ಹೊಸ ದಿಗಂತ
ರಾಷ್ಟ್ರ ಜಾಗೃತಿಯ ದೈನಿಕ



ಯಾದವರಾವ್ ಜೋಶಿ · ಹೊ.ವೆ.ಶೇಷಾದ್ರಿ · ನಂ.ಮಧ್ವರಾವ್ · ಎಂ.ಗೋವಿಂದರಾವ್ · ಅರಕಲಿ ನಾರಾಯಣ್ · ಮೈ.ಚ.ಜಯದೇವ್ · ಅಜಿತ್‌ಕುಮಾರ್

ರಾಷ್ಟ್ರಸೇವೆಯಲ್ಲಿ 60 ವರ್ಷ
1965 - 2025
ಸ್ವಸ್ಥ-ಸುಸ್ಥಿರ ಸಮಾಜನಿರ್ಮಾಣ

ಭಾರತೀಯ ಪ್ರಜ್ಞೆಯಲ್ಲಿ ಆಳವಾಗಿ ಬೇರೂರಿರುವ, ಸ್ವಸ್ಥ - ಸುಸ್ಥಿರ ಸಮಾಜವನ್ನು ರೂಪಿಸುವುದಕ್ಕಾಗಿ 1965ರಲ್ಲಿ ಸ್ಥಾಪನೆಯಾಗಿರುವ ಸಮಾಜಸೇವಾ ಸಂಸ್ಥೆ ರಾಷ್ಟ್ರೋತ್ಥಾನ ಪರಿಷತ್. ಅದೀಗ 60 ಸಂವತ್ಸರಗಳನ್ನು ಪೂರೈಸುತ್ತಿದೆ.

ರಾಷ್ಟ್ರೋತ್ಥಾನ @60

ಸೇವಾ ಸಂಭ್ರಮದ ಸಾರ್ಥಕತೆ



ರಾಷ್ಟ್ರೋತ್ಥಾನ ಪರಿಷತ್

ರಾಷ್ಟ್ರೋತ್ಥಾನ ಪರಿವಾರ ಸಂಗಮ 2026

ಶತಮಾನಗಳ ವಸಾಹತುಶಾಹಿ ಆಳ್ವಿಕೆಯ ವಿರುದ್ಧ ನಡೆದ ಸುದೀರ್ಘ ಹೋರಾಟದ ಪರಿಣಾಮವಾಗಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿತು; ತನ್ನ ಮಹೋನ್ನತ ಚರಿತ್ರೆ, ಭವ್ಯ ಪರಂಪರೆ ಹಾಗೂ ಅನನ್ಯ ಸಾಂಸ್ಕೃತಿಕ ಸ್ವರೂಪ - ಇವುಗಳಲ್ಲಿ ಬೇರೂರಿದ ರಾಷ್ಟ್ರವೊಂದನ್ನು ಪುನರ್ನಿರ್ಮಿಸುವ ಅವಕಾಶ ಭಾರತೀಯರಿಗೆ ಒದಗಿಬಂತು. ಆದರೆ, ವರ್ಷಗಳು ಉರುಳುತ್ತಿದ್ದಂತೆ ಆಡಳಿತ-ಆರ್ಥಿಕತೆ-ಶಿಕ್ಷಣ-ಸರ್ಕಾರೀ ಸಾಮಾಜಿಕ ಸಂಸ್ಥೆಗಳು-ಸಾಮಾಜಿಕ ವ್ಯವಸ್ಥೆಗಳು - ಈ ಎಲ್ಲ ಕ್ಷೇತ್ರಗಳಲ್ಲಿ ವಿದೇಶೀ ಮಾದರಿಗಳನ್ನು ಅನುಕರಿಸುವ ಪ್ರವೃತ್ತಿಯ ಕರಿನೆರಳು ಭಾರತದ ಆಶೋತ್ತರಗಳನ್ನು ಮತ್ತೆ ಮತ್ತೆ ಮರೆಮಾಚತೊಡಗಿತು. ಅಂತಹದ್ದೊಂದು ಸಂದಿಗ್ಧತೆ ದೇಶದಲ್ಲಿ ಮನೆಮಾಡತೊಡಗಿದ ಸಂದರ್ಭದಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ಉದಯವಾಯಿತು.

ರಾಷ್ಟ್ರಕ್ಕಾಗಿ ರಾಷ್ಟ್ರೋತ್ಥಾನ ಪರಿಷತ್ತಿನ ಸ್ಥಾಪನೆ

ಸದೃಢ ವ್ಯಕ್ತಿತ್ವ ನಿರ್ಮಾಣದ ಮೂಲಕ ಸಮಾಜಪರಿವರ್ತನೆಯನ್ನು ಸಾಧಿಸುವುದಕ್ಕೆ ಒಂದು ಸಾಂಸ್ಥಿಕ ವ್ಯವಸ್ಥೆ ಬೇಕು. ಈ ನಿಟ್ಟಿನಲ್ಲಿ ದೇಶಭಕ್ತಿ, ಪ್ರಾಮಾಣಿಕತೆ, ನಿಷ್ಠೆ, ಪ್ರೀತಿಗಳಂತಹ ಸನಾತನ ಮೌಲ್ಯಗಳನ್ನು ಅಭಿವ್ಯಕ್ತಿಸುವ ಸಂಸ್ಥೆಯೊಂದರ ಸ್ಥಾಪನೆ ಆವಶ್ಯಕವೆನಿಸಿ, ಸಮಾಜಕಾರ್ಯಕ್ಕಾಗಿಯೇ ತಮ್ಮ ಜೀವನವನ್ನು ಸಮರ್ಪಿಸಿದ್ದ ಯಾದವರಾವ್ ಜೋಶಿ, ಹೊ.ವೆ. ಶೇಷಾದ್ರಿ, ನಂ. ಮಧ್ವರಾವ್, ಎಂ. ಗೋವಿಂದ ರಾವ್, ಅರಕಲಿ ನಾರಾಯಣ, ಮೈ.ಚ. ಜಯದೇವ ಮೊದಲಾದ ಪ್ರಾಜ್ಞರ ಯೋಚನೆ-ಯೋಜನೆಗಳ ಫಲವಾಗಿ ರಾಷ್ಟ್ರೋತ್ಥಾನ ಪರಿಷತ್ತಿನ ಯಾತ್ರೆ ಪ್ರಾರಂಭವಾಯಿತು. ರಾಷ್ಟ್ರದೇವೋ ಭವ ಪರಿಷತ್‌ನ ಧ್ಯೇಯವಾಕ್ಯವಾಗಿದೆ. ಕಾರ್ಯಸಾಧನೆಯ ದೃಷ್ಟಿಯಿಂದ ರಾಷ್ಟ್ರೋತ್ಥಾನ ಪರಿಷತ್ ತನ್ನೆಲ್ಲ ಚಟುವಟಿಕೆಗಳನ್ನು ಸಾಹಿತ್ಯ, ಶಿಕ್ಷಣ, ಆರೋಗ್ಯ ಹಾಗೂ ಸಮಾಜ ಸಬಲೀಕರಣ ಎನ್ನುವ ನಾಲ್ಕು ವಿಭಾಗಗಳಲ್ಲಿ ವಿಂಗಡಿಸಿ, ಅನುಷ್ಠಾನಗೊಳಿಸುತ್ತದೆ.

ಪರಿಷತ್ ಸೇವೆಯ ಮಹತ್ವದ ಮೈಲಿಗಲ್ಲುಗಳು

18 ಕ್ಕೂ ಅಧಿಕ ಪ್ರಕಲ್ಪಗಳು (ಯೋಜನೆಗಳು)

50 ಕ್ಕೂ ಹೆಚ್ಚಿನ ಚಟುವಟಿಕೆಗಳು


1,100 ಕ್ಕೂ ಹೆಚ್ಚು ಸಾಹಿತ್ಯ ಪ್ರಕಟಣೆಗಳು ಹಾಗೂ ಉತ್ಥಾನ ಮಾಸಪತ್ರಿಕೆ

9 ನಗರ ಮತ್ತು ಗ್ರಾಮೀಣ ಪ್ರದೇಶಗಳ ಹಿಂದುಳಿದ ಮಕ್ಕಳಿಗಾಗಿ ರಾಜ್ಯ ಪಠ್ಯಕ್ರಮದ ರಾಷ್ಟ್ರೋತ್ಥಾನ ವಿದ್ಯಾಲಯಗಳು

20 ಪಂಚಮುಖೀ ಶಿಕ್ಷಣದ ಮೂಲಕ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಶ್ರಮಿಸುತ್ತಿರುವ ಸಿಬಿಎಸ್‌ಇ ಪಠ್ಯಕ್ರಮದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರಗಳು

- ಉನ್ನತ ಶಿಕ್ಷಣದ ಸಮರ್ಥ ಸೋಪಾನವಾಗಿ ದಾವಣಗೆರೆ, ಉಡುಪಿ ಮತ್ತು ಧಾರವಾಡದಲ್ಲಿ 3 ಪದವಿಪೂರ್ವ ಕಾಲೇಜುಗಳು
- ಭಾರತ ಕೇಂದ್ರಿತ ಶೈಕ್ಷಣಿಕ ಸಂಪನ್ಮೂಲಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶ ಹೊಂದಿರುವ ಸಂವಿತ್ ಸಂಶೋಧನಾ ಪ್ರತಿಷ್ಠಾನ
- ದೈಹಿಕ, ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಉನ್ನತಿಗೆ ಸಹಕರಿಸುವ 20ಕ್ಕೂ ಮಿಕ್ಕಿದ ಯೋಗ ಕೇಂದ್ರಗಳು
- ಬೆಂಗಳೂರಿನಲ್ಲಿ ಆಧುನಿಕ ವೈದ್ಯಕೀಯ ಪದ್ಧತಿ, ಆಯುರ್ವೇದ, ಹೋಮಿಯೋಪತಿ, ಯೋಗ ಮತ್ತು ಪ್ರಕೃತಿ ಚಿಕಿತ್ಸೆಗಳನ್ನೊಳಗೊಂಡ ಸಮಗ್ರ ಚಿಕಿತ್ಸೆಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ
- ದೇಹ-ಬುದ್ಧಿ-ಮನಸ್ಸುಗಳು ಯಾವುದೇ ದೋಷ, ಅನಾರೋಗ್ಯಗಳಿಲ್ಲದೇ ಚೈತನ್ಯಪೂರ್ಣವಾಗಿ ಮಾಡುವ ಸಲುವಾಗಿ ಸ್ವಾಸ್ಥ್ಯ ಭಾರತಿ ಪ್ರಕಲ್ಪ
- 200ಕ್ಕೂ ಹೆಚ್ಚಿನ ಸೇವಾವಸತಿಗಳಲ್ಲಿ 360ಕ್ಕೂ ಅಧಿಕ ಶಾಲಾ ನಂತರದ ಕಲಿಕಾ ತರಬೇತಿ ಕೇಂದ್ರಗಳು ಹಾಗೂ 30 ಸೇವಾವಸತಿಗಳ ಸಮಗ್ರ ಅಭಿವೃದ್ಧಿ





ಪರಿಷತ್ತಿನ ಆರಂಭಿಕ ಹೆಜ್ಜೆಗಳು

1967 ರಲ್ಲಿ ರಾಷ್ಟ್ರೋತ್ಥಾನ ಪರಿಷತ್‌ನ ಕೇಂದ್ರ ಕಚೇರಿ ಕೆಂಪೇಗೌಡನಗರದಲ್ಲಿ (ಬೆಂಗಳೂರು) ತನ್ನದೇ ಕಟ್ಟಡಕ್ಕೆ ಸ್ಥಳಾಂತರಗೊಂಡಿತು

- ಸಂಸ್ಥೆಯ ಆರಂಭಿಕ ವರ್ಷಗಳಲ್ಲಿ ಕಲೆಸಾಹಿತ್ಯ ಕ್ಷೇತ್ರದ ದಿಗ್ಗಜರು, ಉದ್ಯಮಿಗಳು ಹಾಗೂ ಸಮಾಜಸೇವಕರು ಸೇರಿ, ಇಡೀ ಸಮಾಜದಿಂದಲೇ ಪರಿಷತ್ತಿನ ಪೋಷಣೆಯಾಯಿತು
- ರಾಷ್ಟ್ರೋತ್ಥಾನ ಸಾಹಿತ್ಯ ಮತ್ತು ಉತ್ಥಾನ ಕನ್ನಡ ಮಾಸಪತ್ರಿಕೆಗಳು ಪರಿಷತ್ತಿನ ಪ್ರಾರಂಭಿಕ ಚಟುವಟಿಕೆಗಳಾಗಿದ್ದವು
- ಈ ಪ್ರಕಲ್ಪಗಳು ಸಾಹಿತ್ಯಸಿಂಧು ಪ್ರಕಾಶನ ಮತ್ತು ಭಾರತಭಾರತಿ ಪುಸ್ತಕ ಸಂಪದಗಳ ಮೂಲಕ ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡವು
- ಪ್ರಕಾಶನ ಚಟುವಟಿಕೆಗಳಿಗೆ ಪೂರಕವಾಗಿ ರಾಷ್ಟ್ರೋತ್ಥಾನ ಮುದ್ರಣಾಲಯ ಆರಂಭವಾಯಿತು
- 1984ರ ವೇಳೆಗೆ, ಆರು ಅಂತಸ್ತುಗಳ ಕಟ್ಟಡ ಮತ್ತು 600 ಆಸನಗಳ ಸಭಾಂಗಣದೊಂದಿಗೆ ಪರಿಷತ್ತಿನ ಕೇಂದ್ರ ಕಚೇರಿ ಕೇಶವಶಿಲ್ಪ ಸಜ್ಜಾಯಿತು
- 2004ರಲ್ಲಿ ಕೇಶವಶಿಲ್ಪಕ್ಕೆ ಸೇರಿಕೊಂಡಂತೆ ಮತ್ತೊಂದು ಕಟ್ಟಡವಾದ ಸೇವಾಸೌಧ ನಿರ್ಮಾಣಗೊಂಡಿತು
- ಕಾಲಕ್ರಮೇಣ ಪರಿಷತ್ತಿನ ಹಲವು ಚಟುವಟಿಕೆಗಳು ತಮ್ಮ ವಿಶಿಷ್ಟ ಸ್ವರೂಪ ಮತ್ತು ಕಾರ್ಯವ್ಯಾಪ್ತಿಯ ಕಾರಣದಿಂದ ಸ್ವತಂತ್ರ ವಿಭಾಗಗಳಾಗಿ ಬೆಳೆದವು

ಸಾಮಾಜಿಕ ಪರಿವರ್ತನೆಯ ಸಾಗರದಲ್ಲಿ ಒಂದು ಬಿಂದು

ದಿಗಂತ ಸಂದರ್ಶನ

ಸಮಾಜದಲ್ಲಿ ಕಾಲಕಾಲಕ್ಕೆ ಸಕಾರಾತ್ಮಕ ಬದಲಾವಣೆಯನ್ನು ತರುವುದಕ್ಕಾಗಿ ಪ್ರಾರಂಭವಾದ ರಾಷ್ಟ್ರೋತ್ಥಾನ ಪರಿಷತ್‌ಗೆ ಈಗ 60ನೇ ವರ್ಷದ ಸಂಭ್ರಮ. ಇಂತಹ ಸೇವಾಸಂಭ್ರಮದ ಸುಸಂದರ್ಭದಲ್ಲಿ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಅವರು ಹೊಸ ದಿಗಂತಕ್ಕೆ ವಿಶೇಷ ಸಂದರ್ಶನ ನೀಡಿದ್ದಾರೆ. ಪರಿಷತ್ತಿನ ಆರಂಭ, ವರ್ತಮಾನ ಮತ್ತು ಭವಿಷ್ಯದ ಕುರಿತಾಗಿ ಮಾತನಾಡಿದ್ದಾರೆ.

▸60 ವರ್ಷಗಳಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ಸಾರ್ಥಕತೆ ಏನು?


ರಾಷ್ಟ್ರೋತ್ಥಾನ ಪರಿಷತ್‌ಗೆ 60 ವರ್ಷ ತುಂಬಿದೆ ಎಂದರೆ, ಅದರಲ್ಲಿ ಅನೇಕ ರೀತಿಯ ಸಮಾಧಾನ, ಸಂತೋಷ ಮತ್ತು ಸಾರ್ಥಕತೆಯಿದೆ. ನಾವು ಇಟ್ಟುಕೊಂಡಿರುವ ಗುರಿಯತ್ತ ಹೋಗುವುದಕ್ಕೆ ಸಮಾಜ ನಮಗೆ ಸಹಕರಿಸುತ್ತಿದೆ. ಸಮಾಜದ ಸ್ಪಂದನೆ ನಮಗೆ ಬಹಳ ಪ್ರೇರಕವಾಗಿದೆ. ಪ್ರಾರಂಭದ ದಿನಗಳಲ್ಲಿ ನಮ್ಮ ಧ್ಯೇಯಕ್ಕೆ ಅನುಗುಣವಾಗಿ ಬಂಡವಾಳ ಮತ್ತು ಮಾನವ ಸಂಪನ್ಮೂಲ ನಮ್ಮಲ್ಲಿರಲಿಲ್ಲ. ಆದರೆ, ನಮ್ಮ ಕೆಲಸವನ್ನು ಅನುಕರಣೀಯ ಮಾದರಿಯಾಗಿ ಮಾಡಿದ್ದೇವೆ. ಸಮಾಜದ ಕೆಲಸವನ್ನು ರಾಷ್ಟ್ರೋತ್ಥಾನ ಮಾತ್ರ ಮಾಡುವುದಲ್ಲ, ಸಮಾಜದಲ್ಲಿ ಬೇರೆ ಬೇರೆಯವರು ಮಾಡುತ್ತಾರೆ. ಪ್ರಸಕ್ತ 60 ವರ್ಷಗಳನ್ನು ಪೂರೈಸಿದ ನಾವು ಎಲ್ಲವನ್ನು ಮಾಡಿ ಮುಗಿಸಿದ್ದೇವೆ ಎಂದಲ್ಲ, ಒಂದು ಹಂತವನ್ನು ತಲುಪಿದ್ದೇವೆ ಎಂಬ ಸಾರ್ಥಕತೆಯಿದೆ. ನಾವು ಯಾವುದೇ ಕಾರಣಕ್ಕೆ ಗುರಿ, ಸಿದ್ಧಾಂತ ಮತ್ತು ಮೌಲ್ಯಗಳಿಂದ ವಿಚಲಿತರಾಗಿಲ್ಲ, ನಮ್ಮ ಉದ್ದೇಶದ ಜೊತೆಗೆ ರಾಜಿ ಮಾಡಿಕೊಂಡಿಲ್ಲ.

▸ಸಮಾಜದ ಇತರೆ ಸಂಘಟನೆಗಳಿಂದ ಪರಿಷತ್ ಹೇಗೆ ಭಿನ್ನವಾಗಿ ನಿಲ್ಲುತ್ತದೆ?

ರಾಷ್ಟ್ರೋತ್ಥಾನವು ಸಾಹಿತ್ಯ, ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸಬಲೀಕರಣ (ಸೇವೆ) ಈ ನಾಲ್ಕು ಆಯಾಮಗಳಲ್ಲಿ ಕೆಲಸ ಮಾಡುತ್ತದೆ. ಸಾಹಿತ್ಯವನ್ನು ಸಮಾಜಕ್ಕೆ ಕೊಡಬೇಕಾದರೆ ಸಮಾಜದಲ್ಲಿ ಒಂದು ಜಾಗೃತಿಯಾಗಬೇಕೆಂಬ ಚಿಂತನೆಯಿಂದ ಪ್ರಾರಂಭವಾಗಿತ್ತು. ಇತಿಹಾಸ, ಜ್ಞಾನ ಪರಂಪರೆ, ಸಂಸ್ಕೃತಿ ಯಾವುದನ್ನೇ ಕೊಡುವಾಗಲೂ ಜಾಗೃತಿ ಮೂಡಿಸಬೇಕು. ರಾಷ್ಟ್ರೋತ್ಥಾನ ಸಾಹಿತ್ಯವು ನಮ್ಮ ದೇಶ ಎಷ್ಟು ಸತ್ವಭರಿತವಾಗಿದೆ ಎಂದು ತೋರಿಸುತ್ತದೆ. 610 ಮರೆಯಬಾರದ ಮಹಾಪುರುಷರ ಜೀವನ ಚರಿತ್ರೆಗಳನ್ನು ಭಾರತ ಭಾರತಿಯ ಪುಟ್ಟ ಪುಸ್ತಕಗಳು ಅನನ್ಯವಾಗಿ ಕಟ್ಟಿಕೊಟ್ಟಿವೆ. ಈ ಮೂಲಕ ಭಾರತ ಮಹಾಪುರುಷರು, ಇತಿಹಾಸಕಾರರು, ಸಂಸ್ಕೃತಿ, ಪರಂಪರೆಗಳ ಬಗೆಗೆ ನಮ್ಮ ಪೀಳಿಗೆಯು ಹೆಮ್ಮೆ ಪಡುವಂತಹ ಕೆಲಸಗಳನ್ನು ನಾವು ಮಾಡಿದ್ದೇವೆ.

ಶಿಕ್ಷಣ ಕ್ಷೇತ್ರದಲ್ಲಿ ಎಲ್ಲರೂ ತುಂಬಾ ಕೆಲಸ ಮಾಡುತ್ತಿದ್ದಾರೆ. ಆದರೆ, ಭಾರತದ ನೆಲದ ಮೂಲ ಅಂಶಗಳು ಮತ್ತು ಮಣ್ಣಿನ ಸೊಗಡನ್ನು ಮೈಗೂಡಿಸಿಕೊಂಡು ಶಿಕ್ಷಣದಲ್ಲಿ ಅತ್ಯಂತ ಎತ್ತರಕ್ಕೆ ಹೋಗುವ ಅಂಶಗಳು ಬೇಕೆಂದು ನಾವು ಪ್ರತಿಪಾದಿಸುತ್ತಿದ್ದೇವೆ. ಗುರುಕುಲ ಮಾದರಿಯಲ್ಲಿ ಭಾರತೀಯ ಶಿಕ್ಷಣ ಕೊಡಲು ಈಗಿನ ಕಾಲಘಟ್ಟದಲ್ಲಿ ಸಾಧ್ಯವಿಲ್ಲ, ಆದ್ದರಿಂದ ಶಿಕ್ಷಣದಲ್ಲಿ ಭಾರತೀಯತೆ ತರಬೇಕಿದೆ. ಇದಕ್ಕಾಗಿ ಪಂಚಮುಖಿ ಶಿಕ್ಷಣ (ಮಕ್ಕಳ ದೈಹಿಕ, ಬೌದ್ಧಿಕ, ಮಾನಸಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆ) ಪದ್ಧತಿಯನ್ನು ರೂಪಿಸಲಾಗಿದೆ. ಇದರಿಂದ ವ್ಯಕ್ತಿಯೊಬ್ಬ ಪರಿಪೂರ್ಣವಾಗಿ ಬೆಳೆಯುವುದಕ್ಕೆ ಸಾಧ್ಯವಾಗುತ್ತದೆ. ನಮ್ಮಲ್ಲಿ ಇದು ನಿರಂತರವಾಗಿ ನಡೆಯುತ್ತದೆ.

ಭಾರತದಲ್ಲಿ ಸೇವೆ ಎಂಬುದು ಜೀವನದ ಅವಿಭಾಜ್ಯ ಅಂಗ. ಇಲ್ಲಿ ಯಾರಿಗೂ ಅದನ್ನು ಹೇಳಿಕೊಡಬೇಕಾಗಿಲ್ಲ, ಅದಕ್ಕೆ ಅವಕಾಶ ಕೊಡಬೇಕು, ವ್ಯವಸ್ಥೆಗಳನ್ನು ಮಾಡಬೇಕು. ಅದಕ್ಕಾಗಿ ಕೆಲವು ಮಾದರಿಯಾದ ಸೇವಾಚಟುವಟಿಕೆಗಳನ್ನು ಮಾಡಿದ್ದೇವೆ. ಬೆಂಗಳೂರು ಮಹಾನಗರ ಸೇವಾವಸತಿ(ಕೊಳಗೇರಿ)ಯ ಮಕ್ಕಳು ಮುಖ್ಯವಾಹಿನಿಗೆ ಸೇರಬೇಕು. ಇದಕ್ಕಾಗಿ ಅವರಿಗೆ ಉಚಿತ ಟ್ಯೂಷನ್ ಸಹಿತ ವಿದ್ಯಾಭ್ಯಾಸ ನೀಡಲಾಗುತ್ತದೆ. ಕೊಳಗೇರಿಯಲ್ಲಿ ಕಿಶೋರರು, ಕಿಶೋರಿಯರು, ಹೆಣ್ಣುಮಕ್ಕಳಿಗೆ ಹೆಚ್ಚಿನ ಗಮನ ಕೊಡುತ್ತೇವೆ. ಅವರ ಆರೋಗ್ಯ, ಕೌಶಲ ಅಭಿವೃದ್ಧಿ, ಸ್ವಸಹಾಯ ಗುಂಪುಗಳಂತಹ ನಾನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೇವೆ. ಅವರನ್ನು ಸ್ವಾವಲಂಬಿಗಳಾಗಿಸಲು ಪ್ರಯತ್ನಿಸುತ್ತೇವೆ. ಮೂವತ್ತು ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡಿದ್ದರಿಂದ ಅಲ್ಲಿ ಸಣ್ಣ ಬದಲಾವಣೆ ಕಾಣುವುದಕ್ಕೆ ಸಾಧ್ಯವಾಗಿದೆ. ದೇಸಿ ಗೋತಳಿಗಳ ಸಂರಕ್ಷಣೆಗಾಗಿ ಘಾಟಿಸುಬ್ರಹ್ಮಣ್ಯದ ಬಳಿ ಮಾಧವಸೃಷ್ಟಿ ಗೋಶಾಲೆ ಸ್ಥಾಪಿಸಲಾಗಿದೆ. ಸೇವೆ ಎಂಬುದೊಂದು ಸಾಮಾಜಿಕ ಜಾಗೃತಿಯ ಕೆಲಸ.



ಆರೋಗ್ಯ ದೃಷ್ಟಿಯಿಂದ 1972ರಲ್ಲಿ ಯೋಗವನ್ನು ಚಳವಳಿ ರೂಪದಲ್ಲಿ ಆರಂಭಿಸಿದ್ದು ನಾವು. ಇಲ್ಲಿಯವರೆಗೆ ಲಕ್ಷಾಂತರ ಮಂದಿಗೆ ಯೋಗ ಕಲಿಸಿದ್ದೇವೆ. ನಮ್ಮ ರಕ್ತನಿಧಿ ಕೇಂದ್ರವು ಮಾದರಿಯಾಗಿದೆ. ನಾವು 1993ರಲ್ಲಿ ರಕ್ತನಿಧಿ ಕೇಂದ್ರ ಪ್ರಾರಂಭಿಸುವುದಕ್ಕೂ ಮೊದಲು ರಕ್ತ ಸಿಗಬೇಕಾದರೆ ಬಹಳಷ್ಟು ಸಮಸ್ಯೆಯಾಗುತ್ತಿತ್ತು. ರಕ್ತ ಮಾರಾಟ ಮಾಡಬಾರದು ಎಂದು ಕೇಂದ್ರ ಶುರು ಮಾಡಿದೆವು. ಆಗ ತಲಸ್ಸೆಮಿಯಾ ಪೀಡಿತರ ಬಗ್ಗೆ ಗೊತ್ತಾಗಿ ಅವರಿಗಾಗಿ ಉಚಿತ ಡೇ ಕೇರ್ ಸೆಂಟರ್ ತೆರೆದಿದ್ದೇವೆ. ಅನಾರೋಗ್ಯ ಆದಾಗ ರೋಗಿಗಳಿಗೆ ಕೈಗೆಟಕುವ ದರದಲ್ಲಿ ಒಳ್ಳೆಯ ಚಿಕಿತ್ಸೆ ಕೊಡಬೇಕು ಎಂದು ರಾಷ್ಟ್ರೋತ್ಥಾನ ಆಸ್ಪತ್ರೆ ಮಾಡಿದ್ದೇವೆ. ಆದರೆ, ಅನಾರೋಗ್ಯ ಆಗಲೇಬಾರದು ಎಂದು ಜನರಿಗೆ ಮಾಹಿತಿ ನೀಡುವುದಕ್ಕಾಗಿ ಆಸ್ಪತ್ರೆಯ ಜೊತೆಗೆ ಜೀವನಶೈಲಿ ವಿಭಾಗವನ್ನು ತೆರೆದಿದ್ದೇವೆ. ಇದೆಲ್ಲವೂ ಬೇರೆಯವರಿಗಿಂತ ನಾವು ಭಿನ್ನ ಎಂಬುದನ್ನು ತೋರಿಸುತ್ತದೆ.

▸ಪರಿಷತ್‌ನ ಮುಂದಿನ ಯೋಜನೆಗಳೇನು?

ಈಗಿರುವ ಚಟುವಟಿಕೆಗಳು ಮುಂದುವರೆಸಿಕೊಂಡು ಹೋಗಬೇಕು ಮತ್ತು ಅವುಗಳಲ್ಲಿ ಗುಣಮಟ್ಟವನ್ನು ತರಬೇಕು. ಜಿಲ್ಲೆಗೊಂದು ಮಾದರಿ ಶಾಲೆ ಸ್ಥಾಪನೆ ಮಾಡಬೇಕು, ಯೋಗ ಕೇಂದ್ರಗಳನ್ನು ವಿಸ್ತರಿಸಬೇಕೆಂಬ ಯೋಚನೆಯಿದೆ. ಆಸ್ಪತ್ರೆಯನ್ನು ಹೆಚ್ಚಿಸುವ ಯೋಚನೆಯಿಲ್ಲ, ಆದರೆ, ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯಾದ್ಯಂತ ಸ್ವಸ್ಥ ಜೀವನಶೈಲಿ ವಿಭಾಗವನ್ನು ವಿಸ್ತರಿಸುವ ಚಿಂತನೆಯಿದೆ. ರಾಜ್ಯಾದ್ಯಂತ ನಮ್ಮ ಸಾಹಿತ್ಯ ಕೃತಿಗಳು ಜನರಿಗೆ ಸುಲಭದಲ್ಲಿ ಸಿಗುವಂತೆ ಮಾಡಲು ಜಿಲ್ಲಾ ಕೇಂದ್ರಗಳಲ್ಲಿ ರಾಷ್ಟ್ರೋತ್ಥಾನ ಬಳಗ ರಚಿಸಿ, ಅದರ ಮೂಲಕ ಸಾಹಿತ್ಯವನ್ನು ದೊಡ್ಡ ಪ್ರಮಾಣದಲ್ಲಿ ಸಮಾಜಕ್ಕೆ ತಲುಪಿಸಬೇಕಾಗಿದೆ. ಈಗಿರುವ ಕಾರ್ಯವನ್ನು ವಿಸ್ತಾರ ಮಾಡುವ ಜೊತೆಗೆ ಹೊಸ ಸವಾಲುಗಳಿಗೆ ಸಮಾಜವನ್ನು ಸದೃಢಗೊಳಿಸುವ ಕೆಲಸವನ್ನೂ ರಾಷ್ಟ್ರೋತ್ಥಾನ ಮಾಡಬೇಕಿದೆ.

▸ರಾಷ್ಟ್ರೋತ್ಥಾನ ಬೇರೆ ಬೇರೆ ರೀತಿಯ ಚಟುವಟಿಕೆಗಳನ್ನು ಮಾಡುತ್ತಿದೆ, ವೃದ್ಧಾಶ್ರಮ ಮಾಡುವ ಯೋಚನೆಯಿದೆಯೇ?

ವೃದ್ಧಾಶ್ರಮ ತೆರೆಯುವುದಕ್ಕೆ ನಾಲ್ಕೈದು ಅವಕಾಶಗಳು ನಮಗೆ ಬಂದವು. ಅಂದರೆ, ಬೇಕಾದ ಸಂಪನ್ಮೂಲ ಮತ್ತು ಮೂಲಸೌಕರ್ಯ ನೀಡುವುದಕ್ಕೆ ಮುಂದೆ ಬಂದಿದ್ದರು. ಈ ವೇಳೆ ನಾವು ಸ್ಪಷ್ಟವಾಗಿ ಹೇಳಿದ್ದೆವು, ವೃದ್ಧಾಶ್ರಮದ ಸಮಸ್ಯೆಯ ಮೂಲ ಬಗೆಹರಿಸಲು ಯೋಚಿಸಬೇಕೇ ವಿನಾ ತಾತ್ಕಾಲಿಕ ಪರಿಹಾರವಲ್ಲ, ವೃದ್ಧಾಶ್ರಮದ ಪರಿಕಲ್ಪನೆಯೇ ಸಮಾಜದಲ್ಲಿ ಬರಬಾರದು. ನಮ್ಮ ಶಾಲೆ, ಯೋಗ ಕೇಂದ್ರ, ಹೀಗೆ ನಮ್ಮ ಸಂಪರ್ಕಕ್ಕೆ ಬಂದವರು ತಮ್ಮ ಅವಲಂಬಿತರನ್ನು ಯಾವುದೇ ಕಾರಣಕ್ಕೂ ವೃದ್ಧಾಶ್ರಮಕ್ಕೆ ಕಳುಹಿಸಬಾರದು. ಈ ಜಾಗೃತಿ ಮಾಡಿದರೆ ವೃದ್ಧಾಶ್ರಮ ಮಾಡುವ ಅಗತ್ಯ ಯಾಕೆ ಬರುತ್ತದೆ? ಪೋಷಕರನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ಮಕ್ಕಳನ್ನು ನಾವು ತಯಾರು ಮಾಡುವುದಿಲ್ಲ, ನಮ್ಮ ಚಿಂತನೆ ಮೂಲಕ್ಕೆ ಹೋಗುವುದಾಗಿದೆ.

▸ರಾಷ್ಟ್ರೋತ್ಥಾನ ಪರಿಷತ್‌ನ ವಿಶೇಷತೆ ಏನು?

ಸಮಾಜವನ್ನು ಒಳಗೊಂಡು ಸಮಾಜಕ್ಕಾಗಿ ಕೆಲಸ ಮಾಡಿದ ಸಂಸ್ಥೆ ರಾಷ್ಟ್ರೋತ್ಥಾನ ಪರಿಷತ್. ಅದರ ವಿಶೇಷತೆಯೆಂದರೆ, ಕಳೆದ 60 ವರ್ಷದಲ್ಲಿ ಒಂದು ಕೆಲಸವನ್ನು ತೆಗೆದುಕೊಂಡು ಸಮಾಜಕ್ಕೆ ಪೂರಕವಾಗಿ ಅದು ಕಾರ್ಯವನ್ನು ವಿಸ್ತಾರ ಮಾಡುತ್ತಾ ಬಂದಿದೆ. ನಾವು ಮಾತ್ರ ಮಾಡಿದ್ದೇವೆ ಎಂದು ಹೇಳುವುದಿಲ್ಲ, ಸಮಾಜ ಸುಧಾರಣೆಗೆ ಆಗಣಿತ ಸಜ್ಜನರು ಕೆಲಸ ಮಾಡುತ್ತಲೇ ಇದ್ದಾರೆ. ಈ ಸಮಾಜಸೇವಾ ಸಾಗರದಲ್ಲಿನ ಒಂದು ಹನಿಯಂತೆ ರಾಷ್ಟ್ರೋತ್ಥಾನವು ಸಮಾಜದ ಅಗತ್ಯಗಳಿಗೆ ಸ್ಪಂದಿಸುತ್ತಿರುವ ಬಗೆಗೆ ಧನ್ಯತೆ ಇದೆ.

ಕಿರು ಸುದ್ದಿ

ಶಂಕರ ಪಾಗೋಜಿ ಪ್ರಥಮ





ಧಾರವಾಡ: ಛತ್ರಪತಿ ಶಿವಾಜಿ ಮಹಾರಾಜರ 399ನೇ ಜಯಂತಿ ಹಿನ್ನೆಲೆ ಧಾರವಾಡ ಗಣಕರಂಗ ಏರ್ಪಡಿಸಿದ ಕಥಾಕವನ ಸ್ಪರ್ಧೆಯಲ್ಲಿ ಪತ್ರಕರ್ತ ಶಂಕರ ಪಾಗೋಜಿ ಅವರ ಕರುನಾಡ ಶಿವರಾಯ ಕವನಕ್ಕೆ ಪ್ರಥಮ ಬಹುಮಾನ ದೊರೆತಿದೆ.

ಈ ಕುರಿತು ಪ್ರಕಟಣೆ ನೀಡಿದ ಗಣಕರಂಗ ಸ್ಪರ್ಧಾ ಸಮಿತಿಯ ಅಧ್ಯಕ್ಷ ಸಿದ್ಧರಾಮ ಹಿಪ್ಪರಗಿ, ರಾಜ್ಯದ ವಿವಿಧ ಭಾಗಗಳಿಂದ ಸ್ಪರ್ಧೆಯಲ್ಲಿ 34 ಕವಿಗಳು ಪಾಲ್ಗೊಂಡು ಕವನ ವಾಚಿಸಿದ್ದು, ತೀರ್ಪುಗಾರರು ವಿಜೇತರನ್ನು ಪ್ರಕಟಿಸಿದ್ದಾರೆ. ಪತ್ರಕರ್ತ ಶಂಕರ ಪಾಗೋಜಿ ಅವರ ಕರುನಾಡ ಶಿವರಾಯ ಕವನ ಪ್ರಥಮ, ಉತ್ತೂರಿನ ಡಾ. ವೆಂಕಟೇಶ್ ಗುಡೆಪ್ಪನವರ್ ದ್ವಿತೀಯ, ಧಾರವಾಡದ ಅಶೋಕ ಹೊನಕೇರಿ ತೃತೀಯ ಬಹುಮಾನ ಪಡೆದಿದ್ದಾರೆ. ಮೂವರು ವಿಜೇತರಿಗೆ ನಗದು ಬಹುಮಾನ ಪುಸ್ತಕ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಗಿದೆ ಎಂದು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಏಳು ಜನ ಕವಿಗಳಿಗೆ ತೀರ್ಪುಗಾರರ ಮೆಚ್ಚುಗೆ ಬಹುಮಾನ ನೀಡಿದೆ ಎಂದಿದ್ದಾರೆ.

ಆರೋಗ್ಯ ಕೇಂದ್ರ ಸ್ಥಾಪನೆ

ಹುಬ್ಬಳ್ಳಿ: ಕೇಂದ್ರ ಸರ್ಕಾರ ಕೇಂದ್ರದ ನಿವೃತ್ತ ನೌಕರರಿಗೆ ಆರೋಗ್ಯ ಸೇವೆಗಳ ಒದಗಿಸಲು ನಗರದ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಸಿಜಿಎಚ್‌ಎಸ್(ಸೆಂಟ್ರಲ್ ಗವರ್ನಮೆಂಟ್ ಹೆಲ್ತ್ ಸ್ಕೀಮ್) ಅಡಿ ಆರೋಗ್ಯ ಕೇಂದ್ರ ಸ್ಥಾಪಿಸಿದ್ದು, ನಿವೃತ್ತ ನೌಕರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಉತ್ತರ ಕರ್ನಾಟಕ ಸಿಜಿಹೆಚ್‌ಎಸ್ ಫಲಾನುಭವಿಗಳ ಕ್ಷೇಮ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ ಜೋಶಿ ತಿಳಿಸಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನಿವೃತ್ತ ನೌಕರರ ಹಾಗೂ ಮಹಾನಗರ ವ್ಯಾಪ್ತಿಯ ಪ್ರಸ್ತುತ ನೌಕರರ ಆರೋಗ್ಯ ಸಹಾಯಕ್ಕಾಗಿ ಸ್ಥಾಪಿತಗೊಂಡ ಧರ್ಮಾರ್ಥ ಸಂಸ್ಥೆಯಾಗಿದೆ. ಡಿಸೆಂಬರ್‌ನಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಉದ್ಘಾಟಿಸಿದ್ದಾರೆ. ಎಲ್ಲ ಕೇಂದ್ರ ಸರ್ಕಾರದ ನೌಕರರು ಹಾಗೂ ನಿವೃತ್ತ ನೌಕರರು ಸಿಜಿಹೆಚ್‌ಎಸ್ ಆರೋಗ್ಯ ಕಾರ್ಡ್‌ನ್ನು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆಯಬಹುದು. ಈ ಗುರುತಿನ ಚೀಟಿ ಮೂಲಕ ಕ್ಷೇಮ ಕೇಂದ್ರಗಳಲ್ಲಿ ಒಪಿಡಿ ಸೌಲಭ್ಯ ಪಡೆಯಬಹುದು. ಆಸ್ಪತ್ರೆಗೆ ಒಳರೋಗಿಯಾಗಿ ಚಿಕಿತ್ಸೆ ಪಡೆಯುವ ಸಂದರ್ಭ ಬಂದರೆ ಒಪ್ಪಂದಿತ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಬಹುದು ಎಂದರು. ಅಶೋಕ ದೇಸಾಯಿ, ಅನಿಲ ಮೋಕಾಶಿ, ವಾಸು ನಾಡಗೌಡ್ರ, ಜಿ.ಪಿ.ಶಿವಣ್ಣ, ಜಿ.ಎ.ಘಟಾಕೋಶ ಇದ್ದರು.

'ಬಂಧಮುಕ್ತ' ಪ್ರದರ್ಶನ ಇಂದು

ಹುಬ್ಬಳ್ಳಿ: 'ಬಂಧಮುಕ್ತ' ಚಲನಚಿತ್ರದ ಮೊದಲ ಪ್ರದರ್ಶನ ಕಾರ್ಯಕ್ರಮ ಇಲ್ಲಿಯ ಲಕ್ಷ್ಮೀ ಸಿಟಿ ಪ್ರೈಡ್ ಚಿತ್ರಮಂದಿರದ 7ನೇ ಸಂಖ್ಯೆಯ ಪರದೆಯಲ್ಲಿ ಫೆ.28ರಂದು ಸಂಜೆ 6 ಗಂಟೆಗೆ ನಡೆಯಲಿದೆ. ಹುಬ್ಬಳ್ಳಿಯ ಲೇಖಕ ಪ್ರೊ. ಶಿವಪುತ್ರಪ್ಪ ಆಶಿ ಅವರ ನಿರ್ಮಾಣ ಹಾಗೂ ಪತ್ರಕರ್ತ ಕುಮಾರ ಬೇಂದ್ರೆ ಅವರ ನಿರ್ದೇಶನದಲ್ಲಿ ಸಿದ್ಧವಾಗಿ ತೆರೆಗೆ ಬರುತ್ತಿರುವ 'ಬಂಧಮುಕ್ತ' ಚಿತ್ರವು ಸ್ತ್ರೀ ಸಂವೇದನೆ, ಸ್ವಾವಲಂಬನೆ ಮತ್ತು ಸಮಾನತೆಯ ಸಂದೇಶ ನೀಡುವ ಕುರಿತ ಕಥೆಯನ್ನು ಹೊಂದಿದೆ. ಮುಖ್ಯ ಅತಿಥಿಗಳಾಗಿ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ, ಅತಿಥಿಗಳಾಗಿ ಮಾಜಿ ಸಂಸದ ಐ.ಜಿ. ಸನದಿ, ಹಿರಿಯ ಪತ್ರಕರ್ತ ಅರುಣಕುಮಾರ ಹಬ್ಬು, ಮುಖಂಡರಾದ ಶಿವಾನಂದ ಮುತ್ತಣ್ಣವರ, ಡಾ.ಪಾಂಡುರಂಗ ಪಾಟೀಲ, ಕಲಾವಿದರಾದ ಗದಿಗೆಯ್ಯ ಹಿರೇಮಠ, ಡಾ.ಗೋವಿಂದ ಮಣ್ಣೂರ, ಚಿತ್ರದ ಕಲಾವಿದರು, ತಂತ್ರಜ್ಞರು ಹಾಗೂ ಇನ್ನಿತರರು ಉಪಸ್ಥಿತರಿರುವರು. ಬಳಿಕ ನಿರ್ದೇಶಕರ ಸಮ್ಮುಖದಲ್ಲಿ ಪ್ರೇಕ್ಷಕರು ತಮ್ಮ ಅನಿಸಿಕೆ ವ್ಯಕ್ತಪಡಿಸಲು ಅವಕಾಶವಿರುತ್ತದೆ.

ನಿಧನ ಸುದ್ದಿ

ಪಾರ್ವತೆವ್ವ ಚಕಡಿ



ಧಾರವಾಡ: ತಾಲೂಕಿನ ಯಾದವಾಡ ಗ್ರಾಮದ ನಿವಾಸಿ ಪಾರ್ವತೆವ್ವ ಗಂಗಪ್ಪ ಚಕಡಿ(55) ಈಚೆಗೆ ನಿಧನ ಹೊಂದಿದರು. ಮೃತರಿಗೆ ಮೂರು ಪುತ್ರರು ಸೇರಿದಂತೆ ಅಪಾರ ಬಳಗವಿದೆ.

ಗುರುಸಿದ್ದಪ್ಪ ಹಳ್ಳದ



ನವಲಗುಂದ: ಅಕ್ಕಿ ಓಣಿಯ ವೀರಶೈವ ಲಿಂಗಾಯತ ಕುಡವಕ್ಕಲಿಗ ಸಮಾಜದ ಗುರುಸಿದ್ದಪ್ಪ ದಾನಪ್ಪ ಹಳ್ಳದ (60) ಶುಕ್ರವಾರ ನಿಧನರಾದರು.ಮೃತರು ಪತ್ನಿ, ಮೂವರು ಪುತ್ರರು, ಸಹೋದರ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಸಿದ್ದರಾಯ ನಾರ್ವೇಕರ್



ಧಾರವಾಡ: ಸ್ಥಳೀಯ ಬನಶ್ರೀ ನಗರದ ನಿವಾಸಿ ಸಿದ್ದರಾಯ ನಾರ್ವೇಕರ್ (56) ಮಂಗಳವಾರ ನಿಧನ ಹೊಂದಿದರು. ಇವರಿಗೆ ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಳಗವಿದೆ.



ಹುಬ್ಬಳ್ಳಿ: ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ. 67 ರಲ್ಲಿ ಬರುವ ತಂಬದ ಓಣಿ, ಐದು ಮನೆಸಾಲನಲ್ಲಿ 15ನೇ ಹಣಕಾಸು ಅನುದಾನದ ಅಡಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು. ವಾರ್ಡ್ ಅಧ್ಯಕ್ಷ ಸುಭಾಸ ಅಥಣಿ ಇತರರಿದ್ದರು.

ಹೋರಾಟದಿಂದ ರೈತರ ಸಂಕಷ್ಟಗಳಿಗೆ ಮುಕ್ತಿ

ಧಾರವಾಡ: ದೇಶದ ರೈತರು ಎದುರಿಸುವ ಜ್ವಲಂತ ಸಮಸ್ಯೆಗಳ ಕುರಿತು ಬಲಿಷ್ಠ ಹೋರಾಟ ಕಟ್ಟುವ ಮೂಲಕ ಸಂಕಷ್ಟದಿಂದ ರೈತರನ್ನು ಮುಕ್ತಿಗೊಳಿಸಲು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಕಾರ್ಯದರ್ಶಿ ಶಂಕರ ಘೋಷ್ ಹೇಳಿದರು.

ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯು ನಗರದ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ನಡೆದ ಭಾರತದ ಪ್ರಸಕ್ತ ಕೃಷಿ ಪರಿಸ್ಥಿತಿ ಹಾಗೂ ರೈತರ ಮುಂದಿನ ಸವಾಲುಗಳು ಸಂವಾದದಲ್ಲಿ ಮಾತನಾಡಿದರು. ಇಂದು ಹಲವಾರು ರೈತ ವಿರೋಧಿ ನೀತಿಗಳು ಜಾರಿಗೆ ಬರುತ್ತಿವೆ. ರಫ್ತು ಮತ್ತು ಆಮದು ನೀತಿಗಳು ಹೊಸ ರೂಪ ತಾಳುವ ಹಿನ್ನೆಲೆ ರೈತರು ಸಮಸ್ಯೆಗಳ ವಿರುದ್ಧ ಹೋರಾಟ ಕಟ್ಟುವ ಜತೆ ಕೃಷಿ ಕಾರ್ಮಿಕರು ವೈಚಾರಿಕವಾಗಿ ಬಲಿಷ್ಠಗೊಳ್ಳಬೇಕಿದೆ ಎಂದರು.

ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸರ್ಕಾರಗಳ ವಿರುದ್ಧ ಬಲಿಷ್ಠ ಚಳುವಳಿ ಕಟ್ಟಬೇಕು. ಮುಖ್ಯವಾಗಿ ರೈತರು ವೈಚಾರಿಕ ತಿಳುವಳಿಕೆ ಹೊಂದುವ ಅವಶ್ಯವೂ ಇದೆ. ಸರಿಯಾದ ನಾಯಕತ್ವದಡಿ ಹೋರಾಟ ಕಟ್ಟುವಂತೆ ಸಲಹೆ ನೀಡಿದರು.

ವೇದಿಕೆಯಲ್ಲಿ ಎಐಕೆಕೆಎಂಎಸ್ ರಾಜ್ಯಾಧ್ಯಕ್ಷ ಎಂ.ಶಶಿಧರ್, ರಾಜ್ಯ ಕಾರ್ಯದರ್ಶಿ ಬಿ.ಭಗವಾನ್ ರೆಡ್ಡಿ, ಜಿಲ್ಲಾಧ್ಯಕ್ಷ ದೀಪಾ ಧಾರವಾಡ, ಜಿಲ್ಲಾ ಕಾರ್ಯದರ್ಶಿ ಶರಣು ಗೋನಾವರ ಹಾಗೂ ಮುಖಂಡ ಹನುಮೇಶ ಹುಡೇದ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.



ಧಾರವಾಡ: ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯು ನಗರದ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ನಡೆದ ಭಾರತದ ಪ್ರಸಕ್ತ ಕೃಷಿ ಪರಿಸ್ಥಿತಿ ಹಾಗೂ ರೈತರ ಮುಂದಿನ ಸವಾಲುಗಳು ಸಂವಾದದಲ್ಲಿ ಮಾತನಾಡಿದ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಕಾರ್ಯದರ್ಶಿ ಶಂಕರ ಘೋಷ್

43 ಪರೀಕ್ಷಾ ಕೇಂದ್ರಗಳ ಸ್ಥಾಪನೆ | ಪರೀಕ್ಷೆಗೆ 26,954 ನೋಂದಣಿ

ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ

ಧಾರವಾಡ: ದ್ವಿತೀಯ ಪಿಯುಸಿ 2025-26ನೇ ಸಾಲಿನ ವಾರ್ಷಿಕ ಪರೀಕ್ಷೆ ಫೆ.28ರಿಂದ ಮಾ.17ರವರೆಗೆ ಜಿಲ್ಲೆಯ 43 ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದ್ದು, ಸಿದ್ಧತೆ ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಾಹಿತಿ ನೀಡಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೀಕ್ಷೆಗಳಲ್ಲಿ ಯಾವುದೇ ಅಕ್ರಮಗಳು, ನಕಲು ನಡೆಯದಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಲು, ಕಾರ್ಯಾಗಾರ ನಡೆಸಿದೆ. ಪರೀಕ್ಷೆ ಬರೆಯಲು ಆತ್ಮವಿಶ್ವಾಸ ತುಂಬಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಗಾಳಿ, ಬೆಳಕು, ಕುಡಿಯುವ ನೀರು, ತುರ್ತು ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ, ಜಿಪಂ ಸಿಇಒ ಭುವನೇಶ ಪಾಟೀಲ ಇದ್ದರು.

ನಿಷೇಧಾಜ್ಞೆ ಜಾರಿ

ಪರೀಕ್ಷೆಗಳ ದಿನದಂದು ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವರೆಗೆ ಕಲಂ 144 ಮೂಲಕ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇದಲ್ಲದೇ ಕೇಂದ್ರದ ಸುತ್ತಮುತ್ತ ಝರಾಕ್ಸ್ ಅಂಗಡಿ, ಪ್ರಿಂಟರ್ ಶಾಪ್ ತೆರೆಯದಂತೆ ಸೂಚಿಸಿದ್ದಾಗಿ ತಿಳಿಸಿದರು. ದಿನನಿತ್ಯವೂ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಪರೀಕ್ಷೆಗಳು ನಡೆಯಲಿವೆ. ಕೇಂದ್ರಗಳಲ್ಲಿ ಮುಖ್ಯಾಧಿಕಾರಿ ಹೊರತುಪಡಿಸಿ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸ್ಮಾರ್ಟ್‌ವಾಚ್, ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ ಸಾಧನ ನಿಷೇಧಿಸಲಾಗಿದೆ ಎಂದು ಡಿಸಿ ಹೇಳಿದರು.



"ಪ್ರಸಕ್ತ ಸಾಲಿಗೆ ಕಲಾ ವಿಭಾಗ 6,607, ವಾಣಿಜ್ಯ 7178, ವಿಜ್ಞಾನ 13,169 ಪುನರಾವರ್ತಿ ಹಾಗೂ ಹೊಸಬರು ಸೇರಿ ಸೇರಿ 12,665 ಪುರುಷ, 14,289 ಮಹಿಳೆ ಸೇರಿ ಒಟ್ಟು 26,954 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

■ ಸ್ನೇಹಲ್ ಆರ್., ಜಿಲ್ಲಾಧಿಕಾರಿ

ಪರೀಕ್ಷಾ ವೇಳಾಪಟ್ಟಿ

- ಫೆ.28ಕ್ಕೆ ಕನ್ನಡ ಮತ್ತು ಅರೆಬಿಕ್
- ಮಾ.2ಕ್ಕೆ ಭೂಗೋಳಶಾಸ್ತ್ರ, ಸಂಖ್ಯಾಶಾಸ್ತ್ರ ಮತ್ತು ಮನಶಾಸ್ತ್ರ
- ಮಾ.3ಕ್ಕೆ ಇಂಗ್ಲಿಷ್
- ಮಾ.4ಕ್ಕೆ ತಮಿಳು, ಮಲಯಾಳಂ, ತೆಲುಗು, ಮರಾಠಿ, ಉರ್ದು, ಫ್ರೆಂಚ್,
- ಮಾ.5ಕ್ಕೆ ಇತಿಹಾಸ
- ಮಾ.6ಕ್ಕೆ ಭೌತಶಾಸ್ತ್ರ
- ಮಾ.7ಕ್ಕೆ ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂಗರ್ಭಶಾಸ್ತ್ರ
- ಮಾ.9ಕ್ಕೆ ರಾಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲಗಣಿತ
- ಮಾ.10ಕ್ಕೆ ಅರ್ಥಶಾಸ್ತ್ರ
- ಮಾ.11ಕ್ಕೆ ತರ್ಕಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗೃಹವಿಜ್ಞಾನ,
- ಮಾ.12ಕ್ಕೆ ಹಿಂದಿ
- ಮಾ.13ಕ್ಕೆ ರಾಜ್ಯಶಾಸ್ತ್ರ
- ಮಾ.14ಕ್ಕೆ ಲೆಕ್ಕಶಾಸ್ತ್ರ, ಗಣಿತ
- ಮಾ.16ಕ್ಕೆ ಜೀವಶಾಸ್ತ್ರ, ಸಮಾಜಶಾಸ್ತ್ರ, ಗಣಕವಿಜ್ಞಾನ
- ಮಾ.17ಕ್ಕೆ ಹಿಂದುಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ ಮತ್ತು ಯಂತ್ರಾಂಶ ಉಡುಪು ತಯಾರಿಕೆ, ಮಾಹಿತಿ ತಂತ್ರಜ್ಞಾನ, ಆಟೋಮೊಬೈಲ್ ಹೆಲ್ತ್‌ಕೇರ್, ಬ್ಯೂಟಿ ಅಂಡ್ ವೆಲ್‌ನೆಸ್ ಪರೀಕ್ಷೆ

ಜಿಲ್ಲೆಯಲ್ಲಿ 43 ಪರೀಕ್ಷಾ ಕೇಂದ್ರಗಳು

ಧಾರವಾಡ-16, ಹುಬ್ಬಳ್ಳಿ-18, ಅಳ್ನಾವರ-1, ಕಲಘಟಗಿ-2, ಕುಂದಗೋಳ-3, ನವಲಗುಂದ-2, ಅಣ್ಣಿಗೇರಿ 1 ಸೇರಿ ಜಿಲ್ಲೆಯ 43 ಪರೀಕ್ಷಾ ಕೇಂದ್ರಗಳು ತೆರೆದಿದ್ದು, 15 ಮಾರ್ಗಗಳಿಗೆ ಒಟ್ಟು 3 ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ವಿಜ್ಞಾನ ಸಂಶೋಧನೆಗಳಲ್ಲಿ ತೊಡಗಿಕೊಳ್ಳಿ

ಹುಬ್ಬಳ್ಳಿ: ಕೆ.ಎಲ್.ಇ ಸಂಸ್ಥೆಯ ಶ್ರೀ ಕಾಡಸಿದ್ಧೇಶ್ವರ ಕಲಾ ಕಾಲೇಜು ಮತ್ತು ಎಚ್.ಎಸ್. ಕೋತಂಬ್ರಿ ವಿಜ್ಞಾನ ಸಂಸ್ಥೆ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ವಿಶೇಷ ಉಪನ್ಯಾಸವನ್ನು ಹಾಗೂ ಪೋಸ್ಟರ್ ಪ್ರಜಂಟೇಶನ್ ಸ್ಪರ್ಧೆ ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಐಕ್ಯೂಎಸಿ ಮತ್ತು ಐಐಸಿ ಸಹಯೋಗದಲ್ಲಿ ಮಹಿಳೆಯರು ನೊಬೆಲ್ ಪ್ರಶಸ್ತಿ ವಿಜೇತರು ಮತ್ತು ವಿಜ್ಞಾನದ ಭವಿಷ್ಯ ಎಂಬ ವಿಷಯದ ಮೇಲೆ ಪ್ರಾಣಿಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಡಾ. ಲಕ್ಷ್ಮೀ ಎಸ್.ಇನಾಮದಾರ್ ಅವರು ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆಗಳು, ನೊಬೆಲ್ ಪ್ರಶಸ್ತಿ ವಿಜೇತ ಮಹಿಳೆಯರ ಕೊಡುಗೆಗಳು ಹಾಗೂ ಭವಿಷ್ಯದ ವಿಜ್ಞಾನಾಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಕುರಿತು ವಿದ್ಯಾರ್ಥಿನಿಯರು ವಿಜ್ಞಾನ ಸಂಶೋಧನೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬೇಕೆಂದು ವಿವರಿಸಿದರು.

ಪ್ರಾಂಶುಪಾಲೆ ಸುಮಂಗಲಾ ಬಿ. ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಜ್ಞಾನ ಮನೋಭಾವ ಬೆಳೆಸಿಕೊಳ್ಳುದರ ಜೊತೆಗೆ ಹೊರಗಿನ ಆಹಾರ ಪದಾರ್ಥಗಳನ್ನು ಸೇವನೆ ಮಾಡುವ ಮೊದಲು ಪದಾರ್ಥಗಳ ವಿಶೇಷ ಸೂಚನೆ ಬಗ್ಗೆ ಹೆಚ್ಚಿನ ಗಮನ ನೀಡಿ ಪರಿಶೀಲನೆ ಮಾಡಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದರು.

ಈ ಸ್ಪರ್ಧೆಯಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿನಿಯರಾದ ಕಾವ್ಯ ಪಾಟೀಲ್ ಹಾಗೂ ನಿಂಗಮ್ಮ ಅರಳಿಕಟ್ಟಿ ಪ್ರಥಮ ಸ್ಥಾನ, ಐಬಿಎಂಆರ್ ಕಾಲೇಜಿನ ವಿದ್ಯಾರ್ಥಿನಿ ಶ್ರೇಯಾ ಎಚ್. ದ್ವಿತೀಯ ಮತ್ತು ಕಾಲೇಜಿನ ವಿದ್ಯಾರ್ಥಿನಿಯರಾದ ಮೆಹಬೂಬಿ ಪಾಟೀಲ್, ವೈಶಾಲಿ ಹಾಗೂ ಕಲಾವತಿ ಕೆ. ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ರಾಸಾಯನ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಎಂ.ಬಿ ಸಿದ್ದೇಶ, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಪ್ರಭಾವತಿ ಎಸ್. ಮಂಡಲಗೇರಿ ಸ್ವಾಗತಿಸಿ, ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಚೈತ್ರ ಬಿ. ನೆಗಳೂರು ಪರಿಚಯ ಮಾಡಿಕೊಟ್ಟರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಜಯಶ್ರೀ ಎಸ್. ಬಿರಾದಾರ್ ಧನ್ಯವಾದಗಳನ್ನು ಅರ್ಪಿಸಿದರು. ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ನಾಗವೇಣಿ ಎನ್.ಜಿ. ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜು ಒಕ್ಕೂಟದ ಅಧ್ಯಕ್ಷ ಎಸ್. ಎನ್. ಎಮ್ಮಿ ಹಾಗೂ ಎಲ್ಲ ವಿಭಾಗದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.



ಮಕ್ಕಳಲ್ಲಿನ ಆಲೋಚನಾ ಶಕ್ತಿ ಹೆಚ್ಚಿಸಿ: ಪಾಟೀಲ

ಅಳ್ನಾವರ: ಮಕ್ಕಳು ವಯಸ್ಸಿಗೆ ತಕ್ಕಂತೆ ಆಕರ್ಷಣೆಗೆ ಒಳಗಾಗುವುದು ಸಹಜ. ಆದರೆ ಅಂತಹ ಸಮಯದಲ್ಲಿ ಅವರಲ್ಲಿ ಆಲೋಚನಾ ಶಕ್ತಿಯನ್ನು ಹುಟ್ಟು ಹಾಕುವ ಗುರುತರವಾದ ಜವಾಬ್ದಾರಿ ಶಿಕ್ಷಕರು ಮತ್ತು ಪಾಲಕರ ಮೇಲಿದೆ ಎಂದು ಮನೋ ಆರೋಗ್ಯ ವೈದ್ಯೆ ಡಾ.ಸುಜ್ಞಾನಿದೇವಿ ಪಾಟೀಲ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪ ಹಾಗು ಸೆಂಟ್ ತೆರೇಜಾ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಅಳ್ನಾವರದ ಸೇಂಟ್ ತೆರೇಜಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹದಿ ಹರೆಯದ ಸಮಸ್ಯೆಗಳು, ಸವಾಲುಗಳು ಹಾಗೂ ಪರಿಹಾರ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿ, ಹದಿಹರೆಯದ ವಯಸ್ಸಿನಲ್ಲಿ ಯಾವುದೋ ಒಂದು ಆಕರ್ಷಣೆಗೆ ಒಳಗಾಗಿ ದುಶ್ಚಟಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುವದನ್ನು ಕಾಣಬಹುದು. ಅಂಥವರನ್ನು ಗುರುತಿಸಿ ಅವರ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಪರಿಹರಿಸುವ ಕಡೆಗೆ ಗಮನ ನೀಡಬೇಕಾಗಿದೆ. ಸಮಸ್ಯೆಗಳಿಗೆ ಪರಿಹಾರವು ಸಾಧ್ಯವಿದೆ ಎಂಬುದನ್ನು ನಾವು ಅರ್ಥೈಸಿಕೊಳ್ಳಬೇಕು. ಹದಿಹರೆಯದ ಸಮಸ್ಯೆಗಳು ಸಮಸ್ಯೆಗಳೇ ಅಲ್ಲಾ ಎನ್ನುವ ಮನೋಸ್ಥಿತಿ ಅವರಲ್ಲಿ ಮೂಡಿಸಿದಾಗ ಅವರಲ್ಲಿ ಆತ್ಮ ವಿಶ್ವಾಸದ ಕೊರತೆಯನ್ನು ನೀಗಿಸಬಹುದಾಗಿದೆ ಎಂದರು.

ಕಾಲೇಜಿನ ವಿದ್ಯಾರ್ಥಿಗಳ ಜೊತೆಗೆ ಸಂವಾದದ ಮೂಲಕ ಚರ್ಚಿಸಿದ ಡಾ.ಸುಜ್ಞಾನದೇವಿ ಅವರು ಹದಿಹರೆಯದ ಅನುಭವ ಮತ್ತು ಆ ಸಮಯದಲ್ಲಿ ಆದ ಸಿಹಿ ಕಹಿ ಘಟನೆಗಳನ್ನು ಹಂಚಿಕೊಳ್ಳುವ ಮೂಲಕ ಯುವಕ ಯುವತಿಯರ ಸಾಮಾಜಿಕ ಹೊಣೆಗಾರಿಕೆಯನ್ನು ವಿವರಿಸಿದರು.

ಸೆಂಟ್ ತೆರೇಜಾ ಶಿಕ್ಷಣ ಸಂಸ್ಥೆಯ ಸಂಚಾಲಕ ಫಾ.ಜೋಸೆಫ್ ಲೋಪೆಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೀವನ ಒಂದು ಪಯಣವಿದ್ದಂತೆ. ಇದರ ನಡುವೆ ಬರುವ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ ಮುನ್ನುಗ್ಗುವ ಸಾಧನೆ ನಮ್ಮೆಲ್ಲರದ್ದಾಗಬೇಕು ಎಂದರು.

ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಫಾ.ಡಾ.ಅಲ್ವೀನ್ ಸುಧೀರ ಅಧ್ಯಕ್ಷತೆ ವಹಿಸಿದ್ದರು. ಕವಿವ ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡೀನ ಪ್ರಾಸ್ತಾವಿಸಿದರು. ಕವಿವ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಶಿವಾನಂದ ಭಾವಿಕಟ್ಟಿ, ಕಸಾಪ ತಾಲೂಕಾಧ್ಯಕ್ಷ ಗುರುರಾಜ ಸಬನೀಸ, ಹಳಿಯಾಳ ಸರಕಾರಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪಿ.ಆರ್.ನಾಗರಾಳ, ವಿನಾಯಕ ಪಾಟೀಲ ಇದ್ದರು. ಪ್ರಾಧ್ಯಾಪಕ ಶಿವಾನಂದ ಹಡಪದ ಸ್ವಾಗತಿಸಿದರು. ಸೌಮ್ಯಶ್ರೀ ನಿರೂಪಿಸಿದರು. ಪೂನಂ ಪಾಟೀಲ ವಂದಿಸಿದರು.



ಸಚಿವ ಲಾಡ್ ಜನ್ಮದಿನ: ರಕ್ತದಾನ ಶಿಬಿರ, ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಕುಂದಗೋಳ: ಪಟ್ಟಣದ ಮರಾಠಾ ಭವನದಲ್ಲಿ ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಂತೋಷ ಲಾಡ್ ಅವರ 51ನೇ ಜನ್ಮದಿನವನ್ನು ಅಭಿಮಾನಿ ಬಳಗ ವಿಭಿನ್ನ ಹಾಗೂ ಸಾರ್ಥಕ ರೀತಿಯಲ್ಲಿ ಆಚರಿಸಿತು. ಇದರ ಅಂಗವಾಗಿ ಶುಕ್ರವಾರ ರಕ್ತದಾನ ಶಿಬಿರವನ್ನು ಆಯೋಜಿಸಿ, ತಾಲೂಕು ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.



ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಧಾರವಾಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಕೆಪಿಸಿಸಿ ಸದಸ್ಯ ಚಂದ್ರಶೇಖರ ಚುಟ್ಟಲ ಮಾತನಾಡಿ, ಬಡವರು ಮತ್ತು ಕಾರ್ಮಿಕರ ಕಲ್ಯಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ಸಂತೋಷ ಲಾಡ್ ಅವರ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು. ಅವರಿಗೆ ದೇವರು ಇನ್ನಷ್ಟು ಶಕ್ತಿ, ಆಯುಷ್ಯ ಹಾಗೂ ಆರೋಗ್ಯ ಕರುಣಿಸಲಿ ಎಂದರು. ಮಾಜಿ ಸೈನಿಕ, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ವೈದ್ಯ ಡಾ. ಅನೀಲಕುಮಾರ ಸೇರಿದಂತೆ ಗಣ್ಯರನ್ನು ಸನ್ಮಾನಿಸಲಾಯಿತು. ಬಳಿಕ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ, ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಲಾಯಿತು. ಶಿಬಿರದಲ್ಲಿ ಸುಮಾರು 20 ಮಂದಿ ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಗೋಡಗೇರಿ ಮಠದ ಮಲ್ಲಯಜ್ಜ ಶ್ರೀಗಳು ಹಾಗೂ ಅಭಿನವ ಬಸವಣ್ಣಜ್ಜನವರು ಸಾನ್ನಿಧ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ಚಂದ್ರಶೇಖರ ಚುಟ್ಟಲ ವಹಿಸಿದ್ದರು. ಅತಿಥಿಗಳಾಗಿ ಅನೀಲಕುಮಾರ ಪಾಟೀಲ, ಅರವಿಂದ ಕಟಗಿ, ಶಿವಾನಂದ ಬೆಂತೂರ,ರಮೇಶ ಕೊಪ್ಪದ, ಅಪ್ಪಣ್ಣ ಹಿರೇಗೌಡ್ರ, ವೈ.ಜಿ. ಪಾಟೀಲ, ಬಸವರಾಜ ಶಿರಸಂಗಿ, ಅಡಿವೆಪ್ಪ ಹೆಬಸೂರ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ಮೈಂಡ್‌ವೇವ್ ಎಜು ಹಬ್ ಉದ್ಘಾಟನೆ ನಾಳೆ

ಧಾರವಾಡ: ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಮತ್ತು ಶಿಕ್ಷಕರಿಗೆ ಬೋಧನಾ ಕೌಶಲ್ಯ ತರಬೇತಿ ನೀಡಲು ಪ್ರಾರಂಭಿಸಿದ ಮೈಂಡ್‌ವೇವ್ ಎಜು ಹಬ್ ಸಂಸ್ಥೆ ಮಾ.1ರ ಬೆಳಗ್ಗೆ 10ಕ್ಕೆ ಸಾಧನಕೇರಿ ಬೃಂದಾವನ ಗಾರ್ಡ್‌ನಲ್ಲಿ ಹಮ್ಮಿಕೊಂಡಿದೆ ಎಂದು ಪ್ರೊ. ಎಸ್.ಎಂ.ಶಿವಪ್ರಸಾದ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣ್ ಕುಮಾರ್ ಅತಿಥಿಗಳಾಗಿ ಆಗಮಿಸಲಿದ್ದು, ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಾಧೀಶ ಶಿವರಾಜ್ ಪಾಟೀಲ ಅಧ್ಯಕ್ಷತೆ ವಹಿಸುವುದಾಗಿ ಮಾಹಿತಿ ನೀಡಿದರು. ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ, ಭಾರತ ರತ್ನ ಪ್ರೊ. ಸಿ.ಎನ್.ಆರ್. ರಾವ್ ಮತ್ತು ಇಂದುಮತಿ ರಾವ್ ವರ್ಚುವಲ್ ವೇದಿಕೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದ ಅವರು, ಮೈಂಡ್ ವೇವ್ ಎಜು ಹಬ್ ನಾವೀನತೆ, ಶ್ರೇಷ್ಠತೆ ತತ್ವಗಳ ಆಧಾರದಡಿ ಮೂಡಿ ಬಂದಿದೆ ಎಂದು ತಿಳಿಸಿದರು. ಸಂಸ್ಥೆಯು ಸುಸಜ್ಜಿತ ಪ್ರಯೋಗಾಲಯಗಳು, ಗ್ರಂಥಾಲಯ, ಹಾಲ್ ಆಫ್ ಸೈನ್ಸ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯ ಹೊಂದಿದೆ. ವೈಜ್ಞಾನಿಕ ಪಠ್ಯಕ್ರಮ ಅಡಿಯಲ್ಲಿ ಗುಣಮಟ್ಟದ ಬೋಧನೆಗೆ ಶಿಕ್ಷಕರಿಗೆ ಹಾಗೂ ಉದ್ಯೋಗಾಕಾಂಕ್ಷಿ ಶಿಕ್ಷಕರಿಗೆ 90 ದಿನಗಳು ತರಬೇತಿ ನೀಡಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಹೇಶ ಮಾಶ್ಯಾಳ, ಸುಭಾಷ ಪಾಟೀಲ, ಉದಯ ಶಂಕರ ಇದ್ದರು.

ಶಿಶುವಿನಹಾಳದಲ್ಲಿ ಕಡುಬಿನ ಸೇವೆ



ಕುಂದಗೋಳ: ತಾಲೂಕಿನ ಚಾಕಲಬ್ಬಿ ಗ್ರಾಮದ ಗ್ರಾಮಸ್ಥರು ಹಾಗೂ ಗ್ರಾಮದ ಆದಿಶಕ್ತಿ ಯಲ್ಲಮ್ಮದೇವಿ ದೇವಸ್ಥಾನದ ಭಕ್ತರು ಶಿಶುನಾಳ ಶರೀಫ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಶಿಶುವಿನಹಾಳದಲ್ಲಿ ಕಡುಬಿನ ಸೇವೆ ಸಲ್ಲಿಸಿದರು.

ಗ್ರಾಮದಿಂದ ನೂರಾರು ಭಕ್ತರು ವಾದ್ಯಮೇಳಗಳೊಂದಿಗೆ ತೆರಳಿ ಕಡುಬಿನ ಪ್ರಸಾದವನ್ನು ಕೊಂಡೊಯ್ದರು. ಸಂತ ಶಿಶುನಾಳ ಶರೀಫ ಹಾಗೂ ಗುರು ಗೋವಿಂದ ಭಟ್ಟ ಅವರ ಭಾವೈಕ್ಯತೆಯ ಸಂದೇಶದ ಸಂಕೇತವಾಗಿ ಈ ಸೇವೆ ಜರುಗಿತು. ಬಳಿಕ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಡೊಳ್ಳು-ಮಜಲು, ಹೆಜ್ಜೆಮೇಳ ಹಾಗೂ ವಿವಿಧ ಜನಪದ ಕಲಾ ತಂಡಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ಸುಮಾರು 5 ಟ್ರ್ಯಾಕ್ಟರ್‌ಗಳಲ್ಲಿ ಕಡುಬಿನ ಪ್ರಸಾದವನ್ನು ಶಿಶುವಿನಹಾಳಕ್ಕೆ ಕೊಂಡೊಯ್ಯಲಾಯಿತು.

ಜಿಇಎಂ ನೋಂದಣಿ ಡ್ರೈವ್‌ಗೆ ಚಾಲನೆ



ಹುಬ್ಬಳ್ಳಿ: ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಜಿಇಎಂ ನೋಂದಣಿ ಡ್ರೈವ್ 2026ಗೆ ಚಾಲನೆ ದೊರೆಯಿತು.

ಸಮಾರಂಭ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ್ ವಹಿಸಿದ್ದರು. ಸಂಪನ್ಮೂಲವ್ಯಕ್ತಿಗಳಾಗಿ ಬೆಂಗಳೂರಿನ ಪಂಕಜ್ ಅವರು ಭಾಗವಹಿಸಿದ್ದರು. 20ಕ್ಕೂ ಹೆಚ್ಚು ಜನರ ನೋಂದಣಿ ಮಾಡಿಸಿಕೊಂಡರು. ಹಲವು ವರ್ಷಗಳಿದ್ದ ಎದುರಿಸುತ್ತಿದ್ದ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಿಕೊಂಡರು. ಈ ವೇಳೆ ಕೆಸಿಸಿಐ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ ಮಾತನಾಡಿ, ಜಿಇಎಂ ಕೇವಲ ನೋಂದಣಿಯಲ್ಲ, ಇದು ಸುಸ್ಥಿರ ಸರ್ಕಾರಿ ವ್ಯವಹಾರಕ್ಕೆ ಒಂದು ದ್ವಾರವಾಗಿದೆ. 20 ಜನ ನೋಂದಣಿ ಮಾಡಿಸಿರುವುದು ಸಂತಸದ ಸಂಗತಿ. ದೀರ್ಘಕಾಲದ ಸಮಸ್ಯೆ ಇಲ್ಲಿ ಪರಿಹರಿಸಲಾಗಿದೆ. ಸದಸ್ಯರಿಗೆ ಇದು ಪರಿವರ್ತನೆ ವೇದಿಕೆಯಾಗಿದೆ ಎಂದರು.

ಸುಭಾಷ್ ಬಾಗಲಕೋಟೆ, ನರೇಶ ಶಾ., ವಿಶ್ವನಾಥ ಗಿಸಿಮಾವ್, ರಾಘವೇಂದ್ರ ಬಾಗಲಕೋಟೆ, ಜಿತೇಶ ಜೈನ್ ಹಾಗೂ ಅನೇಕರಿದ್ದರು.


ಉತ್ತಮ ಅಂಕಗಳಿಸಿ: ಪಾಟೀಲ

ಧಾರವಾಡ: ವಿದ್ಯಾರ್ಥಿ ಜೀವನದಲ್ಲಿ ಮಕ್ಕಳು ಕಲಿತ ನೈತಿಕ ಮೌಲ್ಯಗಳು ಹಾಗೂ ಸಂಸ್ಕೃತಿ, ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆಯಬೇಕು ಎಂದು ವನಿತಾ ಸೇವಾ ಸಮಾಜದ ಅಧ್ಯಕ್ಷ ಟಿ.ಎಲ್.ಪಾಟೀಲ ಹೇಳಿದರು.

ನಗರದ ವನಿತಾ ಸೇವಾ ಸಮಾಜದ ವನಿತಾ ಪ್ರೌಢ ಶಾಲೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿದ ಅವರು, ಉತ್ತಮ ಅಂಕಗಳಿಸಿ, ಶಾಲೆಗೆ ಕೀರ್ತಿ ತರುವಂತೆ ಸಲಹೆ ನೀಡಿದರು.

ಪ್ರಾಚಾರ್ಯ ಆರ್.ಬಿ.ದೊಡಮನಿ ಮಾತನಾಡಿ, ಸತತ ಅಧ್ಯಯನ ಮತ್ತು ಕಠಿಣ ಪರಿಶ್ರಮಕ್ಕೆ ಯಶಸ್ಸು ಕಟ್ಟಿಟ್ಟಬುತ್ತಿ. ಹೀಗಾಗಿ ವಿದ್ಯಾರ್ಥಿಗಳು ಪರೀಕ್ಷಾ ಭಯ ಬಿಟ್ಟು ಅಧ್ಯಯನದೊಂದಿಗೆ ನಿರ್ಭಯವಾಗಿ ಪರೀಕ್ಷೆ ಬರೆಯುವಂತೆ ಹೇಳಿದರು.

ಶೈಕ್ಷಣಿಕ, ಕ್ರೀಡೆ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆಗೈದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯದರ್ಶಿ ಮಧುರ ಹೆಗಡೆ, ರಾಜೇಶ್ವರಿ ಅಳಗವಾಡಿ, ಸುಮಾ ರಜಪೂತ, ಮಲ್ಲಿಕಾರ್ಜುನ ಹಳ್ಳೂರ ಇದ್ದರು.



ಇತಿಹಾಸ ಅರಿವಿಗೆ ಶಾಸನ ಮುಖ್ಯ



ನವಲಗುಂದ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಇತಿಹಾಸ ವಿಭಾಗ ಇವುಗಳ ಸಹಯೋಗದಲ್ಲಿ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ಇತಿಹಾಸ ತಜ್ಞರಾದ ಹನುಮಾಕ್ಷಿ ಗೋಗಿ ಮಾತನಾಡಿ, ಪ್ರಾಚೀನ ಕರ್ನಾಟಕದ ಇತಿಹಾಸವನ್ನು ಅರ್ಥೈಸುವಲ್ಲಿ ಶಾಸನಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಇಂದಿನ ಪೀಳಿಗೆ ಕರ್ನಾಟಕದ ಇತಿಹಾಸವನ್ನು ತಿಳಿದುಕೊಳ್ಳಲು ಹಲವೆಡೆ ಇರುವ ಶಾಸನಗಳ ಮುಖಾಂತರ ಅಧ್ಯಯನ ಮಾಡುವ ಅವಶ್ಯಕತೆಯಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಎಂ.ಬಿ.ಬಾಗಡಿ ಮಾತನಾಡಿ, ಕರ್ನಾಟಕದ ಶಾಸನಗಳು ರಾಜ್ಯದ ಪ್ರಾಚೀನ ಇತಿಹಾಸ, ಭಾಷೆ, ಸಾಹಿತ್ಯ, ಧರ್ಮ ಮತ್ತು ಸಾಮಾಜಿಕ-ಸಾಂಸ್ಕೃತಿಕ ಜೀವನದ ಮೇಲೆ ಬೆಳಕು ಚೆಲ್ಲುವ ನಂಬಿಕೆಯ ದಾಖಲೆಗಳಾಗಿವೆ. ಶಾಸನಗಳ ಕುರಿತು ಇನ್ನೂ ಹೆಚ್ಚಿನ ಸಂಶೋಧನೆಗಳಾಗಲಿ ಎಂದರು.

ಐಕ್ಯೂಎಸಿ ಸಂಚಾಲಕ ಡಾ. ಸಂತೋಷ್ ಹುಬ್ಬಳ್ಳಿ ಪ್ರಾಸ್ತಾವಿಸಿದರು. ಸವಿತಾ ಚಿಕ್ಕಣ್ಣವರ ಸ್ವಾಗತಿಸಿದರು. ಪ್ರವೀಣ ದೊಡಮನಿ ಅತಿಥಿಗಳನ್ನು ಪರಿಚಯಿಸಿದರು. ಸುರೇಶ ಬಾರಕೇರ ನಿರೂಪಿಸಿದರು. ಡಾ. ಪ್ರಸನ್ನ ಪಂಢರಿ ವಂದಿಸಿದರು. ಪ್ರೊಫೆಸರ್ ಸಾತಿಹಾಳ, ನಾಗರತ್ನ ಕುರಡೇಕರ್, ಬಿ.ವಿ. ಏಣಗಿ, ಗಣೇಶ್, ಗಂಗಾಧರ, ಶ್ರೀಧರ್, ಡಾ. ಗುಳುಗಂದಿ, ಡಾ. ಸುಜಾತಾ, ವಸಂತ, ಡಾ. ಚೈತ್ರಾ ಮುಂತಾದವರಿದ್ದರು.


ಪ್ರಶಸ್ತಿ ಪ್ರದಾನ ಇಂದು: ದೇಶಪಾಂಡೆ

ಧಾರವಾಡ: ನುಗ್ಗಿಕೇರಿ ಹನುಮಂತ ದೇವರ ಗುಡಿಯ ವ್ಯವಸ್ಥಾಪಕ ಕಮಿಟಿ ಕೊಡಮಾಡುವ 2026ನೇ ಸಾಲಿನ ಬಲಭೀಮ ಪ್ರಶಸ್ತಿಗೆ ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಪ್ರಾಚಾರ್ಯ ಪಂ.ಸತ್ಯಧ್ಯಾನಾಚಾರ್ಯ ಕಟ್ಟಿ ಆಯ್ಕೆಯಾಗಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ವಿಜಯೇಂದ್ರ ದೇಶಪಾಂಡೆ, ಸಾವಿರಾರು ವಿದ್ಯಾರ್ಥಿಗಳಿಗೆ ಸಂಸ್ಕೃತ, ಶಾಸ್ತ್ರಾಭ್ಯಾಸ ಕಲಿಸಿ, ಸಮಾಜಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಸತ್ಯಧ್ಯಾನಾಚಾರ್ಯ ಅವರನ್ನು ಪ್ರಶಸ್ತಿ ಆಯ್ಕೆ ಮಾಡಿದ್ದಾಗಿ ತಿಳಿಸಿದರು.

ಫೆ.28ರ ಬೆಳಗ್ಗೆ 9ಕ್ಕೆ ನುಗ್ಗಿಕೇರಿ ಹನುಮಂತ ಗುಡಿಯ ಸಾಂಸ್ಕೃತಿಕ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ರೂ.51 ಸಾವಿರ ನಗದು, ಸ್ಮರಣಿ ಹಾಗೂ ಫಲಕ ಒಳಗೊಂಡ ಪ್ರಶಸ್ತಿ ಪಂ. ಸತ್ಯಧ್ಯಾನಾಚಾರ್ಯ ಕಟ್ಟಿ ಅವರಿಗೆ ಪ್ರದಾನಿಸಲಿದೆ ಎಂದರು.

ಉದ್ಯಮಿ ಗೋವಿಂದ ಜೋಶಿ, ಪಂ. ಪ್ರಹ್ಲಾದಾಚಾರ್ಯ ಗಲಗಲಿ ಪಾಲ್ಗೊಳ್ಳಲಿದ್ದು, ಉಪಾಧ್ಯಾಯ ನೃತ್ಯ ವಿಹಾರದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದರು. ಸುದ್ದಿಗೋಷ್ಠಿಯಲ್ಲಿ ಶ್ರೀಧರ ದೇಸಾಯಿ, ಕೃಷ್ಣ ದೇಸಾಯಿ, ಕೃಷ್ಣ ದೇಸಾಯಿ ಶ್ರೀಕಾಂತ ದೇಸಾಯಿ ಇದ್ದರು.



ರಾಷ್ಟ್ರ ಜಾಗೃತಿಯ ದೈನಿಕ

ಹೊಸ ದಿಗಂತ

ಲೋಕಹಿತಂ ಮಮ ಕರಣೀಯಂ

ಹುಬ್ಬಳ್ಳಿ
ಶನಿವಾರ, 28 ಫೆಬ್ರವರಿ 2026
ಸಂಪುಟ 15, ಸಂಚಿಕೆ 341, ಪುಟಗಳು 16
■ ಹುಬ್ಬಳ್ಳಿ ■ ಬೆಂಗಳೂರು ■ ಮಂಗಳೂರು ■ ಶಿವಮೊಗ್ಗ
₹5
RNI No.KARKAN/2011/64413
hosadigantha.com
epaper.hosadigantha.com
Hosadigantha Digital



ವ್ಯಾಪಾರ ವೃದ್ಧಿಸಲು ಭಾರತ ಭೇಟಿ | 0೭
ಭಾರತದ ಪ್ರತಿಷ್ಠೆಗೆ ಧಕ್ಕೆ ತರುವ ಯತ್ನ | 0೭
ಕೇರಳ ಸ್ಟೋರಿ 2 ಬಿಡುಗಡೆಗೆ ಹೈ ನಿಶಾನೆ | 0೭

ಶುಭ ದಿನ

ಕಲಿಯುಗಾಬ್ದ 5127, ವಿಶ್ವಾವಸು ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುನ ಮಾಸ, ಶುಕ್ಲ ಪಕ್ಷ, ತಿಥಿ: ದ್ವಾದಶಿ, ನಕ್ಷತ್ರ: ಪುನರ್ವಸು

ದಿನದ ಮಾತು

ಮನುಷ್ಯನಿಗೆ ಬೇಕಾಗಿರುವುದು ವಿವೇಕ ಮತ್ತು ಎಚ್ಚರ. ಮೂಢನಂಬಿಕೆ, ಅಂಧ ಶ್ರದ್ಧೆಗಳಲ್ಲ.
▲ ಲೋಕೋಕ್ತಿ

ವಿಶುದ್ಧ ಚಕ್ರ ನಿಮಗೊಲಿದರೆ...

ಪೂರ್ಣ ಪರಿಪೂರ್ಣ
• ಪೂರ್ಣಪ್ರಜ್ಞ ಬೇಳೂರು
• ಪುಟ ೬

ಕಿರುಸುದ್ದಿ

ನನ್ನ ಪರ ಯಾರೂ ದಿಲ್ಲಿಗೆ ಹೋಗೋದು ಬೇಡ: ಡಿಕೆಶಿ

• ಬೆಂಗಳೂರು: ನನ್ನ ಪರವಾಗಿ ಯಾರೂ ಹೊಸದಿಲ್ಲಿಗೆ ಹೋಗುವುದು ಬೇಡ. ನಿಮ್ಮ ಸಮಸ್ಯೆಗಳು ಇದ್ದರೆ, ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದರೆ, ಅಧಿಕಾರ, ಹುದ್ದೆ ಬೇಕು ಎಂದರೆ ಹೋಗಿ ಮನವಿ ಮಾಡಿಕೊಳ್ಳಿ. ನನ್ನ ವಿಚಾರಕ್ಕೆ ಹೋಗುವುದು ಬೇಡ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.
• ಪುಟ ೮

ಇಂದಿನಿಂದ ದ್ವಿತೀಯ ಪಿಯುಸಿ-1 ಪರೀಕ್ಷೆ

• ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ರಾಜ್ಯಾದ್ಯಂತ ಶನಿವಾರದಿಂದ(ಫೆ.28) ಆರಂಭವಾಗಲಿದ್ದು, 7,10,363 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಪೈಕಿ 6,46,801 ಹೊಸಬರು, 50,540 ಪುನರಾವರ್ತಿತ ಮತ್ತು 13,022 ಖಾಸಗಿ ಅಭ್ಯರ್ಥಿಗಳು ಸೇರಿದ್ದಾರೆ. ರಾಜ್ಯದ 1,217 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಪರೀಕ್ಷಾರ್ಥಿಗಳು ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳಲ್ಲಿ ಪರೀಕ್ಷಾ ಪ್ರವೇಶ ಪತ್ರ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದು.
• ಪುಟ ೪

ಟ್ರಂಪ್ ಕೊಲೆಗೆ ಸಂಚು; ಪಾಕ್ ಪ್ರಜೆ ವಿಚಾರಣೆ

• ಪುಟ ೭

85 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಣೆ

• ಪುಟ ೮

ಚಿನ್ನ, ಬೆಳ್ಳಿಗೆ ಏ.1ರಿಂದ ದೇಶೀಯ ದರ ಅನ್ವಯ

• ಪುಟ ೭



ಅಧಿಕಪ್ರಸಂಗಿ ಪಾಕ್, ತಾಲಿಬಾನ್ ಅಟ್ಯಾಕ್

• ಪುಟ ೭
ಸುದ್ದಿ ಸಮಗ್ರ

ಯುದ್ಧೋನ್ಮಾದ ಸ್ಥಿತಿ ತಲುಪಿದ ಡುರಾಂಡ್ ಗಡಿರೇಖೆ ಬಿಕ್ಕಟ್ಟು

ಅಫ್ಘಾನ್-ಪಾಕ್ ಸಮರ



• ಕಾಬೂಲ್: ಕಳೆದ ಎರಡು ದಿನಗಳಿಂದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಗಡಿ ಉದ್ವಿಗ್ನತೆ ಭಾರೀ ತೀವ್ರತೆ ಪಡೆದುಕೊಂಡಿದ್ದು, ಅಫ್ಘಾನ್ ಮೇಲೆ ಯುದ್ಧ ಸಾರುವುದಾಗಿ ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಶುಕ್ರವಾರ ಬೆದರಿಕೆಯೊಡ್ಡಿದ್ದಾರೆ. ಉಭಯ ದೇಶಗಳ ಮಧ್ಯೆ ಸಂಧಾನ ಮಾತುಕತೆಗೆ ಸಿದ್ಧವೆಂದು ಇರಾನ್ ಹೇಳಿದರೆ, ಯುದ್ಧ ನಿಲ್ಲಿಸಬೇಕೆಂದು ಚೀನಾ ಮತ್ತು ರಷ್ಯಾ ಕರೆನೀಡಿವೆ.



ಪಾಕಿಸ್ತಾನ ನಡೆಸಿದ ಹೊಸ ದಾಳಿಗೆ 274 ತಾಲಿಬಾನಿ ಹೋರಾಟಗಾರರು ಬಲಿಯಾಗಿದ್ದು, 12 ಪಾಕ್ ಸೈನಿಕರಷ್ಟೇ ಮೃತಪಟ್ಟಿದ್ದಾರೆಂದು ಪಾಕ್ ಹೇಳಿದೆ. ಗುರುವಾರ ಅಫ್ಘಾನ್ ನಡೆಸಿದ ಪ್ರತಿ ದಾಳಿಗೆ 55 ಪಾಕ್ ಸೈನಿಕರು ಬಲಿಯಾಗಿದ್ದರೆಂಬು ದಾಗಿ ಅಫ್ಘಾನ್ ವಕ್ತಾರ ಹೇಳಿದ್ದಾರೆ. ಆದರೆ ಇವು ಯಾವುವೂ ಪರಿಶೀಲಿಸಲ್ಪಟ್ಟ ಮಾಹಿತಿಯಲ್ಲ.

ಆಪರೇಷನ್ ಘಜಬ್ ಲಿಲ್ ಹಕ್: ಫೆ.26ರಂದು ಪಾಕ್ ವಾಯುದಾಳಿಗೆ ತಾಲಿಬಾನ್ ಪ್ರತಿ ದಾಳಿ ನಡೆಸಿದ್ದು, 55 ಪಾಕ್ ಸೈನಿಕರು ಹತರಾಗಿದ್ದರೆಂದು ಹೇಳಿಕೊಂಡಿದೆ. 12 ಸೈನಿಕರು ಮೃತಪಟ್ಟಿರುವುದನ್ನು ಪಾಕಿಸ್ತಾನ ಒಪ್ಪಿದೆ. ಗುರುವಾರ ರಾತ್ರಿ ಅಫ್ಘಾನ್ ನೀಡಿದ ಪ್ರತ್ಯುತ್ತರಕ್ಕೆ ಕುಪಿತಗೊಂಡ ಪಾಕ್ ಆಡಳಿತ ಶುಕ್ರವಾರ ಯುದ್ಧ ನಡೆಸುತ್ತೇವೆಂದು ಬೆದರಿಕೆಯೊಡ್ಡಿದ್ದಲ್ಲದೆ, ಮತ್ತೆ ಆಪರೇಷನ್ ಘಜಬ್ ಲಿಲ್ ಹಕ್ ಹೆಸರಿನ ಕಾರ್ಯಾಚರಣೆ ನಡೆಸಿರುವುದಾಗಿ ಹೇಳಿಕೊಂಡಿದೆ. 274 ತಾಲಿಬಾನಿ ಹೋರಾಟಗಾರರನ್ನು ಹೊಡೆದುರುಳಿಸಿದ್ದಾಗಿ ಹೇಳಿದೆ. ➡ಪುಟ ೪

- ಪಾಕ್ ದಾಳಿಗೆ 274 ತಾಲಿಬಾನ್ ಹೋರಾಟಗಾರರ ಬಲಿ
- ಅಫ್ಘಾನ್ ದಾಳಿಗೆ 55 ಪಾಕ್ ಸೈನಿಕರ ಸಾವು
- 12 ಸೈನಿಕರಷ್ಟೇ ಸಾವು ಎಂದ ಪಾಕ್
- ಕಾಬೂಲ್, ಕಂದಹಾರ್, ಪಾಕ್ಟಿಯಾ ಮೇಲೆ ಪಾಕ್ ದಾಳಿ

ಭಾರತದ ಈವರೆಗಿನ ನಿಲುವು?

ಡುರಾಂಡ್ ಗಡಿರೇಖೆ ವಿವಾದವು ಪಾಕ್, ಅಫ್ಘಾನಿಸ್ತಾನದ ದ್ವಿಪಕ್ಷೀಯ ಭಿನ್ನಾಭಿಪ್ರಾಯ ಎಂಬುದು ಭಾರತದ ಈವರೆಗಿನ ತಟಸ್ಥ ನಿಲುವಾಗಿದೆ. ➡ಪುಟ ೪

ಎಫ್ 16 ವಿಮಾನ ಹೊಡೆದುರುಳಿಸಿದ ತಾಲಿಬಾನ್?

ಪಾಕಿಸ್ತಾನ ವಾಯುದಾಳಿ ನಡೆಸುವ ವೇಳೆ ಅದರ ಎಫ್ 16 ಯುದ್ಧ ವಿಮಾನ ಹೊಡೆದುರುಳಿಸಿದ್ದಾಗಿ ಅಫ್ಘಾನಿಸ್ತಾನ ಹೇಳಿಕೊಂಡಿದೆ. ಪಾಕ್ ಸೇನೆಯ ಎಫ್ 16 ಎನ್ನಲಾದ ಯುದ್ಧ ವಿಮಾನವೊಂದು ಬೆಂಕಿ ತಗುಲಿ ಹೊತ್ತಿ ಉರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಏನಿದು ಡುರಾಂಡ್ ಗಡಿರೇಖೆ?



ಖೈಬರ್ ಪಖ್ತುನ್‌ಖ್ವಾ, ಪಾಕ್ ಮತ್ತು ಅಫ್ಘಾನ್ ನಡುವಿನ ಗಡಿ ಪ್ರದೇಶವಾಗಿದ್ದು, ಇಲ್ಲಿ 2,611 ಕಿ.ಮೀ. ಉದ್ದದ ಡುರಾಂಡ್ ಗಡಿ ರೇಖೆಯಿದೆ. ಇದು 1893ರಲ್ಲಿ ಸಹಿ ಮಾಡಿದ ಒಪ್ಪಂದವಾಗಿದೆ. ಬ್ರಿಟಿಷ್ ಆಳ್ವಿಕೆ ಸಮಯದಲ್ಲಿ ಭಾರತದ ವಿದೇಶಾಂಗ ಕಾರ್ಯದರ್ಶಿ ಮೊರ್ಟಿಮೆರ್ ಡುರಾಂಡ್, ಅಫ್ಘಾನಿಸ್ತಾನದ ಅಮಿರ್ ಅಬ್ದುರ್ ರೆಹಮಾನ್ ಖಾನ್ ಡುರಾಂಡ್ ಗೆರೆ ಒಪ್ಪಂದಕ್ಕೆ ಸಹಿ ಮಾಡಿದ್ದರು. ಈ ಒಪ್ಪಂದವು ಪಶ್ತೂನ್ ಬುಡಕಟ್ಟು ಸಮುದಾಯವನ್ನು ಪ್ರತ್ಯೇಕಿಸಿತು. 1947ರಲ್ಲಿ ಪಾಕಿಸ್ತಾನ ಪ್ರತ್ಯೇಕ ರಾಷ್ಟ್ರವಾದ ಬಳಿಕ ಡುರಾಂಡ್ ಗೆರೆಯನ್ನು ತನ್ನ ಪಶ್ಚಿಮದ ಗಡಿ ರೇಖೆಯೆಂದು ಪರಿಗಣಿಸಿತು. ➡ಪುಟ ೪

ಜಿಎಎಫ್‌ಎಕ್ಸ್‌ನ 7ನೇ ಆವೃತ್ತಿ ಉದ್ಘಾಟನೆ

ಬೆಂಗಳೂರು ಸೃಜನಶೀಲ ರಾಜಧಾನಿ ಆಗಲಿ: ಸಿಎಂ



• ಬೆಂಗಳೂರು: ಕರ್ನಾಟಕವನ್ನು ಭಾರತದ ಸಿಲಿಕಾನ್ ಸಿಟಿ ವ್ಯಾಲಿ ಎಂದು ಪರಿಗಣಿಸುವುದು ಮಾತ್ರವಲ್ಲದೆ, ಪ್ರಪಂಚದ ಸೃಜನಶೀಲ ರಾಜಧಾನಿ ಎಂದು ಕರೆಯುವಂತಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಜಿಎಎಫ್‌ಎಕ್ಸ್‌ನ ಏಳನೇ ಆವೃತ್ತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರು ಕೇವಲ ಭಾರತದ ತಂತ್ರಜ್ಞಾನ ರಾಜಧಾನಿಯಲ್ಲ, ಸೃಜನಶೀಲ ಬಂಡವಾಳವನ್ನು ಕಂಡುಕೊಳ್ಳುವ ಸ್ಥಳ. ಸಾಫ್ಟ್‌ವೇರ್‌ನಿಂದ ಬಾಹ್ಯಾಕಾಶ ಸಂಶೋಧನೆಯವರೆಗೆ, ಬಯೋಟೆಕ್‌ನಿಂದ ಡೀಪ್-ಟೆಕ್‌ವರೆಗೆ ಬೆಂಗಳೂರು ಯಾವಾಗಲೂ ಕ್ರಾಂತಿಗಳ ಗಡಿಯಲ್ಲಿ ನಿಂತಿದೆ ಎಂದರು.

BENGALURU GAFX

ಗೇಮ್ಸ್, ಅನಿಮೇಷನ್ ಮತ್ತು ವಿಷುವಲ್ ಎಫೆಕ್ಟ್ ವಲಯವು ಇನ್ನು ಮುಂದೆ ಸಣ್ಣ ಸೃಜನಶೀಲ ಉದ್ಯಮವಲ್ಲ. ಡಿಜಿಟಲ್ ಕ್ರಾಂತಿ, ತಲ್ಲೀನಗೊಳಿಸುವ ಮಾಧ್ಯಮ, ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು, ಇ-ಸ್ಪೋರ್ಟ್ಸ್ ಮತ್ತು ವಾಸ್ತವದ ಯುಗದಲ್ಲಿ, ಜಿಎಎಫ್‌ಎಕ್ಸ್ ಮಾನವೀಯತೆಯು ಕಥೆಗಳು, ಸಂಸ್ಕೃತಿ, ಶಿಕ್ಷಣ ಮತ್ತು ಆಡಳಿತವನ್ನು ಹೇಗೆ ಅನುಭವಿಸುತ್ತದೆ ಎಂಬುದನ್ನು ರೂಪಿಸುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು. ➡ಪುಟ ೪

ಪ್ರತಿಭಾವಂತರಿಗೆ ಕರ್ನಾಟಕ ಕಾಯಕ ಭೂಮಿ: ಡಿಸಿಎಂ

ಕರ್ನಾಟಕ ರಾಜ್ಯ ಸಂಶೋಧನೆಗೆ, ನೂತನ ಆವಿಷ್ಕಾರಗಳಿಗೆ, ಉದ್ಯೋಗಗಳಿಗೆ ಹಾಗೂ ಪ್ರತಿಭಾವಂತರಿಗೆ ಕಾಯಕ ಭೂಮಿಯಾಗಿದೆ. ಕರ್ನಾಟಕವು 875 ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು (ಜಿಸಿಸಿ) ಹೊಂದಿದೆ. ಡಿಜಿಟಲ್ ಮಾಧ್ಯಮ ಕಂಪನಿಗಳಿಗೆ ನೆಲೆಯಾಗಿ ನಮ್ಮ ರಾಜ್ಯ ರೂಪುಗೊಂಡಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಣ್ಣಿಸಿದರು. ಬೆಂಗಳೂರು ಜಿಎಎಫ್‌ಎಕ್ಸ್ ಸಮ್ಮಿಟ್‌ನಲ್ಲಿ ಮಾತನಾಡಿದ ಅವರು, ಆರೆಂಜ್ ಎಕಾನಮಿ ಬಗ್ಗೆ ಪ್ರಧಾನಮಂತ್ರಿ ಈಗ ಮಾತನಾಡಿದ್ದಾರೆ. ➡ಪುಟ ೪

ಕಿತ್ತೂರು ಕರ್ನಾಟಕ ಜೆಡಿಎಸ್ ಸಮಾವೇಶದಲ್ಲಿ ಎಚ್‌ಡಿಡಿ ಶಪಥ

ಕೃಷ್ಣಾ ಮೇಲ್ದಂಡೆಗೆ ಗಟ್ಟಿ ಹೋರಾಟ

• ವಿಜಯಪುರ: ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಗೆ ಅಂತಿಮ ಗೆಜೆಟ್ ನೋಟಿಫಿಕೇಷನ್ ಹೊರಡಿಸಬೇಕಿದ್ದು, ನಾನು ರಾಜ್ಯಸಭೆಯಲ್ಲಿ ಇರದಿದ್ದರೂ ಈ ನಿಟ್ಟಿನಲ್ಲಿ ಗಟ್ಟಿ ಹೋರಾಟ ಮಾಡುವೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಶಪಥ ಮಾಡಿದ್ದಾರೆ.

ನಗರದಲ್ಲಿ ಶುಕ್ರವಾರ ಹಮ್ಮಿಕೊಂಡ ಜೆಡಿಎಸ್ ಬೆಳ್ಳಿ ಹಬ್ಬದ ಸಂಭ್ರಮ ಹಾಗೂ ಕಿತ್ತೂರ ಕರ್ನಾಟಕ ಭಾಗದ ಜಿಲ್ಲೆಗಳ ಸಂಘಟನಾ ಸಮಾವೇಶದಲ್ಲಿ ಅವರು ಮಾತನಾಡಿದರು. ನನ್ನ ರಾಜಕೀಯ ಜೀವನದಲ್ಲಿ ಇಂತಹ ಕೆಟ್ಟ ವ್ಯವಸ್ಥೆಯ ರಾಜ್ಯ ಸರ್ಕಾರವನ್ನೇ ನಾನು ನೋಡಿಲ್ಲ, ಹೀಗಾಗಿ ನಿಮ್ಮ ಮುಂದೆ ಕೈಚಾಚಿ ಪ್ರಾದೇಶಿಕ ಪಕ್ಷವನ್ನು ಬೆಳೆಸಿ, ಉಳಿಸಿ ಎಂದು ಕೇಳಿಕೊಳ್ಳುವೆ. ನಾಡಿನ ಅಭ್ಯುದಯಕ್ಕೆ ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ. ➡ಪುಟ ೪



ಬಡವರ ಬದುಕು ಬೀದಿಗೆ: ಎಚ್‌ಡಿಕೆ

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಲಕ್ಷಾಂತರ ಸರ್ಕಾರಿ ಹುದ್ದೆ ಖಾಲಿ ಇವೆ. ಸಾವಿರಾರು ಶಿಕ್ಷಕರ ಹುದ್ದೆ ಖಾಲಿ ಇವೆ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಎಂಬ ಹೆಸರು ಇರಿಸಿದ ಮಾತ್ರಕ್ಕೆ ಇಲ್ಲಿ ಅಭಿವೃದ್ಧಿ ಪರ್ವ ನಡೆದಿದೆಯೇ? ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಭಾರವಾಗಿವೆ. ➡ಪುಟ ೪

ಪ.ಬಂಗಾಳಕ್ಕೆ ಸುಪ್ರೀಂ ತಾಕೀತು | ವಿಚಾರಣೆಗೆ ಅಂತ್ಯ ಇರಬೇಕು

ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಕ್ಕೆ ನೆಪ ಬೇಡ

• ಹೊಸದಿಲ್ಲಿ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ದೈನಂದಿನ ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಸ್ಪಷ್ಟಪಡಿಸಿದೆ. ಪ್ರಕ್ರಿಯೆ ತಡೆಯಲು ನೆಪಗಳ ಶೋಧ ನಿಲ್ಲಿಸಬೇಕು ಹಾಗೂ ವಿಚಾರಣೆಗೆ ಒಂದು ಅಂತ್ಯ ಇರಬೇಕು ಎಂದು ನ್ಯಾಯಪೀಠ ಕಠಿಣವಾಗಿ ಸೂಚಿಸಿದೆ.



ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ, ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಹಕ್ಕು ಪರಿಶೀಲನೆಗಾಗಿ ನಿಯೋಜಿಸಲಾದ ನ್ಯಾಯಾಂಗ ಅಧಿಕಾರಿಗಳಿಗೆ ತರಬೇತಿ ನೀಡುತ್ತಿರುವುದರ ಬಗ್ಗೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್(ಟಿಎಂಸಿ) ಎತ್ತಿದ ಆಕ್ಷೇಪಣೆಗಳನ್ನು ಪರಿಗಣಿಸಲು ನಿರಾಕರಿಸಿತು. ಚುನಾವಣಾ ಆಯೋಗದ ತರಬೇತಿ ಮಾಡ್ಯೂಲ್ ನ್ಯಾಯಾಲಯದ ಆದೇಶಗಳನ್ನು ಅತಿಕ್ರಮಿಸುವುದಿಲ್ಲ, ನ್ಯಾಯಾಂಗ ಅಧಿಕಾರಿಗಳ ಸ್ವತಂತ್ರ ತೀರ್ಮಾನದಲ್ಲಿ ನಂಬಿಕೆ ಇಡಬೇಕು ಎಂದು ಪೀಠ ಸ್ಪಷ್ಟಪಡಿಸಿದೆ. ➡ಪುಟ ೪

ತರಬೇತಿ ಅಗತ್ಯ

ನ್ಯಾಯಾಧೀಶರಿಗೆ ಇದು ಹೊಸ ರೀತಿಯ ಜವಾಬ್ದಾರಿಯಾಗಿರುವುದರಿಂದ ತರಬೇತಿಯ ಅಗತ್ಯವಿದೆ ಎಂದು ನ್ಯಾಯಮೂರ್ತಿ ಬಾಗ್ಚಿ ಅಭಿಪ್ರಾಯಪಟ್ಟರು. ಚುನಾವಣಾ ಆಯೋಗದ ತಾಂತ್ರಿಕ ವ್ಯವಸ್ಥೆ ಮತ್ತು ದಾಖಲೆಗಳ ಪರಿಶೀಲನೆಯ ಬಗ್ಗೆ ಆಯೋಗವೇ ತರಬೇತಿ ನೀಡುವುದು ಸರಿಯಾಗಿಯೇ ಇದೆ. ಅಲ್ಲದೆ, ಯಾವ ದಾಖಲೆಗಳನ್ನು ಪರಿಶೀಲಿಸಬೇಕು ಎಂಬ ಬಗ್ಗೆ ನ್ಯಾಯಾಲಯ ಈಗಾಗಲೇ ಸ್ಪಷ್ಟ ಆದೇಶ ನೀಡಿದೆ ಎಂದು ಪೀಠ ನೆನಪಿಸಿತು.

ಕೇಜ್ರಿವಾಲ್, ಸಿಸೋಡಿಯಾ ಸೇರಿ 23 ಮಂದಿ ಖುಲಾಸೆ

• ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಕೆ.ಕವಿತಾ ಸೇರಿದಂತೆ ಒಟ್ಟು 23 ಆರೋಪಿಗಳನ್ನು ವಿಶೇಷ ನ್ಯಾಯಾಲಯ ಶುಕ್ರವಾರ ಖುಲಾಸೆ ಮಾಡಿದೆ. ಸಿಬಿಐ ಸಲ್ಲಿಸಿದ ಸಾಕ್ಷ್ಯಗಳು ನ್ಯಾಯಾಲಯದ ಮುಂದೆ ನಿಲ್ಲಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ತಮ್ಮ ತೀರ್ಪಿನಲ್ಲಿ ವಿಶೇಷ ನ್ಯಾಯಾಧೀಶ ಜಿತೇಂದ್ರ ಸಿಂಗ್, ಈ ಅಬಕಾರಿ ನೀತಿಯಲ್ಲಿ ಯಾವುದೇ ಲೋಪದೋಷಗಳಿಲ್ಲ ಅಥವಾ ಇದನ್ನು ಕಾನೂನು ಬಾಹಿರವಾಗಿ ಜಾರಿಗೆ ತಂದಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಿಲ್ಲ. ಹೀಗಿರುವಾಗ, ಪ್ರಾಸಿಕ್ಯೂಷನ್ (ಸಿಬಿಐ) ಮಂಡಿಸುತ್ತಿರುವ ವಾದ ಕೇವಲ ಊಹಾಪೋಹವಷ್ಟೇ ಆಗುತ್ತದೆ. ➡ಪುಟ ೪





ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ

ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುವೆ

• ಶಿವಮೊಗ್ಗ: ರಾಜ್ಯಾದ್ಯಂತ ಪ್ರವಾಸ ಮಾಡಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವುದೇ ಮುಖ್ಯ ಗುರಿಯಾಗಿದ್ದು, ಇದಕ್ಕೆ ರಾಜ್ಯದ ಜನರ ಸಹಕಾರ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದರು. ಶಿಕಾರಿಪುರದಲ್ಲಿ ಶುಕ್ರವಾರ ಆಯೋಜಿಸಿದ್ದ ತಮ್ಮ 84ನೇ ಹುಟ್ಟುಹಬ್ಬದ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಭ್ರಷ್ಟ ಸರ್ಕಾರವಾಗಿದೆ. ಇದನ್ನು ಕಿತ್ತೊಗೆದು ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕಿದೆ. ರೈತರು, ಬಡವರು ನೆಮ್ಮದಿಯಿಂದ ಬದುಕಲು ಬೇಕಾದ ವಾತಾವರಣ ಮತ್ತೆ ನಿರ್ಮಿಸಬೇಕಿದೆ ಎಂದರು.

ಬಡವರ ಕಣ್ಣೀರು ಒರೆಸಿದ್ದೇನೆ: ರಾಜಕೀಯ ಜೀವನದುದ್ದಕ್ಕೂ ಶೋಷಿತ, ಪೀಡಿತ, ಬಡವರ ಏಳಿಗೆಗಾಗಿ ಹೋರಾಟ ನಡೆಸಿಕೊಂಡು ಬಂದಿದ್ದೇನೆ. ಅಧಿಕಾರ ಸಿಕ್ಕಾಗ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು ಬಡವರ ಕಣ್ಣೀರು ಒರೆಸುವ ಕೆಲಸ ಮಾಡಿದ್ದೇನೆ ಎಂದರು. ಭಾಗ್ಯಲಕ್ಷ್ಮೀ ಯೋಜನೆ ಮೂಲಕ ಕೋಟ್ಯಂತರ ಹೆಣ್ಣುಮಕ್ಕಳು ಸೌಲಭ್ಯ ಪಡೆದಿದ್ದಾರೆ. ರೈತರಿಗಾಗಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ್ದು, ಇದರ ಲಾಭ ರೈತ ಸಮುದಾಯಕ್ಕೆ ಸಿಕ್ಕಿದೆ. ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ರೈತರ ಕಣ್ಣೀರು ಒರೆಸುವ ಕೆಲಸ ಮಾಡಲಾಗಿದೆ. ➡ಪುಟ ೪



> ನಾನು ಇಂದು ಏನೇ ಆಗಿದ್ದರೂ ಅದಕ್ಕೆ ಶಿಕಾರಿಪುರ ಜನತೆ ಕಾರಣ. ಅವರು ನೀಡಿದ ಶಕ್ತಿಯಿಂದಾಗಿಯೇ ಎಲ್ಲವೂ ಸಾಧ್ಯವಾಗಿದ್ದು, ನನ್ನಂತೆ ನನ್ನ ಮಕ್ಕಳನ್ನೂ ಬೆಂಬಲಿಸುತ್ತಿರುವ ಕ್ಷೇತ್ರದ ಜನತೆಗೆ ನಾನೆಂದಿಗೂ ಚಿರಋಣಿಯಾಗಿರುತ್ತೇನೆ.
> ■ ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಬೆಳ್ಳಿ ಬಂಗಾರ (ಬೆಂಗಳೂರು) ಬೆಳ್ಳಿ: 2,85,000(2,85,000) ಅಪರಂಜಿ ಚಿನ್ನ: 1,61,570(1,61,020) ಆಭರಣ ಚಿನ್ನ: 1,48,100(1,47,600) ಚಿನ್ನ 10 ಗ್ರಾಂ.ಗೆ, ಬೆಳ್ಳಿ 1 ಕೆ.ಜಿಗೆ, ರೂ.ಗಳಲ್ಲಿ (ಆವರಣದಲ್ಲಿ ಹಿಂದಿನ ದಿನದ ದರ)

ಷೇರು ಸೂಚ್ಯಂಕ ಬಿಎಸ್‌ಇ 81,287 (961↓) ಎನ್‌ಎಸ್‌ಇ 25,178 (317↓)

$1 = ₹90.88

ಅಫ್ಘಾನ್-ಪಾಕ್ ಸಮರ

ಪುಟ ೩ ➔ ನಮ್ಮ ತಾಳ್ಮೆ ಮಿತಿ ಮೀರಿದೆ. ಇನ್ನಿದು ನಮ್ಮ ಮತ್ತು ನಿಮ್ಮ ನಡುವಿನ ಯುದ್ಧ ಎಂದು ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಎಕ್ಸ್ ಪೋಸ್ಟ್‌ನಲ್ಲಿ ಅಫ್ಘಾನಿಸ್ತಾನಕ್ಕೆ ಬೆದರಿಕೆ ಹಾಕಿದ್ದರು.

ಕಾಬೂಲ್ ಸೇರಿ 3 ನಗರಗಳ ಮೇಲೆ ದಾಳಿ: ಅಫ್ಘಾನ್ ರಾಜಧಾನಿ ಕಾಬೂಲ್ ಸೇರಿದಂತೆ ಕಂದಹಾರ್ ಮತ್ತು ಪಾಕ್ತಿಯಾ ನಗರಗಳ 21 ಕಡೆ ಪಾಕ್ ಸೇನೆ ಶುಕ್ರವಾರ ಭಾರೀ ದಾಳಿ ನಡೆಸಿದೆ. ಕಾಬೂಲ್ ನಗರದಲ್ಲಿಯೇ ಮೂರು ಪ್ರತ್ಯೇಕ ದಾಳಿಗಳನ್ನು ನಡೆಸಿದೆ. ಪಾಕ್ ದಾಳಿಗೆ ಕಾಬೂಲ್‌ನ ಎರಡು ದೊಡ್ಡ ಕಟ್ಟಡಗಳು ನೆಲಸಮಗೊಂಡಿವೆ.

ಏನಿದು ಡುರಾಂಡ್ ಗಡಿರೇಖೆ?

ಪುಟ ೩ ➔ ಆದರೆ ಅಫ್ಘಾನಿಸ್ತಾನವು ಇದನ್ನು ಪರಿಗಣಿಸಲು ನಿರಾಕರಿಸಿತು. 1947ರಲ್ಲಿ ಪಾಕಿಸ್ತಾನದ ವಿಶ್ವಸಂಸ್ಥೆ ಸದಸ್ಯತ್ವದ ವಿರುದ್ಧ ಅಫ್ಘಾನಿಸ್ತಾನವೊಂದೇ ಮತ ಚಲಾಯಿಸಿತ್ತು. ಪಾಕ್ ವಿರುದ್ಧ ಡುರಾಂಡ್ ಗಡಿರೇಖೆ ಭಿನ್ನಾಭಿಪ್ರಾಯ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನವು ಪಾಕ್ ವಿರುದ್ಧ ಮತ ಚಲಾಯಿಸಿತ್ತು. ಆದರೆ ಭಾರತ ತಟಸ್ಥ ನಿಲುವನ್ನು ತಳೆದಿದ್ದು, ಮತವನ್ನೇ ಚಲಾಯಿಸಿರಲಿಲ್ಲ.

ಭಾರತದ ಈವರೆಗಿನ ನಿಲುವು?

ಪುಟ ೩ ➔ ಈವರೆಗೆ ಡುರಾಂಡ್ ರೇಖೆ ವಿಚಾರವಾಗಿ ಭಾರತ ಸಾರ್ವಜನಿಕ ಅಭಿಪ್ರಾಯ ನೀಡಿಲ್ಲ, ತಟಸ್ಥ ನಿಲುವು ತಳೆಯುತ್ತಲೇ ಬಂದಿದೆ. ಆದರೆ 2021ರಲ್ಲಿ ತಾಲಿಬಾನ್ ಅಫ್ಘಾನ್‌ನಲ್ಲಿ ಅಧಿಕಾರದ ಗದ್ದುಗೆಯೇರಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದೆ.

ಐವಿಎಫ್ ಕೇಂದ್ರಗಳ ಮೇಲೆ ನಿಗಾ

ಬೆಂಗಳೂರು: ನಗರದಲ್ಲಿ ಅಂಡಾಣು ಮಾರಾಟ ದಂಧೆ ಪ್ರಾರಂಭವಾಗಿದೆ ಎಂಬ ಶಂಕೆ ಮೇರೆಗೆ ಆರೋಗ್ಯ ಇಲಾಖೆ ಇದೀಗ ನಗರದ ಐವಿಎಫ್ ಕೇಂದ್ರಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲು ಮುಂದಾಗಿದೆ.

ಅಂಡಾಣು ಮಾರಾಟ ದಂಧೆ

ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಅಂಡಾಣು ಮಾರಾಟ ದಂಧೆ ಬೆಳಕಿಗೆ ಬಂದ ಬೆನ್ನಲ್ಲೇ ಅದೇ ಮಾದರಿಯ ಜಾಲವು ಬೆಂಗಳೂರಿನ ಕೆಲವು ಆಸ್ಪತ್ರೆಗಳಲ್ಲಿಯೂ ಕಾರ್ಯನಿರ್ವಹಿಸುತ್ತಿದೆ ಎಂಬ ಅನುಮಾನ ಮೂಡಿದೆ. ಮತ್ತೊಂದೆಡೆ ಮಹಿಳೆಯರಿಗೆ ಹಣದ ಆಮಿಷವೊಡ್ಡಿ ಹಲವು ರಾಜ್ಯಗಳಿಂದ ನಗರಕ್ಕೆ ಕರೆತಂದು, ಕಾನೂನು ಬಾಹಿರ ಅಂಡಾಣು ಸಂಗ್ರಹಣೆ ನಡೆಸಲಾಗುತ್ತಿದೆ ಎಂಬ ಮಾಹಿತಿ ತನಿಖಾ ಸಂಸ್ಥೆಗಳಿಗೆ ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆ ರಾಜ್ಯ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ ಐವಿಎಫ್ ಕೇಂದ್ರಗಳಲ್ಲಿ ನಿಗಾವಹಿಸಲು ಸೂಚನೆ ನೀಡಿದೆ.

ಜಾಲ ನಗರದಲ್ಲಿ ಮಾತ್ರವಲ್ಲದೇ ತೆಲಂಗಾಣ, ನಾಗ್ಪುರ, ಪುಣೆ, ನಾಸಿಕ್ ಸೇರಿದಂತೆ ಹಲವು ನಗರಗಳವರೆಗೂ ವಿಸ್ತರಿಸಿವೆ. ಈ ಮೂಲಕ ಅಮಾಯಕ ಮಹಿಳೆಯರ ಆರೋಗ್ಯ ಮತ್ತು ಜೀವನವನ್ನು ಅಪಾಯಕ್ಕೆ ಒಳಪಡಿಸುವ ಈ ಕೃತ್ಯವನ್ನು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.

ಈ ಕುರಿತು ಮಹಾರಾಷ್ಟ್ರ ಆರೋಗ್ಯ ಇಲಾಖೆಯಿಂದ ಸಂಪೂರ್ಣ ಮಾಹಿತಿಯನ್ನು ಕೋರಲಾಗಿದ್ದು, ಪ್ರಕರಣವನ್ನು ಎಲ್ಲ ಆಯಾಮಗಳಿಂದ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರ ನಿರ್ದೇಶನ ಮೇರೆಗೆ ಆರೋಗ್ಯ ಇಲಾಖೆಯ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳಿಗೆ ಸಮಗ್ರ ತನಿಖೆ ನಡೆಸುವಂತೆ ಸೂಚಿಸಲಾಗಿದೆ.

ಯಾವ ಆಸ್ಪತ್ರೆಗಳು, ವೈದ್ಯರು ಅಥವಾ ಮಧ್ಯವರ್ತಿಗಳು ಈ ಅಕ್ರಮ ಚಟುವಟಿಕೆಯಲ್ಲಿ ಶಾಮೀಲಾಗಿದ್ದಾರೆ ಎಂಬುದರ ಕುರಿತು ವಿವರವಾದ ವರದಿ ಸಿದ್ಧಪಡಿಸಲು ಸೂಚಿಸಲಾಗಿದೆ. ಅಗತ್ಯವಿದ್ದರೆ ಗೃಹ ಇಲಾಖೆಯ ಸಹಕಾರವನ್ನೂ ಪಡೆಯಲಾಗುವುದು ಎಂದು ತಿಳಿಸಲಾಗಿದೆ.

ಸ್ಪರ್ಧಾತ್ಮಕ ಪ್ರಗತಿಗೆ ಸಜ್ಜಾಗಲು ಸಕಾಲ

ಹೊಸದಿಲ್ಲಿ: ಇದುವರೆಗಿನ ಬಜೆಟ್‌ಗಳಲ್ಲಿ ಅತ್ಯಂತ ಉತ್ತೇಜನಕಾರಿ ಬಂಡವಾಳ ವ್ಯಯ ಘೋಷಣೆ ಮತ್ತು ಉದ್ಯಮರಂಗಕ್ಕೆ ಪೂರಕ ನೀತಿನಿಯಮಗಳ ವಾತಾವರಣ ಸೃಜಿಸುವ ಮುಖೇನ ಸರ್ಕಾರ, ಉದ್ದಿಮೆ ರಂಗಕ್ಕೆ ಪ್ರೋತ್ಸಾಹ ನೀಡುತ್ತಿದೆ. ಹಾಗಾಗಿ ಹೂಡಿಕೆಗಳು ಹಾಗೂ ಆವಿಷ್ಕಾರಗಳ ವರ್ಧಿಸುವಂತೆ ಮತ್ತು ಬಜೆಟ್ ಘೋಷಣೆಗಳ ಪ್ರಯೋಜನ ಪಡೆಯುವಂತೆ ಭಾರತೀಯ ಉದ್ಯಮಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.



ಬಜೆಟ್ ನಂತರದಲ್ಲಿ ಪ್ರಪ್ರಥಮವಾಗಿ, ವಿಕಸಿತ ಭಾರತದ ಸಾಕಾರಕ್ಕಾಗಿ ತಂತ್ರಜ್ಞಾನ, ಸುಧಾರಣೆಗಳು ಹಾಗೂ ಹಣಕಾಸು ಕುರಿತ ವೆಬಿನಾರ್ ಉದ್ದೇಶಿಸಿ ಮಾತನಾಡಿದ ಅವರು, ಜಾಗತಿಕವಾಗಿ ಮುಂದಿನ ಹಂತದ ಸ್ಪರ್ಧಾತ್ಮಕ ಬೆಳವಣಿಗೆಗೆ ಅಣಿಯಾಗಲು ಇದು ಸಕಾಲ ಎಂದರು.

11 ವರ್ಷಗಳ ಹಿಂದೆ 2 ಲಕ್ಷ ಕೋಟಿ ರೂ.ಗಳಿದ್ದ ಸಾರ್ವಜನಿಕ ಬಂಡವಾಳ ವೆಚ್ಚವು 2026-27ರ ಕೇಂದ್ರ ಬಜೆಟ್‌ನಲ್ಲಿ 12 ಲಕ್ಷ ಕೋಟಿ ರೂ.ಗಳಿಗೆ ಏರಿದೆ. ತನ್ಮೂಲಕ ಉದ್ಯಮ ರಂಗದ ವಿಸ್ತತೆಗೆ ಬಲವಾದ ಬುನಾದಿ ಹಾಕಲಾಗಿದೆ ಎಂದು ಮಾಹಿತಿ ನೀಡಿದರು.

ಖಾಸಗಿ ರಂಗಕ್ಕೆ ಕರೆ: 2026-27ರ ಬಜೆಟ್ ಘೋಷಣೆಗಳ ಸಂಪೂರ್ಣ ಪ್ರಯೋಜನ ಪಡೆಯುವನ್ವಯ, ಹೊಸ ಚೈತನ್ಯದೊಂದಿಗೆ ಹೂಡಿಕೆ ಹೂಡಲು ಖಾಸಗಿ ರಂಗ ಮುಂದಾಗಬೇಕು. ಸರ್ಕಾರದ ಅತ್ಯಧಿಕ ಅನುದಾನಗಳ ಇಂಗಿತ ಇದೇ ಆಗಿದೆ ಎಂದು ವಿವರಿಸಿದರು. ಭಾರತದ ಉದ್ದಿಮೆಗಳು ಹೊಸ ಹೂಡಿಕೆ ಹಾಗೂ ಆವಿಷ್ಕಾರಗಳಿಗೆ ಮುಂದಾಗಬೇಕು. ಪ್ರಾಯೋಗಿಕ ಪರಿಹಾರಗಳ ವಿನ್ಯಾಸಗೊಳಿಸುವಲ್ಲಿ ಮತ್ತು ಮಾರುಕಟ್ಟೆ ವಿಶ್ವಾಸವನ್ನು ಸುಧಾರಿಸುವಲ್ಲಿ ಹಣಕಾಸು ಸಂಸ್ಥೆಗಳು ಮತ್ತು ವಿಶ್ಲೇಷಕರು ನೆರವಾಗಬೇಕು. ಸುಧಾರಣೆಗಳು ಮೂರ್ತ ಫಲಿತಾಂಶಗಳಾಗಿ ಪರಿವರ್ತಿತವಾಗಲು ಸರಕಾರ, ಉದ್ದಿಮೆ ಹಾಗೂ ಅನುಭವಿ ಪಾಲುದಾರರ ಮಧ್ಯೆ ನಿಕಟ ಸಹಯೋಗ ಅಗತ್ಯ ಎಂದರು. ಹಣಕಾಸು ಮಾದರಿಯಲ್ಲಿ ಮೂಲಸೌಕರ್ಯ ಹಾಗೂ ಆವಿಷ್ಕಾರ ರಂಗಗಳಲ್ಲಿ ನಾವು ಹೆಚ್ಚೆಚ್ಚು ಪಾಲ್ಗೊಳ್ಳಬೇಕು ಎಂದರು.

ಖಾಸಗಿ ರಂಗದ ಸ್ಫೂರ್ತಿ ಸಾಲದು

ಕಳೆದ ದಶಕದಿಂದೀಚೆಗೆ ಹೆದ್ದಾರಿ ನಿರ್ಮಾಣ, ರೈಲ್ವೆ, ಬಂದರುಗಳು, ವಿಮಾನ ನಿಲ್ದಾಣಗಳು, ಡಿಜಿಟಲ್ ಮೂಲಸೌಕರ್ಯ, ಇಂಧನ ಜಾಲಗಳಿಗೆ ಸರಕಾರ ಅನುದಾನವನ್ನು ಸಾಕಷ್ಟು ಹೆಚ್ಚಿಸಿದೆ. ಖಾಸಗಿ ಹೂಡಿಕೆಗೆ ಉತ್ತೇಜನ ಮತ್ತು ಮಧ್ಯಮ ಸ್ವರೂಪದ ಉತ್ಪಾದಕತೆಯನ್ನು ಮೇಲೆತ್ತುವುದು ಸರ್ಕಾರದ ಈ ರೀತಿ ದಾಖಲೆ ಬಂಡವಾಳ ವೆಚ್ಚದ ಆಶಯ. ತನ್ಮೂಲಕ ಸರ್ಕಾರವು ಭಾರತದ ಬೆಳವಣಿಗೆ ಗಾಥೆಯನ್ನು ತುಂಬು ದೃಢಗೊಳಿಸಿದೆ. ಆದರೂ ಖಾಸಗಿ ರಂಗದ ಸ್ಫೂರ್ತಿ ಮಾತ್ರ ನಿರೀಕ್ಷಿತ ಬಲಿಷ್ಠ ಮಟ್ಟದಲ್ಲಿಲ್ಲ ಎಂದು ಪ್ರಧಾನಿ ಮೋದಿ ಅತೃಪ್ತಿ ವ್ಯಕ್ತಪಡಿಸಿದರು.

ಕಿಡಿ ನುಡಿ

• ವಾಸುದೇವರಾವ್ ಕಕ್ಕನೇಜಿ

◈ ಪ್ರಧಾನಿ ಮೋದಿಯವರು ಯಾವುದೇ ಹೋರಾಟ ಮಾಡದೆ ಪುಕ್ಕಟೆಯಾಗಿ ಪಟ್ಟಕ್ಕೇರಿದ್ದಾರೆ - ಮಲ್ಲಿಕಾರ್ಜುನ ಖರ್ಗೆ

- ಮೊದಲನೆಯದಾಗಿ ಯಾವುದೇ ಶಸ್ತ್ರ ಹಿಡಿದು ಹೋರಾಟ ಮಾಡದೆ ಅವರು ಪಟ್ಟಕ್ಕೇರಿದ್ದಾರೆ ಎಂಬುದು ಹೆಮ್ಮೆಯ ಸಂಗತಿ, ಎರಡನೆಯದಾಗಿ ನೀವು ಈ ರೀತಿ ಮಾತನಾಡುವ ಮೂಲಕ ಮತದಾರರಿಗೆ ಪುಕ್ಕಟೆಯಾಗಿ ಮನೋರಂಜನೆ ನೀಡುತ್ತಿದ್ದೀರಿ ಎಂಬುದೂ ಕಡಿಮೆ ಹೆಮ್ಮೆಯ ಸಂಗತಿ ಖಂಡಿತ ಅಲ್ಲ!

ದಿನ ಭವಿಷ್ಯ

ಮೇಷ ನಿಮಗೆ ಸಂಬಂಧಿಸಿ ಪ್ರಮುಖ ಬದಲಾವಣೆ ಉಂಟಾದೀತು. ಹಣದ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳಬೇಡಿ. ಸಂಬಂಧದಲ್ಲಿ ಒಡಕು ಸಂಭವ.

ವೃಷಭ ನಿಮ್ಮ ತಪ್ಪಿಗೆ ಇತರರನ್ನು ದೂರಬೇಡಿ. ಕಾದಿಟ್ಟ ರಹಸ್ಯವೊಂದು ಬಹಿರಂಗವಾದೀತು. ಎಲ್ಲರ ಜತೆ ಸೌಹಾರ್ದದಿಂದ ವರ್ತಿಸಿದರೆ ಒಳಿತು.

ಮಿಥುನ ಕೆಲಸದ ಒತ್ತಡ ಅಧಿಕವಿದ್ದರೂ ನೀವು ವಿರಾಮ ಪಡೆಯಲು ಶಕ್ತರಾಗುವಿರಿ. ಖರ್ಚು ಅಧಿಕ ಮಾಡದಿರಿ. ಬಳಿಕ ಚಿಂತೆಗೆ ಕಾರಣವಾದೀತು.

ಕಟಕ ಕೆಲಸವೊಂದು ಅನಿರೀಕ್ಷಿತ ಫಲ ನೀಡಲಿದೆ. ಒತ್ತಡ ನಿವಾರಣೆ. ಬಂಧುಗಳ ಜತೆ ಆತ್ಮೀಯ ಕಾಲಕ್ಷೇಪ. ಮಕ್ಕಳ ಸಾಧನೆಯ ತೃಪ್ತಿ.

ಸಿಂಹ ಸವಾಲುಗಳ ದಿನ. ನಿಭಾಯಿಸಲು ಸಮರ್ಥ. ಕೆಲವು ವಿಷಯಗಳಲ್ಲಿ ಸಮತೋಲನ ಸಾಧಿಸಿರಿ. ಏಕಪಕ್ಷೀಯ ಧೋರಣೆ ತಾಳದಿರಿ. ಧನವ್ಯಯ.

ಕನ್ಯಾ ಮನೆಯವರ ಹಿತಾಸಕ್ತಿಗೆ ಹೆಚ್ಚಿನ ಗಮನ ಕೊಡಿ. ನಿಮಗೆ ಅರಿವಿಲ್ಲದೇ ಬಿಕ್ಕಟ್ಟು ಬೆಳೆಯುತ್ತಿದೆ. ಎಲ್ಲರ ಜತೆ ಸಮಾಲೋಚನೆ ನಡೆಸಿ.

ತುಲಾ ನಿಮ್ಮ ನಿರ್ವಹಣೆ ಇಂದು ಸುಧಾರಿಸಲಿದೆ. ಅದೃಷ್ಟವೂ ಜತೆಗಿದೆ. ಕ್ಲಿಷ್ಟಕರ ಪರಿಸ್ಥಿತಿಯೊಂದು ಅಚಾನಕ್ ಪರಿಹಾರ ಕಾಣುವುದು.

ವೃಶ್ಚಿಕ ನಿಮ್ಮ ಒಳ್ಳೆ ಕೆಲಸ ಯಾರೂ ಗಮನಿಸುತ್ತಿಲ್ಲ ಎಂಬ ಕೊರಗು ಬಿಡಿ. ಸೂಕ್ತ ಪ್ರಶಂಸೆ ಸಿಕ್ಕೇ ಸಿಗುವುದು. ಮನೆಯಲ್ಲಿ ಸೌಹಾರ್ದ ಪರಿಸರ.

ಧನು ಕಷ್ಟವೆಂದುಕೊಂಡ ಕೆಲಸ ಸಕಾಲದಲ್ಲಿ ಮುಗಿಸುವಿರಿ. ಆತ್ಮವಿಶ್ವಾಸ ವೃದ್ಧಿ. ಮನೆಯಲ್ಲಿ ಅಸಹಕಾರ ಎದುರಿಸುವಿರಿ. ಸಹನೆಯಿಂದಿರಿ.

ಮಕರ ಮನವನ್ನು ಕಾಡುತ್ತಿರುವ ವಿಷಯ ಸರಿಯಾಗಿ ಇತ್ಯರ್ಥ ಪಡಿಸಿ. ಅದನ್ನು ಹಾಗೇ ಬೆಳೆಯಲು ಬಿಡಬೇಡಿ. ಕೌಟುಂಬಿಕ ಸಹಕಾರ.

ಕುಂಭ ನಿಮ್ಮ ಪಾಲಿಗೆ ಗುಣಾತ್ಮಕ ಬದಲಾವಣೆ ಉಂಟಾಗಲಿದೆ. ಮನೆಯವರ ಮಾತಿಗೆ ರೇಗದಿರಿ. ಸಮಾಧಾನದ ಪ್ರತಿಕ್ರಿಯೆ ನೀಡಿ.

ಮೀನ ಇತ್ತೀಚೆಗೆ ಮೂಡಿದ್ದ ಕೆಲವು ಸಂಶಯಗಳಿಗೆ ಇಂದು ಪರಿಹಾರ ಸಿಗಲಿದೆ. ಮನಸ್ಸು ನಿರಾಳ. ಆರ್ಥಿಕ ಪರಿಸ್ಥಿತಿ ಉತ್ತಮ. ಖರ್ಚು ಹೆಚ್ಚಿದರೂ ಚಿಂತೆ ಕಾಡದು.

ರಾಹುಕಾಲ: 9.00-10.30
ಗುಳಿಕಕಾಲ: 6.00-7.30

ಅದೃಷ್ಟ ಸಂಖ್ಯೆ 2,5,8,1

ಅಸಂಘಟಿತ ಕಾರ್ಮಿಕರಿಗೆ ಅನುಕೂಲ: ಸಚಿವ ಸಂತೋಷ್ ಲಾಡ್

4 ಮಸೂದೆ ಜಾರಿಗೆ ಚಿಂತನೆ

ಬೆಂಗಳೂರು: ಕಾರ್ಮಿಕರ ಕಲ್ಯಾಣಕ್ಕಾಗಿ ಕಾರ್ಮಿಕ ಇಲಾಖೆಯು 4 ಮಸೂದೆಗಳನ್ನು ಈಗಾಗಲೇ ಜಾರಿಗೊಳಿಸಿದ್ದು, ಇದರೊಂದಿಗೆ ಇನ್ನೂ 4 ಮಸೂದೆಗಳನ್ನು ಜಾರಿ ಮಾಡಲು ಉದ್ದೇಶಿಸಲಾಗಿದೆಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಹೇಳಿದರು.

ಶುಕ್ರವಾರ ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ರಾಜ್ಯದ ವಿವಿಧ ಕೈಗಾರಿಕೆಗಳು, ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶೇಷಚೇತನರಿಗೆ ಮೋಟಾರು ಚಾಲಿತ ತ್ರಿಚಕ್ರ, ವಾಹನಗಳ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಮನೆಗೆಲಸದ ಕಾರ್ಮಿಕರು, ವಿಧವೆಯರು, ಅಂಗವಿಕಲರಿಗೆ ಸಂಬಂಧಿಸಿದ ಮಸೂದೆಗಳನ್ನು ಜಾರಿ ಮಾಡಲು ಉದ್ದೇಶಿಸಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸ್ವಲ್ಪಮಟ್ಟಿನ ಸುಂಕ ವಿಧಿಸಿ ಅಸಂಘಟಿತ ಕಾರ್ಮಿಕ ಕಲ್ಯಾಣಕ್ಕೆ ಬಳಸುವ ಉದ್ದೇಶವಿದೆ. ಕೋಟ್ಯಂತರ ಸಂಖ್ಯೆಯಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹೊಸ ಮಸೂದೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದರು.

ಕಳೆದ ಎರಡೂವರೆ ವರ್ಷಗಳಲ್ಲಿ ನಮ್ಮ ಕಾರ್ಮಿಕ ಇಲಾಖೆ ಹಲವಾರು ಯೋಜನೆ ಮತ್ತು ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಇಲಾಖೆ ಹೊಸ-ಹೊಸ ಸೌಲಭ್ಯಗಳನ್ನು ಅನುಷ್ಠಾನ ಮಾಡಿದೆ ಎಂದರು.

ವಿಶೇಷ ಚೇತನರ ಸಮಸ್ಯೆಗಳನ್ನು, ನೋವನ್ನು ನಾನು ತೀರಾ ಹತ್ತಿರದಿಂದ ನೋಡಿದ್ದೇನೆ. ಅವರು ಬದುಕು ನಡೆಸಲು ಕಷ್ಟಪಡುವುದನ್ನು ಕಂಡಿದ್ದೇನೆ. ಇಂತಹವರಿಗೆ ಏನಾದರೂ ಸಹಾಯ ಮಾಡಬೇಕು. ಅವರ ಜೀವನಕ್ಕೆ ಊರುಗೋಲಾಗಬೇಕು ಎಂಬ ಸದುದ್ದೇಶದಿಂದ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದು ತಿಳಿಸಿದರು.

ಬಜೆಟ್‌ನಲ್ಲೂ ಹಲವು ಕಾರ್ಯಕ್ರಮಗಳಿಗೆ ಮನವಿ: ನಮ್ಮ ರಾಜ್ಯ ಸರ್ಕಾರವು ಗ್ಯಾರಂಟಿಗಳ ಮೂಲಕ ನಾಡಿನ ಕೋಟ್ಯಂತರ ಜನರಿಗೆ ನೆರವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ಗ್ಯಾರಂಟಿಗಳು ಸಹಾಯ ಮಾಡಿವೆ. ಈ ಬಾರಿಯ ಬಜೆಟ್‌ನಲ್ಲೂ ಅಸಂಘಟಿತ ಕಾರ್ಮಿಕರಿಗೆ ಮತ್ತಷ್ಟು ಅನುಕೂಲವಾಗುವ ಕಾರ್ಯಕ್ರಮಗಳಿಗೆ ಮನವಿ ಮಾಡಿದ್ದೇವೆ ಎಂದು ನುಡಿದರು.

ಶಿವಮೊಗ್ಗ ನಿಟ್ಟೂರಿನ ಶ್ರೀ ನಾರಾಯಣ ಗುರು ಮಹಾಸಂಸ್ಥಾನದ ಶ್ರೀ ರೇಣುಕಾನಂದ ಸ್ವಾಮೀಜಿ, ಚಿತ್ರದುರ್ಗ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ, ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಗಳು ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಕಾರ್ಮಿಕ ಆಯುಕ್ತ ಡಾ. ಎಚ್.ಎನ್. ಗೋಪಾಲಕೃಷ್ಣ, ಕಾರ್ಮಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಸಲ್ಮಾ ಕೆ. ಫಾಹೀಂ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ ಡಿ. ಚೆನ್ನಣ್ಣನವರ್ ಇದ್ದರು.



ಕಾರ್ಮಿಕ ಇಲಾಖೆ ಕಾರ್ಮಿಕರಿಗೆ ರಕ್ಷಣೆ ನೀಡುತ್ತಿದೆ

ವಿಶೇಷ ಚೇತನರಿಗೆ ವಿವಿಧ ಸಂಸ್ಥೆಗಳ ಮೂಲಕ ತ್ರಿಚಕ್ರ ವಾಹನಗಳನ್ನು ನೀಡುವ ಮೂಲಕ ಒಳ್ಳೆಯ ಕೆಲಸ ಮಾಡಿದೆ. ಸಂತೋಷ್ ಲಾಡ್ ಅವರಿಗೆ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಅಪಾರವಾದ ಅರಿವು ಇದೆ. ಕಾರ್ಮಿಕರಿಲ್ಲದೆ ಕೆಲಸಗಳು ನಡೆಯುವುದಿಲ್ಲ. ಕಾರ್ಮಿಕ ಇಲಾಖೆಯು ಹೊಸ ಕಾನೂನುಗಳನ್ನು ಜಾರಿ ಮಾಡಿ ಕಾರ್ಮಿಕರಿಗೆ ರಕ್ಷಣೆ ಕೊಡುತ್ತಿದೆ. ಇನ್ನೂ ಜಗತ್ತಿನಾದ್ಯಂತ 130 ಕೋಟಿ, ಭಾರತದಲ್ಲಿ 2.6 ಕೋಟಿ ಹಾಗೂ ಕರ್ನಾಟಕದಲ್ಲಿ 13.2 ಲಕ್ಷ ವಿಶೇಷಚೇತನರು ಇದ್ದಾರೆ. ವಿಶೇಷಚೇತನರು ಯಾರೂ ಮಾನಸಿಕವಾಗಿ ಧೃತಿಗೆಡಬಾರದು. ರಾಜ್ಯ ಸರ್ಕಾರದಿಂದ ನಿಮಗೆ ಎಂದಿಗೂ ಬೆಂಬಲ ಇದೆ. ನಿಮ್ಮ ವಿಶ್ವಾಸ ಎಂದಿಗೂ ಕಡಿಮೆಯಾಗಬಾರದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಶೇಷಚೇತನರಿಗೆ ಹುರಿದುಂಬಿಸಿದರು.

ಕೃಷ್ಣಾ ಮೇಲ್ದಂಡೆಗೆ ಗಟ್ಟಿ ಹೋರಾಟ

ಪುಟ ೩ ➔ ನಾವೆಲ್ಲರೂ ಒಗ್ಗಟ್ಟಾಗಿ ಸಮೃದ್ಧ ಕರ್ನಾಟಕ ಕಟ್ಟೋಣ. ಕನ್ನಡಾಂಬೆಯ ಮಕ್ಕಳು ನಾವೆಲ್ಲರೂ ಒಂದಾಗೋಣ. ಸಮೃದ್ಧನಾಡುಕಟ್ಟುವುದೇನನ್ನಕೊನೆಯ ಆಸೆ ಎಂದರು. ನನಗೀಗ 93 ವರ್ಷ. ನಾನು ಮುಂದೆ ಪ್ರಧಾನಮಂತ್ರಿಯಾಗಲ್ಲ, ಮುಖ್ಯಮಂತ್ರಿಯಾಗಲ್ಲ, ನಾನು ನನಗಾಗಿ ಇಲ್ಲಿಗೆ ಬಂದಿಲ್ಲ. ಹಿರಿಯರು ಭೀಕರ ಬರಗಾಲ ನೋಡಿದರು. ದುಡಿಯಲು ಗೋವಾ, ಮಹಾರಾಷ್ಟ್ರಕ್ಕೆ ಗುಳೇ ಹೋದರು. ಇಲ್ಲಿನ ದಾರುಣ ಪರಿಸ್ಥಿತಿ ಕಣ್ಣಾರೆ ಕಂಡಿರುವೆ. ವಿರೋಧ ಪಕ್ಷದ ನಾಯಕನಾಗಿದ್ದ ಸಂದರ್ಭದಲ್ಲಿ ಈ ಭಾಗದಲ್ಲಿ ಮೂಲೆ ಮೂಲೆ ಸುತ್ತಿದ್ದೇನೆ. ಈ ಭಾಗದಲ್ಲಿಯೇ ರೊಟ್ಟಿ, ಹೋಳಿಗೆ ತಿಂದಿರುವೆ. ದಿ.ಮೊರಾರ್ಜಿ ದೇಸಾಯಿ ಅವರು ಈ ಪಕ್ಷವನ್ನು ಬೆಳೆಸುವ ಜವಾಬ್ದಾರಿಯನ್ನು ನನ್ನ ತಲೆಗೆ ಕಟ್ಟಿದರು. ಅದನ್ನು ನಿಷ್ಠೆಯಿಂದ ನಿಭಾಯಿಸಿರುವೆ ಎಂದರು.

ಕಾಂಗ್ರೆಸ್ ಪಾಪದ ಫಲ- ನಿಖಿಲ್: ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಕಾಂಗ್ರೆಸ್ ನಡಿಗೆ- ಕೃಷ್ಣೆಯ ಕಡೆಗೆ ಎಂದು ಪಾದಯಾತ್ರೆ ಮಾಡಿ, ಲಕ್ಷ ಕೋಟಿ ರೂ. ಅನುದಾನ ನೀಡುವ ವಾಗ್ದಾನ ನೀಡಿ, ಅಧಿಕಾರಕ್ಕೆ ಬಂದ ಕಾಂಗ್ರೆಸ್ ತಾನು ನೀಡಿದ ಮಾತು ಈಡೇರಿಸಲಿಲ್ಲ. ಅಂದೇ ಯುಕೆಪಿ ಯೋಜನೆಗೆ ಆದ್ಯತೆ ನೀಡಿದ್ದರೆ ಯೋಜನಾ ವೆಚ್ಚ ಏರಿಕೆಯಾಗುತ್ತಿರಲಿಲ್ಲ. ಆದರೆ ಕಾಂಗ್ರೆಸ್ ಪಾಪದ ಫಲವಾಗಿ ಈ ಯೋಜನಾ ವೆಚ್ಚ 87 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ. ಸದ್ಯಕ್ಕಂತೂ ಗ್ಯಾರಂಟಿ ಹೆಸರಿನಲ್ಲಿ ನೀರಾವರಿ ಯೋಜನೆಗಳನ್ನೇ ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸಿಬಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ ಬಾಬು, ಶರಣಗೌಡ ಕಂದಕೂರ, ಮಾಜಿ ಸಚಿವರಾದ ಬಂಡೆಪ್ಪ ಕಾಶಂಪೂರ, ಆಲ್ಕೋಡ ಹನುಮಂತಪ್ಪ, ವೆಂಕಟರಾವ ನಾಡಗೌಡ, ಮಾಜಿ ಶಾಸಕ ಬಿ.ಜಿ. ಪಾಟೀಲ ಹಲಸಂಗಿ ಇದ್ದರು.

ಬಡವರ ಬದುಕು ಬೀದಿಗೆ: ಎಚ್‌ಡಿಕೆ

ಪುಟ ೩ ➔ ಸ್ಥಿತಿವಂತರು ಗ್ಯಾರಂಟಿ ಬೇಡ ಎಂದು ಬರೆದುಕೊಡುವಂತೆ ಹೇಳಲು ಸರ್ಕಾರ ಈಗ ಮುಂದಾಗಿದೆ. 2 ಸಾವಿರ ರೂ. ನೀಡಲು ಹಲವು ರೀತಿಯ ತೆರಿಗೆ ಹೊರೆ ಹೊರಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರ ಬಡವರ ಬದುಕನ್ನು ಬೀದಿಗೆ ತಂದಿದೆ ಎಂದರು.



“ಎರಡು ಬಾರಿ ಮುಖ್ಯಮಂತ್ರಿಯಾಗಿರುವ ನನಗೆ ಯಾವೊಬ್ಬ ಗುತ್ತಿಗೆದಾರನೂ ಕಮಿಷನ್ ಕೊಟ್ಟಿದ್ದೇನೆ ಎಂದು ಹೇಳುವುದಿಲ್ಲ, ಪಾರದರ್ಶಕವಾಗಿ ಗುತ್ತಿಗೆದಾರರಿಗೆ ಬಿಲ್ ನೀಡುವ ವ್ಯವಸ್ಥೆ ನನ್ನ ಅವಧಿಯಲ್ಲಿತ್ತು. ಈಗ ಕಮಿಷನ್ ದಂಧೆಯಿಂದಾಗಿ ರಾಜ್ಯದ ಜನತೆಯನ್ನು ಕಾಂಗ್ರೆಸ್ ಸರ್ಕಾರ ಲೂಟಿ ಮಾಡುತ್ತಿದೆ.

■ **ಎಚ್.ಡಿ. ಕುಮಾರಸ್ವಾಮಿ,** ಕೇಂದ್ರ ಸಚಿವ

ಬೆಂಗಳೂರು ಸೃಜನಶೀಲ ರಾಜಧಾನಿ ಆಗಲಿ: ಸಿಎಂ

ಪುಟ ೩ ➔ **ಪ್ರತಿ ಜಿಲ್ಲೆಯಿಂದ ನಾವೀನ್ಯಕಾರರು ಬರಬೇಕು:** ಬೆಂಗಳೂರಿನಾಚೆಗೂ ಅಂದರೆ, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ ಮತ್ತು ಇತರ ಉದಯೋನ್ಮುಖ ನಗರಗಳಲ್ಲಿ ಡಿಜಿಟಲ್ ಸೃಜನಶೀಲ ಕ್ಲಸ್ಟರ್‌ಗಳನ್ನು ಉತ್ತೇಜಿಸುತ್ತಿದ್ದೇವೆ. ಮುಂದಿನ ಶ್ರೇಷ್ಠ ಗೇಮ್ ಡಿಸೈನರ್ ಅಥವಾ ವಿಎಫ್‌ಎಕ್ಸ್ ನಾವೀನ್ಯಕಾರರು ಕರ್ನಾಟಕದ ಪ್ರತಿ ಜಿಲ್ಲೆಯಿಂದಲೂ ಹೊರಹೊಮ್ಮಬೇಕೆಂದು ನಾವು ಬಯಸುತ್ತೇವೆ ಎಂದರು. ಕರ್ನಾಟಕದ ಯುವಕರು ಕೇವಲ ಉದ್ಯೋಗಾಕಾಂಕ್ಷಿಗಳಲ್ಲ, ಅವರು ಪ್ರಪಂಚಗಳ ಸೃಷ್ಟಿಕರ್ತರು. ಮುಂದಿನ 5 ವರ್ಷಗಳಲ್ಲಿ 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವಿರುವ ಈ ವಲಯವು ವಿನ್ಯಾಸ, ಕೋಡಿಂಗ್, ಕಥೆ ಹೇಳುವಿಕೆ, ಸಂಗೀತ, ಮೋಷನ್ ಕ್ಯಾಪ್ಚರ್, ಎಐ ಮಾಡೆಲಿಂಗ್ ಮತ್ತು ಉತ್ಪಾದನಾ ನಿರ್ವಹಣೆಯಾದ್ಯಂತ ಉದ್ಯೋಗ ಸೃಷ್ಟಿಸುತ್ತದೆ. ಇದು ಕಲೆ, ಗಣಿತ, ಮನೋವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಂಯೋಜಿಸುತ್ತದೆ ಎಂದು ಸಿಎಂ ಹೆಮ್ಮೆ ವ್ಯಕ್ತಪಡಿಸಿದರು.

ಪ್ರತಿಭಾವಂತರಿಗೆ ಕರ್ನಾಟಕ ಕಾಯಕ ಭೂಮಿ: ಡಿಸಿಎಂ

ಪುಟ ೩ ➔ ಆದರೆ ಇದರ ಬಗ್ಗೆ ನಾವು 2016ರಲ್ಲಿಯೇ ನೀತಿ ರೂಪಿಸಿದ್ದೆವು. ಈ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ನಮ್ಮ ಸರ್ಕಾರ ಕೆಲಸ ಮಾಡಿದೆ. ಪ್ರತಿವರ್ಷ 1.50 ಲಕ್ಷ ಯುವ ಹಾಗೂ ಪ್ರತಿಭಾವಂತ ಐಟಿ ಉದ್ಯೋಗಿಗಳು ಕರ್ನಾಟಕದಿಂದ ಹೊರಹೊಮ್ಮುತ್ತಿದ್ದಾರೆ. ಇಡೀ ಜಗತ್ತೇ ನಮ್ಮ ಕಡೆ ನೋಡುತ್ತಿದೆ. ನಮ್ಮ ರಾಜ್ಯವು ಈಗಾಗಲೇ ವಿಶ್ವಾದ ಅತ್ಯಂತ ಬಲಿಷ್ಠ ತಂತ್ರಜ್ಞಾನ ವ್ಯವಸ್ಥೆ ಹೊಂದಿರುವ ರಾಜ್ಯವಾಗಿದೆ ಎಂದು ಹೇಳಿದರು.

50,000 ವಿದ್ಯಾರ್ಥಿಗಳಿಗೆ ಎವಿಜಿಸಿ- ಎಕ್ಸ್‌ಆರ್ ತರಬೇತಿ ಗುರಿ: ಕರ್ನಾಟಕ ಚಲನಚಿತ್ರ ಉದ್ದಿಮೆ ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದೆ. ಈಗಾಗಲೇ ನಮ್ಮ ಚಲನಚಿತ್ರಗಳು ಹಾಲಿವುಡ್ ಚಿತ್ರಗಳಿಗೆ ಪ್ರತಿಸ್ಪರ್ಧಿಯಾಗಿವೆ. ಎವಿಜಿಸಿ- ಎಕ್ಸ್‌ಆರ್ ವಿಭಾಗದಲ್ಲಿ 2028ರ ವೇಳೆಗೆ ಸುಮಾರು 50 ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಸುಮಾರು ಶೇ.70ರಷ್ಟು ಉದ್ಯೋಗಿಗಳು ಸೃಜನಶೀಲ ವೃತ್ತಿಪರರಾಗಿದ್ದಾರೆ. ಈ ಮೂಲಕ, 2028ರ ವೇಳೆಗೆ 30 ಸಾವಿರಕ್ಕೂ ಹೆಚ್ಚು ಉತ್ತಮ ಗುಣಮಟ್ಟದ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದರು.

“ಭವಿಷ್ಯವನ್ನು ಗುರಿಯಲ್ಲಿಟ್ಟುಕೊಂಡು ಕರ್ನಾಟಕದಲ್ಲಿ 6.5 ಲಕ್ಷ ಉದ್ಯೋಗಿಗಳಿಗೆ 2023-2024ರಲ್ಲಿ ಎಐ ಕೌಶಲ್ಯಗಳ ಕುರಿತು ತರಬೇತಿ ನೀಡಲಾಗಿದೆ. 2022ಕ್ಕೆ ಹೋಲಿಸಿ ನೋಡಿದರೆ 2023ರಲ್ಲಿ ಎಐ ಸಂಬಂಧಿತ ತರಬೇತಿ ಚಟುವಟಿಗಳು ಶೇ.9ರಷ್ಟು ಹೆಚ್ಚಳವಾಗಿದೆ.

■ **ಡಿ.ಕೆ.ಶಿವಕುಮಾರ್,** ಡಿಸಿಎಂ

ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಕ್ಕೆ ನೆಪ ಬೇಡ

ಪುಟ ೩ ➔ ಅರ್ಜಿದಾರರ ಪರ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಕಲ್ಯಾಣ್ ಬ್ಯಾನರ್ಜಿ ವಾದ ಮಂಡಿಸಿದರು. ಚುನಾವಣಾ ಆಯೋಗದ ಪರ ಹಿರಿಯ ವಕೀಲ ಡಿ.ಎಸ್. ನಾಯ್ಡು ಹಾಜರಿದ್ದರು. ವಿಚಾರಣೆ ವೇಳೆ ಕಪಿಲ್ ಸಿಬಲ್ ಅವರು, ಚುನಾವಣಾ ಆಯೋಗವು ನ್ಯಾಯಾಂಗ ಅಧಿಕಾರಿಗಳಿಗೆ ಯಾವ ದಾಖಲೆಗಳನ್ನು ಸ್ವೀಕರಿಸಬೇಕು, ಯಾವುದನ್ನು ತಿರಸ್ಕರಿಸಬೇಕು ಎಂಬುದಾಗಿ ಸೂಚನೆ ನೀಡಿರುವ ತರಬೇತಿ ಮಾಡ್ಯೂಲ್ ರೂಪಿಸಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, ಇದು ಹೇಗೆ ಪ್ರಮುಖವಾಗುತ್ತದೆ? ಅಂತಿಮ ತೀರ್ಮಾನವನ್ನು ನ್ಯಾಯಾಂಗ ಅಧಿಕಾರಿಗಳೇ ಕೈಗೊಳ್ಳುತ್ತಾರೆ ಎಂದರು.

ನಿವಾಸ ಪ್ರಮಾಣಪತ್ರ ಸೇರಿದಂತೆ ಕೆಲವು ದಾಖಲೆಗಳನ್ನು ಸ್ವೀಕರಿಸಬಾರದು ಎಂಬ ಸೂಚನೆ ನೀಡಲಾಗಿದೆ ಎಂದು ಸಿಬಲ್ ವಾದಿಸಿದರು. ಇದಕ್ಕೆ ಪೀಠ, ದಾಖಲೆಗಳನ್ನು ಸ್ವೀಕರಿಸುವ ಅಧಿಕಾರ ಇದೆ, ಆದರೆ ಅಂತಿಮ ನಿರ್ಧಾರ ನ್ಯಾಯಾಂಗ ಅಧಿಕಾರಿಗಳದ್ದೇ ಎಂದು ತಿಳಿಸಿತು. ಸಂಪೂರ್ಣ ಪ್ರಕ್ರಿಯೆಯ ವ್ಯವಸ್ಥೆಗಳ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳು ನಿರ್ಧರಿಸುತ್ತಾರೆ. ಸಣ್ಣಪುಟ್ಟ ನೆಪಗಳನ್ನು ಹೇಳಿ ಸಂಪೂರ್ಣ ಪ್ರಕ್ರಿಯೆ ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಇದಕ್ಕೆ ಒಂದು ಅಂತ್ಯ ಇರಬೇಕು ಎಂದು ಪೀಠ ಖಡಕ್ ಸೂಚನೆ ನೀಡಿದೆ.

ಬಂಗಾಳ ಸರ್ಕಾರಕ್ಕೆ ಸೂಚನೆ: ಎಸ್‌ಐಆರ್ ಪ್ರಕ್ರಿಯೆಗೆ ರಾಜ್ಯದ ನ್ಯಾಯಾಂಗ ವ್ಯವಸ್ಥೆಯನ್ನೇ ಬಳಸಿಕೊಳ್ಳಲಾಗುತ್ತಿದೆ, ಆದ್ದರಿಂದ ಎಲ್ಲರೂ ಸಹಕಾರ ನೀಡಬೇಕು ಎಂದು ಪೀಠ ತಿಳಿಸಿದೆ. ರಾಜ್ಯದ ಮುಖ್ಯ ಕಾರ್ಯದರ್ಶಿಗಳು, ನ್ಯಾಯಾಂಗ ಅಧಿಕಾರಿಗಳು ಮತ್ತು ವಿಶೇಷ ವೀಕ್ಷಕರೊಂದಿಗೆ ಸಮನ್ವಯದಿಂದ ಕೆಲಸ ಮಾಡಬೇಕು ಎಂದು ನ್ಯಾಯಮೂರ್ತಿಗಳು ಸೂಚಿಸಿದರು. ನ್ಯಾಯಾಧೀಶರು ತಮ್ಮ ಕೆಲಸವನ್ನು ಶಾಂತಿಯುತವಾಗಿ ಮಾಡಲು ಅವಕಾಶ ಮಾಡಿಕೊಡಿ ಎಂದು ಹೇಳುವ ಮೂಲಕ ವಿಚಾರಣೆ ಮುಕ್ತಾಯಗೊಳಿಸಲಾಯಿತು.

ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುವೆ

ಪುಟ ೩ ➔ ಈ ನಾಡು ಕಟ್ಟುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಬಂದಿದ್ದು, ಮುಂದೆಯೂ ಅದನ್ನೇ ಮಾಡುತ್ತೇನೆ ಎಂದರು.

ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ: ಯಡಿಯೂರಪ್ಪ ಅವರನ್ನು ಅಭಿನಂದಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜನನಾಯಕ ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ಸೇತರ ಸರ್ಕಾರವಾಗಿ ಬಿಜೆಪಿ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಇಡೀ ದಕ್ಷಿಣ ಭಾರದಲ್ಲಿ ಶೂನ್ಯದಲ್ಲಿದ್ದ ಬಿಜೆಪಿಯನ್ನು ಕರ್ನಾಟಕದಲ್ಲಿ ಅಧಿಕಾರಕ್ಕೆ ತರುವಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು. ಅಂತಹ ಶಕ್ತಿ ಮತ್ತೊಮ್ಮೆ ಬರಲಿದೆ ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಮಾಜಿ ಸಚಿವರಾದ ಬಿ. ಶ್ರೀರಾಮುಲು, ಸಿ.ಟಿ. ರವಿ., ಬಿ.ಸಿ. ಪಾಟೀಲ್, ಮಾಜಿ ಶಾಸಕಿ ರೂಪಾಲಿ ನಾಯ್ಕ್, ಹರತಾಳು ಹಾಲಪ್ಪ, ಸಂಸದ ಪಿ.ಸಿ. ಮೋಹನ್, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಗುರುರಾಜ ಗಂಟಿಹೊಳಿ, ಡಾ. ಧನಂಜಯ ಸರ್ಜಿ ಹಾಗೂ ವಿವಿಧ ಮಠಾಧೀಶರು, ಹಲವು ಗಣ್ಯರು ಇದ್ದರು.

ಹುದ್ದೆ ಭರ್ತಿಗೆ ರಾಜ್ಯ ಸರ್ಕಾರಕ್ಕೆ ಮನಸ್ಸಿಲ್ಲ: ಎಚ್‌ಡಿಕೆ

ವಿಜಯಪುರ: ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಮನಸ್ಸು ಇಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಲಕ್ಷಾಂತರ ಖಾಲಿ ಹುದ್ದೆಗಳು ಇವೆ. ಆದರೆ, ಸರ್ಕಾರ ಮಾತ್ರ ವಿದ್ಯಾರ್ಥಿಗಳ ಜೊತೆಗೆ ಚೆಲ್ಲಾಟವಾಡುತ್ತಿದೆ ಎಂದರು.



ಇನ್ನು ಗ್ಯಾರಂಟಿಗಳಿಂದ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ, ಸದ್ಯ ಡಿಸಿಎಂ ಡಿ.ಕೆ.ಶಿವಕುಮಾರ ಅವರಿಗೆ ಜ್ಞಾನೋದಯ ಆಗಿದೆ. ಗ್ಯಾರಂಟಿಯಿಂದ ಸರ್ಕಾರಕ್ಕೆ ಹೊರೆ ಆಗುತ್ತಿದೆ ಎಂದಿದ್ದಾರೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಅಭಿವೃದ್ಧಿ ಕಡೆಗೆ ಗಮನ ಕೊಡಬೇಕು ಎಂದರು. ಅಲ್ಲದೇ, ಮುಂದಿನ ಚುನಾವಣೆ ಬಿಜೆಪಿ ಜೊತೆಗೆ ಮೈತ್ರಿಯೊಂದಿಗೆ ಚುನಾವಣೆ ಸ್ಪರ್ಧೆ ಮಾಡುತ್ತೇವೆ ಎಂದರು.

ಕೇಜ್ರಿವಾಲ್, ಸಿಸೋಡಿಯಾ ಸೇರಿ 23 ಮಂದಿ ಖುಲಾಸೆ

ಪುಟ ೩ ➔ ಸರಿಯಾದ ಕ್ರಮದಲ್ಲಿ ರೂಪಿಸಿ, ಕಾನೂನುಬದ್ಧವಾಗಿ ಜಾರಿಗೆ ತಂದಿರುವ ನೀತಿಯಿಂದ ಲಾಭ ಪಡೆಯಲು ಪ್ರಯತ್ನಿಸಿದ ಖಾಸಗಿ ವ್ಯಕ್ತಿಗಳನ್ನು ಅಪರಾಧದ ವಿಚಾರಣೆಗೆ ಗುರಿಪಡಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ. ಸಿಬಿಐ ತನಿಖೆಯು ಮೊದಲೇ ನಿರ್ಧರಿಸಿದ ದಾರಿಯಲ್ಲಿ ನಡೆದಂತಿದೆ. ಇದೊಂದು ಕಾಲ್ಪನಿಕ ಪಿತೂರಿಯಂತೆ ಕಾಣುತ್ತಿದೆ ಎಂದು ನ್ಯಾಯಾಲಯ ಹೇಳಿದೆ. ಗೋವಾ ಚುನಾವಣೆಗೂ ಈ ನೀತಿಗೂ ಸಂಬಂಧ ಕಲ್ಪಿಸಲು ಸಿಬಿಐ ಪ್ರಯತ್ನಿಸಿದೆ. ಇದು ಕೇವಲ ಊಹೆಗಳ ಮೇಲೆ ನಿಂತಿದೆಯೇ ಹೊರತು ಸರಿಯಾದ ಕಾನೂನು ದಾಖಲೆಗಳ ಮೇಲಲ್ಲ ಎಂದು ಕೋರ್ಟ್ ಹೇಳಿದೆ.

ನಿಯಮಗಳ ಪಾಲನೆ: ಸಂಬಂಧಿತ ಸಂಸ್ಥೆಗಳ ಮೇಲಿನ ನಿರ್ಬಂಧಗಳನ್ನು ಮೀರಿರುವ ಅಥವಾ ಕ್ರಿಮಿನಲ್ ಮೊಕದ್ದಮೆ ಹೂಡಲು ಕಾರಣವಾಗುವಂತಹ ಯಾವುದೇ ನೀತಿ ಉಲ್ಲಂಘನೆ ಇಲ್ಲಿ ಕಂಡುಬಂದಿಲ್ಲ. ಲಭ್ಯವಿರುವ ದಾಖಲೆಗಳನ್ನು ನೋಡಿದರೆ, ಈ ನೀತಿಯನ್ನು ಸಾಕಷ್ಟು ಚರ್ಚೆ ಮತ್ತು ಆಲೋಚನೆ ನಡೆಸಿದ ನಂತರವೇ ರೂಪಿಸಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಲೆಫ್ಟಿನೆಂಟ್ ಗವರ್ನರ್ ಅವರ ಸಲಹೆಗಳನ್ನು ಕೂಡ ಪಡೆದು ಈ ನೀತಿಯಲ್ಲಿ ಅಳವಡಿಸಿಕೊಳ್ಳಲಾಗಿತ್ತು. ಹಾಗಾಗಿ, ಸರಿಯಾದ ರೀತಿಯಲ್ಲಿ ಜಾರಿಗೆ ಬಂದ ನೀತಿಯಲ್ಲಿ ಅಪರಾಧ ಹುಡುಕುವುದು ಸರಿಯಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಸಿಬಿಐ ಮೇಲ್ಮನವಿ

ಈ ತೀರ್ಪಿನ ವಿರುದ್ಧ ದಿಲ್ಲಿ ಹೈಕೋರ್ಟ್‌ನಲ್ಲಿ ತಕ್ಷಣವೇ ಮೇಲ್ಮನವಿ ಸಲ್ಲಿಸುವುದಾಗಿ ಸಿಬಿಐ ತಿಳಿಸಿದೆ. ತನಿಖೆಯ ಹಲವು ಪ್ರಮುಖ ಅಂಶಗಳನ್ನು ವಿಚಾರಣಾ ನ್ಯಾಯಾಲಯ ಸರಿಯಾಗಿ ಗಮನಿಸಿಲ್ಲ ಎಂದು ಸಿಬಿಐ ವಕ್ತಾರರು ಹೇಳಿದ್ದಾರೆ.

ಕೇಜ್ರಿವಾಲ್ ಕಣ್ಣೀರು

ತೀರ್ಪಿನ ನಂತರ ಮಾತನಾಡಿದ ಕೇಜ್ರಿವಾಲ್, ಇದು ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತಿದೊಡ್ಡ ರಾಜಕೀಯ ಪಿತೂರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಮಾಧ್ಯಮದ ಮುಂದೆ ಕಣ್ಣೀರು ಹಾಕಿ ನೋವು ತೋಡಿಕೊಂಡಿದ್ದಾರೆ. ಆರು ತಿಂಗಳು ಜೈಲಿನಲ್ಲಿದ್ದ ಕೇಜ್ರಿವಾಲ್ ಮತ್ತು ಸುಮಾರು ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದ ಸಿಸೋಡಿಯಾ, ಈ ತೀರ್ಪು ದೊಡ್ಡ ನಿರಾಳತೆ ನೀಡಿದೆ. ತಾವು ಪ್ರಾಮಾಣಿಕರು ಎಂಬುದು ಈ ಮೂಲಕ ಸಾಬೀತಾಗಿದೆ ಎಂದು ಎಎಪಿ ನಾಯಕರು ಸಂಭ್ರಮಿಸಿದ್ದಾರೆ.



ಇಂದಿನಿಂದ ಪಿಯುಸಿ ಪರೀಕ್ಷೆ, ಮೊಬೈಲ್ ನಿಷೇಧ

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ರಾಜ್ಯಾದ್ಯಂತ ಶನಿವಾರದಿಂದ (ಫೆ.28) ಆರಂಭವಾಗಲಿದೆ. ಪರೀಕ್ಷೆಗೆ ಒಟ್ಟು 7,10,363 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವೆಬ್ ಕಾಸ್ಟಿಂಗ್ ಮುಖಾಂತರ ಪರೀಕ್ಷೆಯನ್ನು ವೀಕ್ಷಿಸಲಾಗುತ್ತದೆ.

ಒಟ್ಟು 6,46,801 ಹೊಸಬರು, 50,540 ಪುನಾವರ್ತಿತ ಮತ್ತು 13,022 ಖಾಸಗಿ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷೆಗೆ ಒಟ್ಟು 5,174 ಶಾಲೆ, ಕಾಲೇಜುಗಳು ನೋಂದಾಯಿಸಿದ್ದು, 1,217 ಪರೀಕ್ಷಾ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ ಜತೆಗೆ ಪ್ರತಿ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.

ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿದ್ದು, ಆಯಾ ಜಿಲ್ಲೆಗಳ ಎಸ್‌ಪಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮುಂಜಾಗೃತಾ ಕ್ರಮ ವಹಿಸಿದ್ದಾರೆ. ಪರೀಕ್ಷಾ ಕೇಂದ್ರದ ಒಳಗೆ ಮೊಬೈಲ್, ವಿದ್ಯುನ್ಮಾನ ಉಪಕರಣಗಳನ್ನು ನಿಷೇಧಿಸಲಾಗಿದೆ.

ಉಚಿತ ಸಾರಿಗೆ ಸೌಲಭ್ಯ: ವಿದ್ಯಾರ್ಥಿಗಳು ಯಾವುದೇ ತೊಂದರೆಯಿಲ್ಲದೆ ಪರೀಕ್ಷಾ ಕೇಂದ್ರಗಳನ್ನು ತಲುಪುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ಅವಧಿಯಲ್ಲಿ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಹಾಲ್ ಟಿಕೆಟ್‌ನ್ನು ತೋರಿಸಿ ಉಚಿತವಾಗಿ ಪ್ರಯಾಣಿಸಬಹುದು.

ಪರೀಕ್ಷಾ ಕೇಂದ್ರಗಳಲ್ಲಿ ಭದ್ರತೆ ಕ್ರಮ

ರಾಜ್ಯಾದ್ಯಂತ ಫೆ. 28 ರಿಂದ ದ್ವಿತೀಯ ಪಿಯುಸಿ ಪರೀಕ್ಷೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿಯುವವರೆಗೆ (ಏ.2) ಪರೀಕ್ಷಾ ಕೇಂದ್ರಗಳನ್ನು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಎಲ್ಲ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಸೆಕ್ಷನ್ 163 ಬಿಎನ್‌ಎಸ್‌ಎಸ್ ಜಾರಿಗೊಳಿಸಿ, 200 ಮೀ. ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಯಾರೂ ಸೇರದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ಮಹಾನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



“ಪರೀಕ್ಷೆ ಬರೆಯುವಾಗ ಯಾವುದೇ ರೀತಿಯಲ್ಲಿ ಭಯಪಡದೆ ಧೈರ್ಯದಿಂದ ಪರೀಕ್ಷೆ ಎದುರಿಸಿ. ಸಾಮಾಜಿಕ ಜಾಲತಾಣಗಳಲ್ಲಿ ಬಂದ ವದಂತಿಗಳಿಗೆ ಕಿವಿಗೊಡಬೇಡಿ. ಅಂತಹವರಿಗೆ ಇಲಾಖೆಯಿಂದ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು. ಮಕ್ಕಳಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಲು ಶಿಕ್ಷಣ ಇಲಾಖೆ ಸಿದ್ಧವಿದೆ.

■ **ಮಧು ಬಂಗಾರಪ್ಪ,** ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ

ತಜ್ಞ ವೈದ್ಯರುಗಳಿಲ್ಲ | ವೈದ್ಯಕೀಯ ಯಂತ್ರಗಳಿಗೆ ಕೆಲಸವಿಲ್ಲ

ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಸೌಲಭ್ಯ ಬರಲಿ

▸ ರಾಘವೇಂದ್ರ ಹೊನ್ನಜ್ಜಿ



ಕಾರವಾರ: ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ 450 ಹಾಸಿಗೆಗಳ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂಬರುವ ರಾಜ್ಯ ಬಜೆಟ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅನುಮೋದನೆ ನೀಡಿ ಪ್ರಸಕ್ತ ಆರ್ಥಿಕ ವರ್ಷದಲ್ಲೇ ಆಸ್ಪತ್ರೆ ಕಾಮಗಾರಿ ಆರಂಭ ಮಾಡುವುದಾಗಿ ಹೇಳಿದ್ದಾರೆ.

ಈ ಮಧ್ಯೆ ಈಗಾಗಲೇ ಇಲ್ಲಿರುವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ತಜ್ಞ ವೈದ್ಯರು, ಅತ್ಯಾಧುನಿಕ ಉಪಕರಣಗಳು, ವೈದ್ಯಕೀಯ ಸಿಬ್ಬಂದಿಗಳ ಕೊರತೆಯಿಂದ ನರಳುತ್ತಿರುವುದರಿಂದಾಗಿ ಈ ಆಸ್ಪತ್ರೆಯ ಕೊರತೆ ನೀಗಿಸುವಲ್ಲಿ ರಾಜ್ಯ ಸರ್ಕಾರದ ನಿರ್ಧಾರ ಏನು ಎನ್ನುವುದು ಜನರ ಪ್ರಶ್ನೆಯಾಗಿದೆ.

ಕಾರವಾರದಲ್ಲಿರುವ ಸರ್ಕಾರಿ ಮೆಡಿಕಲ್ ಕಾಲೇಜು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿದೆಯಾದರೂ ರೋಗಿಗಳ ಪಾಲಿಗೆ ಈ ಆಸ್ಪತ್ರೆ ಇದ್ದೂ ಇಲ್ಲದ ಸ್ಥಿತಿಯಲ್ಲಿದೆ.

ತಜ್ಞ ವೈದ್ಯರಿಲ್ಲ: ಕಾರವಾರ ಕಿಮ್ಸ್‌ನ 450 ಹಾಸಿಗೆಗಳ ನೂತನ ಸುಸಜ್ಜಿತ ಕಟ್ಟಡವೇನೋ ಭಾನುವಾರ ಮುಖ್ಯಮಂತ್ರಿಗಳಿಂದ ಉದ್ಘಾಟಿಸಲ್ಪಟ್ಟಿದೆ. ಆದರೆ ಈ ಆಸ್ಪತ್ರೆಗೆ ಬೇಕಾದ ತಜ್ಞ ವೈದ್ಯರುಗಳು ಇನ್ನೂ ಲಭ್ಯರಿಲ್ಲ. ಹೃದಯ ರೋಗ ತಜ್ಞರು, ಹೃದಯರೋಗ ಚಿಕಿತ್ಸಕರು, ನರರೋಗ ತಜ್ಞರು, ನರರೋಗ ಶಸ್ತ್ರ ಚಿಕಿತ್ಸಕರು, ರೇಡಿಯೋಲೋಜಿ ತಜ್ಞರು, ಮೂತ್ರಪಿಂಡ ತಜ್ಞರು, ಮೂತ್ರಕೋಶ ತಜ್ಞರು , ಕಣ್ಣು, ಚರ್ಮಕ್ಕೆ ಸಂಬಂಧಿಸಿದ ತಜ್ಞರು, ಕ್ಯಾನ್ಸರ್ ತಜ್ಞರು, ಹೀಗೆ ವಿವಿಧ ರೋಗಗಳಿಗೆ ಸಂಬಂಧಿಸಿದ ತಜ್ಞರ ಅಗತ್ಯತೆ ಇದೆಯಾದರೂ ಇದನ್ನು ನೇಮಿಸಲು ಸರ್ಕಾರ ಮನಸ್ಸು ಮಾಡಿಲ್ಲ. ಇನ್ನು ಸ್ಟಾಫ್ ನರ್ಸ್ ಸೇರಿದಂತೆ ವೈದ್ಯಕೀಯ ಸಿಬ್ಬಂದಿಗಳು, ನುರಿತ ಟೆಕ್ನಿಶಿಯನ್‌ಗಳ ಕೊರತೆಯಿದೆ. ಇದರಿಂದಾಗಿ ಕೋಟ್ಯಂತರ ರೂ. ಮೌಲ್ಯದ ವೈದ್ಯಕೀಯ ಉಪಕರಣಗಳು ಉಪಯೋಗವಾಗದೇ ಧೂಳು ತಿನ್ನುತ್ತಿವೆ. ಹೊರ ಗುತ್ತಿಗೆ ಆಧಾರದ ಮೇಲೆ ಇರುವ ನುರಿತ ಬಿಎಸ್ಸಿ ನರ್ಸಿಂಗ್ ಜಿಎನ್‌ಎಂ ನರ್ಸಿಂಗ್, ಡಿಪ್ಲೋಮಾ ನರ್ಸಿಂಗ್ ಪದವಿ ಪಡೆದ 80 ಶುಶ್ರೂಕಿಯರು ಯಾವುದೇ ಭದ್ರತೆಯಿಲ್ಲದೇ (ಪಿಎಫ್, ಇಎಸ್‌ಐ ಹಾಗೂ ಇತರೇ) 9 ವರ್ಷಗಳಿಂದ ಕೇವಲ 10 ಸಾವಿರ ರೂ. ಗೌರವಧನಕ್ಕೆ ದುಡಿಯುತ್ತಿದ್ದಾರೆ.

ಎಂಆರ್‌ಐ ಸ್ಕ್ಯಾನ್ ಮಷೀನ್, ಸಿಟಿ ಸ್ಕ್ಯಾನ್ ಮಷೀನ್, ಅತ್ಯಾಧುನಿಕ ಲ್ಯಾಬ್‌ಗಳ ಅವಶ್ಯಕತೆಯಿದೆ. ಅಲ್ಲದೇ ಶಿರಸಿಯ ಪಂಡಿತ್ ಜನರಲ್ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಇತರ ಸರ್ಕಾರಿ ಆಸ್ಪತ್ರೆಗಳಿಗೂ ಅಗತ್ಯ ವೈದ್ಯಕೀಯ ಉಪಕರಣ ಮತ್ತು ನುರಿತ ವೈದ್ಯರ ನೇಮಕ ಅವಶ್ಯ ಎಂಬ ಆಗ್ರಹವೂ ಜನರಿಂದ ಕೇಳಿಬಂದಿದೆ.

ದಿಗಂತ ವಿಶೇಷ

ಸಿಟಿ ಸ್ಕ್ಯಾನ್‌ಗೂ ನೀಡಬೇಕಿದೆ ಹಣ!

ಈಗ ಕೃಷ್ಣಾದವರು ಪಿಪಿಪಿ ಮಾದರಿಯಲ್ಲಿ ನಡೆಸುತ್ತಿರುವ ಸಿಟಿ ಸ್ಕ್ಯಾನ್‌ಗೆ ಬಡವರು ಕೂಡಾ ಸಿಟಿ ಸ್ಕ್ಯಾನ್ ಮಾಡಲಿಸಲು 2,181 ರೂ. ನೀಡಬೇಕಾಗಿದೆ ! ಬಿಪಿಎಲ್ ಕಾರ್ಡ್‌ದಾರರು, ಹೊರ ರೋಗಿಗಳು ವಿವಿಧ ರೀತಿಯ ಆರೋಗ್ಯ ಪರೀಕ್ಷೆಗೆ ಶೇ. 50ರಷ್ಟು ಹಣ ನೀಡಬೇಕು . ಸರ್ಕಾರಿ ಆಸ್ಪತ್ರೆ ಆಗಿರುವುದರಿಂದ ಉಚಿತ ಚಿಕಿತ್ಸೆ ನೀಡಬೇಕು. ಬಿಪಿಎಲ್ ಕಾರ್ಡ್‌ದಾರರು ,ಬಡ ಕುಟುಂಬಕ್ಕೆ ಹೆಚ್ಚಿನ ಚಿಕಿತ್ಸೆಗೆ ಒಯ್ಯಲು ಅಂಬ್ಯುಲೆನ್ಸ್ ಉಚಿತವಾಗಿ ನೀಡಬೇಕು ಎಂದು ಸಾಮಾಜಿಕ ಹೋರಾಟಗಾರ ಮಾಧವ ನಾಯಕ ಆಗ್ರಹಿಸಿದ್ದಾರೆ.

> **ಈ ಆಸ್ಪತ್ರೆಯಲ್ಲಿರುವ 20 ಕೋಟಿ ರೂ.ನ ಲೈನರ್ ಎಕ್ಸಲೇಟರ್ ವಿಥ್ ಡೆಸಿಗನೇಟರ್ ಮಷಿನ್ ಹಾಗೂ ಸಿಎಂಟಿ ಮಷಿನ್, ಸಿಟಿ ಸ್ಕ್ಯಾನ್ ಸೇರಿದಂತೆ ಇತರೆ ಯಂತ್ರೋಪಕರಣಗಳು ಉಪಯೋಗಕ್ಕೆ ಬಾರದೆ ಹಾಗೇ ಬಿದ್ದುಕೊಂಡಿವೆ. ಈ ಯಂತ್ರಗಳ ಬಳಕೆಗೆ ಕ್ರಮ ಆಗಲಿ.**
>
> ■ **ಮಾಧವ ನಾಯಕ, ಸಾಮಾಜಿಕ ಹೋರಾಟಗಾರ**

> **ಹಿಂದಿನ ಬಿಜೆಪಿ ಸರ್ಕಾರ ನ್ಯೂರೋಲೊಜಿಸ್ಟ್, ಕಾರ್ಡಿಯಾಲಾಜಿಸ್ಟ್ ಸೇರಿ 7 ತಜ್ಞ ವೈದ್ಯರ ಹುದ್ದೆಯನ್ನು ಮಂಜೂರು ಮಾಡಿ ನೇಮಕಾತಿ ಪ್ರಕ್ರಿಯೆಗೂ ಚಾಲನೆ ನೀಡಿತ್ತು. ಅಂದಿನ ಸಂಸದ ಅನಂತಕುಮಾರ್ ಹೆಗಡೆ ನೆರವಿನಿಂದ 16 ಕೋಟಿ ರೂ. ವೆಚ್ಚದಲ್ಲಿ ಕ್ರಿಟಿಕಲ್ ಕೇರ್ ಸೆಂಟರ್ ಕೂಡ ಮಂಜೂರಾಗಿತ್ತು. ಹೀಗಿದ್ದು ಕಾಂಗ್ರೆಸ್ ಸರ್ಕಾರ ಈ ಆಸ್ಪತ್ರೆಯ ವಿಷಯದಲ್ಲಿ ನಿರ್ಲಕ್ಷ್ಯ ಧೋರಣೆ ತಳೆದಿದೆ.**
>
> ■ **ರೂಪಾಲಿ ನಾಯ್ಕ, ಮಾಜಿ ಶಾಸಕರು**

ಭೂಸ್ವಾಧೀನ ಪ್ರಕರಣ: ಡಿಸಿ ಕಾರು ಜಪ್ತಿ

ಕಲಬುರಗಿ: ಭೂಸ್ವಾಧೀನ ಪ್ರಕರಣದಲ್ಲಿ ಪರಿಹಾರ ಮೊತ್ತವನ್ನು ಹಲವು ವರ್ಷಗಳಿಂದ ನೀಡದೆ ವಿಳಂಬ ಮಾಡಿರುವ ಹಿನ್ನೆಲೆ ಕಲಬುರಗಿ ಜಿಲ್ಲಾಧಿಕಾರಿಗಳ ಕಾರನ್ನು ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.

ಕಲಬುರಗಿ ಜಿಲ್ಲಾ ಪ್ರಧಾನ ಸಿವಿಲ್ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶರು ನೀಡಿದ ಆದೇಶದಂತೆ ಜಿಲ್ಲಾಧಿಕಾರಿಗಳ ಇನೋವಾ ಕ್ರಿಸ್ಟಾ ಕಾರು (ಕೆ.ಎ 32 ಜಿ 9990) ಜಪ್ತಿ ಮಾಡಲಾಗಿದೆ.

ಪ್ರಕಾಶ್ ಮಲಕಪ್ಪ ಎಂಬವರ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿದ್ದರೂ, ನಿಗದಿತ ಅವಧಿಯಲ್ಲಿ ಪರಿಹಾರ ಹಣ ನೀಡಲಾಗಿಲ್ಲ ಎಂದು ಆರೋಪಿಸಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.

ಪ್ರಕರಣದ ಸುಧೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ, ಪರಿಹಾರ ನೀಡುವಲ್ಲಿ ವಿಳಂಬವಾಗಿದೆ ಎಂದು ಪರಿಗಣಿಸಿ ಜಪ್ತಿ ಆದೇಶ ಹೊರಡಿಸಿದೆ.

ನ್ಯಾಯಾಲಯದ ಆದೇಶದಂತೆ ಸಂಬಂಧಪಟ್ಟ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಅಧಿಕೃತ ವಾಹನವನ್ನು ಜಪ್ತಿ ಮಾಡಿಕೊಂಡಿದ್ದಾರೆ. ಈ ಕ್ರಮ ಜಿಲ್ಲಾಡಳಿತ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.



ಮಹಿಳಾ ವಿವಿ ಅಭಿವೃದ್ಧಿಗೆ ಒತ್ತಾಯಿಸಿ ಮನವಿ



ವಿಜಯಪುರ: ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವಾದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಮಗ್ರ ಅಭಿವೃದ್ಧಿ ಕುರಿತು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಅವರು ಶುಕ್ರವಾರ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದರು.

ಭೇಟಿ ವೇಳೆ ವಿಶ್ವವಿದ್ಯಾಲಯದ ಶೈಕ್ಷಣಿಕ ವಿಸ್ತರಣೆ, ಮೂಲ ಸೌಕರ್ಯಾಭಿವೃದ್ಧಿ, ಸಂಶೋಧನಾ ಚಟುವಟಿಕೆಗಳ ಉತ್ತೇಜನ ಹಾಗೂ ಮಹಿಳಾ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಬೆಂಬಲ ಒದಗಿಸುವ ಅಗತ್ಯತೆ ಕುರಿತು ಕುಲಪತಿ ವಿವರಿಸಿದರು.

ವಿಶ್ವವಿದ್ಯಾಲಯದ ಸಾಧನೆಗಳು, ಹೊಸ ಶೈಕ್ಷಣಿಕ ಯೋಜನೆಗಳು ಹಾಗೂ ವಿದ್ಯಾರ್ಥಿನಿಯರ ಸಬಲೀಕರಣಕ್ಕಾಗಿ ಕೈಗೊಳ್ಳಲಾಗಿರುವ ಕಾರ್ಯಕ್ರಮಗಳನ್ನೂ ಈ ಸಂದರ್ಭದಲ್ಲಿ ಮಂಡಿಸಿದರು.

ಮಾಜಿ ಪ್ರಧಾನಮಂತ್ರಿ ದೇವೇಗೌಡ ಅವರು ಮಹಿಳಾ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿ, ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಅಗತ್ಯ ಸಹಕಾರ ಒದಗಿಸುವುದಾಗಿ ಭರವಸೆ ನೀಡಿದರು.

ಈ ವೇಳೆ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ವಿವಿಧ ಪ್ರಸ್ತಾವನೆಗಳ ಕುರಿತು ಸಹ ಈ ಸಂಭಾಷಣೆಯಲ್ಲಿ ಚರ್ಚೆ ನಡೆಸಿದರು ಎಂದು ಅವರು ತಿಳಿಸಿದ್ದಾರೆ.

ಇಂದು ಹಿಂದೂ ಸಮಾವೇಶ: 300 ಸ್ವಾಮೀಜಿಗಳು ಭಾಗಿ

ರಬಕವಿ-ಬನಹಟ್ಟಿ: ಕನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳಿಗೆ ಎರಡು ಜಿಲ್ಲೆಗಳಿಗೆ ನಿರ್ಬಂಧಿಸಿ ನಂತರ ತೆರವುಗೊಳಿಸಿದ್ದರ ಹಿನ್ನೆಲೆ ಇಂದು ಶನಿವಾರ ಅಭಿಮಾನಿ ಬಳಗ ಹಾಗೂ ಭಕ್ತ ವೃಂದದಿಂದ ಬಸವಾದಿ ಶರಣರ ಬೃಹತ್ ಹಿಂದೂ ಸಮಾವೇಶ ಕಾರ್ಯಕ್ರಮ ಬನಹಟ್ಟಿಯಲ್ಲಿ ಜರುಗಲಿದೆಯೆಂದು ಶಾಸಕ ಸಿದ್ದು ಸವದಿ ತಿಳಿಸಿದ್ದಾರೆ.

ವಿಜಯಪುರ, ಬೆಳಗಾವಿ, ಬಾಗಲಕೋಟೆ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳ 300ಕ್ಕೂ ಅಧಿಕ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಿಂದೂ ಮುಖಂಡರು ಹಾಗೂ ರಾಜಕೀಯ ಧುರೀಣರು ಭಾಗವಹಿಸಲಿದ್ದಾರೆ. ಶನಿವಾರ ಮಧ್ಯಾಹ್ನ 3 ಗಂಟೆಗೆ ಬನಹಟ್ಟಿಯ ವೈಭವ ಚಿತ್ರಮಂದಿರದಿಂದ ಸೋಮವಾರ ಪೇಟೆ, ಮಂಗಳವಾರ ಪೇಟೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಪುರಪ್ರವೇಶದ ಬೃಹತ್ ಮೆರವಣಿಗೆ ನಂತರ ಸಂಜೆ 5:30ಕ್ಕೆ ಬಸವ ಹಿಂದೂ ಸಮಾವೇಶ ಕಾರ್ಯಕ್ರಮವು ಎಸ್‌ಆರ್‌ಎ ಮೈದಾನದಲ್ಲಿ ನಡೆಯಲಿದೆ.

ಸಂಪಾದಕೀಯ

ಪಾಪದ ಕರ್ಮ ಬೆನ್ನು ಬಿಡದು

ಒಂದೆಡೆ ರಷ್ಯಾ -ಉಕ್ರೇನ್ ಸಮರ, ಇನ್ನೊಂದೆಡೆ ಇಸ್ರೇಲ್ ಮತ್ತು ಅದರ ವಿರೋಧಿಗಳ ನಡುವಿನ ಸಂಘರ್ಷ, ಮತ್ತೊಂದೆಡೆ ಇರಾನ್ ಮೇಲೆ ಅಮೆರಿಕದ ದಾಳಿಯ ಸಂಭಾವ್ಯತೆ...ಇವುಗಳ ಮಧ್ಯೆಯೇ ಮತ್ತೊಂದು ಯುದ್ಧವು ಸ್ಫೋಟಗೊಂಡಿದೆ. ಪಾಕಿಸ್ತಾನವು ಅಫಘಾನಿಸ್ತಾನದ ಮೇಲೆ 'ಸಮರ ಘೋಷಿಸಿದ್ದು' ರಾಜಧಾನಿ ಕಾಬೂಲ್ ಸೇರಿದಂತೆ ಕೆಲವು ನಗರಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಇದು ಕಳೆದ ಕೆಲವು ತಿಂಗಳುಗಳಿಂದ ಉಭಯದೇಶಗಳ ನಡುವೆ ನಡೆಯುತ್ತಿದ್ದ ತಿಕ್ಕಾಟವು ತೀರಾ ಉಲ್ಬಣಾವಸ್ಥೆ ತಲುಪಿರುವುದನ್ನು ಸಂಕೇತಿಸಿದೆ. ಈ ಸಮರವು ದೀರ್ಘಾವಧಿಗೆ ಮುಂದುವರಿದಲ್ಲಿ ಇಡೀ ದಕ್ಷಿಣ ಏಷ್ಯಾದ ಮೇಲೆ ಪರಿಣಾಮ ಬೀರುವುದು ನಿಶ್ಚಿತವಾಗಿದೆ.

ಭಯೋತ್ಪಾದನೆಯನ್ನು ಪೋಷಿಸುವ ಪಾಕಿಸ್ತಾನದ ನೀತಿಯು ಅದಕ್ಕೇ ತಿರುಗುಬಾಣವಾಗುತ್ತಿರುವ ಸಂಕೇತವೂ ಇದಾಗಿದೆ. ತಾಲಿಬಾನ್‌ನ್ನು ಪೋಷಿಸಿ, ಬೆಳೆಸಿದ್ದು ಇದೇ ಪಾಕಿಸ್ತಾನ. ಅಫಘಾನಿಸ್ತಾನದಲ್ಲಿ ತನ್ನ ಕೈಗೊಂಬೆ ಸರಕಾರವನ್ನು ಕುಳ್ಳಿರಿಸುವ ಉದ್ದೇಶದಿಂದ ತಾಲಿಬಾನ್‌ನ್ನು ಬೆಳೆಸಿದ ಪಾಕಿಸ್ತಾನಕ್ಕೆ ಆಘಾತವಾದುದು ತಾಲಿಬಾನ್ ಅಫಘಾನಿಸ್ತಾನದ ಅಧಿಕಾರ ಹಿಡಿದ ಬಳಿಕ! ಪಾಕಿಸ್ತಾನದ ತಾಳಕ್ಕೆ ಕುಣಿಯಲು ನಿರಾಕರಿಸಿದ ತಾಲಿಬಾನ್‌ಗಳು ಪಾಕಿಸ್ತಾನದ ಮೇಲೆಯೇ ದಾಳಿ ನಡೆಸಲಾರಂಭಿಸಿದರು.



ಕಳೆದ ಕೆಲವು ವರ್ಷಗಳಲ್ಲಿ ಹಲವಾರು ಭಯೋತ್ಪಾದಕ ಕೃತ್ಯಗಳಿಗೆ ಪಾಕಿಸ್ತಾನವು ಈಡಾಗಬೇಕಾಯಿತು. ಅದೀಗ ಉಭಯದೇಶಗಳ ಮಧ್ಯೆ ನೇರ ಯುದ್ಧಕ್ಕೇ ಕಾರಣವಾಗಿದೆ.

ಸದ್ಯದ ಮಟ್ಟಿಗೆ ಪಾಕಿಸ್ತಾನವು ಅಫಘಾನಿಸ್ತಾನದ ಮೇಲೆ ಮೇಲುಗೈ ಸಾಧಿಸಿದಂತೆ ತೋರಿ ಬರಬಹುದು. ಅಫಘಾನಿಸ್ತಾನವು ಪಾಕಿಸ್ತಾನದಷ್ಟು ದೊಡ್ಡ ಸೇನಾ ಬಲ ಹೊಂದದಿರುವುದು, ಅತ್ಯಾಧುನಿಕ ಸಮರ ಉಪಕರಣಗಳನ್ನು ಪಡೆಯದಿರುವುದು, ವಾಯುಪಡೆಯ ಸೌಲಭ್ಯವನ್ನೆ ಹೊಂದದಿರುವುದು ಇದಕ್ಕೆ ಕಾರಣವಾಗಿದೆ. ಆದರೆ ಗೆರಿಲ್ಲಾ ಯುದ್ಧದಲ್ಲಿ ಪರಿಣತವಾದ ತಾಲಿಬಾನ್‌ಗಳು ದೀರ್ಘಾವಧಿಯಲ್ಲಿ ಪಾಕಿಸ್ತಾನಕ್ಕೆ ಭಾರೀ ಹಾನಿ ಎಸಗುವುದು ಖಂಡಿತವಾಗಿದೆ. ರಷ್ಯಾ ಮತ್ತು ಅಮೆರಿಕದಂತಹ ಬಲಿಷ್ಠ ರಾಷ್ಟ್ರಗಳೇ ತಾಲಿಬಾನ್‌ನ ಮುಂದೆ ಸೋತುಹೋಗಿರುವುದು ಇದಕ್ಕೆ ನಿದರ್ಶನ. ಇದರ ಜತೆಗೇ ಬಲೂಚಿಸ್ತಾನದ ಸ್ವಾತಂತ್ರ್ಯ ಹೋರಾಟಗಾರರೂ ಪಾಕಿಸ್ತಾನದ ವಿರುದ್ಧ ಸಮರ ಸಾರಿರುವುದರಿಂದ ಪಾಕಿಸ್ತಾನದ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಚಿಂತಾಜನಕವಾದರೆ ಅಚ್ಚರಿ ಪಡಬೇಕಾಗಿಲ್ಲ.

ಭಾರತದ ವಿರುದ್ಧ ಭಯೋತ್ಪಾದನೆಯನ್ನು ಛೂ ಬಿಟ್ಟ, ಜಗತ್ತಿಗೆ ಭಯೋತ್ಪಾದನೆಯನ್ನು ರಫ್ತು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಪಾಕಿಸ್ತಾನವು ಈಗ ತಾನೇ ಅದರ ಉಪಟಳವನ್ನು ಎದುರಿಸುತ್ತಿರುವುದು 'ಪಾಪದ ಕರ್ಮ ಎಂದಿಗೂ ಬೆನ್ನು ಬಿಡದು' ಎಂಬುದಕ್ಕೆ ಸಾಕ್ಷಿ.

ವಿಶುದ್ಧ ಚಕ್ರ ನಿಮಗೊಲಿದರೆ...

ವಿಶುದ್ಧ ಚಕ್ರವು ನಿಮಗೊಲಿದರೆ ದಿನೇ ದಿನೇ ನೀವು ಮಾತಿನ ನಾಯಕರಾಗುತ್ತಾ ಹೋಗುತ್ತೀರಿ.

ಪೂರ್ಣ ಪರಿಪೂರ್ಣ
• ಪೂರ್ಣಪ್ರಜ್ಞ ಬೇಳೂರು
poornaprajnabelur@gmail.com



ವಿಶುದ್ಧ ಚಕ್ರವು ನಿಮಗೆ ಒಲಿದುದಾದರೆ...

ನೀವು ಸ್ಪಷ್ಟವಾಗಿ, ಸಣ್ಣ ಸಣ್ಣ ವಾಕ್ಯಗಳಲ್ಲಿ ಸಂಗತಿಗಳನ್ನು ಹೇಳುತ್ತೀರಿ. ಕೇಳುಗರಿಗೆ ಇಷ್ಟವಾಗುವ ರೀತಿಯಲ್ಲಿ ಹೇಳುತ್ತೀರಿ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರನ್ನೂ ಆಕರ್ಷಿಸುತ್ತೀರಿ. ನಿಮ್ಮ ಸ್ವರ ಹಿತವಾಗಿರುತ್ತದೆ.

ಸಾರ್ವಜನಿಕವಾಗಿ ಮಾತನಾಡುವಾಗ ವಿಷಯವನ್ನು ಕೇಂದ್ರೀಕರಿಸುತ್ತೀರಿ. ವಿಷಯದ ಸುತ್ತಲೂ ಮಾತುಗಳನ್ನು ಬೆಳೆಸುತ್ತೀರಿ. ನಿಧಾನವಾಗಿ ಕತೆಗಳನ್ನು ಹೇಳುತ್ತಾ ಕೇಳುಗರಿಗೆ ಬೇಸರವಾಗದಂತೆ ಜೋಕ್‌ಗಳನ್ನು ಮಾಡುತ್ತಾ ವಿಷಯವು ಅವರ ಮನ ಮುಟ್ಟುವಂತೆ ಮಾಡುತ್ತೀರಿ. ನಿಮಗೆ ಯಾವುದೂ ಅಡಚಣೆ ಎನಿಸುವುದಿಲ್ಲ, ಯಾರೋ ಪ್ರಶ್ನೆ ಕೇಳಿದರೆ ಅದು ಅಸಂಗತ ಅಥವಾ ತೊಡಕು ಎನಿಸುವುದಿಲ್ಲ. ಅದನ್ನೇ ಮುಂದುವರೆಸಿ ಅವರಿಗೆ ಉತ್ತರ ಕೊಡುತ್ತೀರಿ ಅಥವಾ ಅವರನ್ನು ಗೊಂದಲಕ್ಕೆ ಕೆಡವುತ್ತೀರಿ.

ಎಲ್ಲಿ ಆಕ್ರಮಣ ಮಾಡಬೇಕು, ಯಾವಾಗ ಡಯಾಸನ್ನು ಗುದ್ದಬೇಕು ಎನ್ನುವುದನ್ನು ಪ್ರಜ್ಞಾಪೂರ್ವಕವಾಗಿ ಮಾಡುತ್ತೀರಿ. ಕೇಳುಗರ ಅಗತ್ಯಗಳನ್ನು ತಣಿಸುತ್ತಾ ಅವರಲ್ಲೇ ಜಿಜ್ಞಾಸೆ ಉಂಟಾಗುವಂತೆ ಮಾಡುತ್ತೀರಿ. ಅದು ಅವರಲ್ಲಿ ತರ್ಕವಾಗಿ ಅವರಿಗೆ ಅದೇ ಸವಾಲಾಗುವಂತೆ ಮಾಡುತ್ತೀರಿ. ಮುಂದೆ ಅವರ ದಾರಿ ಅವರೇ ಕಂಡುಕೊಳ್ಳಬೇಕೆಂಬುದು ನಿಮ್ಮ ಗುರಿಯಾಗಿರುತ್ತದೆ. ನಿಮ್ಮ ಅಭಿವ್ಯಕ್ತಿತ್ವವು ಅವರನ್ನು ವಿಚಲಿತ ಗೊಳಿಸುವಂತೆ ನಿಮ್ಮ ಪ್ರಭಾವ ಇರುತ್ತದೆ. ನೀವು ಸತ್ಯವನ್ನು ನೇರವಾಗಿ ನುಡಿದರೆ ಜನರು ಮೆಚ್ಚುವುದಿಲ್ಲ, ನಿಮ್ಮ ಮಾತುಗಳು ಕಹಿ ಗುಳಿಗೆಗಳಾದರೂ ಅದನ್ನು ಸಿಹಿಯಾದ ಲೇಪನ ಮಾಡಿ ಕೊಡಬೇಕು. ನಿಮ್ಮ ಭಾವನೆಗಳು ನಿಮ್ಮನ್ನು ವಿಚಲಿತರನ್ನಾಗಿ ಮಾಡಬಾರದು. ನಿಮ್ಮ ವಿಚಾರಗಳು ನಿಮ್ಮ ಭಾವನೆಯ ಮೇಲೆ ಹೇರಿಕೆಯಾಗಲೂ ಬಾರದು. ಇವೆಲ್ಲದರೊಂದಿಗೆ ಕೊನೆಯಲ್ಲಿ ನಿಮ್ಮ ಗುರುತು ಉಳಿಯುವಂತೆ ನೀವು ಮುಕ್ತಾಯ ಮಾಡಬೇಕು. ನಿಮ್ಮ ಅವರ ಸಂಬಂಧ ಅಲ್ಲಿಂದ ಪ್ರಾರಂಭವಾಗುವಂತೆ ಇರಬೇಕು.

ನಿಮ್ಮ ಆಲೋಚನೆಗಳೇ ನಿಮ್ಮ ಮಾತುಗಳಾಗಿರಬೇಕು. ಮಾತನಾಡುತ್ತಾ ನೀವೇ ತರ್ಕವನ್ನೂ, ಹೊಸಚಿಂತನೆಗಳನ್ನು, ಹೊಸದೃಷ್ಟಿಕೋನವನ್ನೂ, ಹೊಸ ಸಂಗತಿಗಳನ್ನು ಹುಟ್ಟುಹಾಕಬೇಕು. ಇದು ನಿಮಗೆ ನೀವೇ ಹಾಕಿಕೊಳ್ಳುವ ಸವಾಲಾಗಿರಬೇಕು. ದಿನೇ ದಿನೇ ನೀವು ಮಾತಿನ ನಾಯಕರಾಗುತ್ತಾ ಹೋಗುತ್ತೀರಿ. ನಿಮ್ಮ ಸಂವಹನದ ಸಾಮರ್ಥ್ಯ ಹೆಚ್ಚುತ್ತದೆ. ಭಾವನಾತ್ಮಕ ತೀವ್ರತೆ ಕಡಿಮೆಯಾಗುತ್ತದೆ. ಆಲೋಚನೆಗಳೆಲ್ಲಾ ಸುಸಂಬದ್ಧವಾಗಿ ವ್ಯಕ್ತವಾಗುತ್ತಾ ಹೋಗುತ್ತದೆ. ಆತಂಕ ಇಲ್ಲವೇ ಇಲ್ಲವಾಗುತ್ತದೆ.

ಸಂದರ್ಶನಗಳಲ್ಲಿ ನೀವು ಅವರು ಕೇಳುವ ಪ್ರಶ್ನೆಗಳ ಉತ್ತರಿಸುವ ಬದಲು ನಿಮ್ಮ ಉತ್ತರಗಳಿಗೆ ಅವರು ಪ್ರಶ್ನೆ ಕೇಳುವಂತೆ ಹಿಡಿತ ಸಾಧಿಸಬಲ್ಲಿರಿ. ನಿಮ್ಮ ಧ್ವನಿ ಕರುಣೆಯಿಂದ, ಮನವೊಲಿಸುವ ದಾಟಿಯಲ್ಲಿ ಬದಲಾಗಿರುತ್ತದೆ. ನಾಯಕತ್ವವನ್ನು ವಹಿಸಿದಾಗ ನಿಮ್ಮ ಕಿವಿಗಳು ತೆರೆದಿದ್ದು ಅವರನ್ನು ತೃಪ್ತಿಗೊಳಿಸುವ ರೀತಿಯಲ್ಲಿ ಆಲಿಸಿರುತ್ತೀರಿ. ಬಳಿಕ ಅವರಿಗೆ ಭರವಸೆ ಮೂಡಿಸುವ ಮಾತುಗಳನ್ನು ಆಡುತ್ತಾ ಬಲವಾದ ಜಾಲವನ್ನು ಹೆಣೆಯುತ್ತೀರಿ. ಅದೆಷ್ಟೆಂದರೆ ಅವರು ಹೇಳಿದ್ದು ಅವರಿಗೆ ಮರೆತು ಹೋಗಿ ನೀವು ಹೇಳುತ್ತಿರುವುದನ್ನೇ ಅವರು ಪಾಲಿಸುವಂತೆ ಮತ್ತು ನಂಬುವಂತೆ ಮಾಡುತ್ತೀರಿ. ಮತ್ತು ಆದದ್ದೆಲ್ಲಾ ಅವರು ಹೇಳಿದಂತೆ ಎನ್ನುವಂತೆ ವರ್ತಿಸುತ್ತೀರಿ.

ನಿಮ್ಮ ಮಾತಿನಿಂದ ಹಳಸಿದ ಅನ್ನವನ್ನೂ ಸಹಾ ಮಾರಾಟ ಮಾಡಬಲ್ಲಿರಿ, ಉರಿದೆದ್ದ ಗ್ರಾಹಕರನ್ನು ಸಮಾಧಾನಪಡಿಸಬಲ್ಲಿರಿ. ಗೊಂದಲದಿಂದ ನಿರ್ಣಯಕ್ಕೆ ಬರಲಾರದ ವ್ಯಕ್ತಿಯನ್ನು ಕೈ ಹಿಡಿದು ನಡೆಸಬಲ್ಲಿರಿ. ಸಿಟ್ಟು ಬಂದವರನ್ನು ಸುಧಾರಿಸ ಬಲ್ಲಿರಿ. ಸಂಘರ್ಷ ಉಂಟಾದಾಗ ಕ್ಷಮೆ ಕೇಳುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸ ಬಲ್ಲಿರಿ. ಯಾವುದೇ ತಪ್ಪು ಗ್ರಹಿಕೆಗಳು ಉಂಟಾಗದಂತೆ ನೋಡಿಕೊಳ್ಳಬಲ್ಲಿರಿ. ಇಲ್ಲ ಎನ್ನುವದನ್ನು ಇಲ್ಲ ಎಂದೇ ಹೇಳಬಲ್ಲಿರಿ. ಸಂವಾದಕ್ಕೆ ನಿಮ್ಮನ್ನು ತೆರೆದುಕೊಳ್ಳಬಲ್ಲಿರಿ. ಆದರಿಂದ ಕಡಿಮೆ ವಿವಾದ ಮತ್ತು ಹೆಚ್ಚು ರಚನಾತ್ಮಕವಾದ ಫಲಿತಾಂಶ ಬರುತ್ತದೆ.

ನಿಮ್ಮ ಧ್ವನಿ ಯಾವತ್ತೂ ಕರ್ಕಶವಾಗುವುದಿಲ್ಲ, ಏರು ಧ್ವನಿಯಲ್ಲಿ ಮಾತನಾಡಿದರೂ ಅದು ಹಿಂಸೆ ನೀಡುವುದಿಲ್ಲ. ನಿಮಗೆ ಎಂದಿಗೂ ಉದ್ವೇಗ ಉಂಟಾಗುವುದಿಲ್ಲ. ನಿರ್ದಿಷ್ಟವಾದ ಸಮಯದಲ್ಲಿ ನೀವು ಮಾತನ್ನು ಮುಗಿಸುತ್ತೀರಿ. ಯಾವ ಭಯವಿಲ್ಲದೇ ಕಠೋರವಾದ ವಾಸ್ತವವನ್ನು ಲಘುವಾದ ದಾಟಿಯಲ್ಲಿ ಹೇಳಿಬಿಡುತ್ತೀರಿ. ಕಷ್ಟ ಮತ್ತು ಕ್ಲಿಷ್ಟವಾದ ಸಂಗತಿಗಳನ್ನು ಉದಾಹರಣೆಯೊಂದಿಗೆ ಸುಗಮವಾಗಿ ತಲುಪುವಂತೆ ಮಾಡುತ್ತೀರಿ. ಎದುರಿನವರ ಮಾತುಗಳನ್ನು ಸಮಸ್ಯೆಗಳನ್ನು, ನೋವನ್ನು, ಖುಷಿಯನ್ನು ಎಲ್ಲವನ್ನೂ ಕೇಳುವ ಒಳ್ಳೆಯ ಕೇಳುಗರು ನೀವು ಎಂದು ಎಲ್ಲರೂ ಮೆಚ್ಚುವಂತೆ ಮಾಡುತ್ತೀರಿ. ನಿಮ್ಮಲ್ಲಿ ಶಬ್ದ ಭಾಂಡಾರವೇ ಇರುತ್ತದೆ. ಅವುಗಳನ್ನು ಪ್ರಜ್ಞಾಪೂರ್ವಕವಾಗಿ ಬಳಸುತ್ತಾ ನಿಮ್ಮ ಶಬ್ದ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತೀರಿ.

ನೀವು ಇವುಗಳನ್ನೆಲ್ಲಾ ನಿತ್ಯವೂ ಪಾಲಿಶ್ ಮಾಡುವುದೂ ಸಹಾ ಅಗತ್ಯ. ಅದಕ್ಕಾಗಿ ನಿತ್ಯವೂ ಮಂತ್ರಗಳ ಪಠಣ ಮಾಡಿ. ಹಾಡುಗಳನ್ನು ಗುನುಗುತ್ತಾ ಇರಿ. ಭಜನೆ ಮಾಡಿ, ಜಪಗಳನ್ನು ಮಾಡಿ. ಕಷ್ಟವಾದ ಶ್ಲೋಕಗಳನ್ನು ಹೇಳುತ್ತಿರಿ. ಒಳ್ಳೊಳ್ಳೆಯ ಪದ್ಯಗಳನ್ನು ಬಾಯಿಪಾಠ ಮಾಡಿ. ನಾನು ಎನ್ನುವುದನ್ನು ಕಡಿಮೆ ಮಾಡುತ್ತಾ, ನಾವು ಎನ್ನುವ ವಿಶಾಲತೆಯನ್ನು ರೂಢಿಸಿಕೊಳ್ಳಿ.

ವಿಶುದ್ಧ ಚಕ್ರವನ್ನು ಬಲಪಡಿಸುವ ಕೆಲವು ಪ್ರಯೋಗಗಳು:

- ನೀವು ಕಲಿಯಲು ಕಷ್ಟ ಎಂದಾದರೆ ಅದನ್ನು ಬಾಯಿಂದ ಹೇಳುತ್ತಾ ಬರೆದು ಕಲಿಯಿರಿ.
- ನಿಮ್ಮದೇ ಅನುಭವಗಳನ್ನು ಮೊದಲು ಹೇಳಿ, ಬಳಿಕ ಯಾರದೋ ಅನುಭವಗಳನ್ನು ಅನುಭವಿಸಿದಂತೆ ಹೇಳಿ
- ಮಾತನಾಡುವಲ್ಲಿ ಆತಂಕ ಇದೆ ಎಂದಾದರೆ, ಒಂದು ಗುಟುಕು ನೀರು ಕುಡಿಯಿರಿ ಅಥವಾ ಒಂದು ಚಾಕೋಲೇಟ್‌ನ್ನು ಬಾಯಿಗೆ ಹಾಕಿಕೊಳ್ಳಿ.
- ವೇದಿಕೆಯಲ್ಲಿ ನಿಂತಾಗ ಅಥವಾ ಸಂದರ್ಶನದಲ್ಲಿ ಒಮ್ಮೆ ದೀರ್ಘವಾದ ಉಸಿರನ್ನು ತೆಗೆದುಕೊಳ್ಳಿ. ಮುಖದಲ್ಲಿ ಒಂದು ಕಿರು ನಗುವನ್ನು ಕೃತಕವಾಗಿಯಾದರೂ ಭರಿಸಿಕೊಳ್ಳಿ. ಬಳಿಕ ಮಾತನ್ನು ಶುರು ಮಾಡಿ.
- ನಿಮ್ಮ ಮಾತಿನ ಮೇಲೆ ಹಿಡಿತ ಇರುವುದು ಅಗತ್ಯ. ಏಕೆಂದರೆ ವೇದಿಕೆಯಲ್ಲಿ ನೀವೇ ಮಾತನಾಡುತ್ತಾ ಕಳೆದುಹೋದರೆ ಏನೆಲ್ಲಾ ಹೇಳಿ ಸಿಕ್ಕಿ ಹಾಕಿಕೊಳ್ಳುತ್ತೀರಿ. ಸಂದರ್ಶನದ ವೇಳೆ ಏನೆಲ್ಲಾ ಹೇಳುತ್ತಾ ಹೋದರೆ ಕೆಲಸ ನಿಮ್ಮ ಕೈ ತಪ್ಪಿ ಹೋಗುವ ಸಾಧ್ಯತೆ ಇರುತ್ತದೆ.
- ಪೂರ್ವ ತಯಾರಿ ಯಾವುದೇ ಕೆಲಸಗಳಿಗೂ ತುಂಬಾ ಮುಖ್ಯ. ಅದೇ ರೀತಿ ಎಷ್ಟೆಲ್ಲಾ ನಿಮಗೆ ಗೊತ್ತಿದ್ದರೂ ಪ್ರತಿ ಸಾರಿ ಚಿಕ್ಕದಾದರೂ ಸರಿಯೇ ಪೂರ್ವ ತಯಾರಿ ಇಲ್ಲದೇ ಮಾತನ್ನು ಶುರು ಮಾಡಬೇಡಿ, ಸಂದರ್ಶನಕ್ಕೆ ಹಾಜರಾಗ ಬೇಡಿ.
- ಮೊದಲ ಸಾರಿ ನಿಮಗೆ ಮಾತನಾಡಲು ಬರದೇ ಇದ್ದಾಗ ಅದು ಒಂದು ಆಕಸ್ಮಿಕ ಮಾತ್ರ. ಎರಡನೇ ಸಾರಿ ನೀವು ಖಂಡಿತಾ ಮಾತನಾಡಬಲ್ಲಿರಿ.
- ಯಾವುದೇ ಕಾರಣಕ್ಕೂ ನಿಮಗೆ ವೇದಿಕೆಯ ಅಥವಾ ಸಂದರ್ಶನದ ಅವಕಾಶ ಸಿಕ್ಕಾಗ ತಪ್ಪಿಸಿಕೊಳ್ಳಬೇಡಿ
- ವಿಷಯದ ಬಗ್ಗೆ ನಿಮಗೆ ಸಂಪೂರ್ಣ ಜ್ಞಾನ ಇರುವುದು ಮುಖ್ಯ.
- ನಿಮಗೆ ಗೊತ್ತಿರುವ ವ್ಯಕ್ತಿಗಳು, ಸಹಕಾರ ನೀಡುವ ವ್ಯಕ್ತಿಗಳು, ಸ್ನೇಹಿತರು ಇದ್ದರೆ ಅವರನ್ನು ನೋಡುತ್ತಾ ಮಾತನ್ನು ಪ್ರಾರಂಭಿಸಿ. ಆಗ ನಿಮಗೆ ಅವರ ಮುಖ ಭಾವದಿಂದ ಆತಂಕ ಉಂಟಾಗುವುದಿಲ್ಲ.

ಡಯಾಫ್ರಾಗ್ಮಾಟಿಕ್ ಉಸಿರಾಟ

ಮನೆಯಲ್ಲಿ ಇರುವಾಗ ಬೆನ್ನನ್ನು ಕೆಳಗೆ ಮಾಡಿ ಮಲಗಿ. ಒಂದು ಕೈಯನ್ನು ಎದೆಯ ಮೇಲೆ ಮತ್ತೊಂದು ಕೈಯನ್ನು ಹೊಟ್ಟೆಯ ಮೇಲೆ ಇಟ್ಟುಕೊಳ್ಳಿ. ಮೂಗಿನ ಮೂಲಕ ಮಾತ್ರ ಉಸಿರಾಡಿ. ಎದೆಯನ್ನು ಉಬ್ಬಿಸಬೇಡಿ ಅದರೊಳಗಿನ ಡಯಾಫ್ರಮ್‌ನ್ನು ಮಾತ್ರ ಹಿಗ್ಗಿಸಿ ಮತ್ತು ಸಂಕುಚಿಸಿ. ಸ್ವಲ್ಪ ಸಮಯದ ಬಳಿಕ ಮೂಗಿನಿಂದ ಉಸಿರನ್ನು ತೆಗೆದುಕೊಂಡು ಬಾಯಿಂದ ಉಸಿರನ್ನು ಬಿಡಿ. ಇದು ನಾವು ಮಾತನಾಡುವ ವೇಗವನ್ನು, ಅದರೊಂದಿಗೆ ಸ್ಪಷ್ಟತೆಯನ್ನು ಸಮತೋಲನಗೊಳಿಸುತ್ತದೆ.

ಹಮ್ಮಿಂಗ್

ಆಳವಾಗಿ ಉಸಿರನ್ನು ಎಳೆದುಕೊಳ್ಳಿ. ನಿಧಾನವಾಗಿ ಆರಾಮದಾಯಕವಾದ ಸ್ವರಗಳಿಂದ ಗುನುಗುನು ಹಾಡನ್ನು ಹೇಳಿ. ಎದೆಯ ಕಂಪನ ಮತ್ತು ಗಂಟಲಿನ ಕಂಪನಗಳನ್ನು ಗಮನಿಸಿ. ಹಾಡನ್ನು ಏರಿಸುತ್ತಾ ಹೋಗಿ. ತಾರಕಕ್ಕೆ ಬಂದಾಗ ಇದ್ದಕ್ಕಿದ್ದಂತೆ ನಿಲ್ಲಿಸಿ. ನಿಮ್ಮೊಳಗೆ ಆ ಹಾಡು ಹಾಗೇ ಉಳಿದಿರುವುದನ್ನು ಗಮನಿಸಿ. ಇದು ಗಂಟಲು, ಶ್ವಾಸಕೋಶ, ನಾಲಿಗೆ ಹೀಗೆ ಎಲ್ಲದಕ್ಕೂ ವ್ಯಾಯಾಮ ವಾಗುತ್ತದೆ.

ಲಿಪ್ ಟ್ರಿಲ್ಸ್

ಉಸಿರನ್ನು ತೆಗೆದುಕೊಳ್ಳಿ, ತುಟಿಗಳನ್ನು ಒತ್ತಿ ಹಿಡಿದು ಬುರ್... ಶಬ್ದವನ್ನು ಹೊರಡಿಸಿ. ನಿಮ್ಮ ತುಟಿಗಳು ಕಂಪಿಸಬೇಕು. ಆದರಿಂದಲೇ ಶಬ್ದ ಬರಬೇಕು. ಗಂಟಲಿನಿಂದ ಉಸಿರು ಒತ್ತಿ ಬರಬೇಕು. ಮೊದಲಿಗೆ ಹತ್ತು ಸೆಕೆಂಡ್‌ಗಳು, ಹೀಗೆ ಹೆಚ್ಚುತ್ತಾ ಹೋಗಿ ಎರಡು ನಿಮಿಷಗಳವರೆಗೆ ವಿಸ್ತರಿಸಬೇಕು. ತುಟಿ ಮತ್ತು ಗಂಟಲಿನ ಸ್ನಾಯುಗಳನ್ನು ಇದು ಸಡಿಲಗೊಳಿಸುತ್ತದೆ.

ಟಂಗ್ ಟ್ವಿಸ್ಟರ್

ನಾಲಿಗೆ ತಿರುಚುವ ಪದಗಳನ್ನು ಬೇಗ ಬೇಗನೆ ಹೇಳುವುದು. ಉದಾಹರಣೆಗೆ; ರಸ್ಕ್- ಲಕ್ಸ್, ತೆಂಗಿನ ಮರದಲಿ ಮೇಲೆರೆಡೋಲೆ ಕೆಳಗೆರೆಡೋಲೆ, ಕೆಂಪು ಕುಂಕುಮ- ಕಪ್ಪು ಕುಂಕುಮ, ನೀನನ್ನನೇನನ್ನು- ನಾನಿನ್ನನೇನನ್ನೆ, ಚಕ್ಕಾ ಪಾಪಡ್- ಪಕ್ಕಾ ಪಾಪಡ್. ಹೀಗೆ ತುಂಬಾ ಪದಗಳಿವೆ. ಇವುಗಳನ್ನೆಲ್ಲಾ ಮೊದಲು ನಿಧಾನವಾಗಿ ಹೇಳುತ್ತಾ ಜೋರಾಗಿ ಹೇಳುವುದನ್ನು ಅಭ್ಯಾಸ ಮಾಡಬೇಕು. ತಪ್ಪಿಲ್ಲದೇ ಹೇಳಬೇಕು. ಉಚ್ಚಾರಣೆ ಸ್ಪಷ್ಟವಾಗಿಸುತ್ತದೆ. ಮಾತು ಸುರಳೀತವಾಗಿ ಹೊರ ಬರುತ್ತದೆ.

'ರಾಮನ್' ಎಂಬೋ ಮಾನುಷಾದ್ಭುತ!

▸ ಸುರೇಶ್ ಮರಕಾಲ



ಇಂದು ರಾಷ್ಟ್ರೀಯ ವಿಜ್ಞಾನ ದಿನ. 'ರಾಮನ್ ಪರಿಣಾಮ'ವನ್ನು ಕಂಡುಕೊಂಡ ದಿನ.

ಅದು 1902ನೇ ಇಸವಿ, ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನ ಬಿ.ಎ. ತರಗತಿ. ಕೇವಲ ಹದಿನಾಲ್ಕು ವಯಸ್ಸಿನ ಪುಟ್ಟ ಬಾಲಕನೊಬ್ಬ ಡಿಗ್ರಿ ತರಗತಿಯ ವಿದ್ಯಾರ್ಥಿಗಳ ಮಧ್ಯದಲ್ಲಿ ಕುಳಿತಿದ್ದ. ಅವನೇನು ತರಗತಿಗೆ ಬಂದ ಅಣ್ಣನೊಂದಿಗೆ ಬಂದು ಕುಳಿತ ಹುಡುಗನಾಗಿರಲಿಲ್ಲ! ಬದಲಿಗೆ, ಇನ್ನೂ 8ನೇ ತರಗತಿಯಲ್ಲಿರಬೇಕಾಗಿದ್ದ ಪೋರ ಆ ಯುವಕರೊಂದಿಗೆ ವಿದ್ಯಾಭ್ಯಾಸ ಮಾಡಲು ಬಂದು ತಾನೂ ಡಿಗ್ರಿ ವಿದ್ಯಾರ್ಥಿಯಾಗಿ ತರಗತಿಯೊಳಗೆ ಕುಳಿತಿದ್ದ! ಆ ಮೂರ್ತಿ ಪುಟ್ಟದಾಗಿದ್ದರೂ ಅವನೊಳಗಿನ ದಿವ್ಯ ಪ್ರತಿಭೆ ಮಾತ್ರ ಮನುಷ್ಯಮಾತ್ರರ ಎಣಿಕೆಗೂ ನಿಲುಕದಷ್ಟು ಅದ್ಭುತವಾಗಿತ್ತು! ಆತ ಜನ್ಮತಃ ಮಹಾನ್ ಪ್ರತಿಭಾವಂತನಾಗಿದ್ದ! ಈ ಪ್ರೆಸಿಡೆನ್ಸಿ ಕಾಲೇಜಿಗೆ ಸೇರುವ ಮೊದಲೇ ತನ್ನ ಹನ್ನೊಂದನೇ ವಯಸ್ಸಿಗೇ- ಎಂದರೆ ಐದಾರನೇ ತರಗತಿಯಲ್ಲಿರುವ ಎಳವೆಯಲ್ಲಿ ಮೆಟ್ರಿಕ್ಯುಲೇಶನ್ನನ್ನೇ ಪಾಸುಮಾಡಿದ್ದ! ಹೀಗಾಗಿಯೇ ಪ್ರೌಢಶಾಲೆಯ ಮೆಟ್ಟಿಲೇರಬೇಕಾಗಿದ್ದ ಪ್ರಾಯದಲ್ಲಿ ಡಿಗ್ರಿ ತರಗತಿಯೊಳಗೆ ವಿರಾಜಮಾನನಾಗಿದ್ದ! ವರ್ಷದ ಅಂತ್ಯದಲ್ಲಿ ಇಡೀ ಕಾಲೇಜ್‌ನ ಬಿ.ಎ. ವಿಭಾಗಕ್ಕೇ ಮೊದಲಸ್ಥಾನ ಬರುವ ಮೂಲಕ ಎಲ್ಲರ ಹುಬ್ಬೇರಿಸಿದ್ದ! ಮುಂದೆ ಆ ಬಾಲಕ ತನ್ನ ಜೀವನದುದ್ದಕ್ಕೂ ಹತ್ತುಹಲವು ಅಪ್ರತಿಮ ಸಾಧನೆಗಳನ್ನು ಮಾಡಿ, ಇಡೀ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ! ಅಂದು ಚೋಟುದ್ದ ಬಾಲಕನಾಗಿ ಡಿಗ್ರಿ ತರಗತಿಯಲ್ಲಿ ಕುಳಿತಿದ್ದ ಹುಡುಗನೇ ಜಗತ್ತಿಗೆ 'ರಾಮನ್ ಪರಿಣಾಮ'ವೆಂಬ ಭವ್ಯ ಸತ್ಯವನ್ನು ತೋರಿಸಿಕೊಟ್ಟ ಮಹೋನ್ನತ ವಿಜ್ಞಾನಿ ಸರ್. ಸಿ.ವಿ.ರಾಮನ್!



ಚಂದ್ರಶೇಖರ ವೆಂಕಟ ರಾಮನ್ ಬಾಲ್ಯದಿಂದಲೇ ಗಂಭೀರ ಓದಿನ ಹವ್ಯಾಸ ಹೊಂದಿದ್ದರು. ಶಾಸ್ತ್ರೀಯ ಸಂಗೀತ, ವಯೋಲಿನ್ ವಾದನಗಳೂ ರಕ್ತಗತವಾಗಿ ಬಂದಿದ್ದವು. ಬಾಲಕನಾಗಿದ್ದಾಗ ರಾಮನ್ ಮೇಲೆ ಎಡ್ವಿನ್ ಅರ್ನಾಲ್ಡ್‌ನ 'ಲೈಟ್ ಆಫ್ ಏಶಿಯಾ', ರೇಖಾಗಣಿತದ ಮೇಲಿನ 'ದಿ ಎಲಿಮೆಂಟ್ಸ್ ಆಫ್ ಯೂಕ್ಲಿಡ್' ಹಾಗೂ ಜರ್ಮನ್ ವಿಜ್ಞಾನಿ ಹೆಮೋಲ್ಜ್‌ನ 'ದಿ ಸೆನ್ಸೇಶನ್ಸ್ ಆಫ್ ಟೋನ್ಸ್' ಎಂಬ ಮೂರು ಪುಸ್ತಕಗಳು ಗಾಢ ಪರಿಣಾಮ ಬೀರಿದ್ದವು. ಮುಂದೆ ವಿಶ್ವ ಪ್ರಸಿದ್ಧ ವಿಜ್ಞಾನಿಯಾದಾಗಲೂ ಅವರ ಸಂಶೋಧನೆ-ಬರಹಗಳಲ್ಲಿ ಈ ಮೂರು ಪುಸ್ತಕಗಳ ಪ್ರಭಾವವನ್ನು ಸ್ಪಷ್ಟವಾಗಿ ಕಾಣಬಹುದು.

ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿ.ಎ. ಮುಗಿಸಿ, ಎಂ.ಎ. ವಿದ್ಯಾಭ್ಯಾಸವನ್ನೂ ಅಲ್ಲಿಯೇ ಆರಂಭಿಸಿದರು. ಅಲ್ಲಿನ ವಾತಾವರಣ ರಾಮನ್‌ರ ಜೀವನಕ್ಕೆ ಹೊಸ ತಿರುವನ್ನೇ ನೀಡಿತು. ಎಂ.ಎ. ಅವಧಿಯಲ್ಲಿ ಸಂಶೋಧಿಸಿದ ಪಟ್ಟಕದಲ್ಲಿನ ಚದುರುವಿಕೆಯ ವಿಚಾರಗಳು ಜಗದ್ವಿಖ್ಯಾತ ಬ್ರಿಟಿಷ್ ಪತ್ರಿಕೆಯಾದ 'ಫಿಲಾಸಾಫಿಕಲ್ ಮ್ಯಾಗಜೀನ್'ನಲ್ಲಿ ಪ್ರಕಟವಾಯಿತು. ಎಂ.ಎ. ವಿದ್ಯಾಭ್ಯಾಸವನ್ನು ಎಲ್ಲರೂ ನಿರೀಕ್ಷಿಸಿದಂತೆ ಪ್ರಥಮ ರ್‍ಯಾಂಕ್‌ನೊಂದಿಗೆ ತೇರ್ಗಡೆಯಾದರು!

ಮುಂದೆ ರಾಮನ್ ಸಿವಿಲ್ ಸರ್ವಿಸ್ ಪರೀಕ್ಷೆಗೆ ಕುಳಿತು, 1907ರಲ್ಲಿ ಸಹಾಯಕ ಅಕೌಂಟೆಂಟ್ ಜನರಲ್ ಆಗಿ ಕೋಲ್ಕತ್ತಾಕ್ಕೆ ನೇಮಕವಾದರು. ಹುದ್ದೆಗೆ ಸೇರಿದ ದಿನದಿಂದ ಕಚೇರಿಗೆ ಹೋಗುವ ದಾರಿಬದಿಯ 'ಇಂಡಿಯನ್ ಅಸೋಸಿಯೇಶನ್ ಫಾರ್ ದ ಕಲ್ಟಿವೇಶನ್ ಆಫ್ ಸೈನ್ಸ್' ಎಂಬ ಸಂಸ್ಥೆಯ ನೋಟವು ರಾಮನ್‌ರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಾ ಮತ್ತೆಮತ್ತೆ ತನ್ನತ್ತ ಕರೆಯುತ್ತಿತ್ತು! ಮುಂದೆ ಇದೇ ಸಂಸ್ಥೆ ರಾಮನ್‌ರ ಜೀವನದ ದಿಕ್ಕನ್ನೇ ಸಂಪೂರ್ಣ ಬದಲಿಸಿತೆನ್ನುವುದೂ ಅಷ್ಟೇ ಸತ್ಯ! ಈ ಸಂಸ್ಥೆ ಸೇರಿದ ರಾಮನ್‌ರವರು ಶಬ್ದ-ತರಂಗಗಳ ಬಗ್ಗೆ ಅಸೀಮ ಆಸಕ್ತಿಯನ್ನು ತಾಳಿ, ಸಂಗೀತ ಉಪಕರಣಗಳ ಸಂಶೋಧನೆಗೆ ಒಪ್ಪಿಗೆ ಪಡೆದುಕೊಂಡರು.

ಆರಂಭದಲ್ಲಿ ಹೆಮೋಲ್ಜ್‌ನ ಪರಿಕಲ್ಪನೆಯ ಸಹಾಯದಿಂದ ರಾಮನ್ ಏಕತಾರಿಯ (ಒಂದೇ ತಂತಿಯ ಹಿಮ್ಮೇಳದ ಸಂಗೀತಸಾಧನ) ಕಾರ್ಯ ವಿಧಾನವನ್ನು ಕಂಡುಹಿಡಿದರು. ಮುಂದೆ ತಮ್ಮಿಷ್ಟದ ಪಿಟೀಲನ್ನೇ ಅಧ್ಯಯನದ ವಸ್ತು ವಿಷಯವನ್ನಾಗಿ ಆರಿಸಿಕೊಂಡ ಅವರು ಪಿಟೀಲಿನ ಬಗ್ಗೆ ಆಮೂಲಾಗ್ರವಾಗಿ ಸಂಶೋಧನೆ ನಡೆಸಿದರು. ಪಿಟೀಲಿನ ಬಗ್ಗೆ ರಾಮನ್ ಅಪೂರ್ವ ಕೃತಿಯೊಂದನ್ನು ರಚಿಸಿದರು. ವಿಶೇಷವೇನೆಂದರೆ ಸೈಕಲ್ ರಿಪೇರಿ ಅಂಗಡಿಯಿಂದ ಬಿಡಿ ಭಾಗಗಳನ್ನು ತಂದು ತಮ್ಮದೇ ಕಲ್ಪನೆಯ ಪಿಟೀಲನ್ನು ತಯಾರಿಸಿದರು. ಅದು ನೋಡಲು ಯಾವ ಕೋನದಿಂದಲೂ ಪಿಟೀಲಾಗಿರಲಿಲ್ಲ! ಆದರೆ ಪಿಟೀಲು ಮಾಡುವ ಎಲ್ಲಾ ಕೆಲಸಗಳನ್ನು ನಿಜವಾದ ಪಿಟೀಲಿಗಿಂತಲೂ ಅಚ್ಚುಕಟ್ಟಾಗಿ ಮಾಡುತ್ತಿತ್ತು!

1920ರವರೆಗೆ ರಾಮನ್‌ರ ಗಮನ ಸಂಪೂರ್ಣವಾಗಿ ಶಬ್ದತರಂಗ ಸಂಶೋಧನಾ ಕೇಂದ್ರಿತವಾಗಿತ್ತು. ಅಲ್ಲಿಂದ ಮುಂದೆ ಅವರು ಬೆಳಕಿನ ಚದುರುವಿಕೆಯ ಸಂಶೋಧನೆ ಕಡೆಗೆ ತಮ್ಮ ಸರ್ವಸ್ವವನ್ನೂ ಅರ್ಪಿಸಿಕೊಂಡರು! ಇದಕ್ಕೆ ಅವರಿಗೆ ನೊಬೆಲ್ ಪ್ರಶಸ್ತಿಯೇ ಹುಡುಕಿಕೊಂಡು ಬಂತು!

1917ರಲ್ಲಿ ಕೋಲ್ಕತ್ತಾ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಸರ್ ಅಶುತೋಷ್ ಮುಖರ್ಜಿಯವರು ಭೌತಶಾಸ್ತ್ರದ ತಾರಕಾನಾಥ ಪಲಿತ್ ಪ್ರೊಫೆಸರ್‌ಶಿಪ್ ಹುದ್ದೆಗೆ ಬಂದು ಸೇರುವಂತೆ ರಾಮನ್‌ರನ್ನು ಒತ್ತಾಯಿಸಿದರು. ಆದರೆ ವಿಶ್ವವಿದ್ಯಾಲಯದಲ್ಲಿ ಹಿಂದಿನಿಂದಲೂ ಬಂದ ಕಟ್ಟಲೆಯೊಂದಿತ್ತು- ಯಾರೇ ಭೌತಶಾಸ್ತ್ರದ ಪ್ರೊಫೆಸರ್ ಆಗಬೇಕಿದ್ದರೂ ವಿದೇಶದಲ್ಲಿ ವಿದೇಶೀಯರ ಕೈಕೆಳಗೆ ಕಾರ್ಯನಿರ್ವಹಿಸಿದ ಅನುಭವ ಪಡೆದಿರಬೇಕಿತ್ತು. ರಾಮನ್‌ಗೆ ಈ ಅನುಭವವಿರಲಿಲ್ಲವಾದ್ದರಿಂದ ವಿಶ್ವವಿದ್ಯಾಲಯದ ಪ್ರೊಫೆಸರ್‌ಗಳು ರಾಮನ್ ಹೆಸರನ್ನು ತಿರಸ್ಕರಿಸಿದರು. ಆಗ ಸ್ವಾಭಿಮಾನಿಯಾದ ರಾಮನ್ ಅಂತಹ ಹುದ್ದೆಯು ತಾನಾಗಿಯೇ ಬಂದರೂ ಬೇಡವೆಂದು, ಯಾವುದೇ ಕಾರಣಕ್ಕೂ ಭಾರತೀಯನಾದ ತಾನು ವಿದೇಶೀಯನೊಬ್ಬನಿಗೆ ಸಲಾಂ ಹೊಡೆಯಲಾರೆನೆಂದು ಖಡಕ್ಕಾಗಿ ಹೇಳೀದರು. ಆದರೆ ರಾಮನ್ ಎಂಬ ಹೊಳೆವ ವಜ್ರ ತಮ್ಮಲ್ಲಿರಲೇಬೇಕೆಂದು ಅಶುತೋಷರು ಅಷ್ಟರವರೆಗಿದ್ದ ಆ ಕಾನೂನನ್ನೇ ರದ್ದುಗೊಳಿಸಿ ರಾಮನ್‌ರನ್ನೇ ಪ್ರೊಫೆಸರಾಗಿ ನೇಮಕ ಮಾಡಿಕೊಂಡರು!! ಇದನ್ನು ನೋಡಿ ಎಲ್ಲರೂ ಹೌಹಾರಿದ್ದರೆ, ರಾಮನ್ ಕೂಡಾ ಸಹಾಯಕ-ಅಕೌಂಟೆಂಟ್ ಜನರಲ್ ಎಂಬ ಉನ್ನತ ಹಾಗೂ ಕೈತುಂಬ ಸಂಬಳ ತರುವ ಸರ್ಕಾರಿ ಹುದ್ದೆಯನ್ನು ತ್ಯಜಿಸಿ, ಅದರ ಅರ್ಧ ಸಂಬಳವಾಗಿದ್ದ ಪ್ರೊಫೆಸರಾಗಿ ಬಂದು ಸೇರಿ ಮತ್ತೊಂದು ಶಾಕ್ ನೀಡಿದ್ದರು!

1921ರಲ್ಲಿ ರಾಮನ್‌ಗೆ ಕೋಲ್ಕತ್ತಾ ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿ ಗೌರವಿಸಿತು. ಅದೇವರ್ಷ ಅಶುತೋಷ್‌ರವರು ಯುರೋಪ್ ಅಧ್ಯಯನ ಪ್ರವಾಸಕ್ಕೆ ರಾಮನ್‌ರನ್ನು ಆಯ್ಕೆ ಮಾಡಿ ಕಳಿಸಿದರು. ಅದು ರಾಮನ್‌ರ ಪ್ರಥಮ ವಿದೇಶ ಪ್ರವಾಸವಾಗಿತ್ತು. ಯುರೋಪ್‌ನಲ್ಲಿ ರಾಮನ್ ರುದರ್‌ಫೋರ್ಡ್, ಬ್ರಾಗ್, ಜೆ.ಜೆ.ಥಾಮ್‌ಸನ್‌ರಂಥ ದಿಗ್ಗಜರನ್ನು ಭೇಟಿಯಾದರು. ಲಂಡನ್‌ನಲ್ಲಿ ಸೈಂಟ್ ಪೌಲ್ ಕೆಥೆಡ್ರಲ್‌ನ 'ಪಿಸುಗುಟ್ಟುವ ಗ್ಯಾಲರಿ'ಯನ್ನು ಮಕ್ಕಳಂತೆ ಆನಂದಿಸಿ, ಕೆಲವೊಂದು ಪ್ರಯೋಗಗಳನ್ನೂ ಕೈಗೊಂಡರು.

ಸಾಗರದ ನೀಲಿಗೆ ಆಕಾಶದ ನೀಲಿ ಬಣ್ಣದ ಪ್ರತಿಫಲನವೇ ಕಾರಣ ಎಂದು ಆ ಕಾಲದಲ್ಲಿ ಇಡೀ ಪ್ರಪಂಚವೇ ನಂಬಿತ್ತು. ಆದರೆ ಆಕಾಶದ ನೀಲಿ ಬಣ್ಣಕ್ಕೂ ಸಾಗರದ ಜಲರಾಶಿಯ ನೀಲಿಗೂ ಯಾವುದೇ ಕಾರ್ಯಕಾರಣ ಸಂಬಂಧವಿಲ್ಲವೆಂಬುದು ರಾಮನ್‌ಗೆ ಅನಿಸಿತ್ತು. ವಾಪಾಸ್ಸು ಬರುವಾಗ ಮೆಡಿಟರೇನಿಯನ್ ಸಮುದ್ರದ ನಯನಮನೋಹರ ನೀಲಿ ಜಲರಾಶಿಯನ್ನು ದಿನಗಟ್ಟಲೆ ನೋಡುತ್ತಾ ನೀರಿನ ನೀಲಿ ಬಣ್ಣಕ್ಕೆ ಕಾರಣವೇನಿರಬಹುದೆಂದು ಚಿಂತಿಸತೊಡಗಿದರು. ಗಾಳಿಯ ಅಣುಗಳಂತೆ ನೀರಿನ ಅಣುಗಳೂ ಬೆಳಕನ್ನು ಚದುರಿಸುತ್ತವೆಂದು ಅವರು ಕಂಡುಕೊಂಡು ಅದನ್ನು 'ನೇಚರ್' ಪತ್ರಿಕೆಗೆ ಕಳಿಸಿದರು. ಮುಂದೆ ಅವರ ಸಂಪೂರ್ಣ ಅಧ್ಯಯನ ಬೆಳಕಿನ ಅಣುಗಳ ಚದುರುವಿಕೆಯತ್ತ ಹಾಯಿತು. 1923ರಲ್ಲಿ 'ಕಾಂಪ್ಟನ್ ಪರಿಣಾಮ'ವೂ ರಾಮನ್‌ರ ಸಿದ್ಧಾಂತವನ್ನೇ ಎತ್ತಿಹಿಡಿದ ನಂತರ ರಾಮನ್ ತಮ್ಮದೇ ಆದ ಸಂಶೋಧನಾ ತಂಡವೊಂದನ್ನು ಕಟ್ಟಿಕೊಂಡರು.

1923, ಫೆಬ್ರವರಿ 27. ಅಂದು ನಡುರಾತ್ರಿಯವರೆಗೆ ರಾಮನ್ ತಂಡ ಪ್ರಯೋಗ ನಡೆಸಿದರೂ ಸರಿಯಾದ ಉತ್ತರ ಸಿಗಲಿಲ್ಲ, ಮರುದಿನ ಫೆಬ್ರವರಿ 28ರ ನಸುಕಿನಲ್ಲೇ ರಾಮನ್ ಪಾರದರ್ಶಕ ವಸ್ತುವಿನ ಮೂಲಕ ಒಳಹಾಯಿಸಿದ ಬೆಳಕಿನ ದಿಕ್ಕಿಗಿಂತ ಅದರಿಂದ ಹೊರಬರುವ ಕಿರಣಗಳು ಭಿನ್ನವಾದ ದಿಕ್ಕಿಗೆ ಹೊರಳಿದ್ದು, ಇದರಲ್ಲಿ ಕೆಲವೊಂದು ಭಾಗದ ಕಿರಣಗಳ (ರಾಮನ್ ಕಿರಣ) ತರಂಗಾಂತರವು ಮೂಲಕ್ಕಿಂತ ಬದಲಾಗಿರುತ್ತದೆ ಎಂದು ತಿಳಿದುಬಂತು. ಬೆಳಕು ದ್ರವ ಮಾಧ್ಯಮದಲ್ಲಿ ಚದುರಿಕೊಂಡು ಹಾಯುವಾಗ ತನ್ನ ತರಂಗಾಂತರವನ್ನು ಬದಲಿಸುತ್ತದೆ ಎಂಬ ದಿವ್ಯವಾದ ಸತ್ಯವೊಂದನ್ನು ಕಂಡುಕೊಂಡರು! ಇದೇ 'ರಾಮನ್ ಪರಿಣಾಮ'ವೆಂದು ಎಂದೆಂದಿಗೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿ, ಭೌತಶಾಸ್ತ್ರದಲ್ಲಿ ಭಾರತ ಮಾತ್ರವಲ್ಲ ಏಶಿಯಾದಲ್ಲೇ ಮೊತ್ತಮೊದಲ ನೊಬೆಲ್ ಪ್ರಶಸ್ತಿ 1930ರಲ್ಲಿ ರಾಮನ್‌ರನ್ನು ಹುಡುಕಿಕೊಂಡು ಬಂತು!! 'ರಾಮನ್ ಪರಿಣಾಮ'ದ ದರ್ಶನ ಪಡೆದ ಫೆಬ್ರವರಿ 28ನ್ನು ಭಾರತ 'ರಾಷ್ಟ್ರೀಯ ವಿಜ್ಞಾನ ದಿನಾಚರಣೆ'ಯಾಗಿ ಆಚರಿಸುತ್ತಿದೆ.

ಕೋಲ್ಕತ್ತಾ ವಿ.ವಿ.ಯ ನಂತರ ಬೆಂಗಳೂರಿನ ಐ.ಐ.ಎಸ್.ಸಿ.ಯ ನಿರ್ದೇಶಕರಾಗಿ 1948ರಲ್ಲಿ ನಿವೃತ್ತರಾದರು. ನಂತರ ಜೀವಿತದ ಅಂತ್ಯದವರೆಗೆ 'ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್' ಹಾಗೂ 'ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್' ಸಂಸ್ಥೆಗಳನ್ನು ನಡೆಸಿದರು. ಜೊತೆಗೆ 'ಕರೆಂಟ್ ಸೈನ್ಸ್' ಹಾಗೂ 'ದ ಪ್ರೊಸೀಡಿಂಗ್ಸ್ ಆಫ್ ಅಕಾಡೆಮಿ' ಎಂಬ ಪತ್ರಿಕೆಗಳ ಸಂಪಾದರೂ ಆಗಿದ್ದರು.

ರಾಮನ್ ಮತ್ತು ನೊಬೆಲ್ ಪ್ರಶಸ್ತಿ!

ನೊಬೆಲ್ ಪ್ರಶಸ್ತಿಗೆ ಕಾರಣವಾದ 'ರಾಮನ್ ಪರಿಣಾಮ'ವೆಂಬ ಶಬ್ದವನ್ನು ಸರ್ ಸಿ.ವಿ.ರಾಮನ್‌ರೇ ಹುಟ್ಟುಹಾಕಿರಬಹುದೆಂದು ಬಹುತೇಕರು ತಿಳಿಯುತ್ತಾರೆ. ಆದರೆ ಅಸಲಿಗೆ ಹಾಗಿಲ್ಲ, 'ರಾಮನ್ ಪರಿಣಾಮ'ವೆಂಬ ಶಬ್ದವನ್ನು ಹೆಸರಿಸಿದ್ದು ರಾಮನ್‌ರಲ್ಲ, ಬದಲಿಗೆ ಅವರ ಸಹೋದ್ಯೋಗಿಗಳು!!

ಅತ್ಯಂತ ಅಚ್ಚರಿಯ ವಿಚಾರವೆಂದರೆ ನೊಬೆಲ್ ಪ್ರಶಸ್ತಿಗೆ ಕಾರಣವಾದ ತಮ್ಮ ಪ್ರಯೋಗದ ಉಪಕರಣಗಳಿಗೆ ರಾಮನ್ ಖರ್ಚು ಮಾಡಿದ ಮೊತ್ತವೆಷ್ಟು ಗೊತ್ತೇ? ಕೇವಲ ಇನ್ನೂರು ರೂಪಾಯಿಗಳ ಆಸುಪಾಸು ಅಷ್ಟೇ..!!

ಪರೋಪಕಾರಾರ್ಥಂ ಇದಂ ಶರೀರಮ್

ಸಹಿಷ್ಣುತೆ ಹಾಗೂ ವಿವಿಧತೆಯಲ್ಲಿ ಏಕತೆಯನ್ನು ಕಾಣುವುದು ಹಿಂದೂ ಧರ್ಮದ ವೈಶಿಷ್ಟ್ಯ. ಪರೋಪಕಾರಕ್ಕೂ ಹಿಂದು ಧರ್ಮ ಆದ್ಯತೆ ನೀಡುತ್ತದೆ.

ಒಳನೋಟ
• ಹೆ.ಬಾ. ಮಲ್ಯ



ಭಾರತ ಹಿಂದಿನಿಂದಲೂ ತ್ಯಾಗಭೂಮಿ ಎನಿಸಿಕೊಂಡಿತ್ತು. ಆದರೆ ಇತ್ತೀಚಿನ ಕಾಲದಲ್ಲಿ ಭಾರತೀಯರೂ ಪಾಶ್ಚಾತ್ಯರ ಭೋಗ ಸಂಸ್ಕೃತಿಯನ್ನು ಅಳವಡಿಸಿಕೊಂಡು ಭೋಗಜೀವನಕ್ಕೆ ಅಂಟಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಸ್ವಾರ್ಥಿಗಳೂ ಆಗುತ್ತಿದ್ದಾರೆ. ತಾನು, ಮಡದಿ, ಮಗು ಇಷ್ಟೇ ತನ್ನ ಪ್ರಪಂಚ ಎಂಬ ಭಾವನೆ ಹೆಚ್ಚಾಗುತ್ತಿದೆ. ಕುಟುಂಬದ ವ್ಯಾಪ್ತಿ ಮೀರಿ ಸಮಾಜ, ದೇಶ, ರಾಷ್ಟ್ರ, ಸಮಸ್ತ ಮಾನವಕುಲ, ಪಕ್ಷಿ, ಪ್ರಾಣಿ, ಜಂತು, ಪರಿಸರಗಳವರೆಗೆ ದೃಷ್ಟಿ ಹರಡುವುದಿಲ್ಲ. ''ವಸುಧೈವ ಕುಟುಂಬಕಮ್'' ಎಂಬುದು ಭಾರತದ ವಿಶೇಷತೆಯಾಗಿತ್ತು. ದಾನ-ಧರ್ಮ, ಸೇವೆಗಳು ತ್ಯಾಗದ್ದೇ ಪರಿಣಾಮಗಳು. ಪರೋಪಕಾರ ಭಾರತೀಯರ ಸಹಜ ಗುಣ.

ನಾಲ್ಕು ಪ್ರಮುಖ ಸೆಮೆಟಿಕ್ ಮತಗಳು ಹುಟ್ಟಿದ್ದು ಮಧ್ಯಪೂರ್ವ ಹಾಗೂ ಪಾಶ್ಚಾತ್ಯ ಜಗತ್ತಿನಲ್ಲಿಯೇ. ಇಸ್ಲಾಂ, ಕ್ರೈಸ್ತ, ಯೆಹೂದಿ, ಕಮ್ಯೂನಿಸಂ ಇವೇ ಆ ನಾಲ್ಕು ಸೆಮೆಟಿಕ್ ಮತಗಳು. ಕಮ್ಯೂನಿಸಂ ಕೂಡಾ ಸೆಮೆಟಿಕ್ ಮತದ ಎಲ್ಲ ಲಕ್ಷಣಗಳನ್ನು ಹೊಂದಿದೆ. ಒಬ್ಬನೇ ದೇವರು, ಒಂದೇ ಪವಿತ್ರ ಗ್ರಂಥ, ಒಬ್ಬನೇ ಪ್ರವಾದಿ- ಅವರ ನಂತರ ಯಾವ ಹೊಸ ಪ್ರವಾದಿಯೂ ಹುಟ್ಟಲು ಸಾಧ್ಯವಿಲ್ಲ ಎಂಬ ನಂಬಿಕೆ ಇವರದು. ಗ್ರಂಥದಲ್ಲಿ ಪ್ರವಾದಿ ಹೇಳಿದ್ದು ಮಾತ್ರ ಸತ್ಯ. ಮಿಕ್ಕೆಲ್ಲವೂ ಅಸತ್ಯ. ಅದನ್ನು ಒಪ್ಪದವರು ನರಕಕ್ಕೆ ಹೋಗುತ್ತಾರೆ. ಅವರನ್ನು ನಾಶ ಮಾಡಬೇಕು. ಅಸಹಿಷ್ಣುತೆ, ಬಲವಂತದ ಮತಾಂತರ, ವಿರೋಧಿಸಿದರೆ ಕೊಲೆ, ಹಿಂಸೆ. ಇಸ್ಲಾಮಿನ ಜೆಹಾದಿ ಪಡೆ ಹಾಗೂ ಪೋಪ್‌ರ ಕ್ರುಸೇಡ್ಸ್ ಪಡೆಗಳೊಳಗೆ ನಡೆದ ಯುದ್ಧ, ರಕ್ತಪಾತಗಳಿಂದ ಪಾಶ್ಚಾತ್ಯ ಇತಿಹಾಸದ ಪುಟಗಳು ತುಂಬಿಹೋಗಿದೆ. ಹಿಟ್ಲರ್ 60 ಲಕ್ಷ ಯಹೂದಿಗಳ ಮಾರಣ ಹೋಮ ನಡೆಸಿದ. ಪಾಶ್ಚಾತ್ಯ ನೆಲದಲ್ಲಿ ಹುಟ್ಟಿದ ಕಮ್ಯೂನಿಸಂನ ಸ್ಟಾಲಿನ್, ಚೀನಾದ ಮಾವೋತ್ಸೆ ತುಂಗ್ ಕೋಟ್ಯಂತರ ವಿರೋಧಿಗಳ ಮಾರಣ ಹೋಮ ನಡೆಸಿದ್ದಕ್ಕೆ ದಾಖಲೆಗಳಿವೆ. ಭಾರತದಲ್ಲಿ ಕೂಡ ಕೇರಳದಲ್ಲಿ ಹಾಗೂ ಇತರೆಡೆ ಕಮ್ಯೂನಿಸ್ಟರು, ನಕ್ಸಲರು ಸಾವಿರಾರು ಮಂದಿಯ ಹತ್ಯೆ ಮಾಡಿದ್ದಾರೆ. ಇಂದಿಗೂ ಈ ಸೆಮೆಟಿಕ್ ಮತಗಳೊಳಗಿನ ಒಳಪಂಗಡಗಳು ತಮ್ಮೊಳಗೇ ಬಡಿದಾಡಿಕೊಂಡು ಸಾಯುತ್ತಿದ್ದಾರೆ. ಹಿಂದೂ ಧರ್ಮೀಯರ ವಿರುದ್ಧ ಇವರೆಲ್ಲರೂ ಒಂದಾಗಿದ್ದಾರೆ. ಸಾವಿರ ವರ್ಷಗಳ ಆಕ್ರಮಣಗಳನ್ನು ಎದುರಿಸಿ ಹಿಂದೂ ಸಮಾಜ, ಹಿಂದೂ ಧರ್ಮ ಇಂದಿಗೂ ಬದುಕುಳಿದಿದೆ ಎಂದರೆ ಇದರ ಅಂತಃಸತ್ವ ಎಷ್ಟು ಬಲಶಾಲಿಯಾಗಿದೆ ಎಂದು ಊಹಿಸಬಹುದು. ಆದಕ್ಕೇ ಇದನ್ನು ಸನಾತನ ಧರ್ಮ ಎನ್ನುತ್ತಾರೆ. ಇತರರ ವಿಷಯ ಭಾರತೀಯರಿಗೇಕೆ? ಹಿಂದು ಧರ್ಮದ ವಿಶೇಷತೆಗಳ ಬಗ್ಗೆ ಹಾಗೂ ಅದರಲ್ಲಿ ನುಸುಳಿರುವ ಲೋಪ, ದೋಷ, ದೌರ್ಬಲ್ಯಗಳ ಬಗ್ಗೆ ಒಂದಷ್ಟು ಚಿಂತಿಸೋಣ. ಪರೋಪಕಾರ ಹಿಂದು ಧರ್ಮದ ಒಂದು ವಿಶೇಷ ಲಕ್ಷಣ ಮಾತ್ರವಲ್ಲ ಈ ಸೃಷ್ಟಿಯಲ್ಲೇ ಆ ಗುಣ ಅಡಗಿದೆ. ಈ ಸುಭಾಷಿತ ನೋಡಿ:

ಪರೋಪಕಾರಾಯ ಫಲಂತಿ ವೃಕ್ಷಾಃ ಪರೋಪಕಾರಾಯ ವಹಂತಿ ನದ್ಯಃ।
ಪರೋಪಕಾರಾಯ ದುಹಂತಿ ಗಾವಃ ಪರೋಪಕಾರಾರ್ಥಮಿದಂ ಶರೀರಂ॥

ಬೇರೆಯವರ ಉಪಯೋಗಕ್ಕೋಸ್ಕರವೇ ಮರಗಿಡಗಳು ಹೂ ಹಣ್ಣುಗಳನ್ನು, ನದಿಗಳು ನೀರನ್ನು, ಹಸುಗಳು ಹಾಲನ್ನು ನೀಡುತ್ತವೆ. ಮರಗಳು ಫಲಗಳನ್ನು ತಾವೇ ಸ್ವತಃ ತಿನ್ನುವುದಿಲ್ಲ, ಹಾಗೆಯೇ, ನದಿ ಹಾಗೂ ಹಸುಗಳು. ಮರಗಳು ತಂಪಾದ ನೆರಳನ್ನು ಇತರರಿಗಾಗಿ ಕೊಡುತ್ತವೆ, ತಾವು ಬಿಸಿಲಿನ ತಾಪ ಸಹಿಸಿಕೊಳ್ಳುತ್ತವೆ. ಭಗವಂತನ ಸೃಷ್ಟಿ ಎಷ್ಟು ವಿಚಿತ್ರ! ಮಾನವರೂ ಈ ತ್ಯಾಗದ ಭಾವನೆಯನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂಬುದೇ ಭಗವಂತನ ಹಾಗೂ ಪ್ರಕೃತಿ ಮಾತೆಯ ಸಂದೇಶ

ಋಣತ್ರಯಗಳು ಹಿಂದೂ ಧರ್ಮದ ಇನ್ನೊಂದು ವಿಶೇಷತೆ. ತಾನು ಯಾರಿಂದ ಉಪಕೃತನಾಗಿದ್ದಾನೋ ಅವರ ಬಗ್ಗೆ ಕೃತಜ್ಞತಾ ಭಾವನೆ ಇರಬೇಕು. ದೇವಋಣ, ಪಿತೃ(ಮಾತೃ)ಋಣ, ಆಚಾರ್ಯ ಋಣ, ಅತಿಥಿ ಋಣ, ರಾಷ್ಟ್ರ ಋಣ. ಇದೆಲ್ಲವೂ ದೇವರ ಕೊಡುಗೆ, ಅವನ ಕೃಪೆ. ಮೊದಲು ದೇವರಿಗೆ ಅರ್ಪಿಸಿ ನಂತರ ಅದನ್ನು ನೈವೇದ್ಯವೆಂದು ಭಾವಿಸಿ, ಕೃತಜ್ಞತಾಪೂರ್ವಕ ತಾನು ಸ್ವೀಕರಿಸುವುದು. ಜನ್ಮ ನೀಡಿ ಲಾಲನೆ ಪಾಲನೆ ಮಾಡಿದ ತಾಯಿ, ವ್ಯಾವಹಾರಿಕ ಸಂಗತಿಗಳ ಬಗ್ಗೆ ಕಲಿಸಿದ ತಂದೆ, ಜ್ಞಾನ ನೀಡಿದ ಆಚಾರ್ಯ, ಅನ್ನ ದಾನ ನೀಡಿ ಸೇವೆ ಮಾಡಲು ಪುಣ್ಯ ಸಂಪಾದಿಸಲು ಅವಕಾಶ ಕಲ್ಪಿಸಿದ ಅತಿಥಿ, ಜಗತ್ತು, ಸಮಸ್ತ ಸೃಷ್ಟಿಯೊಡನೆ ಸಂಬಂಧ ಕಲ್ಪಿಸಿಕೊಟ್ಟ ರಾಷ್ಟ್ರ ಇವರ ಹಾಗೂ ಇವುಗಳ ಬಗ್ಗೆ ಕೃತಜ್ಞತೆ.ವೃದ್ಧಾಪ್ಯದಲ್ಲಿ ತಮ್ಮ ತಂದೆ ತಾಯಿಗಳ ಆರೈಕೆ ಮಾಡುವುದು ದೇವರು ತನಗೆ ಕಲ್ಪಿಸಿಕೊಟ್ಟ ಒಂದು ಸದವಕಾಶ ಎಂದು ಭಾವಿಸಬೇಕು. ಅಂಗವಿಕಲ, ಮಾನಸಿಕ ಅಸ್ವಸ್ಥ ಅಣ್ಣ-ತಮ್ಮ -ತಂಗಿಯರನ್ನು ಪ್ರೀತಿಯಿಂದ ನೋಡಿಕೊಳ್ಳುವುದೂ ಪುಣ್ಯಕಾರ್ಯ. ವೃದ್ಧಾಶ್ರಮ ಪರಿಹಾರವಲ್ಲ. ನಾವು ಮಾಡಿದ ಈ ಪುಣ್ಯ ಕಾರ್ಯಗಳೇ ಮುಂದೆ ತಮ್ಮ ಜೀವನದಲ್ಲಿ, ವೃದ್ಧಾಪ್ಯದಲ್ಲಿ ಕಾಯುತ್ತವೆ. ಹಿಂದೆ ಸಮಾಜ ಜೀವನವು ತ್ಯಾಗ, ಪರೋಪಕಾರಗಳ ಆಧಾರದ ಮೇಲೆ ನಡೆಯುತ್ತಿತ್ತು. ಪಾಪ ಪುಣ್ಯಗಳ ವ್ಯಾಖ್ಯೆ ಏನು ಎಂದು ಯಾರೋ ಗುರು ವೇದವ್ಯಾಸರನ್ನು ಕೇಳಿದಾಗ ಅವರು ಕೊಟ್ಟ ಉತ್ತರ : ''ಪರೋಪಕಾರಾಯ ಪುಣ್ಯಾಯ ಪಾಪಾಯ ಪರಪೀಡನಮ್''. ಇಂಗ್ಲಿಷಿನಲ್ಲಿ ಪುಣ್ಯಕ್ಕೆ ಪರ್ಯಾಯ ಪದ ಇಲ್ಲ ಎನ್ನುತ್ತಾರೆ. ''ಎಲ್ಲ ಮನುಷ್ಯರೂ ಪಾಪದಿಂದಲೇ ಹುಟ್ಟುತ್ತಾರೆ. ಹಾಗಾಗಿ ಮನುಷ್ಯರೆಲ್ಲರೂ ಪಾಪಿಗಳು'' ಎಂಬುದು ಅನ್ಯ ಕೆಲವು ಮತಗಳ ಭಾವನೆ. ಹಿಂದು ಧರ್ಮ ಹೇಳುತ್ತದೆ :- ''ನೀವೆಲ್ಲರೂ ಅಮೃತ ಪುತ್ರರು.'' ಕಾಮದಿಂದ ಹುಟ್ಟಿದ ಮಾತ್ರಕ್ಕೆ ಪಾಪಿಗಳಾಗುವುದಿಲ್ಲ, ಕಾಮ ಪಾಪವಲ್ಲ, ಕಾಮಭಾವನೆಯನ್ನು ದೇವರೇ ಮನುಷ್ಯ ಹಾಗೂ ಸಕಲ ಪ್ರಾಣಿಗಳಲ್ಲಿ ಹಾಕಿರುವ ಒಂದು ಪವಿತ್ರ ಭಾವನೆ. ಸ್ವಯಂಚಾಲಿತರಾಗಿ ಸಂತತಿ (Species) ಮುಂದುವರಿದುಕೊಂಡು ಹೋಗಲು ಒಂದು ವ್ಯವಸ್ಥೆ. ನಾವು ನೋಡುವ ದೃಷ್ಟಿ ಶುದ್ಧವಾಗಿದ್ದರೆ ಇದೆಲ್ಲವೂ ಸುಲಭವಾಗಿ ಅರ್ಥವಾಗುತ್ತದೆ.

ತ್ಯಾಗ, ಪರೋಪಕಾರ ಭಾವನೆ, ಸೇವಾ ಭಾವನೆ, ದಾನ ಇವುಗಳು ಹಿಂದು ಧರ್ಮದಲ್ಲಿರುವುದರಿಂದಲೇ ಹಿಂದೆ ಭಾರತದಲ್ಲಿ, ವಿದ್ಯೆ, ಆಹಾರ, ಔಷಧಿ ಹಾಗೂ ವೈದ್ಯಕೀಯ ಚಿಕಿತ್ಸೆಗಳು ಮಾರಾಟದ ವಸ್ತುಗಳಾಗಿರಲಿಲ್ಲ. ಇಂದು ಈ ಕ್ಷೇತ್ರಗಳೇ ವ್ಯಾಪಾರೀಕರಣಕ್ಕೊಳಗಾಗಿ ಹೆಚ್ಚು ಲಾಭ ತರುವಂಥ ಸಾಧನಗಳಾಗಿವೆ. ಎಲ್ಲವನ್ನೂ ಮಾತೃತ್ವದ ದೃಷ್ಟಿಯಿಂದ ನೋಡುವುದು ಹಿಂದು ಧರ್ಮದ ವೈಶಿಷ್ಟ್ಯ. ಸ್ವಂತ ತಾಯಿ, ಎಲ್ಲ ಸ್ತ್ರೀಯರು, ಭೂಮಿ, ಗೋವು, ನದಿಗಳು, ವನಶ್ರೀ ಎಲ್ಲದರಲ್ಲೂ ಮಾತೃತ್ವದ ದೃಷ್ಟಿ.

ಮಾತೃವತ್ ಪರದಾರೇಷು, ಪರದ್ರವ್ಯೇಷು ಲೋಷ್ಠವತ್।
ಆತ್ಮವತ್ ಸರ್ವಭೂತೇಷು ಯಃಪಶ್ಯತಿ ಸಃ ಪಂಡಿತಃ॥

ಎಲ್ಲ ಪರಸ್ತ್ರೀಯರನ್ನು ತಾಯಿಯಂತೆ, ಪರದ್ರವ್ಯವನ್ನು ಮಣ್ಣಿನ ಮುದ್ದೆಯಂತೆ, ಎಲ್ಲರನ್ನೂ ತನ್ನಂತೆಯೇ ಭಾವಿಸುವವನೇ ಜ್ಞಾನಿ ಎಂದರ್ಥ.

ಪರರ ಸೇವೆ ಎಂದಾಗ ವಾಸ್ತವದಲ್ಲಿ ತನ್ನ ಸೇವೆಯನ್ನು ತಾನೇ ಮಾಡಿಕೊಂಡಂತೆ. ಅದು ಹೇಗೆಂದರೆ ಹಿಂದು ತತ್ವಜ್ಞಾನದ ಪ್ರಕಾರ ದೇವರು ಸರ್ವವ್ಯಾಪಿ. ಅವನಿಲ್ಲದ ಜಾಗವೇ ಇಲ್ಲ. ಅವನೊಬ್ಬನೇ ಇರುವುದು. ನನ್ನಲ್ಲೂ, ಪರರಲ್ಲೂ ಇರುವವನು ಒಬ್ಬನೇ. ಆದರ ಜ್ಞಾನ ಇಲ್ಲದಿರುವುದರಿಂದಲೇ ನಾವು ಬೇರೆ ಬೇರೆ ಎಂದುಕೊಳ್ಳುತ್ತೇವೆ. ಸ್ವತಃ ನಮ್ಮೊಳಗೆ ಆತ್ಮ-ಜೀವಾತ್ಮದ ರೂಪದಲ್ಲಿ ಪರಮಾತ್ಮನಿದ್ದಾನೆ. ಈ ದೇಹವೇ ಆತ ನೆಲೆಸಿರುವ ದೇವಾಲಯ. ''ಅಹಂ ಬ್ರಹ್ಮಾಸ್ಮಿ, ತತ್ ತ್ವಂ ಅಸಿ'' ಎಂದು ಆಚಾರ್ಯ ಶಂಕರರು ಇದನ್ನೇ ಹೇಳಿರುವುದು. ಆದರೂ ಹಿಂದು ಧರ್ಮದಲ್ಲಿ ಆರಾಧನಾ ಸ್ವಾತಂತ್ರ್ಯವಿದೆ. ಆದ್ದರಿಂದಲೇ ಇಷ್ಟ ದೇವರ ಕಲ್ಪನೆ. ಕಣ್ಣಿಗೆ, ಪಂಚೇಂದ್ರಿಯಗಳಿಗೆ ಕಾಣದ ದೇವರ ಸ್ಥಾನದಲ್ಲಿ ತನಗಿಷ್ಟವಾದ ಕಣ್ಣಿಗೆ ಕಾಣುವ ಮೂರ್ತರೂಪವೊಂದನಿಟ್ಟು ಆರಾಧಿಸಿ ನೆಮ್ಮದಿ-ಶಾಂತಿ ಪಡೆದುಕೊಳ್ಳುವ ವ್ಯವಸ್ಥೆ. ನೂರು ಕೋಟಿ ಹಿಂದುಗಳಿಗೆ ನೂರು ಕೋಟಿ ದೇವತೆಗಳು. ದೈವಾರಾಧನೆ ವ್ಯಕ್ತಿಗತವಾದದ್ದು. ಹಾಗಾಗಿ ಮೊದಲು ರಾಷ್ಟ್ರಕ್ಕೆ ನಿಷ್ಠೆ. ರಾಷ್ಟ್ರ ಮೊದಲು, ನಂತರ ಮತ. ಆಗ ಎಲ್ಲರೂ ರಾಷ್ಟ್ರೀಯರೆನಿಸಿಕೊಳ್ಳುತ್ತಾರೆ. ಈ ಅರ್ಥದಲ್ಲಿ ಭಾರತದಲ್ಲಿ ಮೂಲತಃ ಎಲ್ಲರೂ ಹಿಂದುಗಳೇ. ಕೆಲವರು ಆಕ್ರಮಣ ಕಾಲದಲ್ಲಿ ಮತಾಂತರವಾದರು. ಅವರ ಮೊದಲ ನಿಷ್ಠೆ ರಾಷ್ಟ್ರದ ಬಗ್ಗೆ ಇದ್ದರೆ ಅವರು ಹಿಂದುಗಳೇ, ಭಾರತೀಯರೇ. ಸಹಿಷ್ಣುತೆ ಹಾಗೂ ವಿವಿಧತೆಯಲ್ಲಿ ಏಕತೆಯನ್ನು ಕಾಣುವುದು ಹಿಂದೂ ಧರ್ಮದ್ದೇ ವೈಶಿಷ್ಟ್ಯ. ಸತ್ಯವೊಂದೇ, ದೇವರೊಬ್ಬನೆ. ಜ್ಞಾನಿಗಳು ಅನೇಕ ವಿಧದಲ್ಲಿ ವ್ಯಾಖ್ಯಾನಿಸುತ್ತಾರೆ:- ''ಏಕಂಸದ್ವಿಪ್ರಾಃ ಬಹುದಾವದಂತಿ''. ಅದೇ ರೀತಿ ''ಆಕಾಶಾತ್ ಪತಿತಂ ತೋಯಂ ಯಥಾಗಚ್ಛತಿ ಸಾಗರಂ। ಸರ್ವದೇವ ನಮಸ್ಕಾರಂ ಕೇಶವಂ ಪ್ರತಿಗಚ್ಛತಿ॥''

ಆಕಾಶದಿಂದ ಮಳೆಯಾಗಿ ಬಿದ್ದ ನೀರು ಅನೇಕ ನದಿ ತೊರೆಗಳಾಗಿ, ಬೇರೆ ಬೇರೆಯಾಗಿ ಹರಿದರೂ ಅಂತಿಮವಾಗಿ ಒಂದೇ ಮಹಾ ಸಾಗರವನ್ನು ಸೇರುವಂತೆ, ಯಾವುದೇ ಬೇರೆ ಬೇರೆ ದೇವರನ್ನು ಆರಾಧಿಸಿದರೂ, ಆ ಪ್ರಾರ್ಥನೆ ಹೋಗಿ ತಲುಪುವುದು ಆ ಒಬ್ಬನೇ ದೇವರಿಗೆ.

ಪಾಪ-ಪುಣ್ಯಗಳ ಫಲವಾಗಿ ಸುಖ-ದುಃಖಗಳು ಎಂಬ ಅದ್ಭುತವಾದ ಕರ್ಮಸಿದ್ಧಾಂತ, ಆತ್ಮನ ಅಮರತ್ವ, ಪುನರ್ಜನ್ಮ ಸಿದ್ಧಾಂತ ಇವು ಹಿಂದು ಧರ್ಮದ್ದೇ ವಿಶೇಷತೆಗಳು. ಅಂತಿಮವಾಗಿ ಮಾನವ ಇತರರ ಒಳಿತಿಗಾಗಿ ಬದುಕಬೇಕು ಎಂಬ ಪಾಠವನ್ನು ಈ ಎಲ್ಲಾ ಸಂಗತಿಗಳೂ ಒತ್ತಿ ಒತ್ತಿ ಹೇಳುತ್ತವೆ. ''ಸರ್ವೇ ಭವಂತು ಸುಖಿನಃ'' ಎಂಬ ಸರ್ವಸಮಾವೇಷಕ ದೃಷ್ಟಿ, ಈ ಎಲ್ಲದರ ಸಾರರೂಪವೇ ''ಪರೋಪಕಾರಾಯ ಪುಣ್ಯಾಯ'' ಎಂಬ ವ್ಯಾಸ ಮಹರ್ಷಿಗಳ ವಚನ.

ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಕಿಡಿ

ಭಾರತದ ಪ್ರತಿಷ್ಠೆಗೆ ಧಕ್ಕೆ ತರುವ ಯತ್ನ

ಹೊಸದಿಲ್ಲಿ: ಎಐ ಇಂಪ್ಯಾಕ್ಟ್ ಸಮಿಟ್ ವೇಳೆ ನಡೆದ ಯುವ ಕಾಂಗ್ರೆಸ್ ಶರ್ಟ್‌ರಹಿತ ಪ್ರತಿಭಟನೆ ಸಂಬಂಧ ಮತ್ತೊಮ್ಮೆ ಕಿಡಿಕಾರಿರುವ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಅತಿಹಳೆಯ ಪಕ್ಷವೇ ಭಾರತದ ಚಿತ್ರವನ್ನು ಹಾಳು ಮಾಡಲು ಯತ್ನಿಸಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಖಾಸಗಿ ವಾಹಿನಿಯೊಂದು ಆಯೋಜಿಸಿದ್ದ ರೈಸಿಂಗ್ ಭಾರತ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಫೆ.21ರಂದು ಮುಕ್ತಾಯವಾದ ಎಐ ಶೃಂಗಸಭೆ ದೇಶದ ಹೆಮ್ಮೆಯ ಕ್ಷಣವಾಗಿತ್ತು. ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಭಾರತ ಜಾಗತಿಕ ಚರ್ಚೆಯನ್ನು ರೂಪಿಸುತ್ತಿರುವ ಸಂದರ್ಭದಲ್ಲಿ ಈ ರೀತಿಯ ಪ್ರತಿಭಟನೆ 'ಕೀಳು ತಂತ್ರ' ಎಂದು ಪ್ರಧಾನಿ ಟೀಕಿಸಿದರು. ವಿದೇಶಿ ಅತಿಥಿಗಳ ಸಮ್ಮುಖದಲ್ಲಿ ಕಾಂಗ್ರೆಸ್ ತನ್ನ 'ಸೈದ್ಧಾಂತಿಕ ದಿವಾಳಿತನ' ಬಯಲು ಮಾಡಿಕೊಂಡಿದೆ ಎಂದು ಹೇಳಿದರು.

'ಕಾಂಗ್ರೆಸ್ ಎಷ್ಟೇ ಶರ್ಟ್ ಹರಿದರೂ ನಾವು ನಮ್ಮ ಕೆಲಸ ಮಾಡುತ್ತೇವೆ,' ಎಂದು ಸ್ಪಷ್ಟಪಡಿಸಿದ ಪ್ರಧಾನಿ, ವಿಫಲತೆಗಳಿಂದ ಹುಟ್ಟಿದ ನಿರಾಶೆ ಮತ್ತು ಅಹಂಕಾರವೇ ಅವರ ಇಂಥ ಅಂಧ ವಿರೋಧಗಳಿಗೆ ಕಾರಣ ಎಂದು ಕಿಡಿಕಾರಿದರು.

ಬಾಪು ಹೆಸರಿನಿಂದ ತಪ್ಪು ಮುಚ್ಚುವ ಪ್ರಯತ್ನ: ಪ್ರತಿಭಟನೆಗೆ ಸಂಬಂಧಿಸಿ ಮಹಾತ್ಮ ಗಾಂಧಿಯ ಹೆಸರನ್ನು ಮುಂದಿಟ್ಟಿರುವ ಕುರಿತು ಮಾತನಾಡಿದ ಪ್ರಧಾನಿ, ಕಾಂಗ್ರೆಸ್ ತನ್ನ ತಪ್ಪುಗಳನ್ನು ಮುಚ್ಚಲು ಸದಾ ಬಾಪು ಹೆಸರನ್ನು ಬಳಸುತ್ತದೆ, ಆದರೆ ಶ್ರೇಯಸ್ಸು ಬಂದಾಗ ಒಂದೇ ಕುಟುಂಬಕ್ಕೆ ನೀಡುತ್ತದೆ ಎಂದು ಆರೋಪಿಸಿದರು.

370 ವಿಧಿ ರದ್ದು, ತ್ರಿವಳಿ ತಲಾಖ್ ನಿಷೇಧ, ಸಿಎಎ, ಮಹಿಳಾ ಮೀಸಲು ಮಸೂದೆ, ಯುಪಿಐ, ಸರ್ಜಿಕಲ್ ಸ್ಟ್ರೈಕ್, ಅಶೋಕ ಸ್ತಂಭ ಸೇರಿದಂತೆ ಹಲವು ವಿಚಾರಗಳಲ್ಲಿ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ ಎಂದು ಉಲ್ಲೇಖಿಸಿದ ಅವರು, 'ಸಿದ್ಧಾಂತದ ಹೆಸರಿನಲ್ಲಿ ಕಾಂಗ್ರೆಸ್ ಈಗ ಕೇವಲ ಟೂಲ್‌ಕಿಟ್ ಆಗಿ ಕುಗ್ಗಿದೆ,' ಎಂದು ಟೀಕಿಸಿದರು.



ಪ್ರತಿಪಕ್ಷ ಪರ್ಯಾಯ ದೃಷ್ಟಿಕೋನ ನೀಡಲಿ

ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪ್ರತಿಪಕ್ಷದ ಪಾತ್ರ ಅಂಧವಿರೋಧವಲ್ಲ; ಪರ್ಯಾಯ ದೃಷ್ಟಿಕೋನ ಮಂಡಿಸುವುದಾಗಿದೆ ಎಂದು ಪ್ರಧಾನಿ ತಿಳಿಸಿದರು. 2047ರೊಳಗೆ ಆತ್ಮನಿರ್ಭರ, ಶಕ್ತಿಶಾಲಿ ಭಾರತ ನಿರ್ಮಾಣ ನಮ್ಮ ಗುರಿ. ಕಾಂಗ್ರೆಸ್ ಎಷ್ಟೇ ವಿರೋಧಿಸಿ ದರೂ ನಾವು ನಿರಂತರವಾಗಿ ಕೆಲಸ ಮುಂದು ವರಿಸಿಕೊಂಡು ಹೋಗುತ್ತೇವೆ ಎಂದು ಹೇಳಿದರು.

ಆತ್ಮವಿಶ್ವಾಸಿ ಭಾರತವೇ ವ್ಯಾಪಾರ ಒಪ್ಪಂದಗಳ ಆಧಾರ: ಕಳೆದ 11 ವರ್ಷಗಳಲ್ಲಿ ಭಾರತ ತನ್ನ ಶಕ್ತಿಯನ್ನು ಮರು ಅನ್ವೇಷಿಸಿಕೊಂಡು ವಸಾಹತು ಮನೋಭಾವದಿಂದ ಹೊರಬಂದಿದೆ ಎಂದು ಪ್ರಧಾನಿ ಹೇಳಿದರು. ಒಂದು ಕಾಲದಲ್ಲಿ ವಿದೇಶಿ ತಂತ್ರಜ್ಞಾನವನ್ನು ನಕಲಿಸುತ್ತಿದ್ದ ಭಾರತ, ಇಂದು ಅಭಿವೃದ್ಧಿಹೊಂದಿದ ರಾಷ್ಟ್ರಗಳೇ ವ್ಯಾಪಾರ ಒಪ್ಪಂದಕ್ಕೆ ಮುಂದಾಗುವ ಮಟ್ಟಿಗೆ ಬೆಳೆದಿದೆ. ಕೆಲವರಿಗೆ ಇದು ನಂಬಲಾಗದ ಸಂಗತಿ ಎಂದರು.

ಬ್ಯಾಂಕಿಂಗ್ ವ್ಯವಸ್ಥೆ ಬಲಪಡಿಸುವುದು, ದರ ಏರಿಕೆಯನ್ನು ನಿಯಂತ್ರಿಸುವುದು, ಭಾರತವನ್ನು ಜಾಗತಿಕ ಬೆಳವಣಿಗೆಯ ಎಂಜಿನ್ ಆಗಿ ರೂಪಿಸುವುದು ದೇಶದ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದೆ ಎಂದು ಹೇಳಿದರು.

ವ್ಯಾಪಾರ ವೃದ್ಧಿಸಲು ಪ್ರವಾಸ: ಕಾರ್ನಿ

ಮುಂಬೈ: ಭಾರತ ವಿಶ್ವದಲ್ಲಿಯೇ ಅತಿ ವೇಗದಲ್ಲಿ ಮುನ್ನುಗ್ಗುತ್ತಿರುವ ಆರ್ಥಿಕತೆಯಾಗಿದ್ದು, ಕೆನಡಾದ ಕಾರ್ಮಿಕರು ಮತ್ತು ಉದ್ಯಮಗಳಿಗೆ ಹೊಸ ವ್ಯಾಪಾರ ಅವಕಾಶಗಳನ್ನು ಸೃಷ್ಟಿಸಬಲ್ಲ ಪಾಲುದಾರಿಕೆ ಸಂಬಂಧ ಬೆಸೆಯುವುದಕ್ಕಾಗಿ ಭಾರತಕ್ಕೆ ಭೇಟಿ ನೀಡಿದ್ದೇನೆ ಎಂದು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಶುಕ್ರವಾರ ಹೇಳಿದ್ದಾರೆ.

ತಮ್ಮ ನಾಲ್ಕು ದಿನಗಳ ಭಾರತ ಪ್ರವಾಸದ ಹಿನ್ನೆಲೆ ಶುಕ್ರವಾರ ಮುಂಬೈಗೆ ಬಂದಿಳಿದ ಕೆನಡಾ ಪ್ರಧಾನಿಗೆ ಕೆಂಪು ಹಾಸಿನ ಸ್ವಾಗತವನ್ನು ನೀಡಲಾಯಿತು.

ಕಾರ್ನಿ ತಮ್ಮ ನಿಯೋಗದೊಂದಿಗೆ ಸೋಮವಾರ ದಿಲ್ಲಿಗೆ ಪ್ರಯಾಣಿಸಲಿದ್ದು, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.

ಮೋದಿ ಜತೆ ವ್ಯಾಪಾರ, ಹೂಡಿಕೆ ಮತ್ತು ಖಲಿಸ್ತಾನಿ ಉಗ್ರ ಸಂಘಟನೆಯ ನಿಗ್ರಹ ಸೇರಿ ಹಲವು ಕ್ಷೇತ್ರಗಳಲ್ಲಿನ ದ್ವಿಪಕ್ಷೀಯ ಸಹಯೋಗದ ಕುರಿತು ಕಾರ್ನಿ ಚರ್ಚೆ ನಡೆಸಲಿದ್ದಾರೆ.

ಟ್ರುಡೊ ಕುತಂತ್ರ ಮರೆಸುವ ಯತ್ನ: ಕೆನಡಾ ಮಾಜಿಪ್ರಧಾನಿ ಜಸ್ಟಿನ್ ಟ್ರುಡೊಯಿಂದಾಗಿ ಹಳಸಿದ ಭಾರತದೊಂದಿಗಿನ ಸಂಬಂಧ ಸುಧಾರಣೆಗೆ ಕಾರ್ನಿ ಉತ್ತೇಜನ ನೀಡುತ್ತಿದ್ದು, ಖಲಿಸ್ತಾನಿ ವಿಚಾರದಲ್ಲಿ ಟ್ರುಡೊಯ ಭಾರತ ವಿರೋಧಿ ನಿಲುವನ್ನು ಕಾರ್ನಿ ಬದಲಿಸುವ ನಿರೀಕ್ಷೆಯಿದೆ.

ತಾಜ್ ಹೋಟೆಲ್‌ನಲ್ಲಿ ಕಾರ್ನಿ: ಮುಂಬೈಗೆ ಬಂದಿಳಿದ ಪ್ರಧಾನಿ ಕಾರ್ನಿ ಮತ್ತು ಅವರ ಪತ್ನಿ ಡಯಾನಾ ಫಾಕ್ಸ್ ಕಾರ್ನಿ ತಾಜ್ ಹೋಟೆಲ್‌ನಲ್ಲಿ ವಿಶ್ರಾಂತಿ ಪಡೆದಿದ್ದಾರೆ.

ಅಧಿಕಪ್ರಸಂಗಿ ಪಾಕ್ ತಾಲಿಬಾನ್ ಅಟ್ಯಾಕ್

ಕದನವಿರಾಮ ಉಲ್ಲಂಘಿಸಿದ ಪಾಕ್‌ಗೆ ಅಫ್ಘಾನ್ ಪ್ರತ್ಯುತ್ತರ
2,611 ಕಿ.ಮೀ. ಉದ್ದದ ಡುರಾಂಡ್ ರೇಖೆ ಬಳಿ ಕಿತ್ತಾಟ
ಅಫ್ಘಾನ್ ವಿರುದ್ಧ ಯುದ್ಧ ಘೋಷಿಸಿದ ಪಾಕಿಸ್ತಾನ

ಭಾರತದ ನೆರೆಯ ಇಸ್ಲಾಮಿಕ್ ರಾಷ್ಟ್ರಗಳೆರಡರ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಅಫ್ಘಾನಿಸ್ತಾನದ ವಿರುದ್ಧ ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಯುದ್ಧ ಘೋಷಿಸಿದ್ದಾರೆ. ಅಫ್ಘಾನ್ ಇಂದಿಗೂ ಒಪ್ಪಿಕೊಳ್ಳದ ಖೈಬರ್ ಪಖ್ತುನ್‌ಖ್ವಾದಲ್ಲಿನ 2,611 ಕಿ.ಮೀ. ವ್ಯಾಪ್ತಿಯ ಡುರಾಂಡ್ ರೇಖೆ ಗಡಿ ಪ್ರದೇಶದಲ್ಲಿ ಉದ್ವಿಗ್ನವಾಗಿದೆ. ಇತ್ತೀಚೆಗೆ ಪಾಕಿಸ್ತಾನ ನಡೆಸಿದ್ದ ವಾಯುದಾಳಿಯಿಂದಾಗಿ ಈ ಪ್ರದೇಶದಲ್ಲಿ ಮತ್ತೊಮ್ಮೆ ದೊಡ್ಡ ಮಟ್ಟದ ಅಶಾಂತಿ ಸೃಷ್ಟಿಯಾಗಿದೆ. ಪಾಕಿಸ್ತಾನ ನಡೆಸಿದ ದಾಳಿಗೆ ಪ್ರತ್ಯುತ್ತರವಾಗಿ ಗುರುವಾರ ಅಫ್ಘಾನಿಸ್ತಾನ ಪ್ರತಿದಾಳಿ ನಡೆಸಿದ್ದು, ಶುಕ್ರವಾರ ಮುಂಜಾನೆ ಪಾಕಿಸ್ತಾನವು ಕಾಬೂಲ್ ಸೇರಿದಂತೆ ಇನ್ನೆರಡು ಅಫ್ಘಾನ್ ಪ್ರಾಂತ್ಯಗಳಲ್ಲಿ ವಾಯುದಾಳಿ ನಡೆಸಿರುವುದಾಗಿ ತಾಲಿಬಾನ್ ಸರ್ಕಾರದ ವಕ್ತಾರ ಆರೋಪಿಸಿದ್ದಾರೆ. ಕತಾರ್ ಮಧ್ಯಸ್ಥಿಕೆಯಲ್ಲಿ ನಡೆದಿದ್ದ ಕದನವಿರಾಮ ಒಪ್ಪಂದವನ್ನು ಪಾಕ್ ಉಲ್ಲಂಘಿಸಿತ್ತು. ತಕ್ಷಣ ಕದನವಿರಾಮ ಘೋಷಿಸಲು ಚೀನಾ, ರಷ್ಯಾ ಸಲಹೆ ನೀಡಿವೆ. ಪಾಕ್-ಅಫ್ಘಾನ್ ನಡುವಿನ ಗಡಿ ಬಿಕ್ಕಟ್ಟಿನ ಹಿನ್ನೆಲೆ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಪಾಕ್ ವಾಯುದಾಳಿ; ಅಫ್ಘಾನ್ ಪ್ರತೀಕಾರ

ಕಳೆದ ಭಾನುವಾರ ಅಫ್ಘಾನ್ ಗಡಿ ಪ್ರದೇಶಗಳ ಮೇಲೆ ನಡೆದ ಪಾಕಿಸ್ತಾನದ ಮಾರಕ ವಾಯುದಾಳಿಗೆ ಪ್ರತೀಕಾರವಾಗಿ ಅಫ್ಘಾನಿಸ್ತಾನವು ಗುರುವಾರ ರಾತ್ರಿ ಗಡಿದಾಟಿ ಪಾಕಿಸ್ತಾನದ ವಿರುದ್ಧ ದಾಳಿ ನಡೆಸಿತ್ತು. ಪಾಕ್ ಸೈನ್ಯದ ಹನ್ನೆರಡುಕ್ಕೂ ಹೆಚ್ಚು ಚೌಕಿಗಳನ್ನು ವಶಪಡಿಸಿಕೊಂಡಿದ್ದಾಗಿ ಅಫ್ಘಾನ್ ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರದ ವಾಯುದಾಳಿ ಉಗ್ರರ ಮೇಲೆ ನಡೆಸಿದ ದಾಳಿ ಎಂದು ಪಾಕ್ ಸರ್ಕಾರ ಹೇಳಿದ್ದು, ಗುರುವಾರದ ಅಫ್ಘಾನ್ ದಾಳಿ ಯಾವುದೇ ಪ್ರಚೋದನೆಯಿಲ್ಲದೆ ಮಾಡಿದ ದಾಳಿ ಎಂದು ಹೇಳಿದೆ. ಸೈನಿಕ ಚೌಕಿಗಳು ವಶ ಆಗಿರುವುದನ್ನು ಪಾಕ್ ತಳ್ಳಿ ಹಾಕಿದೆ.



ಶುಕ್ರವಾರ ಮತ್ತೆ ಪಾಕ್ ವಾಯುದಾಳಿ

ಅಫ್ಘಾನಿಸ್ತಾನದ ಕಾಬೂಲ್, ಕಂದಹಾರ್ ಮತ್ತು ಪಾಕ್ತಿಯಾ ಪ್ರದೇಶಗಳ ಮೇಲೆ ಪಾಕಿಸ್ತಾನ ಶುಕ್ರವಾರ ವಾಯುದಾಳಿ ನಡೆಸಿದೆ. ಕಾಬೂಲ್‌ನಲ್ಲೇ ಮೂರು ಸ್ಫೋಟಗಳ ಶಬ್ದ ಕೇಳಿಸಿದೆ. ಆದರೆ ಸ್ಫೋಟದ ಪರಿಣಾಮ, ಹಾನಿ ಕುರಿತು ಯಾವುದೇ ಸ್ಪಷ್ಟತೆಯಿಲ್ಲ.

ಯಾಕಿದು ಅಪಾಯಕಾರಿ?

- ಇಬ್ಬರು ನೆರೆ ರಾಷ್ಟ್ರಗಳ ಮಧ್ಯೆ ನೇರ ಮಿಲಿಟರಿ ಸಂಘರ್ಷ
- ಪ್ರಾದೇಶಿಕ ಅಸ್ಥಿರತೆಯ ಅಪಾಯ
- ಕದನವಿರಾಮ ಉಲ್ಲಂಘನೆ, ಯುದ್ಧ ಸಾಧ್ಯತೆ
- ಪ್ರಾದೇಶಿಕ ಶಕ್ತಿಗಳ ಮತ್ತು ಕತಾರ್ ಮಧ್ಯೆ ಬಿರುಕು ಮೂಡುವ ಸಾಧ್ಯತೆ

ಭಾರತದ ನಿಲುವು ಏನಿರಲಿದೆ?

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ಹೋಲಿಸಿದರೆ, ಭಾರತ ಅಫ್ಘಾನಿಸ್ತಾನದ ಪರ ಮೃದು ಧೋರಣೆ ಹೊಂದಿದೆ. ಪಾಕ್ ಹೊರತುಪಡಿಸಿ ಅಫ್ಘಾನಿಸ್ತಾನ ಹಾಗೂ ಇತರ ನೆರೆ ರಾಷ್ಟ್ರಗಳೊಂದಿಗೆ ಭಾರತ ನೆರೆಹೊರೆಯವರು ಮೊದಲು ಎಂಬ ನಿಲುವು ಹೊಂದಿದೆ. 2025ರ ಏಪ್ರಿಲ್‌ನಲ್ಲಿ ಪಾಕ್ ಉಗ್ರರು ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ಕುಕೃತ್ಯ ನಡೆಸಿದ ಬಳಿಕವಂತೂ ಭಾರತ-ಪಾಕ್ ನಡುವಿನ ಸಂಬಂಧ ಇನ್ನಷ್ಟು ಹಳಸಿತು. ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂದೂರ ನಡೆಸಿತು. 2021ರಿಂದಲೇ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ನೇತೃತ್ವದಲ್ಲಿ ಭಾರತ-ಅಫ್ಘಾನ್ ಸ್ನೇಹ ಇನ್ನಷ್ಟು ಸುಧಾರಿಸಿದ್ದು, ತಾಲಿಬಾನ್ ಸಹ ತಲೆಬಾಗಿದೆ. ಸದ್ಯ ನೆರೆಯ ರಾಷ್ಟ್ರ ಭಾರತದ ನಿಲುವು ಬಹಳ ನಿರ್ಣಾಯಕ ಪಾತ್ರ ವಹಿಸಲಿದೆ.

ಪ್ರಮುಖ ಬೆಳವಣಿಗೆಗಳು

1. ಕಾಬೂಲ್ ಮತ್ತು ಕಂದಹಾರ್ ಸೇರಿ ಅಫ್ಘಾನಿಸ್ತಾನದ ಪ್ರಮುಖ ನಗರಗಳ ಮೇಲೆ ಪಾಕಿಸ್ತಾನ ವಾಯುದಾಳಿ ನಡೆಸಿದ್ದರಿಂದ ತಾಲಿಬಾನ್ ಸರ್ಕಾರವೂ ಪ್ರತೀಕಾರ ನಡೆಸಿದೆ.
2. ಪಾಕ್ ವಾಯುದಾಳಿಗೆ ಪ್ರತೀಕಾರವಾಗಿ ಅಫ್ಘಾನ್ ಪಡೆಗಳು ಗಡಿ ದಾಟಿ ಹೋಗಿ ಪಾಕ್ ಸೈನಿಕರ ಮೇಲೆ ದಾಳಿ ನಡೆಸಿವೆ.
3. ಡುರಾಂಡ್ ರೇಖೆ ಸಮೀಪ ನಡೆಸಿದ 4 ಗಂಟೆಗಳ ಕಾರ್ಯಾಚರಣೆಯಲ್ಲಿ 55 ಪಾಕ್ ಸೈನಿಕರು ಬಲಿಯಾಗಿದ್ದಾರೆ. ಎರಡು ಮಿಲಿಟರಿ ಬೇಸ್ ಮತ್ತು 19 ಚೌಕಿಗಳನ್ನು ವಶಪಡಿಸಿದ್ದಾಗಿ ಕಾಬೂಲ್ ತಿಳಿಸಿದೆ.
4. ಪಾಕ್ ದಾಳಿಗೆ 8 ಅಫ್ಘಾನ್ ಯೋಧರು ಬಲಿಯಾಗಿದ್ದಾರೆ. 11 ಸೈನಿಕರಿಗೆ ಗಾಯಗೊಂಡಿದ್ದಾಗಿ ತಾಲಿಬಾನ್ ಸರ್ಕಾರ ಆರೋಪಿಸಿದೆ. ನಂಗರ್‌ಹಾರ್ ಎಂಬಲ್ಲಿನ ನಿರಾಶ್ರಿತರ ಶಿಬಿರದ ಮೇಲೆ ಪಾಕ್ ನಡೆಸಿದ ವಾಯುದಾಳಿಗೆ 13 ನಾಗರಿಕರು ಮೃತಪಟ್ಟಿದ್ದಾರೆ ಎಂದು ಅಫ್ಘಾನ್ ಹೇಳಿದೆ.
5. ಪಾಕ್ ಈ ಅಂಕಿಅಂಶಗಳನ್ನು ತಳ್ಳಿಹಾಕಿ, ಮಾಹಿತಿ ಸಚಿವ ಅತ್ತಾವುಲ್ಲಾ ತರಾರ್ ಹೇಳಿಕೆ ಪ್ರಕಾರ, ಕೇವಲ ಇಬ್ಬರು ಪಾಕ್ ಸೈನಿಕರು ಬಲಿಯಾಗಿದ್ದು, ಮೂವರು ಗಾಯಗೊಂಡಿದ್ದಾರೆ.
6. ಕನಿಷ್ಠ 133 ಅಫ್ಘಾನ್ ಯೋಧರು ಮೃತಪಟ್ಟಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 27 ಅಫ್ಘಾನ್ ಚೌಕಿಗಳನ್ನು ಧ್ವಂಸಗೊಳಿಸಿದ್ದು, 9 ಚೌಕಿಗಳನ್ನು ವಶಪಡಿಸಿದ್ದಾಗಿ ಪಾಕ್ ಹೇಳಿದೆ.
7. ಪಾಕ್ ಆಪರೇಷನ್ ಘಜಬ್ ಲಿಲ್ ಹಕ್ ಪ್ರಾರಂಭಿಸಿದ್ದು, ಗಡಿ ಚೌಕಿಗಳ ಮೇಲೆ ನಡೆದ ತಾಲಿಬಾನ್ ದಾಳಿಗಳಿಗೆ ಪ್ರತೀಕಾರವೆಂದು ಹೇಳಿದೆ.
8. ರಕ್ಷಣಾ ಸಚಿವ ಖ್ವಾಜಾ ಆಸಿಫ್ ಮುಖಾಮುಖಿ ಸಂಘರ್ಷ ಘೋಷಿಸಿದ್ದು, ನಮ್ಮ ಸಹನೆ ಮಿತಿ ತಲುಪಿದೆ. ಇದು ನಮ್ಮ ಮತ್ತು ನಿಮ್ಮ ನಡುವಿನ ಮುಕ್ತ ಯುದ್ಧವೆಂದು ಘೋಷಿಸಿದರು.
9. ಯಾವುದೇ ಆಕ್ರಮಣವನ್ನು ನುಚ್ಚುನೂರು ಮಾಡುವ ಸಾಮರ್ಥ್ಯ ಪಾಕ್ ಪಡೆಗಳಿಗೆ ಇದೆ ಎಂದು ಪಾಕ್ ಪ್ರಧಾನಿ ಷರೀಫ್ ಹೇಳಿದ್ದು, ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಗೃಹ ಸಚಿವ ಮೊಹ್ಸಿನ್ ನಖ್ವಿ ಹೇಳಿದ್ದಾರೆ.
10. ಉದ್ವಿಗ್ನತೆ ಹೆಚ್ಚುತ್ತಲೇ, ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರೆಸ್ ಉಭಯ ರಾಷ್ಟ್ರಗಳು ಅಂತಾರಾಷ್ಟ್ರೀಯ ಕಾನೂನು ಪಾಲಿಸಿ ತಮ್ಮ ನಾಗರಿಕರನ್ನು ರಕ್ಷಿಸಿ, ಬಿಕ್ಕಟ್ಟು ಶಮನಕ್ಕಾಗಿ ರಾಜತಾಂತ್ರಿಕ ಮಾರ್ಗ ಕಂಡುಕೊಳ್ಳಲು ಮನವಿ ಮಾಡಿದ್ದಾರೆ.

ಅಫ್ಘಾನ್ ದಾಳಿಗೆ 55 ಪಾಕ್ ಸೈನಿಕರ ಸಾವು

ಪಾಕ್ ವಾಯುದಾಳಿಗೆ ಪ್ರತೀಕಾರವಾಗಿ ಗುರುವಾರ ರಾತ್ರಿ ಅಫ್ಘಾನಿಸ್ತಾನ ನಡೆಸಿ ಪ್ರತಿದಾಳಿಗೆ 55 ಪಾಕ್ ಸೈನಿಕರು ಬಲಿಯಾಗಿದ್ದಾರೆಂದು ಹೇಳಿದೆ. ಆದರೆ ಅಫ್ಘಾನ್ ಹೇಳಿಕೆಯನ್ನು ಪಾಕ್ ನಿರಾಕರಿಸಿದೆ.

- 55 ಪಾಕ್ ಸೈನಿಕರ ಸಾವು
- ಹಲವು ಪಾಕ್ ಸೈನಿಕರ ಬಂಧನ
- 19 ಪಾಕ್ ಸೇನಾ ಚೌಕಿಗಳು, 2 ಸೇನಾ ನೆಲೆಗಳ ನಾಶ
- ಈ ವೇಳೆ 8 ಅಫ್ಘಾನ್ ಸೈನಿಕರು ಬಲಿ, 11 ಗಾಯ



ಸುದ್ದಿ ಸಮಗ್ರ

ಕಿರುಸುದ್ದಿ

ಸಬ್‌ಮೆರೀನ್ ನಿಗ್ರಹಿಸಬಲ್ಲ ಡಾಲ್ಫಿನ್ ಹಂಟರ್‌ಗೆ ಚಾಲನೆ

ಚೆನ್ನೈ: ಜಲಾಂತರ್ಗಾಮಿ ನಿಗ್ರಹ ಸಮರ ಸಾಮರ್ಥ್ಯವುಳ್ಳ ಡಾಲ್ಫಿನ್ ಹಂಟರ್ ಐಎನ್‌ಎಸ್ ಅಂಜದೀಪ್ ಯುದ್ಧನೌಕೆಗೆ ಭಾರತೀಯ ನೌಕಾಪಡೆ ಶುಕ್ರವಾರ ಚಾಲನೆ ನೀಡಿತು. ಅತ್ಯಾಧುನಿಕ ಸಮರ ಸಾಮರ್ಥ್ಯ ಹೊಂದಿರುವ ಡಾಲ್ಫಿನ್ ಹಂಟರ್ ಯುದ್ಧನೌಕೆ ಕರಾವಳಿಯ ಕಣ್ಗಾವಲು ಸಾಮರ್ಥ್ಯವನ್ನೂ ಹೊಂದಿದೆ. ನೌಕಾ ಸಿಬ್ಬಂದಿ ಮುಖ್ಯಾಧಿಕಾರಿ ಅಡ್ಮಿರಲ್ ದಿನೇಶ್ ಕೆ.ತ್ರಿಪಾಠಿ ಚೆನ್ನೈ ಬಂದರಿನಲ್ಲಿ ಡಾಲ್ಫಿನ್ ಹಂಟರ್‌ಗೆ ಚಾಲನೆ ನೀಡಿದರು. ಕರಾವಳಿ ಪ್ರದೇಶಗಳಲ್ಲಿ ಸಂಶಯಾಸ್ಪದವಾಗಿ ಸಂಚರಿಸುವ ಶತ್ರು ಜಲಾಂತರ್ಗಾಮಿ ನೌಕೆಗಳನ್ನು ಪತ್ತೆ ಮಾಡಿ, ಧ್ವಂಸಗೊಳಿಸಬಲ್ಲ ಸಾಮರ್ಥ್ಯವನ್ನು ಡಾಲ್ಫಿನ್ ಹಂಟರ್ ಹೊಂದಿದೆ. 77 ಮೀಟರ್ ಉದ್ದದ ಡಾಲ್ಫಿನ್ ಹಂಟರ್ ಹೈಸ್ಪೀಡ್ ವಾಟರ್ ಜೆಟ್ ಪ್ರೊಪಲ್ಷನ್ ಸಿಸ್ಟಮ್ ಅನ್ನು ಹೊಂದಿದೆ. ಜಲಾಂತರ್ಗಾಮಿ ಶತ್ರು ಸಬ್‌ಮರೈನ್‌ಗಳನ್ನು ನಿಗ್ರಹಿಸಬಲ್ಲ 8 ಯುದ್ಧನೌಕೆಗಳ ನಿರ್ಮಾಣ ಯೋಜನೆ ಅನ್ವಯದಲ್ಲಿ ನಿರ್ಮಾಣಗೊಂಡ ತೃತೀಯ ನೌಕೆ ಇದಾಗಿದೆ.

ಟ್ರಂಪ್ ಕೊಲೆಗೆ ಸಂಚು; ಪಾಕ್ ಪ್ರಜೆ ವಿಚಾರಣೆ

ನ್ಯೂಯಾರ್ಕ್; 2024ರ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಮಯದಲ್ಲಿ ಅಮೆರಿಕದ ರಾಜಕಾರಣಿ, ಡೊನಾಲ್ಡ್ ಟ್ರಂಪ್ ಅವರ ಹತ್ಯೆಯನ್ನು ಸಂಘಟಿಸಲು ಪ್ರಯತ್ನಿಸಿದ ಆರೋಪದ ಮೇಲೆ ಪಾಕಿಸ್ತಾನದ ವ್ಯಕ್ತಿಯೊಬ್ಬನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆಸಿಫ್ ಮರ್ಚೆಂಟ್ ಎಂಬವರು ವಿಚಾರಣೆಗೆ ಒಳಪಟ್ಟವನಾಗಿದ್ದಾನೆ. ನ್ಯೂಯಾರ್ಕ್‌ನಲ್ಲಿ ಆತನನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಈತ ರಹಸ್ಯ ಕೊಲೆಗೆ ನಿಯೋಜಿಸಿದ ವ್ಯಕ್ತಿಯನ್ನು ಭೇಟಿಯಾಗಿ 5,000 ಡಾಲರ್ ಪಾವತಿಸಿದ್ದ, ಆದರೆ, ಅವರು ರಹಸ್ಯ ಎಫ್‌ಬಿಐ ಏಜೆಂಟ್ ಆಗಿದ್ದರು ಎಂದು ಪ್ರಾಸಿಕ್ಯೂಟರ್ ವಾದಿಸಿದ್ದಾರೆ.

ಡಿಎಂಕೆ ಸೇರಿದ ಜಯಾ ಆಪ್ತ ಒ.ಪನ್ನೀರ್‌ಸೆಲ್ವಂ

ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ದೊಡ್ಡ ಬೆಳವಣಿಗೆಯಾಗಿದ್ದು, ಎಐಎಡಿಎಂಕೆ ಪಕ್ಷದ ಪ್ರಮುಖ ನಾಯಕ ಮತ್ತು ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಒ.ಪನ್ನೀರ್‌ಸೆಲ್ವಂ (ಒಪಿಎಸ್) ಶುಕ್ರವಾರ ಅಧಿಕೃತವಾಗಿ ಆಡಳಿತಾರೂಢ ಡಿಎಂಕೆಗೆ ಸೇರ್ಪಡೆಯಾದರು. ಡಿಎಂಕೆ ಕೇಂದ್ರ ಕಚೇರಿಯಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಒಪಿಎಸ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಜಯಲಲಿತಾ ಅವರ ಅತ್ಯಂತ ಆಪ್ತ, ನಂಬಿಕಸ್ತ ನಾಯಕರಾಗಿದ್ದ ಒಪಿಎಸ್, ಎಐಎಡಿಎಂಕೆಯಿಂದ ಉಚ್ಚಾಟನೆಗೊಂಡ ನಂತರ ಸುದೀರ್ಘ ಕಾನೂನು ಹೋರಾಟ ನಡೆಸಿದ್ದರು.

ಚಿನ್ನ, ಬೆಳ್ಳಿಗೆ ಏ.1ರಿಂದ ದೇಶೀಯ ದರ ಅನ್ವಯ

ಹೊಸದಿಲ್ಲಿ: ಚಿನ್ನ ಮತ್ತು ಬೆಳ್ಳಿ ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್‌ಗಳ(ಇಟಿಎಫ್) ಮೌಲ್ಯಮಾಪನಕ್ಕಾಗಿ ಹೊಸ ನಿಯಮವನ್ನು ಭಾರತೀಯ ಷೇರುಮಾರುಕಟ್ಟೆ ನಿಯಂತ್ರಕ ಸಂಸ್ಥೆ (ಸೆಬಿ) ಪ್ರಕಟಿಸಿದೆ. ಏ.1ರಿಂದ ಈ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿರುವ ಚಿನ್ನ ಮತ್ತು ಬೆಳ್ಳಿಯ ಮೌಲ್ಯವನ್ನು ನಿರ್ಧರಿಸಲು ಅಂತಾರಾಷ್ಟ್ರೀಯ ದರಗಳ ಬದಲಿಗೆ ದೇಶೀಯ ಮಾರುಕಟ್ಟೆಯ ದರಗಳನ್ನು ಬಳಸಲಾಗುವುದು.

ಅಂತಾರಾಷ್ಟ್ರೀಯ ದರಗಳ ಬದಲಾವಣೆ: ಪ್ರಸ್ತುತ, ಚಿನ್ನ ಮತ್ತು ಬೆಳ್ಳಿ ಇಟಿಎಫ್‌ಗಳ ಮೌಲ್ಯವನ್ನು ಲಂಡನ್ ಬುಲಿಯನ್ ಮಾರ್ಕೆಟ್ ಅಸೋಸಿಯೇಷನ್(ಎಲ್‌ಬಿಎಂಎ) ನಿಗದಿಪಡಿಸುವ ಬೆಲೆಗಳ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತಿತ್ತು. ಈ ಬೆಲೆಗಳಿಗೆ ಆಮದು ಸುಂಕ, ತೆರಿಗೆ ಮತ್ತು ಸಾಗಣೆ ವೆಚ್ಚಗಳನ್ನು ಸೇರಿಸಿ ಅಂತಿಮ ದರವನ್ನು ನಿರ್ಧರಿಸಲಾಗುತ್ತಿತ್ತು. ಆದರೆ, ಇನ್ನು ಮುಂದೆ ಮಾನ್ಯತೆ ಪಡೆದ ಭಾರತೀಯ ಷೇರು ವಿನಿಮಯ ಕೇಂದ್ರಗಳು ಪ್ರಕಟಿಸುವ ಸ್ಪಾಟ್ ಬೆಲೆಯನ್ನು (ಸ್ಪಾಟ್ ಪ್ರೈಸ್) ಬಳಸಲಾಗುತ್ತದೆ ಎನ್ನಲಾಗಿದೆ.

ಪಾರದರ್ಶಕತೆ ಮತ್ತು ಏಕರೂಪತೆ: ಸ್ಥಳೀಯ ಮಾರುಕಟ್ಟೆಯ ಪರಿಸ್ಥಿತಿಗೆ ಅನುಗುಣವಾಗಿ ನಿಖರ ಬೆಲೆಯನ್ನು ಗ್ರಾಹಕರಿಗೆ ಒದಗಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಾರತೀಯ ಷೇರು ವಿನಿಮಯ ಕೇಂದ್ರಗಳು ಸರ್ಕಾರದ ನಿಯಂತ್ರಣದಲ್ಲಿ ಕೆಲಸ ಮಾಡುವುದರಿಂದ, ಈ ಪ್ರಕ್ರಿಯೆ ಹೆಚ್ಚು ಪಾರದರ್ಶಕವಾಗಿರುತ್ತದೆ. ಈ ಬದಲಾವಣೆಯನ್ನು ಸುಗಮವಾಗಿ ಜಾರಿಗೆ ತರಲು ಭಾರತೀಯ ಮ್ಯೂಚುವಲ್ ಫಂಡ್ ಸಂಘಟನೆಯ(ಎಎಂಎಫ್‌ಐ) ಜತೆಗೂಡಿ ಏಕರೂಪದ ನೀತಿಯನ್ನು ರೂಪಿಸುವುದಾಗಿ ಸೆಬಿ ತಿಳಿಸಿದೆ.

3ನೇ ತ್ರೈಮಾಸಿಕದಲ್ಲಿ 7.8% ಆರ್ಥಿಕ ವೃದ್ಧಿ

ಹೊಸದಿಲ್ಲಿ: 2025-26ನೇ ಹಣಕಾಸು ವರ್ಷದ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ದೇಶದ ಆರ್ಥಿಕತೆ ಶೇ.7.8 ಬೆಳವಣಿಗೆ ದಾಖಲಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಈ ಪ್ರಮಾಣ ಶೇ.7.4 ಇತ್ತು. 2022-23ಅನ್ನು ಆಧಾರ ವರ್ಷವಾಗಿ ಪರಿಗಣಿಸಿರುವ ಹೊಸ ರಾಷ್ಟ್ರೀಯ ಖಾತೆಗಳ ಸರಣಿಯ ಮಾಹಿತಿ ಈ ಸಂಗತಿಯನ್ನು ಸ್ಪಷ್ಟಪಡಿಸಿದೆ.

- ಪ್ರಸ್ತುತ ಸಾಲಿನ ಬೆಳವಣಿಗೆ ಅಂದಾಜು ಶೇ.7.6ಕ್ಕೆ ಏರಿಕೆ

ಸಂಖ್ಯಾಶಾಸ್ತ್ರ ಮತ್ತು ಕಾರ್ಯಕ್ರಮ ಜಾರಿ ಸಚಿವಾಲಯವು ಶುಕ್ರವಾರ 2022-23 ಆಧಾರ ವರ್ಷದ ವಾರ್ಷಿಕ ಹಾಗೂ ತ್ರೈಮಾಸಿಕ ರಾಷ್ಟ್ರೀಯ ಖಾತೆಗಳ ಹೊಸ ಸರಣಿಯನ್ನು ಪ್ರಕಟಿಸಿದೆ. ಇದರಿಂದಾಗಿ 2011-12 ಆಧಾರ ವರ್ಷ ಹೊಂದಿದ್ದ ಹಳೆಯ ಸರಣಿಯನ್ನು ಅಧಿಕೃತವಾಗಿ ಬದಲಾಯಿಸಲಾಗಿದೆ.

ಹೊಸ ಸರಣಿಯ ಪ್ರಕಾರ, ಪ್ರಸ್ತುತ ಹಣಕಾಸು ವರ್ಷದಲ್ಲಿ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇ.7.6 ಪ್ರಮಾಣದಲ್ಲಿ ಬೆಳೆಯುವ ನಿರೀಕ್ಷೆಯಿದೆ. ಜನವರಿಯಲ್ಲಿ ಬಿಡುಗಡೆ ಮಾಡಿದ್ದ ಮುಂಗಡ ಅಂದಾಜಿನಲ್ಲಿ ಶೇ.7.4 ಬೆಳವಣಿಗೆ ಎಂದು ಹೇಳಲಾಗಿತ್ತು. ಇದೀಗ ಅದನ್ನು ಮೇಲ್ಮಟ್ಟಕ್ಕೆ ಪರಿಷ್ಕರಿಸಲಾಗಿದೆ. 2025-26ರ ಜುಲೈ-ಸೆಪ್ಟೆಂಬರ್ ಅವಧಿಯ ಬೆಳವಣಿಗೆ ದರವನ್ನು ಶೇ.8.2ರಿಂದ ಶೇ.8.4ಗೆ ಏರಿಸಲಾಗಿದೆ. ಆದರೆ, ಮೊದಲ ತ್ರೈಮಾಸಿಕದ ಬೆಳವಣಿಗೆ ದರವನ್ನು ಶೇ.7.8ರಿಂದ ಶೇ.6.7ಕ್ಕೆ ಇಳಿಸಲಾಗಿದೆ. ಹೊಸ ಆಧಾರ ವರ್ಷದ ಜಿಡಿಪಿ ಸರಣಿ ದೇಶದ ಆರ್ಥಿಕ ಚಟುವಟಿಕೆಗಳ ನಿಖರ ಚಿತ್ರಣ ನೀಡಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಹಣ ಅಕ್ರಮ ವರ್ಗಾವಣೆ: ಪಿ.ಚಿದಂಬರಂಗೆ ಸಂಕಷ್ಟ

ಹೊಸದಿಲ್ಲಿ: ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ವಿರುದ್ಧದ ಐಎನ್‌ಎಕ್ಸ್ ಮೀಡಿಯಾ ಹಾಗೂ ಏರ್‌ಸೆಲ್-ಮ್ಯಾಕ್ಸಿಸ್ ಹಣಕಾಸು ಅಕ್ರಮ ಪ್ರಕರಣಗಳಲ್ಲಿ ಕಾನೂನುಬದ್ಧವಾಗಿ ಅಗತ್ಯವಿರುವ ದೋಷಾರೋಪಣೆ ಅನುಮೋದನೆಯನ್ನು ಇಡಿ ಪಡೆದಿದೆ. ಇದರಿಂದ ಪ್ರಮುಖ ಕಾನೂನು ಅಡೆತಡೆ ನಿವಾರಣೆಯಾಗಿದ್ದು, ವಿಚಾರಣೆ ವೇಗವಾಗಿ ಮುಂದುವರಿಸಲು ದಾರಿ ಸುಗಮವಾಗಿದೆ. ಈ ಎರಡೂ ಪ್ರಕರಣಗಳು ಚಿದಂಬರಂ ಅವರು ಕೇಂದ್ರ ಹಣಕಾಸು ಸಚಿವರಾಗಿದ್ದ ಅವಧಿಯ ಹಣಕಾಸು ಅಕ್ರಮ ಆರೋಪಗಳಿಗೆ ಸಂಬಂಧಿಸಿದ್ದಾಗಿವೆ. ಅವರು ಮತ್ತು ಇತರ ಆರೋಪಿಗಳು ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.

ಪಿಎಂಎಲ್‌ಎ(ಹಣಕಾಸು ಅಕ್ರಮಗಳ ತಡೆ ಕಾಯ್ದೆ) ಅನ್ವಯ ಜನ ಪ್ರತಿನಿಧಿಗಳ ವಿರುದ್ಧ ದೋಷಾರೋಪಣೆ ಮಾಡುವ ಮೊದಲು ಪೂರ್ವಾನುಮತಿ ಕಡ್ಡಾಯ ಎಂದು 2024ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪಿನಿಂದ ಹಲವು ಪ್ರಕರಣಗಳಲ್ಲಿ ಪ್ರಕ್ರಿಯಾತ್ಮಕ ಸವಾಲುಗಳು ಉದ್ಭವಿಸಿದ್ದವು. ಇದೀಗ ಫೆ.10ರಂದು ಸಂಬಂಧಿತ ಪ್ರಾಧಿಕಾರ ಅನುಮೋದನೆ ನೀಡಿರುವುದಾಗಿ ಇಡಿ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ತಿಳಿಸಿದೆ. ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ, ವಿದೇಶಿ ಹೂಡಿಕೆ ಪ್ರೋತ್ಸಾಹ ಮಂಡಳಿ (ಎಫ್‌ಐಪಿಬಿ) ಅನುಮೋದನೆಯನ್ನು ಲಾಭಕ್ಕಾಗಿ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಸುಮಾರು 65.88 ಕೋಟಿ ರೂ. ಅಕ್ರಮ ಆದಾಯವನ್ನು ಶೆಲ್ ಕಂಪನಿಗಳ ಮೂಲಕ ವರ್ಗಾಯಿಸಲಾಗಿದೆ ಎಂದು ಇಡಿ ಹೇಳಿದೆ. ಏರ್‌ಸೆಲ್-ಮ್ಯಾಕ್ಸಿಸ್ ಪ್ರಕರಣದಲ್ಲಿ 2006ರಲ್ಲಿ 3,565 ಕೋಟಿ ರೂ. ವಿದೇಶಿ ಹೂಡಿಕೆ ಅನುಮೋದನೆಯಲ್ಲಿ ಅಕ್ರಮ ನಡೆದಿದೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.

ಕೇರಳ ಸ್ಟೋರಿ 2 ಬಿಡುಗಡೆಗೆ ಹೈ ಹಸಿರು ನಿಶಾನೆ

ಕೊಚ್ಚಿ: ದಿ ಕೇರಳ ಸ್ಟೋರಿ 2-ಗೋಸ್ ಬಿಯಾಂಡ್ ಚಿತ್ರದ ಬಿಡುಗಡೆಗೆ ಇದ್ದ ತಡೆಯನ್ನು ಕೇರಳ ಹೈಕೋರ್ಟ್ ಶುಕ್ರವಾರ ತೆರವುಗೊಳಿಸಿದೆ. ಚಿತ್ರದ ಪ್ರದರ್ಶನಕ್ಕೆ 15 ದಿನಗಳ ಕಾಲ ತಡೆ ನೀಡಿದ್ದ ಏಕ ಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿದೆ.ನ್ಯಾಯಮೂರ್ತಿ ಎಸ್.ಎ.ಧರ್ಮಾಧಿಕಾರಿ ಮತ್ತು ನ್ಯಾಯಮೂರ್ತಿ ಪಿ.ವಿ.ಬಾಲಕೃಷ್ಣನ್ ಅವರನ್ನೊಳಗೊಂಡ ಪೀಠ, ನಿರ್ಮಾಪಕ ವಿಪುಲ್ ಅಮೃತಲಾಲ್ ಶಾ ಸಲ್ಲಿಸಿದ ತುರ್ತು ಮೇಲ್ಮನವಿಯ ನಂತರ ಈ ಮಧ್ಯಂತರ ಆದೇಶ ಹೊರಡಿಸಿದೆ. ಕೇವಲ ಚಿತ್ರದ ತುಣುಕುಗಳನ್ನು ನೋಡಿ ಇಡೀ ಸಿನಿಮಾದ ಬಿಡುಗಡೆಗೆ ತಡೆ ನೀಡುವುದು ಸರಿಯಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ. ಸೆನ್ಸಾರ್ ಮಂಡಳಿ (ಸಿಬಿಎಫ್‌ಸಿ) ಚಿತ್ರವನ್ನು ಪರಿಶೀಲಿಸಿ, ಅಗತ್ಯ ಬದಲಾವಣೆಗಳನ್ನು ಸೂಚಿಸಿದ ನಂತರವೇ ಪ್ರಮಾಣಪತ್ರ ನೀಡಿದೆ.



ಪ್ರಚಂಡ ಲಘು ಹೆಲಿಕಾಪ್ಟರ್‌ನಲ್ಲಿ ಹಾರಾಟ ನಡೆಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು.

ಐಎಎಫ್‌ನ ವಾಯುಶಕ್ತಿ ತಾಲೀಮು | ಸಾಕ್ಷಿಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜನಾಥ್

ಪೋಖ್ರಾನ್‌ನಲ್ಲಿ ಸಿಂದೂರ ಯುದ್ಧ ಪರಾಕ್ರಮ

ಜೈಸಲ್ಮೇರ್: ಆಪರೇಷನ್ ಸಿಂದೂರ್ ನೋಟಗಳು, ಯುದ್ಧ ಪರಾಕ್ರಮ, ತನ್ನ ಗುಂಡಿನ ದಾಳಿ ಸಾಮರ್ಥ್ಯಗಳನ್ನು ಭಾರತೀಯ ವಾಯುಪಡೆ ಶುಕ್ರವಾರ ಪೋಖ್ರಾನ್ ಫೀಲ್ಡ್‌ನ ಫೈರಿಂಗ್ ರೇಂಜ್‌ನಲ್ಲಿ 'ವಾಯುಶಕ್ತಿ-26' ಕವಾಯತು ಮುಖೇನ ಪ್ರದರ್ಶಿಸಿತು. ಈ ಕವಾಯತಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಾಕ್ಷಿಯಾಗಿದ್ದರು.

ಭಾರತ-ಪಾಕ್ ಗಡಿಗೆ ಸಮೀಪ ಪಶ್ಚಿಮ ರಾಜಸ್ಥಾನದ ಥಾರ್ ಮರುಭೂಮಿಯಲ್ಲಿನ, ಪ್ರಸ್ತುತ ಹಗಲು-ರಾತ್ರಿವರೆಗಿನ ವೀರೋಚಿತ ಕವಾಯತನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್, ರಾಜಸ್ಥಾನ ರಾಜ್ಯಪಾಲ ಹರಿಭಾವು ಬಾಗಡೆ, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಸಹಿತ ಗಣ್ಯರು ವೀಕ್ಷಿಸಿದರು. ಸುಮಾರು ಮೂರು ಕಿಮೀ ವ್ಯಾಪ್ತಿ ಪ್ರದೇಶದಲ್ಲಿ ಸಂಪನ್ನಗೊಂಡ ಕವಾಯತಿನ ಆರಂಭದಲ್ಲಿ ಭಾರತೀಯ ವಾಯುಪಡೆ ಆಪರೇಷನ್ ಸಿಂದೂರ್ ಕುರಿತು ಆಕರ್ಷಕ ಕವಾಯತು ಪ್ರದರ್ಶಿಸಿತು.

ಬಂಕರ್‌ಗಳು, ರಾಡಾರ್ ಸೈಟ್‌ಗಳು: ಶತ್ರು ರನ್‌ವೇ, ಪೆಟ್ರೋಲಿಯಂ ದಾಸ್ತಾನು ಸೌಲಭ್ಯ, ಬಂಕರ್‌ಗಳು, ರಾಡಾರ್ ಸೈಟ್‌ಗಳು, ಟ್ಯಾಂಕ್ ಮತ್ತು ಸಶಸ್ತ್ರ ಬೆಂಗಾವಲು ಪಡೆ, ಸಂಪರ್ಕ ಕೇಂದ್ರ, ಭಯೋತ್ಪಾದಕರ ಶಿಬಿರ, ಶಸ್ತ್ರಾಸ್ತ್ರ ಕೋಠಿ, ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್‌ಗಳ ತದ್ರೂಪಗಳ ನಿರ್ಮಿಸಲಾಗಿತ್ತು.

ಆಪರೇಷನ್ ಸಿಂದೂರ್‌ನಲ್ಲಿ ಸಮನ್ವಯ ನೆಲೆಯಲ್ಲಿ ಅಥವಾ ಜಂಟಿಯಾಗಿ ದಾಳಿ ನಡೆಸಿದ ಮಾದರಿಯಲ್ಲಿ ಜಾಗ್ವರ್ ಮತ್ತು ಮಿರಾಜ್ ಸಮರ ವಿಮಾನಗಳು ನಿರ್ದಿಷ್ಟ ನೆಲೆಗಳಿಗೆ ಏಕಕಾಲಕ್ಕೆ ದಾಳಿ ನಡೆಸಿದವು. ಸುಖೋಯ್ ಸಮರ ವಿಮಾನವು ಉಗ್ರರ ಶಿಬಿರಗಳ ಮೇಲೆ ದಾಳಿಯನ್ನು ಪ್ರದರ್ಶಿಸಿತು.

ಶತ್ರುಗಳ ನಿಗಾ ವ್ಯವಸ್ಥೆಗಳ ನಾಶಪಡಿಸುವ ಯತ್ನವಾಗಿ ರಾಡಾರ್ ಕ್ಲಸ್ಟರ್ ಒಂದನ್ನು ದಾಳಿ ಮುಖೇನ ನಿಷ್ಕ್ರಿಯಗೊಳಿಸಲಾಯಿತು. ತುರ್ತಾಗಿ ಸಮರ ವಿಮಾನಗಳ ನಿಯೋಜನೆ, ವಾಯುನೆಲೆ ಟಾರ್ಗೆಟ್‌ನ್ನು ಯಶಸ್ವೀ ಗುರುತಿಸಿ ನಾಶಪಡಿಸುವ ಕಾರ್ಯಾಚರಣೆಯನ್ನು ಐಎಎಫ್ ಸಮರ ವಿಮಾನಗಳು ಪ್ರದರ್ಶಿಸಿದವು.

ಇಂಧನ ಮರುಪೂರಣ ಕೇಂದ್ರದ ಮೇಲೆ ದಾಳಿ ಮಾಡುವ ಸಾಮರ್ಥ್ಯವನ್ನು ದೇಶಿಯವಾಗಿ ಎಚ್‌ಎಎಲ್ ಅಭಿವೃದ್ಧಿಪಡಿಸಿದ ಲಘು ಸಮರ ಹೆಲಿಕಾಪ್ಟರ್ ಪ್ರಚಂಡ್ ಪ್ರದರ್ಶಿಸಿತು. ಮಿರಾಜ್ ಸಮರ ಜೆಟ್‌ಗಳು ಹಾಗೂ ಮಿಗ್-17 ವಿ 5 ಹೆಲಿಕಾಪ್ಟರ್‌ಗಳೂ ಸಂಘಟಿತ ಅಣಕು ಕಾರ್ಯಾಚರಣೆಗಳಲ್ಲಿ ಭಾಗವಹಿಸುವ ಮೂಲಕ ಐಎಎಫ್‌ನ ಬಹು ಆಯಾಮಗಳ ಸಮಗ್ರ ಸಾಮರ್ಥ್ಯವನ್ನು ಅನಾವರಣಗೊಳಿಸಿದವು.



ಜಾಣ್ಮೆ ಪ್ರದರ್ಶನ

ಆರಂಭದಿಂದಲೆ ಕಾರ್ಯಾಚರಣಾ ಪರಿಸರದ ಮೇಲೆ ಹಿಡಿತ ಸಾಧಿಸುವ ಸಾಮರ್ಥ್ಯ, ತಂತ್ರಪೂರ್ಣ ನಡೆಗಳನ್ನು ವ್ಯೂಹಾತ್ಮಕ ಫಲಿತಾಂಶಗಳಾಗಿ ಪರಿವರ್ತಿಸುವ ಜಾಣ್ಮೆಯನ್ನು ಎಐಎಫ್ ಪ್ರದರ್ಶಿಸಿತು. ಮಾನವೀಯ ನೆರವು ನೀಡಿಕೆ, ವಿಕೋಪ ನಿರ್ವಹಣೆ, ದೇಶ ವಿದೇಶಗಳಿಂದಲೂ ಸಂಘರ್ಷಪೀಡಿತ ವಲಯಗಳಿಂದ ಜನರನ್ನು ತ್ವರಿತವಾಗಿ ಏರ್‌ಲಿಫ್ಟ್ ಮಾಡಿ ರಕ್ಷಿಸುವ ಕಾರ್ಯಾಚರಣೆಗಳನು ವಾಯುಶಕ್ತಿ ಪ್ರದರ್ಶಿಸಿತು.

ಸರ್ಕಾರದಿಂದ ಮೀಸಲಾತಿ ಗೊಂದಲ ಸೃಷ್ಟಿ: ಕಾರಜೋಳ

ಚಿತ್ರದುರ್ಗ: ರಾಜ್ಯ ಸರ್ಕಾರ ತನ್ನ ಎಡವಟ್ಟುಗಳನ್ನು ಮತ್ತು ದಿವಾಳಿಯಾದ ಖಜಾನೆ ಮುಚ್ಚಿಕೊಳ್ಳಲು ಮೀಸಲಾತಿ ಗೊಂದಲ ಸೃಷ್ಟಿಸಿ ವಿದ್ಯಾರ್ಥಿ, ಯುವಜನರ ಕನಸು, ನಿರೀಕ್ಷೆಗಳಿಗೆ ಮಣ್ಣು ಸುರಿಯುತ್ತಿದೆ. ಇದರ ಬಗ್ಗೆ ಸರ್ವ ಪಕ್ಷಗಳ ಪ್ರಮುಖರ ಸಭೆ ಕರೆದು ಚರ್ಚಿಸಲಿ ಎಂದು ಸಂಸದ ಗೋವಿಂದ ಕಾರಜೋಳ ಸರ್ಕಾರವನ್ನು ಆಗ್ರಹಿಸಿದ್ದಾರೆ.


ಸರ್ಕಾರಕ್ಕೆ ಬದ್ಧತೆಯ ಕೊರತೆ

ಪರಿಶಿಷ್ಟ ಜಾತಿ, ಪಂಗಡಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಕೊಡಬೇಕಾದ ಮೀಸಲಾತಿಗೆ ಸಾಂವಿಧಾನಿಕವಾದ ಮಾನ್ಯತೆ ಇದೆ. ಇದನ್ನು ಸಮರ್ಥವಾಗಿ ಹೈಕೋರ್ಟಿನಲ್ಲಿ ಮಂಡಿಸುವಲ್ಲಿ ಸೋತಿರುವ ರಾಜ್ಯಸರ್ಕಾರ ಒಳ ಮೀಸಲಾತಿಯಿಂದ ಹಿಂದೆ ಸರಿದು ನೇಮಕ ಪ್ರಕ್ರಿಯೆ ಆರಂಭಿಸಲು ಹೊರಟಿರುವುದು ಸಾಮಾಜಿಕ ನ್ಯಾಯದ ವಿಷಯದಲ್ಲಿ ಸರ್ಕಾರಕ್ಕೆ ಬದ್ಧತೆಯ ಕೊರತೆ ಇರುವುದನ್ನು ಸ್ಪಷ್ಟಪಡಿಸಿದೆ ಎಂದು ಹೇಳಿದರು.



ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗುರುವಾರ ನಡೆದ ಮಂತ್ರಿಮಂಡಲದ ಸಭೆಯಲ್ಲಿ ಕರ್ನಾಟಕ ಸರ್ಕಾರ 56,422 ಹುದ್ದೆಗಳ ಭರ್ತಿಗೆ, ಮುಂದಿನ 30 ದಿನಗಳಲ್ಲಿ ಪ್ರಕ್ರಿಯೆ ಆರಂಭಿಸುವುದಾಗಿ ಪ್ರಕಟಿಸಲಾಗಿದೆ. ಆದರೆ ಈ ಪ್ರಕ್ರಿಯೆ ಶೇ.56ರ ಮೀಸಲಾತಿ, ಒಳಮೀಸಲಾತಿ ಎರಡನ್ನೂ ಹೊರಗಿಟ್ಟು ಮಾಡುತ್ತಿರುವುದು.

ಪರಿಶಿಷ್ಟಜಾತಿ, ಪಂಗಡಗಳಿಗೆ ಮಾಡುತ್ತಿರುವ ಘೋರ ನ್ಯಾಯವಾಗಿದೆ ಎಂದರು. ಪೌರ ಕಾರ್ಮಿಕರು ಅಂಗನವಾಡಿ ಕಾರ್ಯಕರ್ತರಿಂದ ಹಿಡಿದು ಅನೇಕ ಇಲಾಖೆ ಉದ್ಯೋಗಿಗಳಿಗೆ ತಿಂಗಳ ಸಂಬಳ ಕೊಡಲಾಗದೆ ಪರದಾಡುತ್ತಿದೆ. ಸಾರಿಗೆ ಆರೋಗ್ಯ ಇಲಾಖೆಯ ನೌಕರರಿಗೆ ಪಾವತಿಸಬೇಕಾದ ನೂರಾರು ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿದೆ ಎಂದು ದೂರಿದರು.



ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಹುಟ್ಟುಹಬ್ಬದ ಪ್ರಯುಕ್ತ ಶುಕ್ರವಾರ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಜಿ. ಮರಿಸ್ವಾಮಿರವರು ಶಿಕಾರಿಪುರದಲ್ಲಿ ಯಡಿಯೂರಪ್ಪ ಅವರ ಸ್ವಗೃಹದಲ್ಲಿ ಹುಟ್ಟು ಹಬ್ಬದ ಶುಭಾಶಯವನ್ನು ಕೋರಿದರು. ಈ ವೇಳೆ ಸಂಸದ ಬಿ.ವೈ.ರಾಘವೇಂದ್ರ ಇದ್ದರು.

ವಿನಯ್ ಕುಲಕರ್ಣಿಗೆ ಜಾಮೀನು

ಬೆಂಗಳೂರು: ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ವಿನಯ್ ಕುಲಕರ್ಣಿ ಅವರು ಬಿಡುಗಡೆ ಆಗಲಿದ್ದಾರೆ.



ಪ್ರಕರಣದ ವಿವರ: ಯೋಗೇಶ್ ಗೌಡ ಅವರನ್ನು 2016ರ ಜೂ.15ರಂದು ದುಷ್ಕರ್ಮಿಗಳುಕೊಲೆಮಾಡಿದ್ದರು.ಪ್ರಕರಣದ ತನಿಖೆಯನ್ನು ಸ್ಥಳೀಯ ಪೊಲೀಸರ ಬಳಿಕ ಸಿಬಿಐ ಕೈಗೆತ್ತಿಕೊಂಡು ಶಾಸಕ ವಿನಯ್ ಕುಲಕರ್ಣಿ ಅವರನ್ನು ಆರೋಪಿಯನ್ನಾಗಿ ಪರಿಗಣಿಸಿ ಬಂಧಿಸಿತ್ತು. ಬಳಿಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಈ ಆದೇಶವನ್ನು ಸಿಬಿಐ, ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಷರತ್ತುಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಜಾಮೀನು ರದ್ದುಪಡಿಸಿದ್ದರಿಂದ 2025ರ ಜೂ.13ರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದರು.

ಬಳಿಕ ಜಾಮೀನು ಕೋರಿ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ನ್ಯಾಯಾಲಯ ಕಳೆದ ಡಿ.8ರಂದು ವಜಾಗೊಳಿಸಿತ್ತು. ಬಳಿಕ ಹೈಕೋರ್ಟ್ ಕೂಡ ಜಾಮೀನು ಅರ್ಜಿ ವಜಾಗೊಳಿಸಿತ್ತು. ನಂತರ ಸುಪ್ರೀಂಕೋರ್ಟ್ ಮೆಟ್ಟಿಲೇರಿ ದ್ದರು. ವಿನಯ್ ಕುಲಕರ್ಣಿ ಅವರ ಜಾಮೀನನ್ನು ಸುಪ್ರೀಂ ಕೋರ್ಟ್ 2025 ಜೂ.6ರಂದು ರದ್ದುಗೊಳಿಸಿತ್ತು. ಇದೇ ವೇಳೆ ವಿಚಾರಣಾ ನ್ಯಾಯಾಲಯದ ಎದುರು ಶರಣಾಗಲು ಒಂದು ವಾರಗಳ ಕಾಲಾವಕಾಶ ಕೂಡಾ ನೀಡಿತ್ತು.

ಒಂದು ವಾರದ ಅವಧಿಯಲ್ಲಿ ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯ /ಜೈಲು ಪ್ರಾಧಿಕಾರದ ಮುಂದೆ ಶರಣಾಗುವಂತೆ ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್ ಸೂಚಿಸಿತ್ತು.

ಕುಲಕರ್ಣಿ ಮತ್ತು ಇತರ ಆರೋಪಿಗಳು ತಮ್ಮ ಮೇಲೆ ವಿಧಿಸಲಾದ ಷರತ್ತುಗಳನ್ನು ಉಲ್ಲಂಘಿಸಿ ಸಾಕ್ಷಿಗಳನ್ನು ಸಂಪರ್ಕಿಸಲು ಮತ್ತು ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ ಎಂಬುದನ್ನು ಸುಪ್ರೀಂ ಕೋರ್ಟ್ ಗಮನಿಸಿತ್ತು.

ಬೆಂಬಲಿಗರಿಂದ ಸಂಭ್ರಮಾಚರಣೆ: ಧಾರವಾಡ ಗ್ರಾಮೀಣ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ಧಾರವಾಡದಲ್ಲಿ ಸಂಭ್ರಮಾಚರಿಸಿದರು.

ಕಿರುಸುದ್ದಿ

ನಿಧಿ ನೀಡಿದ ಪ್ರಜ್ವಲ್ ರಿತ್ತಿಗೆ ನಿವೇಶನ

ಗದಗ: ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಕಳೆದ ತಿಂಗಳು ತನ್ನ ಮನೆ ನಿರ್ಮಾಣದ ಸಂದರ್ಭದಲ್ಲಿ ಚಿನ್ನಾಭರಣಗಳ ನಿಧಿ ಸಿಕ್ಕಿದ್ದನ್ನು ಸರ್ಕಾರಕ್ಕೆ ಒಪ್ಪಿಸಿದ್ದ ಬಾಲಕ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ನಿವೇಶನ ವಿತರಿಸಿದರು. ಈ ಕುರಿತು ವಿಷಯ ತಿಳಿಸಿದ ಅಭಿವೃದ್ಧಿ ಅಧಿಕಾರಿ ಅಮೀರನಾಯಕ ಅವರು, ಮಾರುತಿ ನಗರದ 7 ಎಕರೆ ಕ್ಷೇತ್ರದಲ್ಲಿಯ 274 / 4ರ ಸರ್ವೇಯಲ್ಲಿ ನಿವೇಶನ ವಿತರಿಸಲಾಗಿದ್ದು, ಸ್ಥಳದಲ್ಲಿ ಜಿ.ಪಿ.ಎಸ್ ಭಾವಚಿತ್ರವನ್ನು ತೆಗೆಯಲಾಗಿದೆ ಎಂದು ತಿಳಿಸಿದರು. ಕಳೆದ ಜ.22ರಂದು ಗ್ರಾಮ ಪಂಚಾಯುತಿಯು ವಿಶೇಷ ಗ್ರಾಮ ಸಭೆಯನ್ನು ಕರೆದು ಪ್ರಜ್ವಲ್‌ನ ತಾಯಿ ಗಂಗವ್ವಳನ್ನು ಫಲಾನುಭವಿ ಅಂತ ಆಯ್ಕೆ ಮಾಡಲಾಗಿತ್ತು. ನಂತರ ಗಣರಾಜ್ಯೋತ್ಸವದಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ಸರ್ಕಾರದಿಂದ 5 ಲಕ್ಷ ರೂ. ಬಹುಮಾನದೊಂದಿಗೆ ನಿವೇಶನ ನೀಡುವ ಪತ್ರವನ್ನು ನೀಡಿದ್ದರು. ಅದರಂತೆ ರಿತ್ತಿ ಕುಟುಂಬಕ್ಕೆ ನಿವೇಶನವನ್ನು ನೀಡಿದ್ದಾರೆ. ನಿವೇಶನವನ್ನು ನೀಡಿರುವುದಕ್ಕೆ ಪ್ರಜ್ವಲ್ ರಿತ್ತಿ ಕುಟುಂಬವು ಸಂತಸ ವ್ಯಕ್ತಪಡಿಸಿದೆ.

ಎಫ್‌ಐಆರ್ ರದ್ದತಿ ಕೋರಿ ಮುತ್ಯಾ ಹೈಕೋರ್ಟ್ ಮೊರೆ

ಕಲಬುರಗಿ: ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣದ ಎಫ್‌ಐಆರ್ ರದ್ದತಿ ಕೋರಿ ಯಾದಗಿರಿ ಜಿಲ್ಲೆಯ ಮಹಲ್ ರೋಜಾ ಮಠದ ಮಲ್ಲಿಕಾರ್ಜುನ ಮುತ್ಯಾ ಕರ್ನಾಟಕ ವಿಭಾಗೀಯ ಹೈಕೋರ್ಟ್ ಪೀಠಕ್ಕೆ ಮೊರೆ ಹೋಗಿದ್ದಾರೆ. ಲೈಂಗಿಕ ಕಿರುಕುಳ ನೀಡಿಲ್ಲ, ದುರುದ್ದೇಶದಿಂದ ದೂರು ದಾಖಲಿಸಲಾಗಿದೆ. ಹೀಗಾಗಿ ಎಫ್‌ಐಆರ್ ರದ್ದುಗೊಳಿಸುವಂತೆ ಮಲ್ಲಿಕಾರ್ಜುನ ಮುತ್ಯಾ ಕಲಬುರಗಿ ಹೈಕೋರ್ಟ್‌ನ ಏಕ ಸದಸ್ಯತ್ವದ ಪೀಠಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸ್ವೀಕಾರವಾಗಿದ್ದು, ಸೋಮವಾರ ಫೆ.2ರಂದು ವಿಚಾರಣೆಗೆ ಬರುವ ಸಾಧ್ಯತೆವಿದೆ.



ಆಡಳಿತಗಾರರಿಗೆ ಬಿಎಸ್‌ವೈ ಸ್ಫೂರ್ತಿ: ಬೊಮ್ಮಾಯಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರು ನಾಡು ಕಂಡ ಅತ್ಯಂತ ಶ್ರೇಷ್ಠ, ಧೀಮಂತ ನಾಯಕರು. ಅವರು ಮುಖ್ಯಮಂತ್ರಿಯಾಗಿ ಮಾಡಿರುವ ಕಾರ್ಯಗಳು ಆಡಳಿತಗಾರರಿಗೆ ಸ್ಫೂರ್ತಿಯಾಗಿವೆ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಯಡಿಯೂರಪ್ಪ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಹುಟ್ಟುಹಬ್ಬದ ಶುಭಾಶಯ ತಿಳಿಸಿರುವ ಅವರು, ಯಡಿಯೂರಪ್ಪ ಅವರು ರೈತ ಪರ ಜನ ಪರ ಹೋರಾಟದ ಮೂಲಕ ರಾಜ್ಯದ ಜನರ ಮನ ಗೆದ್ದವರು. ಅವರು ಮುಖ್ಯಮಂತ್ರಿಯಾಗಿ ಮಕ್ಕಳಿಗೆ, ಯುವಕರಿಗೆ, ಮಹಿಳೆಯರಿಗೆ ಮಾಡಿರುವ ಕೆಲಸ ಸದಾ ಕಾಲ ಆಡಳಿತಗಾರರಿಗೆ ಸ್ಫೂರ್ತಿಯಾಗುತ್ತದೆ. ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿರುವ ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ನಾಡಿನ ಸೇವೆ ಮಾಡಿರುವುದು ಚಿರಸ್ಮರಣೀಯ ಎಂದಿದ್ದಾರೆ. ಯಡಿಯೂರಪ್ಪ ಅವರಿಗೆ ಭಗವಂತ ಹೆಚ್ಚಿನ ಆರೋಗ್ಯ, ಆಯುಷ್ಯ ಶಕ್ತಿಯನ್ನು ಕೊಟ್ಟು ಇನ್ನಷ್ಟು ನಾಡ ಸೇವೆ ಮಾಡುವ ಅವಕಾಶ ಕೊಡುವಂತೆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದು ತಿಳಿಸಿದ್ದಾರೆ.

ಯಾವ ಶಕ್ತಿ ಪ್ರದರ್ಶನ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ನನ್ನ ಪರ ಯಾರೂ ದಿಲ್ಲಿಗೆ ಹೋಗೋದು ಬೇಡ

ಬೆಂಗಳೂರು: ನನ್ನ ಪರವಾಗಿ ಯಾರೂ ಹೊಸದಿಲ್ಲಿಗೆ ಹೋಗುವುದು ಬೇಡ. ನಿಮ್ಮ ಸಮಸ್ಯೆ ಗಳು ಇದ್ದರೆ, ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದರೆ, ಅಧಿಕಾರ, ಹುದ್ದೆ ಬೇಕು ಎಂದರೆ ಹೋಗಿ ಮನವಿ ಮಾಡಿಕೊಳ್ಳಿ. ನನ್ನ ವಿಚಾರಕ್ಕೆ ಹೋಗುವುದು ಬೇಡ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.

ಶುಕ್ರವಾರ ಮಾಧ್ಯಮಗಳ ಜತೆಗೆ ಮಾತನಾಡಿದ ಅವರು, ಕೆಲವು ಸಚಿವರು, ಶಾಸಕರು ದೆಹಲಿಗೆ ಹೋಗಿ ನನ್ನ ಪರವಾಗಿ ಮವಿ ಮಾಡುವುದು ಬೇಡ. ನಾನು ಸಿಎಂ ಆಗಬೇಕು ಎಂದು ಕೆಲಸ ಶಾಸಕರು ಹೇಳಿಕೆ ನೀಡಿದ್ದಾರೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಜತೆಗೆ ಅವರು ಯಾರು ಮಾತನಾಡಿಲ್ಲ. ಕೆಲವರು ಆಸೆ ಇಟ್ಟುಕೊಂಡಿದ್ದಾರೆ ಎಂದರು.

40ಕ್ಕೂ ಹೆಚ್ಚು ಶಾಸಕರು ಖಾಸಗಿ ಹೋಟೆಲ್‌ನಲ್ಲಿ ಸೇರಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶಾಸಕರು ಸೇರಿರುವುದು ಯಾವ ಶಕ್ತಿ ಪ್ರದರ್ಶನವೂ ಇಲ್ಲ. ಕೆಲವರು ವಿಶ್ರಾಂತಿ, ಅಧ್ಯಯನಕ್ಕೆ ವಿದೇಶಕ್ಕೆ ಹೋಗುತ್ತಾರೆ. ಕೆಲವರು ದೆಹಲಿಗೆ ಹೋದರೆ, ಮತ್ತೆ ಕೆಲವರು ಭೋಜನ ಕೂಟ ಸೇರುತ್ತಾರೆ. ಅವರ ವೈಯಕ್ತಿಕ ವಿಚಾರಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.

ನಾವು ಹಳಬರಾಗಿದ್ದೇವೆ, ಹೊಸಬರಿಗೆ ಮಂತ್ರಿ ಆಸೆ ಇದೆ: ಹೊಸಬರಿಗೆ ಮಂತ್ರಿ ಆಗುವ ಆಸೆ ಇರುತ್ತದೆ. ನಾನು, ಪರಮೇಶ್ವರ್, ಎಚ್.ಕೆ. ಪಾಟೀಲ್, ಮಹದೇವಪ್ಪ, ಸಿದ್ದರಾಮಯ್ಯ ಸೇರಿ ನಾವೀಗ ಹಳಬರಾದೆವು. ಚಿಕ್ಕ ವಯಸ್ಸಿನಲ್ಲೇ ಮಂತ್ರಿಯಾದವರು. ಈಗ ಹೊಸಬರು ಮಂತ್ರಿ ಆಗಬೇಕು ಎಂಬ ಆಸೆ ವ್ಯಕ್ತಪಡಿಸುತ್ತಿದ್ದಾರೆ. ನೋಡೋಣ, ನಾನು ಈ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು.

ಹಳೆ ಮೀಸಲಾತಿ ಅನ್ವಯ ನೇಮಕಾತಿ: ನಾವು ಹೊಸ ಮೀಸಲಾತಿ ಮಾಡಿದ್ದರೂ 2022ರ ನ್ಯಾಯಾಲಯ ಆದೇಶ ಅನುಸಾರ ಹಳೆ ಮೀಸಲಾತಿ ಮೇಲೆ ಮೊದಲ ಹಂತದಲ್ಲಿ 56 ಸಾವಿರ ನೇಮಕಾತಿ ಮಾಡಲು ತೀರ್ಮಾನಿಸಲಾಗಿದೆ. ಉದ್ಯೋಗ ನೀಡುವುದಾಗಿ ನಾವು ಯುವಕರಿಗೆ ಮಾತು ನೀಡಿದ್ದು, ಅದರಂತೆ ನೇಮಕಾತಿ ಮಾಡುತ್ತೇವೆ. 1 ಲಕ್ಷಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಮಾಡಬೇಕು. ಎಲ್ಲವನ್ನೂ ಏಕಕಾಲಕ್ಕೆ ಮಾಡಿದರೆ ಕೆಲವರಿಗೆ ಅವಕಾಶ ಸಿಗುವುದಿಲ್ಲ ಎಂಬ ಕಾರಣಕ್ಕೆ ಹಂತ ಹಂತವಾಗಿ ಮಾಡುತ್ತೇವೆ ಎಂದರು.

ಕಾವೇರಿ ಆರನೇ ಹಂತಕ್ಕೆ ಒಪ್ಪಿಗೆ



ಸಚಿವ ಸಂಪುಟ ಸಭೆಯಲ್ಲಿ ಕಾವೇರಿ ಆರನೇ ಹಂತದ ಕುಡಿಯುವ ನೀರಿನ ಯೋಜನೆಗೆ ಒಪ್ಪಿಗೆ ನೀಡಿರುವುದು ಐತಿಹಾಸಿಕ ನಿರ್ಧಾರ. ಭವಿಷ್ಯದಲ್ಲಿ ಬೆಂಗಳೂರು ಬೆಳೆಯುವುದನ್ನು ಗಮನದಲ್ಲಿಟ್ಟುಕೊಂಡು 7 ಸಾವಿರ ಕೋಟಿ ವೆಚ್ಚದಲ್ಲಿ ಈ ಯೋಜನೆ ಮಾಡಲಾಗುತ್ತಿದೆ. ಇದಕ್ಕೆ ಜೈಕಾ ಸಂಸ್ಥೆ ನೆರವು ಪಡೆಯಲಾಗುತ್ತಿದೆ. ನಾನು ಸಚಿವನಾದ ಬಳಿಕ ಕಾವೇರಿಯ 6 ಟಿಎಂಸಿ ನೀರನ್ನು ಬೆಂಗಳೂರಿಗೆ ನೀಡಲು ಅನುಮೋದನೆ ನೀಡಿದ್ದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

85 ಅಭ್ಯರ್ಥಿಗಳಿಗೆ ನೇಮಕ ಪತ್ರ ವಿತರಣೆ

ಬೆಂಗಳೂರು: ಕಾರ್ಮಿಕ ಇಲಾಖೆಯ ವ್ಯಾಪ್ತಿಯ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವಿವಿಧ ಹುದ್ದೆಗಳಿಗೆ ಆಯ್ಕೆಯಾದ 85 ಅಭ್ಯರ್ಥಿಗಳಿಗೆ ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಚಿವ ಸಂತೋಷ್ ಲಾಡ್ ನೇಮಕಾತಿ ಪತ್ರ ವಿತರಿಸಿದರು.

ಈ ವೇಳೆ ಮಾತನಾಡಿದ ಸಚಿವರು, ಮಂಡಳಿಯು 2007ರಲ್ಲಿ ಸ್ಥಾಪನೆಯಾಗಿದೆ. ಸರ್ಕಾರದ 2020ರ ಅಧಿಸೂಚನೆಯನ್ವಯ ಮಂಡಳಿಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರೂಪಿಸಿ ಒಟ್ಟು 643 ಹುದ್ದೆಗಳನ್ನು ಸೃಜಿಸಲಾಗಿದೆ. 2022ರಲ್ಲಿ ಉಳಿಕೆ ಮೂಲ ವೃಂದದ 128 ಹುದ್ದೆಗಳು ಮತ್ತು ಕಲ್ಯಾಣ ಕರ್ನಾಟಕ ವೃಂದದ 58 ಹುದ್ದೆಗಳು ಸೇರಿ ಒಟ್ಟು 191 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅನುಮತಿಸಿತ್ತು.

ಈ ಪೈಕಿ 186 ಹುದ್ದೆಗಳನ್ನು ಭರ್ತಿ ಮಾಡಲು 2023ರಲ್ಲಿ ಅಧಿಸೂಚನೆ ಹೊರಡಿಸಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ 2024ರಲ್ಲಿ ಅರ್ಹತಾ ಪಟ್ಟಿಯನ್ನೂ ಪ್ರಕಟಿಸಿತ್ತು. ಅದನ್ನು ಬಳಿಕ ತಡೆ ಹಿಡಿದ್ದರಿಂದ ಆಯ್ಕೆ ಪಟ್ಟಿ ತಡೆ ಹಿಡಿಯಲಾಗಿತ್ತು ಎಂದರು.



ಕಳೆದ ವರ್ಷ ಮಂಡಳಿಯಿಂದ ಸರ್ಕಾರಕ್ಕೆ ಪತ್ರ ಬರೆದು ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ವ್ಯಕ್ತಿಗಳಿಗೆ ಮೀಸಲಿರಿಸಿರುವ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡಲು ಪಾಲಿಸಬೇಕಾದ ವಿಧಿ ವಿಧಾನಗಳ ಬಗ್ಗೆ ಸ್ಪಷ್ಟೀಕರಣ ಕೇಳಿತ್ತು. ಸ್ಪಷ್ಟೀಕರಣ ನೀಡಿದ್ದರಿಂದ ಕಳೆದ ಅಕ್ಟೋಬರ್‌ನಲ್ಲಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ.

ಅಂತಿಮವಾಗಿ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ 85 ಅಭ್ಯರ್ಥಿಗಳಿಗೆ ಸ್ಥಳ ನಿಯೋಜನೆಗೆ ಫೆ.18ರಂದು ಮಂಡಳಿಯಲ್ಲಿ ಪಾರದರ್ಶಕವಾಗಿ ಕೌನ್ಸಲಿಂಗ್ ನಡೆಸಲಾಗಿದೆ. ಇಂದು ಅವರಿಗೆಲ್ಲ ನೇಮಕಾತಿ ಪತ್ರ ಹಸ್ತಾಂತರಿಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಬಿಲ್ಕೀಸ್ ಬಾನು, ಕಾರ್ಮಿಕ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಜಾನಪದ ಅಕಾಡೆಮಿಗೆ ಅನುದಾನ: ತಂಗಡಗಿ

ಬೆಂಗಳೂರು: ಜಾನಪದ ಅಕಾಡೆಮಿಗೆ ಶಕ್ತಿ ತುಂಬಲು ಸರ್ಕಾರದಿಂದ ಹೆಚ್ಚಿನ ಅನುದಾನ ಕೊಡಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.

ಕರ್ನಾಟಕ ಜಾನಪದ ಅಕಾಡೆಮಿಯು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಹಾಗೂ ಪ್ರಶಸ್ತಿ ಪುರಸ್ಕೃತರ ಪರಿಚಯ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲೇ ಉತ್ತರ ಕರ್ನಾಟಕ ಭಾಗದಲ್ಲಿ ಜಾನಪದ ಮಹಿಳಾ ಉತ್ಸವ ಹಮ್ಮಿಕೊಳ್ಳಲಾಗುತ್ತದೆ. ಉತ್ಸವಕ್ಕೆ ಬೇಕಾದ ಅನುದಾನವನ್ನು ನೀಡಲಿದ್ದೇನೆ. ಜಾನಪದ ಮಹಿಳಾ ಉತ್ಸವವು ಅಕಾಡೆಮಿಯ ಬಹು ದಿನದ ಬೇಡಿಕೆ ಆಗಿತ್ತು. ಹಾಗಾಗಿ ಉತ್ತರ ಕರ್ನಾಟಕದ ಬೀದರ್, ಕಲಬುರಗಿ ಹಾಗೂ ರಾಯಚೂರು ಸೇರಿದಂತೆ ಒಂದು ಜಿಲ್ಲೆಯನ್ನು ಆಯ್ಕೆಗೊಳಿಸಿದರೆ, ಅಲ್ಲಿ ದೊಡ್ಡ ಮಟ್ಟದಲ್ಲಿ ಜಾನಪದ ಮಹಿಳಾ ಉತ್ಸವ ಮಾಡೋಣ ಎಂದರು.

ಜಾನಪದ ಅಕಾಡೆಮಿಗೆ ಶಕ್ತಿ ತುಂಬಲು ಸರ್ಕಾರದಿಂದ ಹೆಚ್ಚಿನ ಅನುದಾನ ಕೊಡಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ. ಈ ಕುರಿತತೆ ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಿದ್ದೇನೆ. ಅವರು ಸಹ ಸಾಹಿತ್ಯ, ಕಲೆ, ಜಾನಪದ ಸಂಸ್ಕೃತಿಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರಿಂದ ಅಕಾಡೆಮಿಗಳಿಗೆ ಶಕ್ತಿ ತುಂಬುವ ಕೆಲಸ ಸರ್ಕಾರದಿಂದ ಆಗಲಿದೆ ಎಂದು ಹೇಳಿದರು. ಜಾನಪದ ಅಕಾಡೆಮಿಯ ಅಧ್ಯಕ್ಷ ಡಾ. ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಜಾನಪದ ಕಲೆ ಹಾಗೂ ಕಲಾವಿದ ಕಲಾವಿದರನ್ನು ಪೋಷಿಸುವ, ಪ್ರೋತ್ಸಾಹಿಸುವ ಮತ್ತು ಗೌರವಿಸುವ ಕಾರ್ಯವನ್ನು ಜಾನಪದ ಅಕಾಡೆಮಿ ಮಾಡುತ್ತಿದೆ ಎಂದರು.

ಕರ್ನಾಟಕ ಜಾನಪದ ಅಕಾಡೆಮಿಯ ವತಿಯಿಂದ 30 ಜನ ಕಲಾವಿದರಿಗೆ 2025ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ, ಇಬ್ಬರು ವಿದ್ವಾಂಸರಿಗೆ ತಜ್ಞ ಪ್ರಶಸ್ತಿ ಹಾಗೂ ಇಬ್ಬರು ಜಾನಪದ ಲೇಖಕರಿಗೆ 2024ನೇ ಸಾಲಿನ ಪುಸ್ತಕ ಬಹುಮಾನವನ್ನು ನೀಡಲಾಯಿತು.



> ಆಧುನಿಕ ದಿನಗಳಲ್ಲಿ ಜಾನಪದ ಕಲೆ ಹಾಗೂ ಪರಂಪರೆಯನ್ನು ಉಳಿಸಿಕೊಳ್ಳಬೇಕಿದ್ದು, ಈ ನಿಟ್ಟಿನಲ್ಲಿ ಜಾನಪದ ಅಕಾಡೆಮಿ ಸೇರಿದಂತೆ ಎಲ್ಲಾ ಅಕಾಡೆಮಿಗಳ ಕಾರ್ಯಕ್ರಮಗಳು ರಾಜ್ಯಾದ್ಯಂತ ಪಸರಿಸಬೇಕಿದೆ.
> ■ ಶಿವರಾಜ್ ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ

ದಲಿತ ಸಚಿವರು ರಾಜೀನಾಮೆ ನೀಡಲಿ

ಬೆಂಗಳೂರು: ದಲಿತರ ಕುರಿತು ತಮಗೆ ಬದ್ಧತೆ, ಸಾಮಾಜಿಕ ಕಳಕಳಿ ಇದ್ದರೆ ದಲಿತ ಸಚಿವರು ತಕ್ಷಣ ರಾಜೀನಾಮೆ ಕೊಡಬೇಕು. ಮಾನವೀಯತೆ ಇದ್ದರೆ, ಮೀಸಲು ಕ್ಷೇತ್ರದಿಂದ ಗೆದ್ದಿದ್ದರೆ 54 ಶಾಸಕರು ಮುಂದಿನ ವಿಧಾನಸಭಾ ಕಲಾಪಗಳಲ್ಲಿ ಭಾಗವಹಿಸಬಾರದು; ರಾಜೀ ನಾಮೆ ಕೊಡಿ ಎಂದು ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.



ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದ 54 ಜನ ಶಾಸಕರಿದ್ದಾರೆ. ಶಿಕ್ಷಣದಲ್ಲಿ ಕ್ರಾಂತಿ ಆಗಿದೆ. ಆದರೆ, ಈ 54 ಜನರು ಮಾತನಾಡುತ್ತಿಲ್ಲ, ಸಚಿವ ಸಂಪುಟ ಸಭೆಯಲ್ಲಿ ಸಚಿವರು ಮಾತನಾಡುವುದಿಲ್ಲ, ಯಾಕೆ ನೀವು ಸಚಿವ ಸ್ಥಾನದಲ್ಲಿ ಇದ್ದೀರಿ? ನಾವು ಹೋರಾಟದ ಕಡೆ ಹೆಜ್ಜೆ ಇಡಲಿದ್ದೇವೆ ಎಂದು ಪ್ರಕಟಿಸಿದರು.

ರಾಜ್ಯದ ಮುಖ್ಯಮಂತ್ರಿಗಳೂ ರಾಜೀನಾಮೆ ನೀಡಬೇಕು. 35 ವರ್ಷ ಹೋರಾಟ ಮಾಡಿದ ಮಾದಿಗರಿಗೆ ಸಿದ್ದರಾಮಯ್ಯ ಅವರು ತಿರುಪತಿ ನಾಮ ಇಟ್ಟಿದ್ದಾರೆ. ರಾಜ್ಯದ ಇಡೀ ದಲಿತರಿಗೆ ಚೆಂಬು ಕೊಟ್ಟಿದ್ದಾರೆ. ಒಳ ಮೀಸಲಾತಿ ವಿಚಾರದಲ್ಲಿ 101 ಜಾತಿಗೂ ಅವರು ಚೆಂಬು ನೀಡಿದ್ದಾರೆ. ಉದ್ಯೋಗಾಕಾಂಕ್ಷಿ ಯುವಜನರ ಕಿವಿಗೆ ಚೆಂಡು ಹೂವನ್ನು ಇಟ್ಟಿದ್ದಾರೆ ಎಂದು ಆರೋಪಿಸಿದರು. ರಾಜ್ಯ ಎಸ್‌ಸಿ ಮೋರ್ಚಾ ಉಪಾಧ್ಯಕ್ಷ ಹೂಡಿ ಮಂಜುನಾಥ್ ಇದ್ದರು.

ಕಾಂಗ್ರೆಸ್‌ನಿಂದ ಅಭಿವೃದ್ಧಿ ಕ್ಷೀಣ: ಛಲವಾದಿ

ದಾವಣಗೆರೆ: ರಾಜ್ಯದ ಕಾಂಗ್ರೆಸ್ ಸರ್ಕಾರ ಮೀಸಲಾತಿ, ಒಳ ಮೀಸಲಾತಿ, ಉದ್ಯೋಗ, ಶಿಕ್ಷಣ, ಅಭಿವೃದ್ಧಿ ಹೀಗೆ ಎಲ್ಲದರಲ್ಲೂ ಹಿಂದೆ ಬಿದ್ದಿದೆ. ತನ್ನದೇ ತಪ್ಪುಗಳಿಂದ ಸಂಕಷ್ಟ ಮೈಮೇಲೆಳೆದುಕೊಂಡು ಜನರ ಮುಂದೆ ಮುಜುಗರಕ್ಕೀಡಾಗುತ್ತಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನ ಸಭೆ ಚುನಾವಣೆ ಪೂರ್ವದಲ್ಲಿ 2 ಲಕ್ಷಕ್ಕೂ ಅಧಿಕ ಹುದ್ದೆ ಖಾಲಿಗಳನ್ನು ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಭರ್ತಿ ಮಾಡಿಕೊಳ್ಳುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ, ಧಾರವಾಡದಲ್ಲಿ ವಿದ್ಯಾರ್ಥಿ-ಯುವಜನರು ಸರ್ಕಾರಿ ಹುದ್ದೆಗಳ ಭರ್ತಿಗಾಗಿ ತೀವ್ರ ಸ್ವರೂಪದ ಹೋರಾಟ ನಡೆಸಿದ ಪರಿಣಾಮ ಈಗ 56 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಾಗಿ ಕಾಂಗ್ರೆಸ್ ಸರ್ಕಾರ ಹೇಳಿದೆ ಎಂದರು. ಮಾಜಿ ಶಾಸಕ ಎಂ. ಬಸವರಾಜ ನಾಯ್ಕ, ಪಕ್ಷದ ಜಿಲ್ಲಾಧ್ಯಕ್ಷ ಎನ್. ರಾಜಶೇಖರ, ಮುಖಂಡರಾದ ಧನಂಜಯ ಕಡ್ಲೇಬಾಳು ಇದ್ದರು.



> ಸಿದ್ದರಾಮಯ್ಯ ಸರ್ಕಾರ ಕಳೆದ 2-3 ವರ್ಷಗಳಿಂದ ಏನು ಮಾಡಿದೆ? ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರಗಳ ಅವಧಿಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇದ್ದವು, ಯಾವ ಸರ್ಕಾರದಲ್ಲಿ ಎಷ್ಟು ನೇಮಕಾತಿ ನಡೆದವು? ಎಂಬ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ವೇತಪತ್ರ ಹೊರಡಿಸಲಿ.
> ■ ಛಲವಾದಿ ನಾರಾಯಣಸ್ವಾಮಿ, ಪ್ರತಿಪಕ್ಷ ನಾಯಕ

ಕಡೇ ಕ್ಷಣದಲ್ಲಿ ಮದುವೆ ನಿರಾಕರಿಸಿದ ವಧು!

ಚಿಕ್ಕಮಗಳೂರು: ಕಡೇ ಕ್ಷಣದಲ್ಲಿ ವಧು ಮದುವೆ ನಿರಾಕರಿಸಿದ ಕಾರಣ ವಿವಾಹವೊಂದು ಮದುವೆ ಮಂಟಪದಲ್ಲೇ ಮುರಿದುಬಿದ್ದ ಪ್ರಸಂಗ ಶೃಂಗೇರಿ ಪಟ್ಟಣದ ಈಡಿಗ ಸಮುದಾಯ ಭವನದಲ್ಲಿ ಶುಕ್ರವಾರ ನಡೆದಿದೆ. 41 ವರ್ಷದಯುವಕನ ಜೊತೆ 29 ವರ್ಷದ ಯುವತಿಯ ಮದುವೆ ನಿಶ್ಚಯವಾಗಿತ್ತು. ಆದರೆ, ವರನು ತನ್ನ ವಯಸ್ಸಿನ ಬಗ್ಗೆ ಸುಳ್ಳು ಹೇಳಿದ್ದಾನೆಂದು ಆರೋಪಿಸಿ ವಧು ಮದುವೆಯನ್ನೇ ನಿರಾಕರಿಸಿದ್ದಾಳೆ.

ವರನ ಮೇಲೆ ಈ ಹಿಂದೆ ಇದ್ದ ಪೊಲೀಸ್ ಪ್ರಕರಣಗಳನ್ನು ಮುಚ್ಚಿಡಲಾಗಿದೆ. ಆತನ ತಾಯಿಯ ಅನಾರೋಗ್ಯದ ವಿಷಯವನ್ನೂ ಮರೆಮಾಚಲಾಗಿದೆ ಎಂಬುದು ಯುವತಿಯ ಆರೋಪವಾಗಿದೆ. ಮದುವೆಗೆ ಮೊದಲು ಯಾವುದೇ ಪ್ರಶ್ನೆ ಕೇಳಿದರೂ ಮದುವೆಯಾದ ನಂತರ ಉತ್ತರಿಸುವುದಾಗಿ ವರ ಹೇಳುತ್ತಿದ್ದನೆನ್ನಲಾಗಿದೆ.

ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಬೆಲ್ಲದ ಮನವಿ

ಹುದ್ದೆ ಭರ್ತಿ ಪಾರದರ್ಶಕತೆಯಿಂದ ನಡೆಯಲಿ

ಹುಬ್ಬಳ್ಳಿ: ರಾಜ್ಯ ಸರ್ಕಾರ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಮಣಿದು ವಿವಿಧ ಇಲಾಖೆಯಲ್ಲಿ 56 ಸಾವಿರ ಹುದ್ದೆ ಭರ್ತಿ ಮಾಡುವುದಾಗಿ ಹೇಳಿದ್ದು, ಭ್ರಷ್ಟಾಚಾರ ರಹಿತ ಹಾಗೂ ಪಾರದರ್ಶಕತೆಯಿಂದ ಪ್ರಕ್ರಿಯೆ ನಡೆಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಆಗ್ರಹಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಇನ್ನೂ 30 ದಿನಗಳಲ್ಲಿ ಭರ್ತಿ ಮಾಡುವುದಾಗಿ ಒಪ್ಪಿಕೊಂಡಿದೆ. ಉದ್ಯೋಗಾಕಾಂಕ್ಷಿಗಳ ಮತ್ತು ಬಿಜೆಪಿ ಪ್ರತಿಭಟನೆಗೆ ಸರ್ಕಾರ ಮಣಿದಿದೆ. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದರೆ ಗಂಭೀರ ಪರಿಣಾಮ ಎದುರಿಸಬೇಕು ಎಂಬ ಭಯದಿಂದ ಸೂಕ್ತ ನಿರ್ಧಾರ ಕೈಗೊಂಡಿದೆ ಎಂದು ತಿಳಿಸದರು.

ಕೆಲವೇ ತಿಂಗಳುಗಳಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣೆಗಳು ನಡೆಯಲಿದ್ದು, ನೀತಿ ಸಂಹಿತೆ ಜಾರಿಗೂ ಮುನ್ನವೇ ಅಧಿಸೂಚನೆ ಹೊರಡಿಸಬೇಕು. ಅಧಿಸೂಚನೆ ಹೊರಡಿಸಿದ ಮೂರು ತಿಂಗಳ ಒಳಗಾಗಿ ನೇಮಕಾತಿ ಪತ್ರ ನೀಡಬೇಕು ಎಂದು ಆಗ್ರಹಿಸಿದರು.

ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿದೆ. ಸರ್ಕಾರ ಇದರ ನೆಪ ಹೇಳದೇ ಈ ಹಿಂದಿನ 6:6:5 ಅನುಪಾತದಲ್ಲಿ ನೇಮಕಾತಿ ಮಾಡಿಕೊಳ್ಳಬೇಕು ಮತ್ತು ಈ ಸಂಬಂಧ ವಿಶೇಷ ಸಭೆ ಕರೆದು, ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ, ನ್ಯಾಯಾಲಯಕ್ಕೆ ನಿರುದ್ಯೋಗಿಗಳ ಸಮಸ್ಯೆಗಳನ್ನು ಮನವರಿಕೆ ಮಾಡಲು ಪ್ರಯತ್ನಿಸಬೇಕು.

ಯಾವ ಸಮಾಜ, ಸಮುದಾಯಕ್ಕೂ ಮೀಸಲಾತಿ ವಿಚಾರದಲ್ಲಿ ಅನ್ಯಾಯ ಆಗದಂತೆ ಕ್ರಮ ವಹಿಸಬೇಕು ಎಂದು ವಿವರಿಸಿದರು ಎಂದು ಹೇಳಿದರು. ಮಾಜಿ ಮಹಾಪೌರ ರಾಮಣ್ಣ ಬಡಿಗೇರ ಸೇರಿದಂತೆ ಅನೇಕರಿದ್ದರು.

ಹೋರಾಟದಿಂದ ಬಿಜೆಪಿಗೆ ಜಯ



ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವ ಹೋರಾಟದಲ್ಲಿ ವಿದ್ಯಾರ್ಥಿ ಸಂಘಟನೆ ಮತ್ತು ಬಿಜೆಪಿಗೆ ಜಯ ಲಭಿಸಿದೆ. ಆದರೆ, ಹೋರಾಟದ ಸಂದರ್ಭದಲ್ಲಿ ಆದ ಸಣ್ಣ ಪುಟ್ಟ ಘಟನೆಗಳನ್ನು ಮನದಲ್ಲಿಟ್ಟುಕೊಂಡು ಪೊಲೀಸರು ವಿದ್ಯಾರ್ಥಿ ನಾಯಕರ ಮೇಲೆ ಪ್ರಕರಣ ದಾಖಲಿಸುವ ಕೆಲಸ ಮಾಡಬಾರದು. 30-40 ಸಾವಿರ ಜನ ಸೇರಿದಾಗ ಸಣ್ಣ ಪುಟ್ಟ ಘಟನೆಗಳು ಆಗುವುದು ಸಹಜ ಅದನ್ನೇ ದೊಡ್ಡದಾಗಿ ಬಿಂಬಿಸುವ ಕೆಲಸ ಆಗಬಾರದು ಎಂದರು.

ಹೊರಗಡೆ ಔಷಧಿ ಬರೆದು ಕೊಟ್ಟರೆ ಕ್ರಮ: ಸಚಿವ

ಕಲಬುರಗಿ: ವೈದ್ಯಕೀಯ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಯಾವುದೇ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹೊರಗಡೆಯ ಮೆಡಿಸಿನ್ ಬರೆದು ಕೊಡುವಂತಿಲ್ಲ, ಒಂದು ವೇಳೆ ಯಾರಾದರೂ ಬರೆದು ಕೊಟ್ಟರೆ ಅಂತವರ ವಿರುದ್ಧ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದರು.



ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವೈದ್ಯಕೀಯ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿರುವ ಯಾವುದೇ ಆಸ್ಪತ್ರೆಗಳಲ್ಲಿ ಔಷಧೀಯ ಕೊರತೆಯಿಲ್ಲ, ಹೀಗಾಗಿ ಹೊರಗಡೆ ಔಷಧಿ ಯಾರು ಬರೆದು ಕೊಡಬಾರದು ಎಂಬ ಸ್ಪಷ್ಟ ನಿರ್ದೇಶನವಿದ್ದು, ಈಗಾಗಲೇ ಈ ಕುರಿತು ಸರ್ಕ್ಯುಲರ್ ಕೂಡ ಹೊರಡಿಸಲಾಗಿದೆ. ಒಂದು ವೇಳೆ ಯಾರಾದರೂ ಈ ನಿರ್ದೇಶನ ಮುರಿದರೇ, ಇಲಾಖೆ ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಲಿದೆ ಎಂದರು.

ಸಚಿವ ಸ್ಥಾನ ಕೇಳುವ ಅಧಿಕಾರ ಇದೆ

ಮುಖ್ಯಮಂತ್ರಿ ಬದಲಾವಣೆ ಪಕ್ಷದ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ. ನಾನಲ್ಲ, ಸಚಿವ ಸಂಪುಟ ಪುನಾರಚನೆ ಮಾಡುವುದು ಬಿಡುವುದು ಸಿಎಂ ಸಿದ್ದರಾಮಯ್ಯ ಹಾಗೂ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಸಚಿವ ಸ್ಥಾನ ಕೇಳುವ ಅಧಿಕಾರ ಎಲ್ಲರಿಗೂ ಇರಲಿದೆ. ಇದರ ಬಗ್ಗೆ ಮಾತನಾಡಲು ಹೋಗುವುದಿಲ್ಲ, ಅಂತಿಮವಾಗಿ ಹೈಕಮಾಂಡ್ ಸೂಚಿಸಿದರೆ ಯಾರು ಕೂಡ ಸಚಿವರಾಗಬಹುದು ಎಂದರು.

ನೇಮಕಾತಿ ಆದೇಶ ಮಾಡಿ: ಅಶೋಕ

ಮೈಸೂರು: ಕಾಂಗ್ರೆಸ್ ಸರ್ಕಾರ ಸರ್ಕಾರಿ ಉದ್ಯೋಗದ ನೇಮಕಾತಿ ಆದೇಶ ಮಾಡದೆ ವಿದ್ಯಾರ್ಥಿಗಳನ್ನು ಆಟವಾಡಿಸುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ ಕಿಡಿಕಾರಿದರು.



ಶುಕ್ರವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ನಮ್ಮ ಹೋರಾಟ,ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದು, ಇದೀಗ ಹುದ್ದೆಗಳ ನೇಮಕಾತಿ ಆದೇಶ ಮಾಡಿದೆ. 2.84 ಲಕ್ಷ ಹುದ್ದೆಗಳಿಗೆ ನಾವು ಹೋರಾಟ ಮಾಡಿದ್ದರೂ, ಸರ್ಕಾರ 56 ಸಾವಿರ ಹುದ್ದೆಗೆ ನೇಮಕ ಆದೇಶ ಮಾಡಿದೆ. ಉಳಿದ ನೇಮಕಾತಿಗೆ ಯಾವಾಗ ಆದೇಶ ಮಾಡುತ್ತಾರೆಂದು ಸರ್ಕಾರ ತಿಳಿಸಬೇಕು. ಇಲ್ಲವಾದರೆ ಪಾದಯಾತ್ರೆಯ ಚಳವಳಿ ಮಾಡುತ್ತೇವೆ. ಅದೇ ರೀತಿ ಸೇವ್ ಮೈಸೂರು ಸಿಲ್ಕ್ ಎಂಬ ಹೋರಾಟ ಮಾಡುತ್ತೇವೆ. ಇದನ್ನು ದೊಡ್ಡ ಮಟ್ಟದ ಜನಾಂದೋಲನವಾಗಿ ರೂಪಿಸುತ್ತೇವೆ. ಬಜೆಟ್ ಅಧಿವೇಶನದಲ್ಲೂ ಈ ಬಗ್ಗೆ ಮಾತಾಡುತ್ತೇನೆ ಎಂದರು.

ಸಿಎಂ ಹುದ್ದೆ ಒಪ್ಪಂದ ಬಗ್ಗೆ ಸ್ಪಷ್ಟವಾಗಿ ಹೇಳಿ: ಸಿಎಂ ಹುದ್ದೆ ಒಪ್ಪಂದದ ಬಗ್ಗೆ ಯಾರೂ ಸರಿಯಾಗಿ ಹೇಳುತ್ತಿಲ್ಲ. ಇದೇ ಕಚ್ಚಾಟದಿಂದಾಗಿ ರಾಜ್ಯದ ಅಭಿವೃದ್ಧಿ ಕಡೆಗಣನೆಯಾಗಿದೆ. ಇಬ್ಬರ ಕಿತಾಪತಿಯಿಂದ ಗೊಂದಲ ಸೃಷ್ಟಿಯಾಗಿದೆ. ಇಂತಹ ಕಾಮಿಡಿಯನ್ನು ಜನರು ಎಂಜಾಯ್ ಮಾಡುತ್ತಿದ್ದಾರೆ. ನವೆಂಬರ್ ಕ್ರಾಂತಿ ಆರಂಭವಾಗಿ, ಕಾಂಗ್ರೆಸ್ ಪಕ್ಷದಲ್ಲಿ ಕಹಳೆ ಊದಲಾಗಿದೆ. ಕಾಂಗ್ರೆಸ್ ಶಾಸಕ ಬಾಲಕೃಷ್ಣ ಅವರೇ ಮುಂದೆ ಕಾಂಗ್ರೆಸ್ ಗೆಲ್ಲಲ್ಲ ಎಂದಿದ್ದಾರೆ. ಗ್ಯಾರಂಟಿಗಳನ್ನು ಹೊರೆ ಎಂದು ಈಗ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಚುನಾವಣೆಯಲ್ಲಿ ಘೋಷಣೆ ಮಾಡುವಾಗ ಇವರಿಗೆ ಜ್ಞಾನ ಇರಲಿಲ್ಲ. ಯುವನಿಧಿ ಈಗಾಗಲೇ ಸ್ಥಗಿತವಾಗಿದೆ ಎಂದರು.

ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ್, ಚಿತ್ರದುರ್ಗ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯ, ಚಿತ್ರದುರ್ಗ.

ದೂ: ಸಂ: 08194-235464 ಇ-ಮೇಲ್: dhochitradurga@gmail.com

ಸಂ:ಜಿಆಕುಕಅ/ಚಿ/ಸರಬ/ಪಥ್ಯಾಹಾರ/03/2025-26 ದಿನಾಂಕ:-25-02-2026

ಇ-ಟೆಂಡರ್ ಪ್ರಕಟಣೆ

2026-27ನೇ ಸಾಲಿನ ಅವಧಿಗೆಜಿಲ್ಲಾಆರೋಗ್ಯ ಮತ್ತು ಕು.ಕ.ಅಧಿಕಾರಿಗಳು, ಚಿತ್ರದುರ್ಗ ಜಿಲ್ಲೆಯ ಅಧೀನ ಎರಡು ಸಾರ್ವಜನಿಕ ಆಸ್ಪತ್ರೆಗಳು (ಹೊಸದುರ್ಗ, ಮೊಳಕಾಲ್ಮೂರು) / ಹನ್ನೊಂದು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಅವಶ್ಯವಿರುವ ಪಥ್ಯಾಹಾರ ಹಾಗೂ ಉತ್ತಮ ದರ್ಜೆ ಬ್ರೆಡ್‌ಪೂರೈಕೆಗಾಗಿ ಇ-ಟೆಂಡರ್ ಕರೆಯಲಾಗಿರುತ್ತದೆ.
ಕರ್ನಾಟಕ ಪಬ್ಲಿಕ್ ಪ್ರಕ್ಯೂರಮೆಂಟ್ ಪೋರ್ಟಲ್‌ನಲ್ಲಿ ಟೆಂಡರ್‌ನ್ನು ದಿನಾಂಕ:-25-02-2026 ರಿಂದ ದಿನಾಂಕ:-27-03-2026 ರ ಸಮಯ ಸಂಜೆ 5=00 ಗಂಟೆಯವರೆಗೆ ಅಪ್ ಲೋಡ್ ಮಾಡಬಹುದು. ಟೆಂಡರ್‌ನ ತಾಂತ್ರಿಕ ಬಿಡ್‌ತೆರೆಯುವ ದಿನಾಂಕ:-30-03-2026 ರ ಬೆಳಿಗ್ಗೆ 11-00 ಗಂಟೆಗೆ.
ಟೆಂಡರ್‌ನ ಪ್ರತಿಯೊಂದು ಷರತ್ತು ಮತ್ತು ನಿಬಂಧನೆಗಳನ್ನು http://kppp.karnataka.gov.in ಅಂತರ್‌ಜಾಲದಲ್ಲಿ ಪಡೆದು ಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಚಿತ್ರದುರ್ಗ. ಇಲ್ಲಿಕಚೇರಿ ವೇಳೆಯಲ್ಲಿ ಸಂಪರ್ಕಿಸುವುದು.

DIPR/CTA/KSMCA/709/2025-26 ಸಹಿ/- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಚಿತ್ರದುರ್ಗ.

ಕರ್ನಾಟಕ ಸರ್ಕಾರ

ಕರ್ನಾಟಕ ಡಿಜಿಟಲ್ ಹೆಲ್ತ್ ಸೊಸೈಟಿ

ಆರೋಗ್ಯ ಸೌಧ, ಮಾಗಡಿ ರಸ್ತೆ, ಕುಷ್ಠರೋಗ ಆಸ್ಪತ್ರೆ ಆವರಣ, ಬೆಂಗಳೂರು - 560023

ಅಧಿಸೂಚನೆ ಸಂಖ್ಯೆ:-HFWS-e-HOFILE/6/2026-E(2083484) ದಿನಾಂಕ:27/02/2026

ಇ-ಪ್ರೊಕ್ಯೂರ್‌ಮೆಂಟ್ ಮೂಲಕ ಟೆಂಡರ್ ಅಧಿಸೂಚನೆ
"Selection of Service Provider for Tele Radiology Services"

ಕರ್ನಾಟಕ ಡಿಜಿಟಲ್ ಹೆಲ್ತ್ ಸೊಸೈಟಿಯು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಗೊತ್ತುಪಡಿಸಿದ ಆರೋಗ್ಯ ಸಂಸ್ಥೆಗಳಲ್ಲಿ Tele-Radiology ಸೇವೆಗಳನ್ನು ಒದಗಿಸಲು ಪ್ರತಿಷ್ಠಿತ ಕಂಪನಿಗಳು/ಸಂಸ್ಥೆಗಳಿಂದ ಸೇವಾದಾರರಾಗಿ ಅಗತ್ಯ ದಾಖಲೆಗಳೊಂದಿಗೆ ಪ್ರಸ್ತಾವನೆಯನ್ನು ಸಲ್ಲಿಸಲು ಟೆಂಡರ್ ಆಹ್ವಾನಿಸಲಾಗಿದೆ.
ಅರ್ಹತೆಯುಳ್ಳ ಟೆಂಡರ್‌ದಾರರು ಮೇಲ್ಕಂಡ ವಿಷಯದ ಬಗ್ಗೆ ವಿವರವಾದ ಮಾಹಿತಿಯನ್ನು ವೆಬ್‌ಸೈಟ್ https://kppp.karnataka.gov.in ನಲ್ಲಿ ಪಡೆಯಬಹುದಾಗಿದೆ. ಟೆಂಡರ್ ಡಾಕ್ಯುಮೆಂಟ್‌ಗಳನ್ನು ದಿನಾಂಕ:27/02/2026 ರಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಟೆಂಡರ್ ಡಾಕ್ಯುಮೆಂಟ್‌ಗಳನ್ನು ದಿನಾಂಕ:23/03/2026 ಅಪರಾಹ್ನ 5.30 ರ ಒಳಗಾಗಿ ಸಲ್ಲಿಸತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ಸಹಿ ಮಾಡಿರುವ ಜಂಟಿ ನಿರ್ದೇಶಕರು (ಎ.ಬಿ.ಡಿ.ಎಂ)ರವರ ಕಛೇರಿಗೆ ಸಮಯ ಪೂರ್ವಾಹ್ನ 11.00 ರಿಂದ ಅಪರಾಹ್ನ 4.30 ರ ಒಳಗಾಗಿ ಪಡೆದುಕೊಳ್ಳಬಹುದಾಗಿದೆ.

ಸಹಿ/-
ಡಿಐಪಿಆರ್/ಸಿಪಿ/5921/ಸಿಸಿಎಲ್/2025-26 ಜಂಟಿ ನಿರ್ದೇಶಕರು (ಎ.ಬಿ.ಡಿ.ಎಂ)

ಕರ್ನಾಟಕ ಸರ್ಕಾರ

ಕಾರ್ಯನಿರ್ವಾಹಕ ಅಭಿಯಂತರವರ ಕಛೇರಿ ಪಂಚಾಯತ ರಾಜ್ ಇಂಜಿನೀಯರಿಂಗ್ ವಿಭಾಗ, ಯಾದಗಿರ.

ಸಂಖ್ಯೆ:ಕಾಪಾಅ/ಪಂರಾಇಂ/ವಿಯಾ/ಕೆಕೆಆರ್‌ಡಿಬಿ/2025-26/2051 ದಿನಾಂಕ: 26.02.2026

ಸಂಕ್ಷಿಪ್ತ ಟೆಂಡರ ಪ್ರಕಟಣೆ (ಅಲ್ಪಾವಧಿ) KW 3

(ಇ-ಪ್ರೊಕ್ಯೂರ್‌ಮೆಂಟ್ ಮೂಲಕ ಮಾತ್ರ) 2ನೇ ಕರೆ

1) ಕಾಮಗಾರಿಗಳ ವಿವರ.: Pck. No.YDG-YDG-01-2025-26 (4 Worsk) (1)ಯಾದಗಿರಿ ತಾಲ್ಲೂಕಿನ ಗೌಡಗೇರಾ ಗ್ರಾಮದ ಅಂಗನವಾಡಿ-01 ಕಟ್ಟಡ ನಿರ್ಮಾಣ. (2) ಗುರುಮಿಠಕಲ್ ತಾಲ್ಲೂಕಿನ ಹೊನಗೇರಾ ಗ್ರಾಮದ ಅಂಗನಾವಡಿ-03 ಕಟ್ಟಡ ನಿರ್ಮಾಣ. (3) ಗುರುಮಿಠಕಲ್ ತಾಲ್ಲೂಕಿನ ಶಿವಪೂರ ಗ್ರಾಮದ ಅಂಗನವಾಡಿ-01 ಕಟ್ಟಡ ನಿರ್ಮಾಣ.(4) ಯಾದಗಿರಿ ತಾಲ್ಲೂಕಿನ ಕೌಳೂರು ಗ್ರಾಮದ ಅಂಗನವಾಡಿ-03 ಕಟ್ಟಡ ನಿರ್ಮಾಣ. RDPR/2025-26/BD/WORK_INDENT24509/CALL-2 CAT-I Bidders Only 2) ಲೆಕ್ಕ ಶೀರ್ಷಿಕೆ :2025-26ನೇ ಕೆ.ಕೆ.ಆರ್.ಡಿ.ಬಿ. ಯೋಜನೆ 3) ಟೆಂಡರಿಗಿಟ್ಟ ಅಂದಾಜು ಮೊತ್ತ: ಕನಿಷ್ಠ ಮತ್ತು ಗರಿಷ್ಠ ರೂ. 64.00 ಲಕ್ಷ 4) ಗುತ್ತಿಗೆದಾರರ ದರ್ಜೆ: 3ನೇ ದರ್ಜೆ ಮೇಲ್ಪಟ್ಟು 5) ಟೆಂಡರ ಫಾರಂ ಪಡೆಯಲು ಕೊನೆಯ ದಿನಾಂಕ: 27.02.2026 ರಿಂದ 07.03.2026 ಸಾಯಂಕಾಲ 4:00 ಗಂಟೆವರೆಗೆ 6) ಟೆಂಡರ ಅರ್ಜಿ ಬೆಲೆ ಮತ್ತು ಇ.ಎಂ.ಡಿ. ಮೊತ್ತ: ಇ-ಪ್ರೊಕ್ಯೂರ್‌ಮೆಂಟ್‌ನಲ್ಲಿ ನಮೂದಿಸಿದಂತೆ (ಅರ್ಜಿ ಶುಲ್ಕ ಹಿಂದಿರುಗಿಸಲಾಗುವುದಿಲ್ಲಾ) 7) ಟೆಂಡರ ಫಾರಂ ಸಲ್ಲಿಸುವ ಅಂತಿಮ ದಿನಾಂಕ: 07.03.2026 ಸಾಯಂಕಾಲ 4:00 ಗಂಟೆವರೆಗೆ 8) ಟೆಂಡರ ತೆರೆಯುವ ದಿನಾಂಕ ತಾಂತ್ರಿಕ ಬಿಡ್ (ಕೆ.ಡಬ್ಲ್ಯೂ- 3): 09.03.2026 ಬೆಳಿಗ್ಗೆ 11:00 ನಂತರ 9) ಟೆಂಡರ ತೆರೆಯುವ ದಿನಾಂಕ ಆರ್ಥಿಕ ಬಿಡ್ (ಕೆ.ಡಬ್ಲ್ಯೂ- 3): 13.03.2026 ಬೆಳಿಗ್ಗೆ 11:00 ನಂತರ 10) ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬೇಕಾದ ವಿಳಾಸ (ಕಛೇರಿ ಅವಧಿಯಲ್ಲಿ): ಕಾರ್ಯನಿರ್ವಾಹಕ ಅಭಿಯಂತರವರ ಕಛೇರಿ ಪಂಚಾಯತ ರಾಜ್ ಇಂಜಿನೀಯರಿಂಗ್ ವಿಭಾಗ, ಯಾದಗಿರ. 11) ಅಂತರಜಾಲ ತಾಣದ ವಿಳಾಸ:https://kppp.karnataka.gov.in

ಸೂಚನೆ :- ಟೆಂಡರರಿಗೆ ಸಂಬಂದಿಸಿದ ಮಾಹಿತಿಗಳನ್ನು ಈ ಕಛೇರಿಯಿಂದ ಕಛೇರಿ ಅವಧಿಯಲ್ಲಿ ಅಥವಾ https://kppp.karnataka.gov.in/ ವೆಬ್‌ಸೈಟ್‌ನಲ್ಲಿ ಪಡೆಯಬಹುದು (ರಜಾದಿನಗಳು ಹೊರತುಪಡಿಸಿ).

ಸಹಿ/- ಕಾರ್ಯಪಾಲಕ ಇಂಜಿನೀಯರರು,
ಪಂಚಾಯತ್ ರಾಜ್ ಇಂಜಿನೀಯರಿಂಗ್ ವಿಭಾಗ, ಯಾದಗಿರ.
ವಾ.ಸಾ.ಸಂ.ಇ/ಯಾದಗಿರ/556/ಕೆ.ಎಸ್.ಎಂ.ಸಿ.&ಎ/2025-26

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ

(ಕರ್ನಾಟಕ ಸರಕಾರದ ಸಂಪೂರ್ಣ ಸ್ವಾಮ್ಯಕ್ಕೆ ಒಳಪಟ್ಟಿದೆ)
ನಿಗಮ ಕಛೇರಿ, ಗೋಪನಕೊಪ್ಪ, ಹುಬ್ಬಳ್ಳಿ
Tel/Fax No: (0836) 2322771/2324307
Website: https://hescom.karnataka.gov.in
e-mail : seeit@hescom.co.in CIN : U31401KA2002SGC030437

ಸಂಖ್ಯೆ:ಹೆಸ್ಕಾಂ/ಅಅ(ಮಾ&ತಂ)/ಕಾನಿಅ-ಐಟಿ-2/1431/2025-26/cys-11605
ದಿನಾಂಕ : 27.02.2026

ಆಸಕ್ತಿಯ ಅಭಿವ್ಯಕ್ತಿ (EOI) ಅಧಿಸೂಚನೆ

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಹೆಸ್ಕಾಂ) ನಲ್ಲಿ, BBPS ಪ್ಲಾಟ್‌ಫಾರ್ಮ್ ಮೂಲಕ ವಿದ್ಯುತ್ ಬಿಲ್ ಪಾವತಿಗಳನ್ನು ಸಂಗ್ರಹಿಸಲು ಏಜೆನ್ಸಿ - ಭಾರತ್ ಬಿಲ್ ಪಾವತಿ ಆಪರೇಟಿಂಗ್ ಯುನಿಟ್ (BBPOU) ಆಯ್ಕೆಗಾಗಿ BBPOU ನಿಂದ ಆಸಕ್ತಿಯ ಅಭಿವ್ಯಕ್ತಿಯನ್ನು (EOI) ಅನ್ನು ಆಹ್ವಾನಿಸುತ್ತದೆ.

ಆಸಕ್ತ BBPOU ಗಳು ತಮ್ಮ ಉದ್ಧರಣವನ್ನು ದಿನಾಂಕ : **12.03.2026** ಸಮಯ ಮುಂಜಾನೆ 11.30 ಗಂಟೆಯ ಒಳಗಾಗಿ ಸಲ್ಲಿಸಲು ವಿನಂತಿಸಲಾಗಿದೆ. ಉದ್ಧರಣವನ್ನು ದಿನಾಂಕ : **12.03.2026** ರಂದು ಸಾಯಂಕಾಲ 17.00 ಗಂಟೆಗೆ ಹೆಸ್ಕಾಂ ನಿಗಮ ಕಚೇರಿಯಲ್ಲಿ ತೆರೆಯಲಾಗುವುದು.

ವಿವರವಾದ EOI ಸಂಬಂಧಪಟ್ಟ ದಾಖಲೆಗಳು, ನಿಯಮಗಳು ಮತ್ತು ಷರತ್ತುಗಳನ್ನು ಹೆಸ್ಕಾಂ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದು (https://hescom.karnataka.gov.in).

ಆಸಕ್ತ BBPOU ಗಳು ಯಾವುದೇ ಪ್ರಶ್ನೆಗಳು/ಸ್ಪಷ್ಟೀಕರಣಗಳ ಸಂದರ್ಭದಲ್ಲಿ ಕೆಳಗೆ ತಿಳಿಸಲಾದ ಸಂಪರ್ಕ ವಿವರಗಳೊಂದಿಗೆ ಸಂಪರ್ಕಿಸಬಹುದು.

ಸಂಪರ್ಕ ಸಂಖ್ಯೆ: 9480881007/9480881003

ಸಹಿ/- ಅಧೀಕ್ಷಕ ಅಭಿಯಂತರರು(ವಿ)
ವಾಸಾಸಂಇ/ಧಾ/ಕೆಎಸ್‌ಎಂಸಿಎ/1291/2025-26 (ಐಟಿ&ಎಮ್‌ಟಿ) ಹೆಸ್ಕಾಂ, ಹುಬ್ಬಳ್ಳಿ

ಕರ್ನಾಟಕ ಸರ್ಕಾರ

ಪಂಚಾಯತ ರಾಜ್ ಇಂಜಿನೀಯರಿಂಗ್ ವಿಭಾಗ, ಕಾರವಾರ, ಉತ್ತರ ಕನ್ನಡ

ದೂರವಾಣಿ: 08382-220556 ಇ-ಮೇಲ್: predkarwar@gmail.com
ಕ್ರ.ಸಂ: ಪಂರಾ.ಇಂ/ಕಾ/ಪಿಬಿ-1/2025-26/53 ದಿ: 25.02.2026

ಟೆಂಡರ್ ಪ್ರಕಟಣೆ-53/2025-26 (ಕೆ.ಪಿ.ಪಿ.ಪಿ ಮೂಲಕ)

ಕರ್ನಾಟಕ ರಾಜ್ಯಪಾಲರ ಪರವಾಗಿ ಕಾರ್ಯನಿರ್ವಾಹಕ ಅಭಿಯಂತರರು, ಪಂಚಾಯತ್ ರಾಜ್ ಇಂಜಿನೀಯರಿಂಗ್ ವಿಭಾಗ ಕಾರವಾರ ಇವರಿಂದ ಲೋಕೋಪಯೋಗಿ ಇಲಾಖೆಯಲ್ಲಿ ನೋಂದಾಯಿಸಿದ ಅರ್ಹ ಹಾಗೂ ಕೆ.ಪಿ.ಪಿ.ಪಿ. ಸಂಸ್ಥೆಯಿಂದ ನೋಂದಾಯಿಸಲ್ಪಟ್ಟ ಗುತ್ತಿಗೆದಾರರಿಂದ ವಿವಿಧ ಲೆಕ್ಕಶೀರ್ಷಿಕೆಯಡಿಯ ಕಾಮಗಾರಿಗಳಿಗೆ ಕರ್ನಾಟಕ ಸರ್ಕಾರದ ಸಾರ್ವಜನಿಕ ಖರೀದಿ ಪಾರದರ್ಶಕತೆ ಕಾನೂನು ಹಾಗೂ ನಿಯಮಾವಳಿ 2000 ಹಾಗೂ Standard Tender Documentನ K.W-1, 2 ರ ತತ್ಸಂಬಂಧ ಕಾಲಕಾಲಕ್ಕೆ ಹೊರಡಿಸಲಾದ ತಿದ್ದುಪಡಿ ಆದೇಶಗಳನ್ವಯ ನಿಬಂಧನೆಗೆ ಒಳಪಟ್ಟು ಈ ಕೆಳಗಿನಂತೆ ಐಟಂವಾರು ಟೆಂಡರ ಕರೆಯಲಾಗಿದೆ. ಅರ್ಹ ಗುತ್ತಿಗೆದಾರರು ಇ-ಆಡಳಿತ ಕೇಂದ್ರ ಅಥವಾ ವೆಬ್‌ಸೈಟ್ https://kppp.karnataka.gov.in ನಲ್ಲಿ ಪ್ರಕಟಿಸಿದಂತೆ ದಿನಾಂಕ ಹಾಗೂ ಇನ್ನುಳಿದ ವಿವರಗಳನ್ನು ಖಚಿತಪಡಿಸಿಕೊಂಡು ಟೆಂಡರಿಗಾಗಿ ಭಾಗವಹಿಸಬಹುದು. ಹೆಚ್ಚಿನ ವಿವರಗಳಿಗೆ ಈ ಕಛೇರಿಯಿಂದ ಕಛೇರಿ ವೇಳೆಯಲ್ಲಿ ಮಾಹಿತಿ ಪಡೆಯಬಹುದು ಟೆಂಡರ್ ವಿವರಗಳು ಈ ಕೆಳಗಿನಂತಿವೆ.

ಕಾಮಗಾರಿಯ ಹೆಸರು: (ಮೀಸಲಾತಿ: ಸಾಮಾನ್ಯ) (1) 2022-23ನೇ ಸಾಲಿನ ರಾಜ್ಯ ವಲಯ ಮುಂದುವರೆದ ವಿವೇಕ ಯೋಜನೆಯಡಿ ಹೊನ್ನಾವರ ತಾಲೂಕಿನ ಕಾಸರಕೋಡ ಪಂ.ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉರ್ದು ಹಿರೇಮಠ ಒಂದು ಕೊಠಡಿ ನಿರ್ಮಾಣ. RDPR/2025-26/BD/WORK_INDENT24073, ಅಂದಾಜು ಮೊತ್ತ: ರೂ. 14.50 ಲಕ್ಷ, ಮುಂಗಡ ಠೇವಣಿ: ರೂ. 36,250.00, ಕಾಲಮಿತಿ (ಮಳೆಗಾಲ ಸಹಿತ): 06 ತಿಂಗಳು

(ಮೀಸಲಾತಿ: ಪರಿಶಿಷ್ಟ ಪಂಗಡ) (2) 2024-25ನೇ ಸಾಲಿನ ಸರಕಾರಿ ಪದವಿ ಪೂರ್ವ ಕಾಲೇಜುಗಳ ತರಗತಿ ಕೊಠಡಿಗಳ ದುರಸ್ಥಿ ಅನುದಾನದಡಿ ಕುಮಟಾ ತಾಲೂಕಿನ ಸರಕಾರಿ ಬೆಣ್ಣೆ ಪದವಿಪೂರ್ವ ಕಾಲೇಜು ನೆಲ್ಲಿಕೇರಿ ಕೊಠಡಿ ದುರಸ್ಥಿ. RDPR/2025-26/BD/WORK_INDENT25186, ಅಂದಾಜು ಮೊತ್ತ: ರೂ. 27.00 ಲಕ್ಷ, ಮುಂಗಡ ಠೇವಣಿ: ರೂ. 27,000.00, ಕಾಲಮಿತಿ (ಮಳೆಗಾಲ ಸಹಿತ): 06 ತಿಂಗಳು

(ಮೀಸಲಾತಿ: ಪರಿಶಿಷ್ಟ ಜಾತಿ) (3) 2024-25ನೇ ಸಾಲಿನ ಸರಕಾರಿ ಪದವಿ ಪೂರ್ವ ಕಾಲೇಜುಗಳ ತರಗತಿ ಕೊಠಡಿಗಳ ದುರಸ್ಥಿ ಅನುದಾನದಡಿ ಕುಮಟಾ ತಾಲೂಕಿನ ಸರಕಾರಿ ಪದವಿಪೂರ್ವ ಕಾಲೇಜು ಬಾಡ ಕಟ್ಟಡ ದುರಸ್ಥಿ. RDPR/2025-26/RD/WORK_INDENT25101, ಅಂದಾಜು ಮೊತ್ತ: ರೂ. 16.00 ಲಕ್ಷ, ಮುಂಗಡ ಠೇವಣಿ: ರೂ. 20,000.00, ಕಾಲಮಿತಿ (ಮಳೆಗಾಲ ಸಹಿತ): 05 ತಿಂಗಳು

(1) ಕಾಮಗಾರಿಯ ಟೆಂಡರ್ ಶೆಡ್ಯೂಲ್-ಬಿಗಳನ್ನು ಮತ್ತು Technical Bid ನ್ನು ವೆಬ್ ಸೈಟ್‌ನಲ್ಲಿ ತುಂಬಿ ಮರಳಿ ಸಲ್ಲಿಸುವ ಕೊನೆಯ ದಿನಾಂಕ: 13.03.2026 ರ ಮದ್ಯಾಹ್ನ 16.30 ಘಂಟೆವರೆಗೆ (2) ಕಾಮಗಾರಿಯ Technical Bidನ್ನು ತೆರೆಯುವ ದಿನಾಂಕ: 16.03.2026 ಮದ್ಯಾಹ್ನ 16.31 ಘಂಟೆಗೆ. (3) ಆರ್ಥಿಕ ಬಿಡ್ ತೆರೆಯುವ ದಿನಾಂಕವನ್ನು ತಾಂತ್ರೀಕ ಬಿಡ್‌ನಲ್ಲಿ ಯಶಸ್ವಿಯಾದ ಅರ್ಹ ಗುತ್ತಿಗೆದಾರರಿಗೆ ನಂತರದಲ್ಲಿ ತಿಳಿಸಲಾಗುವುದು.

ಸಹಿ/- ಕಾರ್ಯನಿರ್ವಾಹಕ ಇಂಜಿನೀಯರು,
ಪಂಚಾಯತ ರಾಜ್ ಇಂಜಿನೀಯರಿಂಗ್ ವಿಭಾಗ, ಕಾರವಾರ
DIPR/KWR/KSMCA/1159/25-26 dt. 27.02.2026

☎: 08357-250310,9448111266

ಲಕ್ಷ್ಮೀ ಸಹಕಾರಿ ಬ್ಯಾಂಕ ನಿಯಮಿತ, ಗುಳೇದಗುಡ್ಡ.
LAXMI SAHAKARI BANK NIYAMIT, GULEDGUDD

ನಮ್ಮ ಬ್ಯಾಂಕಿನ ಜಮಖಂಡಿ ಶಾಖೆ ಬಂಗಾರ ಆಭರಣ ಸಾಲ ಪಡೆದ ಈ ಕೆಳಗಿನ ಸಾಲಗಾರರು ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡದ ಕಾರಣ ಕಟಬಾಕಿ ಆಗಿದ್ದರಿಂದ ಸದರ ಸಾಲಗಾರರು ಅಡಮಾನ ಮಾಡಿರುವ ಬಂಗಾರ ಆಭರಣಗಳನ್ನು ದಿ:05/03/2026 ಗುರುವಾರ ಮಧ್ಯಾಹ್ನ 1 ಗಂಟೆಗೆ ಬ್ಯಾಂಕಿನ ಜಮಖಂಡಿ ಶಾಖೆಯಲ್ಲಿ ಬಹಿರಂಗ ಹರಾಜಿಗೆ ಗೊತ್ತುಪಡಿಸಲಾಗಿದೆ. ಬೇಡಲಿಚ್ಛಿಸುವವರು ಸಮಯಕ್ಕೆ ಸರಿಯಾಗಿ ಭಾಗವಹಿಸಬೇಕಾಗಿ ವಿನಂತಿ. ಲಿಲಾವಿನ ಷರತ್ತುಗಳನ್ನು ಲಿಲಾವಿನ ಸಮಯದಲ್ಲಿ ಓದಿ ಹೇಳಲಾಗುವುದು.

ಕ್ರ. ಸಂ	ಸಾಲದ ಖಾತೆ ಸಂ.	ಗ್ರಾಹಕರ ಹೆಸರು	ಊರು	ಒಟ್ಟು ಸಾಲದ ಬಾಕಿ
1	1709	ಸಂದೀಪ ಕ್ರಷ್ಣಪ್ಪ ನಾವಿ	ಟಕ್ಕಳಕಿ	21,073
2	1774	ಆಕಾಶ ಸಹದೇವ್ ಬಿದರಿ	ಬಿದರಿ	11,095
3	1791	ರಮೇಶ ವಿಠ್ಠಲ ಮಾದರ	ಬಿದರಿ	19,133
4	1816	ರಮೇಶ ವಿಠ್ಠಲ ಮಾದರ	ಬಿದರಿ	7,254
5	2253	ರಮೇಶ ವಿಠ್ಠಲ ಮಾದರ	ಬಿದರಿ	9,823
6	2278	ರತ್ನಾ ಚನ್ನಬಸಯ್ಯ ಮಠಪತಿ	ಮಧುರಖಂಡಿ	60,384
7	2333	ಶಿವಾನಂದ ಮರೆಪ್ಪ ಕಾಂಬಳೆ	ಟಕ್ಕಳಕಿ	15,168
8	2334	ಶಿವಾನಂದ ಮರೆಪ್ಪ ಕಾಂಬಳೆ	ಟಕ್ಕಳಕಿ	13,330

:ಹೆಚ್ಚಿನ ವಿವರಗಳಿಗೆ ಶಾಖಾ ವ್ಯವಸ್ಥಾಪಕರನ್ನು ಸಂಪರ್ಕಿಸಿ: ಜಮಖಂಡಿ ಶಾಖೆ (08353) 222310 ಮೋ: 9741976310

ಸಹಿ/- ಶ್ರೀ ದಾನೇಶ ಬಿ. ಕರಣಿ, ಪ್ರಧಾನ ವ್ಯವಸ್ಥಾಪಕರ
ಸಹಿ/- ಶ್ರೀ ಸಂಪತಕುಮಾರ ಘರಾಠಿ, ಉಪಾಧ್ಯಕ್ಷರು
ಸಹಿ/- ಶ್ರೀ ರಾಜಶೇಖರ ವ್ಹಿ ಶೀಲವಂತ ಮಾಜಿ ಶಾಸಕರು, ಅಧ್ಯಕ್ಷರು

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ

ಕಾರ್ಯಪಾಲಕ ಇಂಜಿನಿಯರ್ ರವರ ಕಛೇರಿ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗ, ಆಡಳಿತ ಕಛೇರಿ, ರಾ.ಹೆ-75 ರಸ್ತೆ, ಕೆಫೆ ಕಾಫಿಡೇ ಹತ್ತಿರ, ನರಸಾಪುರ-563133, ಕೋಲಾರ ತಾಲ್ಲೂಕು ಮತ್ತು ಜಿಲ್ಲೆ. ಇ-ಮೇಲ್: eemidklr@rediffmail.com, eemigwddkolar@gmail.com ದೂರವಾಣಿ ಸಂಖ್ಯೆ: 08152-200049

ಸಂಖ್ಯೆ:ಕಾ.ಪಾ.ಇಂ/ಸ.ನೀ.ವಿ/ಕೋ/ತಾಂ.ಶಾ/ಸ.ಇಂ/ಟೆಂಡರ್ ಪ್ರಕಟಣೆ/2845/2025-26/ ದಿನಾಂಕ:23.02.2026

ಅಲ್ಪಾವಧಿ ಟೆಂಡರ್ ಪ್ರಕಟಣೆ ಸಂಖ್ಯೆ: 31/2025-26/ ದಿನಾಂಕ: 23.02.2026

ಕರ್ನಾಟಕ ಸರ್ಕಾರದ ರಾಜ್ಯಪಾಲರ ಪರವಾಗಿ ಕಾರ್ಯಪಾಲಕ ಇಂಜಿನಿಯರ್, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗ, ಕೋಲಾರ ರವರಿಂದ ಕೆಡಬ್ಲ್ಯೂ-1&2 ಟೆಂಡರ್ ಡಾಕ್ಯೂಮೆಂಟ್ ಅಳವಡಿಸಿಕೊಂಡು ಕೆಟಿಪಿಪಿ ನಿಯಮಾವಳಿ ಅನ್ವಯ ಎರಡು ಲಕೋಟೆ ಪದ್ಧತಿಯಲ್ಲಿ 20 ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಗರಿಷ್ಠ ಮೊತ್ತ ರೂ.49.00 ಲಕ್ಷ ಹಾಗೂ ಕನಿಷ್ಠ ಮೊತ್ತ ರೂ. 7.00 ಲಕ್ಷ. ನಿಗಧಿತ ಇ.ಎಂ.ಡಿ ಮೊತ್ತವನ್ನು ಕೆಪಿಪಿ-ಪೋರ್ಟ್‌ಲ್‌ನಲ್ಲಿದ್ದಂತೆ ಸಲ್ಲಿಸುವುದು. ಟೆಂಡರ್ ಪ್ರೊಸೆಸ್ಸಿಂಗ್ ಫೀ ಕೆಪಿಪಿ-ಪೋರ್ಟ್‌ಲ್ ನಿಯಮಾನುಸಾರ, ಟೆಂಡರ್ ಡಾಕ್ಯುಮೆಂಟ್‌ಗಳನ್ನು ವೆಬ್‌ಸೈಟ್ **www.kppp.karnataka.gov.in** ನಲ್ಲಿ ದಿನಾಂಕ: **24.02.2026 ರ ಸಂಜೆ 04:30 ಗಂಟೆಯಿಂದ ಪಡೆಯಬಹುದು (Download)**. ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗಿರುವ **(Upload) ಕೊನೆಯ ದಿನಾಂಕ: 03.03.2026 ಸಂಜೆ 04:30 ಗಂಟೆಯವರೆಗೆ, ತಾಂತ್ರಿಕ ಬಿಡ್ ತೆರೆಯುವ ದಿನಾಂಕ: 04.03.2026ರ ಸಂಜೆ 04:30 ಗಂಟೆಯ ನಂತರ.** ಮೇಲಿನ ವಿವರಗಳು ಭವಿಷ್ಯದಲ್ಲಿ ಸಂದರ್ಭೋಚಿತವಾಗಿ ಬದಲಾವಣೆಗೆ ಒಳಪಟ್ಟಿರುತ್ತವೆ. ಹೆಚ್ಚಿನ ವಿವರ ಹಾಗೂ ನಿಬಂಧನೆಗಳಿಗೆ **www.kppp.karnataka.gov.in** ಅಂತರ್ಜಾಲ ತಾಣದಲ್ಲಿ ಅಥವಾ ಈ ಕಛೇರಿಯ ಕೆಲಸದ ವೇಳೆಯಲ್ಲಿ (ರಜಾದಿನ ಹೊರತುಪಡಿಸಿ) ಪಡೆಯಬಹುದು.

ಸಹಿ/- ಕಾರ್ಯಪಾಲಕ ಇಂಜಿನಿಯರ್
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗ, ಕೋಲಾರ
ವಾಸಾಸಂಇ/ಕೋಲಾರ/ಆರ್.ಓ.ಸಂಖ್ಯೆ:518/ಕೆಎಸ್‌ಎಂಸಿಎ/2025-26

ಕರ್ನಾಟಕ ರೂರಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಟೆಡ್

(ಹಿಂದಿನ ಹೆಸರು ಕರ್ನಾಟಕ ಭೂಸೇನೆ ನಿಗಮ ನಿಯಮಿತ)
ಕಾರ್ಯಪಾಲಕ ಅಭಿಯಂತರರು-1, ಕೆಆರ್‌ಐಡಿಎಲ್, ಬಿಬಿಎಂಪಿ ವಿಭಾಗ
ನಂ. 2882, 14ನೇ ಮುಖ್ಯ ರಸ್ತೆ, 2ನೇ ಹಂತ, ರಾಜಾಜಿನಗರ, ಸುಬ್ರಮಣ್ಯನಗರ, ಬೆಂಗಳೂರು-560010

ಸಂಖ್ಯೆ: ಇಇ-1/ಕೆಆರ್‌ಐಡಿಎಲ್/ಬಿಬಿಎಂಪಿ/ಟೆಂಡರ್ ವರ್ಕ್ಸ್/2025-26/427 ದಿನಾಂಕ: 27.02.2026

ಅಲ್ಪಾವಧಿ ಟೆಂಡರ್ ಪ್ರಕಟಣೆ

ವ್ಯವಸ್ಥಾಪಕ ನಿರ್ದೇಶಕರು, ಕೆಆರ್‌ಐಡಿಎಲ್ ಇವರ ಪರವಾಗಿ ಕಾರ್ಯಪಾಲಕ ಅಭಿಯಂತರರು-1, ಕೆಆರ್‌ಐಡಿಎಲ್ ಇವರು ಕೆಳಕಂಡ ಕಾಮಗಾರಿಗಳಿಗೆ ಪ್ರಸಿದ್ಧ ಮತ್ತು ಅನುಭವವುಳ್ಳ ಗುತ್ತಿಗೆದಾರರು/ಕಂಪನಿಗಳಿಂದ ಕೆಪಿಪಿ ಪೋರ್ಟಲ್ ಮೂಲಕ ಇ-ಟೆಂಡರುಗಳನ್ನು ಆಹ್ವಾನಿಸಿದ್ದಾರೆ.
ಟೆಂಡರಿನಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ಸಂಸ್ಥೆಗಳು ಇ-ಆಡಳಿತ ಕಾರ್ಯಾಲಯದ ನೂತನ ವೆಬ್‌ಸೈಟ್: **www.kppp.karnataka.gov.in** ಮೂಲಕ ಮಾತ್ರ ಟೆಂಡರನ್ನು ನೋಡಬಹುದು, ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಟೆಂಡರ್ ಸಲ್ಲಿಸಬಹುದು. ಟೆಂಡರನ್ನು ನಿಗದಿತ ದಿನಾಂಕ ಮತ್ತು ಸಮಯದ ಒಳಗೆ ಪೋರ್ಟಲ್ ಮೂಲಕ ವಿದ್ಯುನ್ಮಾನವಾಗಿ (ಇನ್‌ಟರ್ನೆಟ್ ಮೂಲಕ ಆನ್‌ಲೈನ್‌ನಲ್ಲಿ) ಸಲ್ಲಿಸತಕ್ಕದ್ದು. ಕೆಪಿಪಿಪಿ ಸಹಾಯವಾಣಿ ಸಂಪರ್ಕ ಸಂಖ್ಯೆ: +91-9240214000/+91-9240214001.

ಕ್ರಸಂ	ಕೆಲಸದ ಹೆಸರು	ಟೆಂಡರಿಗಿಟ್ಟಿರುವ ಅಂದಾಜು ಮೊತ್ತ (ರೂ.ಲಕ್ಷಗಳಲ್ಲಿ)	ಇಎಂಡಿ (ರೂ.ಲಕ್ಷಗಳಲ್ಲಿ)
1	ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿನ ಜಯಮಹಲ್ ಮತ್ತು ರಾಮಸ್ವಾಮಿ ಪಾಳ್ಯ ವಾರ್ಡ್‌ನಲ್ಲಿ ರಸ್ತೆಗಳು ಮತ್ತು ಚರಂಡಿಗಳ ಸಮಗ್ರ ಅಭಿವೃದ್ಧಿ ಮತ್ತು ನೀರು ಸರಬರಾಜು ಪೂರೈಕೆ ಮತ್ತು ಇತರೆ ಸಂಬಂಧಪಟ್ಟ ಕಾಮಗಾರಿಗಳು.	757.91	11.37
2	ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿನ ಲಿಂಗರಾಜಪುರಂ ವಾರ್ಡ್ 49, ಕಮ್ಮನಹಳ್ಳಿ ವಾರ್ಡ್ 28, ಹೆಚ್‌ಬಿಆರ್ ವಾರ್ಡ್ 24ರಲ್ಲಿ ರಸ್ತೆಗಳು ಮತ್ತು ಚರಂಡಿಗಳ ಸಮಗ್ರ ಅಭಿವೃದ್ಧಿ ಮತ್ತು ನೀರು ಸರಬರಾಜು ಪೂರೈಕೆ ಮತ್ತು ಇತರೆ ಸಂಬಂಧಪಟ್ಟ ಕಾಮಗಾರಿಗಳು.	758.00	11.37

- ವಿಚಾರಣೆಗಾಗಿ ಕಡೇ ದಿನಾಂಕ ಮತ್ತು ಸಮಯ: **18.03.2026** ರಂದು **14.00** ಗಂಟೆವರೆಗೆ.
- ಟೆಂಡರ್ ಸ್ವೀಕರಿಸುವ ಕಡೆಯ ದಿನಾಂಕ ಮತ್ತು ಸಮಯ: **18.03.2026** ರಂದು **16.00** ಗಂಟೆವರೆಗೆ
- ತಾಂತ್ರಿಕ ಬಿಡ್ ತೆರೆಯುವ ದಿನಾಂಕ: **23.03.2026** ರಂದು **16.00** ಗಂಟೆಗೆ
- ಆರ್ಥಿಕ ಬಿಡ್ ತೆರೆಯುವ ದಿನಾಂಕ: **25.03.2026** ರಂದು **16.00** ಗಂಟೆಗೆ

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: ಕಾರ್ಯಪಾಲಕ ಅಭಿಯಂತರರು-1
ಕರ್ನಾಟಕ ರೂರಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಟೆಡ್
ದೂರವಾಣಿ: 9380134784/9448051646 ಇ-ಮೇಲ್: ee1bbmpwest@kridl.net

ಸಹಿ/- ಕಾರ್ಯಪಾಲಕ ಅಭಿಯಂತರರು-1, ಕೆಆರ್‌ಐಡಿಎಲ್, ಬಿಬಿಎಂಪಿ, ಬೆಂಗಳೂರು

ಕರ್ನಾಟಕ ಸರಕಾರ

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರವರ ಕಛೇರಿ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವಿಭಾಗ, ಕಲಬುರಗಿ

ದೂರವಾಣಿ : 08472 -220196, midnglb@rediffmail.com / midnglb1@gmail.com

ಐಎಫ್‌ಟಿ. ನಂ: ಕಾನಿಅ/ಸನೀಅಅವಿ/ಕ/ಯೋಶಾ-4/2025-26/5435 ದಿನಾಂಕ: 25-02-2026

:: ಅಲ್ಪಾವಧಿ ಟೆಂಡರ್ ಪ್ರಕಟಣೆ (ಕೆ.ಡಬ್ಲ್ಯೂ-1, 2&4) ::

1) ಕಾಮಗಾರಿ ವಿವರ : ಕಾರ್ಯನಿರ್ವಾಹಕ ಅಭಿಯಂತರರು, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವಿಭಾಗ, ಕಲಬುರಗಿ ಕಾರ್ಯಾಲಯದಿಂದ ಅರ್ಹ ಗುತ್ತಿಗೆದಾರರಿಂದ 4702-ಆಣೆಕಟ್ಟು, ಪಿಕಪ್, 4702-ಏತ ನೀರಾವರಿ ಯೋಜನೆ-ಪ್ರಧಾನ ಕಾಮಗಾರಿಗಳು, 2702 ವಾರ್ಷಿಕ ನಿರ್ವಹಣೆ, ವಿಶೇಷ ಘಟಕ ಯೋಜನೆ ಅಡಿಯಲ್ಲಿ ಕಾಮಗಾರಿಗಳಿಗಾಗಿ ಕೆ.ಪಿ.ಪಿ. ಪೋರ್ಟಲ್ ಮುಖಾಂತರ ಕರೆಯಲಾಗಿದೆ. 2) ಕಾಮಗಾರಿ ಅಂದಾಜು ಮೊತ್ತ: ಗರಿಷ್ಠ ರೂ. **121,92,140.50** ಕನಿಷ್ಠ ರೂ. **3,43,481.25,** 3) ಗುತ್ತಿಗೆದಾರರ ಅರ್ಹತೆ ವಿವರ: 4ನೇ ದರ್ಜೆ ಮೇಲ್ಪಟ್ಟು (ಬಿಡ್‌ನಲ್ಲಿ ಇರುವಂತೆ), 4) ಟೆಂಡರ ಅರ್ಜಿಯ ಬೆಲೆ ಮತ್ತು ಇ.ಎಂ.ಡಿ. ಮೊತ್ತದ ವಿವರ : ಅರ್ಜಿಯ ಬೆಲೆ ಕೆ.ಪಿ.ಪಿ. ಪೋರ್ಟಲ್‌ನಂತೆ ಇ.ಎಂ.ಡಿ. ಮೊತ್ತ ಗರಿಷ್ಠ ರೂ. 2,00,000.00 ಕನಿಷ್ಠ ರೂ. 4,300.00 5) ಪ್ರಿ ಬಿಡ್ ಮೀಟಿಂಗ್ ದಿನಾಂಕ: **02-03-2026 ಸಮಯ 11-00ರ ವರೆಗೆ,** 6) ಟೆಂಡರ ಬಗ್ಗೆ ಮಾಹಿತಿ ಹಾಗೂ ಕ್ಲಾರಿಫಿಕೇಶನ್ ಕೊನೆಯ ದಿನಾಂಕ: **05-03-2026 ಸಮಯ 11-00ರ ವರೆಗೆ,** 7) ಟೆಂಡರ ಸ್ವೀಕರಿಸುವ ಕೊನೆಯ ದಿನಾಂಕ: **06-03-2026 ಸಮಯ 17-30ರ ವರೆಗೆ,** 8) ಟೆಕ್ನಿಕಲ್ ಬಿಡ್ ತೆರೆಯುವ ದಿನಾಂಕ: **07-03-2026 ಸಮಯ 17-30ರ ವರೆಗೆ,** 9) ಫೈನಾನ್ಸಿಯಲ್ ಬಿಡ್ ತೆರೆಯುವ ದಿನಾಂಕ: **09-03-2026 ಸಮಯ 17-30ರ ವರೆಗೆ** 10) ಹೆಚ್ಚಿನ ವಿವರಗಳಿಗೆ: ಕಾರ್ಯನಿರ್ವಾಹಕ ಅಭಿಯಂತರರು, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವಿಭಾಗ, ಕಲಬುರಗಿ. 11) ಅಂತರಜಾಲ ತಾಣದ ವಿಳಾಸ: www. kppp.Karnataka.gov.in

ಸಹಿ/- ಕಾರ್ಯನಿರ್ವಾಹಕ ಅಭಿಯಂತರರು,
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವಿಭಾಗ, ಕಲಬುರಗಿ.
ವಾ.ಸಾ.ಸಂ.ಇ/ಕಲಬುರಗಿ/1129/ಕೆ.ಎಸ್.ಎಂ.ಸಿ.&ಎ/2025-26

ಕರ್ನಾಟಕ ಸರ್ಕಾರ

ರಾಣೇಬೆನ್ನೂರು ನಗರಾಭಿವೃದ್ಧಿ ಪ್ರಾಧಿಕಾರ, ರಾಣೇಬೆನ್ನೂರು ಶ್ರೀರಾಮನಗರ, 3ನೇ ಕ್ರಾಸ್, ಪಿ.ಬಿ.ರಸ್ತೆ, ರಾಣೇಬೆನ್ನೂರು-581115, ಫೋ.ನಂ : 08373-267624

ಪತ್ರ ಸಂ:ರಾನಪ್ರಾರಾ:ಪತ್ರಿಕಾ ಪ್ರಕಟಣೆ:2025-26/621,
ದಿನಾಂಕ : 23-02-2026

ಪ್ರಕಟಣೆ

ಶ್ರೀ.ನಾರಾಯಣ ಹದ್ದೇರಿ ಬಿನ್ ತಿರಕಪ್ಪ, ಸಾ:ರಾಣೇಬೆನ್ನೂರು ಇವರು ಅರ್ಜಿ ಸಲ್ಲಿಸಿ, ರಾಣೇಬೆನ್ನೂರು ಪಟ್ಟಣದ ರಿಸನಂ:458/13ರಲ್ಲಿ ಕ್ಷೇತ್ರ 00ಎ-22ಗುಂ-00ಆಣೆ ಜಮೀನಿಗೆ **Service and repairs of farm machinery and agricultural supplies** ಉದ್ದೇಶಕ್ಕೆ ಭೂ ಪರಿವರ್ತಿಸುವ ಸಲುವಾಗಿ ನಿರಾಕ್ಷೇಪಣಾ ಪತ್ರ ನೀಡಲು ಕೋರಿರುತ್ತಾರೆ.

ಅರ್ಜಿದಾರರು ಸಲ್ಲಿಸಿರುವ ದಾಖಲೆಗಳನ್ನು ಹಾಗೂ ಸ್ಥಳವನ್ನು ಪರಿಶೀಲಿಸಲಾಗಿ, ಪ್ರಸ್ತಾವಿತ ಜಮೀನಿಗೆ ದಕ್ಷಿಣಕ್ಕೆ ರಾಣೇಬೆನ್ನೂರಿನಿಂದ-ಕೂನಬೇವು ಗ್ರಾಮಕ್ಕೆ ಹೋಗುವ ಹಾಲಿ 15.00ಮೀ ಅಗಲದ ರಸ್ತೆಯಿಂದ ಸಂಪರ್ಕ ಲಭ್ಯವಿರುತ್ತದೆ. ಮತ್ತು ಸದರಿ ಪ್ರದೇಶವು ಸರ್ಕಾರದಿಂದ ಅನುಮೋದನೆಗೊಂಡ ಮಹಾಯೋಜನೆ(ಪ-1)ರಲ್ಲಿ ಕೃಷಿ ವಲಯದಲ್ಲಿ ಕಾಯ್ದಿರಿಸಲಾಗಿದೆ. ಸರ್ಕಾರದಿಂದ ಅನುಮೋದನೆಗೊಂಡ ಮಹಾಯೋಜನೆ(ಪ-1)ರ ವರದಿಯ ವಲಯ ನಿಯಮಾವಳಿಗಳನ್ವಯ ಕೃಷಿ ವಲಯದಲ್ಲಿ ವಿಶೇಷ ಸಂದರ್ಭಗಳಲ್ಲಿ **Service and repairs of farm machinery and agricultural supplies** ಉದ್ದೇಶಕ್ಕೆ ಅನುಮತಿಸಲು ಅವಕಾಶವಿರುತ್ತದೆ. ಕಾರಣ ಪ್ರಸ್ತಾವಿತ ಜಾಗೆಯಲ್ಲಿ **Service and repairs of farm machinery and agricultural supplies** ಉದ್ದೇಶಕ್ಕೆ ಭೂ ಪರಿವರ್ತಿಸುವ ಸಂಬಂಧ ನಿರಾಕ್ಷೇಪಣಾ ಪತ್ರ ನೀಡುವ ಬಗ್ಗೆ ಸಾರ್ವಜನಿಕರ ಸಲಹೆ/ಆಕ್ಷೇಪಣೆಗಳು ಇದ್ದಲ್ಲಿ, ಈ ಪ್ರಕಟಣೆ ಹೊರಡಿಸಿದ 15 ದಿನಗಳೊಳಗಾಗಿ ಲಿಖಿತವಾಗಿಯಾಗಲಿ ಅಥವಾ ಅಂಚೆ ಮೂಲಕವಾಗಿಯಾಗಲಿ ಆಯುಕ್ತರು, ನಗರಾಭಿವೃದ್ಧಿ ಪ್ರಾಧಿಕಾರ, ರಾಣೇಬೆನ್ನೂರು ಇವರಿಗೆ ಸಲ್ಲಿಸಲು ಸೂಚಿಸಲಾಗಿದೆ. 15 ದಿನಗಳ ನಂತರದಲ್ಲಿ ಸಲ್ಲಿಸಲಾಗುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲವೆಂದು ತಿಳಿಸಲಾಗಿದೆ.

ಸಹಿ/- ಶ್ರೀ.ಎಫ್.ಐ.ಇಂಗಳಗಿ, ಆಯುಕ್ತರು(ಅ.ಪ್ರ), ನಗರಾಭಿವೃದ್ಧಿ ಪ್ರಾಧಿಕಾರ, ರಾಣೇಬೆನ್ನೂರು.
ಶ್ರೀ.ವೀರೇಶ ಚನ್ನಬಸಪ್ಪ ಮೋಟಗಿ, ಅಧ್ಯಕ್ಷರು, ನಗರಾಭಿವೃದ್ಧಿ ಪ್ರಾಧಿಕಾರ, ರಾಣೇಬೆನ್ನೂರು.
ವಾಸಾಸಂಇ/ಹಾವೇರಿ/ಕೆಎಸ್‌ಎಂಸಿಎ/748/2025-26

ಕರ್ನಾಟಕ ಸರ್ಕಾರ

ಜಿಲ್ಲಾ ಪಂಚಾಯತ ಕಾರ್ಯಾಲಯ ಯೋಜನಾ ಶಾಖೆ ಕಲಬುರಗಿ

ಇ-ಮೇಲ್ : cpozp.gulbarga@gmail.com

ಸಂ: ಜಿಪಂಕ/ಯೋಶಾ/DAG/38/2025-26 (ಇ-30862)/1701 ದಿನಾಂಕ : 26-02-2026

:: ದರಪಟ್ಟಿ ಆಹ್ವಾನ ಪ್ರಕಟಣೆ ::

2024-25ನೇ ಸಾಲಿನ ಜಿಲ್ಲಾ ಪಂಚಾಯತ ಯೋಜನ ಶಾಖೆಯ ಜಿಲ್ಲಾ ಅಂಕಿ ಅಂಶಗಳ ನೋಟ ಮತ್ತು ಜಿಲ್ಲಾ ಸಾಮಾಜಿಕ ಅವಲೋಕನ ಪುಸ್ತಕ ಸರಬರಾಜು ದರಪಟ್ಟಿ ಆಹ್ವಾನಿಸಿದೆ.
1) ಪುಸ್ತಕಗಳ ಸಾಮಗ್ರಿಗಳು : ಅಂಕಿ ಅಂಶಗಳ ನೋಟ ಪುಸ್ತಕಗಳು: Black & White Pages : 493, Colour Pages : 20, ಪುಸ್ತಕಗಳ ಸಂಖ್ಯೆ: 500
2) ಪುಸ್ತಕಗಳ ಸಾಮಗ್ರಿಗಳು : ಸಾಮಾಜಿಕ ಅವಲೋಕನ ಪುಸ್ತಕಗಳು: Black & White Pages : 80, Colour Pages : 2, ಪುಸ್ತಕಗಳ ಸಂಖ್ಯೆ: 1000
ಒಟ್ಟು : Black & White Pages : 513, Colour Pages : 22, ಪುಸ್ತಕಗಳು ಸಂಖ್ಯೆ: 1500

ಮುಂದುವರೆದು ಪ್ರತಿಯೊಂದಕ್ಕೆ ದರ ನಮೂದಿಸಿ ದರಪಟ್ಟಿ ಸಲ್ಲಿಸುವುದು. ಈ ಕೆಳಕಂಡಂತೆ ವಿವರಗಳು. 1) ಟೆಂಡರನ ಅಂದಾಜು ಮೊತ್ತ : ರೂ. 3,00,000/-, 2) ಇ.ಎಂ.ಡಿ. ಮೊತ್ತ (2%) : ರೂ. 6000/-, 3) ಟೆಂಡರ್ ಆರಂಭದ ದಿನಾಂಕ : 26-02-2026, 4) ಟೆಂಡರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ಸಮಯ : 04-03-2026 05.30 PM, 5) ಹಣಕಾಸು ಬಿಡ್‌ಗಳನ್ನು ತೆರೆಯುವ ಸಮಯ ಮತ್ತು ದಿನಾಂಕ: 04-03-2026 11.30 AM, 6) ಅಂತಿಮಗೊಳಿಸಿ ಅಧಿಸೂಚಿಸುವ ದಿನಾಂಕ : 04-03-2026 11.30 AM, 7) ಒಪ್ಪಂದದ ಅವಧಿಯ ಸರ್ಕಾರದ ಅನುಭವ ಪತ್ರಗಳು : 02 ವರ್ಷಗಳ ಸರ್ಕಾರದ ಸೇವೆ, 8) ಐಟಿ ರಿಟನರ್ಸ್ : 01 ವರ್ಷಗಳು GSTIN ಸಂಖ್ಯೆ ಸ್ವೀಕರಿಸುವವರ ID, 9) ಪೂರೈಕೆದಾರರ ಅನುಭವ ಮತ್ತು ವಹಿವಾಟು ವಿವರ : ಸುಮಾರು 2 & 3 ವರ್ಷಗಳ CA ದೃಢೀಕೃತ.

ಸದರಿ ದರ ಪಟ್ಟಿ ಸಲ್ಲಿಸಲು ಈ ಕೆಳಕಂಡಂತೆ ಟೆಂಡರ್ ನಿಬಂಧನೆಗಳನ್ನು ಪಾಲಿಸತಕ್ಕದ್ದು ಹಾಗೂ ಸದರಿ ಟೆಂಡರ್ ಕೇವಲ offline ಮುಖಾಂತರ ಸಲ್ಲಿಸುವುದು.
1) ಆಡಳಿತಾತ್ಮಕ ಹಿತದೃಷ್ಟಿಯಿಂದ ಹೆಚ್ಚು ಸಾಮಗ್ರಿಗಳಿಗೆ ಕಡಿಮೆ ದರ ನಮೂದಿಸಿದ ಸಂಸ್ಥೆಯೊಂದಿಗೆ ಮಾರುಕಟ್ಟೆ ದರದ ಮಿತಿಯಲ್ಲಿ ಸಂಧಾಯ ಮಾಡಿ ಎಲ್ಲಾ ಸಾಮಗ್ರಿಗಳ ಸರಬರಾಜು ಆದೇಶವನ್ನು ಒಂದೇ ಸಂಸ್ಥೆಗೆ ನೀಡುವ ಅಧಿಕಾರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್, ಕಲಬುರಗಿ ರವರಿಗೆ ಮಾತ್ರ ಇರುತ್ತದೆ. 2) ಸಾಗಾಣಿಕೆ ವೆಚ್ಚವನ್ನು ಸೇರಿದಂತೆ ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ ದರಗಳನ್ನು ಪೂರ್ಣ ರೂಪಾಯಿಗಳಲ್ಲಿ ನಮೂದಿಸಿರಬೇಕು. 3) ಸಂಸ್ಥೆಯ ಅಧಿಕೃತ ನೋಂದಣಿ ದೃಢೀಕೃತ ಪ್ರತಿ ಲಗತ್ತಿಸುವುದು. 4) ಜಿ.ಎಸ್.ಟಿ. ನೋಂದಣಿ ದೃಢೀಕೃತಲಗತ್ತಿಸುವುದು. 5) ಪಿ.ಎ.ಎನ್ ಕಾರ್ಡನ ದೃಢಿಕೃತ ಪ್ರತಿ ಲಗತ್ತಿಸುವುದು. 6) ಟೆಂಡರದಾರರು ಕಪ್ಪು ಪಟ್ಟಿಯಲ್ಲಿ ಇಲ್ಲದಿರುವ ಕುರಿತು ರೂ. 100/- ಛಾಪಾ ಕಾಗದದಲ್ಲಿ ದೃಢಿಕರಣಗೊಂಡ ಪ್ರಮಾಣ ಪತ್ರ ಲಗತ್ತಿಸುವುದು. 5) ಯಶಸ್ವಿ ಟೆಂಡರ್‌ದಾರರು ಸರಬರಾಜು ಮಾಡಿರುವ ಸಾಮಗ್ರಿಗಳು ಕಳಪೆ ಮಟ್ಟದಾಗಿದ್ದರೆ, EMD ಹಣವನ್ನು ಮಟ್ಟಗೋಲು ಹಾಕುವುದಲ್ಲದೇ ಸಂಬಂದಿಸಿದ ಟೆಂಡರ್‌ದಾರರನ್ನು ಕಪ್ಪು ಪಟ್ಟಿಗೆ ಹಾಕಲಾಗುವುದು.

ಸಹಿ/- ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು,
ಜಿಲ್ಲಾ ಪಂಚಾಯತ್ ಕಲಬುರಗಿ.
ವಾ.ಸಾ.ಸಂ.ಇ/ಕಲಬುರಗಿ/1132/ಕೆ.ಎಸ್.ಎಂ.ಸಿ.&ಎ/2025-26

ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ರಾಯಚೂರು
Raichur Institute of Medical Sciences, Raichur

(ಸರ್ಕಾರದ ಸ್ವಾಯತ್ತ ಸಂಸ್ಥೆ) ಹೈದ್ರಾಬಾದ್ ರೋಡ್, ರಾಯಚೂರು -584102
Phone /Fax-08532-238488/89
www.rims-raichur.karnataka.gov.in info@rims-raichur.com

ಸಂ. ರಿಮ್ಸ್/ಸರಬರಾಜು/ಟೆಂಡರ್/2025-26 ದಿನಾಂಕ:26.02.2026

ಇ-ಟೆಂಡರ್ ಪ್ರಕಟಣೆ

2024-25ನೇ ಸಾಲಿನ ಕ.ಕ.ಪ್ರ.ಅ. ಮಂಡಳಿಯ ಮೈಕ್ರೋ ಯೋಜನೆಯಡಿ ದೇವದುರ್ಗ ತಾಲೂಕಿನ ಕ್ರಿಯಾ ಯೋಜನೆಯಲ್ಲಿ ಮಂಜೂರಾದ ಕಾಮಗಾರಿಗಳ ಅನುಷ್ಠಾನ ಮಾಡಲು ಅರ್ಹ ಟೆಂಡರ್‌ದಾರರಿಂದ ದ್ವಿಲಕೋಟೆ ಪದ್ಧತಿಯಲ್ಲಿ ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ.

ಕ್ರ. ಸಂ	ಟೆಂಡರ್‌ನ ವಿವರ	ಟೆಂಡರ್‌ನ ಸಂಖ್ಯೆ	ಅಂದಾಜು ವೆಚ್ಚ (ಲಕ್ಷಗಳಲ್ಲಿ)
1	ದೇವದುರ್ಗ ಸಾರ್ವಜನಿಕ ತಾಲೂಕು ಆಸ್ಪತ್ರೆಗೆ ಅವಶ್ಯವಿರುವ ವೈದ್ಯಕೀಯ ಉಪಕರಣಗಳು ಮತ್ತು ಪೀಠೋಪಕರಣಗಳನ್ನು ಸರಬರಾಜು ಮಾಡಿಸುವುದು ಹಾಗೂ ಅಳವಡಿಕೆ ಮಾಡಿಸುವ ಕುರಿತು	ರಿಮ್ಸ್/ಡಿಹೆಚ್‌ಓ/ ಸರಬರಾಜು/ ಟೆಂಡರ್/ ಉಪಕರಣ/15/2025-26 DME/2025-26/IND2112	130.00
2	ದೇವದುರ್ಗ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರ ಜಾಲಹಳ್ಳಿಗೆ ಅವಶ್ಯವಿರುವ ವೈದ್ಯಕೀಯ ಉಪಕರಣಗಳು ಮತ್ತು ಪೀಠೋಪಕರಣಗಳನ್ನು ಸರಬರಾಜು ಮಾಡಿಸುವುದು ಮತ್ತು ಅಳವಡಿಸಿಕೆ ಮಾಡಿಸುವ ಕುರಿತು	ರಿಮ್ಸ್/ಡಿಹೆಚ್‌ಓ/ ಸರಬರಾಜು/ ಟೆಂಡರ್/ ಉಪಕರಣ/16/2025-26 DME/2025-26/IND2113	30.00
3	ದೇವದುರ್ಗ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ, ಗಾಣದಾಳ ಮತ್ತು ರಾಮದುರ್ಗ ಗಳಿಗೆ ಅವಶ್ಯವಿರುವ ವೈದ್ಯಕೀಯ ಉಪಕರಣಗಳು ಮತ್ತು ಪೀಠೋಪಕರಣಗಳನ್ನು ಪೀಠೋಪಕರಣಗಳನ್ನು ಸರಬರಾಜು ಮಾಡಿಸುವುದು ಮತ್ತು ಅಳವಡಿಸಿಕೆ ಮಾಡಿಸುವ ಕುರಿತು	ರಿಮ್ಸ್/ಡಿಹೆಚ್‌ಓ/ ಸರಬರಾಜು/ ಟೆಂಡರ್/ ಉಪಕರಣ/17/2025-26 DME/2025-26/IND2114	40.00

1) ಟೆಂಡರ್‌ಗಳನ್ನು ದಿನಾಂಕ : 27.02.2026 ರಿಂದ ಇ-ಪ್ರೋಕ್ಯೂರ್ಮೆಂಟ್ ಪೋರ್ಟಲ್ ಮುಖಾಂತರ ಡೌನ್ ಲೋಡ್ ಮಾಡಿಕೊಳ್ಳಬಹುದು. 2) ಟೆಂಡರ್ ಫಾರ್ಮ್‌ಗಳನ್ನು ಸಲ್ಲಿಸಲು ಕೊನೆಯ ದಿನಾಂಕ : 13.03.2026 ರ ಸಾಯಂಕಾಲ 5.00 ಗಂಟೆಯ ವರೆಗೆ 3) ತಾಂತ್ರಿಕ ಬಿಡ್ ತೆರೆಯುವ ದಿನಾಂಕ: 16.03.2026 ರ ಬೆಳಿಗ್ಗೆ 11.30 ಗಂಟೆಗೆ

ಆಸಕ್ತಿವುಳ್ಳ ಟೆಂಡರ್‌ದಾರರು ಹೆಚ್ಚಿನ ಮಾಹಿತಿಗಾಗಿ ಮತ್ತು ಟೆಂಡರ್ಗೆ ಸಂಬಂಧಪಟ್ಟ ದಾಖಲೆಗಳನ್ನು ಕರ್ನಾಟಕ ಸರ್ಕಾರದ ಇ-ಸಂಗ್ರಹಣಾ ಕೋಶದ ವೆಬ್‌ಸೈಟ್ https://kppp.karnataka.gov.in ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.

ಸಹಿ/- ನಿರ್ದೇಶಕರು
DIP/RCR/732/KSMC&A/735/2025-26 ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ರಾಯಚೂರು

CHANGE OF NAME

Herein, I **Mr. SIDALING MARUTI JAGANURI**, R/o Saraswati Nagar, Tal.& Dist. Belagavi, have changed my name i.e., father's name from **SIDALING JAGANURI to SIDALING MARUTI JAGANURI** declared through vide Affidavit Notary before **Shri. S. A. CHACHADI**, NOTARY PUBLIC, GOVT OF INDIA, BELAGAVIIdentified by **Smt. H.S.CHACHADI**, ADOVATE BELAGAVI.

CHANGE OF NAME

I, **SANJEEV GURUNATHAPPA BARADWAD** (old name) Resident of Rottigawad Kundgol, Dharwad Pin - 581117 (address), have changed my name as **SANJEEV BARADWAD** (new name) henceforth I will be called and recognized by new name for all future purposes, dated: 27/02/2026.

CHANGE OF NAME

I, **MEHERNIGAR A MULLA** (old name) Resident of H No: 19 New Anand Nagar Kalavidar Plot: Hubballi Pin -580024 (address), have changed my name as **MEHERNIGAR TOUQEER AHMED USTADI** (new name) henceforth I will be called and recognized by new name for all future purposes, dated: 27/02/2026.

CHANGE OF NAME

I, **UMA PURANIK** (old name) Resident of H No: 89, Old Badami Nagar, Keshwapur Hubli - 580023, have changed my name as **UMA MADHUSUDAN PURANIK** (new name) henceforth I will be called and recognized by new name for all future purposes, dated: 27/02/2026.

ನಗರಸಭಾ ಕಾರ್ಯಾಲಯ ಹೊಸಪೇಟೆ.

ಕ್ರ.ಸಂ: ನಸಹೊ/ಸಿಬ್ಬಂದಿ-1/ಪ.ಪ್ರ/2025-26 ದಿನಾಂಕ:20.02.2026

ಪತ್ರಿಕಾ ಪ್ರಕಟಣೆ

ಈ ಮೂಲಕ ಹೊಸಪೇಟೆ ನಗರದ ಸಾರ್ವಜನಿಕರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ಶ್ರೀ ವಿರುಪಾಕ್ಷಪ್ಪ ಎನ್.ಹೆಚ್. ಹಿರಿಯ ಆರೋಗ್ಯ ನಿರೀಕ್ಷಕರು, ನಗರಸಭೆ ಕಾರ್ಯಾಲಯ ಹೊಸಪೇಟೆಯಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಸದರಿ ಸಿಬ್ಬಂದಿಯು **ದಿನಾಂಕ: 19.11.2025** ರಿಂದ ಹಾಗೂ **ಶ್ರೀ ಪ್ರಶಾಂತ,** ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು, **ದಿನಾಂಕ: 10.09.2025** ರಿಂದ ಪ್ರಸ್ತುತ ದಿನಾಂಕದವರೆಗೆ ಕಛೇರಿಗೆ ಹಾಜರಾಗದೇ ಅನಧೀಕೃತವಾಗಿ ಗೈರು ಹಾಜರಾಗಿರುತ್ತಾರೆ. ಆದರಂತೆ ಸದರಿಯವರಿಗೆ ಈ ಹಿಂದೆ ನೋಟಿಸ್‌ಗಳನ್ನು ಜಾರಿ ಮಾಡಲಾಗಿದ್ದು, ಸದರಿ ಸಿಬ್ಬಂದಿಯೂ ಯಾವುದೇ ಸಮಜಾಯಿಷಿಯನ್ನು ನೀಡಿರುವುದಿಲ್ಲ. ಕಾರಣ ತಾವುಗಳು ಈ ಪ್ರಕಟಣೆ ಪ್ರಕಟಗೊಂಡ ತಕ್ಷಣ ಕರ್ತವ್ಯಕ್ಕೆ ಹಾಜರಾಗಲು ಈ ಮೂಲಕ ಸೂಚಿಸಲಾಗಿದೆ. ತಪ್ಪಿದ್ದಲ್ಲಿ ಕೆ.ಸಿ.ಎಸ್.ಆರ್ ನಿಯಮಾನುಸಾರ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು.

ಸಹಿ/-ಪೌರಾಯುಕ್ತರು, ನಗರಸಭೆ ಹೊಸಪೇಟೆ.

ವಾ.ಸಾ.ಸಂ.ಇ/ವಿಜಯನಗರ/2025-26/ಕೆಎಸ್‌ಎಂಸಿಎ/ಆರ್.ಓ.ಸಂಖ್ಯೆ/552

ಕರ್ನಾಟಕ ಸರ್ಕಾರ ಅರಣ್ಯ ಇಲಾಖೆ
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ, ಕೂಡ್ಲಿಗಿ ಉಪ ವಿಭಾಗ, ಕೂಡ್ಲಿಗಿ

E- mail ID: acfkudligi6@gmail.com

ವಿವಿಧ ಯೋಜನೆಗಳಡಿ ಮಾನ್ಸೂನ್ ಬ್ಲಾಕ್ ನೆಡುತೋಪು ನಿರ್ಮಾಣ ಮಾಡುವುದು, ನೆಡುತೋಪು ನಿರ್ವಹಣೆ ಮಾಡುವುದು, ಮುಂಗಡ ಕಾಮಗಾರಿ ಕೈಗೊಳ್ಳುವುದು, ಸಸಿಗಳನ್ನು ಬೆಳೆಸುವುದು, ಸಸಿಗಳನ್ನು ನಿರ್ವಹಣೆ ಮಾಡುವುದು, ಕಾವಲುಗಾರರನ್ನು ನಿಯೋಜಿಸಿಕೊಳ್ಳುವ ಕಾಮಗಾರಿಗಳಿಗೆ ಟೆಂಡರ್ ಜರುಗಿಸುವ ಕುರಿತು.
(ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಮುಖಾಂತರ)

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಕೂಡ್ಲಿಗಿ ಉಪ ವಿಭಾಗ, ಕೂಡ್ಲಿಗಿ ಇವರ ಕಛೇರಿ ಅಧಿಸೂಚನೆ ಸಂಖ್ಯೆ: :ಬಿಜಿಟಿ/ಟೆಂಡರ್/ಸಿಆರ್-/2025-26 ದಿನಾಂಕ : 26-02-2026 ರ ಪ್ರಕಾರ 2026-27 ನೇ ಸಾಲಿನಲ್ಲಿ ವಿಜಯನಗರ ಅರಣ್ಯ ವಿಭಾಗದ ಕೂಡ್ಲಿಗಿ ಮತ್ತು ಹೊಸಪೇಟೆ ಉಪ ವಿಭಾಗಗಳ ವ್ಯಾಪ್ತಿಗೆ ಒಳಪಡುವ ವಲಯಗಳಲ್ಲಿ ವಿವಿಧ ಯೋಜನೆಗಳಡಿ ಮಾನ್ಸೂನ್ ಬ್ಲಾಕ್ ನೆಡುತೋಪು ನಿರ್ಮಾಣ ಮಾಡುವುದು, ನೆಡುತೋಪು ನಿರ್ವಹಣೆ ಮಾಡುವುದು, ಮುಂಗಡ ಕಾಮಗಾರಿ ಕೈಗೊಳ್ಳುವುದು, ಸಸಿಗಳನ್ನು ಬೆಳೆಸುವುದು, ಸಸಿಗಳನ್ನು ನಿರ್ವಹಣೆ ಮಾಡುವುದು, ಕಾವಲುಗಾರರನ್ನು ನಿಯೋಜಿಸಿಕೊಳ್ಳುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ನಿಗದಿತ ನಮೂನೆ0ಯಲ್ಲಿ ದ್ವಿಲಕೋಟೆ (ತಾಂತ್ರಿಕ ಮತ್ತು ಆರ್ಥಿಕ) ಪದ್ಧತಿಯಲ್ಲಿ ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ. ಮೊದಲನೇ ಬಾರಿ ಟೆಂಡರ್ ಜರುಗಿಸುವುದಕ್ಕೆ ದಿನಾಂಕ : 13-03-2026 ರಂದು ಮಧ್ಯಾಹ್ನ 3.00 ಗಂಟೆಯವರೆಗೆ ಮತ್ತು ಎರಡನೇ ಬಾರಿ ಟೆಂಡರ್ ಜರುಗಿಸುವುದಕ್ಕೆ ದಿನಾಂಕ : 29-03-2026 ರಂದು ಮಧ್ಯಾಹ್ನ 3.00 ಗಂಟೆಯವರೆಗೆ ಸ್ವೀಕರಿಸಲಾಗುವುದು. ಟೆಂಡರ್ ವಿವರಗಳನ್ನು https://kppp.karnataka.gov.in ವೆಬ್‌ಸೈಟ್ ಮೂಲಕ ಪಡೆದುಕೊಳ್ಳಬಹುದಾಗಿರುತ್ತದೆ. ಹೆಚ್ಚಿನ ವಿವರಗಳಿಗೆ ಸದರಿ ಕಛೇರಿಯಲ್ಲಿ ಕಛೇರಿ ವೇಳೆಯಲ್ಲಿ ಪಡೆಯಬಹುದು.

ಸಹಿ/-ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಕೂಡ್ಲಿಗಿ ಉಪ ವಿಭಾಗ, ಕೂಡ್ಲಿಗಿ.

ವಾ.ಸಾ.ಸಂ.ಇ/ವಿಜಯನಗರ/2025-26/ಕೆಎಸ್‌ಎಂಸಿಎ/ಆರ್.ಓ.ಸಂಖ್ಯೆ/556

ಕರ್ನಾಟಕ ಸರ್ಕಾರ

ಗದಗ-ಬೆಟಗೇರಿ ವ್ಯಾಪಾರ ಸಂಸ್ಕೃತಿ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರ
(ನಗರಾಭಿವೃದ್ಧಿ ಇಲಾಖೆ)
ಜಿಲ್ಲಾಧಿಕಾರಿಗಳ ಕಾರ್ಯಾಲಯ (ಜಿಲ್ಲಾಆಡಳಿತ ಭವನ)
PH No. 08372-231877 ka.gadag.dudc@gmail.com.
deo.gadag@gmail.com

ಸಂಖ್ಯೆ: ಗಬೆವ್ಯಾಸಂ&ವಪ್ರಾ/ವಹಿ-15/2025-26 ದಿನಾಂಕ : 27-02-2026

ಟೆಂಡರ್ ಪ್ರಕಟಣೆ

ಗದಗ-ಬೆಟಗೇರಿ ವ್ಯವಹಾರ, ಸಂಸ್ಕೃತಿ ಮತ್ತು ಪ್ರದರ್ಶನ ಪ್ರಾಧಿಕಾರದ ಆಯುಕ್ತರು, ಕರ್ನಾಟಕ ಸರ್ಕಾರದ ಮೂಲಸೌಕರ್ಯ ಅಭಿವೃದ್ಧಿ, ಬಂದರುಗಳು ಮತ್ತು ಒಳನಾಡಿನ ಜಲ ಸಾರಿಗೆ ಇಲಾಖೆ **(IDP&IWTD)** ನಿಂದ ಎಂಪನೇಲ್ ಮಾಡಲಾದ ಸಲಹೆಗಾರರಿಂದ **RFP** ದಾಖಲೆಗಳನ್ನು ಬಳಸಿಕೊಂಡು ಪೂರ್ವ-ಅರ್ಹ ಬಿಡ್ಡರ್‌ಗಳ ಟೆಂಡರ್‌ಅನ್ನು ಆಹ್ವಾನಿಸುತ್ತಾರೆ. ದಿನಾಂಕ : 01.06.2023 ರಂದು ಅಧಿಸೂಚನೆ ಸಂಖ್ಯೆ. **IDP&IWTD 94 ITS 2022,** ಕರ್ನಾಟಕದ ಗದಗ ಜಿಲ್ಲೆಯ ಗದಗ-ಬೆಟಗೇರಿಯಲ್ಲಿ ವ್ಯಾಪಾರ ಕೇಂದ್ರದ ಅಭಿವೃದ್ಧಿಗಾಗಿ ವಹಿವಾಟು ಸಲಹಾ ಸೇವೆಗಳನ್ನು ಒದಗಿಸಲು ಸಲಹೆಗಾರರನ್ನು ಆಯ್ಕೆ ಮಾಡಲು **ರೂ. 500** ಕೋಟಿ ಯೋಜನಾ ವೆಚ್ಚ ಮತ್ತು ಸಾಮಾಜಿಕ ಮತ್ತು ವಾಣಿಜ್ಯ ವಲಯ. ಹಾಗೂ ಇಂಡೆಂಟ್ ಸಂಖ್ಯೆ. **GBBCEA/2025-26/SE0001/CALL-2.** ಬಿಡ್ಡರ್‌ಗಳು **www.kppp.karnataka.gov.in**ನಲ್ಲಿ **KPP** ಪೋರ್ಟಲ್ ಮೂಲಕ ಟೆಂಡರ್‌ಗಳನ್ನು ಡೌನ್‌ಲೋಡ್ ಮಾಡಬಹುದು ಮತ್ತು ಸಲ್ಲಿಸಬಹುದು. ಪೂರ್ಣಗೊಂಡ ಟೆಂಡರ್ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಕೊನೆಯ ದಿನಾಂಕ: **26-03-2026** ರಂದು ಸಂಜೆ 5.30 ಗಂಟೆಯವರೆಗೆ ಮತ್ತು ಟೆಂಡರ್‌ಗಳನ್ನು ತೆರೆಯುವ ದಿನಾಂಕ (ಆರ್ಥಿಕ ಬಿಡ್) ದಿನಾಂಕ : **30-03-2026** ರಂದು ಸಂಜೆ 11.00 ಗಂಟೆಯವರೆಗೆ. ಕಾರ್ಯಕ್ರಮಗಳ ಕ್ಯಾಲೆಂಡರ್ ಅನ್ನು ಮುಂದೂಡುವುದು (ಯಾವುದೇ ತಿದ್ದುಪಡಿ/ಅನುಬಂಧಗಳಿದ್ದರೆ) ಕೆಪಿಪಿ ಪೋರ್ಟಲ್ ಮೂಲಕ ಮಾತ್ರ ಮತ್ತು ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದಿಲ್ಲ.

ಸಹಿ/- ಆಯುಕ್ತರು
ಗದಗ-ಬೆಟಗೇರಿ ವ್ಯಾಪಾರ ಸಂಸ್ಕೃತಿ
ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರ ಗದಗ

ವಾಸಾಸಂಇ/ಗದಗ/ಕೆಎಸ್‌ಎಂಸಿಎ/683/2025-26

ಕರ್ನಾಟಕ ಸರ್ಕಾರ
(ನಗರಾಭಿವೃದ್ಧಿ ಇಲಾಖೆ)

ವಿಜಯಪುರ ಮಹಾನಗರಪಾಲಿಕೆ, ವಿಜಯಪುರ
ಕೇಂದ್ರ ಕಚೇರಿ. ಬಾಗಲಕೋಟೆ ರಸ್ತೆ, ಜಲನಗರ-586109
ದೂರವಾಣಿ : 08352-278536, 222474
ವೆಬ್‌ಸೈಟ್: www.vijayapuracity.mrc.gov.in

ಸಂ.ಮನಪಾವಿ/ಕಂ.ವಿ/2025-26/5401 ದಿನಾಂಕ:27.02.2026

ಸಂತೆ ಬಜಾರ್ ಹಾಗೂ ಮಳಿಗೆಗಳ ಜಾಹೀರ ಲಿಲಾವು ಮುಂದೂಡಿದ ಪ್ರಕಟಣೆ

ಈ ಪ್ರಕಟಣೆ ಮೂಲಕ ತಿಳಿಸುವುದೇನೆಂದರೆ, ಸನ್ 2026-27 ನೇ ಸಾಲಿನ ವಿಜಯಪುರ ಮಹಾನಗರ ಪಾಲಿಕೆ, ಒಡೆತನದಲ್ಲಿ ಬರುವ(01) ಸಂತೆ ಮತ್ತುಸಂಡೆ ಬಜಾರ, ಉಪ್ಪಲಿ ಬುರುಜ ಹತ್ತಿರಇರುವ ಸಂತೆ ಬಜಾರಿನರಸ್ತೆ ಅಕ್ಕ ಪಕ್ಕ ಬೀದಿಯಲ್ಲಿ ಕಾಯಿಪಲ್ಲೆ ಮತ್ತು ಇನ್ನಿತರೆ ವ್ಯಾಪಾರ ಮಾಡುವ ವ್ಯಾಪಾರಸ್ತರಿಂದ ಫೀ ವಸೂಲಿ ಮಾಡುವದು ಮತ್ತು (02) ಕೋಳಿ ಬಜಾರಿನ ರಸ್ತೆ ಅಕ್ಕ ಪಕ್ಕ ಬೀದಿಯಲ್ಲಿ ಕೋಳಿ ವ್ಯಾಪಾರ ಮಾಡುವ ವ್ಯಾಪಾರಸ್ಥರಿಂದ ಫೀ ವಸೂಲಿ ಮಾಡುವ ಬಗ್ಗೆ ದಿನಾಂಕ: **05.03.2026** ರಂದು ಜಾಹೀರ ಲಿಲಾವು ಕರೆಯಲಾಗಿತ್ತು. ಸದರಿ ಲಿಲಾವನ್ನು ಕಾರಣಾಂತರಗಳಿಂದ ಮುಂದೂಡಿ **ದಿನಾಂಕ: 10.03.2026** ರಂದು ಜರುಗಿಸಲಾವುದು. ಅರ್ಜಿ ಸಲ್ಲಿಸುವ ದಿನಾಂಕ: **07.03.2026** ರ 05:30 ಘಂಟೆ ವರೆಗೆ ವಿಸ್ತರಿಸಲಾಗಿದೆ.

ಬಬಲೇಶ್ವರ ನಾಕಾ ಹತ್ತಿರ ಇರುವ ಮಳಿಗೆಗಳನ್ನು ಪರಿಶಿಷ್ಟ ಜಾತಿ ಜನರಿಗೆ ಜಾಹೀರ ಲಿಲಾವಿನ ಮುಖಾಂತರ ಹಂಚಿಕೆ ಮಾಡಲು ದಿನಾಂಕ: **07.03.2026** ರಂದು ಲಿಲಾವು ಕರೆಯಲಾಗಿತ್ತು. ಸದರಿ ಮಳಿಗೆಗಳ ಲಿಲಾವನ್ನು ಕಾರಣಾಂತರಗಳಿಂದ ಮುಂದೂಡಿ ದಿನಾಂಕ: **17.03.2026** ರಂದು ಜರುಗಿಸಲಾವುದು. ಅರ್ಜಿ ಸಲ್ಲಿಸುವ ದಿನಾಂಕ: **13.03.2026** ರ 05:30 ಘಂಟೆ ವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿಈ ಕಾರ್ಯಾಲಯಕ್ಕೆ ಸಂಪರ್ಕಿಸಲು ಈ ಪ್ರಕಟಣೆ ಮೂಲಕ ತಿಳಿಸಲಾಗಿದೆ.

ಸಹಿ/- ಆಯುಕ್ತರು, ಮಹಾನಗರ ಪಾಲಿಕೆ, ವಿಜಯಪುರ
ಸಹಿ/- ಮಹಾಪೌರರು, ಮಹಾನಗರ ಪಾಲಿಕೆ, ವಿಜಯಪುರ

ವಾಸಾಸಂಇ/ವಿಜಯಪುರ/763/ಕೆಎಸ್‌ಎಂಸಿಎ/2025-26

CHANGE OF NAME

I, **IBRAHIM YAKKUNDI** (old name) Resident of Kalmeshwar Colony, Saidapur, Dharwad, Hubballi - Dharwad City - 580008, Karnataka, India, have changed my name as **IBRAHIM MAHAMMADISMAIL YAKKUNDI** (new name) henceforth I will be called and recognized by new name for all future purposes, dated: 27/02/2026.

CHANGE OF NAME

I, **YALLAVVA FAKKIRAPPA PURADANNAVAR** (old name) Resident of H No 32/1, Sadhanakeri, 1st Cross, Dharwad, Hubballi - Dharwad City - 580008, Karnataka, India, have changed my name as **POOJA JAGADISH NASABI** (new name) henceforth I will be called and recognized by new name for all future purposes, dated: 27/02/2026.

NIDHI GOLD LOANS
MANIPAL HOUSING FINANCE SYNDICATE LIMITED
Manipal House, Manipal – 576104 Ph: 0820-2570741 GSTN: 29AABCM1714D1ZW

AUCTION GOLD NOTICE

Notice is hereby given for the information of all concerned that Gold Ornaments pledged with the under mentioned branches of the company, which were overdue for redemption and which have not been redeemed so far in spite of repeated notices, will be auctioned at the concerned branches on 13.03.2026 at 11 am. In any case if the auction could not be conducted on the above said date, the Auctioneer is having the right to postpone the auction to following **2nd Auction Dates through online auction https://egold.auctiontiger.net on 24.03.2026 at 3:00 p.m.** The company reserves the right to cancel / postpone the auction to any other convenient date without further notice and assigning reasons therefore.

Bhatkal - 822401893, 822401964, 822402019, 10822301896, 10822301960, 10822302091, 10822302129, 10822302198, 20822201397, 20822201796, 20822201889, 20822202043, 20822202296, 20822202297, 20822202399, 20822202409, 20822202411, 20822202435, 20822202442, 20822202480, 20822202490, 20822202523, 20822202642, 30822200578, 30822300078, 30822401099.

Note:- Customer can release the gold ornaments before the auction date (23.03.2026)

Place: Manipal, Date : 27.02.2026

ಜಾಹೀರಾತಿಗಾಗಿ ಸಂಪರ್ಕಿಸಿ
8892497927

ಕರ್ನಾಟಕ ಸರ್ಕಾರ

ಮುಖ್ಯ ವೈದ್ಯಾಧಿಕಾರಿಗಳ ಕಚೇರಿ, ಭದ್ರಾವತಿ
Ph: Email: cmobdvt@gmail.com Phone- 08282-298133

ಸಂ/ಸಾಆಭ/ಹೊಗು/1250/2025-26 ದಿ: 27.02.2026

ವಿಷಯ :- 2026-27 ನೇ ಸಾಲಿಗೆ ಹೊರಗುತ್ತಿಗೆ ಆಧಾರದ ಮೇಲೆ ಗ್ರೂಪ್-ಡಿ ಮತ್ತು ನಾನ್-ಕ್ಲಿನಿಕಲ್ ಸೇವೆ ಪಡೆಯುವ ಕುರಿತು ಇ-ಟೆಂಡರ್ ಆಹ್ವಾನ.

ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಭದ್ರಾವತಿ ಇಲ್ಲಿಗೆ 2026-27 ನೇ ಸಾಲಿಗೆ ಹೊರಗುತ್ತಿಗೆ ಆಧಾರದ ಮೇಲೆ ಗ್ರೂಪ್-ಡಿ ಮತ್ತು ನಾನ್-ಕ್ಲಿನಿಕಲ್ ಸೇವೆ ಪಡೆಯುವ ಕುರಿತು, ಕರ್ನಾಟಕ ಪಾರದರ್ಶಕ ಅಧಿನಿಯಮ 1999 ಮತ್ತು ನಿಯಮಗಳು 2000 ರಂತೆ ದ್ವಿ-ಲಕೋಟೆ ಪದ್ಧತಿಯ (Two Cover system) ಪ್ರಕಾರ ಅರ್ಹ ಗುತ್ತಿಗೆದಾರರಿಂದ ಟೆಂಡರ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಟೆಂಡರ್ ನಮೂನೆಗಳಿಗಾಗಿ, ಇ.ಎಂ.ಡಿ, ಟೆಂಡರ್ ಷರತ್ತು ಮತ್ತು ನಿಬಂಧನೆಗಳ ಬಗ್ಗೆ ಮತ್ತು ಹೆಚ್ಚಿನ ಮಾಹಿತಿಗಾಗಿ https:://kppp.karnataka.gov.in ವೆಬ್‌ಸೈಟ್‌ನಲ್ಲಿ ನೋಡಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಕಚೇರಿ ಕಾರ್ಯಾಲಯದ ಸಮಯದಲ್ಲಿ ಸಂಪರ್ಕಿಸಬಹುದಾಗಿರುತ್ತದೆ. ಟೆಂಡರ್‌ನ ಅಂದಾಜು ಮೊತ್ತರೂ, 81.00 ಲಕ್ಷಗಳು (ರೂ ಎಂಭತ್ತೊಂದು ಲಕ್ಷ ಮಾತ್ರ

ಸಹಿ/- ಮುಖ್ಯ ವೈದ್ಯಾಧಿಕಾರಿಗಳು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಭದ್ರಾವತಿ

ವಾ.ಸಾ.ಸಂ.ಇ/ಕೆ.ಎಸ್.ಎಂ.ಸಿ.ಎ/ಶಿ/25-26/149/02/1919

ಕಾರ್ಯಪಾಲಕ ಅಭಿಯಂತರವರ ಕಛೇರಿ, ಲೋಕೋಪಯೋಗಿ ಇಲಾಖೆ,
ವಿದ್ಯುತ್ ವಿಭಾಗ, ಕೆ.ಆರ್.ವೃತ್ತ, ಬೆಂಗಳೂರು.

ಸಂ:ಕಾ.ಅ.(ವಿ)/ಲೋ.ಇ./ವಿದ್ಯುತ್/2025-26/2809 ದಿನಾಂಕ:26.02.2026

ಟೆಂಡರ್ ಪ್ರಕಟಣೆ

ಕಾರ್ಯಪಾಲಕ ಅಭಿಯಂತರರು (ವಿದ್ಯುತ್), ಲೋಕೋಪಯೋಗಿ ವಿದ್ಯುತ್ ವಿಭಾಗ, ಬೆಂಗಳೂರು ಇವರ ವತಿಯಿಂದ ಈ ಕೆಳಕಂಡ ಕಾಮಗಾರಿಗಳನ್ನು KW-2 STD ಷರತ್ತಿಗೊಳಪಟ್ಟಂತೆ ಟೆಂಡರ್‌ನ ಮೊದಲನೆ ಕರೆಯನ್ನು ಕೆ.ಪಿ.ಪಿ.ಪಿ. ಮೂಲಕ ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ. ಕಾಮಗಾರಿಗಳ ವಿವರ ಕೆಳಕಂಡಂತಿವೆ.

Sl. No.	WORK INDENTS	Work Value (Rs. in Lakhs)
1	Supply, Installation, Testing, and Commissioning of Outdoor LED Video Wall Display Providing Air Conditioner and Connected Electrical works of Press Club located in the premises of Cubbon Park, Bengaluru PWD/2025-26/EL/WORK_INDENT31911	21.19

ಮೇಲಿನ ಟೆಂಡರ್‌ಗಳಲ್ಲಿ ಭಾಗವಹಿಸಲು ಇಚ್ಚಿಸುವವರು ವೆಬ್‌ಸೈಟ್: https://kppp.karnataka.gov.in ನಲ್ಲಿ ಟೆಂಡರ್ ಡಾಕ್ಯೂಮೆಂಟ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು **ದಿನಾಂಕ:26.02.2026 ರಿಂದ 13.03.2026, 16.00 ಗಂಟೆಯವರೆಗೆ** ಹಾಗೂ ಭರ್ತಿ ಮಾಡಿದ ಟೆಂಡರ್ ಹಿಂತಿರುಗಿಸುವ **ದಿನಾಂಕ: 13.03.2026 ರಂದೆ 16.00 ಗಂಟೆಯವರೆಗೆ** ನಿಗದಿಪಡಿಸಲಾಗಿದೆ. ಟೆಂಡರ್ ವಿವರಗಳನ್ನು Karnataka Public Procurement Portal ನಲ್ಲಿ ಪಡೆಯಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಈ ಕೆಳಗೆ ಸಹಿ ಮಾಡಿರುವ ಅಧಿಕಾರಿಗಳ ಕಛೇರಿಯಲ್ಲಿ ಕೆಲಸದ ವೇಳೆಯಲ್ಲಿ ಸಂಪರ್ಕಿಸಬಹುದು.

ಸಹಿ/- ಕಾರ್ಯಪಾಲಕ ಅಭಿಯಂತರರು(ವಿ)
ಲೋಕೋಪಯೋಗಿ ವಿದ್ಯುತ್ ವಿಭಾಗ, ಬೆಂಗಳೂರು.

ವಾಸಾಸಂಇ/ಉನಿ-ಸಿ.ಪಿ/5909/ಕೆಎಸ್‌ಎಂಸಿಎ/2025-26

ನಗರಸಭೆ ಕಾರ್ಯಾಲಯ, ನಿಪ್ಪಾಣಿ

ನಂ.ನಸನಿ/ತಾಂತ್ರಿಕ/ಸಿಆರ-2025-26/2236 ದಿನಾಂಕ:26-02-2026

ಅಲ್ಪಾವಧಿ ಟೆಂಡರ ಪ್ರಕಟಣೆ (ಕೆ.ಪಿ.ಪಿ. ಪೋರ್ಟಲ್ ಮೂಲಕ)

ನಿಪ್ಪಾಣಿ ನಗರಸಭೆಯಲ್ಲಿ ಸನ್ 2019-20 ರಿಂದ 2025-26 ನೇ ಸಾಲಿನ 15 ನೇ ಹಣಕಾಸು ಹಾಗೂ ಎಸ್.ಎಫ್.ಸಿ. ಮುಕ್ತನಿಧಿ SCP & TSP ಹಾಗೂ ನಗರಸಭೆ ಅನುದಾನದಲ್ಲಿ ಕಾಮಗಾರಿಗಳ ಕುರಿತು ಕೆ.ಪಿ.ಪಿ. ಪೋರ್ಟಲ್‌ನಲ್ಲಿ ಇತರೆ ಮೀಸಲಾತಿ ಕುರಿತು ಇಂಡೆಂಟ್ ನಂ.54193/Call-2, 52325/Call-3, 45269/Call-6, 45268/Call-6, 46229/Call-6, 46228/Call-6, 45267/Call-6, & IND5895/Call-2 ಮುಖಾಂತರ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧ್ಯಾದೇಶ 1999 ಮತ್ತು ನಿಯಮಗಳು 2000 ದಂತೆ ಕರ್ನಾಟಕ ಲೋಕೋಪಯೋಗಿ ಮತ್ತು ಕೆ.ಪಿ.ಪಿ. ಪೋರ್ಟಲ್‌ನಲ್ಲಿ ನೊಂದಾಯಿತ ಅರ್ಹ ಸಿವಿಲ್/ ವಿದ್ಯುತ/ ಸಂಸ್ಥೆ ಗುತ್ತಿಗೆದಾರರು / ಪೂರೈಕೆದಾರರಗಳಿಂದ ಐಟಂವಾರು ಟೆಂಡರಗಳನ್ನು ಅಹ್ವಾನಿಸಲಾಗಿದ್ದು, ಗುತ್ತಿಗೆದಾರರು/ ಪೂರೈಕೆದಾರರು ತಮ್ಮ ದರ ನಮೂದಿಸಿದ ಟೆಂಡರಗಳನ್ನು ಕೆ.ಪಿ.ಪಿ. ಪೋರ್ಟಲ್ ಈ ಕೆಳಗೆ ನಿಗದಿಪಡಿಸಿದ ದಿನಾಂಕಗಳಂದು ಸಂಜೆ: 4.30 ಗಂಟೆಯೊಳಗೆ ಆನ್‌ಲೈನ್ ಸಲ್ಲಿಸತಕ್ಕದ್ದು ಕಾಮಗಾರಿಗಳ ವಿವರ ವೆಬ್‌ಸೈಟ www.nippanicity.mrc.gov.in ಮತ್ತು https://kppp.karnataka.gov.in/ ಗಳಲ್ಲಿ ವಿಕ್ಷಿಸಬಹುದಾಗಿದ್ದು,

ಟೆಂಡರ ಸಲ್ಲಿಸಲು ಕೊನೆಯ ದಿನಾಂಕ:05-03-2026 ಸಮಯ 16.30 Pm, ಟೆಂಡರ ತಾಂತ್ರಿಕ ಬಿಡ್‌ನ್ನು ತೆರೆಯುವ ದಿನಾಂಕ:06-03-2026 ಸಮಯ 16.45 Pm, ಟೆಂಡರ ಆರ್ಥಿಕ ಬಿಡ್‌ನ್ನು ತೆರೆಯುವ ದಿನಾಂಕ:09-03-2026 ಸಮಯ 11.00 Am

ಸಹಿ/-ಪೌರಾಯುಕ್ತರು
ನಗರಸಭೆ ನಿಪ್ಪಾಣಿ

DIPR/BGM/RO-ND-1962/KSMCA/2025-26

IN THE COURT OF THE HON'BLE PRINCIPAL CIVIL JUDGE, CUM J.M.F.C. AT BALLARI
Cri. M.C. NO. 148/2026

Between : B S SHRIDHARA MURTHY and others ....Petitioners

And

The Register of Births and Deaths. City Corporation, Ballari ...Respondent

NOTICE

TO WHOM SO EVER IT MAY CONCERNED

To

Respondents:The Register of Births and Deaths, City Corporation, Ballari

WHEREAS, the above named petitioner has filed the above petition against you under section 13 (2) of Births and Deaths Act. 1969, for seeking the death certificate of petitioners mother death certificate by name NARASAMMA W/o Late. B N SHESHAGIRI RAO, who died on 12-03-2007 at Petitioner resident in Petitioner No. 1 House at B V Vijay Kumar Compound, 1st Cross, Gandhi Nagar, Ballari.

You are here by directed to appear in this court in person or by a pleader duly instructed on 28/03/2026 at about 11.00 am in the before this court to show cause against the above petitions filling wherein the petition will be heard and determined ex-parte.

Given under my hand and seal of the court on this day of 27th day of FEB-2026

By order of the court.
Chief Ministerial officer
PRL.C.J & J.M.F.C. Court Ballari.
Laliya Naik
Advocate, Ballari

IN THE COURT OF THE CIVIL JUDGE AND J.M.F.C. AT KUDLIGI
O.S. No. 105/2024

Between: Smt. Gangamma & others ...... Plaintiffs

AND

Guruswamy & others ......Defendants

Defendant No-4 :- Kusha son of late Lakshmana, aged about 35 years, R/o Jalahalli Cross, 2nd stage, Rajgopal Nagara, Main Road, Peenya, Basappanakunte, Peenya Cross, Bengaluru-560058

SUMMONS TO DEFENDANT No- U/0 V RULE 20 R/w Sec. 151 OF CPC FILED ON BEHALF OF THE PLAINTIFFS

Whereas the above plaintiff have instituted above petition for partition and separate possession over the suit schedule mentioned property against the defendant No-4. On the file of the civil Judge & JMFC at Kudligi, The defendant No-4 is hereby summoned to appear in this court in person or by pleader duly instructed and able to answer all material question relating to the above petition on 28.04.2026 at 11 A.M. and interested persons are directed to produce all the documents upon which you intended to rely in support of your defense.

Take notice that in default of your appearance on that day, above mentioned case will be heard and determined ex parte. Given under my hand and seal of this Hon'ble Court on 13.02.2026

By Order of the court
Chief Ministerial Officer
Civil Judge & J.M.F.C at kudligi
Sri. K.Naganagouda [KNG]
Advocate, Kudligi

ಕಳೆದಿದೆ

ನ.ಸಂ.76 ಮೂಲ ಪ್ರತಿ
ಜಿ.ಎಸ್.ಸಿ(GSCNo)
ಸಂಖ್ಯೆ: PO0319260600049 ಅರ್ಜಿ ನಮೂನ ಖರೀದಿ ಪತ್ರ ಕಳೆದಿದೆ
ದಿನಾಂಕ:- 27/02/2026
ಸಂದರ್ಶಕರ/ಪಿರ್ಯಾದುದಾರರ/ಆಹ್ವಾನಿಸಲಾದ ಸೂಚಕರ ಹೆಸರು: ವಿಠ್ಠಲ ರಾಯಪ್ಪ ಕಾಮಶಾರ್
ಗ್ರಾಮ:-ಲೋಳಸೂರ ತಾಲ್ಲೂಕ:- ಗೋಕಾಕ
ಜಿಲ್ಲಾ:- ಬೆಳಗಾವಿ

ಸಾರ್ವಜನಿಕರ ಗಮನಕ್ಕೆ

ಇದರಲ್ಲಿ, ನಮೂದು ಮಾಡಿದ ಅರ್ಜಿದಾರನು ತಮ್ಮ ಬಳಿ ಇದ್ದ ಲೋಳಸೂರ ಗ್ರಾಮದ ಹದ್ದಿಯಲ್ಲಿ ಬರುವ ಗಣೇಶ ನಗರದಲ್ಲಿ ಬರುವ ಕಬ್ಜಾ ವಹಿವಾಟಿನಲ್ಲಿ, ಇರುವ ವಾಸದ ಮನೆ ರಿ.ಸ.ನಂ. : 699 ಇದ್ದು ಅಳತೆ 47*13 (611 ಚದರ ಅಡಿ) ಇರುತ್ತದೆ. ಸದರಿ ಆಸ್ತಿಯನ್ನು ಅರ್ಜಿದಾರರು ಯಲ್ಲವ್ವ ಕೋಂ ಯಲ್ಲಪ್ಪ ಹಡಗಿನಾಳ ಇವರ ಕಡೆಯಿಂದ ದಿನಾಂಕ 22/05/2006 ರಂದು ಖರೀದಿ ಪಡೆದುಕೊಂಡಿದ್ದು ತಹಶಿಲ್ದಾರ ಇವರು 22/05/2026 ದಿನಾಂಕದಂದು ನಂGKK-1-01102-2006-07 ಅಗಿ ಇದರ ಸಿ.ಡಿ ನಂ ಉಬಿಎಚ41 ರನ್ನು ನೋಂದಾಣಿಸಲಾಗಿರುತ್ತದೆ, ಸದರಿ ಮೂಲ ಖರೀದಿ ಪತ್ರವನ್ನು ಗೋಕಾಕದ ಮಾಲದಿನ್ನ ಕ್ರಾಸ್ ವಲ್ಲಿ ದಿನಾಂಕ 15/01/2026 ರಂದು ನಜರಚೂಕಿನಿಂದ ಕಳೆದುಕೊಂಡಿದ್ದು ಹುಡುಕಾಡಿದರು ಸಿಕ್ಕಿರುವುದಿಲ್ಲ, ಕಾರಣ ಹುಡುಕಿ ಕೊಡಬೇಕೆಂದು ಕೊಟ್ಟ ಅರ್ಜಿ ನೇದನ್ನು ಸ್ವೀಕರಿಸಿ ಹುಡುಕುವ ವ್ಯವಸ್ಥೆ ಇಟ್ಟೆನು.

ಸಹಿ/-
ಪಿ.ಎಸ್.ಎಚ್.ಓ
ಗೋಕಾಕ ಗ್ರಾಮೀಣ ಪೊಲೀಸ ಠಾಣೆ

ದಿವಾಣಿ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ.ನ್ಯಾಯಾಲಯ ಹೂವಿನಹಡಗಲಿ
ಕ್ರಿಮಿನಲ್ ಸಂಖ್ಯೆ : 38/2026

ಅರ್ಜಿದಾರರು: ಶ್ರೀ ಫಾತಿಮಾ ಬಾಣದ ಗಂಡ ಲೇಟ್ ಖಾಸಿಂಸಾಬ್, ಹಿರೇಹಡಗಲಿ ಗ್ರಾಮ ಹೂವಿನಹಡಗಲಿ ತಾ, ವಿಜಯನಗರ ಜಿಲ್ಲೆ.

ವಿರುದ್ಧ

ಎದುರುದಾರರು: ಮುಖ್ಯಾಧಿಕಾರಿಗಳು, ಪುರಸಭೆ ಹೂವಿನಹಡಗಲಿ.

ಸಾರ್ವಜನಿಕ ನೋಟಿಸು

ಈ ಪ್ರಕರಣದಲ್ಲಿ ಅರ್ಜಿದಾರರು ಸಾರ್ವಜನಿಕರ ಗಮನಕ್ಕೆ ಪ್ರಕಟಿಸಿದ ಈ ನೋಟಿಸ್ ಏನೆಂದರೆ, ಅರ್ಜಿದಾರನು ಮಾನ ಹೂವಿನಹಡಗಲಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ಇವರ ನ್ಯಾಯಾಲಯದಲ್ಲಿ ಅರ್ಜಿದಾರರ ಗಂಡನ ಮರಣ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಿರುತ್ತಾರೆ.

ಅರ್ಜಿದಾರರ ಗಂಡನಾದ ಶ್ರೀ ಖಾಸಿಂಸಾಬ್ ಬಾಣದ ತಂದೆ ಅಲ್ಲಾಸಾಬ್ ದಿನಾಂಕ:30.06.2024 ರಂದು ವಿಜಯನಗರ ಜಿಲ್ಲೆ, ಹೂವಿನಹಡಗಲಿ ತಾಲ್ಲೂಕಿನ, ಹಿರೇಹಡಗಲಿ ಗ್ರಾಮದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡವರನ್ನು ಹಿರೇಹಡಗಲಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಗದಗ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗದ ಮಧ್ಯ ಅಂದರೆ ಗದಗ ಜಿಲ್ಲಾ ಮುಂಡರಗಿ ತಾಲೂಕಿನ ಕೋರ್ಲಹಳ್ಳಿ ಗ್ರಾಮದ ಹತ್ತಿರ ಹೋಗುತ್ತಿದ್ದಾಗ ಖಾಸಿಂಸಾಬ್ ಬಾಣದ ಇವರ ಉಸಿರಾಟ ನಿಂತುಹೋಗಿದ್ದು ತದನಂತರ ಹಡಗಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ವೈದ್ಯರಲ್ಲಿ ಪರೀಕ್ಷಿಸಿದಾಗ ಮೃತಪಟ್ಟಿರುವ ಬಗ್ಗೆ ತಿಳಿದುಬಿದ್ದಿದ್ದು. ಸದರಿಯವರ ಮರಣದ ಬಗ್ಗೆ ಎದುರುದಾರರ ಕಚೇರಿಯಲ್ಲಿ ನೋಂದಣಿಯಾಗದ ಕಾರಣ ಅರ್ಜಿದಾರರು ಘನ ನ್ಯಾಯಾಲಯದಲ್ಲಿ ಜನನ ಮತ್ತು ಮರಣ ನೊಂದಣಿ ಕಾಯ್ದೆಯಡಿಯಲ್ಲಿ ಅರ್ಜಿದಾರನ ಗಂಡನ ಮರಣ ನೊಂದಣಿಗಾಗಿ ಅರ್ಜಿಯನ್ನು ಸಲ್ಲಿಸಿರುತ್ತಾರೆ. ಸದರಿ ವಿಚಾರವಾಗಿ ಯಾರಾದರೂ ಈ ಬಗ್ಗೆ ತಕರಾರು ಸಲ್ಲಿಸುವವರಿದ್ದರೆ ತಾವಾಗಲೀ ಅಥವಾ ತಮ್ಮ ಪರವಾಗಿ ವಕೀಲರ ಮೂಲಕವಾಗಲೀ ದಿನಾಂಕ: 04/03/2026 ರಂದು ಸಮಯ ಬೆಳಿಗ್ಗೆ 11.00 ಗಂಟೆಗೆ ಹೂವಿನಹಡಗಲಿ ಸಿವಿಲ್ ನ್ಯಾಯಾಲಯದಲ್ಲಿ ತಕರಾರು ಸಲ್ಲಿಸತಕ್ಕದ್ದು, ಇಲ್ಲವಾದಲ್ಲಿ ಮಾನ್ಯ ಘನ ನ್ಯಾಯಾಲಯವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ತಕರಾರು ಇರುವುದಿಲ್ಲವೆಂದು ಏಕಪಕ್ಷಿ (ಏಕಪಕ್ಷೀಯ) ಆದೇಶ ಮಾಡಲಾಗುವುದೆಂದು ತಿಳಿಯತಕ್ಕದ್ದು. ದಿನಾಂಕ: 02/02/2026 ರಂದು ನ್ಯಾಯಾಲಯದ ಆದೇಶ ಹಾಗೂ ಮೊಹರಿನೊಂದಿಗೆ ನೀಡಲಾಗಿದೆ.

ಸಹಿ/-ಶಿರಸ್ತೆದಾರರು,
ಸಿ.ಜೆ. & ಜೆ.ಎಂ.ಎಫ್.ಸಿ.ನ್ಯಾಯಾಲಯ
ಹೂವಿನಹಡಗಲಿ.
ಸಹಿ/-ಶ್ರೀ ಡಿ.ಮಲ್ಲಿಕಾರ್ಜುನ
ಅರ್ಜಿದಾರರ ಪರ ವಕೀಲರು, ಹೂವಿನಹಡಗಲಿ.

ಕ್ರಿ.ಮಿ. ನಂ. 02/2026
ಮಾನ್ಯ 3ನೇ ಜೆಎಮ್ಎಫ್‌ಸಿ.ನ್ಯಾಯಾಲಯ, ಹುಬ್ಬಳ್ಳಿ ಇವರ ನ್ಯಾಯಾಲಯದಲ್ಲಿ

ಅರ್ಜಿದಾರಳು : ಶ್ರೀಮತಿ ಅನ್ನಪೂರ್ಣ ಕೋಂ ಈರಯ್ಯ ಕುಂಕುರಮಠ

ವಿರುದ್ಧ

ಎದುರುದಾರರು : ಮಾನ್ಯ ಸಹಾಯಕ ಆಯುಕ್ತರು ಜನನ ವ ಮರಣ ನೋಂದಣಾಧಿಕಾರಿಗಳು, ಹು.ಧಾ.ಮ. ಪಾಲಿಕೆ ವಲಯ ಕಛೇರಿ ನಂ. 07, ಹುಬ್ಬಳ್ಳಿ.

ನೋಟೀಸು

ಈ ಮೇಲೆ ನಮೂದಿಸಿದ ಪ್ರಕರಣದಲ್ಲಿ ಅರ್ಜಿದಾರಳು ತನ್ನ ಸಹೋದರನಾದ ಶ್ರೀ ಈರಯ್ಯ ತಂದೆ ಸಿದ್ದಯ್ಯ ಹಿರೇಮಠ ಇವರು ದಿ : **26-12-2015** ರಂದು ಹುಬ್ಬಳ್ಳಿ ತಾಲೂಕಾ ಪೈಕಿ ರಾಮಲಿಂಗೇಶ್ವರ ನಗರ, ಗೋಕುಲ ರೋಡ ಹುಬ್ಬಳ್ಳಿಯ ಮನೆಯಲ್ಲಿ, ಮೃತ ಪಟ್ಟಿರುತ್ತಾರೆ ಅಂತಾ ಕೋರಿ ಅರ್ಜಿಸಲ್ಲಿಸಿದ್ದು, ಆ ಪ್ರಕಾರ ಮರಣ ಪ್ರಮಾಣ ಪತ್ರ ಪಡೆಯಲು ಮಾನ್ಯ ನ್ಯಾಯಾಲಯಕ್ಕೆ ಮೇಲ್ಕಾಣಿಸಿದ ಅರ್ಜಿಯನ್ನು ಸಲ್ಲಿಸಿದ್ದು, ಸದರ ಅರ್ಜಿಯ ಚೌಕಶಿಯು ದಿ: 04-04-2026 ರಂದು ಬೆಳಿಗ್ಗೆ 11:00 ಗಂಟೆಗೆ ಈ ನ್ಯಾಯಾಲಯದಲ್ಲಿ ಮುದ್ದತ್ತು ನೇಮಿಸಿದ್ದು ಇರುತ್ತದೆ.

ಈ ಕುರಿತು ಯಾರಿಗಾದರೂ ಯಾವುದೇ ರೀತಿಯ ಹಕ್ಕು ಹಿತಸಂಬಂಧ ತಂಟೆ ವ ತಕರಾರು ವಗೈರೆ ಇದ್ದಲ್ಲಿ ಅಂತವರು ಮೇಲ್ಕಂಡ ದಿನಾಂಕದಂದು ಮಾನ್ಯ ನ್ಯಾಯಾಲಯದಲ್ಲಿ ಹಾಜರಾಗಿ ತಮ್ಮ ಆಕ್ಷೇಪಣೆಯನ್ನು ಸಲ್ಲಿಸತಕ್ಕದ್ದು. ಇದಕ್ಕೆ ತಪ್ಪಿದಲ್ಲಿ ಪ್ರಕರಣವನ್ನು ತಮ್ಮ ಗೈರು ಹಾಜರಿಯಲ್ಲಿ ನಿರ್ಣಯಿಸಲಾಗುವುದು.

ನನ್ನ ಸಹಿಯೊಂದಿಗೆ ಮತ್ತು ನ್ಯಾಯಾಲಯದ ಮೊಹರಿನೊಂದಿಗೆ ದಿ:27-02-2026 ರಂದು ಇದನ್ನು ಕೊಡಲಾಗಿದೆ.

ಹುಬ್ಬಳ್ಳಿ (ಕೋರ್ಟ ಮೊಹರು) ಕೋರ್ಟಿನ ಆಜ್ಞೆಯ ಮೇರೆಗೆ
ದಿ: 27-02-2026 ಸಹಿ/-ಶಿರಸ್ತೇದಾರರು
ಬಿ.ಕೆ.ಪಾಟೀಲ ಮಾನ್ಯ 3ನೇ ಜೆಎಮ್ಎಫ್‌ಸಿ
ಅರ್ಜಿದಾರಳ ಪರ ವಕೀಲರು, ಹುಬ್ಬಳ್ಳಿ ನ್ಯಾಯಾಲಯ, ಹುಬ್ಬಳ್ಳಿ

ಕಿರುಕುಳ (ಜನನ ವ ಮರಣ) ಅರ್ಜಿ ಸಂ. 19/2026
ಮಾನ್ಯ 2ನೇ ಜೆ.ಎಮ್.ಎಫ್.ಸಿ. ನ್ಯಾಯಾಲಯ, ಹುಬ್ಬಳ್ಳಿ ಇವರ ನ್ಯಾಯಾಲಯದಲ್ಲಿ

ಅರ್ಜಿದಾರ : ವೀರಯ್ಯ ತಂದೆ ಬಸಯ್ಯ ತೋಟದಸ್ವಾಮಿಮಠ, ವಯಾ: 65 ವರ್ಷ ಉದ್ಯೋಗ: ಶೇತ್ಕಿ, ಸಾ : ಬ್ಯಾಹಟ್ಟಿ ತಾ॥ ಹುಬ್ಬಳ್ಳಿ, ಜಿ॥ ಧಾರವಾಡ

ವಿರುದ್ಧ

ಎದುರುಗಾರರು : ಮಾನ್ಯ ತಹಶೀಲ್ದಾರರು, ಜನನ-ಮರಣ ನೋಂದಣಾಧಿಕಾರಿಗಳು, ಗ್ರಾಮೀಣ ವಿಭಾಗ, ಮಿನಿವಿಧಾನ ಸೌಧ, ಹುಬ್ಬಳ್ಳಿ

ಆದೇಶ 5 ನಿಯಮ 20 ಸಿ.ಪಿ.ಸಿ. ಕೆಳಗೆ ನೋಟಿಸು.

ಈ ಮೂಲಕ ತಿಳಿಸುವ ನೋಟಿಸು ಏನೆಂದರೆ ಅರ್ಜಿದಾರನ ಹೆಂಡತಿಯಾದ ಶ್ರೀಮತಿ ಜಯಶ್ರೀ ಕೋಂ. ವೀರಯ್ಯ ತೋಟದಸ್ವಾಮಿಮಠ, ಇವರು ದಿ: **10-12-1990** ರಂದು ಶಾಂತಿನಗರ, ಬ್ಯಾಹಟ್ಟಿ ಗ್ರಾಮದ ಮನೆಯಲ್ಲಿ ಮೃತಿಯಾಗಿರುತ್ತಾರೆ ಅಂತಾ ಮರಣ ಪ್ರಮಾಣ ಪತ್ರವನ್ನು ಪಡೆದುಕೊಳ್ಳುವ ಸಂಬಂಧ ಮೇಲ್ಕಾಣಿಸಿದ ಅರ್ಜಿಯನ್ನು ದಾಖಲು ಮಾಡಿದ್ದು ಇರುತ್ತದೆ. ಸದರಿ ಪ್ರಕರಣದ ಮುದತ್ತು ದಿ: 28-03-2026 ರಂದು ಬೆಳಿಗ್ಗೆ 11:00 ಗಂಟೆಗೆ ನೇಮಿಸಲ್ಪಟ್ಟಿದ್ದು ಇರುತ್ತದೆ. ಕಾರಣ ಸದರಿ ವಿಷಯಕ್ಕೆ ಸಂಬಂಧಪಟ್ಟಂತೆ ಯಾರಾದರು ತಕರಾರು ವಗೈರೆ ಇದ್ದಲ್ಲಿ ಮೇಲ್ಕಾಣಿಸಿದ ದಿನಾಂಕದಂದು ಮಾನ್ಯ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ತಕರಾರು ಸಲ್ಲಿಸತಕ್ಕದ್ದು ಇರುತ್ತದೆ. ಒಂದು ವೇಳೆ ಹಾಜರಾಗದೇ ಇದ್ದಲ್ಲಿ ಮಾನ್ಯ ನ್ಯಾಯಾಲಯದವರು ಮುಂದಿನ ಕಾನೂನು ಕ್ರಮ ಕೈಗೊಳ್ಳುವವರು ಇರುತ್ತಾರೆ ಅಂತಾ ಈ ಮೂಲಕ ತಿಳಿಸಲಾಗಿದೆ.

ಈ ಹೊತ್ತು ದಿ: 26-02-2026 ರಂದು ನಮ್ಮ ಸಹಿಯೊಂದಿಗೆ ಕೋರ್ಟಿನ ಮೊಹರು ಮಾಡಿ ಕೊಡಲ್ಪಟ್ಟಿತು.

ಹುಬ್ಬಳ್ಳಿ (ಕೋರ್ಟ ಮೊಹರು) ಕೋರ್ಟಿನ ಆಜ್ಞೆಯ ಮೇರೆಗೆ
ದಿ: 26-02-2026 ಸಹಿ/-ಶಿರಸ್ತೇದಾರರು
ವಿಸ್. ವಿಸ್. ಗಚ್ಚಣ್ಣವರ ಮಾನ್ಯ ಪ್ರಧಾನ ದಿವಾಣಿ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ.,
ಅರ್ಜಿದಾರ ಪರ ವಕೀಲರು ನ್ಯಾಯಾಲಯ, ಹುಬ್ಬಳ್ಳಿ

IN THE COURT OF THE HON'BLE III ADDITIONAL CIVIL JUDGE & J.M.FC. AT BALLARI
Crl. M.C.NO. 21 OF 2026

Between:Shankar Naik and others .....PETITIONERS

AND

The Tahsildar cum Registrar of Births & Deaths, Taluk office, Ballari ...RESPONDENT

TO WHOMESOEVER IT MAY CONCERN NOTICE

WHEREAS above named petitioner herein have instituted above petition under section 13 (2) of Birth and Deaths Act 1969 against the respondents for the purpose of seeking death certificate of death petitioner No.1's father by name Chandra Naik son of Late. Lakuma Naik who was died on 04.08.2000 at Honnalli Tanda, Ballair Taluk and District who is none other than husband of the petitioner No. 2 and father of the petitioner No. 3 to 6. Any person interested are here by summoned to appear before this court in person or by pleader duly instructed and able to answer all material questions relating to the petition on 06-04-2026 at 11.00am before this court.In default of your appearance on the date/day of above petition will be heard and determined as 'ex-parte'.

Given under my hand and seal of the court on this day of 27-02-2026

By order of the court.
Chief ministerial officer
HON'BLE III A.C.J & J.M.F.C. COURT. BELLARY.
MANJU NAIK V
Advocate for Petitioner

ಕ್ರಿಮಿನಲ್ ಮಿಸಲೇನಿಯಸ್ ನಂ:67/2026
ಮಾನ್ಯ ಪ್ರದ.ನ್ಯಾ ದಂಡಾಧಿಕಾರಿಗಳ ನವಲಗುಂದ ಇವರ ನ್ಯಾಯಾಲಯದಲ್ಲಿ ನವಲಗುಂದ

ಅರ್ಜಿದಾರರು : ಶ್ರೀಮತಿ ಫಕ್ಕೀರವ್ವ ಕೋಂ ಮುತ್ತಪ್ಪ ಮಳಗಿ

ವಿರುದ್ಧ

ಎದುರುಗಾರರು: ಮೊ॥ತಹಸಿಲ್ದಾರ ಸಾಹೇಬರು ನವಲಗುಂದ ಜನನ/ ಮರಣ ನೋಂದಾಣಾಧಿಕಾರಿಗಳು ನವಲಗುಂದ

ದಿವಾಣಿ ಪ್ರಕ್ರಿಯಾ ಸಂಹಿತೆ 1908 ರ ಆದೇಶ 5 ನಿಯಮ 20 (1ಎ) ರ ಆ ಸಾರ್ವಜನಿಕ ನೋಟಿಸ್

ಇದರಲ್ಲಿ ಅರ್ಜಿದಾರಳು ಮಾ॥ ನ್ಯಾಯಾಲಯಕ್ಕೆ ತನ್ನ ಗಂಡನಾದ ಶ್ರೀ ಮುತ್ತಪ್ಪ ತಂದೆ ಯಲ್ಲಪ್ಪ ಮಳಗಿ ಇವರು ನವಲಗುಂದ ತಾಲೂಕ ಪೈಕಿ ಅಮರಗೋಳ ಗ್ರಾಮದಲ್ಲಿ ದಿನಾಂಕ:22/10/2003 ರಂದು ಫೋತಿಯಾಗಿದ್ದು, ಸದರಿ ಫೋತಿಯವರ ಮರಣದ ದಾಖಲೆಯನ್ನು ಎದುರುಗಾರನಲ್ಲಿ ದಾಖಲಿಸಿಕೊಳ್ಳಲು ಅರ್ಜಿಯನ್ನು ಸಲ್ಲಿಸಿದ್ದು ಇರುತ್ತದೆ.

ಸದರ ಅರ್ಜಿಯು ಮಾ॥ ನ್ಯಾಯಾಲಯದಲ್ಲಿ ವಿಚಾರಣೆಗೆ ಅಂತಾ ದಿನಾಂಕ: 04/04/2026 ರಂದು ಬೆಳಿಗ್ಗೆ 10.30 ಗಂಟೆಗೆ ನಿಗದಿಯಾಗಿದ್ದು ಇರುತ್ತದೆ. ಕಾರಣ ಅರ್ಜಿಗೆ ಸಂಬಂಧ ಪಟ್ಟಂತೆ ಯಾರಾದಾದರು ತಕರಾರು ವಗೈರೆ ಇದ್ದಲ್ಲಿ ಮೇಲ್ಕಾಣಿಸಿದ ದಿನಾಂಕ ರಂದು ತಾವಾಗಲಿ ಅಥವಾ ತಮ್ಮ ವಕೀಲರ ಮುಖಾಂತರವಾಗಲಿ ಹಾಜರಾಗಿ ತಕರಾರನ್ನು ಸಲ್ಲಿಸತಕ್ಕದ್ದು, ಒಂದು ವೇಳೆ ಯಾರಾದಾದರು ತಕರಾರು ಬರದೆ ಇದ್ದಲ್ಲಿ ಸದರ ಪ್ರಕರಣವನ್ನು ಏಕತರ್ಫಿ ಆದೇಶ ಮಾಡಲಾಗುವದು ಅಂತಾ ಕೊಟ್ಟ ಜಾಹಿರ ನೋಟೀಸು. ಈ ಹೊತ್ತು ಕೋರ್ಟಿನ ಮೊಹರಿನೊಂದಿಗೆ ಹಾಗೂ ಆದೇಶದೊಂದಿಗೆ ಕೊಡಲ್ಪಟ್ಟರುತ್ತದೆ.

ನವಲಗುಂದ
ದಿನಾಂಕ :27/02/2026

ಕೋರ್ಟ ಆದೇಶದ ಮೇರೆಗೆ
ಶಿರಸ್ತೇದಾರರು,
ಮಾನ್ಯ ದಿವಾಣಿ ನ್ಯಾಯಾಲಯ ಪ್ರ.ದ.ನ್ಯಾ.
ದಂಡಾಧಿಕಾರಿಗಳ ನ್ಯಾಯಾಲಯ ನವಲಗುಂದ.

ಅರ್ಜಿದಾರರ ಪರ ನ್ಯಾಯವಾದಿ
(ಶ್ರೀಮತಿ ಎಸ್.ಎಮ್.ಚಿಕ್ಕನರಗುಂದ) ವಕೀಲರು ನವಲಗುಂದ.

ಕ್ರಿಮಿನಲ್ ಮಿಸಲೆನಿಯಸ್ ನಂ : 90/2026
ಮೇ॥ಸಿವ್ಹಿಲ್ ಜಡ್ಜ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯ ಸವಣೂರ ಇವರ ನ್ಯಾಯಾಲಯದಲ್ಲಿ

ಅರ್ಜಿದಾರರು :ಶ್ರೀಮತಿ ಅನ್ನಪೂರ್ಣ ಕೋಂ ಹನುಮಂತಪ್ಪ ಮಾಳಪ್ಪನವರ ಹಾಗೂ ಇತರರು

ವಿರುದ್ಧ

ಎದುರುಗಾರರು :ಜನನ ಮರಣಗಳ ನೋಂದಣಿ ಅಧಿಕಾರಿಗಳು ಸವಣೂರ ಪರವಾಗಿ ತಹಶೀಲ್ದಾರರು ಸವಣೂರ ತಾ:ಸವಣೂರ

ಸಾರ್ವಜನಿಕ ನೋಟಿಸು

ಈ ಪ್ರಕರಣದಲ್ಲಿಯ ಅರ್ಜಿದಾರರಾದ ನಾವು ಈ ಮೂಲಕ ಸಾರ್ವಜನಿಕರ ಗಮನಕ್ಕಾಗಿ ಪ್ರಕಟಿಸಿದ ನೋಟೀಸ ಏನೆಂದರೆ,

ಸದರ ಪ್ರಕರಣದ ಅರ್ಜಿದಾರರ ತಂದೆಯಾದ ಶ್ರೀ ಶಿವಪ್ಪ ತಂದೆ ಪಕ್ಕೀರಪ್ಪ ಮಾಳಪ್ಪನವರ ಇವರು ಸವಣೂರ ತಾಲೂಕ ಪೈಕಿ ಯಲವಿಗಿ ಗ್ರಾಮದ ಅರ್ಜಿದಾರರ ಮನೆಯಲ್ಲಿ ದಿನಾಂಕ :27-06-2024 ರಂದು ಮರಣ ಹೊಂದಿದ್ದು ಇರುತ್ತದೆ ಅಂತಾ ಘೋಷಿಸಬೇಕು ಅಂತಾ ಅರ್ಜಿ ಸಲ್ಲಿಸಿದ್ದು ಇರುತ್ತದೆ. ಏಕೆಂದರೆ ಸದರಿಯವರ ಮರಣ ದಿನಾಂಕದ ಬಗ್ಗೆ ಎದುರುಗಾರರ ಕಾರ್ಯಾಲಯದ ಮರಣ ರಜಿಸ್ಟರದಲ್ಲಿ ಈ ಹಿಂದೆ ನೋಂದಣಿ ಆಗುವುದಿಲ್ಲ, ಕಾರಣ ಸದರಿಯವರ ಮರಣ ಪ್ರಮಾಣ ಪತ್ರ ಪಡೆಯುವ ಕುರಿತು ಅರ್ಜಿ ಸಲ್ಲಿಸಿರುತ್ತೇವೆ. ಸದರಿಯವರ ಮರಣ ದಿನಾಂಕ ಬಗ್ಗೆ ಯಾರಾದರೂ ತಕರಾರು ಮಾಡುವವರಿದ್ದರೆ ತಾವಾಗಲಿ ಅಥವಾ ತಮ್ಮ ಪರ ವಕೀಲರ ಮೂಲಕ ಮಾನ್ಯ ನ್ಯಾಯಾಲಯದಲ್ಲಿ ದಿನಾಂಕ :08-04-2026 ರಂದು ಬೆಳಿಗ್ಗೆ 11-00 ಘಂಟೆಗೆ ತಮ್ಮ ತಕರಾರನ್ನು ಸಲ್ಲಿಸತಕ್ಕದ್ದು ಇಲ್ಲವಾದಲ್ಲಿ ಮಾನ್ಯ ನ್ಯಾಯಾಲಯದವರು ಈ ಪ್ರಕರಣಕ್ಕೆ ತಕರಾರು ಇರುವುದಿಲ್ಲ ಅಂತಾ ಪರಿಗಣಿಸಿ ಮುಂದಿನ ಆದೇಶಗಳನ್ನು ಮಾಡುವರು ತಿಳಿಯಿರಿ.ಇಂದು ದಿನಾಂಕ:24 02 2026 ರಂದು ನ್ಯಾಯಾಲಯದ ಮೊಹರ ಹಾಗೂ ಸಹಿಯೊಂದಿಗೆ ಕೊಡಲಾಗಿದೆ.

ಸ್ಥಳ : ಸವಣೂರ
ದಿನಾಂಕ : 24-02-2026

ನ್ಯಾಯಾಲಯದ ಆದೇಶದ ಮೇರಿಗೆ
ಸಹಿ/-ಶಿರಸ್ತೇದಾರರು
1ನೇ ವರ್ಗದ ನ್ಯಾಯಿಕ ದಂಡಾಧಿಕಾರಿಗಳು
ಸವಣೂರ ಇವರ ನ್ಯಾಯಾಲಯದಲ್ಲಿ
ಸಹಿ/- ಶ್ರೀ ಜೆ.ಎಸ್ ನೀರಲಗಿ
ಅರ್ಜಿದಾರರ ಪರ ವಕೀಲರು.ಸವಣೂರ

IN THE COURT OF THE CIVIL JUDGE AND J.M.F.C. AT KUDLIGI
Crl. Misc. No. 2558/2025

Between:1. Smt. Channabasamma D/o late B.Durugappa aged about 70 years, 2.Kenchappa. B S/o late B. Durugappa, aged about 62 years. 3.Sharanamma. D/o late B.Durugappa aged about 58 years, 4.Thippamma D/o late B.Durugappa aged about 56 years, 5.Durugappa S/o late B. Durugappa, aged about 50 years, ... Petitioners All are Hindus, agriculturists, R/o Kanamadagu village, in Kudligi Taluk, Vijayanagara District.

And

The Tahasildar Kudligi.... Respondent

SUMMONS TO INTERESTRD PERSON U/O V RULE 20(A) R/W SEC 151 OF CPC FILED ON BEHALF OF THE PETITIONERS.

Whereas the above petitioners have instituted above petition to get the death certificate of their deceased petitioner's elder sister by name late Durugamma w/o late Kariyappa was died on 10.05.2022 at Kanamadagu village, in Kudligi Taluk, and Vijayanagara District. On the file of the civil Judge & JMFC at Kudligi, The Tahsildar Kudligi is the respondent. The interested person are hereby summoned to appear in this court in person or by pleader duly instructed and able to answer all material question relating to the above petition on 16.03.2026 at 11 A.M. and interested persons are directed to produce all the documents upon which you intended to rely in support of your defense.

Take notice that in default of your appearance on that day, above mentioned case will be heard and determined ex parte. Given under my hand and seal of this Hon'ble Court on 06.01.2026

By Order of the court
Chief Ministerial Officer Civil Judge & J.M.F.C at kudligi
Sri. H.G.Prakash Patil [HGP]
Advocate, Kudligi

IN THE COURT OF THE CIVIL JUDGE AND J.M.F.C. AT KUDLIGI
Crl. Misc. No. 2559/2025

Between.1. Smt. Channabasamma D/o late B.Durugappa aged about 70 years,
2. Kenchappa. B S/o late B. Durugappa, aged about 62 years,
3. Sharanamma. D/o late B.Durugappa aged about 58 years,
4.Thippamma D/o late B.Durugappa aged about 56 years, 5. Durugappa S/o late B. Durugappa, aged about 50years, ... **Petitioners**
All are Hindus, agriculturists, R/o Kanamadagu village, in Kudligi Taluk, Vijayanagara District.

And

The Tahasildar Kudligi

SUMMONS TO INTERESTRD PERSON U/O V RULE 20(A) R/W SEC 151 OF CPC FILED ON BEHALF OF THE PETITIONERS.

Whereas the above petitioners have instituted above petition to get the death certificate of their deceased petitioner's father by name late Buldera Durugappa s/o late Buldera Kenchappa was died on 30.09.1990 at Kanamadagu village, in Kudligi Taluk, and Vijayanagara District. On the file of the civil Judge & JMFC at Kudligi. The Tahsildar Kudligi is the respondent. The interested person are hereby summoned to appear in this court in person or by pleader duly instructed and able to answer all material question relating to the above petition on 16.03.2026 at 11 A.M. and interested persons are directed to produce all the documents upon which you intended to rely in support of your defense.

Take notice that in default of your appearance on that day, above mentioned case will be heard and determined ex parte. Given under my hand and seal of this Hon'ble Court on 06.01.2026

By Order of the court
Chief Ministerial Officer
Civil Judge & J.M.F.C at kudligi
Sri. H.G.Prakash Patil [HGP]
Advocate, Kudligi

IN THE COURT OF THE CIVIL JUDGE AND J.M.F.C. AT KUDLIGI
Crl. Misc. No. 2560/2025

Between:1. Smt. Channabasamma D/o late B.Durugappa aged about 70 years, 2.Kenchappa. B S/o late B. Durugappa, aged about 62 years, 3.Sharanamma. D/o late B.Durugappa aged about 58 years, 4.Thippamma D/o late B.Durugappa aged about 56 years, 5.Durugappa S/o late B. Durugappa, aged about 50 years,

.... Petitioners

All are Hindus, agriculturists, R/o Kanamadagu village, in Kudligi Taluk, Vijayanagara District.

And

The Tahasildar Kudligi

....Respondent

SUMMONS TO INTERESTRD PERSON U/O V RULE 20(A) R/W SEC 151 OF CPC FILED ON BEHALF OF THE PETITIONERS.

Whereas the above petitioners have instituted above petition to get the death certificate of their deceased petitioner's mother by name late Nagamma w/o late Buldera Durugappa was died on 04.12.2010 at Kanamadagu village, in Kudligi Taluk, and Vijayanagara District. On the file of the civil Judge & JMFC at Kudligi, The Tahsildar Kudligi is the respondent. The interested person are hereby summoned to appear in this court in person or by pleader duly instructed and able to answer all material question relating to the above petition on 16.03.2026 at 11 A.M. and interested persons are directed to produce all the documents upon which you intended to rely in support of your defense.Take notice that in default of your appearance on that day, above mentioned case will be heard and determined ex parte.

Given under my hand and seal of this Hon'ble Court on 06.01.2026

By Order of the court
Chief Ministerial Officer
Civil Judge & J.M.F.C at kudligi
Sri. H.G.Prakash Patil [HGP]
Advocate, Kudligi

CHANGE OF NAME

Herein, I **Mr. SIDALING MARUTI JAGANURI**, R/o Saraswati nagar, Tal.& dist. Belagavi, have changed my daughter's name **SAHANA to SAHANA SIDALING JAGANURI** and my daughter's School records studying at PM Shri K.VNo. 2, Cantt. Belagavi, declared through vide Affidavit Notary before **Shri. S. A. CHACHADI**, NOTARY PUBLIC, GOVT OF INDIA, BELAGAVIIdentified by **Smt. H.S.CHACHADI**, ADOVATE BELAGAVI.

CHANGE OF NAME

Herein, I **Mr. SIDALING MARUTI JAGANURI**, R/o. Saraswati Nagar, Tal & Dist. Belagavi have changed My mother's name from **JAYASHRI JAGANURI to JAYASHRI SIDALING JAGANURI**, declared through vide Affidavit Notary before **Shri. S. A. CHACHADI**, NOTARY PUBLIC, GOVT OF INDIA, BELAGAVI, Identified by **Smt. H.S.CHACHADI**, ADOVATE BELAGAVI.

CHANGE OF NAME

I, **SUJATA NAGANATH DINDURE** (Old Name) R/o. Plot No. 116, Sector No. 45, Navanagar, Bagalkot-587103, Tq:Dist: Bagalkot, Karnataka State, have changed my name **SUJATA SHREESIDDALINGESHWAR BALIKAI** (New Name) vide affidavit dated: 27-02-2026 sworn before Advocate & Notary S.S. Revadigar at Bagalkot

ಮಾನ್ಯ ಗೌರವಾನ್ವಿತ ಪ್ರಧಾನ ಸಿವಿಲ್ ನ್ಯಾಯಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಲಯ. ಗಂಗಾವತಿ ಇವರ ಸಮಕ್ಷಮದಲ್ಲಿ
ಕ್ರಿಮಿನಲ್ ಮಿಸಲೇನಿಯಸ್ ಸಂಖ್ಯೆ : 1337/2025

ಅರ್ಜಿದಾರರು : 1)ಯಮನೂರ ತಂದೆ ಮಾಬು ಸಾಬ ವಯಸ್ಸು: 54 ವರ್ಷ ಉದ್ಯೋಗ: ವ್ಯಾಪಾರ ಸಾ: ಹೋಸಗೇರ ಡಗ್ಗಿ ಹೋಸಗೇರ ತಾ : ಗಂಗಾವತಿ ಜಿ: ಕೊಪ್ಪಳ.
2) ರಂಜಾನ ಬೀ ತಂದೆ ಮಾಬುಸಾಬ (ಗಂಡ ಹೀರೆ ರಾಜಸಾಬ್) ವಯಸ್ಸು : 42 ಉದ್ಯೋಗ: ಕೃಷಿ ಸಾ: ನೀರಲೂಟಿ ತಾ: ಕನಕಗಿರಿ ಜಿ: ಕೊಪ್ಪಳ
3)ಬೈರುಮ್ ಬೇಗಂ ತಂದೆ ಮಾಬುಸಾಬ (ಗಂಡ ಇಮಾಮ ಸಾಬ) ವಯಸ್ಸು :41 ವರ್ಷ ಉದ್ಯೋಗ : ಮನೆ ಕೆಲಸ ಸಾ :ಮರಳಿ ತಾ: ಗಂಗಾವತಿ ಜಿ: ಕೊಪ್ಪಳ

ವಿರುದ್ಧ

ಎದುರುದಾರರು: ಜನನ ಮರಣ ನೋಂದಣಾಧಿಕಾರಿಗಳು, ತಹಶೀಲ್ದಾರರು, ತಹಶೀಲ್ದಾರರ ಕಾರ್ಯಾಲಯ ಗಂಗಾವತಿ

ಈ ಮೇಲೆ ಕಾಣಿಸಿದ ಅರ್ಜಿದಾರರು ಕರ್ನಾಟಕ ಜನನ ಮರಣ ನೋಂದಣಿ ಕಾಯ್ದೆ 1969 ರ ಕಲಂ 13(3) ನಿಯಮ 9(3) ಮತ್ತು ಕೆ.ಆರ್.ಬಿ ಮತ್ತು ಡಿ ನಿಯಮಗಳು 1999ರ ಅಡಿಯಲ್ಲಿ ಅರ್ಜಿದಾರರಾದ ನಾವುಗಳು 1)ಯಮನೂರ ತಂದೆ ಮಾಬುಸಾಬ 2) ರಂಜಾನ ಬೀ ತಂದೆ ಮಾಬುಸಾಬ (ಗಂಡ ಹೀರೆ ರಾಜಸಾಬ್) 3)ಬೈರುಮ್ ಬೇಗಂ ತಂದೆ ಮಾಬುಸಾಬ (ಗಂಡ ಇಮಾಮ ಸಾಬ) ನಮ್ಮ ತಂದೆಯವರಾದ ದಿ.ಮಾಬುಸಾಬ ತಂದೆ ಬಂಗ್ಲಿಸಾಬ ರವರ ಮರಣ ನೋಂದಾಣಿಗಾಗಿ ಅರ್ಜಿ ಸಲ್ಲಿಸಿದ್ದು ಅರ್ಜಿದಾರರು ಮೃತ ವ್ಯಕ್ತಿಗೆ ಖಾಸ ಮಕ್ಕಳಾಗಿದ್ದು ಅರ್ಜಿದಾರರ ತಂದೆಯವರ ಮರಣ ದಿನಾಂಕ:27/03/1991 ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೋಸಗೇರ ಡಗ್ಗಿ ಗ್ರಾಮದಲ್ಲಿ ಮರಣ ಹೊಂದಿರುವ ದಿ.ಮಾಬುಸಾಬ ತಂದೆ ಬಂಗ್ಲಿಸಾಬ ರವರು ಗಂಗಾವತಿ ತಾಲೂಕಿನ ಹೋಸಕೇರ ಡಗ್ಗಿ ಗ್ರಾಮದಲ್ಲಿ ನಮ್ಮ ಸ್ವಗೃಹದಲ್ಲಿ ಮರಣ ಹೊಂದಿದ್ದು ಇರುತ್ತದೆ ಸದರಿ ಅವರ ಮರಣ ನೋಂದಣಿ ಮಾಡಲು ಹಾಗೂ ಮರಣ ಪ್ರಮಾಣ ಪತ್ರ ವಿತರಿಸುವ ಸಂಬಂಧ ಎದುರುದಾರರ ಕಾರ್ಯಾಲಯಕ್ಕೆ ಆದೇಶವನ್ನು ಜಾರಿ ಮಾಡಬೇಕೆಂದು ಕೋರಿ ಅರ್ಜಿದಾರರು ಈ ಅರ್ಜಿಯನ್ನು ದಾಖಲು ಮಾಡಿದ್ದಾರೆ ಈ ಪ್ರಕರಣದ ಸಂಖ್ಯೆ 1337/2025 ದಿನಾಂಕ:18/03/2026 ಮಾನ್ಯ ಗೌರವಾನ್ವಿತ ಪ್ರಧಾನ ದಿವಾಣಿ ನ್ಯಾಯಧೀಶರು ಮತ್ತು ಪ್ರಥಮ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಲಯ ಗಂಗಾವತಿಯಲ್ಲಿ ಬೆಳಿಗ್ಗೆ 11-00 ಗಂಟೆಗೆ ವಿಚಾರಣೆ ಇದ್ದ ಪ್ರಯುಕ್ತ ಯಾರಾದರೂ ತಕರಾರು ಸಲ್ಲಿಸುವುದಿದ್ದರೆ ಈ ಮೇಲೆ ತಿಳಿಸಿದ ಮುದ್ದತ್ತಿನ ದಿನಾಂಕದಂದು ನ್ಯಾಯಲಯಕ್ಕೆ ಹಾಜರಾಗಿ ತಕರಾರನ್ನು ಸಲ್ಲಿಸತಕ್ಕದ್ದು ಒಂದು ವೇಳೆ ಯಾರಿಂದಲು ತಕರಾರು ಬಾರದಿದ್ದ ಪಕ್ಷದಲ್ಲಿ ಮಾನ್ಯ ಘನ ನ್ಯಾಯಲಯವು ಈ ಪ್ರಕರಣದ ವಿಚಾರಣೆಯು ಅಂತಿಮ ಎಂದು ಪರಿಗಣಿಸಿ ಅರ್ಜಿದಾರರ ಪರ ಏಕ ಪಕ್ಷೀಯ ಆದೇಶ ಹೋರಡಿಸಬೇಕೆಂದು ತಿಳಿಯತಕ್ಕದ್ದು.

ಸ್ಥಳ : ಗಂಗಾವತಿ
ದಿ : 23-02-2026

ನ್ಯಾಯಲಯದ ಆದೇಶದ ಮೇರೆಗೆ
ಗೌರವಾನ್ವಿತ ಪ್ರಧಾನ ಸಿವಿಲ್ ನ್ಯಾಯಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಲಯ, ಗಂಗಾವತಿ
ಮುಖಾಂತರ: MKG
ಅರ್ಜಿದಾರರ ಪರ ವಕೀಲರು.

ಮಾನ್ಯ ಗೌರವಾನ್ವಿತ ಪ್ರಧಾನ ಸಿವಿಲ್ ನ್ಯಾಯಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಲಯ, ಗಂಗಾವತಿ ಇವರ ಸಮಕ್ಷಮದಲ್ಲಿ
ಕ್ರಿಮಿನಲ್ ಮಿಸಲೇನಿಯಸ್ ಸಂಖ್ಯೆ : 1338/2025

ಅರ್ಜಿದಾರರು :1)ಯಮನೂರ ತಂದೆ ಮಾಬುಸಾಬ54 ವರ್ಷ ಉದ್ಯೋಗ: ವ್ಯಾಪಾರ ಸಾ: ವಯಸ್ಸು: ಹೋಸಗೇರ ಡಗ್ಗಿ ಹೋಸಗೇರ ತಾ: ಗಂಗಾವತಿ ಜಿ: ಕೊಪ್ಪಳ.
2) ರಂಜಾನ ಬೀ ತಂದೆ ಮಾಬುಸಾಬ (ಗಂಡ ಹೀರೆ ರಾಜಸಾಬ್) ವಯಸ್ಸು : 42 ಉದ್ಯೋಗ : ಕೃಷಿ ಸಾ: ನೀರಲೂಟಿ ತಾ: ಕನಕಗಿರಿ ಜಿ: ಕೊಪ್ಪಳ
3)ಬೈರುಮ್ ಬೇಗಂ ತಂದೆ ಮಾಬುಸಾಬ (ಗಂಡ ಇಮಾಮ ಸಾಬ) ವಯಸ್ಸು : 41 ವರ್ಷ ಉದ್ಯೋಗ: ಮನೆ ಕೆಲಸ ಸಾ: ಮರಳಿ ತಾ: ಗಂಗಾವತಿ ಜಿ: ಕೊಪ್ಪಳ

ವಿರುದ್ಧ

ಎದುರುದಾರರು:ಜನನ ಮರಣ ನೋಂದಣಾಧಿಕಾರಿಗಳು, ತಹಶೀಲ್ದಾರರು.ತಹಶೀಲ್ದಾರರ ಕಾರ್ಯಾಲಯ ಗಂಗಾವತಿ

ಈ ಮೇಲೆ ಕಾಣಿಸಿದ ಅರ್ಜಿದಾರರು ಕರ್ನಾಟಕ ಜನನ ಮರಣ ನೋಂದಣಿ ಕಾಯ್ದೆ 1969 ರ ಕಲಂ 13(3) ನಿಯಮ 9(3) ಮತ್ತು ಕೆ.ಆರ್.ಬಿ ಮತ್ತು ಡಿ ನಿಯಮಗಳು 1999ರ ಅಡಿಯಲ್ಲಿ ಅರ್ಜಿದಾರರಾದ ನಾವುಗಳು 1)ಯಮನೂರ ತಂದೆ ಮಾಬುಸಾಬ 2)ರಂಜಾನ ಬೀ ತಂದೆ ಮಾಬುಸಾಬ (ಗಂಡ ಹೀರೆ ರಾಜಸಾಬ್) 3)ಬೈರುಮ್ ಬೇಗಂ ತಂದೆ ಮಾಬುಸಾಬ (ಗಂಡ ಇಮಾಮ ಸಾಬ) ನಮ್ಮ ತಾಯಿಯವರಾದ ದಿ.ದೌಲತ್‌ಬೀ ಗಂಡ ಮಾಬುಸಾಬ ರವರ ಮರಣ ನೋಂದಾಣಿಗಾಗಿ ಅರ್ಜಿದಾರರಾದ ನಾವುಗಳು ಅರ್ಜಿ ಸಲ್ಲಿಸಿದ್ದು ಅರ್ಜಿದಾರರು ಮೃತ ಮಹಿಳೆಗೆ ಖಾಸ ಮಕ್ಕಳಾಗಿದ್ದು ಅರ್ಜಿದಾರರ ತಂದೆಯ ಮರಣ ದಿನಾಂಕ:12/05/1998 ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೋಸಕೇರ ಡಗ್ಗಿ ಗ್ರಾಮದಲ್ಲಿ ಮರಣ ಹೊಂದಿರುವ ದಿ.ದೌಲತ್‌ಬೀ ಗಂಡ ಮಾಬುಸಾಬ ಇವರು ಗಂಗಾವತಿ ತಾಲೂಕಿನ ಹೋಸಗೇರಡಗ್ಗಿ ಗ್ರಾಮದ ನಮ್ಮ ಸ್ವಗೃಹದಲ್ಲಿ ಮರಣ ಹೊಂದಿದ್ದು ಇರುತ್ತದೆ ಸದರಿ ಅವರ ಮರಣ ನೋಂದಣಿ ಮಾಡಲು ಹಾಗೂ ಮರಣ ಪ್ರಮಾಣ ಪತ್ರ ವಿತರಿಸುವ ಸಂಬಂಧ ಎದುರುದಾರರ ಕಾರ್ಯಾಲಯಕ್ಕೆ ಆದೇಶವನ್ನು ಜಾರಿ ಮಾಡಬೇಕೆಂದು ಕೋರಿ ಅರ್ಜಿದಾರರು ಈ ಅರ್ಜಿಯನ್ನು ದಾಖಲು ಮಾಡಿದ್ದಾರೆ ಈ ಪ್ರಕರಣದ ಸಂಖ್ಯೆ 1338/2025 ದಿನಾಂಕ : 18/ 03/ 2026 ಮಾನ್ಯ ಗೌರವಾನ್ವಿತ ಪ್ರಧಾನ ದಿವಾಣಿ ನ್ಯಾಯಧೀಶರು ಮತ್ತು ಪ್ರಥಮ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಲಯ ಗಂಗಾವತಿಯಲ್ಲಿ ಬೆಳಿಗ್ಗೆ 11-00 ಗಂಟೆಗೆ ವಿಚಾರಣೆ ಇದ್ದ ಪ್ರಯುಕ್ತ ಯಾರಾದರೂ ತಕರಾರು ಸಲ್ಲಿಸುವುದಿದ್ದರೆ ಈ ಮೇಲೆ ತಿಳಿಸಿದ ಮುದ್ದತ್ತಿನ ದಿನಾಂಕದಂದು ನ್ಯಾಯಲಯಕ್ಕೆ ಹಾಜರಾಗಿ ತಕರಾರನ್ನು ಸಲ್ಲಿಸತಕ್ಕದ್ದು ಒಂದು ವೇಳೆ ಯಾರಿಂದಲು ತಕರಾರು ಬಾರದಿದ್ದ ಪಕ್ಷದಲ್ಲಿ ಮಾನ್ಯ ಘನ ನ್ಯಾಯಲಯವು ಈ ಪ್ರಕರಣದ ವಿಚಾರಣೆಯು ಅಂತಿಮ ಎಂದು ಪರಿಗಣಿಸಿ ಅರ್ಜಿದಾರರ ಪರ ಏಕ ಪಕ್ಷೀಯ ಆದೇಶ ಹೋರಡಿಸಬೇಕೆಂದು ತಿಳಿಯತಕ್ಕದ್ದು.

ಸ್ಥಳ : ಗಂಗಾವತಿ
ದಿನಾಂಕ:

ನ್ಯಾಯಲಯದ ಆದೇಶದ ಮೇರೆಗೆ
ಮಾನ್ಯ ಪ್ರಧಾನ ನ್ಯಾಯಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಲಯ, ಗಂಗಾವತಿ
ಮುಖಾಂತರ: MKG
ಅರ್ಜಿದಾರ ಪರ ವಕೀಲರು.

ಕಿರುಸುದ್ದಿ

ಎಂಜಿನಿಯರ್ ಲೋಕಾ ಬಲೆಗೆ



ಹಾವೇರಿ: ಲೇಔಟ್ ಕಾಮಗಾರಿ ಪೂರ್ಣಗೊಳಿಸಿರುವ ಬಗ್ಗೆ ವರದಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟು ಸ್ವೀಕರಿಸುವ ವೇಳೆ ಗುತ್ತಲ ಹೆಸ್ಕಾಂ ಸಹಾಯಕ ಎಂಜಿನಿಯರ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಗುತ್ತಲ ಹೆಸ್ಕಾಂ ಶಾಖಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬಿ.ಮಿತುನಗೌಡ ಬಂಧಿತ ಆರೋಪಿ. ಇವರು ಗುತ್ತಲ ಪಟ್ಟಣದ ಸಾಯಿ ಲೇಔಟ್‌ಗೆ ಸಬಂಧಿಸಿದಂತೆ ಕಾಮಗಾರಿ ಪೂರ್ಣಗೊಂಡ ಬಗ್ಗೆ ವರದಿ ನೀಡಲು 40 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಗುತ್ತಿಗೆದಾರರಿಂದ 40 ಸಾವಿರ ರೂ.,ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

ಇಬ್ಬರು ಮಹಿಳೆಯರಿಗೆ ಥಳಿತ

ಕಲಬುರಗಿ: ಮನೆಗಳ್ಳತನಕ್ಕೆ ಯತ್ನಿಸಿದ ಆರೋಪದಲ್ಲಿ ಇಬ್ಬರು ಮಹಿಳೆಯರನ್ನು ಸ್ಥಳೀಯರು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ಕಲಬುರಗಿ ನಗರದ ಜಿಆರ್ ನಗರದಲ್ಲಿ ನಡೆದಿದೆ. ಮಾಹಿತಿ ಪ್ರಕಾರ, ಬಾಪುನಗರ ಬಡಾವಣೆಯ ಶೀತಲ್ ಹಾಗೂ ದೀಪಾಬಾಯಿ ಎಂಬವರು ಚಿಂದಿ ಆಯುವ ನೆಪದಲ್ಲಿ ಜಿಆರ್ ನಗರದಲ್ಲಿರುವ ಮನೆಯೊಂದಕ್ಕೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಮನೆಯವರು ಹಾಗೂ ಸ್ಥಳೀಯರು ಆರೋಪಿತರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಕೋಪಗೊಂಡ ಕೆಲವರು ಇಬ್ಬರು ಮಹಿಳೆಯರನ್ನು ಕಂಬಕ್ಕೆ ಕಟ್ಟಿ ಥಳಿಸಿರುವುದು ತಿಳಿದುಬಂದಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ನ್ಯೂ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಜೀವಾವಧಿ ಶಿಕ್ಷೆ

ಕೊಪ್ಪಳ: ಜಿಲ್ಲೆಯ ಗಂಗಾವತಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತೊಂದು ಐತಿಹಾಸಿಕ ತೀರ್ಪು ಹೊರ ಬಿದ್ದಿದೆ. ಅಂಗವಿಕಲ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಸರ್ಕಾರಿ ಶಾಲೆ ಶಿಕ್ಷಕನಿಗೆ, ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಶಿಕ್ಷಕ ಮಹಮ್ಮದ್ ಅಜರುದ್ದೀನ್ ಜೀವಾವಧಿ ಶಿಕ್ಷೆಗೆ ಒಳಗಾದ ಆರೋಪಿ. ತನಗೆ ಪರಿಚಿತ ಅಂಗವಿಕಲ ಮಹಿಳೆಗೆ ನೌಕರಿ, ಕೊಡಿಸುವುದಾಗಿ ನಂಬಿಸಿ, ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೇ, ತನ್ನ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡು, ಮಹಿಳೆಗೆ ಬೆದರಿಕೆ ಹಾಕಿದ್ದ. ಕಳೆದ 2022ರ ಜೂ.30ರಂದು ಆ ಮಹಿಳೆ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿ ಎಳೆದಾಡಿದ್ದ. ಗಲಾಟೆ ನಂತರ ಮಹಿಳೆಯೊಂದಿಗೆ ನಾನು ಲೈಂಗಿಕ ಕ್ರಿಯೆ ನಡೆಸಿದ್ದ ವಿಡಿಯೋ ವೈರಲ್ ಮಾಡಿದ್ದ. ಕಳೆದ ಮೂರು ವರ್ಷದ ಹಿಂದೆ ಅಜರುದ್ದೀನ್ ಮತ್ತು ಮಹಿಳೆಯ ಅಶ್ಲೀಲ ವಿಡಿಯೋ ವೈರಲ್ ಆಗಿದ್ದವು. ಈ ಬಗ್ಗೆ ಕಾರಟಗಿ ಪೊಲೀಸ್ ಠಾಣೆಯಲ್ಲಿ ಜು.2ಕ್ಕೆ ಪ್ರಕರಣ ದಾಖಲಾಗಿತ್ತು. ಆಗ ಅರೆಸ್ಟ್ ಆಗಿದ್ದ ಶಿಕ್ಷಕ ಮಹಮ್ಮದ್ ಅಜರುದ್ದೀನ್, ನಂತರ ಜಾಮೀನಿನ ಮೇಲೆ ಹೊರ ಬಂದಿದ್ದ. ಕಳೆದ ಫೆ.18ರಂದು ನ್ಯಾಯಾಲಯ, ಆರೋಪಿಯನ್ನು ದೋಷಿ ಎಂದು ತೀರ್ಪು ನೀಡಿತ್ತು. ಶಿಕ್ಷಕ ಮಹಮ್ಮದ್ ಅಜರುದ್ದೀನ್‌ಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ, ಗಂಗಾವತಿ ಜಿಲ್ಲಾ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್ ಮಹತ್ವದ ತೀರ್ಪು ನೀಡಿದ್ದಾರೆ.

ಅಪರಿಚಿತ ಶವ ಪತ್ತೆ

ಯಲ್ಲಾಪುರ : ಪಟ್ಟಣದ ಜೋಡುಕೆರೆಯಲ್ಲಿ ಶುಕ್ರವಾರ ಬೆಳಿಗ್ಗೆ ಅಪರಿಚಿತ ಶವ ಪತ್ತೆಯಾಗಿದೆ .ವ್ಯಕ್ತಿ ಯೊಬ್ಬ ನೀರಿನಲ್ಲಿ ಮುಳುಗಿ ಮರಣ ಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಕಪ್ಪು ಬಣ್ಣದ ಚೆಕ್ಸ್ ಶರ್ಟ್, ಕಪ್ಪು ಬಣ್ಣದ ನೈಟ್ ಪ್ಯಾಂಟ್ ಹಾಕಿರುತ್ತಾನೆ ಅಂದಾಜು 30 ವರ್ಷ ಬಲಗೈ ಕೈ ಕಟ್ಟಿನ ಮೇಲೆ ಓಂ ಟ್ಯಾಟು ಬಲಗೈ ಮೊಣಕಟ್ಟಿನ ಕೆಳಭಾಗದಲ್ಲಿ ಮೇಲೆ Mom Dad ಟ್ಯಾಟು ಹಾಕಿಸಿರುತ್ತಾನೆ ಇದಕ್ಕೆ ಹೋಲಿಕೆ ಆಗುವವರು ಯಾರಾದರೂ ತಮಗೆ ಮಾಹಿತಿ ದೊರಕಿದಲ್ಲಿ ಕೂಡಲೇ ಇವರನ್ನು ಪಿ ಎಸ್ ಆಯ್ –9480805273, 9480805257 ಸಂಪರ್ಕಿಸಿ ಮಾಹಿತಿ ನೀಡುವಂತೆ ಯಲ್ಲಾಪುರ ಪೊಲೀಸ್ ಠಾಣೆಯಿಂದ ತಿಳಿಸಿದ್ದಾರೆ.

ಹುಬ್ಬಳ್ಳಿ ಇಂದಿನ ಉತ್ಪನ್ನವಾರು ದರ

ಉತ್ಪನ್ನಗಳು	₹ಕನಿಷ್ಠ (ಕ್ವಿಂ)	₹ಗರಿಷ್ಠ (ಕ್ವಿಂ)
ಅಲಸಂದೆ ಕಾಳು	4251	7829
ಕಡಲೆಬೇಳೆ	6438	6438
ಕಡಲೆಕಾಳು	1509	5420
ಉದ್ದಿನಕಾಳು	5459	7129
ಧನಿಯಾ	9516	9516
ಹೆಸರುಕಾಳು	1409	7231
ಜೋಳ	1786	3856
ಮೆಕ್ಕೆಜೋಳ	1360	1765
ಸಾಸುವೆ	5252	5252
ಈರುಳ್ಳಿ	500	2200
ಅಲೂಗಡ್ಡೆ	1100	1800
ಸೋಯಾಬಿನ್	510	5289
ತೊಗರಿ	3525	5556

ಹದಿನೈದು ದಿನಗಳಿಂದ ಪೂರೈಕೆಯಾಗದ ನೀರು | ಸ್ಥಳೀಯರ ಆಕ್ರೋಶ

ಕುಡಿಯುವ ನೀರಿಗಾಗಿ ಜನರ ಪರದಾಟ



ಮುಂಡಗೋಡ: ತಾಲೂಕಿನ ಸಾಲಗಾಂವ ಗ್ರಾಪಂ ವ್ಯಾಪ್ತಿಯ ಹೊಸಕೊಪ್ಪ ಓಣಿಯಲ್ಲಿ ಕಳೆದ ಹದಿನೈದು ದಿನಗಳಿಂದಕುಡಿಯುವ ನೀರು ಪೂರೈಕೆಯಾಗಿಲ್ಲವೆಂದು ಸ್ಥಳೀಯರು ಶುಕ್ರವಾರ ಸಾಲಗಾಂವ ಗ್ರಾಪಂ ಎದುರಿಗೆ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ತಾಲೂಕಿನ ಸಾಲಗಾಂವ ಗ್ರಾಪಂ ವ್ಯಾಪ್ತಿಯ ಹೊಸಕೊಪ್ಪ ಓಣಿಯಲ್ಲಿ ಕುಡಿಯುವ ನೀರು ಇಲ್ಲದೆ ಜನರು ಪರದಾಡುತ್ತಿದ್ದಾರೆ. ಸುಮಾರು 65 ಕುಟುಂಬಗಳು ಇವೆ. ಕುಡಿಯುವ ನೀರೇ ಇಲ್ಲದಿದ್ದರೆ ಹೇಗೆ ಜೀವನ ಮಾಡಬೇಕು. ಜೆಜೆಎಂ ದ ಯೋಜನೆಯಡಿ ನಲ್ಲಿ ಹಾಕಲಾಗಿದೆ. ಆದರೆ, ನಲ್ಲಿಗಳಲ್ಲಿ ನೀರು ಬರುತ್ತಿಲ್ಲ. ಈ ಬಗ್ಗೆ ಹಲವಾರು ಬಾರಿ ಪಂಚಾಯಿತಿಯವರಿಗೆ ಹೇಳಿದರು ಸ್ಪಂದಿಸುತ್ತಿಲ್ಲ. ಪ್ರತಿ ವರ್ಷ ಬೇಸಿಗೆ ಸಮಯದಲ್ಲಿ ಈ ಓಣಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಅಲ್ಲದೆ ನಮ್ಮ ಓಣಿಗೆ ವಾಟರಮ್ಯಾನ್ ಇಲ್ಲದಂತಾಗಿದೆ. ಹೊಸ ಸಿಬ್ಬಂದಿ ತೆಗೆದುಕೊಳ್ಳಲು ಹೇಳಿದರು ಈವರೆಗೂ ತೆಗೆದುಕೊಂಡಿಲ್ಲ. ಇನ್ನು ಕೆಲ ದಿನಗಳಲ್ಲಿಯೇ ಗ್ರಾಮ ದೇವಿ ಜಾತ್ರೆ ಇದೆ. ಮನೆಗಳಿಗೆ ಸಂಬಂಧಿಕರು ಬರುತ್ತಾರೆ. ಆಗಲೂ ನೀರಿನ ಸಮಸ್ಯೆಯಾದರೆ ನಾವು ಯಾರ ಬಳಿ ಹೋಗಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಪಂ ಮುಂದೆ ಮಹಿಳೆಯರ ಆಕ್ರೋಶ: ಹದಿನೈದು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಈ ಹಿಂದೆಯೂ ಆರು ದಿನಕ್ಕೊಮ್ಮೆ ನೀರು ಪೂರೈಕೆ ಮಾಡುತ್ತಿದ್ದರು. ಇದೀಗ ಅದು ಸಹ ಬರುತ್ತಿಲ್ಲ. ಮೇಲಾಧಿಕಾರಿಗಳು ನೋಡಿದರೆ ನೀರಿನ ಸಮಸ್ಯೆಯಾದರೆ ತಕ್ಷಣವೇ ಖಾಸಗಿ ಬೋರವೆಲ್ ಮೂಲಕ ನೀರು ಪೂರೈಕೆ ಮಾಡಲಾಗುವುದು ಎಂದು ಪತ್ರಿಕೆಗಳಲ್ಲಿ ತಿಳಿಸುತ್ತಾರೆ. ಆದರೆ, ನಮ್ಮ ಓಣಿಗೆ ಬೇಸಿಗೆ ಬಂದರೆ ಸಾಕು ನೀರಿನ ಹಾಹಾಕಾರವಾಗುತ್ತದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಶಾಶ್ವತ ಪರಿಹಾರ ಕೊಟ್ಟು ಈಗ ನೀರಿನ ವ್ಯವಸ್ಥೆ ಮಾಡಬೇಕು. ಅಲ್ಲಿಯವರೆಗೂ ಪ್ರತಿಭಟನೆಯಿಂದ ಹಿಂದೆ ಸರೆಯುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಷಯ ತಿಳಿದು ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ತೆರಳಿ ಪ್ರತಿಭಟನಾಕಾರರು ಸಮಾಧಾನ ಮಾಡಿಸಿದರು.ನಂತರ ಪಿಡಿಒ ವೆಂಕಪ್ಪ ಅವರು ಖಾಸಗಿ ಬೋರವೆಲ್ ಮೂಲಕ ವಾಟರ್ ಟ್ಯಾಂಕ್‌ಗೆ ನೀರು ತುಂಬಿಸಿ ನಲ್ಲಿಗಳಿಗೆ ನೀರು ಪೂರೈಕೆ ಮಾಡಿದರು.

> **ಅಲ್ಲಿ ವಾಟರಮ್ಯಾನ್‌ನ ಸಮಸ್ಯೆ ಇದೆ. ಜೆಜೆಎಂಗೆ ನೀರು ಸರಬರಾಜು ಮಾಡುವ ಬದಲು ನೇರವಾಗಿ ನೀರು ಬೀಡುತ್ತಿದ್ದನು. ಅಲ್ಲದೆ ಕೆಲ ಆರೋಪದ ಮೇಲೆ ನೋಟಿಸ್ ನೀಡಿ ವಾಟರಮ್ಯಾನನ್ನು ತೆಗೆಯಲಾಗಿದೆ. ನಮ್ಮ ನಾಲ್ಕು ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿತದಿಂದ ನೀರು ಬರುತ್ತಿಲ್ಲ. ಹೀಗಾಗಿ ಸ್ಥಳೀಯರಿದ್ದ ಎರಡು ಖಾಸಗಿ ಬೋರವೆಲ್ ಪಡೆದು ನೀರು ಪೂರೈಕೆ ಮಾಡಲಾತ್ತಿತ್ತು. ಆದರೆ, ಕೆಲವರಿಗೆ ನೀರು ಹೋಗಿತ್ತಿತ್ತು. ಇನ್ನು ಕೆಲವರಿಗೆ ಹೋಗುತ್ತಿರಲ್ಲಿಲ್ಲ. ಹೀಗಾಗಿ ಸ್ಥಳೀಯರು ಜೆಜೆಎಂನ ನಲ್ಲಿಯಲ್ಲಿಯೇ ನೀರು ಬೀಡಬೇಕು ಎನ್ನುತ್ತಿದ್ದರು. ಹಾಗಾಗಿ ಖುದ್ದು ನಾನೇ ನಿಂತು ನೀರು ಪೂರೈಕೆ ಮಾಡಿದ್ದೇನೆ.**
> ■ ವೆಂಕಪ್ಪ ಲಮಾಣಿ, ಪಿಡಿಒ ಸಾಲಗಾಂವ

ಮಳೆರಾಜೇಂದ್ರಸ್ವಾಮಿ ಮಠದ ವಾಣಿ

ಪ್ರಸಕ್ತ ವರ್ಷ ಉತ್ತಮ ಮಳೆ

ಬಾಗಲಕೋಟೆ: ಪ್ರಸಕ್ತ ವರ್ಷ ಮುಂಗಾರು ಮಳೆಗಳಾದ ರೋಹಿಣಿ, ಆರಿದ್ರಾ, ಪುನರ್ವಸು, ಹಿಂಗಾರು ಮಳೆಗಳಲ್ಲಿ ಮಗಿ, ಹುಬ್ಬಿ, ಉತ್ತರಿ ಮಳೆಗಳು ಸಂಪೂರ್ಣ ಸುರಿಯಲಿವೆ ಎಂಬುದು ಮುರನಾಳ ಮಳೆರಾಜೇಂದ್ರಸ್ವಾಮಿ ಮಠದ ವಾಣಿಯಗಿದೆ.

ಕೃಷಿಕರ ಮಠವೆಂದು ಖ್ಯಾತಿ ಪಡೆದಿರುವ ಮುರನಾಳ ಮಳೆರಾಜೇಂದ್ರಸ್ವಾಮಿ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ರಾತ್ರಿ ನಡೆದ ಕಡುಬಿನ ಕಾಳಗ-ಮಳೆ ಬೆಳೆ ಸೂಚನೆಯಲ್ಲಿ ಈ ಸೂಚನೆ ದೊರೆತಿದೆ.

ಈ ವರ್ಷದ ಮುಂಗಾರಿನಲ್ಲಿ ರೋಹಿಣಿ ಉತ್ತಮ. ಆರಿದ್ರಾ ಸಂಪೂರ್ಣ, ಪುನರ್ವಸು, ಪುಷ್ಯಾ ಸಾಧಾರಣ ವಾಗಿ ಬೀಳಲಿವೆ. ಹಿಂಗಾರಿನಲ್ಲಿ ಮಗಿ ಉತ್ತಮ, ಉತ್ತರಿ ಸಂಪೂರ್ಣ, ಹುಬ್ಬಿ ಚಿತಿ ಸ್ವಾತಿ ಸಾಧಾರಣವಾಗಿ ಮಳೆಗಳು ಸುರಿಯಲಿವೆ ಎಂಬುದಾಗಿ ಶ್ರೀ ಮಠದ ಸೂಚನೆ ದೊರೆಯಿತು ಎಂದು ಮಠದ ಮಠಾಧೀಶರಾದ ಗುರುಲಿಂಗಸ್ವಾಮಿಗಳು ಮಹಾಪುರುಷ ಅವರು ನೆರೆದ ಭಕ್ತಾಧಿಗಳಿಗೆ ತಿಳಿಸಿದರು.

ಪ್ರತಿವರ್ಷದಂತೆ ಹೊಸ ಮುರನಾಳದಲ್ಲಿ ಮಳೆರಾಜೇಂದ್ರಸ್ವಾಮಿ ಮಠದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆದಿದ್ದು, ಜಾತ್ರೆಯ ಅಂಗವಾಗಿ ನಡೆಯುವ ಕಡುಬಿನ ಕಾಳಗ-ಮಳೆ ಬೆಳೆ ಸೂಚನೆ ಈ ವರ್ಷವು ಮಳೆ ಚೆನ್ನಾಗಿ ಆಗಲಿ ಎಂದು ಪ್ರಾರ್ಥಿಸುತ್ತ ಸುತ್ತಮುತ್ತಲಿನ ಗ್ರಾಮಗಳ ರೈತಾಪಿ ಜನರು ಮಳೆ ಸೂಚನೆಗಾಗಿ ಕುತೂಹಲದಿಂದ ಕಾಯ್ದು ನಿಂತಿದ್ದರು. ಮಳೆ-ಬೆಳೆ ಕುರಿತಂತೆ ಮಠದ ಸೂಚನೆ ಪಡೆದ ರೈತರು ಪ್ರಸಕ್ತ ವರ್ಷದ ಸಾಧಕ-ಬಾಧಕಗಳ ಬಗ್ಗೆ ತಮ್ಮ ತಮ್ಮಲ್ಲಿಯೆ ವಿಚಾರ ವಿನಿಮಯ ಮಾಡಿಕೊಂಡರು.

ಗುರುವಾರ ರಾತ್ರಿ ಸಂಭ್ರಮದಿಂದ ನಡೆದ ಕಡುಬಿನ ಕಾಳಗದಲ್ಲಿ ಮಠಾಧೀಶರಾದ ಗುರಲಿಂಗಸ್ವಾಮಿಗಳು ಹಾಗೂ ನವೀನಸ್ವಾಮಿಗಳು ಮಹಾಪುರುಷ ಸಾನ್ನಿಧ್ಯ ವಹಿಸಿದ್ದರು.



ವಾರ್ಡನ್ ಮೇಲೆ ಲೈಂಗಿಕ ಕಿರುಕುಳ ಆರೋಪ

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರ ತವರು ಜಿಲ್ಲೆ ಬೆಳಗಾವಿಯಲ್ಲಿ ಅವರದೇ ಇಲಾಖೆಯ ಅಧಿಕಾರಿಯೊಬ್ಬರು ಮಹಿಳಾ ವಸತಿ ನಿಲಯದ ವಾರ್ಡನ್ ಮೇಲೆ ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ ಮತ್ತು ಜನಾಂಗೀಯ ನಿಂದನೆ ಮಾಡಿರುವ ಆರೋಪ ಕೇಳಿಬಂದಿದೆ.

ಈ ಸಂಬಂಧ ಮಹಿಳೆಯೊಬ್ಬರು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಿದ್ದಾರೆ. ಮಹಾವೀರ ನಗರ ನಿವಾಸಿ ಉಮಾದೇವಿ ನಾಗರಾಜ ಮಲಾಜೂರೆ (30) ಅವರು ನೀಡಿರುವ ಫಿರ್ಯಾದಿಯಲ್ಲಿ ಅವರು 2024ರ ಆ.13ರಂದು ಹೊರಗುತ್ತಿಗೆ ಆಧಾರದ ಮೇಲೆ ಮಹಿಳಾ ವಸತಿ ನಿಲಯದಲ್ಲಿ ವಾರ್ಡನ್ ಆಗಿ ಸೇವೆಗೆ ಸೇರಿದ್ದಾಗಿ ತಿಳಿಸಿದ್ದಾರೆ. ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ಇಲಾಖೆಯ ಸಹಾಯಕ ನಿರ್ದೇಶಕ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವರು ತಮಗೆ ಮೇಲಿಂದ ಮೇಲೆ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.

ದೂರಿನ ವಿವರಗಳ ಪ್ರಕಾರ, ಆರೋಪಿತ ಅಧಿಕಾರಿವಸತಿ ನಿಲಯದಆದಾಯದಿಂದಪ್ರತಿ ತಿಂಗಳು ರೂ.10,000 ನೀಡುವಂತೆ ಒತ್ತಾಯ ಮಾಡುತ್ತಿದ್ದರು. ಹಣನೀಡದಿದ್ದರೆಕಚೇರಿಯಲ್ಲಿ ಹೆಚ್ಚು ಹೊತ್ತು ಉಳಿಯುವಂತೆ ಮಾಡುತ್ತಿದ್ದರು. ಖಾಸಗಿ ವಾಹನದಲ್ಲಿ ಗೋವಾಕ್ಕೆ ಬರುವಂತೆ ಒತ್ತಾಯಿಸುವುದು, ರಾತ್ರಿ ವೇಳೆ ಮದ್ಯಪಾನ ಸ್ಥಿತಿಯಲ್ಲಿ ಕರೆ ಮಾಡುವುದು ಸೇರಿದಂತೆ ಅನೇಕ ರೀತಿಯಲ್ಲಿ ಕಿರುಕುಳ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದೇ ವೇಳೆ ಆರೋಪಿತ ಅಧಿಕಾರಿ ತನ್ನ ಗಂಡನ ಬಗ್ಗೆ ತಪ್ಪು ಮಾಹಿತಿ ನೀಡಿ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟುಮಾಡಲು ಯತ್ನಿಸಿದರು. ಜೊತೆಗೆ ಜನಾಂಗೀಯವಾಗಿ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎಂದೂ ಆರೋಪಿಸಲಾಗಿದೆ. ನಿರಂತರ ಕಿರುಕುಳದಿಂದ ಭಯಗೊಂಡು ತಾನು ಕೆಲಸಕ್ಕೆ ಹಾಜರಾಗುವುದನ್ನು ನಿಲ್ಲಿಸಿದ್ದಾಗಿ ಉಮಾದೇವಿ ತಿಳಿಸಿದ್ದಾರೆ. ತಮಗಾದ ಅನ್ಯಾಯದ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿರುವ ಅವರು, ಸಂಬಂಧಿಸಿದ ಅಧಿಕಾರಿಯ ವಿರುದ್ಧ ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ ಹಾಗೂ ಜನಾಂಗೀಯ ನಿಂದನೆ ಆರೋಪದಡಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಮಾಡಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರ ತವರು ಜಿಲ್ಲೆಯಲ್ಲೇ ಅವರ ಇಲಾಖೆಯಲ್ಲಿ ನಡೆದಿರುವ ಈ ಘಟನೆ ಸೂಕ್ತ ತನಿಖೆ ನಡೆದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ದಾರಿ ಮಾಡಿಕೊಡಬೇಕೆಂಬ ಒತ್ತಾಯ ಕೇಳಿಬಂದಿದೆ.

ಎ ಡಬ್ಲ್ಯೂಎಸ್ ಕ್ಲೌಡ್ ತರಬೇತಿ ಕಾರ್ಯಕ್ರಮ ಯಶಸ್ವಿ



ಹಳಿಯಾಳ: ಕೆಎಲ್‌ಎಸ್ ವಿಡಿಐಟಿ ಹಳಿಯಾಳದಲ್ಲಿ ಎ ಡಬ್ಲ್ಯೂಎಸ್ ಕ್ಲೌಡ್ ಕುರಿತಾಗಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ತರಬೇತಿ ಶಿಬಿರವು ಶುಕ್ರವಾರ ಸಮಾರೋಪಗೊಂಡಿತು.

ಬೆಳಗಾವಿಯ ಥೀಟಾ ಡೈನಾಮಿಕ್ಸ್ ಪ್ರೈ.ಲಿ ಸಂಸ್ಥೆಯು ಫೆ.23 ರಿಂದ 27ರ ವರೆಗೆ ಮಹಾವಿದ್ಯಾಲಯದಕಂಪ್ಯೂಟರ್ ಸೈನ್ಸ್ ಹಾಗೂ ಕಂಪ್ಯೂಟರ್ ಸೈನ್ಸ್ (ಎಐಎಂಎಲ್) ವಿಭಾಗದ 6ನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಿಗೆ ನೂತನ ತಂತ್ರಜ್ಞಾನ ಎ ಡಬ್ಲ್ಯೂ ಎಸ್ ಕ್ಲೌಡ್ ಕುರಿತಾಗಿ ತರಬೇತಿ ನೀಡಿದರು.

ಥೀಟಾ ಡೈನಾಮಿಕ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜೇಂದ್ರ ದೇಶಪಾಂಡೆ ಸಾಫ್ಟವೇರ್ ಕ್ಷೇತ್ರದಲ್ಲಿ ಕ್ಲೌಡ್ ತಂತ್ರಜ್ಞಾನವು ಪ್ರಮುಖ ಪಾತ್ರ ವಹಿಸುತ್ತಿದ್ದು, ವಿದ್ಯಾರ್ಥಿಗಳು ಇದರ ಕುರಿತಾಗಿ ಜ್ಞಾನ ಹೊಂದುವುದು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ. ತರಬೇತುದಾರರಾಗಿ ಪ್ರಣವ್ ಜೋಶಿ, ಆಯಾನ್ ಡಿಸೋಜಾ ಆಗಮಿಸಿದ್ದರು, ವಿದ್ಯಾರ್ಥಿಗಳಿಗೆ ಎ ಡಬ್ಲ್ಯೂಎಸ್ ಕ್ಲೌಡ್ ತಂತ್ರಜ್ಞಾನ ಬಳಸಿ ನೂತನ ಪ್ರಾಜೆಕ್ಟ್ ಕೈಗೊಳ್ಳುವುದರ ಕುರಿತಾಗಿ ಪ್ರಾಯೋಗಿಕವಾಗಿ ತೋರಿಸಿದರು. ಡಾ.ವೆಂಕಟೇಶ್ ಶಂಕರ್ ಹಾಗೂ ಡಾ.ಪೂರ್ಣಿಮಾ ರಾಯ್ಕರ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 150ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಾಫ್ಟವೇರ್ ಕ್ಷೇತ್ರದಲ್ಲಿ ಪ್ರಚಲಿತವಿರುವ ತಂತ್ರಜ್ಞಾನ ಎ ಡಬ್ಲ್ಯೂ ಎಸ್ ಕುರಿತಾಗಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ನೀಡಿ, ಭವಿಷ್ಯದಲ್ಲಿ ಉದ್ಯೋಗವಕಾಶ ಹೊಂದಲು ಈ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಪ್ರಾ. ಡಾ.ವಿ.ಎ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅನಮೋಡ ಚೆಕ್‌ಪೋಸ್ಟ್ ಬಳಿ ಗೋವಾ ಸಾರಾಯಿ ವಶ

ಜೋಯಿಡಾ: ಜೋಯಿಡಾ ತಾಲೂಕಿನ ಅನಮೋಡ ಅಬಕಾರಿ ಚೆಕ್‌ಪೋಸ್ಟ್ ಬಳಿ ಅಬಕಾರಿ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದ ವೇಳೆ ಗೂಡ್ಸ್ ಗಾಡಿಯಲ್ಲಿ ಅಕ್ರಮ ಗೋವಾ ಸಾರಾಯಿ ಪತ್ತೆಯಾಗಿದ್ದು ಗಾಡಿ ಮತ್ತು ಸರಾಯಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಪೊಲೀಸರು ಬಂಧಿಸಿದ ಘಟನೆ ಶುಕ್ರವಾರ ನಡೆದಿದೆ.

ಮಂಗಳೂರು ವಿಭಾಗದ ಜಂಟಿ ಆಯುಕ್ತ, ಉತ್ತರ ಕನ್ನಡ ಜಿಲ್ಲೆ ಅಬಕಾರಿ ಉಪ ಆಯುಕ್ತ ಮತ್ತು ಉಪ ವಿಭಾಗ ಯಲ್ಲಾಪುರ ಅಬಕಾರಿ ಉಪ ಅಧೀಕ್ಷಕ ಮಾರ್ಗದರ್ಶನದಲ್ಲಿ ಫೆ.27ರಂದು ಮಧ್ಯಾಹ್ನ ಟಿ.ಬಿ.ಮಲ್ಲಣ್ಣವರ ಅಬಕಾರಿ ಉಪ ನಿರೀಕ್ಷಕರು ಅನಮೋಡ ತನಿಖಾ ಠಾಣೆ ಅನಮೋಡ ಹಾಗೂ ಸಿಬ್ಬಂದಿ ಆನಂದ ರಡ್ಡಿ, ಶ್ರೀಶೈಲ ಹಡಪದ, ಮತ್ತು ರಮೇಶ ರಾಠೋಡ ಖಚಿತ ಮಾಹಿತಿ ಮೇರೆಗೆ ತಪಾಸಣೆ ನಡೆಸಿದಾಗ 67 ಲೀ. ಗೋವಾ ರಾಜ್ಯದ ಮದ್ಯ ಪತ್ತೆಯಾಗಿದ್ದು ದೊರೆತ ಮದ್ಯ ಹಾಗೂ ಒಂದು ಟಾಟಾ ಕಂಪನಿಯ ಇಂಟ್ರಾ ವಾಹನವನ್ನು ಜಪ್ತಿ ಮಾಡಿದ್ದಾರೆ.



ವಿದ್ಯುತ್ ಶಾರ್ಟ್ ಸರ್ಕ್ಯೂಟ್

ಎರಡು ಅಂಗಡಿಗೆ ಬೆಂಕಿ: ಹಾನಿ



ಹುಬ್ಬಳ್ಳಿ: ನಗರದ ನೆಹರೂ ಮೈದಾನ ಹತ್ತಿರವಿರುವ ಸೈಯದ್ ಕಾಂಪ್ಲೆಕ್ಸ್‌ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಎರಡು ಅಂಗಡಿಗೆ ಬೆಂಕಿ ತಗುಲಿದ ಹಿನ್ನೆಲೆ ಶುಕ್ರವಾರ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿದೆ. ಇಲ್ಲಿಯ ಸೈಜಾದ್ ಸಲೀಂ ಸೈಯದ್ ಹಾಗೂ ಟಿಪ್ಪುಸುಲ್ತಾನ್ ಸೈಯದ್ ಎಂಬುವರಿಗೆ ಸೇರಿದ ಕಾಂಪ್ಲೆಕ್ಸ್ ಆಗಿದೆ. ಇಲ್ಲಿದ್ದ ಕುಶನ್ ಹಾಗೂ ಸ್ಪೋರ್ಟ್ಸ್ ಅಂಗಡಿಯ ಸಾಮಗ್ರಿಗಳನ್ನು ಬೆಂಕಿಗೆ ಆಹುತಿಯಾಗಿವೆ. ಮಧ್ಯಾಹ್ನ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯ ಪೊಲೀಸ್ ಹಾಗೂ ಅಗ್ನಿ ಶಾಮಕದಳ ಠಾಣೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಶಹರ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಇನ್ನೂ ಅಗ್ನಿಶಾಮಕ ದಳ 8 ವಾಹನಗಳಿಂದ ಬೆಂಕಿ ನಂದಿಸಲು ಹರಸಾಹಸ ಪಡಬೇಕಾಗಿತು. ಸುಮಾರ 54 ಸಿಬ್ಬಂದಿ ಈ ಕಾರ್ಯದಲ್ಲಿ ತೊಡಗಿದ್ದಾರೆ. ರಾತ್ರಿ 10 ಗಂಟೆವರೆಗೂ ಶೇ.50ರಷ್ಟು ಪ್ರದೇಶ ಬೆಂಕಿ ನಂದಿಸಲಾಗಿದ್ದು, ಇನ್ನೂ ಶೇ.40ರಷ್ಟು ಬಾಕಿ ಇದೆ. ಎಷ್ಟು ಮೌಲ್ಯದ ಸಾಮಗ್ರಿಗಳನ್ನು ನಾಶವಾಗಿದೆ ಎಂದು ತಿಳಿದು ಬಂದಿಲ್ಲ ಎಂದು ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸತತ 6 ಗಂಟೆ ಕಾರ್ಯಾಚರಣೆ

ಐದು ಅಗ್ನಿ ಶಾಮಕ ವಾಹನಗಳು ಸತತ 6 ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಈ ಕಟ್ಟಡದಲ್ಲಿ ರೆಗ್ಜಿನ್ ವಸ್ತುಗಳ ತಯಾರಿಕೆ, ಟೈರ್ ಅಂಗಡಿ, ಕ್ರೀಡಾ ಸಾಮಾಗ್ರಿಗಳು, ಜ್ಯೂಸ್ ಸೆಂಟರ್, ಟ್ರೇಡಿಂಗ್ ಕಂಪನಿ, ಕೃಷ್ಣಾ ವಾಕ್ ಮತ್ತು ಶ್ರಾವ್ಯ ಕ್ಲಿನಿಕ್, ರೀಯಲ್ ಎಸ್ಟೇಟ್ ಕಚೇರಿ, ಸಿಸಿ ಕ್ಯಾಮರಾ ಮಾರಾಟ ಸೇರಿದಂತೆ ಸುಮಾರು 12ಕ್ಕೂ ಹೆಚ್ಚು ಅಂಗಡಿಗಳಿದ್ದವು. ಬೆಂಕಿ ಎಲ್ಲಾ ಅಂಗಡಿಗಳಿಗೂ ಆವರಿಸಿಕೊಂಡಿತ್ತು. ಬೆಂಕಿ ಹೊತ್ತಿಕೊಂಡಿರುವ ಮಾಹಿತಿ ತಿಳಿಯುತ್ತಿದ್ದಂತೆ ಅಂಗಡಿ ಮಾಲೀಕರು, ಸ್ಥಳೀಯರು ಸೇರಿಕೊಂಡು ಬೆಲೆ ಬಾಳುವ ವಸ್ತುಗಳನ್ನು ಹೊರ ತೆಗೆದು ನಷ್ಟವಾಗದಂತೆ ನೋಡಿಕೊಂಡರು. ಯಾವ ಕ್ಷಣದಲ್ಲಾದರೂ ಕಟ್ಟಡ ಕುಸಿಯಬಹುದು ಎನ್ನುವ ಆತಂಕ ಮೂಡಿಸಿದೆ. ಕಟ್ಟಡದೊಳಗೆ ಯಾರಿಗೂ ಪ್ರವೇಶ ನೀಡಿದಂತೆ ಶಹರ ಠಾಣೆ ಪೊಲೀಸರು ನಿರ್ಬಂಧಿಸಿದ್ದಾರೆ.

ಹೊಸನಗರ ಶರಾವತಿ ತೀರದಲ್ಲಿ 'ರಾಮಸಾನ್ನಿಧ್ಯ'ಕ್ಕೆ ಶಿಲಾನ್ಯಾಸ



ಸಿದ್ದಾಪುರ: ಗೋಕರ್ಣದಲ್ಲಿ ಶಂಕರಾಚಾರ್ಯರು ಸಂಸ್ಥಾಪಿಸಿದ ಮಠವನ್ನು ಹೊಸನಗರದ ರಾಮಚಂದ್ರಾಪುರ ಮಠವು ಶತಮಾನಗಳ ಮೊದಲು ತನ್ನತ್ತ ಎಳೆದುಕೊಂಡಿದೆ. ರಾಮನ ಬಾಣದಿಂದ ಹೊರಹೊಮ್ಮಿದ ಶರಾವತಿ ನದಿಯ ತೀರದಲ್ಲಿ ನಮ್ಮ ಪ್ರಧಾನ ಮಠ ನೆಲೆನಿಂತಿರುವುದು ವಿಶೇಷವಾಗಿದೆ. ಇಂದಿನ ಈ ಶಿಲಾನ್ಯಾಸವು ಸಹಸ್ರಮಾನದ ಇತಿಹಾಸಕ್ಕೆ ಭವ್ಯ ನಾಂದಿಯಾಗಲಿದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.

ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಶರಾವತಿ ತೀರದಲ್ಲಿ ಪ್ರಧಾನ ಮಠ ಪುನರ್‌ನಿರ್ಮಾಣ ಸಮಿತಿಯವರು ಏರ್ಪಡಿಸಿದ್ದ 'ರಾಮಸಾನ್ನಿಧ್ಯ'ದ ಶಿಲಾನ್ಯಾಸ ನೆರವೇರಿಸಿ ಧರ್ಮಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ರಾಮಚಂದ್ರಾಪುರ ಮಠಕ್ಕೆ ಶಿಷ್ಯರೇ ನಿಜವಾದ ಸಂಪತ್ತಾಗಿದ್ದು, ಪ್ರಧಾನ ಮಠದ ಶಿಲಾನ್ಯಾಸದ ಮೂಲಕ ಶರಾವತಿ ನದಿ ತೀರದಲ್ಲಿ ಸಹಸ್ರಮಾನದ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ರಾಮಚಂದ್ರಾಪುರ ಮಠದ ಕುರಿತು ಹೊರ ಜಗತ್ತಿನಲ್ಲಿ ಇರುವ ಕಲ್ಪನೆಯೇ ಬೇರೆ. ಇದು ಹಣವಿರುವ ಅತ್ಯಂತ ಸಂಪದ್ಭರಿತ ಮಠ, ಇಲ್ಲಿ ಹಣದ ಕೊಪ್ಪರಿಗೆಯೇ ಇದೆ ಎಂದು ಹಲವಾರು ಭಕ್ತರು ಮತ್ತು ಸಾರ್ವಜನಿಕರು ಭಾವಿಸಿದ್ದಾರೆ. ಆದರೆ ನಿಜವಾಗಿಯೂ ನಮ್ಮಲ್ಲಿ ಹಣದ ಕೊಪ್ಪರಿಗೆ ಇಲ್ಲ, ಆದರೆ ನಮಗೆ ಶಿಷ್ಯರೇ ನಿಜವಾದ ಸಂಪತ್ತಾಗಿದ್ದು, ನಮ್ಮ ಶಿಷ್ಯರು ಗುರುವಿನ ಯಾವ ಆದೇಶವನ್ನು ಇದುವರೆಗೂ ಮೀರಿ ನಡೆದವರಲ್ಲ ಎಂದು ಶಿಷ್ಯರ ಭಕ್ತಿಯನ್ನು ಶ್ರೀಗಳು ಕೊಂಡಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಗೃಹ ಸಚಿವ ಹಾಗೂ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಆರ್. ಎಂ.ಮಂಜುನಾಥ ಗೌಡ, ಶಿಮುಲ್ ಅಧ್ಯಕ್ಷ ವಿದ್ಯಾಧರ ಗುರುಶಕ್ತಿ, ಎಂ.ಎ.ಡಿ.ಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಪ್ರಧಾನ ಮಠದ ಪುನರ್ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ಪ್ರಭಾಕರ ರಾವ್ ಕಾರಣಗಿರಿ, ಸಮಿತಿಯ ಕಾರ್ಯಾಧ್ಯಕ್ಷ ಗಣಪತಿ ಭಟ್ಟ ಜಟ್ಟಿಮನೆ, ಶಾಸನ ತಂತ್ರದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಮಹೇಶ ಕಜೆ, ರಮೇಶ ಹೆಗಡೆ ಗುಂಡೂಮನೆ ಮುಂತಾದವರು ಉಪಸ್ಥಿತರಿದ್ದರು.

ಕಿರುಸುದ್ದಿ

ಕರಾಟೆ: ಚೈತ್ರಾ ಶ್ರೀಗೆ ಕಂಚಿನ ಪದಕ



ಬೆಂಗಳೂರು: ದಿಲ್ಲಿಯಲ್ಲಿ ನಡೆದಿರುವ 5ನೇ ಕಿಯೊ ರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್ ಕೂಟದಲ್ಲಿ ಬೆಂಗಳೂರು ಮೂಲಕದ ಚೈತ್ರಾ ಶ್ರೀ ಎನ್. ಕಂಚಿನ ಪದಕ ಗೆದ್ದರು.ಫೆಬ್ರವರಿ 26ರಿಂದ ಮಾರ್ಚ್ 1ರವರೆಗೆ ಅಲ್ಲಿನ ಟಾಲ್ಕಟೋರಾ ಇಂಡೋರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರಾಟೆ ಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಅವರು, ಅಂಡರ್-21 ಮಹಿಳೆಯರ ಕಾಟಾ ವಿಭಾಗದಲ್ಲಿ ತಮ್ಮ ಕೌಶಲ ಭರಿತ ಪ್ರದರ್ಶನ ನೀಡಿ ಗಮನ ಸೆಳೆದರು. ಮೊದಲಿನಿಂದಲೂ ತಮ್ಮ ಅತ್ಯುತ್ತಮ ಪ್ರದರ್ಶನದಿಂದ ಎದುರಾಳಿಗಳನ್ನು ಸೋಲಿಸುತ್ತಾ ಬಂದ ಅವರು ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಕರ್ನಾಟಕ ತಂಡದ ಅಧಿಕಾರಿಗಳು, ಪ್ರಮುಖ ಕೋಚ್ ಸೆನ್ಸಿ ಶ್ರೀಜಾ ಅಭಿನಂದಿಸಿದ್ದಾರೆ.

ರಿಂಕು ಸಿಂಗ್ ತಂದೆ ನಿಧನ

ಹೊಸದಿಲ್ಲಿ: ಕ್ರಿಕೆಟಿಗ ರಿಂಕು ಸಿಂಗ್ ಅವರ ತಂದೆ ಕಾಂಚಂದ್ ಕ್ಯಾನ್ಸರ್‌ನಿಂದ ನಿಧನರಾದರು. ಪ್ರಸ್ತುತ ಟಿ20 ವಿಶ್ವಕಪ್ ತಂಡದ ಭಾಗವಾಗಿರುವ ರಿಂಕು ಸಿಂಗ್ ತಂದೆಯ ಅಂತಿಮ ಸಂಸ್ಕಾರ ನಿಮಿತ್ತ ತಮ್ಮ ಗ್ರಾಮಕ್ಕೆ ತೆರಳಿದ್ದಾರೆ. ವಿಶ್ವಕಪ್ ಪಂದ್ಯಾವಳಿಯಲ್ಲಿ 5 ಪಂದ್ಯಗಳನ್ನಾಡಿರುವ ರಿಂಕು ಸಿಂಗ್, ದ.ಆಫ್ರಿಕಾ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಭಾರತ ತಂಡದ ಭಾಗವಾಗಿದ್ದರು. ಆದರೆ ಮಂಗಳವಾರದಂದು ಅವರ ತಂದೆ ನೋಯ್ಡಾದ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕಾರಣ ತಮ್ಮ ಊರಿಗೆ ಹೊರಟಿದ್ದರು. ಆದಾಗ್ಯೂ ಬುಧವಾರ ಬೆಳಗ್ಗೆ ತಂಡಕ್ಕೆ ಸೇರ್ಪಡೆಯಾಗಿದ್ದ ರಿಂಕು ಸಿಂಗ್ ಸೂಪರ್-8ರ ಭಾರತದ ಎರಡನೇ ಪಂದ್ಯದಲ್ಲಿ ಸ್ಥಾನ ಪಡೆದಿರಲಿಲ್ಲ. ಶುಕ್ರವಾರದಂದು ತಮ್ಮ ತಂದೆಯ ನಿಧನ ಸುದ್ದಿ ಕೇಳಿದ ರಿಂಕು ಸಿಂಗ್ ಅಂತಿಮ ಸಂಸ್ಕಾರಕ್ಕಾಗಿ ತೆರಳಿದ್ದಾರೆ. ರಿಂಕು ಸಿಂಗ್ ಕ್ರಿಕೆಟಿಗರಾಗುವಲ್ಲಿ ತಂದೆಯ ಪಾತ್ರ ದೊಡ್ಡದಿತ್ತು. ಅವರ ನಿಧನಕ್ಕೆ ಹರ್ಭಜನ್ ಸಿಂಗ್, ವಿರಾಟ್ ಕೊಹ್ಲಿ ಸೇರಿದಂತೆ ಕ್ರಿಕೆಟಿಗರು, ಮಾಜಿ ಕ್ರಿಕೆಟಿಗರು ಸಂತಾಪ ಸೂಚಿಸಿದ್ದಾರೆ.

ಐಪಿಎಲ್ ಮುಂದೂಡಿಕೆ?

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಆರಂಭ ಎರಡು ದಿನ ಮುಂದೂಡ ಬಹುದು ಎನ್ನಲಾಗಿದೆ. ಅಬು-ಧಾಬಿಯಲ್ಲಿ ನಡೆದಿದ್ದ 2026ರ ಐಪಿಎಲ್‌ನ ಹರಾಜಿನ ವೇಳೆ ಮಾರ್ಚ್ 26ಕ್ಕೆ ಐಪಿಎಲ್ ಆರಂಭವಾಗುವ ಬಗ್ಗೆ ಹೇಳಲಾಗಿತ್ತು. ಆದರೆ ಐಪಿಎಲ್ 28 ಅಥವಾ 29ರಂದು ಆರಂಭವಾಗುವ ಸಾಧ್ಯತೆ ಇದೆ. ಐಪಿಎಲ್ ಫ್ರಾಂಚೈಸಿಗಳಿಗೆ ಈ ಬಗ್ಗೆ ಇನ್ನೂ ಮಾಹಿತಿ ನೀಡಲಾಗಿಲ್ಲ, ಆದರೆ ಈ ಬಗ್ಗೆ ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ. ಶೀಘ್ರದಲ್ಲೇ ಐಪಿಎಲ್ ಫ್ರಾಂಚೈಸಿಗಳೊಂದಿಗೆ ಬಿಸಿಸಿಐ ಸಭೆಯೊಂದನ್ನು ನಡೆಸಲಿದೆ. ಇದೇ ವೇಳೆ ಈ ಬಗ್ಗೆ ತೀರ್ಮಾನ ಮಾಡಿ ಅಧಿಕೃತ ವೇಳಾಪಟ್ಟಿ ಬಿಡುಗಡೆ ಮಾಡಲಿದೆ. ಉದ್ಘಾಟನಾ ಪಂದ್ಯ ಬೆಂಗಳೂರಿನಲ್ಲೇ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ರಣಜಿ ಟ್ರೋಫಿ: ಕರ್ನಾಟಕದ ಕನಸು ಭಗ್ನ | ಎರಡನೇ ಇನ್ನಿಂಗ್ಸ್‌ನಲ್ಲೂ ಜಮ್ಮು ಉತ್ತಮ ಬ್ಯಾಟಿಂಗ್

ಚೊಚ್ಚಲ ಪ್ರಶಸ್ತಿಯತ್ತ ಕಾಶ್ಮೀರದ ಹೆಜ್ಜೆ

▸ವಿಜಯಕುಮಾರ ಬೆಳ್ಳೇರಿಮಠ

ಹುಬ್ಬಳ್ಳಿ: ಪ್ರಶಸ್ತಿ ಪಡೆಯುವ ನೆಚ್ಚಿನ ತಂಡವಾಗಿ ಹುಬ್ಬಳ್ಳಿಗೆ ಬಂದಿದ್ದ ಆತಿಥೇಯ ಕರ್ನಾಟಕ ತಂಡದ ಕನಸನ್ನು ಪ್ರವಾಸಿ ಜಮ್ಮು ಮತ್ತು ಕಾಶ್ಮೀರ ತಂಡದ ಆಟಗಾರರು ನುಚ್ಚುನೂರು ಮಾಡಿದರು.

ಮೂರನೇ ದಿನ ರಾಜ್ಯದ ಐದು ವಿಕೆಟ್ ಗಳಿಸಿ ಮೇಲುಗೈ ಸಾಧಿಸಿದ್ದ ಕಾಶ್ಮೀರ ತಂಡ, 4ನೇ ದಿನದ ಮೊದಲ ಅವಧಿಯಲ್ಲೇ ಮಿಕ್ಕ 4 ವಿಕೆಟ್‌ಗಳನ್ನು ಕಬಳಿಸಿ 293ಕ್ಕೇ ನಿಯಂತ್ರಿಸುವ ಮೂಲಕ 291ರನ್‌ಗಳ ಬೃಹತ್ ಮುನ್ನಡೆ ಗಳಿಸಿತು. ಎರಡನೇ ಇನ್ನಿಂಗ್ಸ್‌ನಲ್ಲೂ ಉತ್ತಮ ಬ್ಯಾಟಿಂಗ್ ಮೂಲಕ ಪ್ರಶಸ್ತಿಯತ್ತ ಮತ್ತೊಂದು ಹೆಜ್ಜೆ ಮುಂದಿರಿಸಿದೆ.

ಪಂದ್ಯ 5ನೇ ದಿನಕ್ಕೆ ಸಾಗಿದ್ದರೂ, ಕುತೂಹಲವೇ ಉಳಿಯದ್ದರಿಂದ ಕೊನೆಯ ದಿನ ಪ್ರವಾಸಿ ತಂಡಕ್ಕೆ ಟ್ರೋಫಿ ನೀಡುವ ಔಪಚಾರಿಕತೆ ಮಾತ್ರ ಬಾಕಿ ಉಳಿದಂತಾಗಿದೆ.ಹಿರಿಯ ಆಟಗಾರ ಮಯಾಂಕ್ ಅಗರವಾಲ್ ಶತಕಗಳಿಸಿ ಸಣ್ಣ ಆಸೆಯೊಂದನ್ನು ಉಳಿಸಿದ್ದರಾದರೂ, ನಾಲ್ಕನೇ ದಿನದಾಟದ ಮೊದಲ ಅವಧಿಯಲ್ಲಿ ಎದುರಾಳಿ ತಂಡದ ಕರಾರುವಾಕ್ ದಾಳಿಗೆ ಶರಣಾದರು. ಮತ್ತೆ 73ರನ್ ಗಳಿಸುವಷ್ಟರಲ್ಲಿ ಉಳಿದ 4 ವಿಕೆಟ್ ಪಡೆದ ಜಮ್ಮು-ಕಾಶ್ಮೀರ ದೊಡ್ಡ ಹೊಡೆತವನ್ನೇ ನೀಡಿತು.

ಎರಡನೇ ಇನ್ನಿಂಗ್ಸ್ ಆರಂಭಿಸಿದ ಜಮ್ಮು- ಕಾಶ್ಮೀರ ತಂಡ 4ನೇ ದಿನದಾಟದ ಅತ್ಯಂಕ್ಕೆ 57 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 186 ರನ್ ಗಳಿಸಿ ಸುಭದ್ರ ಸ್ಥಿತಿಯನ್ನು ತಲುಪಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ವಿಫಲವಾಗಿದ್ದ ಆರಂಭಿಕ ಆಟಗಾರ ಕಮ್ರಾನ್ ಇಕ್ಬಾಲ್ (94 ರನ್, 160 ಎಸೆತ, 11 ಬೌಂಡರಿ, 1 ಸಿಕ್ಸರ್) ಎರಡನೇ ಇನ್ನಿಂಗ್ಸ್‌ನಲ್ಲಿ ಶತಕದ ಸನಿಹದಲ್ಲಿದ್ದು, ಸಾಹಿಲ್ ಲೋತ್ರಾ (16 ರನ್, 41 ಎಸೆತ, 2 ಬೌಂಡರಿ) ಅವರೊಂದಿಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಒಂದು ದಿನದ ಆಟ ಬಾಕಿ ಇರುವಂತೆಯೇ 477 ರನ್‌ಗಳ ಭಾರೀ ಮುನ್ನಡೆ ಸಾಧಿಸಿದ್ದು, ಗೆಲುವನ್ನು ಒಂದು ದಿನ ಮೊದಲೇ ಖಚಿತಪಡಿಸಿಕೊಂಡಂತಾಗಿದೆ. ಶನಿವಾರದ ಮೊದಲ ಅವಧಿಯಲ್ಲಿ ಕಡಿಮೆ ಮೊತ್ತಕ್ಕೆ ಮಿಕ್ಕ ಆರು ವಿಕೆಟ್ ಗಳಿಸಿ ಗೆಲುವಿನ ಗುರಿ ತಲುಪುವ ಅವಕಾಶ ಆತಿಥೇಯ ತಂಡಕ್ಕಿದೆಯಾದರೂ, ಅದಕ್ಕೆ ಪವಾಡವೇ ಘಟಿಸಬೇಕಿದೆ.

ವೈಫಲ್ಯ: 4ನೇ ದಿನ ವಿಕೆಟ್ ಕೀಪರ್ ಕೃತಿಕ್ ಕೃಷ್ಣ (36 ರನ್) ಅವರನ್ನು ಸಾಹಿಲ್ ಲೋತ್ರಾ ಎಲ್.ಬಿ ಬಲೆಗೆ ಕೆಡವಿದರು. ಬಳಿಕ ಬಂದ ವಿದ್ಯಾಧರ ಪಾಟೀಲ್, ಪ್ರಸಿದ್ಧ ಕೃಷ್ಣ ಹೆಚ್ಚು ಹೊತ್ತು ನಿಲ್ಲಲಿಲ್ಲ. ಅಜೇಯ 130 ರನ್‌ಗಳಿಸಿದ್ದ ಹಿರಿಯ ಆಟಗಾರ ಮಯಾಂಕ್ ಶುಕ್ರವಾರವೂ ತಾಳ್ಮೆಯ ಆಟವಾಡಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಒಟ್ಟು 443 ನಿಮಿಷ ಕ್ರೀಸ್‌ನಲ್ಲಿದ್ದ ಮಯಾಂಕ್ 260 ಎಸೆತಗಳಲ್ಲಿ 160 ರನ್ ಗಳಿಸಿದರು. ಕಾಶ್ಮೀರದ 2ನೇ ಇನ್ನಿಂಗ್ಸ್‌ನ ಆರಂಭದಲ್ಲಿ ಪ್ರಸಿದ್ಧ ಕೃಷ್ಣ ಹಾಗೂ ವೈಶಾಖ್ ವಿಜಯಕುಮಾರ ಅವರು ಯಾವರ್ ಹಸನ್ ಹಾಗೂ ಶುಭಂಸಿಂಗ್ ಪುಂಡೀರ್ ಅವರ ವಿಕೆಟ್ ಪಡೆದು ಕುತೂಹಲ ಮೂಡಿಸಿದ್ದರಾದರೂ ಆ ಸಂಭ್ರಮವನ್ನು ನಾಯಕ ಪರಾಸ್ ಡೋಗ್ರಾ, ಕಮ್ರಾನ್ ಇಕ್ಬಾಲ್, ಅಬ್ದುಲ್ ಸಮದ್ ತಡೆದರು.

ಮಾತಿನ ಚಕಮಕಿ: 48ನೇ ಓವರ್ ಬೌಲ್ ಮಾಡಿದ ವೇಗಿ ವೈಶಾಖ್ ವಿಜಯಕುಮಾರ್ ಅವರೊಂದಿಗೆ ಇಕ್ಬಾಲ್ ಮಾತಿನ ಚಕಮಕಿ ನಡೆಸಿದ್ದು, ಗ್ಯಾಲರಿಯಲ್ಲಿದ್ದ ಪ್ರೇಕ್ಷಕರ ಆಕ್ರೋಶಕ್ಕೂ ಕಾರಣವಾಯಿತು.

ನಬಿಗೆ ಐದು ವಿಕೆಟ್: ಪ್ರಸಕ್ತ ಸಾಲಿನ ರಣಜಿ ಋತುವಿನಲ್ಲಿ ಅತ್ಯುತ್ತಮ ಬಾಲಿಂಗ್ ಮಾಡುತ್ತಿರುವ ಕಾಶ್ಮೀರದ ವೇಗಿ ಆಕೀಬ್ ನಬಿದಾರ್ ನಿರ್ಣಾಯಕಪಂದ್ಯದಲ್ಲಿ ಸಾಮರ್ಥ್ಯ ಮೀರಿ ಉತ್ತಮ ಬೌಲಿಂಗ್ ಮಾಡುವ ಮೂಲಕ ತಮ್ಮ ತಂಡವನ್ನು ಗೆಲುವಿನ ಸನಿಹಕ್ಕೆ ಕರೆದೊಯ್ದಿದ್ದಾರೆ. ಫೈನಲ್ ಪಂದ್ಯದಲ್ಲಿ 5 ವಿಕೆಟ್ ಗೊಂಚಲು ಪಡೆದ ಅವರು ಪ್ರಸಕ್ತ ಟೂರ್ನಿಯಲ್ಲಿನ ತಮ್ಮ ವಿಕೆಟ್‌ಗಳ ಮೊತ್ತವನ್ನು 61ಕ್ಕೆ ಕೊಂಡೊಯ್ದರು. ಇದುವರೆಗೆ ಅವರು 40 ಪ್ರಥಮ ದರ್ಜೆ ಪಂದ್ಯಗಳಲ್ಲಿ 151 ವಿಕೆಟ್ ಪಡೆದಿದ್ದು, ಒಟ್ಟು 16 ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ.





ಚಿತ್ರ: ಮಂಜುನಾಥ ಜರತಾರಘರ

ಇನ್ನೂ ಗೆಲ್ಲುವ ಅವಕಾಶವಿದೆ

ಈ ಪಂದ್ಯದಲ್ಲಿ ನಾವು ಬಹಳ ಹಿಂದೆ ಇದ್ದೇವೆ. ಜಮ್ಮು ಕಾಶ್ಮೀರ ತಂಡದವರುಉತ್ತಮ ಬಾಲಿಗೆ ಮಾಡಿ ನಮ್ಮ ಮೇಲೆ ಒತ್ತಡ ಹೇರಿದರು. ನಾಳೆ ಪಂದ್ಯದ ಕೊನೆಯ ದಿನ ಜಮ್ಮು-ಕಾಶ್ಮೀರ ತಂಡದ ಉಳಿದ ವಿಕೆಟ್‌ಗಳನ್ನು ಬೇಗನೇ ಪಡೆದು ಲೀಗ್ ಹಂತದಲ್ಲಿ ಪಂಜಾಬ್ ವಿರುದ್ಧ ಆಡಿದ ರೀತಿಯಲ್ಲಿ ಆಡಿದರೆ ಗೆಲ್ಲುವ ಅವಕಾಶವಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇವೆ ಎಂದು ಶತಕ ಗಳಿಸಿದ ಮಯಾಂಕ್ ಅಗರವಾಲ್ ಸುದ್ದಿಗಾರರಿಗೆ ತಿಳಿಸಿದರು.

ಸಿಎಂ ಒಮರ್ ಅಬ್ದುಲ್ ಪಂದ್ಯ ವೀಕ್ಷಣೆ

ನಗರದ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿರುವ ಕರ್ನಾಟಕ ಹಾಗೂ ಜಮ್ಮು-ಕಾಶ್ಮೀರ ನಡುವಿನ ರಣಜಿ ಟೂರ್ನಿಯ ಫೈನಲ್ ಪಂದ್ಯ ವೀಕ್ಷಿಸಲು ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ ಆಗಮಿಸಲಿದ್ದಾರೆ. ಶುಕ್ರವಾರ ಸಂಜೆ 7.20ಕ್ಕೆ ನಗರದಕ್ಕೆ ಆಗಮಿಸಿದ ಅವರು, ಇಲ್ಲಿಯ ಗೋಕುಲ ರಸ್ತೆ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶನಿವಾರ ಬೆಳಗ್ಗೆ ರಾಜನಗರದ ಮೈದಾನಕ್ಕೆ ಬೆಳಗ್ಗೆ 10 ಗಂಟೆಗೆ ಭೇಟಿ ನೀಡಲಿದ್ದು, ಸಂಜೆ ವರೆಗೂ ಆಟ ವೀಕ್ಷಿಸಲಿದ್ದಾರೆ. ಈ ಹಿನ್ನೆಲೆ ಮೈದಾನದಲ್ಲಿ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ತಿಳಿಸಿದ್ದಾರೆ.

ಸಂಕ್ಷಿಪ್ತ ಸ್ಕೋರ್

ಜಮ್ಮು ಕಾಶ್ಮೀರ 1 ನೇ ಇನ್ನಿಂಗ್ಸ್: 584-10(173.1)
ಕರ್ನಾಟಕ 1ನೇ ಇನ್ನಿಂಗ್ಸ್:
ಮಯಾಂಕ್ ಅಗರವಾಲ್; 160 ರನ್,266 ಎ,21 ಬೌ,
ಕೃತೀಕ್ ಕೃಷ್ಣ ; 36ರನ್, 101 ಎ, 2 ಬೌ
ವಿದ್ಯಾಧರ ; 11 ರನ್, 33ಎ, 2 ಬೌ
ವೈಶಾಕ್ ; 17ರನ್,27 ಎ, 3 ಬೌ,
ಶಿಖರ್ ಶೆಟ್ಟಿ; 0 ರನ್,7 ಎ,
ಪ್ರಸಿದ್ಧ ಕೃಷ್ಣ; 4 ರನ್, 6 ಎ, 1 ಬೌ
ಬೌಲಿಂಗ್: ಆಕೀಬ್ ನಬಿ; 5 ವಿ, 23 ಓ, 54 ರನ್,
ಸುನೀಲ್ ಕುಮಾರ 2 ವಿ, 19 ಓ, 51 ರನ್,
ಯುಧವೀರ್ ಸಿಂಗ್ 2ವಿ,14.3ಓ, 55 ರನ್,
ಸಾಹಿಲ್ ಲೋತ್ರಾ 1 ವಿ, 12 ಓ, 50 ರನ್
ಜಮ್ಮು ಕಾಶ್ಮೀರ 2 ನೇ ಇನ್ನಿಂಗ್ಸ್;
ಇಕ್ಬಾಲ್ ಬ್ಯಾಟಿಂಗ್ ; 94 ರನ್, 160 ಎ,11 ಬೌ, 1 ಸಿ,
ಅಬ್ದುಲ್ ಸಮದ್ಧ 32 ರನ್, 70 ಎ,4 ಬೌ,1 ಸಿ,
ಸಾಹಿಲ್ ಬ್ಯಾಟಿಂಗ್; 16 ರನ್, 41 ಎ, 2 ಬೌ.
ಬೌಲಿಂಗ್; ಪ್ರಸಿದ್ಧ ಕೃಷ್ಣ ; 2 ವಿ, 12 ಓ, 42 ರನ್,
ವೈಶಾಕ್; 1 ವಿ, 10 ಓ, 30 ರನ್,


ಟಿಟಿ: ಸೆಮೀಸ್‌ನಲ್ಲಿ ಭಾರತಕ್ಕೆ ನಿರಾಸೆ

ಹೊಸದಿಲ್ಲಿ: ಸಿಂಗಲ್ಸ್ ವಿಭಾಗದಲ್ಲಿ ಹಿನ್ನಡೆ ಅನುಭವಿಸಿ ನೀರಸ ಪ್ರದರ್ಶನ ನೀಡಿದ್ದ ಭಾರತಕ್ಕೆ ಅಭಿಮಾನಿಗಳು ಸಮಾಧಾನಗೊಳ್ಳುವಂತೆ ಎದುರಾಳಿ ತಂಡದವರು ಬೆಚ್ಚುವಂತೆ ಮತ್ತು ಭಾರತ ಟೇಬಲ್ ಟೆನಿಸ್ ಲೋಕದಲ್ಲಿ ಇತಿಹಾಸವಾಗುವಂತೆ ಆಡಿದ್ದ ಮನುಶ್ ಶಾ ಮತ್ತು ಮಾನವ್ ಠಕ್ಕರ್ ಜೋಡಿಯು ಸಿಂಗಾಪುರ ಸ್ಮ್ಯಾಷ್‌ನ ನಿರೀಕ್ಷಿತ ಸೆಮಿಫೈನಲ್ ಪಂದ್ಯದಲ್ಲಿ ಹೋರಾಟದ ಸೋಲನುಭವಿಸಿ ಪಂದ್ಯಾವಳಿಯಿಂದ ಹೊರಬಿದ್ದಿತು.

ಸಿಂಗಾಪುರ ಸ್ಮ್ಯಾಷ್

ಮನಿಕಾ ಬಾತ್ರಾ ಸೇರಿದಂತೆ ಪ್ರಮುಖ ಆಟಗಾರರ ತಂಡವು ಸಿಂಗಾಪುರಕ್ಕೆ ಹೋಗಿತ್ತು. ಮೊದಲಿಗೆ ನಡೆದ ಸಿಂಗಲ್ಸ್ ವಿಭಾಗದಲ್ಲಿ ಭಾರೀ ಹಿನ್ನಡೆ ಅನುಭವಿಸಿತು. ಆದಾಗ್ಯೂ ತಮ್ಮ ಅತ್ಯುತ್ತಮ ಪ್ರದರ್ಶನ ಮುಂದುವರಿಸಿದ ಮಾನವ್ ಹಾಗೂ ಮಾನುಶ್ ತಮ್ಮ ಅತ್ಯುತ್ತಮ ಆಟದೊಂದಿಗೆ ಭಾರತದ ಪದಕ ಆಸೆ ಜೀವಂತವಾಗಿರಿಸಿತು.

ಹಿಂದಿನ ಪಂದ್ಯಗಳಲ್ಲಿ ತಾವು ನೀಡಿದ್ದ ಬಲವಾದ ಪ್ರದರ್ಶನದೊಂದಿಗೆ ತಮ್ಮೊಂದಿಗೆ ವಿಶ್ವಾಸ ತಂದಿದ್ದ ಭಾರತ ಜೋಡಿ ಶುಕ್ರವಾರದ ಸೆಮಿಫೈನಲ್ ಪಂದ್ಯದಲ್ಲಿ ಫ್ರೆಂಚ್‌ನ ಅಲೆಕ್ಸ್ ಮತ್ತು ಫೆಲಿಕ್ಸ್ ಅವರನ್ನು ಎದುರಿಸಿತ್ತು. ಅಲ್ಲಿನ ಪಂದ್ಯದಲ್ಲಿ ಲೆಕ್ಸ್ ಮತ್ತು ಫಿಲೆಕ್ಸ್ ಜೋಡಿ ಎದುರು 2-3(6-11, 11-7, 10-12, 11-9, 8-11)ರಿಂದ ಸೋತಿತು ಭಾರತ ಜೋಡಿ. ಸೋತರೂ ಪಂದ್ಯದ ಫಲಿತಾಂಶ ಅಷ್ಟೊಂದು ಸುಲಭವಾಗಿ ಪಡೆಯಲು ಬಿಡಲಿಲ್ಲ ಮಾನವ್ ಮತ್ತು ಮನುಶ್. ಮೊದಲಿನಿಂದಲೂ ತಮ್ಮ ಆಕ್ರಮಣಕಾರಿ ಆಟದೊಂದಿಗೆ ವಿಶಿಷ್ಟ ಪ್ರದರ್ಶನ ನೀಡಿದ ಈ ಜೋಡಿ ಎದುರಾಳಿಗಳ ಪರಿಶ್ರಮ ಕೇಳಿತು. ಸವಾಲು ಕೇಳಿತು ಮತ್ತು ಕೌಶಲ ಪ್ರದರ್ಶಿಸುವಂತೆ ಮಾಡಿತು. ಎರಡು ಸುತ್ತಿನ ಪಂದ್ಯಗಳಲ್ಲಿ ನಿಸ್ಸಂಶಯವಾಗಿ ಮಿಂಚಿದ ಭಾರತೀಯರು ರೋಚಕ ಹಣಾಹಣಿಯಲ್ಲಿ ಗೆಲ್ಲಲಾಗಲಿಲ್ಲ. ಮರಳಿ ಬರುವಾಗ ತಮ್ಮೊಂದಿಗೆ ಡಬ್ಲ್ಯುಟಿಟಿಯಲ್ಲಿ ಸೆಮಿಫೈನಲ್‌ಗೇರಿದ ಮೊದಲ ಭಾರತ ಜೋಡಿ ಎಂಬ ದಾಖಲೆಯನ್ನೂ, ಅತ್ಯುತ್ತಮ ಪ್ರದರ್ಶನ ನೀಡಿದ ತಮ್ಮ ಭರವಸೆ ಮತ್ತು ಒಂದಿಷ್ಟು ಕೌಶಲ ಅಭಿವೃದ್ಧಿ ತಂದಿತು.



ಭಾರತ ಮಹಿಳಾ ತಂಡಕ್ಕೆ 2ನೇ ಸೋಲು | ಜಾರ್ಜಿಯಾ ಶತಕ

ಆಸ್ಟ್ರೇಲಿಯಾಗೆ ಏಕದಿನ ಸರಣಿ

ಹಾರ್ಬಟ್: ಆಸ್ಟ್ರೇಲಿಯಾ ತಂಡದ ಸಾಂಘಿಕ ಬೌಲಿಂಗ್ ಮತ್ತು ವಾಲ್ ಅವರ ಶತಕದ ಮುಂದೆ ದಿಕ್ಕು ತಪ್ಪಿಸಿಕೊಂಡ ಭಾರತೀಯ ಮಹಿಳೆಯರ ತಂಡವು ಆಸ್ಟ್ರೇಲಿಯಾ ಪ್ರವಾಸದ ಏಕದಿನ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಾಗಲೇ ಸೋತಿದೆ.

ಟಿ20, ಏಕದಿನ ಹಾಗೂ ಟೆಸ್ಟ್ ಪಂದ್ಯಗಳ ಪ್ರವಾಸದಲ್ಲಿ ಟಿ20 ಸರಣಿಯನ್ನು ಭಾರತ, ಏಕದಿನ ಸರಣಿಯನ್ನು ಆಸ್ಟ್ರೇಲಿಯಾ ಗೆದ್ದಿದೆ. ಇನ್ನೂ ಒಂದು ಏಕದಿನ ಪಂದ್ಯ ಬಾಕಿಯಿದೆ. ಮೊದಲ ಪಂದ್ಯದಲ್ಲೂ ಆಸೀಸ್ ಮೇಲುಗೈ ಸಾಧಿಸಿತ್ತು. ಇದೀಗ ಎರಡನೇ ಪಂದ್ಯದ ಗೆಲುವಿನೊಂದಿಗೆ ಮುನ್ನಡೆ ಸಾಧಿಸಿದೆ. ಉಭಯ ತಂಡಗಳ ನಡುವೆ ಒಂದು ಟೆಸ್ಟ್ ಪಂದ್ಯ ಕೂಡ ನಡೆಯಲಿದೆ.

ಶುಕ್ರವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಕಳೆದ ಪಂದ್ಯಗಿಂತಲೂ ಉತ್ತಮ ಬ್ಯಾಟಿಂಗ್ ಮಾಡಿತ್ತಾದರೂ ದೊಡ್ಡ ಗುರಿ ನಿರ್ಮಿಸಲಾಗಲಿಲ್ಲ. ಪ್ರತಿಕಾ ಮತ್ತು ಕೌರ್ ಆಟಕ್ಕೆ ಮಧ್ಯಮ ಕ್ರಮಾಂಕದ ಆಟಗಾರ್ತಿಯರ 20-25 ರನ್‌ಗಳ ಇನ್ನಿಂಗ್ಸ್ ಕೂಡಿದ ನಂತರ ಭಾರತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿತು. ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಜಾರ್ಜಿಯಾ ವಾಲ್ ಅವರ ಶತಕದೊಂದಿಗೆ ಯಾವುದೇ ಅಡತಡೆಯಿಲ್ಲದೆ ಪಂದ್ಯ ಗೆದ್ದುಕೊಂಡಿತು.

ವಾಲ್ ಪಂದ್ಯಶ್ರೇಷ್ಠ ಆಟಗಾರ್ತಿಯಾದರು. ಲಿಚ್‌ಫೀಲ್ಡ್ ಕೂಡ ಪಂದ್ಯದ ಬೆಸ್ಟ್ ಬ್ಯಾಟರ್ ಎನಿಸಿಕೊಂಡರು. ಆಸ್ಟ್ರೇಲಿಯಾದ ಮೂವರು, ಭಾರತದ ಇಬ್ಬರು ತಲಾ ಎರಡು ವಿಕೆಟ್ ಪಡೆದರು. ಮೂರನೇ ಪಂದ್ಯ ಭಾನುವಾರದಂದು ನಡೆಯಲಿದೆ.

ಜಾರ್ಜಿಯಾ ಶತಕ: ಗುರಿ ಬೆನ್ನತ್ತುವಾಗ ಆಸ್ಟ್ರೇಲಿಯಾ ಯಾವುದೇ ಹಂತದಲ್ಲೂ ಬವಣೆ ಎದುರಿಸಲಿಲ್ಲ. ಹೀಲಿ 6 ರನ್‌ಗೆ ವಿಕೆಟ್ ಒಪ್ಪಿಸಿದ ನಂತರ ಮೂರನೇ ಕ್ರಮಾಂಕದಲ್ಲಿ ಬಂದ ವಾಲ್ ಮತ್ತು ಲಿಚ್‌ಫೀಲ್ಡ್ ಸ್ಫೋಟಕ ಬ್ಯಾಟಿಂಗ್‌ನೊಂದಿಗೆ ಅಬ್ಬರಿಸಿದರು. ಮೊದಲಿನಿಂದಲೂ ಭಾರತೀಯ ಬೌಲರ್‌ಗಳನ್ನು ಕಾಡುವ ನಿರ್ಧಾರ ಮಾಡಿದ್ದ ಈ ಜೋಡಿ ನಿಸ್ಸಂಶಯವಾಗಿ ಪಂದ್ಯವನ್ನು ಕಸಿದುಕೊಂಡಿತು. ಲಿಚ್‌ಫೀಲ್ಡ್ ಕೂಡ ಅದೇ ಬ್ಯಾಟಿಂಗ್ ಮಾಡಿದರು. ಇವರಿಬ್ಬರ ಆಟಕ್ಕೆ ತತ್ತರಿಸಿದ ಭಾರತ ಯಾವುದೇ ಕ್ಷಣದಲ್ಲೂ ಗೆಲ್ಲುವ ಹಂತಕ್ಕೆ ಬರಲಿಲ್ಲ. ಬೆಥ್ ಮೂನಿ 31 ರನ್ ಗಳಿಸಿ ಪಂದ್ಯ ಗೆಲ್ಲಿಸಿದರು. ಜಾರ್ಜಿಯಾ ವಾಲ್ 82 ಎಸೆತದಲ್ಲಿ 100 ರನ್‌ಗಳಿಸಿದರೆ, ಲಿಚ್‌ಫೀಲ್ಡ್ 62ರಲ್ಲಿ 80 ರನ್ ಬಾರಿಸಿದರು.



ಕೌರ್-ರಾವಲ್ ಅರ್ಧಶತಕ

ಇನ್ನು ಮೊದಲು ಬ್ಯಾಟಿಂಗ್ ಮಾಡಿದ ಭಾರತ ರಾವಲ್ ಮತ್ತು ಮಂಧಾನ ಅವರ ಉತ್ತಮ ಬ್ಯಾಟಿಂಗ್‌ನೊಂದಿಗೆ ಭರ್ಜರಿ ಆರಂಭ ಪಡೆಯಿತಾದರೂ ಮಂಧಾನ ಆಟ 31ಕ್ಕೆ ನಿಂತಿತು. ಮೂರನೇ ಕ್ರಮಾಂಕದ ರಾಡ್ರಿಗ್ ಬೇಗನೇ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಕೌರ್ 54 ರನ್‌ಗಳ ಇನ್ನಿಂಗ್ಸ್ ಆಡಿದರು. ರಾವಲ್ 52 ರನ್ ಗಳಿಸಿದರು. ಇನ್ನುಳಿದ ಬ್ಯಾಟಿಗರಿಂದ 25ಕ್ಕೂ ಅಧಿಕ ಕಾಣಿಕೆ ಬರಲಿಲ್ಲ. ಆಸ್ಟ್ರೇಲಿಯಾ ಪರ ಅನಾಬೆಲ್, ಅಲ್ಲಾ ಮತ್ತು ಗಾರ್ಡನರ್ ತಲಾ 2 ವಿಕೆಟ್ ಕಿತ್ತರು.

ಸಂಕ್ಷಿಪ್ತ ಸ್ಕೋರ್

ಭಾರತ 50 ಓವರ್‌ಗಳಲ್ಲಿ 251/9: ಕೌರ್ 54, ಪ್ರತಿಕಾ 52; ಅನಾಬಲ್ 37/2
ಆಸ್ಟ್ರೇಲಿಯಾ 36.1 252/5: ಜಾರ್ಜಿಯಾ 101, ಲಿಚ್ ಫೀಲ್ಡ್ 80; ದೀಪ್ತಿ 32/2

ಕಿವೀಸ್‌ಗೆ ಸೋಲಿನ ಆಘಾತ

ಕೊಲಂಬೋ: ವಿಲ್ ಜ್ಯಾಕ್ಸ್ ಹಾಗೂ ಬ್ಯಾಟನ್ ಅವರ ಪರಾಕ್ರಮದಿಂದ ಭರ್ಜರಿ ಪ್ರದರ್ಶನ ನೀಡಿರುವ ಇಂಗ್ಲೆಂಡ್ ತಂಡವು ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಸೆಮಿ ವಿಚಾರದಲ್ಲಿ ಭಾರೀ ಒತ್ತಡ ಹೇರಿದೆ. ಪಾಕಿಸ್ತಾನ ಸೆಮಿಗೇರುವ ಆಸೆ ಇನ್ನೂ ಜೀವಂತವಾಗಿರಿಸಿದೆ.

ತಂಡದ ಯಾವುದೇ ಬ್ಯಾಟಿಗರೂ ಅರ್ಧಶತಕ ದಾಟದಿದ್ದರೂ ನಿರ್ದಿಷ್ಟ ಕೊಡುಗೆಗಳನ್ನು ನೀಡಿದ ನಂತರ ಇಂಗ್ಲೆಂಡ್ ತಂಡ ಗೆಲ್ಲುವ ಹಂತಕ್ಕೆ ಬಂದಿತ್ತು. ಆದಾಗ್ಯೂ 24 ಬಾಲ್‌ಗಳಲ್ಲಿ 46 ರನ್‌ಗಳಿಸುವ ದೊಡ್ಡ ಸವಾಲು ಹೊಂದಿತ್ತು. ಇದೇ ವೇಳೆ ಬ್ಯಾಟಿಂಗ್ ಗಿಳಿದ ವಿಲ್ ಜ್ಯಾಕ್ಸ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಪಂದ್ಯವನ್ನು ಗೆಲ್ಲಿಸಿದ್ದಾರೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ಗಿಳಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 159 ರನ್ ಗಳಿಸಿತು. ಗುರಿ ಬೆನ್ನತ್ತಿದ ಇಂಗ್ಲೆಂಡ್ 19.3 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 161 ರನ್‌ಗಳಿಸಿ ಗುರಿ ಮುಟ್ಟಿತು. ಈ ಗೆಲುವಿನೊಂದಿಗೆ ಇಂಗ್ಲೆಂಡ್ ಸೋಲಿಲ್ಲದ ತಂಡವಾಗೇ ಸೆಮಿಗೇರಿದೆ. ಇದಕ್ಕೂ ಹೆಚ್ಚಾಗಿ ಪಾಕಿಸ್ತಾನದ ಆಸೆ ಜೀವಂತವಾಗಿರಿಸಿದೆ. ಸೆಮಿಗೇರುವುದಕ್ಕೆ ಪಾಕಿಸ್ತಾನ ದೊಡ್ಡ ರನ್ ರೇಟ್‌ನಿಂದ ಪಂದ್ಯ ಗೆಲ್ಲಬೇಕಿದೆ.

ವಿಲ್ ಜ್ಯಾಕ್ಸ್ ಆರ್ಭಟ: ಗುರಿ ಬೆನ್ನತ್ತಿದ ಇಂಗ್ಲೆಂಡ್ ಆರಂಭದಲ್ಲಿ ಭಾರೀ ಆಘಾತ ಎದುರಿಸಿತು. ಟೂರ್ನಿಯುದ್ದಕ್ಕೂ ಹಿನ್ನಡೆ ಅನುಭವಿಸಿರುವ ಬಟ್ಲರ್ ಹಾಗೂ ಸಾಲ್ಟ್ ತಂಡ 2 ರನ್ ಗಳಿಸುವಷ್ಟರಲ್ಲಿ ವಿಕೆಟ್ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದ ಬ್ರೂಕ್ ಸೆಟ್ ಆಗುವ ಔಪಚಾರಿಕತೆ ಮುಗಿಸಿಕೊಳ್ಳುವ ಹೊತ್ತಿಗೆ 26 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು.

ಬ್ಯಾಥೆಲ್ ಕೂಡ 21 ರನ್‌ಗೆ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಸಂಕಷ್ಟಕ್ಕೆ ಸಿಲುಕೊಂಡ ಇಂಗ್ಲೆಂಡ್ ಬ್ಯಾಟನ್ ಅವರ ಆಟದೊಂದಿಗೆ ಪಂದ್ಯದಲ್ಲಿ ಉಳಿದಕೊಂಡಿತು.

ಕೊನೆಯ ನಾಲ್ಕು ಓವರ್‌ಗಳಲ್ಲಿ 46 ರನ್ ಬೇಕಿದ್ದವು.

ಈ ವೇಳೆ ಜ್ಯಾಕ್ಸ್ ಮತ್ತು ಅಹ್ಮದ್ ಸ್ಫೋಟಕ ಬ್ಯಾಟಿಂಗ್‌ನೊಂದಿಗೆ ಪಂದ್ಯ ಗೆಲ್ಲಿಸಿದರು. ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಪರ ಸೀಫರ್ಟ್ ಮತ್ತು ಫಿನ್‌ಅಲೆನ್ ಉತ್ತಮ ಬ್ಯಾಟಿಂಗ್ ಮಾಡಿದರು.

ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್‌ಗೆ ನಾಲ್ಕು ವಿಕೆಟ್ ಗೆಲುವು

ಇಂದಿನ ಪಂದ್ಯ

ಶ್ರೀಲಂಕಾ VS ಪಾಕಿಸ್ತಾನ
ಸಂಜೆ 7 (ಪಲ್ಲೆಕೆಲೆ)

ಸೂಪರ್-8 ಅಂಕಪಟ್ಟಿ

ಗುಂಪು 1

ತಂಡ	ಪಂದ್ಯ	ಗೆಲುವು	ಸೋಲು	ರದ್ದು	ಅಂಕ	ರನ್‌ರೇಟ್
ದ.ಆಫ್ರಿಕಾ (Q)	2	2	0	0	4	+2.890
ವಿಂಡೀಸ್	2	1	1	0	2	+1.791
ಭಾರತ	2	1	1	0	2	-0.100
ಜಿಂಬಾಬ್ವೆ	2	0	2	0	0	-4.475


ಗುಂಪು 2

ತಂಡ	ಪಂದ್ಯ	ಗೆಲುವು	ಸೋಲು	ರದ್ದು	ಅಂಕ	ರನ್‌ರೇಟ್
ಇಂಗ್ಲೆಂಡ್ (Q)	3	3	0	0	6	+1.09
ಕಿವೀಸ್	3	1	1	1	3	+1.39
ಪಾಕಿಸ್ತಾನ	2	0	1	1	1	-0.461
ಶ್ರೀಲಂಕಾ	2	0	2	0	0	-2.800

ಲಖನೌ ತಂಡದ ಹೊಸ ಜೆರ್ಸಿ ಅನಾವರಣ

ಲಖನೌ: ಮೊನ್ನೆಯಷ್ಟೇ ತಮ್ಮ ತಂಡದ ಹೊಸ ಲೋಗೊ ಬಿಡುಗಡೆ ಮಾಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಫ್ರಾಂಚೈಸಿ ಲಖನೌ ಸೂಪರ್ ಜೈಂಟ್ಸ್ ತಂಡವು ಶುಕ್ರವಾರದಂದು ತಮ್ಮ ತಂಡದ ಹೊಸ ಜೆರ್ಸಿ ಬಿಡುಗಡೆ ಮಾಡಿದೆ.

ರಿಷಭ್ ಪಂತ್ ನೇತೃತ್ವದಲ್ಲಿ ಕಣಕ್ಕಿಳಿಯುವ ಲಖನೌ ಸೂಪರ್ ಜೈಂಟ್ಸ್ ಬದಲಾವಣೆಗಳನ್ನು ತರುತ್ತಿದೆ. ನೀಲಿ ಜೆರ್ಸಿಯೊಂದಿಗೆ ಕಳೆದ ಮೂರು ಸೀಸನ್‌ಗಳಿಂದ ಆಡುತ್ತಿರುವ ತಂಡವು ಇದೇ ಮೊದಲ ಬಾರಿಗೆ ಕೆಂಪು ಮತ್ತು ನೀಲಿ ಬಣ್ಣದ ಜೆರ್ಸಿ ಬಿಡುಗಡೆ ಮಾಡಿದೆ. ನಡುವೆ ಬಂಗಾರ ಬಣ್ಣದ ರೇಖೆಗಳಿವೆ. ಶುಕ್ರವಾರದಂದು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಬಿಡುಗಡೆ ಮಾಡಿರುವ ಪೋಸ್ಟ್‌ನಲ್ಲಿ ಜೆರ್ಸಿ ಬಗ್ಗೆ ಹೇಳಲಾಗಿದೆ. ಅದರಲ್ಲಿ ನಾವು ಹೊಸತನದನ್ನು ಬಯಸುತ್ತೇವೆ. ನಮ್ಮ ಲೋಗೊನಂತೆ ಜೆರ್ಸಿ ಕೂಡ ರಾಜ್ಯದ ಇತಿಹಾಸ ಪ್ರತಿಪಾದಿಸುತ್ತದೆ ಎಂದಿದೆ. ಜೆ.ಕೆ. ಸೂಪರ್ ಸಿಮೆಂಟ್ ತಂಡದ ಪ್ರಾಯೋಜಕರಾಗಿದ್ದಾರೆ.



ಚೆಸ್: ಎರಡನೇ ಡ್ರಾ ಸಾಧಿಸಿದ ಗುಕೇಶ್

ಹೊಸದಿಲ್ಲಿ: ಪ್ರಾಗ್ ಇಂಟರ್‌ನ್ಯಾಷನಲ್ ಚೆಸ್ ಫೆಸ್ಟಿವಲ್‌ನ ಮಾಸ್ಟರ್ಸ್ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಡಿ. ಗುಕೇಶ್ ಮತ್ತೊಂದು ಡ್ರಾ ಸಾಧಿಸಿದರೆ, ಹಾಲಿ ಚಾಂಪಿಯನ್ ಅರವಿಂದ್ ಚಿತಾಂಬರಂ ಅಮೆರಿಕದ ಹಾನ್ಸ್ ನಿಯೆಮನ್ ವಿರುದ್ಧ ಅಚ್ಚರಿ ಗೆಲುವು ದಾಖಲಿಸಿದರು.

ಮಾಸ್ಟರ್ಸ್ ವಿಭಾಗದ ಎರಡನೇ ಸುತ್ತಿನಲ್ಲಿ ಗುಕೇಶ್ ಉಜ್ಬೇಕಿಸ್ತಾನದ ನೋಡಿರ್‌ಬೇಕ್ ಯಾಕುಬ್ಬೋಯೆವ್ ವಿರುದ್ಧ ಡ್ರಾಗೆ ತೃಪ್ತಿಪಟ್ಟರು. ಕ್ವೀನ್ಸ್ ಗ್ಯಾಂಬಿಟ್ ಡಿಕ್ಲೈನ್ಡ್ ಆರಂಭದಲ್ಲಿ ಯಾಕುಬ್ಬೋಯೆವ್ ಉತ್ತಮ ಸಿದ್ಧತೆಯೊಂದಿಗೆ ಕಣಕ್ಕಿಳಿದಿದ್ದರು. ಆರಂಭದ ಉದ್ವೇಗದ ನಂತರ ಸ್ಥಿತಿ ಸಮಬಲದಲ್ಲಿತ್ತು. ಬಳಿಕ ಯಾಕುಬ್ಬೋಯೆವ್ ರುಕ್ ಬಲಿ ನೀಡಿ ಮರುಪದವಿನ್ಯಾಸ ಮೂಲಕ ಡ್ರಾ ಖಚಿತಪಡಿಸಿಕೊಂಡರು. ಇನ್ನೊಂದೆಡೆ, ಹಾಲಿ ಚಾಂಪಿಯನ್ ಅರ್ವಿಂದ್ ಚಿತಂಬರಂ ಫಿಲಿಡರ್ ಡಿಫೆನ್ಸ್ ಮುಂದುವರಿಸಿದರು. ಬಿಳಿ ಕಾಯಿಗಳೊಂದಿಗೆ ಆಡಿದ ಅವರು, ನಿಯೆಮನ್ ಆರಂಭದಲ್ಲಿ ಮೇಲುಗೈ ಸಾಧಿಸಿದ್ದರೂ, ಸಮಯದ ಒತ್ತಡದಿಂದ ಹಿನ್ನಡೆ ಅನುಭವಿಸಿದರು. ಅವಕಾಶವನ್ನು ಚಾಕಚಕ್ಯದಿಂದ ಬಳಸಿಕೊಂಡ ಅರವಿಂದ್ ಗೆಲ್ಲುವ ಅಂತಿಮ ಹಂತಕ್ಕೆ (ಎಂಡ್ ಗೇಮ್) ಪಂದ್ಯವನ್ನು ಕೊಂಡೊಯ್ದು ಅಮೂಲ್ಯ ಜಯ ಸಾಧಿಸಿದರು.


ಇನ್ನೊಂದು ನಿರ್ಣಾಯಕ ಪಂದ್ಯದಲ್ಲಿ ಸ್ಪೇನ್‌ನ ಡೆವಿಡ್ ಆಂಟೊನ್ ಕಿಂಗ್ಸ್ ಇಂಡಿಯನ್ ಡಿಫೆನ್ಸ್‌ನಲ್ಲಿ ನೆದರ್‌ಲ್ಯಾಂಡ್ಸ್‌ನ ಜಾರ್ಡನ್ ವ್ಯಾನ್ ಫಾರೆಸ್ಟ್ ವಿರುದ್ಧ ಜಯ ಸಾಧಿಸಿದರು.

ಏಳು ಸುತ್ತುಗಳು ಬಾಕಿ ಇರುವಾಗ, ಅಬ್ದುಸತ್ತೊರೋವ್, ಯಾಕುಬ್ಬೋಯೆವ್ ಮತ್ತು ಸ್ಥಳೀಯ ಆಟಗಾರ ಡೆವಿಡ್ ನಾವರಾ ತಲಾ 1.5 ಅಂಕಗಳೊಂದಿಗೆ ಸಂಯುಕ್ತ ಮುನ್ನಡೆಯಲ್ಲಿದ್ದಾರೆ. ಗುಕೇಶ್, ಅರ್ವಿಂದ್, ವಾನ್ ಫೋರೆಸ್ಟ್ ಮತ್ತು ಗುಯಿಜಾರೋ ಅರ್ಧ ಅಂಕ ಹಿಂದೆ ಇದ್ದಾರೆ. ಚಾಲೆಂಜರ್ಸ್ ವಿಭಾಗದಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಹಾಗೂ ವುಮೆನ್ಸ್ ವರ್ಲ್ಡ್ ಕಪ್ ವಿಜೇತೆ ದಿವ್ಯಾ ದೇಶಮುಖ್ ಸ್ಪೇನ್‌ನ ಡಾನಿಲ್ ಯುಫಾ ವಿರುದ್ಧ ಡ್ರಾ ಸಾಧಿಸಿದರು. ಮೊದಲ ಪಂದ್ಯದಲ್ಲಿ ಹಂಗೇರಿಯ ಬೆಂಜಾಮಿನ್ ಗ್ಲೇಡುರಾ ವಿರುದ್ಧ ಸಮಬಲ ಸಾಧಿಸಿದ್ದ ದಿವ್ಯಾ, ಎರಡು ಪಂದ್ಯಗಳ ನಂತರ ಅರ್ಧ ಅಂಕದ ಸಾಧನೆಯೊಂದಿಗೆ ಮುಂದುವರಿದಿದ್ದಾರೆ. ಇನ್ನೊಬ್ಬ ಭಾರತೀಯ ಸೂರ್ಯಶೇಖರ ಡೆನ್ಮಾರ್ಕ್‌ನ ಜೋನಸ್ ಬುಹ್ಲ್ ವಿರುದ್ಧ ಡ್ರಾ ಮೂಲಕ ಖಾತೆ ತೆರೆದಿದ್ದಾರೆ.



ಪದಬಂಧ

▸ರಾಜು ಸಂಗಮೇಶ ಹಿರೇಮಠ



5909

ಎಡದಿಂದ ಬಲಕ್ಕೆ
1.ಲೋಕವನ್ನು ತನ್ನ ಸೌಂದರ್ಯದಿಂದ ಆಕರ್ಷಿಸುವವಳು (7)
3.ತ್ರಿಮೂರ್ತಿಗಳಲ್ಲೊಬ್ಬ-ಈಶ್ವರ (2)
4.ಚಿಕ್ಕಹುಳುಗಳಿಂದಾಗುವ ಅಂಟುರೋಗ (2)
5.ಕಣ್ಣಿಗೆ ಕಾಣದಷ್ಟು ಸಣ್ಣ ಜೀವಿ (3)
7.ಕೂಡಿದ ಜನರಿಂದ ತಿಳಿದ ಸುದ್ದಿ (4)
9.ಪಾತ ಒಳಗೊಂಡ ನಿರಾಕರಿಸಲ್ಪಟ್ಟದ್ದು (4)
11.ಮಂದ ಬುದ್ಧಿಯುವ ಅಲ್ಲಿಗೇ ತಂದ ಚಾಪೆ (4)
13.ಅತಿಯಾದ ವಜನು ಎಂಬರ್ಥದ ಶಬ್ದ (4)
15.ಅಕ್ಕಪಕ್ಕವಿಲ್ಲಿ ತಿರುಗಿ ಕಾಣುತ್ತಿದೆ (4)
16.ಅತ್ಯಂತ ಸೂಕ್ಷ್ಮವಾದ ಚಿಕ್ಕ ಪ್ರಮಾಣ (4)

ಮೇಲಿನಿಂದ ಕೆಳಕ್ಕೆ
1.ಈ ಜಗತ್ತಿನಲ್ಲಿ ಜನಿಸಿದವನು (4)
2.ಅನುಗ್ರಹಿಸುವವಳು ತಲೆಕೆಳಗಾಗಿದ್ದಾಳೆ (4)
5.ಪುಸ್ತಕ-ಬಟ್ಟೆಗಳನ್ನಿಡುವ ದೊಡ್ಡ ಕಪಾಟು (2)
6.ಉಲ್ಟಾ ಕಂಡ ರಸಾಯನಿಕ-ಭೌತಿಕತೆ ಕಾಯ್ದುಕೊಂಡ ಚಿಕ್ಕ ಕಣ (2)
8. ತುಂಗ-ಭದ್ರಾ ನದಿಗಳು ಸಂಗಮಿಸುವ ಸ್ಥಳ (3)
10. ಇಲಿಗೆ ಹಾಕುವ ವಿಷವಿದು (3)
11. ಮೆಲುವಾಗಿ ಬೀಸುತ್ತಿರುವ ಗಾಳಿ (4)
12. ಕೊರಳಲ್ಲಿ ಧರಿಸುವ ಚಿನ್ನದ ಆಭರಣ (4)
13. ಸಿಹಿಯಾದ ಮನಸ್ಸನ್ನು ಹೊಂದಿದವಳು (4)
14. ಲೋಹವನ್ನು ಚಿನ್ನವಾಗಿಸುವ ಕಲೆ (4)

5908 ಉತ್ತರ

ಎಡದಿಂದ ಬಲಕ್ಕೆ:
1.ಸಕಾಲ 3.ಅಮರಣಾಂತ
5.ನಲಿವು 7.ಕಟ್ಟಿಗೆ
8.ಹಾಜರಿ 9.ಅಧೀರ
10.ಸುರಭಿ 11.ಗಾಯಕ
12.ಯಮುನಾ 13.ರವಿಜ
15.ಹಣದಭಾವ 16.ಕಸಟು

ಮೇಲಿನಿಂದ ಕೆಳಕ್ಕೆ :
2.ಕಾವಲಿ 3.ಅಧಿಕಾರಿ
4.ತದಿಗೆ 6.ನಾಗರಹಾವು
7.ಕನಸುಗಾರ 11.ಕಲರವ
12.ಹರೆಯ 14.ವಿಶ್ವಾಸ

ಕಿರುಸುದ್ದಿ



ಹುಬ್ಬಳ್ಳಿ: ಇಲ್ಲಿಯ ಆನಂದ ನಗರದ ಘೋಡಕೆ ಪ್ಲಾಟ್‌ನಲ್ಲಿ ಅನಧೀಕೃತವಾಗಿ ಮಸೀದಿ ನಿರ್ಮಿಸುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಇದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಈಶ್ವರ ದೇವಸ್ಥಾನ ಅಭಿವೃದ್ಧಿ ಸೇವಾ ಸಂಘ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

ಹೋಳಿ ಆಚರಿಸದಿರಲು ನಿರ್ಧಾರ

◆**ಹುಬ್ಬಳ್ಳಿ:** ಇಲ್ಲಿಯ ಗೋಪನಕೊಪ್ಪ ದೇವಾಂಗ ಪೇಟ ಗ್ರಾಮ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರಸ್ತುತ ವರ್ಷ ಹೋಳಿ ಆಚರಿಸದೆ ಇರಲು ನಿರ್ಧಾರಿಸಲಾಗಿದೆ. ಈ ಕುರಿತು ಗ್ರಾಮ ದೇವತಾ ಸೇವಾ ಸಮಿತಿ ಪ್ರಕಟಣೆಗೆ ತಿಳಿಸಿದ್ದು, ಗ್ರಾಮ ದೇವಿಯ ಮೂರ್ತಿಗೆ ಬಣ್ಣ ಹಚ್ಚದ ಕಾರಣ ಈ ವರ್ಷದ ಹೋಳಿ ಹಬ್ಬ ಆಚರಿಸದ ಇರಲು ಮನವಿ ಮಾಡಿದ್ದಾರೆ.

ರಕ್ತದಾನ ಶಿಬಿರ ನಾಳೆ

◆**ಹುಬ್ಬಳ್ಳಿ:** ಹುಬ್ಬಳ್ಳಿ-ಧಾರವಾಡ ಸಮಸ್ತ ಬ್ರಾಹ್ಮಣ ಸಮಾಜದ ವತಿಯಿಂದ ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸಭಾಭವನದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಮಾರ್ಚ್ 1 ರಂದು ಇಲ್ಲಿನ ಭವಾನಿ ಆಯೋಜಿಸಲಾಗಿದೆ ಎಂದು ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಆಡಳಿತಾಧಿಕಾರಿ ದತ್ತಮೂರ್ತಿ ಕುಲಕರ್ಣಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಗಣ್ಯರು ಉದ್ಘಾಟಿಸಲಿದ್ದಾರೆ ಎಂದರು. ಅಂದು ಬೆಳಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ರಕ್ತದಾನ ಶಿಬಿರ ನಡೆಯಲಿದೆ. 300ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ. ರಾಘವೇಂದ್ರ ಸ್ವಾಮಿಗಳ 431ನೇ ವರ್ಧಂತಿ ಉತ್ಸವದ ಪ್ರಯುಕ್ತ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು. ಲಕ್ಷ್ಮಣ ಕುಲಕರ್ಣಿ, ಕೆ.ಡಿ. ಕುಲಕರ್ಣಿ, ಕಿರಣ ಗಡ, ವೆಂಕಟೇಶ ದಿವಾನ ಇದ್ದರು.

ಹಿಂದೂ ಜಾಗೃತಿ ಸಮ್ಮೇಳನ ನಾಳೆ

◆**ಧಾರವಾಡ:** ಸಪ್ತಾಪೂರದ ಹಿಂದೂ ಸಮ್ಮೇಳನ ಸಮಿತಿ ವತಿಯಿಂದ ಹಿಂದೂ ಸಮ್ಮೇಳನ ಮಾ.1ಕ್ಕೆ ಸಂಜೆ 5ಕ್ಕೆ ಕೃಷಿನಗರದ ಕೆ.ಇ.ಬೋರ್ಡ್ ಸೆಂಟ್ರಲ್ ಶಾಲೆ ಮೈದಾನದಲ್ಲಿ ಹಮ್ಮಿಕೊಂಡಿದ್ದಾಗಿ ಸಮಿತಿ ಅಧ್ಯಕ್ಷೆ ಡಾ. ಎಸ್.ಟಿ.ನಂದಿಬೇವೂರ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಧಾರವಾಡ ರಾಮಕೃಷ್ಣ ವಿವೇಕ ಆಶ್ರಮದ ವಿಜಯಾನಂದ ಸರಸ್ವತಿ ಮಹಾರಾಜ ಮತ್ತು ಅಖಿಲ ಭಾರತ ಸಾಹಿತ್ಯ ಪರಿಷತ್ ರಾಜ್ಯ ಕಾರ್ಯದರ್ಶಿ ಜನಮೇಜಯ ಉಮರ್ಜಿ ಪಾಲ್ಗೊಳ್ಳುವುದಾಗಿ ತಿಳಿಸಿದರು. ಸಮಿತಿ ಗೌರವಾಧ್ಯಕ್ಷ ಬಿ.ಡಿ.ಪಾಟೀಲ, ಉಪಾಧ್ಯಕ್ಷರಾದ ಸುನೀಲ ಬಾಗೇವಾಡಿ, ಸುಭಾಷ ಗೌಡರ, ಡಾ. ಪಿ.ಎಸ್.ಹಳ್ಯಾಳ, ಮೃತ್ಯುಂಜಯ ಮಲ್ಲಾಪೂರ, ಪ್ರಶಾಂತ ಪಮ್ಮಾರ, ಕಾರ್ಯದರ್ಶಿ ಪ್ರಭು ಕೊಂಗಿ ಭಾಗವಹಿಸಲಿದ್ದಾರೆ ಎಂದರು. ವಿನೋದಾ ಸಂಕಮ್ಮನವರ, ಅಪರ್ಣಾ ಮದರಿಮಠ, ವಾಣಿಶ್ರೀ ಮೋಟೆಕರ ಪಾಲ್ಗೊಳ್ಳಿದ್ದಾರೆ. ಇದಕ್ಕೂ ಮೊದಲು ಜನಪದ ಸಕಲ ವಾದ್ಯಮೇಳದೊಂದಿಗೆ ಭಾರತಮಾತೆ ಭವ್ಯ ಶೋಭಾಯಾತ್ರೆ ಪ್ರಮುಖ ಬೀದಿಗಳಲ್ಲಿ ಸಂಚರಿಸುವುದಾಗಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶಿವಾಜಿ ತೋರಗಲ್ಲ ಇದ್ದರು.

ನಾಳೆ ಹಿಂದೂ ಸಮ್ಮೇಳನ

◆**ಧಾರವಾಡ:** ಇಲ್ಲಿನ ಸಾಧನಕೇರಿ ಉಪನಗರ ಹಿಂದೂ ಸಮ್ಮೇಳನ ಸಮಿತಿಯಿಂದ ಮಾ.1 ರಂದು ಸಂಜೆ 5.30ಕ್ಕೆ ಸಾಧನಕೇರಿ ವಿದ್ಯಾಭಿವೃದ್ಧಿ ಸಮಿತಿ ಶಾಲೆಯ ಆವರಣದಲ್ಲಿ ಹಿಂದೂ ಸಮ್ಮೇಳನ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಶ್ರೀಕಾಂತ ಪೈ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮ್ಮಿನಬಾವಿ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಆರ್.ಎಸ್.ಎಸ್. ಗದಗ ಸಂಪರ್ಕ ಪ್ರಮುಖ ಸುರೇಶಸಿಂಹ ಘೋರ್ಪಡೆ ಮುಖ್ಯ ಭಾಷಣ ಮಾಡುವರು ಎಂದರು. ಮಧ್ಯಾಹ್ನ 4 ಗಂಟೆಗೆ ನಾರಾಯಣಪುರದ ಮಹಾಲಕ್ಷ್ಮೀ ದೇವಸ್ಥಾನದಿಂದ ಸಮ್ಮೇಳನದ ವೇದಿಕೆಯವರೆಗೂ ಶೋಭಾಯಾತ್ರೆ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಶೃತಿ ಕವಲೂರು, ರವಿ ಕಾಮತ್ ಇದ್ದರು.

ಶಿವಪ್ಪ ಸಂಗಳದ ನಿಧನ

◆**ನವಲಗುಂದ:** ನಗರದ ಕುಂಬಾರ ಓಣಿಯ ಹಿರಿಯ, ಮಹಾದಾಯಿ ಕಳಸಾ-ಬಂಡೂರಿ ರೈತ ಹೋರಾಟಗಾರ ಹಾಗೂ ಸಂಘ ಪರಿವಾರದ ಹಿರಿಯ ಶಿವಪ್ಪ ವಿ. ಸಂಗಳದ(88ವರ್ಷ) ಅವರು ಗುರುವಾರ ನಿಧನರಾದರು.



ಮೃತರು ಪತ್ನಿ, ಮೂವರು ಪುತ್ರರು, ಮೂವರು ಪುತ್ರಿಯರು, ಸಹೋದರರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಮಹಾನಗರ ಪಾಲಿಕೆ ಸಾಮಾನ್ಯ ಸಭೆ | ಮೇಯರ್ ಜ್ಯೋತಿ ಪಾಟೀಲ ಸೂಚನೆ

ಕಸಾಯಿಖಾನೆ ಶೀಘ್ರ ಬಂದ್ ಮಾಡಿ

◆**ಧಾರವಾಡ:** ಮಹಾನಗರ ಪಾಲಿಕೆ ಒಡೆತದನ ಜಾಗದಲ್ಲಿ ಧಾರವಾಡದ ಹೃದಯ ಭಾಗದಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುವ ಕಸಾಯಿಖಾನ್ ತಕ್ಷಣವೇ ಬಂದ್ ಮಾಡುವಂತೆ ಮೇಯರ್ ಜ್ಯೋತಿ ಪಾಟೀಲ ಅವರು ಆಯುಕ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಮಹಾನಗರ ಪಾಲಿಕೆಯ ಸುವರ್ಣ ಮಹೋತ್ಸವ ಭವನದಲ್ಲಿ ಶುಕ್ರವಾರ ನಡೆದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸದಸ್ಯ ಶಂಕರ ಶೇಳಕೆ ಶೂನ್ಯ ವೇಳೆಯಲ್ಲಿ ಅಕ್ರಮ ಕಸಾಯಿಖಾನೆ ಬಗ್ಗೆ ಪ್ರಶ್ನೆ ಎತ್ತಿದರು. ಗೋವಧೆ ಮಾಡದಂತೆ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಲಾಗಿದೆ. ಇದರ ಬಗ್ಗೆ ಜನಜಾಗೃತಿ ಇಲ್ಲ, ಅಕ್ರಮವಾಗಿ ಕಸಾಯಿಖಾನೆ ಥ್ಯಾಕರೆ ಸಮಾಧಿ. ವಧೆಗೆ ಗೋವು ತಂದಾಗ ಸಂಘರ್ಷ ತಪ್ಪಿದ್ದಲ್ಲ, ಹೀಗಾಗಿ ಬಂದ್ ಮಾಡುವಂತೆ ಸಭೆಗೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಜ್ಯೋತಿ ಪಾಟೀಲ, ಗೋವಧೆ ಮಾಡದಂತೆ ಆದೇಶ ಮಾಡಲಾಗಿದೆ. ಅಕ್ರಮ ಕಸಾಯಿಖಾನೆ ಹತ್ತಿರ 10 ಸಿಸಿ ಕ್ಯಾಮೆರಾ ಹಾಕಲಾಗಿದೆ. ಐವರು ಕಾವಲುಗಾರರನ್ನು ನೇಮಿಸಲಾಗಿದೆ. ಕಸಾಯಿಖಾನ್ ಬಂದ್ ಮಾಡಿಸುವಂತೆ ಸೂಚಿಸಿದರು.
ವಿಷಯ ಪಟ್ಟಿಯಲ್ಲಿ ಪಾಲಿಕೆ ಆಸ್ತಿಗಳು, ಜಾಹೀರಾತು, ಟೆಂಡರ್, ಕಟ್ಟಡ ಪರವಾನಿಗೆ, ಮುಕ್ತಾಯ ಪ್ರಮಾಣಪತ್ರ, ನೇಮಕಾತಿ, ಜನನಮರಣ ಹೀಗೆ ಹಲವು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಹಂತದಲ್ಲಿ ಇರುವ ಕುರಿತು ಚರ್ಚೆಗೆ ಬಂದವು. ಪಾಲಿಕೆ ಒಟ್ಟು ಕೋರ್ಟ್ ಪ್ರಕರಣ, ಗೆದ್ದ ಪ್ರಕರಣ ಎಷ್ಟು? ಎಂಬ ಸಭಾನಾಯಕ ಅಂಚಟಗೇರಿ, ಪ್ರಶ್ನೆಗೆ 475 ಪ್ರಕರಣಗಳಲ್ಲಿ 328 ಪ್ರಕರಣ ಇತ್ಯರ್ಥಗೊಂಡು, 183 ಪ್ರಕರಣ ಪಾಲಿಕೆ ಪರ, 145 ಪ್ರಕರಣದಲ್ಲಿ ಸೋಲಾದ ಬಗ್ಗೆ ಆಯುಕ್ತರು ಉತ್ತರಿಸಿದರು. ವಕೀಲರ ಶುಲ್ಕ ಹೆಚ್ಚಿಸಿದರೆ, ಪ್ರಕರಣ ಗೆಲ್ಲಲು ಸಾಧ್ಯ ಎಂಬ ಆಯುಕ್ತರ ಮನವಿಗೆ ಸ್ಪಂದಿಸಿದ ಸರ್ವ ಸದಸ್ಯರು, ಪ್ಯಾನಲ್ ವಕೀಲರ ಶುಲ್ಕ ಪರಿಷ್ಕರಣಗೆ ತಕರಾರಿಲ್ಲ, ಪ್ರಕರಣ ಸೋಲದಂತೆ ವಕೀಲರಿಗೆ ಷರತ್ತು ವಿಧಿಸಿ, ಶುಲ್ಕ ಪರಿಷ್ಕರಿಸಲು ಸಲಹೆ ನೀಡಿದರು. ಪಾಲಿಕೆ ವ್ಯಾಪ್ತಿಯ ಕೊಳಬಾವಿ ನಿರ್ವಹಣೆ ಜವಾಬ್ದಾರಿ ಪಾಲಿಕೆ ವಹಿಸಲಿ ಎಂಬ ಸದಸ್ಯ ರಾಮಣ್ಣ ಬಡಿಗೇರ ಸಲಹೆಗೆ ಆಯುಕ್ತರು ರುದ್ರೇಶ, ಸದಸ್ಯರ ವಾರ್ಡ್ ಅನುದಾನ ನೀಡಿದರೆ, ವಹಿಸಿಕೊಳ್ಳಲಿದೆಂಬ ಉತ್ತರಕ್ಕೆ ಸರ್ವ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಪ್ರತ್ಯೇಕ ಅನುದಾನ ಬೇಡ. ಪಾಲಿಕೆ ವ್ಯಾಪ್ತಿಯ 1524 ಕೊಳಬಾವಿ ನಿರ್ವಹಣೆ ಜವಾಬ್ದಾರಿ ಎಲ್ ಆ್ಯಂಡ್ ಟಿ ನೋಡಿಕೊಳ್ಳಲಿ ಎಂದು ಸದಸ್ಯರು ಉತ್ತರಿಸಿದರು. ಸಭೆಯಲ್ಲಿ ಉಪಮೇಯರ್ ಸಂತೋಷ ಚವ್ಹಾಣ ಇತರರಿದ್ದರು.

ಕೋಲಾಹಲ ಸೃಷ್ಟಿ

ವಿಷಯ ಪಟ್ಟಿ ಚರ್ಚೆಯಲ್ಲಿ ರೋಟರಿ ಸಂಸ್ಥೆಗೆ ನೀಡಿದ ಜಾಗ ನವೀಕರಣ ಸೇರಿ ಹೆಚ್ಚುವರಿ ವಿಷಯ ಸೇರ್ಪಡೆ ಬಗ್ಗೆ ಬಿಜೆಪಿ-ಕಾಂಗ್ರೆಸ್ ಸದಸ್ಯರ ಮಧ್ಯೆ ವಾಗ್ವಾದ ನಡೆದು, ಮೇಯರ್ ಸ್ಪಷ್ಟೀಕರಣ ನೀಡಲು ಮುಂದಾದ ಸಭೆಯಲ್ಲಿ ಕೋಲಾಹಲ ಉಂಟಾಗಿ, 5 ನಿಮಿಷ ಸಭೆ ಮುಂದೂಡಿ, ಆರಂಭವಾದ ಸಭೆಯಲ್ಲಿ ಈ ವಿಷಯ ಮುಂದಿನ ಸಭೆಯಲ್ಲಿ ಚರ್ಚಿಸಲು ನಿರ್ಣಯಿಸಿದ ಬಳಿಕ ಸಭೆ ಶಾಂತಗೊಂಡಿತು.

> ಅಕ್ರಮ ಕಸಾಯಿಖಾನೆ ಜಾಗದಲ್ಲಿ ಬ್ರಿಟಿಷ್ ಅಧಿಕಾರಿ ಥ್ಯಾಕರೆ ಸಮಾಧಿಯಿದೆ. ಹೀಗಾಗಿ ಈ ಜಾಗ ಪುರಾತತ್ವ ಇಲಾಖೆಗೆ ಸಂಬಂಧಿಸಿದೆ. ತಕ್ಷಣ ಕಂಪೌಂಡ್, ಶೆಡ್ ತೆರುವುಗೊಳಿಸಿ, ಜಾಗ ಪುರಾತತ್ವ ಇಲಾಖೆಗೆ ಹಸ್ತಾಂತರಿಸಿ.
> ■ ಜ್ಯೋತಿ ಪಾಟೀಲ, ಮೇಯರ್



» ಪಾಲಿಕೆ ವಾರ್ಡ್ ನಂ.6ರಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಸರ್ವ ಸದಸ್ಯರು ವಿರೋಧಿಸಿದರು. ಅಂಗನವಾಡಿ ಕಟ್ಟಡಕ್ಕಾಗಿ ಪಾಲಿಕೆ ಜಾಗ ಕೊಡಲು ತಕರಾರಿಲ್ಲ. ಇಲ್ಲಿನ ಚುರುಮರಿ ಬಟ್ಟಿಗಳಿಂದ ಬರುವ ವಿಷಗಾಳಿ ಚಿಕ್ಕಮಕ್ಕಳ ಉಸಿರಾಟ ಸೇರಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದ ಪಾಲಿಕೆ ಸದಸ್ಯರು


» ಆಯುಕ್ತರೊಂದಿಗೆ ಜಾಗ ಪರಿಶೀಲಿಸಿ, ಈ ವಿಷಯ ಮುಂದಿನ ಸಭೆಯಲ್ಲಿ ಚರ್ಚಿಸುವುದಾಗಿ ಮೇಯರ್ ಜ್ಯೋತಿ ಪಾಟೀಲ ಹೇಳಿದರು.

ಹೆರಿಗೆ ಆಸ್ಪತ್ರೆ ನವೀಕರಣಗೊಳಿಸಿ

ಗಮನ ಸೆಳೆವ ಸೂಚನೆಯಲ್ಲಿ ಧಾರವಾಡ ಹೆರಿಗೆ ಆಸ್ಪತ್ರೆ ದುಸ್ಥಿತಿ ಕುರಿತು ವಿಷಯ ಪ್ರಸ್ತಾಪಿಸಿದ ಸದಸ್ಯೆ ಕವಿತಾ ಕಬ್ಬೇರ, ಧಾರವಾಡ ಹೆರಿಗೆ ಆಸ್ಪತ್ರೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಆಗಿತ್ತು. ಅದೀಗ ಪೊಲೀಸ್ ಲಸಿಕೆ ಹಾಗೂ ವಾಹನ್ ಪಾರ್ಕಿಂಗ್‌ಗೆ ಸೀಮಿತವಾಗಿದೆ. ಶಾಸಕರ, ಸಂಸದರ ಅನುದಾನದಲ್ಲಿ ಆಸ್ಪತ್ರೆ ನವೀಕರಣದ ಜತೆ ಸರ್ಕಾರಕ್ಕೆ ಹಸ್ತಾಂತರಿಸುವ ಸಲಹೆಗೆ ಬಿಜೆಪಿ-ಕಾಂಗ್ರೆಸ್ ಸದಸ್ಯರು ವಿರೋಧಿಸಿ, ಆಸ್ಪತ್ರೆ ನವೀಕರಣಗೊಳಿಸಿ, ಪಾಲಿಕೆಯೇ ನಿರ್ವಹಣೆ ಜವಾಬ್ದಾರಿ ವಹಿಸಿಕೊಳ್ಳುವ ಸಲಹೆ ನೀಡಿದರು.

ಕಾವಿವಿಗೆ ಸರ್ ಸಿದ್ದಪ್ಪ ಕಂಬಳಿ ಹೆಸರಿಡಿ

◆**ಧಾರವಾಡ:** ರಾಜ್ಯದ ಕಾನೂನು ವಿಶ್ವವಿದ್ಯಾಲಯಕ್ಕೆ ಸರ್ ಸಿದ್ದಪ್ಪ ಕಂಬಳಿ ಅವರ ಹೆಸರಿಡುವುದರಿಂದ ವಿಶ್ವವಿದ್ಯಾಲಯದಘನತೆಹೆಚ್ಚುವುದಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಸರ್ ಸಿದ್ದಪ್ಪ ಕಂಬಳಿ ಪ್ರತಿಷ್ಠಾನ ನಗರದ ಸರ್ ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯ ಆವರಣದಲ್ಲಿ ಶುಕ್ರವಾರ ಸರ್ ಸಿದ್ದಪ್ಪ ಕಂಬಳಿ ಕಂಚಿನ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡಿದರು.
ಹುಬ್ಬಳ್ಳಿಯ ಸಿದ್ದಪ್ಪ ಕಂಬಳಿ ಬಾಂಬೆ ಸರ್ಕಾರದಲ್ಲಿ ಏಳು ಖಾತೆಗಳ ಸಚಿವರಾಗಿ ನೀಡಿದ ಕೊಡುಗೆ ಅಮೋಘ. ಹೀಗಾಗಿ ಕಾನೂನು ವಿವಿಗೆ ಅವರ ಹೆಸರಿಡುವ ಮೂಲಕ ಗೌರವ ಸಲ್ಲಿಸಬೇಕಿದೆ ಎಂದರು.
ಹಿಂದುಳಿದ ವರ್ಗಗಳ ಜನರಿಗೆ ಆತ್ಮಾಭಿಮಾನ ತುಂಬಿದ ಧೀಮತ ವ್ಯಕ್ತಿಯೂ ಹೌದು. ಧಾರವಾಡಕ್ಕೆ ಇವರ ಪ್ರಯತ್ನದ ಫಲವಾಗಿ ಕರ್ನಾಟಕ ವಿಶ್ವವಿದ್ಯಾಲಯ ಬಂದಿದೆ ಎಂದು ಸ್ಮರಣೆ ಮಾಡಿದರು. ಭವಿಷ್ಯದ ಪೀಳಿಗೆಗೆ ಕಂಬಳಿ ಅವರನ್ನು ಪರಿಚಯಿಸಬೇಕು ಎಂದ ಹೊರಟ್ಟಿ, ಕಾನೂನು ಮಹಾವಿದ್ಯಾಲಯದಲ್ಲಿ ಹೆಚ್ಚು ಅಂಕಪಡೆದವರಿಗೆ ಅವ್ವ ಟ್ರಸ್ಟ್ ವತಿಯಿಂದ ಶಿಷ್ಯವೇತನ ನೀಡುವುದಾಗಿ ಹೇಳಿದರು.
ವಿಶ್ರಾಂತ ಕುಲಪತಿ ಡಾ. ಎಚ್.ಬಿ.ವಾಲೀಕಾರ ಮಾತನಾಡಿ, ತಮ್ಮ ಅವಧಿಯಲ್ಲಿ ಕಾನೂನು ಕಾಲೇಜು ವಿವಿಗೆ ಪಡೆಯಲು ಪ್ರಯತ್ನಿಸಿದಾಗ ಸಿಂಡಿಕೇಟ್ ಸಭೆ ಕರೆದು ಕಾಲೇಜು ಉಳಿಸಿಕೊಂಡಿದ್ದಾಗಿ ತಿಳಿಸಿದರು. ಕಾಲೇಜಿಗೆ ಸಿದ್ದಪ್ಪ ಕಂಬಳಿ ಹೆಸರು ನಾಮಕರಣವೂಮಾಡಿದೆಎಂದರಲ್ಲದೇ, ಕನ್ನಡದಲ್ಲಿ ಸರ್ ಸಿದ್ದಪ್ಪ ಕಂಬಳಿ ಅವರ ಕೃತಿ ಬರೆಯಲು ನಿರ್ಧರಿಸಿ, ಕವಿವಿಯ ಪ್ರಸಾರಂಗದಿಂದ ಪ್ರಕಟಿಸಲು ಮನವಿ ಮಾಡಿದರು. ಪ್ರೊ. ಶಶಿಧರ ತೋಡಕರ ಅಧ್ಯಕ್ಷತೆ ವಹಿಸಿದ್ದರು. ಕುಲಪತಿ ಡಾ. ಎ.ಎಂ.ಖಾನ್, ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಮಂಜುಳಾ ಎಸ್. ಆರ್, ಶಂಕರ ಕುಂಬಿ, ರಾಬರ್ಟ್ ದದ್ದಾಪುರಿ, ಶಿವಶರಣ ಕಲಬಶೆಟ್ಟರ್ ಇದ್ದರು.



ದೇಶಕ್ಕೆ ಉತ್ತಮ ವಿಜ್ಞಾನಿಗಳು ಅಗತ್ಯ: ಡಾ. ಖಾನ್



◆**ಧಾರವಾಡ:** ವಿಜ್ಞಾನ ಅಂದರೆ ಓದುವುದಲ್ಲ, ಅದು ಪ್ರಶ್ನಿಸುವುದು. ಏಕೆ?, ಹೇಗೆ? ಎಂಬ ಕುತೂಹಲವೇ ವಿಜ್ಞಾನದ ಮೂಲ. ಮಕ್ಕಳಲ್ಲಿ ಪ್ರಶ್ನಿಸುವ ಗುಣ ಬೆಳೆದಾಗ ದೇಶಕ್ಕೆ ಉತ್ತಮ ವಿಜ್ಞಾನಿಗಳಾಗಲು ಸಾಧ್ಯ ಕವಿವಿ ಕುಲಪತಿ ಡಾ. ಎ.ಎಂ.ಖಾನ್ ಹೇಳಿದರು.
ವಿಜ್ಞಾನಮತ್ತು ತಂತ್ರಜ್ಞಾನ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಸಹಯೋಗದಲ್ಲಿ ನಗರದ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ನಡೆದ ಎರಡು ದಿನಗಳ ವಿಜ್ಞಾನ ಸಂಭ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿಜ್ಞಾನದ ಪರಿಕಲ್ಪನೆ ಅರಿಯುವ ಬದಲಿಗೆ ಅನುಭವದಿಂದ ಕಲಿತು, ವೈಜ್ಞಾನಿಕ ಮನೋಭಾವದಿಂದ ಚಿಂತಿಸಿದರೆ, ಉತ್ತಮ ಆವಿಷ್ಕಾರ ಮಾಡಬಹುದು. ಮಕ್ಕಳು ಇಡೀ ಜಗತ್ತೇ ಮೆಚ್ಚುವಂತ ಸಂಶೋಧನೆಗಳು ಮಾಡಬೇಕು ಎಂದರು.
ಪ್ರೊ. ಎಸ್.ಎಂ.ಶಿವಪ್ರಸಾದ ಮಾತನಾಡಿ, ವಿಜ್ಞಾನವು ಪ್ರಯೋಗಾಲಯಕ್ಕೆ ಸೀಮಿತವಾಗದೆ ರೈತರ ಸಮಸ್ಯೆಗಳಿಗೆ, ಪರಿಸರ ಮಾಲಿನ್ಯಕ್ಕೆ ಮತ್ತು ಆರೋಗ್ಯ ಕ್ಷೇತ್ರಕ್ಕೆ ಪೂರಕ ತಂತ್ರಜ್ಞಾನ ಅಭಿವೃದ್ಧಿಪಡಿಸುವಲ್ಲಿ ಯುವಜನತೆ ಶ್ರಮಿಸಬೇಕು ಎಂದರು.
ಡಾ.ಬಿ.ಜಿ.ಮೂಲಿಮನಿ ಹಾಗೂ ಪ್ರೊ. ಶಿವಾನಂದ ಕಣವಿ, ನಿವೃತ್ತ ಪ್ರಾಧ್ಯಾಪಕ ಡಾ.ಜಗದೀಶ ಟೋಣಣ್ಣವರ, ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ, ಡಾ. ಆರ್. ಶಂಕರ ಮಾತನಾಡಿದರು. ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ಬೋಳಿಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಿ.ಎಫ್.ಚಂಡೂರ, ವಿಶಾಲಾಕ್ಷಿ ಇದ್ದರು.

ತಂತ್ರಜ್ಞಾನ ರೂಪಿಸಿ

ಅಂಕಗಳಿಗೆ ವಿಜ್ಞಾನವನ್ನು ಓದಬೇಡಿ. ಬದಲಿಗೆ ದೇಶದ ಸಮಸ್ಯೆಗಳಿಗೆ ಪರಿಹಾರ ನೀಡುವ ತಂತ್ರಜ್ಞಾನ ರೂಪಿಸವ ಬಗ್ಗೆ ಚಿಂತಿಸಿ. ಭಾರತವು ಇಂದು ವಿಜ್ಞಾನದಲ್ಲಿ ಜಗತ್ತೇ ಬೆರಗಾಗುವಂತೆ ಬೆಳೆಯುತ್ತಿದೆ. ಅದರಲ್ಲಿ ನಿಮ್ಮ ಪಾತ್ರವೂ ಸಹ ಇರಲಿ. ವಿಜ್ಞಾನವು ಆಶ್ಚರ್ಯದಿಂದ ಪ್ರಾರಂಭವಾಗಿ, ಜ್ಞಾನದ ಮೂಲಕ ಸಾಗಿ, ಸಮಾಜದ ಕಲ್ಯಾಣದಲ್ಲಿ ಅಂತ್ಯಗೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ಸಹ ವಿಜ್ಞಾನಿಯಾಗುವ ಕನಸು ಕಾಣಬೇಕು ಎಂದು ಧಾರವಾಡ ಐಐಟಿ ಡೀನ್ ಪ್ರೊ. ಎಸ್.ಎಂ.ಶಿವಪ್ರಸಾದ್ ಹೇಳಿದರು.

ಚಂದ್ರಗ್ರಹಣ ಮುಗಿದ ಬಳಿಕ ಪ್ರತಿಷ್ಠಾಪನೆ

◆**ಹುಬ್ಬಳ್ಳಿ:** ಇಲ್ಲಿಯ ದಾಜಿಬಾನಪೇಟೆಯ ದುರ್ಗಾದೇವಿ ದೇವಸ್ಥಾನದಲ್ಲಿ ಸಭಾಂಗಣದಲ್ಲಿ ಹೋಳಿ ಹುಣ್ಣಿಮೆ ಅಂಗವಾಗಿ ರತಿದೇವಿ ಕಾಮದೇವರ ಮೂರ್ತಿಗಳ ಪ್ರತಿಷ್ಠಾಪನೆ ಮಾಡುವ ಕುರಿತು ಸಭೆ ನಡೆಸಲಾಯಿತು. ಸಭೆ ಅಧ್ಯಕ್ಷತೆ ಎಸ್‌ಎಸ್‌ಕೆ ಪಂಚ ಟ್ರಸ್ಟ್ ಜಂಟಿ ಟ್ರಸ್ಟಿ ನೀಲಕಂಠ ಜಡಿ ಅಧ್ಯಕ್ಷತೆ ವಹಿಸಿದ್ದರು.
ಸಭೆಯ ಆಯೋಜಕ ಭಾಸ್ಕರ್ ಜಿತೂರಿ ಮಾತನಾಡಿ, ಸಭೆಯಲ್ಲಿ ಹಲವರ ಸಲಹೆಗಳ ಪಡೆದು ಮಾರ್ಚ್ 3 ರಂದು ರಾತ್ರಿ 8 ಗಂಟೆಗೆ ಚಂದ್ರಗ್ರಹಣ ಮುಗಿದ ಬಳಿಕ ರತಿದೇವಿ, ಕಾಮದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ತಿಳಿಸಿದರು.
ಖ್ಯಾತ ಜ್ಯೋತಿಷಿ ಪ್ರವೀಣ ಬದ್ದಿ ಮಾತನಾಡಿ, ಚಂದ್ರ ಗ್ರಹಣದ ವೇದವು ಆರಂಭ ಬೆಳಿಗ್ಗೆ 6.50 ಕ್ಕೆ ಅದು ಮುಗಿಯುವುದು ಸಂಜೆ 6.48 ಕ್ಕೆ ಆದ್ದರಿಂದ ಇದಾದ ಬಳಿಕ ಮೂರ್ತಿ ಪ್ರತಿಷ್ಠಾಪಿಸಲು ಸಲಹೆ ನೀಡಿದರು. ಮೇದಾರ ಸಮಾಜದ ಅಧ್ಯಕ್ಷ ಬಸವರಾಜ ಕುಂದಗೋಳ ಮಾತನಾಡಿ, ಮೇದಾರ ಸಮಾಜದವರು ಸಹ ಮ್ಯಾದಾರ ಓಣಿಯ ಪ್ರಸಿದ್ಧ ಮೇದಾರ ಕಾಮಣ್ಣನನ್ನು, ಚಂದ್ರಗ್ರಹಣ ಪ್ರಾರಂಭವಾಗುವ ಮುಂಚೆ ಪ್ರತಿಷ್ಠಾಪಿಸುವ ನಿರ್ಣಯ ಮಾಡುತ್ತೇವೆ ಎಂದರು.
ಗಜಾನನ ಮಹಾಮಂಡಳದ ಅಧ್ಯಕ್ಷ ಡಿ . ಗೋವಿಂದರಾವ್ ಮಾತನಾಡಿ, ಚಂದ್ರಗ್ರಹಣ ಮುಗಿದ ಬಳಿಕ ಮೂರ್ತಿ ಪ್ರತಿಷ್ಠಾಪನೆ ಒಳ್ಳೆಯ ನಿರ್ಧಾರವಾಗಿದೆ. ಹಬ್ಬದ ಹಿನ್ನೆಲೆ ನಗರದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ ಮಾಡಬೇಕು ಎಂದರು. ಎಸ್. ಎಸ್.ಕೆ . ಶ್ರೀ ಗಣಪತಿ ದೇವಸ್ಥಾನದ ಅಧ್ಯಕ್ಷ ಎನ್.ಎಂ. ಮೆಹರವಾಡೆ , ದುರ್ಗಾದೇವಿ ಪಂಚಾಯತಿ ಟ್ರಸ್ಟಿ ಎನ್. ಆರ್. ಹಬಿಬ, ಬಾನಿ ಓಣಿಯ ಹಿರಿಯರಾದ ನಾರಾಯಣ್ ಸಿಂಧೆ , ಗೌಳಿಗಲ್ಲಿಯ ಹಿರಿಯರಾದ ನಿಂಗಪ್ಪ ಉಪ್ಪಾರ್, ತಾಡಪತ್ರಿ ಓಣಿಯ ಹಿರಿಯರಾದ ಭರತ ಊಟವಾಲೆ , ಸಾಲ ಓಣಿಯ ಹಿರಿಯ ಮಂಜುನಾಥ ಪವಾರ ಮಾತನಾಡಿದರು.



ಪ್ರತ್ಯೇಕ ಮಹಾನಗರ ಪಾಲಿಕೆ ಬೇಡ: ಬೆಲ್ಲದ

◆**ಹುಬ್ಬಳ್ಳಿ:** ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ಪ್ರತ್ಯೇಕವಾದರೆ ಹೆಚ್ಚು ಅನುದಾನ ದೊರೆತು ಅಭಿವೃದ್ಧಿ ಅನುಕೂಲ ಆಗಲಿದೆ ಎಂದು ಅಂದಾಜಿಸಲಾಗಿತ್ತು. ಈಗ ಅನುದಾನ ಕಡಿಮೆ ಬರಲಿದ್ದು, ಪ್ರತ್ಯೇಕ ಮಹಾನಗರ ಪಾಲಿಕೆ ಬೇಡ ಎಂದು ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ತಿಳಿಸಿದರು.



ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹು-ಧಾ ಮಹಾನಗರ ಪಾಲಿಕೆ ವಿಭಜನೆ ಆಗದೇ ಒಟ್ಟಾಗಿದ್ದರೆ 16ನೇ ಹಣಕಾಸು ಆಯೋಗದಿಂದ ಪ್ರತೀ ವರ್ಷ 500-1000 ಕೋಟಿ ರೂ. ಹೆಚ್ಚುವರಿ ವಿಶೇಷ ಅನುದಾನ ಲಭಿಸಲಿದೆ. ಕೇಂದ್ರ ಸರ್ಕಾರ, 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಪಾಲಿಕೆಗಳಿಗೆ ಪ್ರತೀ ವರ್ಷ 500-1000 ಕೋಟಿ ರೂ.ವಿಶೇಷ ಅನುದಾನ ಘೋಷಿಸಿದೆ. ಈ ಸಂಬಂಧ ಕೇಂದ್ರ ಸರ್ಕಾರ 3.56ಸಾವಿ ಕೋಟಿ ರೂ.ಗಳನ್ನು ಕಾಯ್ದಿರಿಸಿದೆ. ಸಧ್ಯ ಹು-ಧಾ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 11.80 (2011ರ ಜನಗಣಿತಿ ಪ್ರಕಾರ) ಲಕ್ಷ ಜನಸಂಖ್ಯೆ ಇದ್ದು, 16ನೇ ಹಣಕಾಸು ಆಯೋಗದ ವಿಶೇಷ ಅನುದಾನಕ್ಕೆ ಅರ್ಹತೆ ಪಡೆದುಕೊಂಡಿದೆ. ಅಕಸ್ಮಾತ್ ಪ್ರತ್ಯೇಕ ಪಾಲಿಕೆ ರಚನೆಯಾದರೆ ಸುಮಾರು 5 ಸಾವಿರ ಕೋಟಿ ರೂ.ವಿಶೇಷ ಅನುದಾನವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು. ಈ ಹಿಂದೆ ಸ್ಮಾರ್ಟ್ ಸಿಟಿ ಯೋಜನೆಯಡಿ ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳಿಗೆ ಕೇಂದ್ರ ಸರ್ಕಾರ 1000 ಕೋಟಿ ರೂ., ನಗರೋತ್ಥಾನ ಯೋಜನೆಯಡಿ 100 ಕೋಟಿ ರೂ. ವಿಶೇಷ ಅನುದಾನವನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಹು-ಧಾ ಮಹಾನಗರ ಪಾಲಿಕೆಯನ್ನು ವಿಭಜಿಸಿದರೆ ಎರಡೂ ಪಾಲಿಕೆಗಳಿಗೆ ಪ್ರತ್ಯೇಕವಾಗಿ 1100 ಕೋಟಿ ರೂ. ಅನುದಾನ ಲಭಿಸುವ ಸಾಧ್ಯತೆ ಇತ್ತು. ಧಾರವಾಡ ಜಿಲ್ಲೆಗೆ ದುಪ್ಪಟ್ಟು ಅನುದಾನ ಬರಲಿದೆ ಎಂಬ ಕಾರಣಕ್ಕೆ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆಯ ಹೋರಾಟ ನಡೆದಿತ್ತು ಈಗ ಪರಿಸ್ಥಿತಿ ಬೇರೆ ಇದ್ದು. ಒಟ್ಟಾಗಿದ್ದರೆ ಹೆಚ್ಚಿನ ಲಾಭವಾಗಲಿದೆ. ಈಗಾಗಲೇ ಪ್ರತ್ಯೇಕ ಪಾಲಿಕೆಗೆ ಸರ್ಕಾರ ಹಸಿರು ನಿಶಾನೆ ತೋರಿದೆಯಾದರೂ ರಾಜ್ಯಪಾಲರಿಂದ ಅಂಕಿತ ಬಿದ್ದಿಲ್ಲ, ಹು-ಧಾ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪಾಲಿಕೆ ವಿಭಜಿಸದಂತೆ ಠರಾವು ಪಾಸ್ ಮಾಡಿ ಸರ್ಕಾರಕ್ಕೆ ಮತ್ತು ರಾಜ್ಯಪಾಲರಿಗೆ ಸಲ್ಲಿಸಲಾಗುವುದು. ಈ ಬಗ್ಗೆ ಸ್ಥಳೀಯ ಸಚಿವರು, ಶಾಸಕರು ಮತ್ತು ಜನ ಪ್ರತಿನಿಧಿಗಳೊಂದಿಗೆ ಚರ್ಚೆ ಮಾಡಲಾಗಿದೆ ಎಂದರು.

ಪ್ರಮುಖ ರೈಲುಗಳ ನಿಲುಗಡೆಗೆ ಅವಕಾಶ ನೀಡಿ



◆**ಹುಬ್ಬಳ್ಳಿ:** ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ ಅವರ ನೇತೃತ್ವದಲ್ಲಿ ಬ್ಯಾಡಗಿ ತಾಲೂಕು ರೈಲ್ವೆ ಪ್ಯಾಸೆಂಜರ್ ಅಸೋಸಿಯೇಷನ್ ವತಿಯಿಂದ ಬ್ಯಾಡಗಿ ರೈಲು ನಿಲ್ದಾಣದಲ್ಲಿ ಕೆಲ ಪ್ರಮುಖ ರೈಲುಗಳ ನಿಲುಗಡೆಗೆ ಅವಕಾಶ ನೀಡುವಂತೆ ಮನವಿ ಸಲ್ಲಿಸಲಾಯಿತು.
ನೈರುತ್ಯ ರೈಲ್ವೆ ವಲಯದ ಹೆಚ್ಚುವರಿ ಮಹಾಪ್ರಬಂಧಕ ಪಿ. ಅನಂತ ಅವರಿಗೆ ಮನವಿ ನೀಡಲಾಯಿತು. ಡಿ.ಆರ್.ಯು.ಸಿ.ಸಿ. ಸದಸ್ಯ ಮಾಲತೇಶ ಅರಳಿಮಟ್ಟಿ, ಪರಶುರಾಮ ಮೇಲಗೇರಿ ಹಾಗೂ ಬಸಣ್ಣ ಉಪಸ್ಥಿತರಿದ್ದು, ಮನವಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ರಾಜ್ಯಮಟ್ಟದ ವಿಜ್ಞಾನ ಉತ್ಸವಕ್ಕೆ ಚಾಲನೆ



◆**ಹುಬ್ಬಳ್ಳಿ:** ಇಲ್ಲಿಯ ವಿದ್ಯಾನಗರ ಕೆಎಲ್ ಇ ಸಂಸ್ಥೆ ಪಿ.ಸಿ. ಜಾಬಿನ ಕಾಲೇಜ್ ನಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ವಿಜ್ಞಾನ ಉತ್ಸವ 2026 ಗೆ ಚಾಲನೆ ದೊರೆಯಿತು.
ಕೃಷಿ ಉದ್ಯಮಿ ಕವಿತಾ ಮಿಶ್ರಾ ಮಾತನಾಡಿ, ಸಾಂಪ್ರದಾಯಿಕ ಕೃಷಿಯಿಂದ ಯಶಸ್ವಿಯಾಗಲು ಸಾಧ್ಯ. ವೈಜ್ಞಾನಿಕ ವಿಧಾನಗಳು, ಬೆಳೆ ವೈವಿಧ್ಯೀಕರಣ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ವಿವರಿಸಿದರು. ಉತ್ಪಾದಕತೆ ಮತ್ತು ಪರಿಸರ ಸುಸ್ಥಿರತೆಯನ್ನು ಹೆಚ್ಚಿಸಲು ಕೃಷಿಯೊಂದಿಗೆ ವೈಜ್ಞಾನಿಕ ಜ್ಞಾನವನ್ನು ಸಂಯೋಜಿಸುವ ಮಹತ್ವವನ್ನು ತಿಳಿಸಿದರು. ಹೆಣ್ಣು ಮಕ್ಕಳಿಗೆ ಸಾಕಷ್ಟು ಅವಕಾಶಗಳಿವೆ. ಸಾಮರ್ಥ್ಯ , ವಿಶ್ವಾಸ ಹಾಗೂ ದೃಢವಾದ ಸಂಕಲ್ಪದಿಂದ ಮುಂದೆ ಸಾಗಬೇಕು ಎಂದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲೆ ಡಾ. ಸಂಧ್ಯಾ ಆರ್. ಕುಲಕರ್ಣಿ ವಹಿಸಿದ್ದರು. ಪಿಯು ವಿಭಾಗದ ಪ್ರಾಂಶುಪಾಲ ವಿ. ಆರ್. ವಾಘ್ಮೋಡೆ, ಐಕ್ಯೂಎಸಿ ಸಂಯೋಜಕ ಡಾ. ರಾಜೇಶ್ ನೈರಿ ಕೆ. ಮತ್ತು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜಗ್ಗಲಗಿ ತಂಡ, ಕಲಾವಿದರಿಗೆ ಆಹ್ವಾನ

◆**ಹುಬ್ಬಳ್ಳಿ:** ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧತೆ ಪಡೆದಿರುವ ಹುಬ್ಬಳ್ಳಿ ಜಗ್ಗಲಗಿ ಹಬ್ಬದ ಸಿದ್ಧತೆಯು ಕೆಲವೇ ದಿನಗಳು ಬಾಕಿ ಉಳಿದಿರುವಂತೆ ಶಾಸಕ ಹಾಗೂ ಆಯೋಜಕ ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ಭರದಸಿದ್ಧತೆ ನಡೆದಿದ್ದು , ಮಾರ್ಚ್ 5 ರಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಮೈದಾನದಿಂದ ನಡೆಯಲಿರುವ ಹುಬ್ಬಳ್ಳಿ ಜಗ್ಗಲಗಿ ಹಬ್ಬದ ಭವ್ಯ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಧಾರವಾಡ ಜಿಲ್ಲೆಯ ಛಬ್ಬಿ, ಅರಳಿಕಟ್ಟಿ, ಸುರಶೆಟ್ಟಿಕೊಪ್ಪ, ಭೋಗೆನಾಗರಕೊಪ್ಪ ಹಾಗೂ ಬೊಮ್ಮಸಮುದ್ರ ಗ್ರಾಮಗಳ ಜಗ್ಗಲಗಿ ತಂಡಗಳು ಮತ್ತು ಜಾನಪದ ಕಲಾವಿದರನ್ನು ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ಜಗ್ಗಲಗಿ ಸಮಿತಿ ವತಿಯಿಂದ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ಎಲ್ಲ ವಾದ್ಯ ಮೇಳದ ತಂಡಗಳೊಂದಿಗೆ ಮಾತನಾಡಿದ ಆಯೋಜಕ ಮಹೇಶ ಟೆಂಗಿನಕಾಯಿ, ಈ ಬಾರಿ ವಿಶಿಷ್ಟ ರೀತಿಯಲ್ಲಿ ಇನ್ನು ಹೆಚ್ಚಿನ ಜಗ್ಗಲಗಿ ಹಬ್ಬವನ್ನು ಆಚರಣೆ ಮಾಡಿ ಹುಬ್ಬಳ್ಳಿ ಜಗ್ಗಲಗಿ ಹಬ್ಬವನ್ನು ಮೈಸೂರು ದಸರಾ ಮಾದರಿ ಆಚರಣೆಯನ್ನು ಮಾಡಲು ರಾಜ್ಯ ಸರ್ಕಾರ ಅವಕಾಶ ಮಾಡಿಕೊಡಬೇಕೆಂದು ಹೇಳಿದರು ವರ್ಷದಿಂದ ವರ್ಷಕ್ಕೆ ಅತ್ಯಂತ ಜನಪ್ರಿಯನ್ನು ಪಡೆದುಕೊಳ್ಳುತ್ತಿದೆ ಇದಕ್ಕೆ ಸಾಕ್ಷಿ ನಶಿಸಿ ಹೋಗುತ್ತಿರುವ ಹೋಳಿ ಹಬ್ಬದ ಮೆರಗನ್ನು ಮರಳಿ ಪಡೆಯಲು ಮತ್ತು ಹಿಂದೂ ಸಂಘಟನೆಯನ್ನು ಒಗ್ಗೂಡಿಸುವುದು ಸಂಘಟನೆಯ ಮೂಲ ಉದ್ದೇಶವಾಗಿದೆ ಎಂದರು. ಪ್ರಮುಖರಾದ ಮಂಜುನಾಥ ಹಳ್ಯಾಳ, ಡಾ.ಮಹೇಶ ತಿಪ್ಪಣ್ಣವರ, ಪ್ರವೀಣ ಪವಾರ, ಮಹೇಶ ಶೆರೆಗಾರ, ವಿಜಯ ಬಾಕಳೆ ಹಾಗೂ ಇತರರಿದ್ದರು.



ಓದುವ ಗೀಳು ಹೆಚ್ಚಾಗಲಿ: ಡಾ.ಈಶ್ವರ



◆**ಧಾರವಾಡ:** ವೃತ್ತಿಪರ ಪದವಿ ವಿದ್ಯಾರ್ಥಿಗಳು ಮೊಬೈಲ್, ಸಾಮಾಜಿಕ ಮಾಧ್ಯಮ ಬಳಕೆ ಕಡಿಮೆ ಮಾಡಿ ಸದೃಢ ಸಮಾಜ ನಿರ್ಮಾಣಕ್ಕೆ ಆರೋಗ್ಯ ಹಾಗೂ ಓದಿನ ಕಡೆಗೆ ಆಸಕ್ತಿ ವಹಿಸಲು ಶಿಕ್ಷಣ ಇಲಾಖೆ ಅಪರ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದರು.
ಕರ್ನಾಟಕ ಇಂಕ್ಯುಬೇಷನ್ ಸೆಂಟ್ ಹಾಗೂ ಎಸ್‌ಡಿಎಂ ಅಭಿಯಾಂತ್ರಿಕ-ತಾಂತ್ರಿಕ ಮಹಾವಿದ್ಯಾಲಯದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡ ಸ್ವಯಂಸೇವಕ ಪ್ರಶಂಸನಾ ಕಾರ್ಯಕ್ರಮ ಉದ್ಘಾಟಿಸಿದ ಅವರು, ವೃತ್ತಿಪರ ಪದವಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಗ್ರಾಮೀಣರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಆಲೋಚಿಸಬೇಕು. ಸಂಸ್ಥೆಯ ಒದಿಸುವ ಅವಕಾಶ ಸದ್ಬಳಸಿಕೊಂಡು ನವೀನ ಆವಿಷ್ಕಾರಗಳ ಮೂಲಕ ಸಮಾಜ ಕಟ್ಟಬೇಕು ಎಂದರು.
ಆಯುಕ್ತರ ಕಚೇರಿ ಉಪನಿರ್ದೇಶಕ ಗಿರೀಶ ಪದಕಿ ಮಾತನಾಡಿ, ಕರ್ನಾಟಕದ ಇಂಕ್ಯುಬೇಷನ್ ಕೇಂದ್ರದ ಕಾರ್ಯವ್ಯಾಪ್ತಿ, ಕೈಗೊಂಡ ಪ್ರಮುಖ ಉಪಕ್ರಮಗಳು ಬಗ್ಗೆ ಮಾಹಿತಿ ನೀಡಿ, ವೃತ್ತಿಪರ ಪದವೀಧರರ ಮೇಲೆ ಜವಾಬ್ದಾರಿ ಹೆಚ್ಚಿದೆ ಎಂದರು. ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ರಮೇಶ ಚಕ್ರಸಾಲಿ ಮಾತನಾಡಿ, ಶಿಕ್ಷಣವು ಜ್ಞಾನ ಹಾಗೂ ಉತ್ತಮ ನಡುವಳಿಕೆ ನೀಡುವ ಮೂಲಕ ಮೌಲ್ಯಯುತ ಸಮಾಜ ಕಟ್ಟಲು ಅಗತ್ಯವಿದೆ. ಹೀಗಾಗಿ ಇಂಕ್ಯುಬೇಷನ್ ಸೆಂಟರ್ ತೆರೆದಿದ್ದಾಗಿ ಹೇಳಿದರು. ಅಧಿಕಾರಿಗಳಾದ ಎಸ್.ಎಂ.ಹುಡೇದಮನಿ, ಅಶ್ವಿನ್ ಭೂಸಾರೆ, ಪ್ರಾಧ್ಯಾಪಕ ಡಾ.ಶಶಿಕಾಂತ ಕುರೂಡಿ, ವಿದ್ಯಾರ್ಥಿ ಸಂಯೋಜಕ ಶ್ರೇಯಸ್, ಶಶಾಂಕ ಕಾವಲಿ ಇದ್ದರು.

ಕಲ್ಲು ತೂರಾಟ, ಹಲ್ಲೆ ಖಂಡಿಸಿ ಮನವಿ

◆**ನವಲಗುಂದ:** ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ವೇಳೆ ಕಲ್ಲು ತೂರಾಟ ಮತ್ತು ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ರಾವೂರ ಗ್ರಾಮದಲ್ಲಿ ಶೋಭಾಯಾತ್ರೆ ಮೇಲೆ ನಡೆದ ಹಲ್ಲೆ ಖಂಡಿಸಿ ತಾಲೂಕಿನ ಮರಾಠಾ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಕೃತ್ಯದಲ್ಲಿ ಭಾಗವಹಿಸಿದ ಕಿಡಿಗೇಡಿಗಳ ವಿರುದ್ಧ ಕಟ್ಟುನಿಟ್ಟಿನ ಆಜೀವ ಶಿಕ್ಷೆ ಆಗುವ ರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಮುಂದಿನ ದಿನಮಾನಗಳಲ್ಲಿ ಸನಾತನ ಹಿಂದೂ ಧರ್ಮಿಯರು ಮಾಡುವ ಶೋಭಾಯಾತ್ರೆಗಳ ಮೇಲಾಗಲಿ ಅಥವಾ ಆಚರಣೆಗಳ ಮೇಲಾಗಲಿ ಕಿಡಿಗೇಡಿಗಳು ಅವಮಾನಕರ ಕೃತ್ಯ, ಹಲ್ಲೆ ಮಾಡದಂತೆ ಯೋಗ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು. ಮರಾಠ ಸಮಾಜದ ತಾಲೂಕಾಧ್ಯಕ್ಷ ಜೀವನ ಪವಾರ, ಲೋಕನಾಥ ಹೆಬಸೂರ, ಮಂಜುನಾಥ ಜಾಧವ, ಶ್ರೀನಿವಾಸ ಸಾಳುಂಕೆ, ತುಕಾರಾಮ ಜಾಧವ, ಪರಪ್ಪ ಮೂಲಿಮನಿ, ಯಲ್ಲಪ್ಪ ಡೊಳ್ಳಿನ, ಕಿರಣ ರಾಯಬಾಗಿ, ತಾನಾಜಿ ಪವಾರ, ವಿನೋದ ಮೋಕಾಶಿ, ವಿನೋದ ಬರ್ಗೆ, ಲಿಂಗರಾಜ ಉಕನಕರ, ಚಂದ್ರು ಕೋಲಕಾರ, ಪ್ರಶಾಂತ ಸಾಳುಂಕೆ ಸೇರಿದಂತೆ ಅನೇಕರು ಇದ್ದರು.



ಪ್ರೊ. ಇಂಗಾ ಅವರಿಗೆ ಗೌರವ ಸನ್ಮಾನ



◆**ಧಾರವಾಡ:** ಇಲ್ಲಿನ ಜನತಾ ಶಿಕ್ಷಣ ಸಮಿತಿ ಆರ್ಥಿಕ ಸಂಶೋಧನಾ ಸಂಸ್ಥೆ ಮತ್ತು ಜನಸಂಖ್ಯಾ ಕೇಂದ್ರದ ಮಾರ್ಗದರ್ಶಕರಾಗಿ ಶುಕ್ರವಾರ ಸೇವಾ ನಿವೃತ್ತಿ ಹೊಂದಿದ ನೆದರಲ್ಯಾಂಡ್ ಮೂಲದ ಪ್ರೊ. ಇಂಗಾ ಹುಟ್ಟರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ವಿದ್ವಾಂಸ ಡಾ. ಎಂ.ಎನ್.ತಾವರಗೇರಿ ಮಾತನಾಡಿ, ಪ್ರೊ. ಇಂಗಾ ಹುಟ್ಟರ ಅವರ ಶೈಕ್ಷಣಿಕ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಶಿಸ್ತುಬದ್ಧ ಜೀವನವು ಬೋಧಕರಿಗೆ, ಶಿಕ್ಷಕರಿಗೆ ಹಾಗೂ ಯುವ ಸಂಶೋಧಕರಿಗೆ ದಾರಿದೀಪ ಎಂದರು.
ಸನ್ಮಾನ ಸ್ವೀಕರಿಸಿದ ಪ್ರೊ. ಇಂಗಾ ಹುಟ್ಟರ ಮಾತನಾಡಿ, ಧಾರವಾಡದ ಜನತಾ ಶಿಕ್ಷಣ ಸಮಿತಿ ಸಂಶೋಧನಾ ವಿದ್ಯಾರ್ಥಿಗೆ ಮಾರ್ಗದರ್ಶನ ಮಾಡಿರುವುದು ಹೆಮ್ಮೆ ವ್ಯಕ್ತಪಡಿಸಿ, ಸನ್ಮಾನಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತಾಧಿಕಾರಿ ಅರಿಹಂತ ಪ್ರಸಾದ ಮಾತನಾಡಿ, ಪ್ರೊ. ಇಂಗಾ ಹುಟ್ಟರ ಅವರ ಸೇವಾ ನಿವೃತ್ತಿ ಸಮಾರಂಭ ಧಾರವಾಡದ ಜೆಎಸ್ಎಸ್ ನಲ್ಲಿ ಆಯೋಜನೆ ಹೆಮ್ಮೆ ವಿಷಯ. ಅವರ ಅನುಭವ ಅಳವಡಿಸಿಕೊಳ್ಳಲು ಸಲಹೆ ನೀಡಿದರು. ಪ್ರೊ. ಇಂಗಾ ಹುಟ್ಟುರ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಸದೃಢ ಸಮಾಜಕ್ಕೆ ಕ್ರೀಡೆ ಅಗತ್ಯ

◆**ಧಾರವಾಡ:** ಯುವಜನತೆ ಮೊಬೈಲ್, ಡಿಜಿಟಲ್ ಲೋಕಕ್ಕೆ ಸೀಮಿತಗೊಳ್ಳದೆ ಮೈದಾನಕ್ಕೆ ಬಂದು ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು. ಸದೃಢ ಸಮಾಜ ನಿರ್ಮಾಣಕ್ಕೆ ಕ್ರೀಡೆಗಳು ಅತ್ಯಗತ್ಯ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದ ಕರ್ನಾಟಕ ಕಾಲೇಜು ಮೈದಾನದಲ್ಲಿ ನಡೆದ ಧಾರವಾಡ ಲೋಕಸಭಾ ಕ್ಷೇತ್ರದ ಸಂಸದರ ಕ್ರೀಡಾ ಮಹೋತ್ಸವ ಅವರು ಉದ್ಘಾಟಿಸಿ, ಕ್ರೀಡೆಯಲ್ಲಿ ನಿಷ್ಠೆ ಜೊತೆ ನಿರಂತರ ಪ್ರಯತ್ನವೂ ಇದ್ದಾಗಲೇ ಯಶಸ್ಸು ಗಳಿಸಲು ಸಾಧ್ಯ. ಪ್ರಹ್ಲಾದ ಜೋಶಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಖೇಲೋ ಇಂಡಿಯಾದ ಅಡಿಯಲ್ಲಿ ಅಥ್ಲೆಟಿಕ್ಸ್, ಕಬಡ್ಡಿ, ವಾಲಿಬಾಲ್ ಸೇರಿದಂತೆ ದೇಶಿಯ ಕ್ರೀಡೆಗಳಿಗೆ ಆದ್ಯತೆ ನೀಡಿ ಕ್ರೀಡಾಕೂಟ ಏರ್ಪಡಿಸಿ, ಗ್ರಾಮೀಣ ಪ್ರತಿಭೆಗಳಿಗೆ ಉತ್ತೇಜಿಸುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ನಾಗರಾಜ ಛಬ್ಬಿ, ಸೀಮಾ ಮಸೂತಿ, ತಿಪ್ಪಣ್ಣ ಮಜ್ಜಗಿ, ನಿಂಗಪ್ಪ ಸುತಗಟ್ಟಿ, ವಸಂತ ಹೊರಟ್ಟಿ, ಕಲ್ಮೇಶ ಬೇಲೂರ, ನರಹರಿ ಕಟ್ಟಿ, ಮಂಜುನಾಥ ಮಲ್ಲಿಗವಾಡ, ಶಶಿಮೌಳಿ ಕುಲಕರ್ಣಿ, ಸುನೀಲ ಮೋರೆ, ಮಹಿಳಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು.



ಬಾಗಲಕೋಟೆಯಲ್ಲಿ ಹಿಂದೂ ಕಾರ್ಯಕರ್ತನ ಬಂಧನ

ಮತ್ತೆ ಭುಗಿಲೆದ್ದ ಆಕ್ರೋಶ

ಬಾಗಲಕೋಟೆ: ಛತ್ರಪತಿ ಶಿವಾಜಿ ಮೆರವಣಿಗೆ ವೇಳೆ ಪಂಕಾ ಮಸೀದಿಯಿಂದ ಕಲ್ಲು, ಚಪ್ಪಲಿ ತೂರಾಟ ನಡೆಸಿದ ಬಳಿಕ ಹಳೆ ಬಾಗಲಕೋಟೆಯಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿ ಇನ್ನೇನು ಬಾಗಲಕೋಟೆ ಶಾಂತವಾಯಿತು ಎನ್ನುವಷ್ಟರಲ್ಲಿಯೇ ಹಿಂದೂ ಕಾರ್ಯಕರ್ತನನ್ನು ಪೊಲೀಸರು ಬಂಧನ ಮಾಡಲು ಹೋದ ಸಂದರ್ಭದಲ್ಲಿ ಹಿಂದೂ ಮಹಿಳೆಯರು, ಅಲ್ಲಿಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿ, ಪೊಲೀಸರ ಬಂಧನಕ್ಕೆ ತಡೆಯೊಡ್ಡಿದ ಘಟನೆ ನಡೆಯಿತು.

ಪೊಲೀಸ್ ಅಧಿಕಾರಿಗಳ ಅಮಾನತಿಗೆ ಮಹಿಳೆಯರ ಆಗ್ರಹ

ಫೆ.19ರಂದು ರಂದು ಛತ್ರಪತಿ ಶಿವಾಜಿ ಮಹಾರಾಜರ ಮೆರವಣಿಗೆ ನಗರದಲ್ಲಿ ಏರ್ಪಡಿಸಿದಾಗ ರಾತ್ರಿವೇಳೆ ಪಂಕಾ ಮಸೀದಿ ಮಾರ್ಗವಾಗಿ ಸಂಚರಿಸುವ ಸಂದರ್ಭದಲ್ಲಿ ಮಸೀದಿಯಿಂದ ಮೆರವಣಿಗೆ ಮೇಲೆ ಕಲ್ಲು, ಚಪ್ಪಲಿಯನ್ನು ಎಸೆಯಲಾಗಿತ್ತು. ಇದರಿಂದ ಬಾಗಲಕೋಟೆಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರ ಭಾರೀ ಭದ್ರತೆ ನಿಯೋಜಿಸಿದ್ದರು. 26ರಂದು ಹಿಂದೂಗಳು ಸಾಂಕೇತಿಕ ಧರಣಿ ನಡೆಸಿದರು. ಪೊಲೀಸರು ಅನಕೊಂಡಷ್ಟು ಯಾವುದೇ ಗಲಾಟೆ, ಅಹಿತಕರ ಘಟನೆ ನಡೆಯದೇ ಹಿಂದೂಗಳಿಂದ ಶಾಂತ ರೀತಿ ಪ್ರತಿಭಟನೆ ನಡೆಯಿತು.

ಶುಕ್ರವಾರ ಕಿಲ್ಲಾ, ಅಂಬಿಗೇರ ಓಣಿಯಲ್ಲಿ ಡಿವೈಎಸ್‌ಪಿ ಗಜಾನನ ಸುತಾರ, ಸಿಪಿಐ ಬಿರಾದರ, ಪಿಎಸ್‌ಐ ಆನಂದ ವಾಗ್ಮೋರೆ ,ಪೊಲೀಸ್ ಸಿಬ್ಬಂದಿಯೊಂದಿಗೆ ತೆರಳಿ ಹಿಂದೂ ಕಾರ್ಯಕರ್ತ ಮುತ್ತು ಮಾಗಿ ಎಂಬಾತನನ್ನು ಬಂಸಲು ಮುಂದಾದಾಗ ಅಲ್ಲಿಯ ಮಹಿಳೆಯರು, ಸ್ಥಳೀಯ ನಿವಾಸಿಗಳು ಬಂಧನಕ್ಕೆ ತಡೆಯೊಡ್ಡಿದರು. ಕಾರಣವಿಲ್ಲದೇ ನಮ್ಮ ಮಕ್ಕಳನ್ನು ಹೇಗೆ ಬಂಧನ ಮಾಡುತ್ತೀರಿ, ಹಿಂದೂಗಳ ಮೇಲೆ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಡಿವೈಎಸ್‌ಪಿ, ಸಿಪಿಐ, ಪಿಎಸ್‌ಐ, ಸಿಬ್ಬಂದಿ ನಡುವೆ ಮಹಿಳೆಯರು ತಳ್ಳಾಟ, ನೂಕಾಟ ಆರಂಭವಾಯಿತು. ಮಹಿಳೆಯರು ಕಾರಿನ ಮುಂದೆ ನಿಂತು ತಡೆದರು. ಈ ವೇಳೆ ದೊಡ್ಡ ಹೈ ಡ್ರಾಮಾವೇ ಸೃಷ್ಟಿಯಾಯಿತು.

ಶಿವಾಜಿ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದ ಬಳಿಕ ಹಿಂದೂ ಕಾರ್ಯಕರ್ತರು, ಮುಖಂಡರು ಸಭೆ ನಡೆಸಿ ತೆರಳುವ ಸಂದರ್ಭದಲ್ಲಿ ಮಟನ್, ಫಿಶ್ ಮಾರ್ಕೆಟ್ ದಲ್ಲಿ ಕಲ್ಲು ತೂರಾಟ ನಡೆದ ಸಂದರ್ಭದಲ್ಲಿನ ವಿಡಿಯೋ ದೃಶ್ಯವನ್ನು ನೋಡಿ ತಪ್ಪಿತಸ್ಥರನ್ನು ಬಂಧಿಸಲು ಬಂದಿರುವುದಾಗಿ ಪೊಲೀಸ್ ಇಲಾಖೆ ತಿಳಿಸಿದೆ.



ಪೊಲೀಸರ ದೌರ್ಜನ್ಯಕ್ಕೆ ಮಹಿಳೆಯರ ಆಕ್ರೋಶ

ಊಟಕ್ಕೆ ಕುಳಿತ ನಮ್ಮ ಮಕ್ಕಳನ್ನು ಎಳೆದಾಡಿಕೊಂಡು ಬಂಧನ ಮಾಡಲು ಬಂದ ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ ಮಾಡಿದ ಪೊಲೀಸ್ ಸಿಬ್ಬಂದಿ, ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಬೇಕು ಎಂದು ಹಿಂದೂ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಹಾಗೂ ಮಹಿಳೆಯರು ನಡುವೆ ಕಿಲ್ಲಾಗಲ್ಲಿಯಲ್ಲಿ ನಡೆದ ಘಟನಾ ಸ್ಥಳಕ್ಕೆ ಆಗಮಿಸಿದ ಪ್ರಭಾರ ಎಸ್ಪಿ ಜಗದೀಶ ಮಹಿಳೆಯರನ್ನು ಸಮಾಧಾನ ಪಡಿಸಲು ಯತ್ನಿಸಿದರೂ ಮಹಿಳೆಯ ಆಕ್ರೋಶ ಮಾತ್ರ ತಣ್ಣಗಾಗಲಿಲ್ಲ. ಏನೂ ಗಲಾಟೆ, ಕಾರಣ ಇಲ್ಲದೇ ನಮ್ಮ ಮನೆ ಹೊಕ್ಕು ನಮ್ಮ ಮಕ್ಕಳನ್ನು ಎಳೆದಾಡಿಕೊಂಡು, ತುಳಿದು ಕರೆದುಕೊಂಡು ಹೋಗಬೇಕಾದರೆ ನಮ್ಮ ಮಕ್ಕಳು ಏನಾದರೂ ಕೊಲೆ ಮಾಡಿದ್ದಾರೆ. ಈ ರೀತಿ ಯಾಕೆ ವರ್ತನೆ ಮಾಡುತ್ತಿದ್ದೀರಿ ಎಂದು ಪೊಲೀಸರನ್ನು ಪ್ರಶ್ನಿಸಿದರೆ ನಮ್ಮ ಮೇಲೆಯೂ ದೌರ್ಜನ್ಯ ಮಾಡಿದ್ದಾರೆಂದು ಹಿಂದೂ ಮಹಿಳೆಯರು ಆರೋಪಿಸಿದರು. ಮಹಿಳೆಯರನ್ನು ಪೊಲೀಸರು ಜಗ್ಗಾಡಿ ಬಟ್ಟೆ ಹರಿದು ಎಳೆದೊಯ್ಯುವ ಹಂತಕ್ಕೆ ಪೊಲೀಸರು ಏಕೆ ತಲುಪಿದರು ಎಂದು ಮಹಿಳೆಯರು ದೂರಿದರು.

ಶಾಂತಿ ಕದಡುವ ಯತ್ನ ನಡೆದರೆ ಸಹಿಸಲ್ಲ: ಪೂಜಾರ

ತಪ್ಪುಗಳು ಎರಡೂ ಕಡೆಯಾದರೂ ನಮ್ಮವರ ಮೇಲೆ ಏಕೆ ಈ ರೀತಿ ವರ್ತನೆ ಮಾಡುತ್ತಿದ್ದೀರಿ. ಯಾವುದೇ ಸಮಸ್ಯೆಯನ್ನು ಶಾಂತ ರೀತಿಯಿಂದ ಪರಿಹರಿಸುವ ಕೆಲಸ ಮಾಡಬೇಕಾದ ಪೊಲೀಸ್ ಇಲಾಖೆಯೇ ಶಾಂತಿ ಕದಡಲು ಪ್ರಯತ್ನ ಮಾಡಿದರೆ ನಾವು ಸಹಿಸಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಉರಿಯುವ ಬೆಂಕಿಗೆ ತುಪ್ಪ ಹಾಕಬೇಡಿ: ಚರಂತಿಮಠ

ಹಿಂದೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಕ್ರಮ ಕೈಗೊಳ್ಳುವುದು ಸೂಕ್ತವಲ್ಲ. ಉರಿಯುವ ಬೆಂಕಿಗೆ ತುಪ್ಪ ಹಾಕುವ ಕೆಲಸವನ್ನು ಪೊಲೀಸ್ ಅಽಕಾರಿಗಳು, ಸಿಬ್ಬಂದಿಯವರು ಮಾಡಿದರೆ ನಗರದಲ್ಲಿ ಶಾಂತಿ ಹೇಗೆ ನೆಲೆಸುತ್ತದೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದರು. ನಗರದ ಕಿಲ್ಲಾ ಗಲ್ಲಿಯಲ್ಲಿ ನಡೆದ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿ, ಪೊಲೀಸ್ ವ್ಯವಸ್ಥೆ ಶಾಂತಿಗಾಗಿ ಇರಬೇಕು. ಅಶಾಂತಿ ಸೃಷ್ಟಿ ಮಾಡಲು ಇರಬಾರದು. ಹಿಂದೂಗಳ ಮನೆಗೆ ಬಂದು ನಾಲ್ಕೈದು ಜನ ಪೊಲೀಸ್ ಸಿಬ್ಬಂದಿ,ಅಧಿಕಾರಿಗಳು ಉದ್ಧಟತನ ತೋರಿಸುದ್ದು ಸರಿಯಾದ ಕ್ರಮವಲ್ಲ. ಮಹಿಳೆಯರ ಬಟ್ಟೆ ಹರಿದು, ಹಿಂದೂ ಕಾರ್ಯಕರ್ತರನ್ನು ಎಳೆದುಕೊಂಡು ಹೋಗುವ ಉದ್ಧಟತನ ತೋರಿದ ಅಧಿಕಾರಿಗಳ ಮೇಲೆ ಕ್ರಮ ಆಗಬೇಕು ಎಂದು ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ತಿಳಿಸಿದರು.

ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ

ಜನಸಾಮಾನ್ಯರ ಜೇಬಿನಿಂದ ಹಣ ದರೋಡೆ

ವಿಜಯಪುರ: ಲಕ್ಷಾಂತರ ಕೋಟಿ ರೂ. ಸಾಲ ಮಾಡಿರುವ ಸರ್ಕಾರ ಸದ್ಯ ಮತ್ತೆ ಸಾಲ ಮಾಡಲು ಹೊರಟಿದ್ದು, ಈ ಸರ್ಕಾರ ಕೆಟ್ಟ ವ್ಯವಸ್ಥೆಯಿಂದ ಮಾಡುವ ಸಾಲವನ್ನು ಜನಸಾಮಾನ್ಯರೇ ತೀರಿಸಬೇಕು. ಆ ಮೂಲಕ ಜನಸಾಮಾನ್ಯರ ಜೇಬಿನಿಂದ ಹಣ ದರೋಡೆ ಮಾಡಲು ಹೊರಟಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಸಿಂದಗಿ ಬೈಪಾಸ್ ರಸ್ತೆಯ ಬಳಿ ಶುಕ್ರವಾರ ಹಮ್ಮಿಕೊಂಡ ಜೆಡಿಎಸ್ ಬೆಳ್ಳಿ ಹಬ್ಬದ ಸಂಭ್ರಮ ಹಾಗೂ ಕಿತ್ತೂರ ಕರ್ನಾಟಕ ಭಾಗದ ಜಿಲ್ಲೆಗಳ ಸಂಘಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.

ಅತ್ತ ವಿದ್ಯುತ್ ದರ ಸಹ ಅವ್ಯಾಹತವಾಗಿ ಏರಿಕೆ ಮಾಡಿದೆ. ಯುವಕರ ಕೈಗೆ ಉದ್ಯೋಗವಿಲ್ಲ, ಉದ್ಯೋಗಕ್ಕಾಗಿ ಯುವಜನತೆ ಬೀದಿಗಿಳಿಯುವಂತಾಗಿದೆ. ರಾಜ್ಯದ ದುಡ್ಡು ಎಲ್ಲಿಗೆ ಹೋಗುತ್ತಿದೆ. ಪ್ರೊ. ಗೋವಿಂದರಾವ್ ವರದಿ ಸಹ ಉತ್ತರ ಕರ್ನಾಟಕ ಜಿಲ್ಲೆಗಳು ತೀರಾ ಹಿಂದುಳಿದಿವೆ ಎಂಬ ವರದಿ ನೀಡಿದೆ, ಹಾಗಾದರೆ ಆಳ್ವಿಕೆ ಮಾಡಿರುವ ಸರ್ಕಾರ ಇಲ್ಲಿಯವರೆಗೆ ಮಾಡಿದ್ದೇನು ಎಂದು ಖಾರವಾಗಿ ಪ್ರಶ್ನಿಸಿದರು.

ಕರ್ನಾಟಕವನ್ನು ಈ ಕಾಂಗ್ರೆಸ್ ಸಂಪೂರ್ಣ ನಾಶ ಮಾಡುವ ದಿನ ದೂರವಿಲ್ಲ, ಹೀಗಾಗಿ ಜಾತಿ ನೋಡಿ ಮತ ಕೊಡಬೇಡಿ, ಪ್ರಾಮಾಣಿಕ ಸೇವಕರಿಗೆ ಮತ ಕೊಡಿ. ನನಗೆ ಬೇಕಾಗಿರುವುದು ಕನ್ನಡಿಗರ ಸಮೃದ್ಧ ಬದುಕು, ರೈತರ ಕಲ್ಯಾಣ, ಅಲ್ಪಸಂಖ್ಯಾತ, ಲಿಂಗಾಯತ, ದಲಿತ, ಹಿಂದುಳಿದ ವರ್ಗದ ಸಮುದಾಯ ಎಲ್ಲರೂ ಸೇರಿ ಮುಂದೆ ಬಿಜೆಪಿ– ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಪೂರ್ಣಾವಧಿ ಅಧಿಕಾರ ಮಾಡುವ ನಿಟ್ಟಿನಲ್ಲಿ ಬಹುಮತದ ಆಶೀರ್ವಾದ ನೀಡಿ ಎಂದು ಕೋರಿಕೊಳ್ಳಲು ಇಲ್ಲಿಗೆ ಬಂದಿರುವೆ ಎಂದರು.

ಆಧುನಿಕ ಭಗೀರಥ: ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ,

ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುವ ಮೂಲಕ ಮಾಜಿ ಪ್ರಧಾನಿ ದೇವೇಗೌಡರೇ ನಾಡಿನ ಆಧುನಿಕ ಭಗೀರಥ. ಅಂದು ಜಲಸಂಪನ್ಮೂಲ ಸಚಿವರಾಗಿ ಅಂದು ಗುತ್ತಿಗೆದಾರರ ಸಮಸ್ಯೆಯನ್ನು ಅತಂತ್ಯ ಚಾಣಕ್ಷಾತನದಿಂದ ನಿವಾರಣೆ ಮಾಡಿ ಯೋಜನೆಗಳು ಸರಾಗವಾಗಿ ಸಾಗುವಂತೆ ಮಾಡಿದರು, ಆಲಮಟ್ಟಿ ಅಣೆಕಟ್ಟೆಗೆ ಜೀವ ತುಂಬಿದರು. ಪರಿಣಾಮವಾಗಿ ಲಕ್ಷಾಂತರ ಜಮೀನುಗಳಿಗೆ ನೀರಾವರಿ ಸಾಧ್ಯವಾಗಿ ಹಸಿರು ಕ್ರಾಂತಿ ಸೃಜನೆಯಾಗಿದೆ ಎಂದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ ಬಾಬು, ಶರಣಗೌಡ ಕಂದಕೂರ, ಮಾಜಿ ಸಚಿವರಾದ ಬಂಡೆಪ್ಪ ಕಾಶಂಪೂರ, ಆಲ್ಕೋಡ ಹನುಮಂತಪ್ಪ, ವೆಂಕಟರಾವ ನಾಡಗೌಡ, ಮಾಜಿ ಶಾಸಕ ಬಿ.ಜಿ. ಪಾಟೀಲ ಹಲಸಂಗಿ, ಮುಖಂಡರಾದ ನಾನಾಗೌಡ ಬಿರಾದಾರ, ಬಿ.ಡಿ. ಪಾಟೀಲ ಹಂಜಗಿ, ಅಪ್ಪುಗೌಡ ಪಾಟೀಲ ಮನಗೂಳಿ, ಬಸವರಾಜ ಹೊನವಾಡ, ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ ಇದ್ದರು.



ವಿಜಯಪುರ ಸಿಂದಗಿ ಬೈಪಾಸ್ ರಸ್ತೆಯ ಬಳಿ ಶುಕ್ರವಾರ ಹಮ್ಮಿಕೊಂಡ ಜೆಡಿಎಸ್ ಬೆಳ್ಳಿ ಹಬ್ಬದ ಸಂಭ್ರಮ ಹಾಗೂ ಕಿತ್ತೂರ ಕರ್ನಾಟಕ ಭಾಗದ ಜಿಲ್ಲೆಗಳ ಸಂಘಟನಾ ಸಮಾವೇಶವನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಉದ್ಘಾಟಿಸಿದರು.

ಮತ್ತೊಮ್ಮೆ ಬರುವೆ: ಎಚ್‌ಡಿಡಿ



ದೇವೇಗೌಡರು ತಮ್ಮ ಮಾತು ಮುಗಿಸುವ ವೇಳೆ ಮತ್ತೊಮ್ಮೆ ವಿಜಯಪುರಕ್ಕೆ ಬರುವೆ ಎಂದು ಭಾವುಕರಾಗಿ ನುಡಿದು ವೇದಿಕೆಯ ಮೇಲಿದ್ದ ಇಂಡಿ ವಿಧಾನಸಭೆ ಕ್ಷೇತ್ರದ ಬಿ.ಡಿ.ಪಾಟೀಲರನ್ನು ಕರೆದು ನೀನು ಈ ಸಾರಿ ಗೆಲ್ಲುತ್ತೀಯಾ ಎಂದರು. ನಂತರ ದೇವಾನಂದ, ಅಪ್ಪುಗೌಡ ಪಾಟೀಲರನ್ನು ಕರೆದು ನೀವು ಈ ಸಲ ಖಂಡಿತವಾಗಿಯೂ ಗೆಲ್ಲುತ್ತೀರಿ ಎಂದು ಶುಭ ಹಾರೈಸಿದರು. ಮೂವರು ನಾಯಕರು ಆತ್ಮೀಯ ಭಾವದಿಂದ ದೇವೇಗೌಡರ ಕಾಲಿಗೆ ನಮಸ್ಕರಿಸಿದರು.

ಕಿರುಸುದ್ದಿ

ಆಸ್ತಿ ವಿಚಾರಕ್ಕೆ ಮಗು ಹತ್ಯೆ: ಆರೋಪಿಗೆ ಜೀವಾವಧಿ ಶಿಕ್ಷೆ

ಬೆಳಗಾವಿ: ಆಸ್ತಿ ವಿಚಾರಕ್ಕೆ 2021ರ ಜನವರಿಯಲ್ಲಿ ಸವದತ್ತಿ ತಾಲೂಕಿನ ಹಾರುಗೋಪ್ಪ ಗ್ರಾಮದಲ್ಲಿ ಆರು ವರ್ಷದ ಮಗುವನ್ನು ಕ್ರೂರವಾಗಿ ಹತ್ಯೆ ಮಾಡಿದ ಆರೋಪಿ ದೊಡ್ಡಪ್ಪನಿಗೆ ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ನ್ಯಾಯಾಧೀಶರಾದ ಮಂಜುನಾಥ ನಾಯಕ ಅವರು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 75 ರೂ. ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ. ದಂಡದ ಮೊತ್ತದಲ್ಲಿ 25 ಸಾವಿರವನ್ನು ಮಗುವಿನ ತಂದೆಗೆ ನೀಡುವಂತೆ ಸೂಚಿಸಲಾಗಿದೆ.



ಆರೋಪಿ ಈರಪ್ಪ ಸಂಕನ್ನವರ, ತನ್ನ ತಮ್ಮ ವೀರೇಶ ಜೊತೆಗಿನ ಆಸ್ತಿ ಗಲಾಟೆಯಿಂದ ಸಿಟ್ಟುಗೊಂಡು, ಆಟವಾಡುತ್ತಿದ್ದ ಆರು ವರ್ಷದ ಸಿದ್ಧಾರ್ಥ ವೀರೇಶ ಸಂಕನ್ನವರನನ್ನು ಕುಡಗೋಲಿನಿಂದ 5ರಿಂದ 6ಬಾರಿ ಕೊಚ್ಚಿ ಹತ್ಯೆ ಮಾಡಿದ್ದನು. ಹತ್ಯೆಯ ನಂತರ, ಮಗು ಸಿದ್ಧಾರ್ಥನ ಸಹೋದರಿ ಅಂಕಿತಾಳ ಮೇಲೂ ಪ್ರಾಣಾಪಾಯ ಯತ್ನ ನಡೆದಿತ್ತು. ಸಾರ್ವಜನಿಕರ ನೆರವಿನಿಂದ ತಾಯಿ ಮಗಳ ಪ್ರಾಣ ಉಳಿಸಿದ್ದರು. ಪ್ರಕರಣದಲ್ಲಿ ಒಟ್ಟು 35 ಮಂದಿ ಸಾಕ್ಷಿಗಳ ಹೇಳಿಕೆ ದಾಖಲಾಗಿದ್ದು, ಅದರಲ್ಲೂ ಮೂವರು ಮಕ್ಕಳ ಪ್ರತ್ಯೇಕ ಸಾಕ್ಷಿ ಪ್ರಮುಖ ಪಾತ್ರವಹಿಸಿದೆ. ಆರೋಪಿ ಪರ ವಕೀಲರು, ಅಂದಿನ ಮುರಗೋಡ ಠಾಣೆ ಸಿಪಿಐ ಮಂಜುನಾಥ ಅವರು ಚಾರ್ಜ್‌ಶೀಟ್ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕರಾದ ನಾರಾಯಣ ಆರಿ ಸಮರ್ಥವಾಗಿ ವಾದ ಮಂಡಿಸಿದರು.

ಗ್ರಾಮದೇವಿ ಮೆರವಣಿಗೆಗೆ ಹೆಗಲು ಕೊಟ್ಟಿದ್ದು ನನ್ನ ಭಾಗ್ಯ: ಲಾಡ್

ಕಲಘಟಗಿ: ನಮ್ಮ ಕಲಘಟಗಿ ಪಟ್ಟಣದ ಗ್ರಾಮದೇವಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ, ನನ್ನೂರು ಕಲಘಟಗಿ ಗ್ರಾಮ ದೇವತೆಗಳ ಮೆರವಣಿಗೆಗೆ ಹೆಗಲು ಕೊಟ್ಟದ್ದು ನನ್ನ ಭಾಗ್ಯ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸಂತಸ ವ್ಯಕ್ತಪಡಿಸಿದರು.

ಅವರು ಉತ್ತರ ಕರ್ನಾಟಕದ ಸುಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಕಲಘಟಗಿಯ ಗ್ರಾಮದೇವಿ ಜಾತ್ರೆಯಲ್ಲಿ ಮೊದಲನೇ ದಿನ ದೇವಿಯರ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿ, ದೇವಿಯರ ಜಾತ್ರೆಯು 9 ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ. ಜಾತ್ರೆಗೆ ತಾಲೂಕು ಆಡಳಿತದಿಂದ ಸರ್ವ ಸಿದ್ಧತೆಗಳನ್ನು ಈಗಾಗಲೇ ಮಾಡಲಾಗಿದೆ.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಜಾತ್ರೆಗೆ ಆಗಮಿಸಿ, ತಾಯಿಯ ಕೃಪೆಗೆ ಪಾತ್ರರಾಗಿ, ಗ್ರಾಮದೇವಿಯು ಕ್ಷೇತ್ರ ಹಾಗೂ ನಾಡಿನ ಜನತೆಗೆ ಒಳಿತನ್ನು ಮಾಡಲಿ ಎಂದರು.



ಮಾರಿಕಾಂಬಾ ದೇವಿ ದರ್ಶನ ಪಡೆದ ಸಚಿವ ವೈದ್ಯ

ಶಿರಸಿ: ಸುಪ್ರಸಿದ್ಧ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಶುಕ್ರವಾರ ದೇವಿಯ ದರ್ಶನ ಪಡೆದರು.

ಜಾತ್ರಾ ಗದ್ದುಗೆಯಲ್ಲಿ ಆಸೀನಳಾದ ಶ್ರೀ ಮಾರಿಕಾಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಪುನೀತರಾದರು.

ದರ್ಶನದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಶಿರಸಿಯ ಮಾರಿ ಜಾತ್ರೆ ಕೇವಲ ರಾಜ್ಯದಲ್ಲಷ್ಟೇ ಅಲ್ಲ, ಇಡೀ ದೇಶದಲ್ಲೇ ಅತ್ಯಂತ ಪ್ರಸಿದ್ಧವಾದುದು. ಎರಡು ವರ್ಷಕ್ಕೊಮ್ಮೆ ನಡೆಯುವ ಈ ವೈಭವವನ್ನು ಕಣ್ಣಾರೆ ನೋಡುವುದೇ ಒಂದು ಸೌಭಾಗ್ಯ. ಅಮ್ಮನವರ ದರ್ಶನ ಪಡೆದಿದ್ದು ಬಹಳ ಸಂತೋಷ ತಂದಿದೆ. ಈ ಜಿಲ್ಲೆ, ರಾಜ್ಯ ಹಾಗೂ ಇಡೀ ದೇಶಕ್ಕೆ ಎಲ್ಲ ರೀತಿಯಿಂದಲೂ ಸಮೃದ್ಧಿ ದೊರೆಯಲಿ. ಜನಸಾಮಾನ್ಯರಿಗೆ ಯಾವುದೇ ರೀತಿಯ ಕೊರತೆ ಬಾರದಂತೆ ದೇವರು ನೋಡಿಕೊಳ್ಳಲಿ ಎಂದು ದೇವಿಯಲ್ಲಿ ವಿಶೇಷವಾಗಿ ಪ್ರಾರ್ಥಿಸಿದ್ದೇನೆ ಎಂದರು.

ಜಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನ ಬರುತ್ತಿದ್ದಾರೆ. ಎಲ್ಲ ಭಕ್ತರು ಶಾಂತ ರೀತಿಯಿಂದ ದೇವಿಯ ದರ್ಶನ ಪಡೆದು, ಜಾತ್ರೆಯ ಯಶಸ್ಸಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ನಮ್ಮದೇ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಎರಡೂವರೆ ವರ್ಷ ಮುಗಿಸಿದ್ದೇವೆ. ಇನ್ನೂ ಎರಡೂವರೆ ವರ್ಷಗಳ ಕಾಲ ಮಾಡುತ್ತೇವೆ. ಮುಂದೆಯೂ ನಮ್ಮದೇ ಸರ್ಕಾರ ಬರಲಿ ಎಂದು ದೇವಿಯಲ್ಲಿ ಕೇಳಿಕೊಂಡಿದ್ದೇನೆ. ಏನೇ ಇದ್ದರೂ ಕೂಡ ಹೈಕಮಾಂಡ್ ಮಾಡುತ್ತದೆ. ಹೈಕಮಾಂಡ್ ನಿರ್ಧಾರಕ್ಕೆ ನಾವು ತಲೆಬಾಗುತ್ತೇವೆ. ನಮ್ಮಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಮಾಗಡಿ ಬಾಲಕೃಷ್ಣ ಹುಟ್ಟುಹಬ್ಬ ಇದೆ ಎಂದು ಪಾರ್ಟಿ ಕೊಟ್ಟಿದ್ದಾರೆ, ಊಟ ಮಾಡಿಕೊಂಡು ಬಂದಿದ್ದೇನೆ ಎಂದರು.



ಲಾಡ್ ಅವರದ್ದು ಬಡವರಿಗಾಗಿ ಮಿಡಿಯುವ ಹೃದಯ: ಮುರಳಿ

ಕಲಘಟಗಿ: ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಓದಲು ಸಹಾಯಧನ ನೀಡಿದ್ದಾರೆ. ಬಡ ರೈತರಿಗೆ ಕೊಳವೆಬಾವಿ ಕೊರೆಸಿದ್ದಾರೆ. ಲಾಡ್ ಅವರದ್ದು ಬಡವರಿಗಾಗಿ ಮಿಡಿಯುವ ಹೃದಯ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ ಹೇಳಿದರು.

ಅವರು ಸಚಿವ ಸಂತೋಷ ಲಾಡ್ ಅವರ 51ನೇ ಹುಟ್ಟುಹಬ್ಬದ ಅಂಗವಾಗಿ, ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ಉಚಿತ ಶ್ರವಣ ಯಂತ್ರ ವಿತರಣಾ ಹಾಗೂ ವಿಶೇಷ ಚೇತನ ಮಕ್ಕಳಿಗೆ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಲಘಟಗಿ ಹಾಗೂ ಮಿಶ್ರಿಕೋಟಿ ಎರಡೂ ಜಾತ್ರೆಗಳಿಗೆ ಏನು ಕಡಿಮೆ ಆಗಬಾರದು ಎಂದು ಲಾಡ್ ತಮ್ಮ ಕಾಳಜಿ ವ್ಯಕ್ತಪಡಿಸಿದ್ದಾರೆ. ಲಾಡ್ ಅವರು ಕಾರ್ಮಿಕ ಇಲಾಖೆ ಸಚಿವರಾದ ನಂತರ, ಬಡ ಕೂಲಿ ಕಾರ್ಮಿಕರಿಗೆ ಬಹಳಷ್ಟು ಸಾರ್ಥಕ ಯೋಜನೆ ನೀಡಿದ್ದಾರೆ. ಬಡಜನರಿಗಾಗಿಯೇ ಕೊರೋನಾ ಸಂದರ್ಭದಲ್ಲಿ ಕ್ಯಾಂಟೀನ್ ಮಾಡಿಸಿದರು. ಲಾಡ್ ಫೌಂಡೇಶನ್ ವತಿಯಿಂದ ಉತ್ತಮ ಸಾಮಾಜಿಕ ಕೆಲಸ ಮಾಡುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಜನಕ್ಕೆ ಶ್ರವಣ ಯಂತ್ರ ನೀಡಲಾಯಿತು, 400ಕ್ಕೂ ಹೆಚ್ಚು ಜನ ವಿಶೇಷ ಚೇತನ ಮಕ್ಕಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಹರಿಶಂಕರ ಮಠದ, ಸೋಮಶೇಖರ ಬೆನ್ನೂರ, ವಿ.ಪಿ.ಪಟ್ಟಣಶೆಟ್ಟಿ, ಬಸವರಾಜ ಬಾವಕಾರ್, ಯಲ್ಲಪ್ಪ ಚವರಗಿ, ಮಹೇಶ್ ಆಲಗೂರ, ಅಜಮತಖಾನ್ ಜಾಹಗಿರದರ, ಶಕುಂತಲಾ ಬೋಳಾರ, ಶಂಕರ ದಾಸನಕೊಪ್ಪ, ಗುರುಲಿಂಗಪ್ಪ ಕಂಪ್ಲಿ, ಶಾಂತಲಿಂಗ ಬೇರುಡಗಿ, ಮಲ್ಲಿಕಾರ್ಜುನ ದೊಡಮನಿ, ಬಾಪು ತಲಬಾಗಿಲ, ನಿಂಗಪ್ಪ ಬೆಳ್ವಾವಲಿ, ಪ್ರಭು ರಾಮನಾಳ, ನಿಂಗಪ್ಪ ಶೀಲವಂತರ, ಶಿವಪುತ್ರ ಆಲದಕಟ್ಟಿ, ರಾಮಣ್ಣ ಬಂಡಿವಡ್ಡರ, ಸಿದ್ದಪ್ಪ ವಿಜಾಪುರ, ಪ್ರಶಾಂತ ಸುಳ್ಳದ, ಹನುಮಂತ ಹರಿಜನ ಇದ್ದರು.



ಗುತ್ತಿಗೆದಾರರ ಸಂಘದಿಂದ ವಿಶ್ವನಾಥ ಪಾಟೀಲ ವಜಾ

ಗದಗ: ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಅವರು ಲೋಕಾಯುಕ್ತ ಬಲೆಗೆ ಬಿದ್ದ ಸಂದರ್ಭದಲ್ಲಿ ಗುತ್ತಿಗೆದಾರರ ಸಂಘದ ಅನುಮತಿ ಇಲ್ಲದೇ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದ ಶಿರಹಟ್ಟಿ ತಾಲೂಕು ಗುತ್ತಿಗೆದಾರರ ಸಂಘದ ನಿರ್ದೇಶಕ ವಿಶ್ವನಾಥ ಪಾಟೀಲ ಅವರನ್ನು ಸಂಘದಿಂದ ವಜಾಗೊಳಿಸಲಾಗಿದೆ. ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘ ಯಾವುದೇ ರಾಜಕೀಯ ಪಕ್ಷದ ಪರವಾಗಿ ಅಥವಾ ವಿರುದ್ಧವಾಗಿ ಇರುವುದಿಲ್ಲ, ಎಲ್ಲ ಪಕ್ಷಗಳನ್ನೂ ಸಮಾನವಾಗಿ ಗೌರವಿಸುತ್ತದೆ. ಆದರೆ, ಗುತ್ತಿಗೆದಾರ ವಿಶ್ವನಾಥ ಅವರು ಸಂಘದ ನಿಯಮ ಉಲ್ಲಂಘಿಸಿ ಒಂದು ಪ್ರಕರಣವನ್ನು ರಾಜಕೀಕರಣಗೊಳಿಸಿ ಹೇಳಿಕೆ ನೀಡಿದ್ದಾರೆ. ಆದ್ದರಿಂದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಅವರನ್ನು ಸಂಘದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಕೆ.ಪಾಟೀಲ ತಿಳಿಸಿದ್ದಾರೆ.

60.18 ಲಕ್ಷ ರೂ. ಸಂಗ್ರಹ

ಹುಬ್ಬಳ್ಳಿ: ನಗರದ ಸಿದ್ಧಾರೂಢ ಸ್ವಾಮಿ ಟ್ರಸ್ಟ್ ಕಮಿಟಿ ಹಾಗೂ ಎಸ್ ಬಿಐ ಬ್ಯಾಂಕ್ ವತಿಯಿಂದ ಮಠಕ್ಕೆ ಸಂಗ್ರಹವಾದ ಕಾಣಿಕೆ ಎಣಿಸಲಾಗಿದ್ದು, 60,18,692 ರೂ. ಹಾಗೂ 1,45,485 ಮೌಲ್ಯದ ಬಂಗಾರ ಮತ್ತು ಬೆಳ್ಳಿ ಸಾಮಗ್ರಿಗಳು ಸಂಗ್ರಹವಾಗಿದೆ.

ಜ.29ರಿಂದ ಫೆ.25ರ ವರಗೆ ಸಂಗ್ರಹವಾಗಿದೆ. ಟ್ರಸ್ಟ್ ಕಮಿಟಿ ಚೇರಮನ್ ಚನ್ನವೀರ ಮುಂಗರವಾಡಿ, ವೈಸ್ ಚೇರಮನ್ ವಿನಾಯಕ ಘೋಡಕೆ, ಗೌರವ ಕಾರ್ಯದರ್ಶಿ ರಮೇಶ ಎಸ್ .ಬೆಳಗಾವಿ, ಧರ್ಮದರ್ಶಿ ಉದಯಕುಮಾರ ಡಿ. ನಾಯಕ, ಡಾ.ಗೋವಿಂದ ಮಣ್ಣೂರ, ವಸಂತ ವೈ.ಸಾಲಗಟ್ಟಿ, ವಿ.ವಿ.ಮಲ್ಲಾಪೂರ, ಬಸವರಾಜ ಸಿ.ಕಲ್ಯಾಣಶೆಟ್ಟರ, ಗೀತಾ ಟಿ.ಕಲಬುರ್ಗಿ, ಬಾಳು ಟಿ.ಮಗಜಿಕೊಂಡಿ ಇದ್ದರು.

ಸಚಿವ ಡಾ.ಶರಣಪ್ರಕಾಶ್ ಪಾಟೀಲ ಹೇಳಿಕೆ

ಗ್ಯಾರಂಟಿಯಿಂದ ತಲಾ ಆದಾಯ ಹೆಚ್ಚಳ

ಕಲಬುರಗಿ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಕುರಿತು ಸುಪ್ರೀಂಕೋರ್ಟ್ ಯಾವ ಆಧಾರದ ಮೇಲೆ ಹೇಳಿದ ಮಾತಿಗೆ ನಾನು ಪ್ರತಿಕ್ರಿಯೆ ನೀಡಲಾರೆ. ಆದರೆ, ರಾಜ್ಯದಲ್ಲಿ ಇಲ್ಲಿಯವರೆಗೆ 1 ಲಕ್ಷ 18 ಸಾವಿರ ಕೋಟಿ ಜನರಿಗೆ ಗ್ಯಾರಂಟಿಯ ಲಾಭ ನೇರವಾಗಿ ತಲುಪಿದೆ. ಇದರಿಂದ ತಲಾ ಆದಾಯ ಕೂಡ ಹೆಚ್ಚಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ ತಿಳಿಸಿದರು.



ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಕುರಿತು ಸುಪ್ರೀಂಕೋರ್ಟ್ ಹೇಳಿದ ಮಾತಿಗೆ ಪ್ರತಿಕ್ರಿಯಿಸಿದ ಅವರು, ಬಡವರ ಕ್ವಾಲಿಟಿ ಆಫ್ ಲೈಫ್ ಜೊತೆಗೆ ಮಾನವ ಅಭಿವೃದ್ಧಿ ಸೂಚ್ಯಂಕ ಕೂಡ ಸುಧಾರಣೆಯಾಗಿದೆ. ಪ್ರತಿಯೊಬ್ಬರಿಗೂ ಬದುಕು ನೀಡುವುದು ನಮ್ಮ ಸರ್ಕಾರದ ಕರ್ತವ್ಯವಾಗಿದೆ. ಸ್ವಾತಂತ್ರ್ಯದ ಫಲ ಕೇವಲ ಕೇವಲ ಶ್ರೀಮಂತರಿಗೆ ಸಿಗಬೇಕಾ?. ಕೂಲಿಕಾರರಿಗೆ, ಬಡವರಿಗೂ ಕೂಡ ಫಲ ಸಿಕ್ಕಿ, ಸ್ವಾಭಿಮಾನದ ಬದುಕು ಕೊಡುವಲ್ಲಿ ನಮ್ಮ ಸರ್ಕಾರ ಮುಂದಾಗಿದ್ದು, ಗ್ಯಾರಂಟಿ ಯೋಜನೆಗಳಿಂದ ನಮಗೆ ಯಾವುದೇ ರಿಗ್ರೇಟ್ ಇಲ್ಲ ಎಂದು ಹೇಳಿದರು.

ಹೊಸ ಮೆಡಿಕಲ್ ಕಾಲೇಜಿಗೆ ಪ್ರಸ್ತಾವನೆ : ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 2000 ಸಾವಿರ ಹುದ್ದೆ ಖಾಲಿಯಿವೆ. ನಿನ್ನೆಯಷ್ಟೆ ಸರ್ಕಾರ ಸಚಿವ ಸಂಪುಟದಲ್ಲಿ 58 ಸಾವಿರ ಹುದ್ದೆಗಳ ಭರ್ತಿಗೆ ಅನುಮತಿ ನೀಡಿದ್ದು, ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಕೂಡ ಆದಷ್ಟು ಬೇಗ ಭರ್ತಿ ಮಾಡಿಕೊಳ್ಳುತ್ತೇವೆ. ರಾಜ್ಯದಲ್ಲಿ ಕೆಲವು ಜಿಲ್ಲೆಗಳಲ್ಲಿ ಹೊಸ ಮೆಡಿಕಲ್ ಕಾಲೇಜು ನಿರ್ಮಾಣಕ್ಕಾಗಿ ಈಗಾಗಲೇ ನಾವು ಪ್ರಪೋಸಲ್ ನೀಡಿದ್ದೇವೆ. ಕಳೆದ ವರ್ಷ ಬಾಗಲಕೋಟೆ, ಕನಕಪೂರ, ರಾಮನಗರ ಇದರಲ್ಲಿ ಈಗಾಗಲೇ ಅರ್ಜಿ ಸಲ್ಲಿಕೆಯಾಗಿವೆ. ಕನಕಪುರ ಹಾಗೂ ಬಾಗಲಕೋಟೆ ಟೆಂಡರ್ ಸಹ ಕರೆಯಲಾಗಿದೆ.

ರಾಮನಗರದಲ್ಲಿ ಕೆಲಸ ಪ್ರಾರಂಭವಾಗಿದೆ. ಈ ಬಾರಿ ಕೂಡ ಎರಡು ಕಡೆ ಹೊಸ ಮೆಡಿಕಲ್ ಕಾಲೇಜು ಪ್ರಾರಂಭಕ್ಕಾಗಿ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಹಣಕಾಸಿನ ಲಭ್ಯತೆ ನೋಡಿ ಒಂದು ಅಥವಾ ಎರಡು ಕಾಲೇಜು ಮಾಡುವ ಮಾತನ್ನು ಸಿಎಂ ಸಿದ್ದರಾಮಯ್ಯ ಹೇಳಿದ್ದು, ಬರುವ ಬಜೆಟ್‌ನಲ್ಲಿ ನೋಡೋಣ ಎಂದು ಹೇಳಿದರು.

ತಾಂಡಾ ಬಳಿ ಚಿರತೆ ಪ್ರತ್ಯಕ್ಷ: ಆತಂಕ

ಸಿಂದಗಿ: ತಾಲೂಕಿನ ಸಿಂದಗಿ ತಾಂಡಾದ ಸರ್ವೇ ನಂ.93ರ ಕಿಣಗಿ ಎಂಬುವವರ ಕಬ್ಬಿನ ಹೊಲದಲ್ಲಿ ಚಿರತೆಯು ಕಬ್ಬು ಕಟಾವು ಮಾಡಲು ಬಂದ ಮಹಿಳೆಯ ಮೇಲೆ ದಾಳಿ ಮಾಡಲು ಎತ್ನಿಸಿದ್ದು, ಸ್ಥಳೀಯರನ್ನು ಆತಂಕಕ್ಕೆ ದೂಡಿದೆ.

ಗುರುವಾರ ಮಧ್ಯಾಹ್ನದ ವೇಳೆಗೆ ಸಿಂದಗಿಯ ಮಲಘಾಣ ರಸ್ತೆಯಲ್ಲಿರುವ ಸಿಂದಗಿ ತಾಂಡಾದ ತೋಟ ಒಂದರಲ್ಲಿ ಚಿರತೆ ಕಾಣಿಸಿಕೊಂಡಿದೆ. ಮಹಿಳೆಯ ಮೇಲೆ ದಾಳಿ ಮಾಡಿದ ಪರಿಣಾಮ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ತಾಲೂಕಿನಲ್ಲಿ ಎರಡನೆಯ ಬಾರಿಗೆ ಕಾಣಿಸಿಕೊಂಡು ಜನತೆಯಲ್ಲಿ ಅಂತಕ ಸೃಷ್ಟಿಸಿದೆ. ಕಬ್ಬು ಕಟಾವು ಮಾಡುವ ಮಹಿಳೆ ಮೇಲೆ ದಾಳಿ ಮಾಡಿದ್ದು, ನಮ್ಮ ಇಲಾಖೆಯ ಸಿಬ್ಬಂದಿ ನೋಡಲು ಹೋದಾಗ ಅವರ ಮೇಲೇಯೂ ದಾಳಿ ಮಾಡಲು ಯತ್ನಿಸಿದ್ದು ಸಣ್ಣಪುಟ್ಟ ಗಾಯಗಳಾಗಿವೆ. ಕಬ್ಬು ಕಟಾವು ಮಾಡುವಲ್ಲಿ ಹೆಚ್ಚಿನ ಜನ ಇರುವ ಕಾರಣ ಗದ್ದಲ ಮಾಡಿದ ಕಾರಣ ಅಲ್ಲಿಂದ ಓಡಿ ಹೋಗಿದೆ. ಕಳೆದ 10ತಿಂಗಳ ಹಿಂದೆ ಒಂದು ಕಾಣಿಸಿಕೊಂಡಿತ್ತು ಅದನ್ನು ಬೆಳಗಾವಿಯ ಖಾನಾಪುರದ ಝೂನಲ್ಲಿ ಬಿಟ್ಟು ಬಂದಿದೆ. ಅದಾದ ಬಳಿಕ ಇದೀಗ ಮತ್ತೊಂದು ಕಾಣಿಸಿಕೊಂಡಿದೆ. ಇದರ ಶೋಧ ಕಾರ್ಯ ನಡೆಯುತ್ತಿದೆ ಎಂದು ವಲಯ ಅರಣ್ಯ ಅಧಿಕಾರಿ ರಾಜೀವ ಬಿರಾದಾರ ಹೇಳಿದರು. ಈ ವೇಳೆ ಸಿಂದಗಿ ಪಿಎಸ್‌ಐ ಶ್ರೀಕಾಂತ ಕಾಂಬಳೆ ಸೇರಿದಂತೆ ಗ್ರಾಮಸ್ಥರು ಇದ್ದರು.



ಬಿಎಸ್‌ವೈಗೆ ವೆಂಕಟೇಶ ಕಾಟವೆ ಶುಭಾಶಯ

ಹುಬ್ಬಳ್ಳಿ: ರಾಜಕೀಯ ಕ್ಷೇತ್ರದಲ್ಲಿ ಐವತ್ತು ವಸಂತಗಳನ್ನು ಯಶಸ್ವಿಯಾಗಿ ಪೂರೈಸಿದ ಬಿ.ಎಸ್.ಯಡಿಯೂರಪ್ಪ ಅವರ ಹುಟ್ಟುಹಬ್ಬದ ಅಂಗವಾಗಿ ಶಿಕಾರಿಪುರದ ಅವರ ನಿವಾಸದಲ್ಲಿ ಬಿಜೆಪಿ ಯುವ ಮುಖಂಡ ಹಾಗೂ ವಿ.ಎ.ಕೆ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ವೆಂಕಟೇಶ ಕಾಟವೆ ಅವರು ಭಾಗವಹಿಸಿ, ಹಿರಿಯ ಜನನಾಯಕನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಹುಬ್ಬಳ್ಳಿಯ ಖಾದಿ ಗ್ರಾಮೋದ್ಯೋಗದಲ್ಲಿ ತಯಾರಾದ ತ್ರಿವರ್ಣ ಧ್ವಜದ ಸುಂದರ ಫ್ರೇಮ್ ಅನ್ನು ಸಮರ್ಪಿಸಿ, ರಾಷ್ಟ್ರಭಕ್ತಿಯ ಸಂಕೇತವಾಗಿ ವಿಶೇಷ ಸನ್ಮಾನ ಸಲ್ಲಿಸಲಾಯಿತು.

ದೇಶ ಸೇವೆಯ ದೀರ್ಘ ಪಥದಲ್ಲಿ ಸದಾ ಅಚಲವಾಗಿ ನಡೆದುಕೊಂಡು ಬಂದ ಯಡಿಯೂರಪ್ಪ ಅವರಿಗೆ ದೇವರು ಉತ್ತಮ ಆಯುರಾರೋಗ್ಯ ಹಾಗೂ ದೀರ್ಘಾಯುಷ್ಯವನ್ನು ನೀಡಲಿ ಎಂದು ಹಾರೈಸಲಾಯಿತು.

ರಾಜಕೀಯದಲ್ಲಿ ಅವರ ಐದು ದಶಕಗಳ ಸೇವೆ, ಸಂಘಟನಾ ಶಕ್ತಿಯ ನಿರ್ಮಾಣ ಮತ್ತು ರಾಜ್ಯದ ಅಭಿವೃದ್ಧಿಗೆ ಸಲ್ಲಿಸಿದ ಅಪೂರ್ವ ಕೊಡುಗೆಗಳನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು. ಜನನಾಯಕನ ಜೀವನಯಾನ ಮುಂದಿನ ಪೀಳಿಗೆಗಳಿಗೆ ಪ್ರೇರಣೆಯಾಗಿ ಉಳಿಯಲಿ ಎಂಬ ಆಶಯ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಅವರೊಂದಿಗೆ ಬಿಜೆಪಿ ಹಿರಿಯ ಕಾರ್ಯಕರ್ತ ಚಿದಾನಂದ ಕಟ್ಟಿಮನಿ, ಸಚಿನ್ ಕಾಟವೆ, ಶ್ರೀಧರ್ ಕಲ್ಬುರ್ಗಿ, ಆನಂದ್ ಮಾದನೂರ್, ಬಸವರಾಜ ಬೆಳ್ಳಿಗಟ್ಟಿಮಠ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



ಕಿರುಸುದ್ದಿ

ಸಿರಸಂಗಿ ಲಿಂಗರಾಜರ ದತ್ತಿ ಉಪನ್ಯಾಸ ಇಂದು

ಗದಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಫೆ.28 ರಂದು ಸಂಜೆ 6.30ಕ್ಕೆ ನಗರದ ತೋಂಟದ ಸಿದ್ಧಲಿಂಗಶ್ರೀಗಳ ಕನ್ನಡ ಭವನ, ಕಸಾಪ ಕಾರ್ಯಾಲಯದಲ್ಲಿ ತ್ಯಾಗವೀರ ಸಿರಸಂಗಿ ಲಿಂಗರಾಜರ ಸ್ಮರಣಾರ್ಥ ದತ್ತಿ ಉಪನ್ಯಾಸ ಏರ್ಪಡಿಸಲಾಗಿದೆ. ಸಿರಸಂಗಿ ಲಿಂಗರಾಜರ ಕೊಡುಗೆ ಕುರಿತು ಡಾ.ವಿ.ಕೆ.ದ್ಯಾಮನಗೌಡರ ಉಪನ್ಯಾಸ ನೀಡುವರು. ಅಧ್ಯಕ್ಷತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ವಹಿಸುವರು. ಶಿವಕುಮಾರಗೌಡ ಪಾಟೀಲ, ಜ್ಯೋತಿ ಅಮರಗೋಳ ಭಾಗವಹಿಸುವರು. ಕಾರ್ಯಕ್ರಮದಲ್ಲಿ ಸಾಹಿತ್ಯಾಭಿಮಾನಿಗಳು, ಸಾಹಿತಿಗಳು, ಪರಿಷತ್ತಿನ ಸದಸ್ಯರು ಭಾಗವಹಿಸಬೇಕೆಂದು ಕಿಶೋರಬಾಬು ನಾಗರಕಟ್ಟಿ, ದತ್ತಪ್ರಸನ್ನ ಪಾಟೀಲ, ಡಿ.ಎಸ್.ಬಾಪುರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಗೀತ ನೃತ್ಯೋಲ್ಲಾಸ ಇಂದು

ಗದಗ: ನಗರದ ಕನ್ನಡ ಮತ್ತು ಕಲಾಭಿವೃದ್ಧಿ ಸೇವಾ ಸಂಸ್ಥೆಯ ರಾಜೇಶ್ವರಿ ಕಲಾ ಕುಟೀರದ 25ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಸಂಗೀತ ನೃತ್ಯೋಲ್ಲಾಸ-2026 ಕಾರ್ಯಕ್ರಮವು ಫೆ.28 ರಂದು ಸಂಜೆ 4.30ಕ್ಕೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎದುರಿಗೆ ಇರುವ ಭಾರತ ರತ್ನ ಪಂ.ಭೀಮಸೇನ ಜೋಷಿ ರಂಗ ಮಂದಿರದಲ್ಲಿ ಜರುಗಲಿದೆ. ಗದಗ-ಬೆಟಗೇರಿ ನಗರಸಭಾ ಸದಸ್ಯೆ ಅನಿತಾ ಗಡ್ಡಿ ಉದ್ಘಾಟನೆ ನೆರವೇರಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಸವರಾಜ ಬಳ್ಳಾರಿ, ಸಂಸ್ಕಾರ ಭಾರತಿ ಕರ್ನಾಟಕ ಉತ್ತರ ಪ್ರಾಂತ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜು ವೇರ್ಣೇಕರ, ದೈವಜ್ಞ ಸಮಾಜೋನ್ನತಿ ಸಂಘದ ಅಧ್ಯಕ್ಷ ಅರವಿಂದ ಪಾಲನಕರ ಆಗಮಿಸುವರು. ಪತ್ರಕರ್ತ ಗಣೇಶ ಪೈ, ಪ್ರಾಚಾರ್ಯ ಕಳಕಪ್ಪ ಮುದ್ಲಾಪೂರ, ಕಲಾವಿದ ಬಸವರಾಜ ನೆಲಜೇರಿ ಅವರನ್ನು ಸನ್ಮಾನಿಸಲಾಗುವುದು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಗಜಾನನ ವೇರ್ಣೇಕರ ಅಧ್ಯಕ್ಷತೆ ವಹಿಸುವರು. ಸಮಾರಂಭದಲ್ಲಿ ನೃತ್ಯ ನಿರ್ದೇಶಕಿ ಮಾಲಾ ತಂಬ್ರಳ್ಳಿ ಉಪಸ್ಥಿತರಿರುವರು. ರಾಜೇಶ್ವರಿ ಕಲಾ ಕುಟೀರದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು ಸರ್ವರಿಗೂ ಸ್ವಾಗತವಿದೆ ಎಂದು ಸಂಗೀತ ಶಿಕ್ಷಕಿ ಪೂಜಾ ವೇರ್ಣೇಕರ ತಿಳಿಸಿದ್ದಾರೆ.

ಮಾ.2ರಂದು ದತ್ತಿ ಉಪನ್ಯಾಸ ಕಾರ್ಯಕ್ರಮ

ಮುಂಡರಗಿ: ಕನ್ನಡ ಸಾಹಿತ್ಯ ಪರಿಷತ್ತ ತಾಲೂಕಾ ಘಟಕ, ಮಾತೋಶ್ರೀ ಸಾವಿತ್ರಮ್ಮ ಚಾರಿಟೇಬಲ್ ಟ್ರಸ್ಟ ಮುಂಡರಗಿ, ಭಾರತೀಯ ವಿಜ್ಞಾನ ಕೇಂದ್ರ ಹಾಗೂ ಎಂ.ಎಸ್.ಡಂಬಳ ಹೆಣ್ಣುಮಕ್ಕಳ ಪ್ರೌಢಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾ.2 ರಂದು ಮಧ್ಯಾಹ್ನ 2-30 ಕ್ಕೆ ಶಾಲೆಯ ಸಭಭವನದಲ್ಲಿ ದತ್ತಿ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಧ್ಯಕ್ಷತೆಯನ್ನು ಕಸಾಪ ತಾಲೂಕಾ ಘಟಕದ ಅಧ್ಯಕ್ಷ ಎಂ.ಜಿ.ಗಚ್ಚಣ್ಣವರ ವಹಿಸುವರು. ಉದ್ಘಾಟಕರಾಗಿ ಬಿಇಓ ಗಂಗಾಧರ ಅಣ್ಣಿಗೇರಿ ಆಗಮಿಸುವರು. ಅತಿಥಿಗಳಾಗಿ ಡಾ.ಬಿ.ಜಿ.ಜವಳಿ, ಎಂ.ಎಸ್.ಶಿವಶೆಟ್ಟಿ ಆಗಮಿಸುವರು.ದತ್ತಿ ದಾನಿಗಳಾಗಿ ಸಿ.ಡಿ.ಪಾಟೀಲ ಉಪಸ್ಥಿತರಿರುವರು. ವಿಜ್ಞಾನ ಸಾಹಿತ್ಯ ಹಾಗೂ ವಸ್ತು ಪ್ರದರ್ಶನ ದತ್ತಿ ವಿಷಯವಾಗಿದ್ದು, ಎಂ.ಎಚ್.ಸವದತ್ತಿ ಅವರು ವಿಜ್ಞಾನದ ಕೊಡುಗೆಗಳ ಕುರಿತು ಉಪನ್ಯಾಸ ನೀಡುವರು. ಕಾರ್ಯಕ್ರಮದಲ್ಲಿ ಎಂ.ವಿ.ಕೋರಿ ಹಾಗೂ ಎ.ವಿ.ಹಳ್ಳಿಕೇರಿ ಉಪಸ್ಥಿತರಿರುವರು.

ಗದಗ ಮಾರುಕಟ್ಟೆ ಧಾರಣೆ (ಕ್ವಿಂಟಲ್)

ಶೇಂಗಾ	4669-9191
ಆಜವಾನ	9269-10200
ಅಲಸಂದಿಕಾಳು	4239-6197
ಕಡಲೆ	2077-5469
ಮಡಕಿ	3244-3244
ಹೆಸರು	1209-5869
ಹುರಳಿ	3339-4356
ಜೋಳ	1712-4737
ಗೋವಿನಜೋಳ	1600-1927
ಉದ್ದು	2012-6109
ಕುಸುಬಿ	4609-5352
ಸೂರ್ಯಕಾಂತಿ	6269-6679
ಸಾಸವಿ	5012-5012
ತೊಗರಿ	4275-4629
ಗೋಧಿ	2544-7665



ನರಗುಂದ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆಯಿಂದ ತಾಲೂಕಿನ ಖಾನಾಪೂರ- 60ನೇ ಅಂಗನವಾಡಿ ಕೇಂದ್ರದಲ್ಲಿ ಎಲ್.ಕೆಜಿ/ಯುಕೆಜಿ ಪ್ರಾರಂಭವಾಯಿತು. ಬಾಲವಿಕಾಸ ಸಮಿತಿ ಅಧ್ಯಕ್ಷೆ ಕಾಶೀಂಬಿ ನಧಾಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೆಂಕಪ್ಪ ಗಿರಿತಿಮ್ಮಣ್ಣವರ, ಶಂಕರಗೌಡ ಕಗದಾಳ, ಗ್ರಾಪಂ ಮಾಜಿ ಅಧ್ಯಕ್ಷೆ ಪ್ರೇಮಾ ತಿಮ್ಮನಗೌಡ್ರ, ಫಕೀರಗೌಡ ಕಗದಾಳ, ಭಜನಾ ಸಂಘದ ಸದಸ್ಯರು, ರೇಣುಕಾ ತಳವಾರ, ಮಾದೇವಪ್ಪ ಮೆಣಸಿನಕಾಯಿ, ಸುರೇಂದ್ರಗೌಡ ಪಾಟೀಲ, ಹನುಮಂತ ಚಿಕ್ಕನವರ, ವೆಂಕನಗೌಡ ಮಲ್ಲನಗೌಡ್ರ, ದಿಲೀಪಸಾಬ ನಧಾಪ, ಶಿಕ್ಷಕ ಎನ್ ಎಚ್ ಜಾಧವ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಇದ್ದರು.

ಸೇವಾಲಾಲ್ ಮಹಾರಾಜರ ಜಯಂತಿ ಇಂದು

ನರೇಗಲ್: ಪಟ್ಟಣದ ಬಂಜಾರ (ಲಂಬಾಣಿ) ಸಮಾಜದ ವತಿಯಿಂದ 3ನೇ ವಾರ್ಡ್ ಜಕ್ಕಲಿ ರೋಡ್ ಆಶ್ರಯ ಕಾಲೋನಿಯಲ್ಲಿ ಸಂತ ಸೇವಾಲಾಲ್ ಮಾಹಾರಾಜರ 287ನೇ ಜಯಂತಿಯನ್ನು ಫೆ.28 ರಂದು ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಸಾನಿಧ್ಯವನ್ನು ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ಹಾಗೂ ಕೊಪ್ಪಳ ಬಹದ್ದೂರಬಂಡಾ ಬಂಜಾರ ಪೀಠದ ಗುರು ಗೋಸಾಯಿಬಾವ ಶ್ರೀಗಳು ವಹಿಸಲಿದ್ದಾರೆ. ಕಾರ್ಯಕ್ರಮವನ್ನು ರಾಜ್ಯ ಖನಿಜ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ರೋಣ ಶಾಸಕ ಜಿ. ಎಸ್. ಪಾಟೀಲರು ಉದ್ಘಾಟಿಸಲಿದ್ದಾರೆ. ರೋಣ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ್ ಜಿ. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಯುವಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಅಕ್ಷಯ ಐ. ಪಾಟೀಲ ಅವರು ಸಂತ ಸೇವಾಲಾಲ್ ಮಾಹಾರಾಜರ ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ನಿವೃತ್ತ ಶಿಕ್ಷಕ ಹಾಗೂ ಗಜೇಂದ್ರಗಡ ಬಂಜಾರ ಸಮಾಜದ ಹಿರಿಯರಾದ ತಾರಾಸಿಂಗ್ ರಾಠೋಡ ಹಾಗೂ ಕರ್ನಾಟಕ ಗೋರ ಸೇನಾ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿಯವರು ವಿಶ್ವ ಶಾಂತಿಗಾಗಿ ಭೋಗ್ ಸಮರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ನರೇಗಲ್ ಬಂಜಾರ ಸಮಾಜದ ಹಿರಿಯ ಮಹಿಳೆ ದೇವಕ್ಕ ಎಸ್. ರಾಠೋಡ ಘನ ಉಪಸ್ಥಿತಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನರೇಗಲ್ ಶಹರ ಕಾಂಗ್ರೆಸ್ ಘಟಕದ ಅಧ್ಯಕ್ಷ ಶಿವನಗೌಡ ಎ. ಪಾಟೀಲ, ನರೇಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಬೆಟಗೇರಿ ಭಾಗವಹಿಸಲಿದ್ದಾರೆ.



ಲಕ್ಷ್ಮೇಶ್ವರ : ಇತ್ತೀಚೇಗೆ ನಡೆದ ಪುಲಿಗೆರೆ ಉತ್ಸವದಲ್ಲಿ ಉದಯರಾಗ-1 ರ ಪ್ರಥಮ ಕಾರ್ಯಕ್ರಮದಲ್ಲಿ ಲಕ್ಷ್ಮೇಶ್ವರ ಸಂಗೀತ ಶಿಕ್ಷಕಿ ವಿ.ಮುಕ್ತಾ ಕುಲಕರ್ಣಿಯವರ ಸಿತಾರ ವಾದನ ಪ್ರಾರಂಭಿಸಿದರು. ಇವರಿಗೆ ಕೃಷ್ಣಕುಮಾರ ಕುಲಕರ್ಣಿ ತಬಲಾ ಸಾಥ್ ನೀಡಿದರು.

24 ಪರೀಕ್ಷಾ ಕೇಂದ್ರ। ಪರೀಕ್ಷೆ ಎದುರಿಸಲಿರುವ 11,110 ವಿದ್ಯಾರ್ಥಿಗಳು

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ

ಗದಗ: ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಇಂದಿನಿಂದ ಆರಂಭವಾಗಲಿದ್ದು, ಮಾ.17ರ ವರೆಗೆ ಜರುಗಲಿವೆ. ಜಿಲ್ಲೆಯ 24 ಪರೀಕ್ಷಾ ಕೇಂದ್ರಗಳಲ್ಲಿ ವಿಜ್ಞಾನ, ಕಲೆ ಮತ್ತು ವಾಣಿಜ್ಯ ವಿಭಾಗ ಸೇರಿ ಒಟ್ಟು 11,110 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಜಿಲ್ಲಾಡಳಿತ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಸುರಕ್ಷಿತ ಹಾಗೂ ಸುಸಜ್ಜಿತವಾಗಿ ಪರೀಕ್ಷೆ ನಡೆಸಲು ಸನ್ನದ್ಧವಾಗಿದ್ದು ಪ್ರಶ್ನೆ ಪತ್ರಿಕೆ ಸರಬರಾಜು ಕೇಂದ್ರವಾದ ಜಿಲ್ಲಾ ಖಜಾನೆ ಕಚೇರಿ ಸೇರಿದಂತೆ 24 ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಪರೀಕ್ಷೆ ನಡೆಯುವ ದಿನದಂದು ಪರೀಕ್ಷಾ ಕೇಂದ್ರದ ಸುತ್ತಲೂ 144 ಸೆಕ್ಷನ್ ಜಾರಿಗೊಳಿಲಾಗಿದೆ.

ಅವಳಿ ನಗರದಲ್ಲಿ 9, ಗಜೇಂದ್ರಗಡ 2, ರೋಣ 2, ನರಗುಂದ 2, ಶಿರಹಟ್ಟಿ 2, ಲಕ್ಷ್ಮೇಶ್ವರ 2, ಮುಂಡರಗಿ 2 ಹಾಗೂ ನರೇಗಲ್ 3 ಸೇರಿ ಒಟ್ಟು 24 ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲೂ 500 ರಿಂದ 1200 ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಗಳಿಗೊಬ್ಬರಂತೆ 24 ಜಿಲ್ಲಾ ಮಟ್ಟದ ಅಧಿಕಾರಿಗಳನ್ನು, ಪರೀಕ್ಷಾ ವೀಕ್ಷಕರನ್ನಾಗಿ, ತಲಾ ಪರೀಕ್ಷಾ ಕೇಂದ್ರದಲ್ಲಿ 4 ಜನರಂತೆ ಪ್ಲೆಯಿಂಗ್ ಸ್ಕ್ವಾಡ್, ಜಿಲ್ಲಾ ಸ್ಕ್ವಾಡ್ ನೇಮಕ ಮಾಡಲಾಗಿದೆ. 9,9066 ರೆಗ್ಯುಲರ್ ವಿದ್ಯಾರ್ಥಿಗಳು, 980 ರಿಪಿಟರ್ಸ್ ಹಾಗೂ 219 ಖಾಸಗಿ ವಿದ್ಯಾರ್ಥಿಗಳು ಸೇರಿ ಒಟ್ಟು 11,110 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಎದುರಿಸಲಿದ್ದಾರೆ.

ಪರೀಕ್ಷೆಗೆ ಸಜ್ಜಾದ ವಿದ್ಯಾರ್ಥಿಗಳು: ತರಬೇತಿ, ಉಪನ್ಯಾಸ, ಕಲಿಕೆಯತ್ತ ಗಮನ, ವಿದ್ಯಾರ್ಥಿಗಳ ಅಧ್ಯಯನ ಪ್ರತಿದಿನ ಪರಿಶೀಲನೆ, ಪರೀಕ್ಷೆ ಹೇಗೆ ಎದುರಿಸುವುದು, ಬರಹ ಶುದ್ಧತೆ, ಮಾದರಿ ಪ್ರಶ್ನೆ ಪತ್ರಿಕೆ ಬಿಡಿಸುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳುವ ಮೂಲಕ ದ್ವಿತೀಯ ಪಿಯುಸಿ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗಿದೆ.



ಪ್ರತಿಬಂಧಕಾಜ್ಞೆ ಜಾರಿ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಫೆ.28 ರಿಂದ ಮಾ.17ರವರೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1ರವರೆಗೆ ಜರುಗಲಿವೆ. ದ್ವಿತೀಯ ಪಿಯುಸಿ ಪರೀಕ್ಷೆಗಳು ಸುಗಮವಾಗಿ ಜರುಗಲು ಮತ್ತು ಶಿಸ್ತು, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಜಿಲ್ಲೆಯ 24 ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ಪರಿಮಿತಿಯೊಳಗೆ ಪರೀಕ್ಷಾ ಸಮಯದಲ್ಲಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಕ್ಯಾಮರಾ ಹೊಂದಿರದ ಸಾಮಾನ್ಯ ಮೊಬೈಲ್ ಇರಿಸಿಕೊಳ್ಳಲು ಅವಕಾಶವಿದ್ದು ಉಳಿದ ಎಲ್ಲ ಪರೀಕ್ಷಾ ಸಿಬ್ಬಂದಿ, ವಿದ್ಯಾರ್ಥಿಗಳು ಮೊಬೈಲ್ ಫೋನ್ ಮತ್ತು ಇತರೇ ಸಂಪರ್ಕ ಸಲಕರಣೆಗಳನ್ನು ತರುವುದನ್ನು, ಉಪಯೋಗಿಸುವುದನ್ನು ನಿಷೇಧಿಸಲಾಗಿದೆ.

> ಜಿಲ್ಲೆಯ 24 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳು ಜರುಗುತ್ತಿದ್ದು, ಪರೀಕ್ಷೆಗಳು ಸುಗಮವಾಗಿ, ಶಾಂತಿಯುತವಾಗಿ ಜರುಗಿಸಲು ಕ್ರಮ ವಹಿಸಲಾಗುತ್ತಿದೆ.
>
> ■ ಬಿ.ಜಿ.ಗಿರಿತಮ್ಮಣ್ಣವರ, ಶಿರಹಟ್ಟಿ ಸರ್ಕಾರಿ ಪಿಯು ಕಾಲೇಜ್, ಪ್ರಾಚಾರ್ಯ

ಕಟ್ಟುನಿಟ್ಟಿನ ಕ್ರಮ

ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆಯನ್ನು ಆಯಾ ದಿನದಂದು ಜಿಲ್ಲಾ ಖಜಾನೆ ಕಚೇರಿಯಿಂದ ರವಾನೆಯಾಗುವಂತೆ ವ್ಯವಸ್ಥೆ ಮಾಡಿಕೊಂಡಿದೆ. ಜತೆಗೆ ಪರೀಕ್ಷಾ ಗೌಪ್ಯ ಸಾಮಗ್ರಿ(ಪ್ರಶ್ನೆ ಪತ್ರಿಕೆ)ಗಳನ್ನು ವಿತರಿಸುವ ಮಾರ್ಗಾಧಿಕಾರಿಗಳ ವಾಹನಗಳಿಗೆ ಜಿಪಿಎಸ್ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಸಲಾಗಿದೆ.

ಪಿಯು ಪರೀಕ್ಷೆಗೆ ಸಕಲ ಸಿದ್ಧತೆ

ಲಕ್ಷ್ಮೇಶ್ವರ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಶನಿವಾರ ಫೆ.28 ರಿಂದ ಪ್ರಾರಂಭವಾಗಲಿದ್ದು ಮಾ.17 ರಂದು ಮುಗಿಯಲಿವೆ. ಪಟ್ಟಣದಲ್ಲಿ ಬಿಸಿಎನ್ ಪದವಿ ಪೂರ್ವ ಕಾಲೇಜು ಮತ್ತು ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಎರಡು ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರಗಳಿದ್ದು, 873 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಎರಡು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಾಗಿ ಸಕಲ ಸಿದ್ಧತೆಗಳನ್ನು ಮಾಡಲಾಗುತ್ತಿದೆ.

ಬಿಸಿಎನ್ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಸರಕಾರಿ ಪ.ಪೂ. ಕಾಲೇಜು, ಪುರಸಭೆ ಪ.ಪೂ ಕಾಲೇಜ ಹಾಗೂ ಎಸ್‌ಎಂಜಿವಿಜಿ ಪಪೂ. ಕಾಲೇಜು ವಿದ್ಯಾರ್ಥಿಗಳು ಸೇರಿ ಇಲ್ಲಿ ಒಟ್ಟು 565 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಇಲ್ಲಿ ಪ್ರಾಚಾರ್ಯ ಎಸ್.ಟಿ.ಮುದಿಗೌಡ್ರ ಮುಖ್ಯ ಅಧೀಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಅದರಂತೆ ಶಿಗ್ಲಿ ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಶಿಗ್ಲಿಯ ಸರ್ಕಾರಿ ಪ.ಪೂ.ಕಾಲೇಜು ಮತ್ತು ಬಿ.ಸಿ.ಎನ್.ಕಾಲೇಜುಗಳ ಒಟ್ಟು 308 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಈ ಕೇಂದ್ರದಲ್ಲಿ ಪ್ರಾಚಾರ್ಯ ಮಂಜುನಾಥ ಕೊಕ್ಕರಗುಂದಿ ಮುಖ್ಯ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಎರಡು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸುವ ನಿಟ್ಟಿನಲ್ಲಿ ಇಲಾಖೆ ನಿಯಮಗಳಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಎಲ್ಲ ಕೊಠಡಿಗಳಲ್ಲಿ ಸಿ.ಸಿ.ಕ್ಯಾಮರಾ, ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ಮುಖ್ಯ ಅಧೀಕ್ಷಕ, ಉಪಮುಖ್ಯ ಅಧೀಕ್ಷಕ, ಜಾಗೃತ ದಳದ ಅಧಿಕಾರಿಗಳು ಇರಲಿದ್ದು, ಕೇಂದ್ರಗಳಿಗೆ ವಿಶೇಷ ಜಾಗೃತದಳ,ವೀಕ್ಷಣದಳದಅಧಿಕಾರಿಗಳು ಭೇಟಿ ನೀಡಲಿದ್ದಾರೆ. ಕೇಂದ್ರದಲ್ಲಿ ಕುಡಿಯುವ ನೀರು, ಶೌಚಾಲಯ, ಸ್ವಚ್ಛತೆ ಇತ್ಯಾದಿಗಳನ್ನು ಕೈಗೊಳ್ಳಲಾಗಿದ್ದು, ಬಿಸಿಎನ್ ಪ.ಪೂ.ಕಾಲೇಜ ಕೇಂದ್ರದಲ್ಲಿ ಶನಿವಾರ ನಡೆಯುವ ಕನ್ನಡ ಭಾಷೆ ಪ್ರಥಮ ಪರೀಕ್ಷೆಗೆ 17 ಕೊಠಡಿಗಳು ಹಾಗೂ ಸರಕಾರಿ ಪ.ಪ.ಕಾಲೇಜಿನಲ್ಲಿ 12 ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿದೆ. ಈ ವೇಳೆ ಮುಖ್ಯ ಅಧೀಕ್ಷ ಎಸ್ .ಟಿ.ಮುದಿಗೌಡ್ರ, ಪ್ರಾಚಾರ್ಯ ಮಂಜುನಾಥ ಕೊಕ್ಕರಗುಂದಿ, ಪ್ರಾಚಾರ್ಯ ಡಿ.ಎಸ್.ಪ್ಯಾಟಿ ಇದ್ದರು.



ವಿವಿಧ ತಾಲೂಕಾಧಿಕಾರಿಗಳಿಗೆ ಮನವಿ ಸಲ್ಲಿಕೆ

ನರಗುಂದ: ಗುರುವಾರ ಪಟ್ಟಣದ ವೀರರಾಣಿ ಕಿತ್ತೂರ ಚೆನ್ನಮ್ಮ ಮಾಲಕರ ವ, ಚಾಲಕರ ಟ್ಯಾಕ್ಸಿ ಸ್ಟ್ಯಾಂಡ್ ಸಂಘದಿಂದ ವೈಟ್ ಬೋರ್ಡ್ ವಾಹನಗಳನ್ನು ಪ್ಯಾಸೆಂಜರ ಬಾಡಿಗೆ ವಾಹನಗಳನ್ನಾಗಿ ಓಡಿಸುವುದನ್ನು ಕೂಡಲೇ ಬಂದ್ ಮಾಡಿಸಬೇಕೆಂದು ಆಗ್ರಹಿಸಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಸಾರಿಗೆ ಆಯುಕ್ತರು, ತಹಶೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ನರಗುಂದ ಪೋಲಿಸ್ ಠಾಣೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಸಂಘದ ಅಧ್ಯಕ್ಷ ಶರಣಪ್ಪ ಹೂಗಾರ ಮಾತನಾಡಿ, ಅನೇಕ ವರ್ಷಗಳಿಂದ ಬಿಳಿಯ ಬೋರ್ಡ ವಾಹನವನ್ನು ಪ್ಯಾಸೆಂಜರ ಬಾಡಿಗೆ ವಾಹನಗಳನ್ನಾಗಿ ಓಡಿಸಲಾಗುತ್ತಿದೆ. ವೈಟ್ ಬೋರ್ಡ್ ವಾಹನದ ಮಾಲೀಕರು ಸರಕಾರಕ್ಕೆ ಯಾವುದೇ ತರಹದ ರಸ್ತೆ ತೆರಿಗೆ, ವಿಮಾ, ಜಿಪಿಎಸ್ ಪ್ಯಾನಿಕ್ ಬಟನ್ ಹಾಗೂ ಪರ್ಮಿಟ್‌ಗಾಗಿ ಹಣ ಕಟ್ಟದೆ ಸರಕಾರಕ್ಕೆ ವಂಚನೆ ಮಾಡುತ್ತಾ ಹಾಗೂ ಟ್ಯಾಕ್ಸಿ ಪರ್ಮಿಟ್ ವಾಹನದ ಮಾಲೀಕರಿಗೂ ವಂಚನೆ ಮಾಡುತ್ತಾ, ಬಾಡಿಗೆ ನಡೆಸುತ್ತಿದ್ದಾರೆ. ಆದ್ದರಿಂದ ಟ್ಯಾಕ್ಸಿ ಪರ್ಮಿಟ್ ವಾಹನದ ಮಾಲೀಕರಿಗೆ ಆಗುತ್ತಿರುವ ತೊಂದರೆಗಳನ್ನು ಕೂಡಲೇ ಸರಿಪಡಿಸಬೇಕೆಂದು ವಿವಿಧ ಇಲಾಖಾಧಿಕಾರಿಗಳನ್ನು ಒತ್ತಾಯಿಸಿದರು.

ಕಾರ್ಯದರ್ಶಿ ಬಸವರಾಜ ಬಿಜಾಪುರ ಮಾತನಾಡಿ, ಪ ಹಳದಿ ಬೋರ್ಡ ಮಾಲಿಕರು ಟ್ಯಾಕ್ಸ್ ಪರ್ಮಿಟ ಹಾಗೂ ಜಿಪಿಎಸ್ ಪ್ಯಾನಿಕ ಬಟನ್, ಹಾಗೂ ವಿಮಾ ಎಲ್ಲ ಸೇರಿ ಸರಕಾರಕ್ಕೆ 1 ವರ್ಷಕ್ಕೆ 60,000 ದಿಂದ 70,000 ವರೆಗೆ ಹಣ ಪಾವತಿಸುತ್ತಾರೆ. ಬಾಡಿಗೆ ಮಾತ್ರ ವೈಟ್ ಬೋರ್ಡ ವಾಹನಗಳ ಮಾಲೀಕರು ಪಡೆಯುತ್ತಿದ್ದಾರೆ. ಹಳದಿ ಬೋರ್ಡ್ ವಾಹನ ಮಾಲೀಕರಿಗೆ ಬಾಡಿಗೆ ಇಲ್ಲದ ಕಾರಣಕ್ಕೆ ಮನೆಯಲ್ಲಿ ಕೂರುವ ಪರಸ್ಥಿತಿ ಬಂದಿದೆ. 15 ದಿನಗಳ ಒಳಗಾಗಿ ಬಿಳಿಯ ಬೋರ್ಡ ವಾಹನದ ಮಾಲಿಕರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳದಿದ್ದರೆ ನಾವುಗಳು ರಸ್ತೆಯ ಮೇಲೆ ಕುಳಿತುಕೊಳ್ಳಬೇಕಾಗುತ್ತದೆ ಎಂದರು.

ಈ ವೇಳೆ ಈರಣ್ಣ ವಡ್ಡಿಗೇರಿ, ಮಂಜುನಾಥ ಲಂಗೆಣ್ಣವರ, ಅಣ್ಣಪ್ಪ ಅಂಬಣ್ಣವರ, ರಾಮು ಸಣ್ಣಗೌಡ್ರ, ಮಂಜು ನಾಗನೂರ, ನಾಗರಾಜ ತಡಸಿ, ಮುತ್ತಣ್ಣ ಕೊಳ್ಳಿಯವರ, ಹೆಚ್. ಎಮ್.ಪಾಣಿಗಟ್ಟಿ, ಉಮೇಶ ತಡಸಿ, ವಿಜಯ ಗಡ್ಡದೇವರಮಠ, ಹನುಮಂತ ಅಬ್ಬಿಗೇರಿ, ಶಶಿಧರ ಸಾತಿಹಾಳ, ಮಂಜುನಾಥ ಭೋವಿ, ಸಿಖಂದರ ನವಲಗುಂದ, ಲಿಂಗಯ್ಯ ಪತ್ರಿ, ಶೇಖರ ಗಡೇಕಾರ, ರಾಮು ನರಗುಂದ, ಶ್ರೀಕಾಂತ ಜೋಗಿ ಸೇರಿದಂತೆ ಇತರರಿದ್ದರು.



ಸಮಾಜದಲ್ಲಿ ಶಾಂತಿ, ಸಾಮರಸ್ಯ ಮೂಡಲಿ: ನಂದಾ ಹಣಬಟ್ಟಿ

ಮುಂಡರಗಿ: ಗ್ರಾಮೀಣ ಭಾಗಗಳಲ್ಲಿ ಜಾತಿ, ಧರ್ಮ, ಮತ, ಪಂತಗಳನ್ನು ಬದಿಗಿಟ್ಟು ಎಲ್ಲ ಸಮಾಜ ಬಾಂಧವರು ಸಾಮರಸ್ಯದಿಂದ ಬದುಕಿ ಸಮಾಜದಲ್ಲಿ ಸಾಮರಸ್ಯ, ಶಾಂತಿ ಮೂಡಿಸಲು ಪ್ರಯತ್ನಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ನಂದಾ ಹಣಬಟ್ಟಿ ಸಲಹೆ ನೀಡಿದರು.



ತಾಲೂಕಿನ ಶಿಂಗಟಾಲೂರು ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಸ್ಪೃಶ್ಯತೆ ನಿರ್ಮೂಲನೆ ಜಾಗೃತಿ ಕಾರ್ಯಕ್ರಮ ಹಾಗೂ ನೂತನ ಕ್ಷೌರಿಕ ಅಂಗಡಿ ಉದ್ಘಾಟಿಸಿ ಮಾತನಾಡಿ, ಶರಣರು ಸಾರಿರುವಂತೆ ಸರ್ವರು ಸಮಾನರು ಎನ್ನುವ ಉದಾತ್ತ ಮನೋಭಾವನೆ ಮೈಗೂಡಿಸಿಕೊಳ್ಳಬೇಕು. ಸಾಮರಸ್ಯದ ಬದುಕಿನಿಂದ ಮಾತ್ರ ಗ್ರಾಮಗಳಲ್ಲಿ ಬೆಳಕು ಮೂಡುತ್ತದೆ ಎಂದರು.

ತಹಶೀಲ್ದಾರ್ ಎರ್ರಿಸ್ವಾಮಿ.ಪಿ.ಎಸ್. ಮಾತನಾಡಿ, ದಲಿತರು, ಹಿಂದುಳಿದವರಿಗೆ ಕ್ಷೌರ ನಿರಾಕರಣೆ, ಹೋಟೆಲ್ ಹಾಗೂ ದೇವಸ್ಥಾನ ಪ್ರವೇಶ ನಿರಾಕರಣೆ ಮೊದಲಾದವುಗಳು ಕಾನೂನು ಬಾಹೀರ ಕಾರ್ಯಗಳಾಗಿದ್ದು, ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ, ಶಿವಶರಣರ ಹಡಪದ ಅಪ್ಪಣ್ಣ ಸಮಾಜದ ರಾಜ್ಯಾದ್ಯಕ್ಷ ದೇವು ಹಡಪದ, ಡಿ.ಎಸ್.ಎಸ್. ತಾಲೂಕು ಸಂಚಾಲಕ ಸೋಮಣ್ಣ ಹೈತಾಪೂರ, ಲಕ್ಷ್ಮಣ ತಗಡಿನಮನಿ, ಎಚ್.ಡಿ.ಪೂಜಾರ, ಸತೀಶ ಪಾಸಿ ಮಾತನಾಡಿದರು. ತಾಪಂ ಇಒ ವಿಶ್ವನಾಥ ಹೊಸಮನಿ, ಸಿಪಿಐ ಯಶವಂತ ಬಿಸನಳ್ಳಿ, ಗ್ರಾಪಂ ಆಡಳಿತಾಧಿಕಾರಿ ವಿಜಯಕುಮಾರ ಬೆಣ್ಣೆ, ಪಿಡಿಒ ಈರಣ್ಣ ಬಂಡಿವಡ್ಡರ, ಮೈಲಾರಪ್ಪ ಕಲಕೇರಿ, ದ್ಯಾಮಣ್ಣ ತಳವಾರ, ದಂಡೆಪ್ಪ ಮೇಗಳಮನಿ, ಈರಣ್ಣ ಹಡಪದ, ಮಂಜು ಹಡಪದ ಇದ್ದರು. ಯಲ್ಲಪ್ಪ ನಾಗಮ್ಮನವರ ನಿರೂಪಿಸಿ, ಮರಿಯಜ್ಜ ಕೊನೆಯಲ್ಲಿ ವಂದಿಸಿದರು.

ನಾಳೆ ಕನಕ ಸಾಹಿತ್ಯ ಸಂಭ್ರಮ

ಗದಗ: ಬೆಂಗಳೂರಿನ ಕನಕದಾಸರ ಸಾಹಿತ್ಯ ಪ್ರಚಾರ ಸಮಿತಿಯ ಸಹಯೋಗದೊಂದಿಗೆ ಮಾ.1 ರಂದು ಬೆಳಗ್ಗೆ 9.30ಕ್ಕೆ ನಗರದ ಕನಕಭವನದಲ್ಲಿ ಕನಕ ಸಾಹಿತ್ಯ ಸಂಭ್ರಮ ಹಾಗೂ 100ನೇ ಉಪನ್ಯಾಸದ ವೇದಿಕೆಯ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಜಿಲ್ಲಾ ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕೀರಪ್ಪ ಹೆಬಸೂರ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಮಕೃಷ್ಣ ಯೋಗಾಶ್ರಮದ ಜಗದ್ಗುರು ಸ್ವಾಮಿ ಯೋಗೇಶ್ವರಾನಂದ ಸ್ವಾಮೀಜಿ, ಮನಸೂರ ಜ.ಡಾ.ಬಸವರಾಜ ದೇವರು ಸ್ವಾಮೀಜಿ ಸಾನ್ನಿಧ್ಯ ವಹಿಸುತ್ತಾರೆ. ಜಿಲ್ಲಾ ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕೀರಪ್ಪ ಹೆಬಸೂರ ಅಧ್ಯಕ್ಷತೆ ವಹಿಸುವರು. ಹಾಲುಮತ ಭಾಸ್ಕರ ರಾಜ್ಯ ಕನಕ ಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಲಿಂಗದಾಳ ಹಾಲಪ್ಪ ಕಾರ್ಯಕ್ರಮ ಉದ್ಘಾಟನೆ ಮಾಡುವರು. ಕೆ.ಎಚ್.ಪಾಟೀಲ ಕಾಲೇಜ್ ಪ್ರಾಧ್ಯಾಪಕಿ ಡಾ.ಸುಧಾ ಕೌಜಗೇರಿ ಉಪನ್ಯಾಸ ನೀಡುವರು. ಹಸ್ತ ಪ್ರತಿ ಶಾಸ್ತ್ರ ಪ್ರಾಧ್ಯಾಪಕ ಪ್ರೊ. ಎಫ್.ಟಿ.ಹಳ್ಳಿಕೇರಿ, ಮಂಜುನಾಥ ಹೊನ್ನಣ್ಣವರ, ಡಾ.ಹನುಮಗೌಡ ಪಾಟೀಲ, ವಾಸಣ್ಣ ಕುರಡಗಿ, ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ರವಿ ದಂಡಿನ, ಪ್ರಕಾಶ ಕರಿ, ಸುರೇಶ ಕೊಪ್ಪದ, ರಾಜಶೇಖರ ಕಲ್ಲೂರ, ಸಿದ್ಧಲಿಂಗ ಬಂಡು, ಆರ್.ಎಸ್.ಬುರಡಿ, ರಾಮಕೃಷ್ಣ ರೊಳ್ಳಿ ಭಾಗವಹಿಸುವರು ಎಂದರು.



ಗದಗ, ರೋಣ, ಮುಂಡರಗಿ, ನರಗುಂದ, ಶಿರಹಟ್ಟಿ, ಲಕ್ಷ್ಮೇಶ್ವರ, ಗಜೇಂದ್ರಗಡ ಪದವಿ ಪೂರ್ವ ಕಾಲೇಜಿನ ಮತ್ತು ಪ್ರೌಢಶಾಲೆಯ ಹಂತದ ಕನಕದಾಸರ ಸಾಹಿತ್ಯ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಹಾಗೂ 76 ರಿಂದ 100ನೇ ಆನ್ ಲೈನ್ ಗೂಗಲ್ ಮೀಟ್‌ನಲ್ಲಿ ಕನಕದಾಸರ ಸಾಹಿತ್ಯದ ಉಪನ್ಯಾಸ ನೀಡಿದವರಿಗೆ ಸನ್ಮಾನ ಮಾಡಲಾಗುತ್ತದೆ. ಕನಕ ದಾಸರ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪ್ರಮಾಣ ಪತ್ರ ವಿತರಿಸಲಾಗುವುದು ಎಂದರು. ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ಆರ್ .ಜಿ.ಕಲ್ಲೂರ, ಬಿ.ಎಸ್.ಕೆರಿ, ಈರಪ್ಪ ಹಳ್ಯಾಳ, ಸಿದ್ದು ಸತ್ಯಣ್ಣವರ,ಪ್ರೋ. ಮಾರುತಿ ಮಡ್ಡಿ, ಸಿದ್ಧಲಿಂಗೇಶ್ವರ ಯಂಡಿಗೇರಿ, ಹೇಮಂತ ಗಿಡ್ಡಹಣ್ಣಮನವರ, ಸೋಮನಗೌಡ ಪಾಟೀಲ, ಮುತ್ತು ಜಡಿ,ರಾಘು ವಗ್ಗನವರ ಇದ್ದರು.

ಜನತಾ ದರ್ಶನ ಜನರಿಗೆ ಉಪಯುಕ್ತ: ಎಚ್‌ಕೆಪಾ

ಗದಗ: ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಸರ್ಕಾರಿ ಕಚೇರಿಗಳಿಗೆ ಬರುವ ಸಾರ್ವಜನಿಕರೇ ಪ್ರಭುಗಳಾಗಿದ್ದು ಅವರ ಸೇವೆಗೆ ಅವಕಾಶ ಕಲ್ಪಿಸಲು ಜನತಾ ದರ್ಶನ ಕಾರ್ಯಕ್ರಮವು ಸೂಕ್ತ ವೇದಿಕೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಚೇರಿಗಳಿಗೆ ಬರುವ ಸಾರ್ವಜನಿಕರು ಗ್ರಾಹಕರಲ್ಲ, ಅವರು ಪ್ರಭುಗಳಾಗಿದ್ದಾರೆ. ಜನಸೇವೆಯೇ ಜನಾರ್ಧನ ಸೇವೆಯಾಗಿದ್ದು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದು ಇಲಾಖೆ ಅಧಿಕಾರಿಗಳ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ವಿಶೇಷ ಆಸಕ್ತಿಯಿಂದ ಕಾರ್ಯ ನಿರ್ವಹಿಸಬೇಕು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದಿಂದ ಎಲ್ಲ ಕಡೆಗೆ ಜನತಾದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸಚಿವ ಸಂಪುಟದಲ್ಲಿ ಜಿಲ್ಲಾ ಮಟ್ಟದ ಜನತಾ ದರ್ಶನಕ್ಕೆ ವಿಶೇಷ ಮಹತ್ವವಿದೆ. ಯಾವ ಕಚೇರಿಯಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಸ್ಪಂದನೆ ಪಡೆದಿರುವುದಿಲ್ಲವೋ ಅಂತಹವರು ಜನತಾ ದರ್ಶನ ಕಾರ್ಯಕ್ರಮದಲ್ಲಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.

ಜನತಾ ದರ್ಶನ ಹೊಸ ವ್ಯವಸ್ಥೆ: ಜನತಾ ದರ್ಶನ ಕಾರ್ಯಕ್ರಮಕ್ಕೂ 10 ದಿನದ ಮುಂಚೆಯೇ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಲಾಗಿದೆ. ಈ ಬಗ್ಗೆ ಜಿಲ್ಲಾಡಳಿತ ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆ. ವಿವಿಧೆಡೆಯಿಂದ ಬಂದ ಸಾರ್ವಜನಿಕರಿಗೆ ಮೂಲಸೌಲಭ್ಯ ಕಲ್ಪಿಸಲಾಗಿದೆ. ಸಾರ್ವಜನಿಕರುಸಾಧ್ಯವಾದರೆತಮ್ಮ ಸಮಸ್ಯೆಗಳಿಗೆ ಸಂಜೆಯೊಳಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಎರಡು ದಿನಗಳ ಹಿಂದೆ ಬಂದಿರುವ ಅರ್ಜಿಗಳ ಪರಿಹಾರಕ್ಕೆ ಆದಷ್ಟು ಶೀಘ್ರ ಘೋಷಣೆ ಮಾಡಲಾಗುವುದು.

ವಿಶೇಷ ಆಡಳಿತಾತ್ಮಕ ಜಿಲ್ಲೆ ನಮ್ಮದು: ಜಿಲ್ಲೆಯು ವಿಶೇಷ ಆಡಳಿತಾತ್ಮ ಜಿಲ್ಲೆಯಾಗಿದೆ. ಈ ಆಡಳಿತ ವ್ಯವಸ್ಥೆ ಪ್ರಾರಂಭಿಸಿದ ಮೊದಲ ಹಾಗೂ ಉತ್ತಮ ಜಿಲ್ಲೆ ನಮ್ಮದಾಗಿದೆ. ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆ ಸೌಲಭ್ಯಗಳನ್ನು ಶೇ.99.02 ಪ್ರಗತಿ ಸಾಧಿಸಲಾಗಿದೆ. ಪಂಚ ಗ್ಯಾರಂಟಿ ಯೋಜನೆ ಸೌಲಭ್ಯ ತಲುಪಿಸುವಲ್ಲಿ ಜಿಲ್ಲೆ ಅಗ್ರಣೀಯ ಸ್ಥಾನದಲ್ಲಿದ್ದು ಇದಕ್ಕೆ ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆಗಳ ಕಾಳಜಿ, ಸ್ಪಂದನೆ, ಜವಾಬ್ದಾರಿಯೂ ಕಾರಣ. ಆಡಳಿತದಲ್ಲಿ ಪಾರದರ್ಶಕತೆ, ದಕ್ಷತೆ ಕಾಯ್ದುಕೊಂಡಿದ್ದು ಸಂತಸದ ವಿಷಯವಾಗಿದೆ.

ಪ್ರಭುವಿನೆಡೆಗೆ ಪ್ರಭುತ್ವ: ಹಿಂದಿನ ರಾಜರುಗಳ ಕಾಲದಲ್ಲಿ ನ್ಯಾಯದ ಗಂಟೆ ಇರುತ್ತಿತ್ತು. ಅದೇ ಕಲ್ಪನೆಯಲ್ಲಿಯೇ ಪ್ರಭುವಿನೆಡೆಗೆ ಪ್ರಭುತ್ವ ಕಾರ್ಯಕ್ರಮ ಜಾರಿತರಲಾಗಿದೆ. ಸಾರ್ವಜನಿಕರ ತಮ್ಮ ಸಮಸ್ಯೆ ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಗಮನಕ್ಕೆ ಬಂದು ತ್ವರಿತ ಪರಿಹಾರ ಕಂಡುಕೊಳ್ಳಲು ಅನುವು ಮಾಡಿಕೊಡಲಾಗಿದೆ.

ತಹಶೀಲ್ದಾರರ ಕಚೇರಿ ಕಡತಗಳ ನಿರ್ವಹಣೆ ಬಗ್ಗೆ ವಿಚಾರಿಸಿದಾಗ 440 ಅರ್ಜಿಗಳು ಬಾಕಿ ಉಳಿದಿದ್ದು ಅದರಲ್ಲಿ 280 ಅರ್ಜಿ ಇತ್ಯರ್ಥಗೊಳಿಸಲಾಗಿದೆ. 156 ಆದೇಶದ ಪ್ರತಿ ಕಾರ್ಯಕ್ರಮದಲ್ಲಿ ಹಂಚಿಕೆ ಮಾಡಲಾಗುವುದು ಎಂದರು. ಡಿಸಿ ಸಿ.ಎನ್.ಶ್ರೀಧರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಬಿ.ಬಿ.ಅಸೂಟಿ, ಅಶೋಕ ಮಂದಾಲಿ, ಎಸ್ಪಿ ರೋಹನ್ ಜಗದೀಶ, ಸಂತೋಷ್ ಕೆ., ಡಾ.ದುರಗೇಶ್ ಕೆ.ಆರ್., ಜಿಪಂ ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ, ಸಿದ್ದು ಪಾಟೀಲ, ಸುಜಾತಾ ದೊಡಮನಿ ಇದ್ದರು.



300 ಅರ್ಜಿಗಳ ಸ್ವೀಕೃತಿ

ಜನತಾ ದರ್ಶನದಲ್ಲಿ ಈಗಾಗಲೇ 300ಕ್ಕೂ ಅಧಿಕ ಅರ್ಜಿ ಸ್ವೀಕರಿಸಲಾಗಿದೆ. ಕಂದಾಯ ಇಲಾಖೆಯ 135, ನಗರಾಭಿವೃದ್ಧಿ ಕೋಶದ 38, ಜಿಲ್ಲಾ ಪಂಚಾಯತಿಗೆ ಸಂಬಂಧಿತ 4, ವಿವಿಧ ಇಲಾಖೆಗಳ- 123 ಅರ್ಜಿಗಳಿವೆ. 188 ಅರ್ಜಿಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ಉಳಿದವುಗಳಿಗೆ ಸ್ಪಂದಿಸಲಾಗುತ್ತಿದೆ.

ಬಿಎಸ್‌ವೈ ಸೇವೆ ಮರೆಯಲು ಅಸಾಧ್ಯ: ಮಹಾಂತಶೆಟ್ಟರ

ಲಕ್ಷ್ಮೇಶ್ವರ: ಇಂದು ದೇಶದಲ್ಲಿ ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಬೆಳೆದು ನಿಂತಿದ್ದು ಅದರಂತೆ ಕರ್ನಾಟದಲ್ಲಿ ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸಿದ ಕೀರ್ತಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಸಲ್ಲುತ್ತದೆ ಎಂದು ಬಿಜೆಪಿ ಶಿರಹಟ್ಟಿ ಮಂಡಲದ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ಹೇಳಿದರು.

ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ಅವರ ಜನ್ಮ ದಿನದ ಪ್ರಯುಕ್ತ ಹಾಗೂ ಶಾಸಕ ಡಾ.ಚಂದ್ರು ಲಮಾಣಿ ಅವರ ಲೋಕಾಯುಕ್ತ ಕೇಸ್‌ನಲ್ಲಿ ನಿರ್ದೋಷಿಯಾಗಿ ಬಿಡುಗಡೆ ಆಗಿ ಬರಲಿ ಎಂಬ ಉದ್ದೇಶದಿಂದ ಸೋಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.

ಬಿಜೆಪಿ ಪಕ್ಷವನ್ನು ಗ್ರಾಮೀಣ ಭಾಗದಿಂದ ಗಟ್ಟಿಯಾಗಿ ಬೆಳೆಸಿದ ಯಡಿಯೂರಪ್ಪನವರ ಸೇವೆಯನ್ನು ಬಿಜೆಪಿ ಎಂದಿಗೂ ಮರೆಯಲು ಸಾಧ್ಯವಿಲ್ಲ, ಅವರ ಆಯುಸ್ಸು ಆರೋಗ್ಯ ಚೆನ್ನಾಗಿರಲಿ ಎಂದು ಸೋಮೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಕುತಂತ್ರದಿಂದ ಲೋಕಾ ಬಲೆಗೆ ಸಿಲುಕಿರುವ ಶಾಸಕ ಡಾ.ಚಂದ್ರು ಲಮಾಣಿ ಆದಷ್ಟು ಶೀಘ್ರ ಲೋಕಾಯುಕ್ತ ಕೇಸ್‌ನಲ್ಲಿ ನಿರ್ದೋಷಿಯಾಗಿ ಹೊರಗೆ ಬಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಿ ಎಂದು ಹೇಳಿದರು.



ಜಿಪಂ ಮಾಜಿ ಸದಸ್ಯ ಎಂ.ಎಸ್. ದೊಡ್ಡಗೌಡ್ರ, ಯುವ ಮುಖಂಡ ನವೀನ ಹಿರೇಮಠ ಮಾತನಾಡಿದರು.

ಈ ವೇಳೆ ಶಿರಹಟ್ಟಿ ಮಂಡಲ ಪ್ರಧಾನ ಕಾರ್ಯದರ್ಶಿ ಗಂಗಾಧರ ಮೆಣಸಿನಕಾಯಿ, ಥಾವರಪ್ಪ ಲಮಾಣಿ, ವಿಜಯಕುಮಾರ ಹತ್ತಿಕಾಳ, ಹಾಲಪ್ಪ ಸೂರಣಗಿ, ಬಾಬಣ್ಣ ವೇರ್ಣೇಕರ, ದುಂಡೇಶ ಕೊಟಗಿ, ಅನಿಲ ಮುಳಗುಂದ, ಡಿ.ವೈ.ಹುನಗುಂದ, ನೀಲಪ್ಪ ಹತ್ತಿ, ಪ್ರವೀಣ ಬೋಮಲೆ, ವಿಜಯ ಕುಂಬಾರ, ಬಸವರಾಜ ಕಲ್ಲೂರ, ಶಕ್ತಿ ಕತ್ತಿ, ಭೀಮಣ್ಣ ಯಂಗಾಡಿ, ಪ್ರವೀಣ ಪಾಟೀಲ, ರಾಮು ನಾಯಕ, ಉಳವೇಶಗೌಡ ಪಾಟೀಲ, ರಾಜಶೇಖರಶಿಗ್ಲಿಮಠ, ಮಹಾದೇವಪ್ಪ ಅಣ್ಣಿಗೇರಿ, ನಾಗನಗೌಡ ಪಾಟೀಲ್, ಮಂಜುನಾಥ ಬಸಾಪುರ, ರಮೇಶ ದನದಮನಿ, ವೀರೇಶ ಸಾಸಲವಾಡ, ಮಂಜುನಾಥ ಗಜಕೋಶ, ಹನುಮಂತ ಕೊಪ್ಪದ, ಭರತೇಶ ಪಾಟೀಲ, ಬಾಬಣ್ಣ ವಡಕಣ್ಣವರ, ಸತೀಶ ಕಾಡಣ್ಣವರ, ಆಕಾಶ ಸೌದತ್ತಿ, ವಿಶಾಲ ಬಟಗುರ್ಕಿ, ಸಂಗಮೇಶ ಬೆಳವಲಕೊಪ್ಪ ಸೇರಿದಂತೆ ಕಾರ್ಯಕರ್ತರು, ಅಭಿಮಾನಿಗಳು ಇದ್ದರು.

ರಾಷ್ಟ್ರಸೇವೆಯಲ್ಲಿ 60 ರಾಷ್ಟ್ರೋತ್ಥಾನ

ರಾಷ್ಟ್ರೋತ್ಥಾನ ಪರಿಷತ್ತಿನ ಸೇವಾಕಾರ್ಯ 4 ಆಯಾಮಗಳಲ್ಲಿ

ಶಿಕ್ಷಣ





ಸಂವಿತ್ - ಸಂಶೋಧನಾ ಪ್ರತಿಷ್ಠಾನ

- ವಿಭಾಗಗಳು 4
- ಪಠ್ಯಪುಸ್ತಕಗಳು 72
- ಪಠ್ಯಪೂರಕ ಪುಸ್ತಕಗಳು 45
- ತಲುಪಿರುವ ಶಾಲೆಗಳು 414

ಸಿಬಿಎಸ್‌ಇ ಪಠ್ಯಕ್ರಮ

20 ಶಾಲೆಗಳು

18000 ವಿದ್ಯಾರ್ಥಿಗಳು

800 ಶಿಕ್ಷಕರು

ರಾಜ್ಯ ಪಠ್ಯಕ್ರಮ

9 ಶಾಲೆಗಳು

6500 ವಿದ್ಯಾರ್ಥಿಗಳು

250 ಶಿಕ್ಷಕರು





ರಾಷ್ಟ್ರೋತ್ಥಾನ 1972ರಲ್ಲಿ ಶಿಕ್ಷಣಕ್ಷೇತ್ರವನ್ನು ಪ್ರವೇಶಿಸಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಭಾರತೀಯತೆ ಹಾಗೂ ಭಾರತೀಯ ಬೋಧನಾಕ್ರಮವನ್ನು ಮೇಳೈಸುವ ಸಂಸ್ಥೆಗಳ ಆವಶ್ಯಕತೆಯನ್ನು ಪರಿಷತ್ ಮನಗಂಡಿತು. ಪಂಚಮುಖಿ ಶಿಕ್ಷಣದ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯ ಸಮಗ್ರ ವ್ಯಕ್ತಿತ್ವವಿಕಾಸವನ್ನು ಸಾಧಿಸುವುದು ರಾಷ್ಟ್ರೋತ್ಥಾನ ಶಾಲೆಗಳ ಸಂಕಲ್ಪ. ಮಕ್ಕಳ ದೈಹಿಕ, ಬೌದ್ಧಿಕ, ಮಾನಸಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆಯನ್ನು ಸಾಧಿಸಿ, ತನ್ಮೂಲಕ ಪಠ್ಯಪುಸ್ತಕ-ಪರೀಕ್ಷೆಗಳಾಚೆಗೂ ಕಲಿಕೆ ಸಾಗುವಂತಾಗಿ, ವಿದ್ಯಾರ್ಥಿಗಳನ್ನು ಸಮೃದ್ಧ ಬದುಕಿಗೆ ಸಜ್ಜುಗೊಳಿಸಲು ಈ ವಿಶಿಷ್ಟ ಪಠ್ಯಕ್ರಮ ರೂಪಿಸಲಾಗಿದೆ. ರಾಜ್ಯ ಪಠ್ಯಕ್ರಮವನ್ನು ಅನುಸರಿಸುವ ಶಾಲೆಗಳಾಗಿ ರಾಷ್ಟ್ರೋತ್ಥಾನ ವಿದ್ಯಾಲಯಗಳಿವೆ. ಹಗರಿಬೊಮ್ಮನಹಳ್ಳಿ, ದಾವಣಗೆರೆ, ಚಿತ್ರದುರ್ಗ, ಧಾರವಾಡ, ಹೊಳೆಹೊನ್ನೂರು, ಶ್ರೀರಾಂಪುರ, ಕಲ್ಯಾಣನಗರ (ಬೆಂಗಳೂರು) ಹಾಗೂ ಮುಂಗಾನಹಳ್ಳಿಯಲ್ಲಿ ಇವುಗಳನ್ನು ಕಾಣಬಹುದು. ಸಿಬಿಎಸ್‌ಇ ಪಠ್ಯಕ್ರಮವನ್ನು ಅನುಸರಿಸುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರಗಳು (ರಾವಿಕೇ) 2005ರಲ್ಲಿ ಪ್ರಾರಂಭವಾದವು. ಬೆಂಗಳೂರಿನಲ್ಲಿ ಅರ್ಕಾವತಿ, ರಾಮಮೂರ್ತಿನಗರ, ಬನಶಂಕರಿ, ಸೋಮನಹಳ್ಳಿ, ಹುಲಿಮಂಗಲ, ಹುರಳಿಚಿಕ್ಕನಹಳ್ಳಿ; ಮೈಸೂರಿನಲ್ಲಿ ವಿಜಯನಗರ, ಶ್ರೀನಗರ; ಧಾರವಾಡದಲ್ಲಿ ಗರಗ, ಸತ್ತೂರ; ಹಗರಿಬೊಮ್ಮನಹಳ್ಳಿ, ದಾವಣಗೆರೆ, ಕಲಬುರಗಿ, ಮಂಗಳೂರು, ಬಾಗಲಕೋಟೆಯಲ್ಲಿ ಕೆರೂರ, ಬಳ್ಳಾರಿ, ಹಾಸನ, ಉಡುಪಿ, ಹಾನಗಲ್, ಹಾವೇರಿಯಲ್ಲಿ ವಿದ್ಯಾಕೇಂದ್ರಗಳಿವೆ.

ದಾವಣಗೆರೆ, ಉಡುಪಿ ಹಾಗೂ ಧಾರವಾಡ ಈ ಮೂರೂ ಕಡೆಗಳಲ್ಲಿ ರಾಷ್ಟ್ರೋತ್ಥಾನ ಪದವಿಪೂರ್ವ ಕಾಲೇಜುಗಳಿವೆ. ವಿದ್ಯಾರ್ಥಿಗಳಿಗೆ ವಸತಿಸೌಲಭ್ಯವನ್ನೂ ಕಲ್ಪಿಸಲಾಗಿದೆ.

ಸಂವಿತ್ - ಸಂಶೋಧನಾ ಪ್ರತಿಷ್ಠಾನ: ಶಿಕ್ಷಣಸಂಸ್ಥೆಗಳು ಸಂತಸಮಯ ಕಲಿಕೆಯ ಮೂಲಕ ಶೈಕ್ಷಣಿಕ ಉನ್ನತಿಯನ್ನು ಸಾಧಿಸಲು ನೆರವಾಗುವ ಉದ್ದೇಶದಿಂದ 2019ರಲ್ಲಿ ಆರಂಭವಾದ ಸಂವಿತ್ ಸಂಶೋಧನಾ ಪ್ರತಿಷ್ಠಾನವು ಎನ್‌ಇಪಿ-2020ಕ್ಕೆ ಅನುಗುಣವಾಗಿ ಪಠ್ಯಪುಸ್ತಕಗಳು, ಕಿಟ್ (ಬೋಧನಾ ಕಲಿಕಾ ಸಾಮಗ್ರಿ), ಶಿಕ್ಷಕರ ಕೈಪಿಡಿಗಳು, ಇ-ಸಂಪನ್ಮೂಲಗಳು ಮುಂತಾದ ಭಾರತಕೇಂದ್ರಿತ ಸಮಗ್ರ ಶಿಕ್ಷಣ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುತ್ತಿದೆ. ಸಂವಿತ್ ಸಂಶೋಧನಾ ಪ್ರತಿಷ್ಠಾನವು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಮಿತಿಯಿಂದ ಅಂಗೀಕೃತವಾದ ಭಾರತೀಯ ಜ್ಞಾನ ಪದ್ಧತಿಯ (ಐಕೆಎಸ್) ಕಲಿಕಾ ಕೇಂದ್ರವೂ ಆಗಿದೆ.

ತಪಸ್ ಸಾಧನಾ: ಭಾರತದ ಸರ್ವಾಂಗೀಣ ಉನ್ನತಿಗೆ ಎಲ್ಲ ಸ್ತರಗಳ ಯುವ ಸಮುದಾಯ ಉನ್ನತ ಶಿಕ್ಷಣವನ್ನು ಹೊಂದುವುದು ಅನಿವಾರ್ಯ ಹಾಗೂ ಅಗತ್ಯ ಕೂಡ. ಆದರೆ ಪ್ರತಿಭಾವಂತರಾಗಿದ್ದರೂ ಆರ್ಥಿಕವಾಗಿ ಸಬಲರಲ್ಲದ ಮಕ್ಕಳಿಗೆ ಇದು ಸಾಧ್ಯವಾಗದೇ ಇದ್ದುದನ್ನು ಮನಗಂಡು ಆ ಉನ್ನತ ಶಿಕ್ಷಣವನ್ನು ಆಗು ಮಾಡಿ ಅವರನ್ನೂ ಭವಿಷ್ಯದ ಸಮರ್ಥ ನೇತಾರರನ್ನಾಗಿಸುವ ಉದ್ದೇಶದೊಂದಿಗೆ ತಪಸ್-ಸಾಧನಾ ಯೋಜನೆಗಳ ಪ್ರಾರಂಭವಾಯಿತು. ಅವಕಾಶವಂಚಿತ ಪ್ರತಿಭಾನ್ವಿತ ಗಂಡುಮಕ್ಕಳಿಗೆ ಸಮಗ್ರ ಮಾದರಿಯಲ್ಲಿ ಜೆಇಇ ತರಬೇತಿ ನೀಡುವ ಉಚಿತ ದ್ವೈವಾರ್ಷಿಕ ವಸತಿಸಹಿತ ಪ್ರಕಲ್ಪ ತಪಸ್ 2012ರಲ್ಲಿ ಆರಂಭವಾಯಿತು. ಐಐಟಿ ಮುಂತಾದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳನ್ನು ಸೇರ ಬಯಸುವ ವಿದ್ಯಾರ್ಥಿಗಳ ಕನಸುಗಳನ್ನು ಸಾಕಾರಗೊಳಿಸುವುದು ಈ ಯೋಜನೆಯ ಉದ್ದೇಶ. ಈವರೆಗೆ 180 ವಿದ್ಯಾರ್ಥಿಗಳು ಮೆರಿಟ್ ಸೀಟುಗಳನ್ನು ಪಡೆದಿದ್ದಾರೆ. 2017ರಲ್ಲಿ ಆರಂಭವಾದ ಸಾಧನಾ, ವೈದ್ಯಕೀಯ ಶಿಕ್ಷಣವನ್ನು ಪಡೆಯಬಯಸುವ, ಆರ್ಥಿಕವಾಗಿ ಸಬಲರಲ್ಲದ ಪ್ರತಿಭಾನ್ವಿತ ಹೆಣ್ಣುಮಕ್ಕಳಿಗಾಗಿಯೇ ರೂಪಿಸಲಾದ, ಸಮಗ್ರ ಮಾದರಿಯಲ್ಲಿ ನೀಟ್ ತರಬೇತಿ ನೀಡುವ ಉಚಿತ ದ್ವೈವಾರ್ಷಿಕ ವಸತಿಸಹಿತ ಪ್ರಕಲ್ಪ. ಇದು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಹಾಗೂ ಇತರ ಪ್ರತಿಷ್ಠಿತ ವಿದ್ಯಾಲಯಗಳಲ್ಲಿ ಮೆರಿಟ್ ಸೀಟುಗಳನ್ನು ಪಡೆಯಲು ಅವರನ್ನು ಸಿದ್ಧಗೊಳಿಸುತ್ತದೆ. ಇಲ್ಲಿಯವರೆಗೆ 145 ವಿದ್ಯಾರ್ಥಿನಿಯರು ಮೆರಿಟ್ ಸೀಟುಗಳನ್ನು ಪಡೆದಿದ್ದಾರೆ.



ರಾಷ್ಟ್ರೋತ್ಥಾನ

ಸ್ವಸ್ಥ-ಸುಸ್ಥಿರ ಸಮಾಜ ನಿರ್ಮಾಣ

ಭಾರತೀಯ ಜೀವನಮೌಲ್ಯಗಳನ್ನು ಜನಮನದಲ್ಲಿ ಬೇರೂರಿಸುವ ಸಾಹಿತ್ಯ ನಿರ್ಮಾಣ ಮತ್ತು ಪ್ರಸಾರ; ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಪೂರಕವಾದ ಸಂಸ್ಕಾರಯುಕ್ತ, ರಾಷ್ಟ್ರನಿಷ್ಠ ಶಿಕ್ಷಣದ ಮೂಲಕ ಸಾಮಾಜಿಕ ಪರಿವರ್ತನೆ; ಸಮಾಜದ ಅಗತ್ಯಗಳ ಪೂರೈಕೆಗಾಗಿ ಯೋಗ, ಆರೋಗ್ಯ ಮತ್ತು ವಿವಿಧ ಸೇವಾ ಚಟುವಟಿಕೆಗಳು; ಈ ಎಲ್ಲಾ ಚಟುವಟಿಕೆಗಳಲ್ಲೂ ಉತ್ಕೃಷ್ಟ ಕಾರ್ಯಮಾದರಿಗಳ ಸೃಷ್ಟಿ ಮತ್ತು ಅವುಗಳ ವ್ಯಾಪಕ ಅಳವಡಿಕೆಗೆ ಪ್ರೋತ್ಸಾಹ ನೀಡುವ ಧ್ಯೇಯಗಳೊಂದಿಗೆ ರಾಷ್ಟ್ರೋತ್ಥಾನ ಪರಿಷತ್ ಪ್ರಮುಖವಾಗಿ ನಾಲ್ಕು ಆಯಾಮಗಳಲ್ಲಿ ಚಟುವಟಿಕೆಗಳನ್ನು ನಡೆಸುತ್ತಿದೆ.



ಸಾಹಿತ್ಯ

ಸಂದ ಪ್ರಶಸ್ತಿ ಮತ್ತು ಗೌರವಗಳು

- ಕನ್ನಡ ಸಾಹಿತ್ಯ ಪರಿಷತ್ತಿನಿಂದ ಅಂಕಿತ ದತ್ತಿ ಪ್ರಶಸ್ತಿ
- ತೋರ್ಬೆರಳು, ಅಜೇಯ, ಅದಮ್ಯ, ಶತಮಾನದ ತಿರುವಿನಲ್ಲಿ ಭಾರತ, ಗಾಂಧೀಯ ಅರ್ಥಶಾಸ್ತ್ರ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪುಸ್ತಕ ಬಹುಮಾನಗಳು
- ಸಾಮಾಜಿಕ ಕ್ರಾಂತಿಸೂರ್ಯ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಕೃತಿಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಅತ್ಯುತ್ತಮ ಅನುವಾದ ಪ್ರಶಸ್ತಿ
- ಉತ್ಕರ್ಷಪಥ ಕೃತಿಗೆ ಗಾಂಧಿ ಸಾಹಿತ್ಯ ಸಂಘದಿಂದ ಸಿದ್ದವನಹಳ್ಳಿ ಕೃಷ್ಣಶರ್ಮಾ ದತ್ತಿ ಪ್ರಶಸ್ತಿ
- ಕನ್ನಡ ಪುಸ್ತಕ ಪ್ರಾಧಿಕಾರದಿಂದ 2021ನೇ ಸಾಲಿನ ಅತ್ಯುತ್ತಮ ಪ್ರಕಾಶನ ಗೌರವ ಪ್ರಶಸ್ತಿ

ಇದುವರೆಗಿನ ಪ್ರಕಟಣೆಗಳು

182 ರಾಷ್ಟ್ರೋತ್ಥಾನ ಸಾಹಿತ್ಯ

130 ಸಾಹಿತ್ಯ ಸಿಂಧು ಪ್ರಕಾಶನ

610 ಭಾರತ-ಭಾರತಿ (ಕನ್ನಡ)

225 ಭಾರತ-ಭಾರತಿ (ಇಂಗ್ಲಿಷ್)

- ಭಾರತ-ಭಾರತಿ ಪುಸ್ತಕಗಳ ಮಾರಾಟ 2 ಕೋಟಿಗೂ ಅಧಿಕ

ಭಾರತದ ನೈಜ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಗಳ ಅನ್ವೇಷಣೆಗಾಗಿ ಸಾಹಿತ್ಯ. ಕನ್ನಡದಲ್ಲಿ ರಾಷ್ಟ್ರೀಯ ಸಾಹಿತ್ಯದ ಪರಂಪರೆಯನ್ನು ಮುಂದುವರಿಸುವ ಹಾಗೂ ಭಾರತದ ನೈಜ ಇತಿಹಾಸ, ಸಂಸ್ಕೃತಿಗಳನ್ನು ಕುರಿತು ಭಾರತೀಯರಲ್ಲಿ ಹೆಮ್ಮೆಯನ್ನು ಮೂಡಿಸುವಂತಹ ಸಾಹಿತ್ಯ ಪ್ರಕಟಣೆ ಮತ್ತು ಪ್ರಸರಣ ಮಾಡುವ ಉದ್ದೇಶದಿಂದ 1965ರಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯ ಕಾರ್ಯಾರಂಭ ಮಾಡಿತು.

ಇದುವರೆಗೆ ಇತಿಹಾಸ, ಸಂಸ್ಕೃತಿ, ಪರಂಪರೆ, ಆರೋಗ್ಯ, ಜೀವನಚರಿತ್ರೆ, ಆರ್ಥಿಕತೆ, ಪರಿಸರ, ವಿಜ್ಞಾನ, ವ್ಯಕ್ತಿತ್ವವಿಕಸನ ಮೊದಲಾದ ಹಲವು ವಿಷಯ-ಕ್ಷೇತ್ರಗಳಿಗೆ ಸಂಬಂಧಿಸಿದ ಪುಸ್ತಕಗಳು ಪ್ರಕಟವಾಗಿವೆ. ರಾಷ್ಟ್ರೋತ್ಥಾನ ಉಪನ್ಯಾಸಮಾಲಾ ಹಾಗೂ ಮಂಥನ ವೇದಿಕೆಗಳಲ್ಲಿ ನೀಡಲಾದ ಪ್ರಮುಖ ಉಪನ್ಯಾಸಗಳು ರಾಷ್ಟ್ರೋತ್ಥಾನ ಸಾಹಿತ್ಯದ ಮೂಲಕ ಪುಸ್ತಕರೂಪ ಪಡೆದಿವೆ.

ಕಳೆದ 60 ವರ್ಷಗಳಲ್ಲಿ ವಿವಿಧ ಪುಸ್ತಕಗಳ ಲೋಕಾರ್ಪಣ ಕಾರ್ಯಕ್ರಮಗಳಿಗೆ ದೇಶದ ಅಗ್ರಮಾನ್ಯ ನಾಯಕರು, ಸಾಹಿತಿಗಳು, ಸ್ವಾತಂತ್ರ್ಯ ಹೋರಾಟಗಾರರು ಆಗಮಿಸಿದ್ದಾರೆ. ಭಗತ್ ಸಿಂಗ್ ಅವರ ತಾಯಿ ವಿದ್ಯಾವತಿದೇವಿ, ತಿ.ತಾ. ಶರ್ಮಾ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕುವೆಂಪು, ದ.ರಾ. ಬೇಂದ್ರೆ, ಶಿವರಾಮ ಕಾರಂತ, ದುರ್ಗಾ ಭಾಗವತ್, ಡಾ. ಸುನೀತಿಚೌಧರಿ ಘೋಶ್, ಶಚೀಂದ್ರನಾಥ ಬಕ್ಷಿ, ಅನಕೃ, ನಿರಂಜನ, ಖಾದ್ರಿ ಶಾಮಣ್ಣ, ಎಲ್.ಕೆ. ಆಡ್ವಾಣಿ, ಸ್ವಾಮಿ ಚಿನ್ಮಯಾನಂದ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಪ್ರೊ. ಜಿ. ವೆಂಕಟಸುಬ್ಬಯ್ಯ, ಚಂದ್ರಶೇಖರ ಕಂಬಾರ, ಎಚ್.ಎಸ್. ವೆಂಕಟೇಶಮೂರ್ತಿ, ಡಾ. ಎಸ್.ಎಲ್. ಭೈರಪ್ಪ, ಡಾ. ಸಿದ್ದಲಿಂಗಯ್ಯ, ಜಗಮೋಹನ್, ಗೊ.ರು. ಚನ್ನಬಸಪ್ಪ, ಡಾ. ನವರತ್ನ ಎಸ್. ರಾಜಾರಾಂ ಸೇರಿದಂತೆ ಹಲವರು ಖ್ಯಾತನಾಮರ ಮೂಲಕ ರಾಷ್ಟ್ರೋತ್ಥಾನ ಪ್ರಕಾಶನ ವಿಭಾಗದ ಪ್ರಕಟಣೆಗಳು ಲೋಕಾರ್ಪಣೆಯಾಗಿವೆ.

ರಾಷ್ಟ್ರೋತ್ಥಾನ ಮುದ್ರಣಾಲಯ: ರಾಷ್ಟ್ರೋತ್ಥಾನ ಸಾಹಿತ್ಯವನ್ನು ಅಚ್ಚುಕಟ್ಟಾಗಿ, ಕೈಗೆಟುಕುವ ದರದಲ್ಲಿ ಮುದ್ರಿಸುವ ಉದ್ದೇಶದೊಂದಿಗೆ 1967ರಲ್ಲಿ ರಾಷ್ಟ್ರೋತ್ಥಾನ ಮುದ್ರಣಾಲಯವನ್ನು ಪ್ರಾರಂಭಿಸಲಾಯಿತು. ಬೇರೆ ಬೇರೆ ಪ್ರಕಾಶಕರ ಸದಭಿರುಚಿಯ ಸಾಹಿತ್ಯ ಮುದ್ರಣಕ್ಕೂ ಅದೇ ಆಶಯ ವಿಸ್ತಾರದೊಂದಿಗೆ ಅವಕಾಶ ಮಾಡಿಕೊಡಲಾಯಿತು. ಪ್ರಸ್ತುತ, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸೌಲಭ್ಯಗಳಿರುವ ಕರ್ನಾಟಕದ ಪ್ರತಿಷ್ಠಿತ ಮುದ್ರಣಾಲಯಗಳಲ್ಲಿ ಒಂದೆನಿಸಿದೆ.

ಉತ್ಥಾನ ಕನ್ನಡ ಮಾಸಪತ್ರಿಕೆ: ಕನ್ನಡದ ವಿಶಿಷ್ಟ ಕೌಟುಂಬಿಕ ಮಾಸಪತ್ರಿಕೆ ಉತ್ಥಾನ. 1965ರ ವಿಜಯದಶಮಿಯಂದು ಮೊದಲ ಸಂಚಿಕೆ ಅನಾವರಣಗೊಂಡಿತು. ಇದರ ಮೊದಲ ಸಂಪಾದಕರು ಡಾ. ಸೂರ್ಯನಾಥ ಕಾಮತ್. ಅನಂತರದ ದಿನಗಳಲ್ಲಿ ಎಸ್. ವೆಂಕಟರಾವ್, ಪಿ.ಆರ್. ಆನಂದರಾವ್ ಹಾಗೂ ಶಿವರಾಮು ಅವರು ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ, ನಾಡೋಜ ಎಸ್.ಆರ್. ರಾಮಸ್ವಾಮಿ ಅವರು ಉತ್ಥಾನದ ಗೌರವ ಪ್ರಧಾನ ಸಂಪಾದಕರಾಗಿದ್ದಾರೆ. ಕನ್ನಡದ ಹಲವಾರು ಖ್ಯಾತ ಲೇಖಕರಿಗೆ ಅವರ ಆರಂಭಿಕ ದಿನಗಳಲ್ಲಿ ವೇದಿಕೆಯಾಗಿದ್ದು ಉತ್ಥಾನ.

ಭಾರತ - ಭಾರತಿಯ ದಾಖಲೆ: ಮಕ್ಕಳಿಗೆ ಅಚ್ಚುಮೆಚ್ಚಾಗಿರುವ, ಅಂಗೈ ಅಗಲದ ಪುಸ್ತಕ ಮಾಲಿಕೆ ಭಾರತ-ಭಾರತಿ. ಭಾರತ-ಭಾರತಿ ಮೊದಲ ಹತ್ತು ಪುಸ್ತಕಗಳ ಅನಾವರಣ ಸಮಾರಂಭದ ದಿವಸವೇ 1,30,000 ಪ್ರತಿಗಳು ಮಾರಾಟವಾದವು. ಇದು ಮಕ್ಕಳ ಸಾಹಿತ್ಯ ಎಂದು ಕಲ್ಪಿತವಾದ ಯೋಜನೆಯಾದರೂ ಪರಿಣಾಮದಲ್ಲಿ ಅನುಪಮ ಆಕರ ಸಾಹಿತ್ಯವಾಗಿ ಪರಿಣಮಿಸಿತು. ಇವತ್ತಿಗೆ ಕನ್ನಡದಲ್ಲಿ 610 ಹಾಗೂ ಇಂಗ್ಲಿಷಿನಲ್ಲಿ 225 ಶೀರ್ಷಿಕೆಗಳಲ್ಲಿ ಪ್ರಕಟವಾಗಿರುವ ಈ ಸಾಹಿತ್ಯಸರಣಿ ಒಟ್ಟಾರೆ 2 ಕೋಟಿಗೂ ಹೆಚ್ಚು ಪುಸ್ತಕಗಳ ಮಾರಾಟ ಕಂಡಿರುವುದೊಂದು ಸಾರ್ವಕಾಲಿಕ ದಾಖಲೆ.

ಸಮಾಜ ಸಬಲೀಕರಣ

ಸೇವಾವಸತಿ

- ಸ್ಲಂ/ ಕೊಳೆಗೇರಿಗಳು 200+
- ಫಲಾನುಭವಿಗಳು 56,000+
- ಶಿಕ್ಷಣ ಕೇಂದ್ರಗಳು 370+
- ಮಕ್ಕಳು 13,000+
- ಸ್ವಸಹಾಯ ಗುಂಪುಗಳು 224
- ಸದಸ್ಯರು 2,000+
- ಸ್ವಾಸ್ಥ್ಯ ಚಟುವಟಿಕೆಗಳ ಫಲಾನುಭವಿಗಳು 25,000+

ಮಾಧವ ಸೃಷ್ಟಿ

- ಒಟ್ಟು ವಿಸ್ತೀರ್ಣ ಎಕರೆ 110
- ಗೋವುಗಳು 600+
- ಕೃಷಿಕರಿಗೆ ನೀಡಿದ ಎತ್ತುಗಳು 500+
- ಕಾಡು ಬೆಳೆಸಿದ ಜಾಗ ಎಕರೆ 35
- ಮರಗಳು 15,500+







ಸುಸ್ಥಿರತೆ ಹಾಗೂ ಸಬಲೀಕರಣ, ಸ್ವಸ್ಥಸಮಾಜದ ಅವಿಭಾಜ್ಯ ಅಂಶಗಳು. ಅವುಗಳನ್ನು ಸಾಧಿಸಲು ಸಮಾಜದ ಎಲ್ಲರ ಸಹಕಾರ ಹಾಗೂ ಜವಾಬ್ದಾರಿಯ ನಿರ್ವಹಣೆಯಲ್ಲಿ ಎಲ್ಲರ ಸಹಭಾಗಿತ್ವ ಆವಶ್ಯಕ. ಇದನ್ನು ಮನಗಂಡು, ಸಮಾಜದ ಅವಕಾಶವಂಚಿತರನ್ನು ಮೇಲೆತ್ತುವ ಸಲುವಾಗಿ, ಅವರನ್ನೂ ಸಕ್ರಿಯವಾಗಿ ತೊಡಗಿಸುವಂತಹ ಚಟುವಟಿಕೆಗಳನ್ನು ಆರಂಭಿಸಲಾಯಿತು.


ಸ್ಲಂಗಳ ಸರ್ವಾಂಗೀಣ ಅಭಿವೃದ್ಧಿಗೆ ಸೇವಾವಸತಿ: ಶಾಲೆಯಿಂದ ಹೊರಗುಳಿದ ಮಕ್ಕಳ ಶಿಕ್ಷಣ, ಸ್ತ್ರೀಯರ ಹಾಗೂ ಯುವಜನತೆಯ ಸ್ವಾವಲಂಬನೆ ಹಾಗೂ ಎಲ್ಲರ ಸ್ವಾಸ್ಥ್ಯವನ್ನು ಸಾಧಿಸುವ ಮೂಲಕ ಸ್ಲಂ ನಿವಾಸಿಗಳ ಜೀವನಮಟ್ಟವನ್ನು ಸುಧಾರಿಸುವುದಕ್ಕಾಗಿ 1989ರಲ್ಲಿ ಸೇವಾವಸತಿ (ಈ ಮೊದಲು ಜಾಗರಣ) ಪ್ರಕಲ್ಪ (ಕಾರ್ಯಕ್ರಮ) ಆರಂಭಿಸಲಾಯಿತು. ಬೆಂಗಳೂರಿನ ಸುಮಾರು 200ಕ್ಕೂ ಹೆಚ್ಚು ಸ್ಲಂಗಳಲ್ಲಿ ಈ ಚಟುವಟಿಕೆಗಳು ನಡೆಯುತ್ತಿವೆ. 2021ರ ವೇಳೆಗೆ ಜಾಗರಣ ಯೋಜನೆಯ ವ್ಯಾಪ್ತಿ ಬೆಳೆದು ಸೇವಾವಸತಿ ಎನ್ನುವ ಹೆಸರಿನಲ್ಲಿ ಶಿಕ್ಷಣ, ಸ್ವಾವಲಂಬನೆ ಮತ್ತು ಸ್ವಾಸ್ಥ್ಯ ಕ್ಷೇತ್ರಗಳಲ್ಲಿ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.

ಮಾಧವಸೃಷ್ಟಿ: ಶ್ರೀಗುರೂಜಿ ಗೋಳ್ವಲ್ಕರ್ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ (2006) ದೇಸೀ ಜಾನುವಾರು ತಳಿಗಳ ಸಂರಕ್ಷಣೆಗಾಗಿ, ದೊಡ್ಡಬಳ್ಳಾಪುರದ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪದಲ್ಲಿ ಮಾಧವಸೃಷ್ಟಿ ಎಂಬ ಹೆಸರಿನಲ್ಲಿ ಗೋಶಾಲೆ ಪ್ರಾರಂಭಿಸಲಾಯಿತು. ಇಲ್ಲೀಗ, 35 ಎಕರೆ ವಿಸ್ತೀರ್ಣದಲ್ಲಿ 15,500+ ಮರಗಳನ್ನು ಹೊಂದಿರುವ ವೃಂದಾವನ ನಿರ್ಮಿಸಲಾಗಿದೆ. ಸುಸ್ಥಿರ ಕೃಷಿ-ಅರಣ್ಯ ಸಾಗುವಳಿ ಕೇಂದ್ರವಾಗಿ ನೈಸರ್ಗಿಕ ಸುಸ್ಥಿರತೆಗೆ ಕೊಡುಗೆ ನೀಡುತ್ತಿದೆ. ಗೋಶಾಲೆಯು ಈಗ ರೈತರು ಮತ್ತು ಜನಸಾಮಾನ್ಯರಿಗೆ ಸಾವಯವ ಕೃಷಿ ವಿಧಾನಗಳನ್ನು ಕುರಿತು ತರಬೇತಿ ನೀಡುವ ಕೇಂದ್ರವಾಗಿ ರೂಪುಗೊಂಡಿದೆ. ಗೀರ್, ಸಾಹಿವಾಲ್, ಕಾಂಕ್ರೇಜ್, ಥಾರ್ಪಾರ್ಕರ್, ದೇವನಿ, ಹಳ್ಳಿಕಾರ್, ಮಲೆನಾಡುಗಿಡ್ಡ, ಒಂಗೋಲ್, ಅಮೃತಮಹಲ್ ಗೋ ತಳಿಗಳನ್ನು ಸಂರಕ್ಷಿಸಲಾಗುತ್ತಿದೆ.

ಸ್ವಾಸ್ಥ್ಯ







ಯೋಗಕೇಂದ್ರಗಳು, ರಕ್ತಕೇಂದ್ರಗಳು ಹಾಗೂ ಆಸ್ಪತ್ರೆಯ ಮೂಲಕ ಸಮಾಜದ ನಿತ್ಯನೂತನ ಆರೋಗ್ಯ ಮತ್ತು ಸ್ವಾಸ್ಥ್ಯಸಂಬಂಧಿತ ಆವಶ್ಯಕತೆಗಳನ್ನು ರಾಷ್ಟ್ರೋತ್ಥಾನ ಪರಿಷತ್ ಪೂರೈಸುತ್ತಿದೆ. ಈ ನಿಟ್ಟಿನಲ್ಲಿ, ಅಷ್ಟಾಂಗಯೋಗ ಹಾಗೂ ತತ್ಸಂಬಂಧಿತ ಭಾರತೀಯ ಮೂಲದ ದೇಹ, ಆತ್ಮ ಮತ್ತು ಮನಸ್ಸುಗಳ ಸಾಮರಸ್ಯ ತಂತ್ರಗಳು ಹಾಗೂ ಸಮಗ್ರ ವ್ಯಕ್ತಿತ್ವವಿಕಸನದ ತರಬೇತಿಗಳನ್ನು ನೀಡುವ ಉದ್ದೇಶದಿಂದ ರಾಷ್ಟ್ರೋತ್ಥಾನ ಯೋಗವಿಜ್ಞಾನ ಹಾಗೂ ಸಂಶೋಧನಾ ಕೇಂದ್ರ (ಈ ಹಿಂದೆ - ರಾಷ್ಟ್ರೋತ್ಥಾನ ಶಾರೀರಿಕ ಶಿಕ್ಷಣ ಕೇಂದ್ರ) 1972ರಲ್ಲಿ ಬೆಂಗಳೂರಿನ ಜಯನಗರದಲ್ಲಿ ಪ್ರಾರಂಭವಾಯಿತು.

ರುಗ್ಣ (ರಕ್ತ) ಸೇವಾ ಭಂಡಾರ, ರಕ್ತದಾನಿಗಳ ವಿವರಗಳ ನಿರ್ವಹಣೆ ಹಾಗೂ ಅಗತ್ಯವಿರುವವರಿಗೆ ವೈದ್ಯಕೀಯ ಉಪಕರಣಗಳನ್ನು ಒದಗಿಸುವ ಮೂಲಕ ರಾಷ್ಟ್ರೋತ್ಥಾನ ಪರಿಷತ್ 1987ರಲ್ಲಿ ವೈದ್ಯಕೀಯ ಸೇವಾಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿತು. 1993ರ ವೇಳೆಗೆ ರೋಗಿಗಳಿಗೆ ಸುರಕ್ಷಿತ ರಕ್ತ ಒದಗಿಸುವುದಕ್ಕಾಗಿಯೇ ಬೆಂಗಳೂರಿನಲ್ಲಿ ರಕ್ತಕೇಂದ್ರ ಆರಂಭಿಸಲಾಯಿತು. 2010ರಲ್ಲಿ ರಕ್ತಕೇಂದ್ರದ ಎರಡನೆಯ ಘಟಕ ಹುಬ್ಬಳ್ಳಿಯಲ್ಲಿ ಕೆಲಸ ಪ್ರಾರಂಭಿಸಿತು. ರಕ್ತವನ್ನು ಸಮರ್ಪಕವಾಗಿ ಸಂಸ್ಕರಿಸಲು ಹಾಗೂ ಸಂರಕ್ಷಿಸಲು ಅತ್ಯಾಧುನಿಕ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಈ ಎರಡೂ ರಕ್ತಕೇಂದ್ರಗಳು ಪ್ರತಿವರ್ಷವೂ ಅತಿಹೆಚ್ಚು ರಕ್ತಸಂಗ್ರಹ ಮಾಡುವ ಹೆಗ್ಗಳಿಕೆಗೆ ಪಾತ್ರವಾಗಿವೆ.

ತಲಸ್ಸೆಮಿಯಾ ಪೀಡಿತರ ಬೆಳಕು ಸಂರಕ್ಷಾ ತಲಸ್ಸೆಮಿಯಾ ಪೀಡಿತರಿಗಾಗಿ ಸಮಗ್ರರೂಪದ ಚಿಕಿತ್ಸೆ ಹಾಗೂ ನಿರ್ವಹಣೆಯ ಕೇಂದ್ರವಾಗಿ 2013ರಿಂದ ಸಂರಕ್ಷಾ ಕಾರ್ಯನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಇದು ಮೊದಲ ಸರ್ಕಾರೇತರ ವ್ಯವಸ್ಥೆಯೆನಿಸಿದೆ. ಸಂರಕ್ಷಾದ ಮೂಲಕ 400ಕ್ಕೂ ಹೆಚ್ಚು ಕಡುಬಡತನದಲ್ಲಿರುವ ಕುಟುಂಬಗಳ ಮಕ್ಕಳು ತಲಸ್ಸೆಮಿಯಾ ಚಿಕಿತ್ಸೆಗಾಗಿ ನೆರವು ಪಡೆಯುತ್ತಿದ್ದಾರೆ. ರಾಷ್ಟ್ರೋತ್ಥಾನ ಪರಿಷತ್ 2022ರಲ್ಲಿ ಸಮಾಜದ ಎಲ್ಲ ಸ್ತರಗಳ ಜನರಿಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳನ್ನು ಕೈಗೆಟುಕುವಂತೆ ಒದಗಿಸುವ ಉದ್ದೇಶದಿಂದ ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಸ್ಥಾಪಿಸುವ ಮೂಲಕ ತನ್ನ ಸ್ವಾಸ್ಥ್ಯಸಂಬಂಧಿತ ಪ್ರಕಲ್ಪಗಳಲ್ಲಿ ಹೊಸ ಮೈಲುಗಲ್ಲೊಂದನ್ನು ಸ್ಥಾಪಿಸಿತು. ಅದು ಪ್ರಾರಂಭಗೊಂಡ 3 ವರ್ಷಗಳ ಒಳಗೇ ಎನ್‌ಎಬಿಎಚ್ 6ನೇ ಆವೃತ್ತಿಯ ಪೂರ್ಣ ಮಾನ್ಯತೆ ಪಡೆದಿದೆ.

ರಾಷ್ಟ್ರೋತ್ಥಾನ ಯೋಗವಿಜ್ಞಾನ ಹಾಗೂ ಸಂಶೋಧನಾ ಕೇಂದ್ರ

- ಕೇಂದ್ರಗಳು 25
- ದಿನನಿತ್ಯದ ತರಗತಿಗಳು 250+
- ದಿನನಿತ್ಯದ ಅಭ್ಯಾಸಿಗಳು 4,000+
- ಯೋಗಶಿಕ್ಷಿತರು 1.5 ಲಕ್ಷ+
- ಶಿಕ್ಷಕರು 250

ರಾಷ್ಟ್ರೋತ್ಥಾನ ರಕ್ತಕೇಂದ್ರ

- ಫಲಾನುಭವಿಗಳು 5 ಲಕ್ಷ+
- ರಕ್ತದಾನಿಗಳು 11.5 ಲಕ್ಷ+
- ಸಂಗ್ರಹವಾದ ಯುನಿಟ್‌ಗಳು 5 ಲಕ್ಷ+
- ರಕ್ತದಾನ ಶಿಬಿರಗಳು 6,000+

ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ

- ಹಾಸಿಗೆಗಳು 162
- ಕ್ಲಿನಿಕ್ ಆನ್ ವ್ಹೀಲ್ಸ್ ಫಲಾನುಭವಿಗಳು (72 ಸ್ಲಂಗಳಿಂದ) 20,000+
- ಹೊರರೋಗಿಗಳು 2 ಲಕ್ಷ+
- ಒಳರೋಗಿಗಳು 12,000+
- ತಲಸ್ಸೆಮಿಯಾ ರೋಗಿಗಳು 400+

Hosadigantha Kannada Daily Printed & Published by P.S.Prakash on behalf of Jnanabharathi Prakashana Limited. Printed at M/s Elegant Offset Printers, Pvt.Ltd, Plot no 33/1& 15/1(eastern part) MT Sagar Industrial Estate, Hubballi -580030, Published at Joshi Chambers, 2nd Floor, Near R.M.Joshi Petrol pump, Lamington Road, Hubballi-580020, Ph: 0836-2350942, Editor: P.S.Prakash, Group Editor: Vinayak S. Bhat

ಕಿರುಸುದ್ದಿ

ನಾಟಕ ಕಂಪನಿಗಳ ರಕ್ಷಣೆ ಎಲ್ಲರ ಹೊಣೆ



ಯಲ್ಲಾಪುರ: ಇಂದಿನ ಡಿಜಿಟಲ್ ಯುಗದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತಿರುವ ನಾಟಕ ಕಂಪನಿಗಳು ಕಲೆ, ಸಾಹಿತ್ಯ, ಸಂಸ್ಕೃತಿ ಪ್ರಚಾರ ಮಾಡುತ್ತಿದ್ದು, ಇದರ ರಕ್ಷಣೆ ಮಾಡಿ ಉಳಿಸುವದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಮುಂದಿನ ಜನಾಂಗಕ್ಕೆ ವಿಸ್ತರಿಸುವ ಕೆಲಸ ಆಗಬೇಕೆಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು. ಅವರು ಪಟ್ಟಣದ ಮದ್ಗುಣಿ ಸಂಕೀರ್ಣದಲ್ಲಿ ಹಾಕಿರುವ ಶ್ರೀ ಗುರು ಕಾಂತೇಶ್ವರ ನಾಟ್ಯ ಸಂಘ ಇಟಗಿಯವರ ನಾಟಕ ಪ್ರದರ್ಶನದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಇಟಗಿ ಶ್ರೀ ಗುರು ಕಾಂತೇಶ್ವರ ನಾಟ್ಯ ಸಂಘದ ಮಾಲೀಕರು ಪಂಚಾಕ್ಷರಿ ಹೂಗಾರ ಅಧ್ಯಕ್ಷತೆವಹಿಸಿದ್ದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಸ್ವಾಗತಿಸಿದರು. ನಂತರ ನಡೆದ ನಾಟಕ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.



ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಗಣೇಶ ಮಂಟಪದಲ್ಲಿ ಹೊಂಗಿರಣ ಫೌಂಡೇಶನ್, ಯಕ್ಷಶುಭೋದಯ ಶಿರಸಿ ಇವರಿಂದ ಗುರುವಾರ ಪ್ರದರ್ಶನಗೊಂಡ ಕಂಸದಿಗ್ವಿಜಯ ಯಕ್ಷಗಾನ ಮೆಚ್ಚುಗೆಗಳಿಸಿತು. ಹಿಮ್ಮೇಳದಲ್ಲಿ ಸತೀಶ ಹೆಗಡೆ ದಂಟಕಲ್, ಶ್ರೀಧರ ಹೆಗಡೆ ಹೊಸ್ತೋಟ, ರಘುಪತಿ ಹೆಗಡೆ ಹೂಡೆಹದ್ದ ಸಹಕರಿಸಿದರು.

ನಿಧನ ಸುದ್ದಿ

ವಿಷ್ಣು ಭಟ್ಟ ಮಲ್ಲಾಪುರ

ಯಲ್ಲಾಪುರ: ಭಾಗವತ ವಿಷ್ಣು ಭಟ್ಟ ಮಲ್ಲಾಪುರ ಅವರು (91) ನಿಧನರಾದರು. ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಮತ್ತು ಭಾಗವತರಾಗಿ, ವೈದಿಕರಾಗಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದ ಶ್ರೀಯುತರು, ಕಾಶೀಮಠ ಕುಟುಂಬದ ಹಿರಿಯರಾಗಿದ್ದರು. ಅರವತ್ತರಿಂದ ಎಪ್ಪತ್ತರ ದಶಕದ ಕೊನೆಯವರೆಗೂ ಅಸ್ತಿತ್ವದಲ್ಲಿದ್ದ ಭರತನಹಳ್ಳಿ ಮಕ್ಕಳ ಯಕ್ಷಗಾನ



ಮೇಳದ ಪ್ರಮುಖ ಭಾಗವತರಾಗಿ ಉತ್ತರಕನ್ನಡ ಜಿಲ್ಲೆ ಮತ್ತು ಅದರಾಚೆಗೂ, ಶಿಕ್ಷಕ ಗೌಡಾ ಮಾಸ್ತರ್ ಮತ್ತು ಪರಶುರಾಮ ಹೆಗಡೆಯವರ ಜೊತೆಗೂಡಿ ಮಕ್ಕಳ ಯಕ್ಷಗಾನ ಪ್ರಸಿದ್ಧಿಗೊಳಿಸಿದ ಕೀರ್ತಿ ಇವರೊಂದಿಗಿತ್ತು. ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನ ತಮ್ಮ ಮಗಳ ಮನೆಯಲ್ಲಿ ವಾಸವಿದ್ದ ಇವರು, ಮಕ್ಕಳು, ಮೊಮ್ಮಕ್ಕಳು ಮತ್ತು ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಎಪಿಎಂಸಿ ಕೃಷಿ ಧಾರಣೆ

ಶಿರಸಿ	ಕನಿಷ್ಠ	ಗರಿಷ್ಠ
ಕಾಳುಮೆಣಸು	64299	68108
ಬಿಳಿಗೋಟು	31699	42099
ಕೆಂಪುಗೋಟು	32698	46618
ಬೆಟ್ಟೆ	40518	53099
ರಾಶಿ	49439	56199
ಚಾಲಿ	43829	49061
ಬಿ.ಕಾಳುಮೆಣಸು	86005	86005

ಯಲ್ಲಾಪುರ	ಕನಿಷ್ಠ	ಗರಿಷ್ಠ
ಅಪಿ	61099	65119
ರಾಶಿ	48699	60115
ಬೆಟ್ಟೆ	33900	52399
ಕೆಂಪುಗೋಟು	17089	41200
ಬಿಳಿಗೋಟು	17412	41811
ಚಾಲಿಹೊಸದು	42629	49599
ಚಾಲಿ	36243	52311
ಕೋಕಾ	14009	33900
ಕಾಳುಮೆಣಸು	58495	68219



ಕಾರವಾರ: ಸೋಂದಾ ಅರಸರಾದ ಸದಾಶಿವರಾಯರು ಮೊದಲ ಬಾರಿಗೆ ಬ್ರಿಟೀಷ್ ಧ್ವಜವನ್ನು ಇಳಿಸಿ ಸ್ವಾತಂತ್ರ್ಯ ಘೋಷಿಸಿದ ಸವಿನೆನಪಿಗಾಗಿ ಕಡವಾಡದ ನಂದವಾಳದಲ್ಲಿ ಗಣಪತಿ ದೇವರಿಗೆ ಪೂಜೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿ, ಭಾರತಮಾತೆ ಹಾಗೂ ಸದಾಶಿವರಾಯರಿಗೆ ಪುಷ್ಪಾರ್ಚನೆ ಮಾಡಿ ವಿಜಯ ದಿವಸ್ ಆಚರಣೆ ಮಾಡಲಾಯಿತು.

ಧ್ವಜಾರೋಹಣ, ಪೂಜೆ ಸಲ್ಲಿಸಿ, ವಿಜಯ ದಿವಸ್ ಆಚರಣೆ

ಕಾರವಾರ: ಸೋಂದಾ ಅರಸರಾದ ಸದಾಶಿವರಾಯರು ಮೊದಲ ಬಾರಿಗೆ ಬ್ರಿಟೀಷ್ ಧ್ವಜವನ್ನು ಇಳಿಸಿ ಸ್ವಾತಂತ್ರ್ಯ ಘೋಷಿಸಿದ ಸವಿನೆನಪಿಗಾಗಿ ಕಡವಾಡದ ನಂದವಾಳದಲ್ಲಿ ಗಣಪತಿ ದೇವರಿಗೆ ಪೂಜೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿ, ಭಾರತಮಾತೆ ಹಾಗೂ ಸದಾಶಿವರಾಯರಿಗೆ ಪುಷ್ಪಾರ್ಚನೆ ಮಾಡಿ ವಿಜಯ ದಿವಸ್ ಆಚರಣೆ ಮಾಡಲಾಯಿತು.

ಕಡವಾಡ ಕಲ್ಲೆಮಕ್ಕಿಯ ರಘು ಗಣೇಶ ನಾಯ್ಕ ಕಂಪೌಂಡ್‌ನಲ್ಲಿ ನಡೆದ ವಿಜಯ ದಿವಸ್ ಕಾರ್ಯಕ್ರಮದ ವಕ್ತಾರರಾಗಿ ಆಗಮಿಸಿದ, ನಿವೃತ್ತ ಉಪನ್ಯಾಸಕ ಡಾ. ಎಸ್.ವಿ.ನಾಯ್ಕ ಉದ್ಘಾಟಿಸಿ ಮಾತನಾಡಿ, ಸೋಂದಾ ಸದಾಶಿವರಾಯರು ಒಬ್ಬ ಕ್ರಾಂತಿಕಾರಿ ಅರಸರಾಗಿದ್ದರು. ಚತುರ್ಭಾಷಾ ಪರಿಣತರಾದ ಇವರು ಹಲವಾರು ಕಥೆ, ಕವನಗಳನ್ನು ಸಹ ರಚಿಸಿದ್ದಾರೆ. 1705ರಲ್ಲಿ ಬ್ರಿಟೀಷರೊಂದಿಗೆ ಪರಿಣಾಮಕಾರಿಯಾಗಿ ಹೋರಾಟ ನಡೆಸಿ ಅವರನ್ನು ಓಡಿಸಿ, ಅವರ ಧ್ವಜವನ್ನು ಕೆಳಕ್ಕಿಳಿಸಿದ ಸಾಹಸ ಅವರದ್ದು ಎಂದರು.

ಪ್ರಮುಖರಾದ ರಾಜೇಂದ್ರ ನಾಯ್ಕ್ ಮಾತನಾಡಿದರು.

ಈ ಸಂದರ್ಭದಲ್ಲಿ ನಿವೃತ್ತ ಸೈನಿಕರು ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಗೌರವ ಸಮರ್ಪಣೆ ಮಾಡಲಾಯಿತು.ನಾಗೇಶ್ ಕುರಡೇಕರ್ ಸ್ವಾಗತಿಸಿದರು. ಸುಭಾಷ್ ಗುನಗಿ ಪ್ರಾಸ್ತಾವಿಕ ಮಾತುಗಳನಾಡಿದರು. ಶಿರವಾಡ ಗ್ರಾಪಂ ಮಾಜಿ ಅಧ್ಯಕ್ಷೆ ಅಶ್ವಿನಿ ನಾಯ್ಕ್, ಕಡವಾಡ ಪಂಚಾಯತ್ ಮಾಜಿ ಅಧ್ಯಕ್ಷ ಆನಂದ ನಾಯ್ಕ, ಸಂಜಯ ನಾಯ್ಕ್, ಸುಧಾಕರ್ ನಾಯ್ಕ್ ಉಪಸ್ಥಿತರಿದ್ದರು. ಉದಯ ನಾಯ್ಕ್ ನಿರೂಪಿಸಿದರು.



ದಾಂಡೇಲಿ: ನಗರದ ಬರ್ಚಿ ರಸ್ತೆಯ ನಿವಾಸಿ ಹಾಗೂ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಪದ್ಮಾವತಿ ಮಾದಿಗ ಅವರನ್ನು ಅವರ ಸ್ವಗೃಹದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಅಶುತೋಷ್ ಕುಮಾರ್ ರಾಯ್ ಸನ್ಮಾನಿಸಿದರು.ರೋಟರಿ ಕ್ಲಬ್ ಪ್ರಧಾನ ಕಾರ್ಯದರ್ಶಿ ಮಿಥುನ್ ನಾಯಕ, ಖಜಾಂಚಿ ಲಿಯೋ ಪಿಂಟೋ, ರೋಟರಿ ಪ್ರಮುಖರಾದ ಎಸ್.ಜಿ.ಬಿರದಾರ, ಆರ್.ಪಿ.ನಾಯ್ಕ, ಸುಧಾಕರ ಶೆಟ್ಟಿ, ಶೇಖರ ಪೂಜಾರಿ ಮತ್ತು ರಾಧೇಶ್ಯಾಮ್ ರಾಠಿ ಇದ್ದರು.

ದಿಶಾ ಸಭೆ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚನೆ

ಜನೌಷಧಿ ಕೇಂದ್ರಗಳಲ್ಲಿ ಬೇಡಿಕೆಯ ದಾಸ್ತಾನು ಇರಲಿ

ಕಾರವಾರ: ಸಾರ್ವಜನಿಕರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಔಷಧಗಳನ್ನು ಪೂರೈಸುವ ಜನೌಷಧಿ ಕೇಂದ್ರಗಳಲ್ಲಿ ಸಾರ್ವಜನರಿಂದ ಹೆಚ್ಚು ಬೇಡಿಕೆ ಇರುವ ಔಷಧಗಳನ್ನು ದಾಸ್ತಾನು ಇಡುವಂತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಅವರು ಶುಕ್ರವಾರ ಜಿಪಂ ಸಭಾಂಗಣದಲ್ಲಿ ನಡೆದ ದಿಶಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,

ಜನೌಷಧ ಕೇಂದ್ರಗಳಲ್ಲಿ ಸಾರ್ವಜನಿಕರಿಂದ ಹೆಚ್ಚು ಬೇಡಿಕೆ ಇರುವ ಔಷಧಗಳ ಸಿಗುತ್ತಿಲ್ಲ ಎಂಬ ದೂರುಗಳಿದ್ದು, ಸಾರ್ವಜನಿಕರಿಗೆ ದುಬಾರಿ ಬೆಲೆಯ ಔಷಧಗಳನ್ನು ಕಡಿಮೆ ಬೆಲೆಯಲ್ಲಿ ನೀಡುವ ಉದ್ದೇಶದಿಂದಲೇ ತೆರದಿರುವ ಜನೌಷಧ ಕೇಂದ್ರಗಳಲ್ಲಿ ಯಾವುದೇ ಔಷಧಗಳ ಕೊರತೆಯಾಗದಂತೆ ಮತ್ತು ಪೂರೈಕೆಗೆ ಯಾವುದೇ ಅಡೆತಡೆ ಆಗದಂತೆ ನೋಡಿಕೊಳ್ಳುವಂತೆ ಆರೋಗ್ಯ ಇಲಾಖೆ ಮತ್ತು ಜಿಲ್ಲಾ ಔಷಧ ನಿಯಂತ್ರಕರಿಗೆ ನಿರ್ದೇಶನ ನೀಡಿದ ಸಂಸದರು, ಹೊಸ ಜನೌಷದ ಕೇಂದ್ರಗಳನ್ನು ತೆರೆಯಲು ಅಗತ್ಯ ಅನುಮತಿಯನ್ನು ನೀಡುವಂತೆ ತಿಳಿಸಿದರು.

ಆರೋಗ್ಯ ಇಲಾಖೆಯ ಹೊಸ ಕಟ್ಟಡಗಳು ನಿರ್ಮಾಣವಾದ ನಂತರ ಹಳೆಯ ಕಟ್ಟಡಗಳನ್ನು ಬಳಸದೇ ಇರುವುದರಿಂದ ಶಿಥಿಲಾವಸ್ಥೆಗೆ ತಲುಪುತ್ತಿದ್ದು, ಈ ಕಟ್ಟಡಗಳನ್ನು ಸಾಮಾಜಿಕ ಚಟುವಟಿಕೆಗಳ ಬಳಕೆಗೆ ನೀಡುವ ಕುರಿತಂತೆ ಕ್ರಮ ಕೈಗೊಳ್ಳಿ, ಜಿಲ್ಲೆಯಲ್ಲಿ ಆಯುಷ್ಮಾನ್ ಕಾರ್ಡ್ ಮತ್ತು ಹಿರಿಯ ನಾಗರೀಕರಿಗೆ ನೀಡುವ ವಯೋ ವಂದನಾ ಕಾರ್ಡ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿತರಿಸುವ ಕುರಿತಂತೆ ತಾಲೂಕುಮಟ್ಟದಲ್ಲಿ ಶಿಬಿರಗಳನ್ನು ಆಯೋಜಿಸುವಂತೆ ತಿಳಿಸಿದ ಅವರು, ಕುಮಟಾದಲ್ಲಿ ಟ್ರಾಮಾಸೆಂಟರ್‌ನ್ನು ತ್ವರಿತವಾಗಿ ಆರಂಭಿಸಲು ಕ್ರಮ ಕೈಗೊಳ್ಳಿ ಮತ್ತು ಕ್ರಿಮ್ಸ್‌ಗೆ ಸರಬರಾಜಾಗಿರುವ



> ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಗೋಕರ್ಣ, ಮುರುಡೇಶ್ವರ, ಬನವಾಸಿ, ಉಳವಿ ಸೇರಿದಂತೆ ಎಲ್ಲಾ ಸ್ಥಳಗಳಲ್ಲಿ ಕಂಡುಬರುವ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಸೂಚಿಸಿದ ಅವರು ನಗರಸ್ಥಳೀಯ ಸಂಸ್ಥೆಗಳ ತಮ್ಮ ವ್ಯಾಪ್ತಿಯ ಅಕ್ಕಪಕ್ಕದಲ್ಲಿನ ಗ್ರಾಮಗಳ ತ್ಯಾಜ್ಯವನ್ನೂ ಕೂಡಾ ಸಂಗ್ರಹಿಸಬೇಕು.
>
> ■ ವಿಶ್ವೇಶ್ವರ ಹೆಗಡೆ ಕಾಗೇರಿ,ಸಂಸದ

ವೈದ್ಯಕೀಯ ಉಪಕರಣಗಳನ್ನು ಶೀಘ್ರದಲ್ಲಿ ಅಳವಡಿಸಿ, ಸಾರ್ವಜನಿಕರಿಗೆ ಅವುಗಳ ಪ್ರಯೋಜನ ಒದಗಿಸುವಂತೆ ತಿಳಿಸಿದರು.

ಪ್ರವಾಸಿ ತಾಣಗಳಲ್ಲಿ ತ್ಯಾಜ್ಯ ವಿಲೇವಾರಿಗೆ ವಿಶೇಷ ಕಾರ್ಯಕ್ರಮ ರೂಪಿಸಿ, ಅಭಿಯಾನ ನಡೆಸಬೇಕು. ನಗರ ಪ್ರದೇಶಗಲ್ಲಿ ಅವಶ್ಯವಿರುವ ಕಡೆಗಳಲ್ಲಿ ಮೊಬೈಲ್ ಟಾಯ್ಲೆಟ್‌ಗಳನ್ನು ಅಳವಡಿಸುವಂತೆ ಸೂಚಿಸಿದ ಅವರು, ಎಲ್ಲಾ ಸರ್ಕಾರಿ ಕಚೇರಿಗಳಲ್ಲಿರುವ ಅನುಪಯುಕ್ತ ವಸ್ತು ಮತ್ತು ವಾಹನಗಳನ್ನು ನಿಯಮಾನುಸಾರ ವಿಲೇವಾರಿ ಮಾಡಿ ಸ್ವಚ್ಛತೆ ಕಾಪಾಡುವಂತೆ ತಿಳಿಸಿದರು.

ಲೋಕಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ನಿಗಧಿತ ಅವಧಿಯೊಳಗೆ ಮುಕ್ತಾಯೊಳಿಸುವಂತೆ

ಅಧಿಕಾರಿಗಳಿಗೆ ಸೂಚನೆ

ಮುಂದಿನ ಕಾಮನ್‌ವೆಲ್ತ್ ಮತ್ತು ಒಲಂಪಿಕ್‌ನಲ್ಲಿ ಜಿಲ್ಲೆಯ ಕ್ರೀಡಾಪಟುಗಳು ಭಾಗವಹಿಸಲು ಈಗಿನಿಂದಲೇ ಅರ್ಹರನ್ನು ಗುರುತಿಸಿ, ಅವರಿಗೆ ಅಗತ್ಯ ತರಬೇತಿ ಮತ್ತು ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸುವಂತೆ ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಕೇಂದ್ರದ ಯೋಜನೆಗಳನ್ನು ರಾಷ್ಟ್ರಕ್ಕೇ ಮಾದರಿಯಾಗಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಕಾರ್ಯನಿರ್ವಹಿಸುವಂತೆ ತಿಳಿಸಿದರು.

ತಿಳಿಸಿದ ಅವರು, ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣಗಳು ಹೆಚ್ಚುತ್ತಿದ್ದು, ಜನವರಿ 2025 ರಿಂದ ಡಿಸೆಂಬರ್ 25 ರ ವರೆಗೆ 86 ಪ್ರಕರಣಗಳು ವರದಿಯಾಗಿದ್ದು, ಈ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಹೆಚ್ಚಿನ ಜಾಗೃತಿ ಮತ್ತು ಅರಿವು ಕಾರ್ಯಕ್ರಮ ಆಯೋಜಿಸುವಂತೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀ ಪ್ರಿಯ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ, ದಿಶಾ ನಾಮನಿರ್ದೇಶಿತ ಸದಸ್ಯರುಗಳು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಶಾಂತಿಯುತ ಹೋಳಿ ಹಬ್ಬ ಆಚರಿಸಿ: ಮಠಪತಿ

ಅಂಕೋಲಾ: ತಾಲೂಕಿನಲ್ಲಿ ಹೋಳಿ ಹಬ್ಬ ಐತಿಹಾಸಿಕ ಮಹತ್ವ ಹೊಂದಿದ್ದು, ಯಾವುದೇ ರೀತಿಯ ಗೊಂದಲ ಗಲಾಟೆಗಳಿಗೆ ಅವಕಾಶ ನೀಡದಂತೆ ವಿಜೃಂಭಣೆಯಿಂದ ಹಬ್ಬದ ಆಚರಣೆ ನಡೆಯಲಿ ಎಂದು ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ ಹೇಳಿದರು.

ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆದ ಹೋಳಿ, ಸುಗ್ಗಿಹಬ್ಬದ ಪೂರ್ವಭಾವಿ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು ಪೊಲೀಸ್ ಇಲಾಖೆಯ ವತಿಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು ಸಾರ್ವಜನಿಕರು ಸಹ ತಮ್ಮ ಜವಾಬ್ದಾರಿಯನ್ನು ನಿಭಾಯಿಸುವ ಮೂಲಕ ಹಬ್ಬದಲ್ಲಿ ಶಾಂತಿ ಸುವ್ಯವಸ್ಥೆ ಕಾಯ್ದುಕೊಳ್ಳಬೇಕು ಎಂದು ಕರೆ ನೀಡಿದರು.

ಬೆಳಂಬಾರ ಊರ ಗೌಡ ಷಣ್ಮುಖ ಗೌಡ ಮಾತನಾಡಿ, ಸುಗ್ಗಿ ತಂಡ ಸಂಪ್ರದಾಯದಂತೆ ಮಾ. 3ರಂದು ಹೋಳಿ ಹುಣ್ಣಿಮೆಯ ದಿನ ತಹಶೀಲ್ದಾರರ ಕಾರ್ಯಾಲಯದ ಎದುರು ಸುಗ್ಗಿ ಕುಣಿತ ನಡೆಸಿ ಸರ್ಕಾರಿ ಗೌರವ ಪಡೆಯಲಿದೆ ಎಂದರು. ಜಿಲ್ಲಾ ಹಾಲಕ್ಕಿ ಸಮಾಜದ ಅಧ್ಯಕ್ಷ ಹನುಮಂತ ಗೌಡ ಮಾತನಾಡಿ, ಮಾ.4ರಂದು ಬೆಳಂಬಾರದಲ್ಲಿ ಸುಗ್ಗಿ ಹಬ್ಬದ ಸಾಂಪ್ರದಾಯಿಕ ಆಚರಣೆ ಕರಿದೇವರ ಆರಾಧನೆ ಕಾರ್ಯಕ್ರಮ ನಡೆಯಲಿದೆ ಎಂದರು. ಸುಗ್ಗಿ ತಂಡದ ಪ್ರಮುಖ ಬುದ್ದು ಗೌಡ ಮಾತನಾಡಿ, ಜಾನಪದ ಕಲೆಯಾದ ಬೆಳಂಬಾರದ ಸುಗ್ಗಿ ಕುಣಿತಕ್ಕೆ ಸರ್ಕಾರದಿಂದ ಸಹಾಯಧನ ಸಿಗುವಂತಾಗಬೇಕು ಎಂದು ಮನವಿ ಮಾಡಿದರು. ಬೆಳಂಬಾರದ ಸುಗ್ಗಿ ಹಗರಣ ತಹಶೀಲ್ದಾರರ ಕಾರ್ಯಾಲಯಕ್ಕೆ ಆಗಮಿಸುವ ಸಂದರ್ಭದಲ್ಲಿ ಜನ ಜಾತ್ರೆ ನೆರೆದಿರುವುದರಿಂದ ಜೈಹಿಂದ್ ಹೈಸ್ಕೂಲ್ ಎದುರು ಮತ್ತು ತಹಶೀಲ್ದಾರರ ಕಚೇರಿಯ ಹೊರಭಾಗದಲ್ಲಿ ಹೆಚ್ಚುವರಿ ಅಂಗಡಿಗಳಿಗೆ,



ಐಸ್ ಕ್ರೀಮ್ ತಂಪು ಪಾನೀಯ ವಾಹನಗಳಿಗೆ ಅವಕಾಶ ನೀಡಬಾರದು ರಸ್ತೆ ಬದಿಯಲ್ಲೇ ಎಣ್ಣೆ ಕಾಯಿಸಿ ಜಿಲೇಬಿ ಮತ್ತಿತರ ತಿಂಡಿಗಳನ್ನು ಕರಿಯುವುದರಿಂದ ಜನರಿಗೆ ಅಪಾಯ ಆಗುವ ಸಾಧ್ಯತೆ ಇದೆ ಎಂದು ಸಭೆಯ ಗಮನಕ್ಕೆ ತರಲಾಯಿತು.ಬೆಳಂಬಾರದ ಹಗರಣ ಮೆರವಣಿಗೆಯ ಸುಂದರ್ಭದಲ್ಲಿ ಬೆಳಂಬಾರದ ತಂಡಗಳನ್ನು ಹೊರತು ಪಡಿಸಿ ಬೇರೆ ಕರಡಿ ವೇಷಗಳಿಗೆಮತ್ತು ಇತರೆಯಾವುದೇವೇಷಗಳಿಗೆ ಅವಕಾಶ ನೀಡಬಾರದು ಯಾರು ಯಾರೋ ಮುಖವಾಡಗಳನ್ನು ಧರಿಸಿ ಬರುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದ್ದು ಇದರಿಂದ ಕಳ್ಳತನ ಮತ್ತಿತರ ಕೃತ್ಯಗಳು ನಡೆಯಬಹುದು ಎಂದು ಬೆಳಂಬಾರದ ಮಾದೇವ ಗೌಡ ಮತ್ತಿತರರು ಸಭೆಯಲ್ಲಿ ತಿಳಿಸಿದರು.

ಹೋಳಿ ಸಂಭ್ರಮದಲ್ಲಿ ಪಿಯುಸಿ ಪರೀಕ್ಷೆ ಇರುವುದರಿಂದ ಕರ್ಕಶ ಶಬ್ದಗಳಿಗೆ ಅವಕಾಶ ನೀಡಬಾರದುಎಂದು ಅಂಜುಮನ್ ಸಂಸ್ಥೆಯ ನವಾಜ ಶೇಖ್ ಸಭೆಯಲ್ಲಿ ತಿಳಿಸಿದರು.

ಪರೀಕ್ಷಾ ಕೇಂದ್ರಗಳ ಬಳಿ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಮೇಲೆ ಯಾವುದೇ ಕಾರಣಕ್ಕೂ ಬಣ್ಣ ಎರಚಬಾರದು ಎಂದು ಪೊಲೀಸ್ ನಿರೀಕ್ಷಕ ಮಠಪತಿ ಸೂಚಿಸಿದರು.ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಗಿರೀಶ ಜಾಂಬಾವಳಿಕರ್ ಮಾತನಾಡಿದರು. ಸುಗ್ಗಿ ತಂಡದ ಪ್ರಮುಖ ಕೃಷ್ಣ ಗೌಡ, ಶಿಕ್ಷಕ ಗಣಪತಿ ತಾಂಡೇಲ್ ಬೆಳಂಬಾರದ ಹಾಲಕ್ಕಿ ಸಮಾಜದ ಪ್ರಮುಖರು ಇದ್ದರು.

ಯೋಜನೆ ವಿಳಂಬ ವಿರೋಧಿಸಿ ಪಾದಯಾತ್ರೆ

ಹಳಿಯಾಳ: ತಾಲೂಕಿನ ರೈತರಿಂದ ಕಾಳಿ ನದಿ ನೀರುಕೆರೆಬಾಂದಾರಗಳಿಗೆತುಂಬಿಸುವ ಯೋಜನೆ ಕಾರ್ಯಾಚರಣೆಯಲ್ಲಿಯ ವಿಳಂಬದ ವಿರುದ್ಧ ಗ್ರಾಮೀಣ ಭಾಗದ ಜನಜಾಗೃತಿ ಪಾದಯಾತ್ರೆಗೆ ರೈತ ಹಸಿರು ಕ್ರಾಂತಿ ಸಂಘಟನೆಯ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜಾರಿ ಹಾಗೂ ಬೀದರ ಜಿಲ್ಲೆಯ ರಾಜ್ಯ ರೈತ ಸಂಘಟನೆಯ ಕಾರ್ಯದರ್ಶಿ ಮಹೇಶ ಸುಭೇದಾರ ಚಾಲನೆ ನೀಡಿದರು.

ನೀರಿಗಾಗಿ ಹೋರಾಟ ಘೋಷಣೆಯಡಿ ಆರಂಭವಾಗಿರುವ ಈ ಹೋರಾಟವು ಹಳಿಯಾಳದ ಮರಾಠಾ ಭವನದ ಮುಂಭಾಗದಿಂದ ಪ್ರಾರಂಭವಾಯಿತು. ಕಾಳಿನದಿ ನೀರು ಯೋಜನೆಗಾಗಿ ಹಳಿಯಾಳ ತಾಲೂಕಿನ ಜನತೆ ಕಳೆದ ಇಪ್ಪತ್ತೊಂಬತ್ತು ವರ್ಷಗಳಿಂದ ಕನಸು ಕಾಣುತ್ತಿದ್ದು, ಈ ತಿಂಗಳಿನಿಂದ ಪ್ರಾರಂಭ, ಮುಂದಿನ ತಿಂಗಳಿನಿಂದ ಪ್ರಾರಂಭ ಎನ್ನುವುದನ್ನು ಶಾಸಕರ ಪತ್ರಿಕಾ ಹೇಳಿಕೆಯಲ್ಲಿ ಕೇಳುತ್ತಾ ಬೇಸರಗೊಂಡಿದ್ದು, ಯೋಜನೆಯು ಈಗಾಗಲೇ ಕಾಮಗಾರಿ ಪ್ರಾರಂಭಗೊಂಡು ಒಂಬತ್ತು ವರ್ಷಗಳಾದರೂ ಮುಗಿಯದೇ ಆಮೆಗತಿಯಲ್ಲಿ ಸಾಗುತ್ತಿರುವುದು ಹಾಗೂ ಮುಂದಿನ ದಿನಗಳಲ್ಲಿ ಕೆರೆಗೆ ಬಂದ ನೀರನ್ನು ಯಾವ ರೀತಿ ಉಪಯೋಗಿಸಿಕೊಳ್ಳಬೇಕೆಂಬ ಯಾವುದೇ ಸ್ಪಷ್ಟತೆ ಇಲ್ಲದೇ ಇರುವುದು ಮತ್ತೊಂದು ಮಹತ್ವದ ಯೋಜನೆ ಹಾಳುಗೆಡುವ ಹುನ್ನಾರವಾಗಿದೆ ಎಂದು ಕಬ್ಬು ಬೆಳೆಗಾರರ ಹಿತ ಸಂರಕ್ಷಣಾ ಸಮಿತಿ ಅಧ್ಯಕ್ಷ ನಾಗೇಂದ್ರ ಜಿವ್ರೋಜಿ ಹೇಳಿದರು.

ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಸಂದೀಪ ಕುಮಾರ ಬೊಬಾಟಿ ಮಾತನಾಡಿ, ಎಲ್ಲಿಯವರೆಗೂ ನಮ್ಮ ಕೆರೆ ಬಾಂದಾರಗಳು ನೀರನ್ನು ಈ ಯೋಜನೆಯಿಂದ ಪಡೆದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಹೇಳಿದರು.

ತಾಲೂಕಿನ ಕೆಕೆ ಹಳ್ಳಿಯಲ್ಲಿ ಜಾತ್ರಾ ಸಂಭ್ರಮವು ನಡೆದಿದ್ದು, ಶುಕ್ರವಾರ ಜಾತ್ರಾ ನಿಮಿತ್ಯ ರಥೋತ್ಸವ ಕಾರ್ಯಕ್ರಮ ಜರುಗಿದ್ದು, ರೈತರೊಬ್ಬರು ಜಾತ್ರಾ, ರಥಕ್ಕೆ ಎಸೆಯುವ ಬಾಳೆ ಹಣ್ಣಿನ ಮೇಲೆ ಕಾಳಿ ನದಿ ಯೋಜನೆಪಾದಯಾತ್ರೆ ಯಶಸ್ವಿಯಾಗಲಿ ಎಂದು ಬರೆದು ಎಸೆದಿರುವ ವಿಡಿಯೋ ಹಾಗೂ ಫೋಟೋಗಳು ತೀವ್ರತರದ ಸದ್ದು ಮಾಡಿದ್ದು, ಇತರ ರೈತರೂ ಭಾವೋದ್ವೇಗಕ್ಕೆ ಒಳಗಾಗುತ್ತಿರುವುದು ಕಂಡು ಬಂದಿದೆ.

ಮೊದಲ ದಿನದ ಪಾದಯಾತ್ರೆಯು ಪತ್ರಿಕೆ ಮುದ್ರಣಕ್ಕೆ ಹೋಗುವ ವರೆಗೆ ಛತ್ರನಾಳ ತಲುಪಿದ್ದು, ಬಿಕೆ ಹಳ್ಳಿಯಲ್ಲಿ ಬಹಿರಂಗ ಸಭೆ ನಡೆಯಲಿದೆ.

ರೈತರು ಹಿಂಜರಿಕೆಯಿಂದಲೇ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.



ಜಮೀನನ್ನು ಲೀಸ್ ಮೇಲೆ ನೀಡದಿರಲು ಒತ್ತಾಯ

ಅಂಕೋಲಾ: ತಾಲೂಕಿನ ಅಲಗೇರಿ ಗ್ರಾಪಂ ವ್ಯಾಪ್ತಿಯ ಶಿರಕುಳಿ ಗ್ರಾಮದಲ್ಲಿ ಬರುವ ಹಿಚ್ಕಡ ಗ್ರೂಪ್ ವಿವಿದ್ದೋದ್ದೇಶಗಳ ಸಹಕಾರಿ ಸಂಘದ ಜಮೀನನ್ನು ತಾಲೂಕಿನ ಕೇಣಿಯ ವಾಣಿಜ್ಯ ಬಂದರು ಸಂಬಂಧಿಸಿದ ಚಟುವಟಿಕೆಗಳಿಗೆ ಲೀಸ್ ಮೇಲೆ ನೀಡಬಾರದು ಎಂದು ಆಗ್ರಹಿಸಿ ಸುತ್ತ ಮುತ್ತಲಿನ ಗ್ರಾಮಗಳ ನಿವಾಸಿಗಳು ಅಲಗೇರಿ ಗ್ರಾಪಂ, ತಾಲೂಕು ಆಡಳಿತ ಮತ್ತು ಸಹಕಾರಿ ಸಂಘಕ್ಕೆ ಮನವಿ ನೀಡಿದ್ದಾರೆ.

ಹಿಚ್ಕಡ ಗ್ರೂಪ್ ಸಹಕಾರಿ ಸಂಘಕ್ಕೆ ಸೇರಿರುವ ಜಮೀನನ್ನು ವಾಣಿಜ್ಯ ಬಂದರು ಯೋಜನೆಯ ಉದ್ದೇಶಿತ ಚಟುವಟಿಕೆಗಳಿಗೆ ನೀಡುವುದರಿಂದ ಬಾಳೆಗುಳಿ, ಅಲಗೇರಿ, ಶಿರಕುಳಿ ,ಬೊಗ್ರೆಬೈಲ್ ನಿವಾಸಿಗಳಿಗೆ ಮತ್ತು ರೈತರಿಗೆ ತೊಂದರೆಯಾಗಲಿದ್ದು, ಜಮೀನಿನಲ್ಲಿ ವಿವಿಧ ಬಗೆಯ ರಾಸಾಯನಿಕ ವಸ್ತುಗಳು, ಕಬ್ಬಿಣದ ಅದಿರು, ತೈಲೋತ್ಪನ್ನಗಳುಬಿಟಮಿನ್ ಮೊದಲಾದ ಸರಕುಗಳನ್ನು ದಾಸ್ತಾನು ಮಾಡುವುದರಿಂದ ಸುತ್ತ ಮುತ್ತಲಿನ ನಿವಾಸಿಗಳ ಬದುಕು ಹೈರಾಣಾಗಲಿದೆ ಜನರು ಮತ್ತು ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಲಿದ್ದು, ಊರು ಬಿಟ್ಟು ಹೋಗುವ ಪರಿಸ್ಥಿತಿ ಬರಲಿದೆ ಎಂದು ಮನವಿಯಲ್ಲಿ ತಿಳಿಸಿದರು.

ಉಗ್ರಾಣ ನಿರ್ಮಾಣಕ್ಕೆ ಭೂಮಿ ಸಮದಟ್ಟು ಮಾಡುವ ಕಾರ್ಯದಿಂದ



ಭೂ ಕುಸಿತದ ಸಾಧ್ಯತೆ ಇದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಶಾಂತ ಸುಂದರ ಪರಿಸರದಲ್ಲಿ ವಿಷಕಾರಿ ವಸ್ತುಗಳಿಗೆ ಅವಕಾಶ ಬೇಡ ಈ ಜಮೀನನ್ನು ಈಗಾಗಲೇ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ, ಅದಿರು ದಾಸ್ತಾನು ಮತ್ತಿತರ ಉದ್ದೇಶಗಳಿಗೆ ನೀಡಲಾಗಿದ್ದು, ಸ್ಥಳೀಯ ಜನರು ತೊಂದರೆ ಅನುಭವಿಸಿದ್ದಾರೆ ಮತ್ತೆ ವಾಣಿಜ್ಯ ಬಂದರಿನ ಉದ್ದೇಶಗಳಿಗೆ ಜಮೀನನ್ನು ನೀಡಬಾರದು ಎಂದು ಮನವಿ ಮೂಲಕ ಆಗ್ರಹಿಸಲಾಗಿದ್ದು ಸ್ಥಳೀಯ ಜನರ ವಿರೋಧದ ನಡುವೆಯೂ ಜಮೀನು ನೀಡಿದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ. ಶಿರಕುಳಿ, ಬಾಳೇಗುಳಿ ಸುತ್ತ ಮುತ್ತಲಿನ ನಿವಾಸಿಗಳು ಇದ್ದರು.

ಅರಣ್ಯವಾಸಿಗಳ ಸಮಸ್ಯೆಗೆ ಸ್ಪಂದಿಸಲು ಆಗ್ರಹ

ಅಂಕೋಲಾ: ಅರಣ್ಯವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸುವಂತೆ ನಾಲ್ಕು ದಶಕಗಳಿಂದ ಸರ್ಕಾರಗಳ ಗಮನ ಸೆಳೆಯುವ ಪ್ರಯತ್ನಗಳು ನಡೆಯುತ್ತಿದ್ದರೂ ಸರ್ಕಾರಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ತೋರುತ್ತಿರುವುದರಿಂದ ಅರಣ್ಯವಾಸಿಗಳ ಹಕ್ಕುಗಳ ರಕ್ಷಣೆಗೆ ಹೋರಾಟವೊಂದೇ ದಾರಿಯಾಗಿದೆ ಎಂದು ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಹೇಳಿದರು.

ಪಟ್ಟಣದಕನ್ನಡ ಭವನದಲ್ಲಿ ಪ್ರಾಂತ ರೈತ ಸಂಘದ6ನೇ ತಾಲೂಕು ಸಮ್ಮೇಳನದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸರ್ಕಾರ ಕೇಳಿದ ಮಾಹಿತಿಗಳನ್ನು ಹಲವು ಬಾರಿ ನೀಡಿದರೂ ಅರಣ್ಯವಾಸಿಗಳ ಅರ್ಜಿಗಳು ತಿರಸ್ಕೃತಗೊಳ್ಳುತ್ತಿರುವುದು ಬೇಸರದ ಸಂಗತಿ ಎಂದರು.

ಗಂಗಾವಳಿ ಸೇತುವೆಯ ಉದ್ಘಾಟನೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ 90ಸಾವಿರ ಅರಣ್ಯವಾಸಿ ಕುಟುಂಬಗಳ ಬಗ್ಗೆ ಮನವಿ ಸಲ್ಲಿಸಲಾದರೂ ಅವರು ಜಿಲ್ಲೆಯ ಅರಣ್ಯವಾಸಿಗಳ ಕುರಿತಂತೆ ಮಾತನಾಡದಿರುವುದು ಖೇದಕರ ಎಂದ ಅವರು ಅರಣ್ಯವಾಸಿಗಳ ಹಕ್ಕು ನೀಡಲು ಸರ್ಕಾರ ಮೂರು ತಲೆಮಾರುಗಳ ದಾಖಲೆ ಕೇಳುತ್ತಿರುವುದು ಸರಿಯಲ್ಲ, ಬ್ರಿಟಿಷರ ಕಾಲದ ದಾಖಲೆಗಳನ್ನು



ಕೊಡುವುದು ಕಷ್ಟಕರವಾಗಿದ್ದು, ಕೇಂದ್ರ ಸರ್ಕಾರ ಕಾನೂನಿನಲ್ಲಿ ತಿದ್ದುಪಡಿ ತರಬೇಕು ಶಾಸಕರು, ಸಂಸದರು ಅರಣ್ಯವಾಸಿಗಳ ಪರ ನಿಲ್ಲಬೇಕು ಎಂದು ಹೇಳಿದರು.ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಗೌರೀಶ ನಾಯಕ ಮಾತನಾಡಿ, ಅರಣ್ಯ ಭೂಮಿಯ ಹಕ್ಕಿಗಾಗಿ ಅರಣ್ಯವಾಸಿಗಳು ಧ್ವನಿ ಎತ್ತದಿದ್ದರೆ ತಮ್ಮ ಹಕ್ಕಿನ ಭೂಮಿಯನ್ನು ಕಳೆದು ಕೊಳ್ಳಬೇಕಾಗುತ್ತದೆ ಎಂದರು.ಅರಣ್ಯವಾಸಿ ವೆಂಕಟ್ರಮಣ ಗೌಡ, ಮಾದೇವ ಗೌಡ, ಮೀನಾಕ್ಷಿ ಗೌಡ, ಶಿವರಾಮ ಪಟಗಾರ, ಸಂದೀಪ ನಾಯ್ಕ, ಉದಯ ನಾಯ್ಕ, ಚಂದ್ರು ಶಿರಗುಂಜಿ, ವಿಠ್ಠಲ ಗೌಡ, ದೇವಣ್ಣ ನಾಯಕ, ಅರುಣ ನಾಯ್ಕ, ದಿನಕರ ನಾಯ್ಕ, ರಾಜಗೋಪಾಲ ಶೇಟ್ ಉಪಸ್ಥಿತರಿದ್ದರು.ಕಾರ್ಯದರ್ಶಿ ಸಂತೋಷ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು.

ಶ್ರದ್ಧಾ ಭಕ್ತಿಯಿಂದ ಜೀವನ ನಡೆಸಿ: ಮಹಾರಾಜರು

ಬನವಾಸಿ: ನಾಮದೇವ ಸಿಂಪಿ ಸಮಾಜ ಬಾಂಧವರು ಶ್ರದ್ಧಾ ಭಕ್ತಿಯಿಂದ ಜೀವನ ನ'ಡೆ'ಸ'ುವ'ಂತ'ರಾಗ'ಬೇಕ'ು ಎಂದು ಪಂಢರಾಪುರದ ಶ್ರೀ ಗುರುತಾತ್ಯಾರಾಶಿನಕರ ಮಹಾರಾಜರು ಹೇಳಿದರು.

ಇಲ್ಲಿಯ ನಾಮದೇವ ಕಲ್ಯಾಣ ಮಂಟಪದ ವಿಠ್ಠಲ ರುಖುಮಾಯಿ ದೇವಸ್ಥಾನದಲ್ಲಿ ಶುಕ್ರವಾರ ನಾಮದೇವ ಸಿಂಪಿ ಸಮಾಜದಿಂದ ಹಮ್ಮಿಕೊಂಡ ನಾಮದೇವ ಸಭಾಭವನ ಉದ್ಘಾಟಿಸಿ, ಬಳಿಕ ಶ್ರೀ ದೇವರ 41ನೇ ದಿಂಡಿ ಉತ್ಸವದಲ್ಲಿ ಆಶೀರ್ವಚನ ನೀಡಿದ ಅವರು, ಸಿಂಪಿ ಸಮಾಜ ಬಾಂಧವರೆಲ್ಲರು ನಾಮದೇವರನ್ನು ಸಂತ ಶಿರೋಮಣಿ ಅನ್ನುವ ಬದಲಾಗಿ ಭಕ್ತ ಶಿರೋಮಣಿ ಎಂಬ ನಾಮದಿಂದ ಕರೆಯಿರಿ. ಸಂತ ಜ್ಞಾನೇಶ್ವರರು ಮತ್ತು ಸಂತ



ನಾಮದೇವರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ನಾಮದೇವ ಅವರ ಚಿಂತನೆಯು ಸಮಾಜದಲ್ಲಿ ವಿಶಾಲವಾದ ಪರಿಣಾಮ ಬೀರಿದೆ. ಸಿಂಪಿ ಸಮಾಜ ಬಾಂಧವರು ಪಂಢರಪುರದ ನಾಮದೇವ ಆಹಾರ ಪದ್ಧತಿಯನ್ನು ರೂಪಿಸಿಕೊಂಡು ಸಂಪ್ರದಾಯ, ಆಚರಣೆಗಳನ್ನು ಕ್ರಮಬದ್ಧವಾಗಿ ನಡೆಸಿ, ಪ್ರತಿ ಏಕಾದಶಿಯನ್ನು ಪಾಲನೆ ಮಾಡುವಂತಾಗ ಬೇಕು ಎಂದರು.

ನಾಮದೇವ ಸಿಂಪಿ ಸಮಾಜದ ವತಿಯಿಂದ ಪಂಢರಪುರದ ಗುರುತಾತ್ಯಾ ರಾಶಿನಕರ ಮಹಾರಾಜ, ಪತ್ನಿ ಸ್ನೇಹ ರಾಶಿನಕರ, ಪುತ್ರ ಯಜ್ಞೇಶ ರಾಶಿನಕರ ಅವರನ್ನು ಗೌರವಿಸಲಾಯಿತು. ಸಾಗರದ ಬಿ.ಕೃಷಮೂರ್ತಿ ಬಾಂಬುರೆ, ಹರಪನಹಳ್ಳಿಯ ಜ್ಞಾನೇಶ್ವರ ಸ್ಪಟಿಕ, ಗುತ್ತಿಗೆದಾರ ಗುಣಶೇಖರ ಪಿಳ್ಳೈ, ಭಾವನ ಕೋ.ಆಪ್. ಕ್ರೆಡಿಟ್ ಸೊಸಾಯಿಟಿಯ ಅಧ್ಯಕ್ಷ ಆರ್.ಆರ್.ಲೋಖಂಡೆ, ಉಪಾಧ್ಯಕ್ಷ ಪ್ರಕಾಶ ಮುಳೆ ಇವರನ್ನು ಸನ್ಮಾನಿಸಿದರು.

ದಿಂಡಿ ಉತ್ಸವದ ನಿಮಿತ್ತ ವೇ.ಮೂ.ಶಶಿಧರ ತೋರಗಲ್ ಇವರ ನೇತೃತ್ವದಲ್ಲಿ ವಿಠ್ಠಲ ರುಖುಮಾಯಿ ದೇವರಿಗೆ ವಿಶೇಶ ಪೂಜೆ, ಅಭಿಷೇಕ, ಹರಪನಹಳ್ಳಿಯ ಜ್ಞಾನೇಶ್ವರ ಸ್ಪಟಿಕ ಅವರ ಸಾನಿಧ್ಯದಲ್ಲಿ ಜ್ಞಾನೇಶ್ವರಿ ಪಾರಾಯಣ, ಮಹಾಮಂಗಳರಾತಿ, ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ನೆರವೇರಿತು.

ಅಖಂಡ ಜಾಗರಣೆಯ ನಿಮಿತ್ತ ರಾತ್ರಿ ಗುರುವರ್ಯರಿಂದ ಕೀರ್ತನೆ, ಸಂತವಾಣಿ ಕಾರ್ಯಕ್ರಮ, ದುರ್ಗೇಶ ಹಳಿಯಾಳ ಸಂಗಡಿಗರಿಂದ ಭಜನೆ, ಬೆಂಗಳೂರಿನ ಕುಮಾರಿ. ಪ್ರೀಯಾ ಮಾಳವದೆ, ಶ್ರೀಯಾ ಮಾಳವದೆ ಅವರಿಂದ ಕಥಕ್ ನೃತ್ಯ ಹಾಗೂ ತೇಜಸ್ವಿನಿ ಮಹಿಳಾ ಮಂಡಳದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ನಾಮದೇವ ಸಿಂಪಿ ಸಮಾಜದ ಗೌರವಾಧ್ಯಕ್ಷ ಮಧುಕೇಶ್ವರ ವಿ.ಚೌದರಿ, ಅಧ್ಯಕ್ಷ ಮಧುಕರ ಮಾಳವದೆ, ಉಪಾಧ್ಯಕ್ಷ ಕೃಷ್ಣಮೂರ್ತಿ ಮಾಳವದೆ, ಕೋಶಧ್ಯಕ್ಷ ಮೃತ್ಯುಂಜಯ ಚೌಧರಿ, ಕಾರ್ಯದರ್ಶಿ ರಾಮಕೃಷ್ಣ ಚೌಧರಿ, ಸದಸ್ಯರಾದ ಸುರೇಂದ್ರ, ಬೊಂಗಾಳೆ, ವೆಂಕಟೇಶ ಚೌಧರಿ, ರಾಘವೇಂದ್ರ, ಬೊಂಗಾಳೆ, ಕುಶ ಕೊಳೇಕರ, ವಿಶ್ವನಾಥ ಚೌಧರಿ, ಪ್ರಕಾಶ ಪೇಟಕರ, ನಾಗಭೂಷಣ ರಾಕುಂಡೆ, ತೇಜಸ್ವಿನಿ ಮಹಿಳಾ ಮಂಡಳಿಯ ಅಧ್ಯಕ್ಷೆ ಜಯಶ್ರೀ ಚೌಧರಿ, ಕಾರ್ಯದರ್ಶಿ ಅಶ್ವಿನಿ ಮಾಳವದೆ ಹಾಗೂ ನಾಮದೇವ ಸಿಂಪಿ ಸಮಾಜ ಬಾಂಧವರು ಉಪಸ್ಥಿತರಿದ್ದರು. ಕೋಶಾಧ್ಯಕ್ಷ ಮೃತ್ಯುಂಜಯ ಚೌಧರಿ ನಿರೂಪಿಸಿದರು. ಅರ್ಚನಾ ಬೊಂಗಾಳೆ ಪ್ರಾರ್ಥಿಸಿದರು. ಕಾರ್ಯದರ್ಶಿ ರಾಮಕೃಷ್ಣ ಚೌಧರಿ, ಸ್ವಾಗತಿಸಿದರು. ಛಾಯಗ್ರಾಹಕ ರವಿ ಕೊಳೇಕರ ವಂದಿಸಿದರು.

ಬೆಳ್ಳಿಯ ರಥದಲ್ಲಿ ಮೆರವಣಿಗೆ

ನಾಮದೇವ ಸಿಂಪಿ ಸಮಾಜದ 41ನೇ ದಿಂಡಿ ಉತ್ಸವದ ಪೋತಿಯನ್ನು ಹಾಗೂ ದಿಂಡಿ ಉತ್ಸವಕ್ಕಾಗಿ ಪ್ರಥಮ ಬಾರಿಗೆ ಪಟ್ಟಣಕ್ಕೆ ಆಗಮಿಸಿದ ಪಂಢರಪುರದ ಸಂತ ಶಿರೋಮಣಿ ಶ್ರೀ ಗುರುತಾತ್ಯ ರಾಶಿನಕರ ಮಹಾರಾಜರನ್ನು ಶ್ರೀ ಮಧುಕೇಶ್ವರ ದೇವಸ್ಥಾನದಿಂದ ನಾಮದೇವ ಕಲ್ಯಾಣ ಮಂಟಪದವರೆಗೆ ಬೆಳ್ಳಿಯ ರಥದಲ್ಲಿ ಮೆರವಣಿಗೆಯಲ್ಲಿ ಕರೆ ತರಲಾಯಿತು. ಸಮಾಜ ಬಾಂಧವರು ಸಾಂಪ್ರದಾಯಿಕ ಉಡುಗೆಯಲ್ಲಿ ವಿವಿಧ ವಾದ್ಯ ಮೇಳದೊಂದಿಗೆ ಜೈಕಾರ ಕೂಗುತ್ತ ತಾಳ, ಮೃದಂಗದೊಂದಿಗೆ ಮೆರವಣಿಗೆಯುದ್ದಕ್ಕೂ ಭಜನೆ, ಕೀರ್ತನೆ ಹಾಡುತ್ತ ಮೆರವಣಿಗೆಗೆ ಮೆರಗು ತಂದರು.

ದಂತ ರಕ್ಷಣೆಗೆಯ ಕಾಳಜಿ ಅಗತ್ಯ: ನಾಯ್ಕ



ಅಂಕೋಲಾ: ದಂತ ಸುರಕ್ಷತೆ ಇಂದಿನ ಅಗತ್ಯವಾಗಿದ್ದು, ಅದನ್ನು ಉತ್ತಮ ಆರೋಗ್ಯ ಮತ್ತು ಸೌಂದರ್ಯಕ್ಕಾಗಿ ಉಳಿಸಿಕೊಳ್ಳಬೇಕಾಗಿದೆ ಇತ್ತೀಚಿನ ಆಹಾರ ಪದ್ಧತಿಯಿಂದಾಗಿ ಹಲ್ಲು ಬೇಗನೆ ನಾಶವಾಗುತ್ತಿದ್ದು, ಆ ಕುರಿತು ಜಾಗೃತರಾಗಿರ ಬೇಕಾಗುತ್ತದೆ. ಹಲ್ಲನ್ನು ಅಧಿಕ ಕಾಲ ಉಜ್ಜುವುದು ಅತ್ಯಧಿಕ ಪೇಸ್ಟ್ ಬಳಸುವುದು ಅಲ್ಲಿನ ಆರೋಗ್ಯವನ್ನು ಹದಗೆಡಿಸಿದಂತೆ ಎಂದು ಖ್ಯಾತ ದಂತ ವೈದ್ಯರಾದ ಡಾ.ಕರುಣಾಕರ ನಾಯ್ಕ ಹೇಳಿದರು. ಅವರು ಸ್ಥಳೀಯ ಕೆಎಲ್‌ಇ ಸಂಸ್ಥೆಯ ಶೇಷಗಿರಿ ಕಿಣಿ ಶಿಕ್ಷಣ ಮಹಾವಿದ್ಯಾಲಯ ಬಾಸಗೋಡದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಇಂಡಿಯಾ ಡೆಂಟಲ್ ಅಸೋಸಿಯೇಷನ್ ಸಹಯೋಗದಲ್ಲಿ ದಂತ ಸುರಕ್ಷತೆ ಕುರಿತು ಜಾಗ್ರತೆ ಮೂಡಿಸಿ ನಂತರ 60 ಶಿಬಿರಾರ್ಥಿಗಳಿಗೆ ತಪಾಸಣೆ ನಡೆಸಿ ಉಚಿತವಾಗಿ ಪೇಸ್ಟ್ ಹಾಗೂ ಓಮಿನಿಡೆಂಟ್ ನೀಡಿ ಮಾತನಾಡಿ, ಶಿಕ್ಷಣಾರ್ಥಿಗಳು ದಂತ ಸುರಕ್ಷತೆಯ ಕುರಿತು ಸರಿಯಾಗಿ ತಿಳಿದುಕೊಂಡಲ್ಲಿ ಮುಂದಿನ ಪೀಳಿಗೆಯ ಮಕ್ಕಳ ಆರೋಗ್ಯಕ್ಕೆ ಕೊಡುಗೆ ನೀಡಬಹುದು ಆದ್ದರಿಂದ ಕುರಿತು ಮಾಹಿತಿ ನಮಗಿರಬೇಕಾಗುತ್ತದೆ ಎಂದರು. ಕಾಲೇಜಿನ ಉಪನ್ಯಾಸಕ ಪ್ರವೀಣಾ ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಸವರಾಜ ಶೀಲವಂತರ್ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಕಾವ್ಯ ಕಂಡಪ್ಪನವರ್ ಸ್ವಾಗತಿಸಿದರು. ಸಂಪ್ರೀತಿ ನಾಯಕ ಪರಿಚಯಿಸಿದರು. ಅನುಷಾ ನಾಯ್ಕ್ ವಂದಿಸಿದರು. ಗಗನಾ ನಾಯಕ ನಿರೂಪಿಸಿದರು. ಕಾರ್ಯಕ್ರಮ ಅಧಿಕಾರಿಗಳಾದ ರಾಘವೇಂದ್ರ ಅಂಕೋಲೇಕರ್ ಹಾಗೂ ಪ್ರಧಾನ ಕಾರ್ಯದರ್ಶಿ ಸೂರಜ್ ನಾಯಕ ಉಪಸ್ಥಿತರಿದ್ದರು.

ಕಿರುಸುದ್ದಿ

ಆರ್‌ಆರ್ ನಂಬರ್‌ನೀಡಲು ರೈತ ಸಂಘ ಒತ್ತಾಯ

◆**ಹಾನಗಲ್ಲ :** ಹೆಸ್ಕಾಂ ರೈತರ ಪಂಪಸೆಟ್‌ಗೆ ವಿದ್ಯುತ್ ನೀಡಲು ಆರ್‌ಆರ್ ನಂಬರ ಕೊಡದಿದ್ದರೆ ನಾವು



ಬಿಡಲ್ಲ, ಹಠ ಮಾಡಿದರೆ ನಾವು ಹಿಂದೆ ಸರಿಯಲ್ಲ, 2022 ರಿಂದ ತಂದ ಹೊಸ ನಿಯಮ ಬದಲಿಸಿ, ಮೊದಲಿನಂತೆ ವಿದ್ಯುತ್ ಸಂಪರ್ಕ ನೀಡಲಿ, ರೈತರ ಬಗ್ಗೆ ಕಾಳಜಿ ಇದ್ದದ್ದೇ ಆದರೆ ಈ ಸರ್ಕಾರ ರೈತರ ಸಹಾಯಕ್ಕೆ ನಿಲ್ಲಲಿ, ಬರುವ ಬಜೆಟ್ ರೈತ ಸ್ನೇಹ ಬಜೆಟ್ ಆಗಲಿ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಸರ್ಕಾರಕ್ಕೆ ಒತ್ತಾಯಿಸಿದರು. ಶುಕ್ರವಾರ ಹಾನಗಲ್ಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ನಡೆದ ಹಾನಗಲ್ಲಿನ ರೈತರ ಸಂಘದ ಪ್ರತಿಭಟನೆಯ ಬಿಸಿ ಹೆಸ್ಕಾಂಗೆ ತಟ್ಟಿದೆ. ಆದರೆ ಯಾವುದೇ ರೀತಿಯ ಪರಿಹಾರದ ಕಾರ್ಯ ಮಾತ್ರ ನಡೆದಿಲ್ಲ. ನಾವು ಪ್ರತಿಭಟನೆ ಮಾಡಿ ಮನೆಗೆ ಹೋಗುವವರಲ್ಲ. ಹೊಸ ವಿದ್ಯುತ್ ಸಂಪರ್ಕ ನೀತಿಗೆ ರೈತ 1 ಲಕ್ಷದಿಂದ 3 ಲಕ್ಷ ರೂ ತೆತ್ತು ವಿದ್ಯುತ್ ಪಡೆಯುವ ಒತ್ತಡಕ್ಕೆ ಒಳಗಾಗಿದ್ದಾನೆ. ಭೂಮಿಯಲ್ಲಿ ಕೈಗೆ ಬರುತ್ತಿರುವ ಬೆಳೆ ವಿದ್ಯುತ್ ವೈಫಲ್ಯದಿಂದ ಕೈತಪ್ಪುವಂತಾಗಿದೆ. ಸರ್ಕಾರ ಪಂಪಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ನೀಡಲು ರೈತನಿಂದ ಒತ್ತಾಯದ ವಸೂಲಿಗೆ ಮುಂದಾಗುತ್ತಿದೆಯೇ ಹೊರತು ರೈತನ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುತ್ತಿಲ್ಲ. ರೈತ ಸಂಘಟನೆಯನ್ನು ಪರೀಕ್ಷೆಗೊಳಪಡಿಸದೇ ನಮಗೆ ಪರಿಹಾರ ಒದಗಿಬೇಕು ಎಂದರು. ಹಾವೇರಿ ಜಿಲ್ಲೆಯ 3 ಕಬ್ಬಿನ ಕಾರ್ಖಾನೆ ರೈತರಿಗೆ ಟನ್‌ಗೆ 50 ರೂನಂತೆ 6 ಕೋಟಿ ರೂ ಕೊಡಲು ನಿರ್ಧರಿಸಿರುವುದು ಕೂಡ ಸ್ವಾಗತಾರ್ಹ. ಆದರೆ ಕಾರ್ಖಾನೆಯ ಪಾಲು 50 ರೂ ಯಾವಾಗ ಎಂಬ ಪ್ರಶ್ನೆ ಇದೆ. ಇದಲ್ಲದೆ ರೈತರು ಕಳಿಸಿದ ಕಬ್ಬಿಗೆ 3 ತಿಂಗಳಿಂದ ಬಿಲ್ಲ ಪಾವತಿಯಾಗಿಲ್ಲ. ಇದರ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ. ಕಾರ್ಖಾನೆಗಳಿಗೆ ನಿರ್ದೇಶನ ನೀಡಲಿ ಎಂದರು. ವರದಾ ಬೇಡ್ತಿ ಹೋರಾಟಕ್ಕೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಸಕಾರಾತ್ಮಕವಾಗಿ ಸ್ಪಂದಿಸಿವೆ. ಆದರೆ ಯಾವುದೇ ಒತ್ತಡಕ್ಕೆ ಮಣಿದು ಈ ಯೋಜನೆ ವಿಳಂಬ ಅಥವಾ ತಡೆಯುವ ಯತ್ನಕ್ಕೆ ದಾರಿ ಮಾಡಿಕೊಡುವುದು ಬೇಡ ಎಂದರು.

ಸಂಭ್ರಮದ ಸಾಂವಸಗಿ ವೀರಭದ್ರೇಶ್ವರ ರಥೋತ್ಸವ

◆**ಹಾನಗಲ್ಲ:** ಶತಮಾನಗಳ ಇತಿಹಾಸದ ಹಾನಗಲ್ಲ ತಾಲೂಕಿನ ಸಾಂವಸಗಿ ಶ್ರೀ ವೀರಭದ್ರೇಶ್ವರ ರಥೋತ್ಸವ



ವಿವಿಧ ಮಂಗಲ ವಾದ್ಯಗಳಿಂದ ಸಂಭ್ರಮದಿಂದ ಜರುಗಿತು. ಐದು ದಿನಗಳ ಕಾಲ ಆಂಜನೇಯನ ವಿವಿಧ ಅಲಂಕಾರ ಪೂಜೆಗಳು, ಗ್ರಾಮದ ದೇವರಿಗೆ ಅಭಿಷೇಕ, ವೀರಭದ್ರೇಶ್ವರ ಗುಗ್ಗಳ, ಗ್ರಾಮದೇವಿಗೆ ಉಡಿ ತುಂಬುವುದು, ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರು ಹಾಗೂ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಗಾನಯೋಗಿ ಪಂ.ಪುಟ್ಟರಾಜ ಕವಿ ಗವಾಯಿಗಳವರ ಭಾವ ಬಿಂಬದ ಮೆರವಣಿಗೆ ಸೇರಿದಂತೆ ಹಲವು ಧಾರ್ಮಿಕ ಚಟುವಟಿಕೆಗಳು ನಡೆದವು. ಗುರುವಾರ ರಾತ್ರಿ 10 ಗಂಟೆಯಿಂದ ಶುಕ್ರವಾರ ಬೆಳಗ್ಗೆ 10 ಗಂಟೆಯವರೆಗೆ ನಡೆದ ವೀರಭದ್ರೇಶ್ವರ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು. ಹೂವಿನಿಂದ ಅಲಂಕೃತ ರಥಕ್ಕೆ ಧಾರ್ಮಿಕ ವಿಧಿವಿಧಾನಗಳಿಂದ ರಥೋತ್ಸವ ಸಡಗರದಿಂದ ನಡೆಯಿತು. ಹೋತನಹಳ್ಳಿ ಸಿಂದಗಿ ಮಠದ ಶಂಭುಲಿಂಗ ಶಿವಾಚಾರ್ಯರು, ಬಂಕಾಪುರದ ಅರಳೆಲೆ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯರ ಸಾನಿಧ್ಯವನ್ನು, ಶೀವೀರಭದ್ರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ಸಂಗಯ್ಯ ಹಿರೇಮಠ ಅವರ ಸಮ್ಮುಖದಲ್ಲಿ ವಿವಿಧ ಕಾರ್ಯಕ್ರಮ ಜರುಗಿದವು.

ನಿಧನ ಸುದ್ದಿ

ಶ್ರೀನಿವಾಸ ಕಳಂಜಿ



◆ **ಹಾವೇರಿ:** ಇಲ್ಲಿಯ ವಿನಾಯಕ ರೆಸ್ಟೋರೆಂಟ್‌ನ ಶ್ರೀನಿವಾಸ ಕಳಂಜಿ (89) ಗುರುವಾರ ರಾತ್ರಿ ಅನಾರೋಗ್ಯದಿಂದಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವಿದೆ.



ಹಾನಗಲ್ಲ: ತಮ್ಮ ಜನಸಂಪರ್ಕ ಕಚೇರಿಯಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 20 ಫಲಾನುಭವಿಗಳಿಗೆ ಹೊಲಿಗೆ ಯಂತ್ರವನ್ನು ಶಾಸಕ ಶ್ರೀನಿವಾಸ ಮಾನೆ ವಿತರಿಸಿದರು. ನಿಗಮದ ಜಿಲ್ಲಾ ವ್ಯವಸ್ಥಾಪಕ ಮಹದೇವಪ್ಪ ಎಸ್.ಕೆ., ಸಹಾಯಕ ಅಭಿವೃದ್ಧಿ ಅಧಿಕಾರಿ ಮಂಜುನಾಥ ವಾಲ್ಮೀಕಿ, ಮುಖಂಡರಾದ ರವಿ ದೇಶಪಾಂಡೆ, ಸುರೇಶ ಕರೆಪ್ಪನವ, ದಾವಲಸಾಬ ನಾಗನೂರ, ಶಿವು ಭದ್ರಾವತಿ ಮತ್ತಿತರರಿದ್ದರು.

ಬೆಳೆ ವಿಮೆ ಹಣ ಬಿಡುಗಡೆಗೆ ರೈತರ ಒತ್ತಾಯ

◆**ಹಾವೇರಿ:** 2025–26ನೇ ಸಾಲಿನ ಬೆಳೆ ವಿಮೆ ಹಣವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸವಣೂರು ತಾಲೂಕು ಘಟಕದ ಮುಖಂಡರು ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸಲ್ಲಿಸುವ ವೇಳೆ ಮಾತನಾಡಿದ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷ ಚೆನ್ನಪ್ಪ ಮರಡೂರ, ಸವಣೂರು ತಾಲೂಕು ವ್ಯಾಪ್ತಿಯಲ್ಲಿ ಕಳೆದ 2025–26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ನೀರಾವರಿ ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳ ಮೇಲೆ ವಿಮೆ ಕಂತು ಪಾವತಿಸಿದ ರೈತರಿಗೆ ವಿಮಾ ಪರಿಹಾರವನ್ನು ನೀಡಬೇಕು. ವಿಮೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದು, ಇದುವರೆಗೂ ಕೂಡ ಪರಿಹಾರ ಬಂದಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಮೆಕ್ಕೆಜೋಳಕ್ಕೆ ಯೋಗ್ಯ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಕೆಲವೇ ದಿನಗಳಲ್ಲಿ ಮತ್ತೆ 2026–27ನೇ ಸಾಲಿನ ಮುಂಗಾರು ಹಂಗಾಮು ಪ್ರಾರಂಭಗೊಳ್ಳಲಿದ್ದು, ರೈತರು ತನ್ನ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಮುಂದಾಗಲಿದ್ದಾರೆ. ಫಸಲ್ ಭೀಮಾ ಯೋಜನೆಯಲ್ಲೂ ಬೆಳೆವಿಮೆ ತುಂಬಿದ್ದಾರೆ. ಆದ್ದರಿಂದ ವಿಮೆ ಪಾವತಿಸಿದ ಎಲ್ಲರಿಗೂ ಮಾರ್ಚ್ ತಿಂಗಳೊಳಗಾಗಿ ಕಳೆದ ಸಾಲಿನ ಇನ್ಸೂರೆನ್ಸ್ ಹಣವನ್ನು ರೈತರ ಖಾತೆಗೆ ಪಾವತಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿ ಮನವಿ ಸಲ್ಲಿಸಿದರು. ಈ ವೇಳೆ ಬಸನಗೌಡ ಅರಳಿಹಳ್ಳಿ, ನೂರಅಹ್ಮದ ಮುಲ್ಲಾ, ಅಬ್ದುಲ್ ಬುಡಂದಿ, ನಾಗಪ್ಪ ಹಡಪದ, ಮುತ್ತನಗೌಡ ಪಾಟೀಲ, ಸುರೇಶ ವಾಲ್ಮೀಕಿ, ಅಶೋಕ ಆಡೂರ, ಶಿವಣ್ಣ ಅಂಗಡಿ, ಸಿದ್ದಪ್ಪ ಕ್ಯಾಲಕೊಂಡ ಸೇರಿದಂತೆ ಹಲವರು ಹಾಜರಿದ್ದರು.



ಹಾವೇರಿ : ಬೆಳೆವಿಮೆ ಹಣ ಪಾವತಿಸುವಂತೆ ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆಯ ಸವಣೂರು ತಾಲೂಕು ಘಟಕದ ರೈತ ಮುಖಂಡರು ಡಿಸಿಯವರಿಗೆ ಮನವಿ ಸಲ್ಲಿಸಿದರು.

ಚೌಡಯ್ಯದಾನಪುರ ಪ್ರಾಧಿಕಾರ ರಚನೆ ಯಾವಾಗ?

▸**ಜಿ.ವಿ.ದೀಪಾವಳಿ**

ದಿಗಂತ ವಿಶೇಷ

◆**ರಾಣೇಬೆನ್ನೂರ:** 12 ನೇ ಶತಮಾನದ ಬಸವಣ್ಣನವರ ಸಮಕಾಲೀನವರಾದ ನಿಜಶರಣ



ಅಂಬಿಗರ ಚೌಡಯ್ಯನವರ ಐಕ್ಯ ಸ್ಥಳವಾದ ಚೌಡಯ್ಯದಾನಪುರ ಗ್ರಾಮವನ್ನು ಪ್ರಾಧಿಕಾರ ರಚನೆ ಮಾಡಬೇಕೆಂದು ಹಲವಾರು ವರ್ಷಗಳಿಂದ ಗ್ರಾಮಸ್ಥರು ಹಾಗೂ ವಿವಿಧ ಸಂಘ ಸಂಸ್ಥೆಗಳು ಹೋರಾಟ ನಡೆಸಿ ಸರ್ಕಾರದ ಗಮನಸೆಳೆದರೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಲವಾರು ಬಾರಿ ಮನವಿ ಕೊಟ್ಟರೂ ಪ್ರಾಧಿಕಾರ ರಚನೆಯಾಗದೆ ಇರುವುದು ನಿಜಕ್ಕೂ ಬೇಸರದ ಸಂಗತಿಯೆ ಸರಿ.

ಹೌದು, ನಿಜಶರಣ ಅಂಬಿಗರ ಚೌಡಯ್ಯನವರು ತಮ್ಮದೇ ನಾಮಾಂಕಿತದ ಮೂಲಕ ಸಮಾಜದ ಅಂಕು ಡೊಂಕು ತಿದ್ದುವಲ್ಲಿ ಹಾಗೂ ಜಾತೀಯತೆ ಮೌಢ್ಯತೆಯನ್ನು ಕಿತ್ತೊಗೆಯಲು ತಮ್ಮ ವಚನಗಳ ಮೂಲಕ ನೇರವಾಗಿ ಓದುಗರ ಮನಸ್ಸಿಗೆ ತಟ್ಟುವ ಹಾಗೆ ಸಮಾಜಕ್ಕೆ ಅಪಾರವಾದ ಕೊಡುಗೆ ನೀಡಿದ ಮಹಾ ಶರಣರು ಅವರಾಗಿದ್ದರು. ಹಾವೇರಿ ಜಿಲ್ಲೆಯ ರಾಣೇಬೆನ್ನೂರ ತಾಲೂಕಿನ ಚೌಡಯ್ಯದಾನಪುರ ಗ್ರಾಮದ ತುಂಗಭದ್ರ ನದಿಯ ತಟದಲ್ಲಿ ಐಕ್ಯವಾಗಿರುವ ಶರಣ ಚೌಡಯ್ಯನವರ ಐಕ್ಯಮಂಟಪ ತುಂಗಭದ್ರ ನದಿಯ ತಟದಲ್ಲಿ ಕಂಡು ಬರುತ್ತದೆ.

2017ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕಾರದ ಅವಧಿಯಲ್ಲಿಯೇ ನೀರಾವರಿ ಇಲಾಖೆಯಿಂದ ಐಕ್ಯಮಂಟಪದ ಅಭಿವೃದ್ಧಿಗಾಗಿ 32 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿತ್ತು, ಆದರೆ ಭಾರತೀಯ ಪುರಾತತ್ವ ಇಲಾಖೆಯ ನಿಯಮದ ಗೊಂದಲದಿಂದಾಗಿ ಐಕ್ಯ ಮಂಟಪ ಅಭಿವೃದ್ಧಿಯಾಗದೆ ವಿವಿಧ ಕಾಮಗಾರಿಗಳು, ಕಟ್ಟಡಗಳು ಮಾತ್ರ ನಿರ್ಮಾಣದ ಕಾರ್ಯಗಳು ಇದುವರೆಗೂ ಸಾಗುತ್ತಲೇ ಇದೆ. ಆದರೆ ಐಕ್ಯಮಂಟಪ ಅಭಿವೃದ್ಧಿಗೆ ಬಂದ ಹಣವನ್ನು ವಿವಿಧ ಕಾಮಗಾರಿಗಳಿಗೆ ವಿನಿಯೋಗಿಸಿರುವುದು ಭಕ್ತರಲ್ಲಿ ಹಾಗೂ ಗ್ರಾಮಸ್ಥರಲ್ಲಿ ನೋವನ್ನುಂಟು ಮಾಡಿದೆ.



> ಐಕ್ಯಮಂಟಪದ ಅಭಿವೃದ್ಧಿ ಹಾಗೂ ಪ್ರಾಧಿಕಾರ ವಿಚಾರವಾಗಿ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಪ್ರಯೋಜನವಾಗಿಲ್ಲ. ಈ ಬಾರಿ ಸಿದ್ದರಾಮಯ್ಯನವರು ಬಜೆಟ್‌ನಲ್ಲಿ ಪ್ರಾಧಿಕಾರ ಘೋಷಣೆ ಮಾಡುತ್ತಾರೆ ಎಂಬ ನಿರೀಕ್ಷೆ ಇದೆ ಕಾದು ನೋಡಬೇಕು.
> ■ **ಲಕ್ಷಣ ಡಿ,** ನಿಜಶರಣ ಅಂಬಿಗರ ಚೌಡಯ್ಯ ಮೂಲ ಗದ್ದುಗೆಯ ಟ್ರಸ್ಟ್ ಅಧ್ಯಕ್ಷ

> ಬರುವ ಬಜೆಟ್ ನಲ್ಲಿ ಚೌಡಯ್ಯ ಪ್ರಾಧಿಕಾರ ಘೋಷಣೆ ಮಾಡುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಂದಾಗಬೇಕು, ಹಾವೇರಿ ಜಿಲ್ಲೆಯ ಕಾಗಿನೆಲೆಯನ್ನು ಪ್ರಾಧಿಕಾರ ಮಾಡಿದ ಹಾಗೆ ಚೌಡಯ್ಯನವರ ಐಕ್ಯ ಸ್ಥಳವನ್ನು ಪ್ರಾಧಿಕಾರ ಮಾಡಬೇಕು. ಇದರಿಂದಾಗಿ ಹಿಂದುಳಿದ ಗಂಗಾಮತ ಸಮಾಜಕ್ಕೆ ತಾವು ಬಹು ದೊಡ್ಡ ಕೊಡುಗೆ ನೀಡಿದಂತಾಗುತ್ತದೆ.
> ■ **ಬಿ.ಕೆ.ಮೋಹನಕುಮಾರ,** ಗಂಗಾಮತ, ಕೋಲಿ, ಕಬ್ಬಲಿಗ, ಬೆಸ್ತ ಸಮಾಜದ ಒಕ್ಕೂಟಗಳ ರಾಜ್ಯಾಧ್ಯಕ್ಷರು

ಪ್ರತಿ ವರ್ಷ ಮಳೆಗಾಲದಲ್ಲಿ ಒಂದು ತಿಂಗಳ ಕಾಲ ನದಿಯ ಪ್ರವಾಹಕ್ಕೆ ತುತ್ತಾಗಿ ಸಂಪೂರ್ಣ ಮುಳುಗಡೆಯಾಗುತ್ತದೆ. ಕೂಡಲ ಸಂಗಮ ಮಾದರಿಯಲ್ಲಿ ಐಕ್ಯಮಂಟಪವನ್ನು ಎತ್ತರ ಪ್ರಮಾಣದಲ್ಲಿ ಮಾಡಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಗ್ರಾಮದಲ್ಲಿ 114 ಎಕರೆ ವಿಶಾಲವಾದ ಸರ್ಕಾರಿ ಜಮೀನು ಇದ್ದು, ಚೌಡಯ್ಯದಾನಪುರ ಪ್ರಾಧಿಕಾರಕ್ಕೆ ಸಿಎಂ ಸಿದ್ದರಾಮಯ್ಯ ಮಾ.6ರಂದು ಮಂಡಿಸುವ ಬಜೆಟ್‌ನಲ್ಲಿ ಚೌಡಯ್ಯದಾನಪುರ ಪ್ರಾಧಿಕಾರ ರಚನೆ ಮಾಡಬೇಕು, ಐಕ್ಯಮಂಟಪ ಅಭಿವೃದ್ಧಿಯಾಗ ಬೇಕು ಎಂಬುದು ನಾಡಿನ ಗಂಗಾಮತ, ಕೋಲಿ ಕಬ್ಬಲಿಗೆ ಸೇರಿದಂತೆ ಹಲವಾರು ಪರ್ಯಾಯ ಪಂಗಡಗಳನ್ನು ಹೊಂದಿರುವ ಸಮಾಜದ ಮುಖಂಡರು ಹಾಗೂ ಶರಣ ಅಂಬಿಗರ ಚೌಡಯ್ಯನವರ ತತ್ವಾನುಯಾಯಿಗಳು ಮತ್ತು ಗ್ರಾಮಸ್ಥರ ಒತ್ತಾಯವಾಗಿದೆ.

ವಿವಿಧ ಬೇಡಿಕೆ ಈಡೇರಿಕೆಗೆ ಕಾರ್ಯಕರ್ತೆಯರ ಆಗ್ರಹ

◆ **ಹಾವೇರಿ:** ರಾಜ್ಯ ಬಜೆಟ್‌ನಲ್ಲಿ ಆಶಾ ಕಾರ್ಯಕರ್ತೆಯರಿಗೆ ವೇತನ ಹೆಚ್ಚಳ, ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಕೆಲಸದಿಂದ ತೆಗೆಯುವ ನೀತಿ ಕೈಬಿಡಲು ಆಗ್ರಹಿಸಿ ಹಾಗೂ ಮುಖ್ಯಮಂತ್ರಿಗಳು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಒತ್ತಾಯಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘದ ಜಿಲ್ಲಾ ಸಮಿತಿಯಿಂದ ಶುಕ್ರವಾರ ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ಮಾಡಲಾಯಿತು.ಈ ವೇಳೆ ಸಂಘಟನೆ ಕಾರ್ಯಾಧ್ಯಕ್ಷ ಗಂಗಾಧರ ಬಡಿಗೇರ ಮಾತನಾಡಿ, ಕಳೆದ 2025ರ ಜನವರಿ ನಡೆದ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಹೋರಾಟದಸಂದರ್ಭದಲ್ಲಿ ಮಾಸಿಕ ಗ್ಯಾರಂಟಿ ಕನಿಷ್ಟ 10,000 ರೂ., ಭರವಸೆ ನೀಡಿದ್ದು ಇಲ್ಲಿಯವರೆಗೆ ಆದೇಶ ಆಗಿಲ್ಲ. ಆಡಳಿತರೂಢ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಈಗಿರುವ 5 ಸಾವಿರ ರೂ., ಗೌರವಧನವನ್ನು 8 ಸಾವಿರಕ್ಕೆ ಹೆಚ್ಚಳ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಈವರೆಗೂ ಭರವಸೆ ಕೊಟ್ಟಂತೆ ಹೆಚ್ಚಳದ ಆದೇಶ ಮಾಡಿಲ್ಲ ಎಂದು ದೂರಿದರು. ಜಿಲ್ಲಾಧ್ಯಕ್ಷೆ ಜಯಶೀಲಾ ಎಸ್.ಬಿ. ಮಾತನಾಡಿ, ಹಲವಾರು ತಿಂಗಳುಗಳಿಂದ ಜಿಲ್ಲಾಮಟ್ಟದ ಸಮಸ್ಯೆಗಳನ್ನು ಪರಿಹರಿಸಲು ನನೆಗುದಿಗೆ ಬಿದ್ದಿರುವ ಕುಂದುಕೊರತೆ ಸಭೆ ಕೂಡಲೇ ಕರೆಯಬೇಕು. ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವದಿ ಹೋರಾಟವನ್ನು ಕೈಗೊಳ್ಳುವುದಾಗಿ ಎಚ್ಚರಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಪಂ ಉಪಕಾರ್ಯದರ್ಶಿ ಪುನೀತ್ ಮನವಿ ಸ್ವೀಕರಿಸಿ, ಮುಂದಿನ ತಿಂಗಳು ಮಾರ್ಚ್ 6ರಂದು ಕುಂದುಕೊರತೆ ಸಭೆ ನಿಗದಿ ಮಾಡಿದ ಆದೇಶವನ್ನು ಸ್ಥಳದಲ್ಲಿಯೇ ನೀಡಿದ್ದರಿಂದ ಪ್ರತಿಭಟನೆ ಕೈ ಬಿಡಲಾಯಿತು. ಪ್ರತಿಭಟನೆಯಲ್ಲಿ ಮಂಜುಳಾ ಮಸೂರ, ಪುಷ್ಪಾ ಮಾಡ್ಲೂರಮಠ, ಗೀತಾ ಮಡಿವಾಳ, ರೇಖಾ ಕರಿಗಾರ, ನೀಲಾ ಕಳ್ಳಿಮನಿ, ಮಂಜುಳಾ ಕಾರಡಗಿ, ಮಲ್ಲಮ್ಮ ಚಕ್ರಸಾಲಿ, ರೇಖಾ ಪಟ್ಟಣಶೆಟ್ಟಿ, ವಿನೋದಾ ಹೊಂಡದ ಸೇರಿದಂತೆ ಆಶಾ ಕಾರ್ಯಕರ್ತರು ಪಾಲ್ಗೊಂಡಿದ್ದರು.

> **ಪ್ರಮುಖಬೇಡಿಕೆಗಳು**
> ಕೇಂದ್ರ ಸರ್ಕಾರದ ಪ್ರೋತ್ಸಾಹಧನ ಹಾಗೂ ರಾಜ್ಯ ಸರ್ಕಾರದ ಗೌರವಧನ ಒಟ್ಟಿಗೆ ಸೇರಿಸಿ ಮಾಸಿಕ 15,000 ರೂ., ಗೌರವಧನ ನೀಡಬೇಕು. ರಾಜ್ಯ ಸರ್ಕಾರದಿಂದ ಈ ಮಾರ್ಚ್ 2026ರ ಬಜೆಟ್‌ನಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುಂತೆ ಆಶಾ ಕಾರ್ಯಕರ್ತೆಯರ ಗೌರವಧನವನ್ನು 8,000 ರೂ,ಗಳಿಗೆ ಹೆಚ್ಚಿಸಬೇಕು. ನಿವೃತ್ತ ಆಶಾಗಳಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡಿಗಂಟು ನೀಡಬೇಕು. ಮತ್ತಿತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.



ವಿವಿಧ ಬೇಡಿಕೆ ಈಡೇರಿಕೆಗೆ ಭೂಮಾಪಕರ ಒತ್ತಾಯ

◆**ರಾಣೇಬೆನ್ನೂರ:** ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪರವಾನಗಿ ಭೂ ಮಾಪಕರು ನಗರದಲ್ಲಿ ಪ್ರತಿಭಟಿಸಿ ನಂತರ ಭೂ ದಾಖಲೆಗಳ ಸಹಾಯ ನಿರ್ದೇಶಕ ಬಿ.ಎನ್.ನಾಗಭೂಷಣ ಅವರಿಗೆ ಮನವಿ ಸಲ್ಲಿಸಿದರು.

ತಾಲೂಕಿನಲ್ಲಿ ಹಲವಾರು ವರ್ಷಗಳಿಂದ ಪರವಾನಗಿ ಭೂಮಾಪಕರಾಗಿ ನಾವು ಸೇವೆ ಸಲ್ಲಿಸುತ್ತಿದ್ದೇವೆ ಆದರೆ ಸೇವೆಗೆ ತಕ್ಕಂತೆ ಸಮಾನ ವೇತನ ನೀಡುತ್ತಿಲ್ಲ ಇದರಿಂದ ನಮಗೆ ಜೀವನದ ನಿರ್ವಹಣೆ ತುಂಬಾ ಕಷ್ಟವಾಗುತ್ತದೆ ಎಂದು ಪ್ರತಿಭಟನಾಕಾರರು ದೂರಿದರು.

ಅಲ್ಲದೆ ಅಳತೆ ಮಾಡುವ ಸಂದರ್ಭದಲ್ಲಿ ಗದ್ದಲ ಗಲಾಟೆಯಾದರೆ ನಮಗೆ ಯಾವುದೇ ಸೂಕ್ತ ಭದ್ರತೆಯೂ ಇರುವುದಿಲ್ಲ ಏನಾದರೂ ಅನಾಹುತವಾದರೆ ಹೊಣೆ ಯಾರು ಎಂದು ಪ್ರಶ್ನಿಸಿದರು.

ನಮನ್ನು ಖಾಯಂ ಗೊಳಿಸಿ, ಸೂಕ್ತ ವೇತನ ನೀಡುವುದರ ಜೊತೆಗೆ ನಮಗೆ ಭದ್ರತೆ ಒದಗಿಸಬೇಕು. ಸೇವಾ ಭದ್ರತೆ ಹಾಗೂ ಜೀವನ ಭದ್ರತೆ ನೀಡುವವರೆಗೂ ಮತ್ತು ಖಾಯಂ ನೇಮಕ ಮಾಡಿಕೊಂಡು ಸೂಕ್ತ ವೇತನ ನೀಡುವವರೆಗೂ ನಾವು ಸೇವೆಯನ್ನು ಸ್ಥಗಿತಗೊಳಿಸಿ ರಾಜ್ಯ ಸಂಘವು ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ನಾವು ಪಾಲ್ಗೊಳ್ಳುತ್ತೇವೆ. ಆದ್ದರಿಂದ ನಮ್ಮ ಲಾಗಿನ್ ಗಳಲ್ಲಿರುವ ಎಲ್ಲ ತರಹದ ಕಡತಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಹಿಂಪಡೆಯಬೇಕೆಂದು ಪ್ರತಿಭಟನಾಕಾರರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಭೂ ದಾಖಲೆಗಳ ತಪಾಸಕರಾದ ಗಂಗಾಧರ ನಾಯ್ಕ್, ಭೂಮಾಪಕಾರದ ಸಿದ್ದಯ್ಯ ನಾಯಕ, ಮಹೇಶ ಎಮ್ ಬೆನ್ನೂರ, ಗೋವಿಂದಪ್ಪ ಟಿ. ಶರೀಫ್ ಸಾಬ್ ಕಡೆಮನಿ, ಆನಂದ ಎನ್, ಯತೀಶಯ್ಯ ಜಿ. ಬಿ., ಬಸವರಾಜ್ ಯು . ಎಸ್, ಸಿದ್ದಲಿಂಗೇಶ್ ಅರಳಿಹಳ್ಳಿ, ಧರಿಯಪ್ಪ ಗೋಳಸಂಗಿ, ಕಿರಣ್ ರೆಡ್ಡಿ, ಅರುಣಗೌಡ ಹಾದಿಮನಿ, ಭೀಮಾಶಂಕರ ಇತರರಿದ್ದರು.



ವಿಶಿಷ್ಟಚೇತನರಿಗೆ ತ್ರಿಚಕ್ರ ವಾಹನ ವಿತರಣೆ

◆**ಹಾವೇರಿ :** ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಕಾರ್ಮಿಕ ಇಲಾಖೆಯ ಹಾಗೂ ಕಾರ್ಖಾನೆ ಇಲಾಖೆಗಳ ಸಹಯೋಗದಲ್ಲಿ ನೋಂದಾಯಿತ ಕಾರ್ಖಾನೆಗಳ (ಸಿಎಸ್‌ಆರ್) ನಿಧಿಯಿಂದ ವಿಶಿಷ್ಟಚೇತನರಿಗೆ ಯಂತ್ರಚಾಲಿತ ತ್ರಿಚಕ್ರ ವಾಹನ ವಿತರಣಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಎಂ. ಹಿರೇಮಠ, ತಾಲೂಕ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಎಂಮೈದೂರು, ಅಪರ ಜಿಲ್ಲಾಧಿಕಾರಿ ಡಾ. ಎಲ್. ನಾಗರಾಜ್, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಆಶು ನದಾಫ, ಹರಿಹರ ಪಾಲಿಫೈಬರ್ ಯೂನಿಟ್ ಹೆಡ್ ಸೌಮ್ಯಕಾಂತ ಮಹಾಂತಿ, ಗುಜರಾತ ಅಂಬುಜಾ ಎಕ್ಸ್‌ಪೋರ್ಟ ಲಿಮಿಟೆಡ್ ವೈಸ್ ಪ್ರೇಸಿಡೆಂಟ್ ರಾಜೇಂದ್ರ ಹೊಸಮಠ, ವೆಂಕಟೇಶ್ವರ ಹ್ಯಾಚರೀಸ್ ಪ್ರೈವೇಟ್ ಲಿಮಿಟೆಡ್ ಜನರಲ್ ಮ್ಯಾನೇಜರ್ ಡಾ. ರವಿಕುಮಾರ ಎಸ್., ಕಾರ್ಖಾನೆಗಳ ಸಹಾಯಕ ನಿರ್ದೇಶಕರಾದ ಚಿನ್ಮಯಿ ತೊರಗಲ್, ಕಾರ್ಮಿಕ ಅಧಿಕಾರಿಗಳಾದ ತರನ್ನುಮ ಬೆಂಗಾಲಿ ಹಾಗೂ ಇತರರು ಇದ್ದರು.



ಕುಸ್ತಿ ಪಂದ್ಯಾವಳಿ: ವೀರೇಶ ಯಾದವಾಡಗೆ ಜಯ

◆**ತಡಸ:** ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ಜಂಗೀ ಬಯಲು ಕುಸ್ತಿ ಪಂದ್ಯಾವಳಿಯು ಅತ್ಯಂತ ರೋಚಕವಾಗಿ ಜರುಗಿತು. ಈ ಕುಸ್ತಿ ಕಣದಲ್ಲಿ ಪೈಲ್ವಾನರ ಶಕ್ತಿ ಪ್ರದರ್ಶನವು ನೆರೆದಿದ್ದ ಕ್ರೀಡಾಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿತು. ದೂರದ ಊರುಗಳಿಂದ ಆಗಮಿಸಿದ್ದ ಘಟಾನುಘಟಿ ಪೈಲ್ವಾನರು ಅಖಾಡದಲ್ಲಿ ತಮ್ಮ ಬಲ ಪ್ರದರ್ಶಿಸಿದರು. ಪ್ರಮುಖವಾಗಿ ನಡೆದ ಬೆಳ್ಳಿಕಡೆಗಾಗಿನ ಕುಸ್ತಿನಿಂತ ಪಂದ್ಯದಲ್ಲಿ ಹೈದರ್ ಅಲಿ ಯಳವಟ್ಟಿ ಅವರ ವಿರುದ್ಧ ಸೆಣಸಾಡಿದ ವೀರೇಶ್ ಯಾದವಾಡ ಅವರು ಅಪ್ರತಿಮ ಜಯ ಸಾಧಿಸಿ, ಬೆಳ್ಳಿಕಡೆಯನ್ನು ತಮ್ಮದಾಗಿಸಿಕೊಂಡರು.

ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಈಶ್ವರ್ ಕುಕೂರ್, ಅಹ್ಮದಬಾಷಾ ಬೇಳಗಲಿ, ಮಂಜುನಾಥ್ ದಾನೆನವರ್, ರಾಮಣ್ಣ ಕುಕೂರ್, ದೇವೇಂದ್ರಪ್ಪ ಕಾಳೆ, ಕರೀಮಸಾಬ್ ಹುಬ್ಬಳ್ಳಿ, ಶಿವಾನಂದ ಹುಲಿಕಟ್ಟಿ ಹಾಗೂ ಎಸ್. ಎಂ. ಅಗಡಿ, ಮುಖಂಡರು ಉಪಸ್ಥಿತರಿದ್ದರು.



ಮಾದಕ ವಸ್ತುಗಳ ದುಷ್ಪರಿಣಾಮದ ಜಾಗೃತಿ ಮೂಡಿಸಿ: ಡಿಸಿ

◆ **ಹಾವೇರಿ:** ಮಾದಕವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಹಾಗೂ ಕಾನೂನು ಕ್ರಮಗಳ ಬಗ್ಗೆ, ಜಿಲ್ಲೆಯ ಎಲ್ಲ ಪದವಿ ಪೂರ್ವ, ಪದವಿ, ಡಿಪ್ಲೋಮಾ, ವೈದ್ಯಕೀಯಹಾಗೂಇಂಜನೀಯರಿಂಗ್ ಕಾಲೇಜುಗಳಲ್ಲಿ ಮತ್ತು ಎಲ್ಲ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.



ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ನಾರ್ಕೊ ಸಮನ್ವಯ ಕೇಂದ್ರ (ಫೌಇಣ್ಕೊಃ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸ್ತುತ ದಿನಮಾನಗಳಲ್ಲಿ ಭವಿಷ್ಯದ ಹಿತದೃಷ್ಟಿಯಿಂದ ಯುವ ಸಮೂಹಕ್ಕೆ ಮಾದಕ ವಸ್ತುಗಳಿಂದ ಉಂಟಾಗುವ ತೊಂದರಗಳ ಬಗ್ಗೆ ಅರಿವು ಮೂಡಿಸಲು ಹೆಚ್ಚಿನ ಗಮನ ಹರಿಸಬೇಕು ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಾವೇರಿ ಶಹರ ಪೊಲೀಸ್ ಠಾಣೆ ಸಬ್ ಇನ್ಸಪೆಕ್ಟರ್ ಮೋತಿಲಾಲ್ ಪವಾರ ಅವರು, ಮಾದಕ ವಸ್ತುಗಳ ಸಾಗಾಣಿಕೆ ಹಾಗೂ ಮಾದಕ ವ್ಯಸನಿಗಳ ಪತ್ತೆಗೆ ಪೊಲೀಸ್ ಇಲಾಖೆಯೊಂದಿಗೆ ಇತರೆ ಇಲಾಖೆಗಳ ಹಾಗೂ ಸಾರ್ವಜನಿಕ ಸಹಕಾರ ಅಗತ್ಯವಾಗಿದೆ. ಕಳೆದ 2023ರಲ್ಲಿ 85 ಹಾಗೂ 2024ರಲ್ಲಿ 93 ಹಾಗೂ 2025ರಲ್ಲಿ 252 ಸೇರಿ ಒಟ್ಟು 430 ಶಾಲಾ–ಕಾಲೇಜುಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಇಲಾಖೆಯಿಂದ ಜಾಗೃತಿ ಕಾ ಯ ರ್ ಕ್ ರ ಮ ಗ ಳ ನ್ ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

89 ಕೆ.ಜಿ ಮಾದಕ ವಸ್ತು ವಶ: ಕಳೆದ 2023ರಲ್ಲಿ 10 ಪ್ರಕರಣಗಳಲ್ಲಿ ರೂ.7,79,600 ಮೊತ್ತದ, 41.576 ಕೆ.ಜಿ., 2024ರಲ್ಲಿ 11 ಪ್ರಕರಣಗಳಲ್ಲಿ ರೂ.13,79,955 ಮೊತ್ತದ 36.120 ಕೆ.ಜಿ. ಹಾಗೂ ಜನವರಿ 2025ರಲ್ಲಿ 10 ಪ್ರಕರಣದಲ್ಲಿ ರೂ.11,34,929 ಮೊತ್ತದ 40.206 ಕೆ.ಜಿ ಹಾಗೂ 2026–ಫೆಬ್ರವರಿ ಮಾಹೆವರೆಗೆ ಎರಡು ಪ್ರಕರಣಗಳಲ್ಲಿ ರೂ.3,42,400 ಮೊತ್ತ 8.171 ಕೆ.ಜಿ ಸೇರಿ ಈವರೆಗೆ 33 ಪ್ರಕರಣಗಳಲ್ಲಿ ರೂ.36,36,884 ಮೊತ್ತದ 89 ಕೆ.ಜಿ.ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ ಹಾಗೂ 86 ಜನರು ಆರೋಪಿತರಾಗಿದ್ದಾರೆ ಎಂದರು.

ಸ್ಥಾಯಿಆದೇಶ–1052ರಂತೆಮಾದಕ ದ್ರವ್ಯ ಮುಕ್ತ ಕರ್ನಾಟಕ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸ್ಮಿತ್ರ ಅನುಷ್ಠಾನಗೊಳಿಸಲಾಗಿದ್ದು, 43 ವ್ಯಸನಿಗಳನ್ನು ಗುರುತಿಸಲಾಗಿದೆ ಹಾಗೂ ಇವರುಗಳಿಗೆ ಸಮಾಲೋಚನೆ ಮೂಲಕ ಮನಃಪರಿವರ್ತನೆ ಕ್ರಮವಹಿಸಲಾಗಿದೆ. ಹಾವೇರಿ ಜಿಲ್ಲಾ ಘಟಕದ ಮಾದಕ ವಸ್ತು ಸಂಯೋಜನಾ ಸೆಲ್‌ನ ಉಸ್ತುವಾರಿ ಅಧಿಕಾರಿಯಾಗಿ ಎಎಸ್ಪಿ ಎಲ್. ವೈ. ಶಿರಕೋಳ ಅವರನ್ನು ನೇಮಕ ಮಾಡಲಾಗಿದೆ.

ಸಭೆಯಲ್ಲಿ ಎಸಿ ಕಲ್ಯಾಣಿ ಕಾಂಬ್ಳೆ ಡಿಎಸ್‌ಡಬ್ಲೂ ಪ್ರಶಾಂತ ವರಗಪ್ಪನವರ, ಬಿಸಿಎಂ ಅಧಿಕಾರಿ ಡಾ.ಆರ್ ಸುಬ್ರಾನಾಯಕ, ಡಾ. ಅಬ್ದುಲ್ ರಶೀದ್ ಮಿರ್ಜಾನವರ,ವಿವಿಧಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ದ್ವಿತೀಯ ಪಿಯು ಪರೀಕ್ಷೆ: ನಿಯಮಗಳ ಪಾಲನೆ ಕಡ್ಡಾಯ

◆**ಹಾವೇರಿ:** ಜಿಲ್ಲೆಯ 25 ಪರೀಕ್ಷಾ ಕೇಂದ್ರಗಳಲ್ಲಿ ಫೆ.28ರಿಂದ ಮಾ.17ರವರೆಗೆ 2025–26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿದ್ದು, ಜಿಲ್ಲಾಡಳಿತದಿಂದ ಅಗತ್ಯ ಸಿದ್ದತೆ ಕೈಗೊಳ್ಳಲಾಗಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಸ್ನೇಹಿ ಪೂರಕ ವಾತಾವರಣವನ್ನು ಕಲ್ಪಿಸಲಾಗಿದೆ. ಮೊದಲ ದಿನವಾದ ಫೆ.28ರ ಶನಿವಾರ ಕನ್ನಡ ಹಾಗೂ ಅರೇಬಿಕ್ ವಿಷಯದ ಪರೀಕ್ಷೆಗಳು ಜರುಗಲಿವೆ. ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಪರೀಕ್ಷೆ ನಡೆಯಲಿವೆ. ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿತಗೊಂಡ ಅಧಿಕಾರಿಗಳು, ಉಪನ್ಯಾಸಕರು ಪರೀಕ್ಷಾ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಶಿಸ್ತುಬದ್ಧವಾಗಿ ಪರೀಕ್ಷಾ ನಿಯಮಗಳ ಉಲ್ಲಂಘನೆಯಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಸುವಂತೆ ಜಿಲ್ಲಾಡಳಿತ ಸೂಕ್ತ ನಿರ್ದೇಶನ ನೀಡಿದೆ.

ಸಾರಿಗೆ ಸೌಲಭ್ಯ: ಪರೀಕ್ಷೆ ಬಹುತೇಕ ನಗರ ಪ್ರದೇಶಗಳಲ್ಲಿ ಜರುಗುವುದರಿಂದ ಗ್ರಾಮೀಣ ಭಾಗದಿಂದ ಸಂಚರಿಸುವ ವಿದ್ಯಾರ್ಥಿಗಳಿಗೆ ಅವರ ವಾಸ ಸ್ಥಳದಿಂದ ಪರೀಕ್ಷಾ ಕೇಂದ್ರಗಳವರೆಗೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಪರೀಕ್ಷೆಯ ಪ್ರವೇಶ ಪತ್ರ ತೋರಿಸಿ ಓಡಾಡುವಂತೆ ಸಾರಿಗೆ ಅಧಿಕಾರಿಗಳು ಅನುಮತಿ ನೀಡಿದ್ದಾರೆ.



25 ಪರೀಕ್ಷಾ ಕೇಂದ್ರಗಳು: ಜಿಲ್ಲೆಯ ಬ್ಯಾಡಗಿ ಪಟ್ಟಣದ ಎಸ್‌ಜೆಜೆಎಂ ಸರಕಾರಿ ಪಪೂ. ಕಾಲೇಜ್, ಪೇಸ್ ಪಿಯು ಕಾಲೇಜು ಹಾಗೂ ಶಿಡೇನೂರ ಡಾ.ಬಿ.ಆರ್.ಅಂಬೇಡ್ಕರ್ ಕಾಲೇಜ್, ಹಾನಗಲ್‌ನ ಸರಕಾರಿ ಸ್ವತಂತ್ರ ಪಿಯು ಕಾಲೇಜು, ಕುಮಾರೇಶ್ವ ಪಿಯು ಕಾಲೇಜು, ನ್ಯೂ ಸಂಯುಕ್ತ ಪಿಯು ಕಾಲೇಜು ಹಾಗೂ ಅಕ್ಕಿಆಲೂರು ಎನ್.ಡಿ ಪಿಯು ಕಾಲೇಜು, ಹಾವೇರಿ ನಗರದ ಜಿ.ಎಚ್ ಕಾಲೇಜು, ಎಸ್.ಜೆ.ಎಂ. ಪಿಯು ಕಾಲೇಜು, ಸರಕಾರಿ ಪಿಯು ಕಾಲೇಜು ಹಾಗೂ ಬಾಲಕಿಯರ ಸರಕಾರಿ ಪಿಯು ಕಾಲೇಜು, ಹಿರೇಕೆರೂರು ಪಟ್ಟಣದ ಕೆಬಿಚ್ ಪಿಯು ಕಾಲೇಜು, ಸಂಗಮೇಶ್ವರ ಪಿಯು ಕಾಲೇಜು ಹಾಗೂ ಹಂಸಭಾವಿ ಎಂಎಸ್‌ಸಿ ಪಿಯು ಕಾಲೇಜು, ರಾಣೇಬೆನ್ನೂರು ನಗರದ ಹೊಸಮನಿ ಸಿದ್ದಪ್ಪ ಪಿಯು ಕಾಲೇಜು, ಆರ್.ಆರ್. ಪಿಯು ಕಾಲೇಜು, ಸರಕಾರಿ ಪಿಯು ಕಾಲೇಜು, ದೇವಿಕಾ ಪಿಯು ಕಾಲೇಜ, ರೋಟರಿ ಪಿಯು ಕಾಲೇಜು, ಬಿಎಚ್‌ಎಸ್‌ಎಸ್ ಇಂಡಿ ವುಮೆನ್ಸ್ ಪಿಯು ಕಾಲೇಜು, ರಟ್ಟಿಹಳ್ಳಿ ತಾಲೂಕು ಮಾಸೂರಿನ ಬಿ.ಟಿ.ಪಾಟೀಲ ಪಿಯು ಕಾಲೇಜು, ಸವಣೂರಿನ ಮಜೀದ್ ಸರಕಾರಿ ಪಿಯು ಕಾಲೇಜು ಹಾಗೂ ಶಿಗ್ಗಾವಿಯ ಎಸ್‌ಬಿಬಿಎಂಡಿ ಪಿಯು ಕಾಲೇಜು ಹಾಗೂ ಜೆಎಂಜೆ ಪಿಯು ಕಾಲೇಜಿನಲ್ಲಿ ತೆರೆಯಲಾಗಿದೆ.

> ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ಎಲ್ಲ ವಿದ್ಯಾರ್ಥಿಗಳು ನಿಗದಿತ ಸಮಯಕ್ಕಿಂತಲೂ ಅರ್ಧ ಗಂಟೆ ಮುಂಚಿತವಾಗಿ ಕೇಂದ್ರದೊಳಗೆ ಇರಬೇಕು. ಪರೀಕ್ಷಾ ಕೇಂದ್ರಗಳು ವಿದ್ಯಾರ್ಥಿಸ್ನೇಹಿಯಾಗಿವೆ. ಪರೀಕ್ಷಾ ಭಯವಿಲ್ಲದೇ ನಿರ್ಭೀತಿಯಿಂದ ಪರೀಕ್ಷೆ ಬರೆಯಬೇಕು. ಎಲ್ಲ ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್.
> ■ **ಅಶೋಕ ಶಾಸ್ತ್ರೀ ಡಿಡಿಪಿಯು, ಹಾವೇರಿ**

ಕಿರುಸುದ್ದಿ

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ

ಚಿಕ್ಕೋಡಿ: 2025–26ನೇ ಸಾಲಿನ ಫೆ.28 ರಿಂದ ಮಾ.17ರವರೆಗೆ ನಡೆಯುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯು ತಯಾರಾಗಿದ್ದು, ಪರೀಕ್ಷೆಗೆ ಒಟ್ಟು 29543 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.

- 54 ಪರೀಕ್ಷಾ ಕೇಂದ್ರ
- 29543 ಅಭ್ಯರ್ಥಿಗಳು

ಇವರಲ್ಲಿ 27125 ಹೊಸಬರು, 1795 ಪುನರಾವರ್ತಿತರು ಹಾಗೂ 615 ಖಾಸಗಿ ಅಭ್ಯರ್ಥಿಗಳು ಸೇರಿದ್ದಾರೆ. ವಿಜ್ಞಾನ ವಿಭಾಗದಲ್ಲಿ 11760, ವಾಣಿಜ್ಯ ವಿಭಾಗದಲ್ಲಿ 6594, ಕಲಾ ವಿಭಾಗದಲ್ಲಿ 11180 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯ ಅಥಣಿ– 4646, ಕಾಗವಾಡ–1719, ಚಿಕ್ಕೋಡಿ – 4587, ನಿಪ್ಪಾಣಿ–2356, ಗೋಕಾಕ–4320, ಮೂಡಲಗಿ–3676, ಹುಕ್ಕೇರಿ–3868, ರಾಯಬಾಗ–4371 ತಾಲ್ಲೂಕುವಾರು ವಿದ್ಯಾರ್ಥಿಗಳು ಇದ್ದು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ತಾಲ್ಲೂಕುವಾರು ಪರೀಕ್ಷಾ ಕೇಂದ್ರಗಳು ಅಥಣಿ–10, ಕಾಗವಾಡ–4, ಚಿಕ್ಕೋಡಿ–7, ನಿಪ್ಪಾಣಿ–3, ಗೋಕಾ–8, ಮೂಡಲಗಿ–5, ಹುಕ್ಕೇರಿ–8, ರಾಯಬಾಗ–10 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಚಿಕ್ಕೋಡಿ ಡಿಡಿಪಿಯು ಪಾಂಡುರಂಗ ಭಂಡಾರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ವಾರ್ಷಿಕೋತ್ಸವ

ಹಿರೇಬಾಗೇವಾಡಿ: ಇಲ್ಲಿನ ಶ್ರೀ ಸಾಯಿ ಮಂದಿರದ 2ನೇ ವಾರ್ಷಿಕೋತ್ಸವ ಫೆಬ್ರವರಿ 28 ರಂದು ನಡೆಯಲಿದೆ. ಅಂದು ಬೆಳಗ್ಗೆ ದೇವರಿಗೆ ಅಭಿಷೇಕ, ಪಾಲಕಿ ಉತ್ಸವ ಜರುಗುವುದು. ಸಂಜೆ 6 ಗಂಟೆಗೆ ಆರತಿ ಪೂಜೆ ಹಾಗೂ ಸತ್ಸಂಗ ಪ್ರವಚನ ನಡೆಯುವುದು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಅನ್ನ ಪ್ರಸಾದ ಜರುಗಲಿದೆ. ಚಾಲಿಕರೆಮ್ಮ ಮಂದಿರದ ಉಳವಪ್ಪಜ್ಜ, ಅವರೊಳ್ಳಿ ರುದ್ರಸ್ವಾಮಿ ಮಠದ ಚನ್ನಬಸವ ದೇವರು, ಗ್ರಾಮ ಪಂಚಾಯತಿ ಅಧ್ಯಕ್ಷೆ ಜಯಶ್ರೀ ಜಪ್ತಿ, ಉಪಾಧ್ಯಕ್ಷೆ ಶ್ರುತಿ ಸಿದ್ದನವರ ಹಾಗೂ ಗಣ್ಯರು ಉಪಸ್ಥಿತರಿರುವುದಾಗಿ ಸಾಯಿ ಸೇವಾ ಸಮಿತಿ ಅಧ್ಯಕ್ಷ ಡಾ.ಎಫ್.ಎಸ್.ಪಾಟೀಲ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯ ನಾಳೆ

ಬೆಳಗಾವಿ: ಕಣಬರ್ಗಿಯ 110 ಕೆ.ವಿ ವಿದ್ಯುತ್ ಉಪಕೇಂದ್ರದಲ್ಲಿ 4ನೇ ತ್ರೈಮಾಸಿಕ ನಿರ್ವಹಣಾ ಕಾರ್ಯದ ನಿಮಿತ್ತ ಮಾರ್ಚ 1 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಅಂದು ಬೆಳಗ್ಗೆ 9 ರಿಂದ ಸಂಜೆ 4ರ ವರೆಗೆ ಎಕ್ಸಿಬಿಷನ್ ಸೆಂಟರ್, ಕಣಬರ್ಗಿ, ರಾಮತೀರ್ಥ ನಗರ, ಶಿವಾಲಯ, ಯಮುನಾಪುರ, ಆಯುರ್ವೇದ ಕಾಲೇಜ್, ಆಟೋ ನಗರ, ರವೆನ್ಯೂ ಕಾಲೋನಿ, ರೇಣುಕಾ ನಗರ, ಕಾಕತಿ, ಮುತ್ಯಾನಟ್ಟಿ, ಬಸವನಕೊಡಚಿ ಸೇರಿದಂತೆ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.

ಅರ್ಜಿ ಆಹ್ವಾನ

ಬೆಳಗಾವಿ: 2025–26 ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಎಸ್‌ಸಿಎಸ್‌ಪಿಟಿಎಸ್‌ಪಿ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಸಣ್ಣ ಉದ್ಯಮಿದಾರರನ್ನು ಉತ್ತೇಜಿಸಲು Entrepreneurship Programme (ಉಕ) ಕ್ಯಾಂಟೀನ್ ಒದಗಿಸಲು ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಒಂದು ತಿಂಗಳ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡುವುದು ಹಾಗೂ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಮೊಬೈಲ್ ಕ್ಯಾಂಟೀನ್ ನಡೆಸಲು ಸಹಾಯಧನ ನೀಡಲು ಉದ್ದೇಶಿಸಲಾಗಿರುತ್ತದೆ. ಸದರಿ ತರಬೇತಿ ಹಾಗೂ ಸಹಾಯಧನಕ್ಕಾಗಿ ಪರಿಶಿಷ್ಟ ಜಾತಿಯ–14 ಮತ್ತು ಪರಿಶಿಷ್ಟ ಪಂಗಡದ–10 ಸೇರಿ ಒಟ್ಟು 24 ಗುರಿ ನಿಗದಿಯಾಗಿರುತ್ತದೆ. ಬೆಳಗಾವಿ ಜಿಲ್ಲೆಯ ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಫೆ. ದಿ. 26 ರಿಂದ ಮಾರ್ಚ್ 23ರ ಒಳಗಾಗಿ ಉಪ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಸುವರ್ಣ ವಿಧಾನ ಸೌಧ, ತಳ ಮಹಡಿ, ಪೂರ್ವ ದ್ವಾರ ಪ್ರವೇಶ, ಕೊಠಡಿ ಸಂಖ್ಯೆ –ಟಿ.ಪಿ–14,ಹಲಗಾ ಬೆಳಗಾವಿಯವರಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಅಧಿಸೂಚನೆಯಲ್ಲಿ ತಿಳಿಸಿದ ಎಲ್ಲ ದಾಖಲೆಗಳನ್ನು ಲಗತ್ತಿಸಿ ಸಲ್ಲಿಸಬಹುದಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಪರಿಚಿತ ವ್ಯಕ್ತಿ ಸಾವು

ಸಂಕೇಶ್ವರ: ಸಮೀಪದ ಶಿಪ್ಪೂರ ಕ್ರಾಸ್ ಬ್ರಿಜ್ ಬಳಿ ಫೆ.20 ರಂದು ಅನಾರೋಗ್ಯದಿಂದ ಬಳಲುತ್ತಿದ್ದ ಸುಮಾರು 40–45 ವರ್ಷದ ಅಪರಿಚಿತ ವ್ಯಕ್ತಿಯನ್ನು ಸಾರ್ವಜನಿಕರು 108 ಅಂಬುಲೆನ್ಸ್ ಮೂಲಕ ಸಂಕೇಶ್ವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಫೆ.25ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮೃತರ ವಾರಸುದಾರರು ಇದ್ದಲ್ಲಿ ಸಂಕೇಶ್ವರ ಪೊಲೀಸ್ ಠಾಣೆ ಸಂಪರ್ಕಿಸಲು ಮನವಿ ಮಾಡಲಾಗಿದೆ.



ಬೆಳಗಾವಿ : ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಪ್ರಯತ್ನ ಸ್ವಯಂ ಸೇವಾ ಸಂಘಟನೆಯಿಂದ ಪ್ರಭುನಗರದ ಸರ್ಕಾರಿ ಶಾಲೆಗೆ ವಿವಿಧ ಉಪಯೋಗಿ ಸಾಮಗ್ರಿಗಳನ್ನು ದೇಣಿಗೆಯಾಗಿ ನೀಡಲಾಯಿತು. ಸಂಘಟನೆಯ ಅಧ್ಯಕ್ಷೆ ಶಾಂತಾ ಆಚಾರ್ಯ , ಶಿಕ್ಷಕಿ ಶುಭಾ ಭಟ್, ಶಾಲೆಯ ಮುಖ್ಯಾಧ್ಯಾಪಕ ಬಸವರಾಜ ಹಂಜಿ ಸೇರಿದಂತೆ ಮತ್ತಿತರರು ಇದ್ದರು.

ಕಲ್ಲು ತೂರಾಟ: ಕ್ರಮಕ್ಕೆ ಆಗ್ರಹ

ಗೋಕಾಕ: ಬಾಗಲಕೋಟೆ ನಗರದಲ್ಲಿ ಶ್ರೀ ಛತ್ರಪತಿ ಶಿವಾಜಿ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿ ತಹಶೀಲ್ದಾರ್ ಮುಖಾಂತರ ರಾಜ್ಯ ಪಾಲರಿಗೆ ಮನವಿ ಸಲ್ಲಿಸಿದರು.

ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತಿ ಉತ್ಸವದ ಅಂಗವಾಗಿ ಶಾಂತಿಯುತವಾಗಿ ನಡೆಯುತ್ತಿದ್ದ ಶೋಭಾಯಾತ್ರೆಯ ಮೇಲೆ ಬಾಗಲಕೋಟೆ ಕಿಲ್ಲಾ ಓಣಿ ಪ್ರದೇಶದ ಮಸೀದಿ ಬಳಿ ಗುಂಪು ಕಲ್ಲು ಮತ್ತು ಚಪ್ಪಲಿ ತೂರಾಟ ನಡೆಸಿದ್ದು, ಗಂಭೀರವಾಗಿ ಪರಿಗಣಿಸಬೇಕು. ಘಟನೆಯಲ್ಲಿ ಪೊಲೀಸರು, ಸಾರ್ವಜನಿಕರು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಗಾಯಗೊಂಡಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಹಾಕುತ್ತಿರುವವರನ್ನು ಬಂಧಿಸಬೇಕು. ರಾಜ್ಯಪಾಲರು ಮಧ್ಯಪ್ರವೇಶಿಸಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ಬಾಗಲಕೋಟ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ನಗರ ಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ನ್ಯಾಯವಾದಿ ಪ್ರತಿಭಾ ನಿಂಬಾಳಕರ, ಡಾ.ಸುರ್ಯವಂಶಿ, ಎಸ್ ಕೆ ಘೋರ್ಪಡೆ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮರಾಠಾ ಸಮಾಜದ ಬಾಂಧವರು ಇದ್ದರು.



ಗೋಕಾಕ: ಬಾಗಲಕೋಟೆ ನಗರದಲ್ಲಿ ಶ್ರೀ ಛತ್ರಪತಿ ಶಿವಾಜಿ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿ ತಹಶೀಲ್ದಾರ್ ಮುಖಾಂತರ ರಾಜ್ಯ ಪಾಲರಿಗೆ ಮನವಿ ಸಲ್ಲಿಸಿದರು.

ರಾಜ್ಯಶಾಸ್ತ್ರಜ್ಞ ಪ್ರೊ.ರಾಜೀವ ಭಾರ್ಗವ ಅಭಿಮತ

ಅಂಬೇಡ್ಕರರ ಕೊಡುಗೆ ಅಪಾರ

ಬೆಳಗಾವಿ: ಡಾ.ಬಿ.ಆರ್.ಅಂಬೇಡ್ಕರ್ ಅವರ ಒಳನೋಟಗಳು, ನೈತಿಕ ತತ್ವಗಳು ಮತ್ತು ದೃಷ್ಟಿಕೋನಗಳು ದೇಶದ ಸಾರ್ವಜನಿಕ ಜೀವನವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದವು. ಅವರ ಸ್ಪಷ್ಟ ಚಿಂತನೆಯ ಮೂಲಕ ಶಿಕ್ಷಣವನ್ನು ಮುಖ್ಯವಾಹಿನಿಗೆ ತಂದು ಸಾಮಾಜಿಕ ಪಿಡುಗಾದ ಜಾತಿ ತಾರತಮ್ಯವನ್ನು ಹೋಗಲಾಡಿಸಲು ಜವಾಬ್ದಾರಿಯಿಂದ ಶ್ರಮಿಸಿದರು ಎಂದು ಹೆಸರಾಂತ ರಾಜ್ಯಶಾಸ್ತ್ರಜ್ಞ ಮತ್ತು ಖ್ಯಾತ ಚಿಂತಕರಾದ ಪ್ರೊ. ರಾಜೀವ ಭಾರ್ಗವ ಹೇಳಿದರು.



ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಪೀಠ ಹಾಗೂ ಸಮಾಜ ಕಾರ್ಯ ವಿಭಾಗ ಮತ್ತು ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ. ಆರ್. ಅಂಬೇಡ್ಕರ್ ತರಬೇತಿ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಡಾ. ಬಿ. ಎಸ್. ಜಿರಗೆ ಸಭಾಭವನದಲ್ಲಿ ಶುಕ್ರವಾರದಂದು ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ವಿವೇಚನೆ, ವೈಚಾರಿಕತೆ ಮತ್ತು ಗಣರಾಜ್ಯ ಡಾ. ಬಿ. ಆರ್. ಅಂಬೇಡ್ಕರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಾ .ಬಿ. ಆರ್. ಅಂಬೇಡ್ಕರ್ ಅವರು ಎಂದೂ ಪ್ರತೀಕಾರ ತೀರಿಸಿಕೊಳ್ಳಲಿಲ್ಲ, ಬದಲಾಗಿ ನ್ಯಾಯದ ಹುಡುಕಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಜಾತಿ ವ್ಯವಸ್ಥೆಯಲ್ಲಿ ತಾರತಮ್ಯ ಆಕಸ್ಮಿಕವಲ್ಲ ಅದು ಒಂದು ನಿರ್ಮಿತ ವ್ಯವಸ್ಥೆ ಈ ವ್ಯವಸ್ಥೆಯನ್ನು ಹೋಗಲಾಡಿಸಲು ಮತ್ತು ಸಮಾಜದ ಸುಸ್ಥಿರ ಯೋಗ ಕ್ಷೇಮವನ್ನು ಕಾಪಾಡಲು ನೈತಿಕ ತತ್ವಗಳೊಂದಿಗೆ ಬೆಸೆದ ರೂಢಿಗಳು ಅತ್ಯಗತ್ಯ ಎಂಬ ತತ್ವವನ್ನು ಅವರು ನಂಬಿದ್ದರು ಎಂದು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ. ಸಿ. ಎಂ ತ್ಯಾಗರಾಜ ಪ್ರಸ್ತುತ ಕಾಲಮಾನದಲ್ಲಿ ವಿದ್ಯಾರ್ಥಿಗಳು ಕೌಶಲ್ಯಗಳನ್ನು ಪಡೆದು ಸ್ವಾವಲಂಬಿ ಮತ್ತು ಸಮರ್ಥರಾಗುವುದು ಅನಿವಾರ್ಯವಾಗಿದೆ. ವಿದ್ಯಾರ್ಥಿಗಳು ಅಂಕ ಗಳಿಕೆಗಿಂತ ಆಂತರಿಕ ಪ್ರಯಾಣದಲ್ಲಿ ತೊಡಗಿಕೊಂಡು ತತ್ವ ಮತ್ತು ಜ್ಞಾನಕ್ಕೆ ಶರಣಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ. ಆರ್. ಅಂಬೇಡ್ಕರ್ ತರಬೇತಿ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಪ್ರಾಧ್ಯಾಪಕ ಡಾ. ಜೆ. ಸೋಮಶೇಖರ, ಕುಲಸಚಿವ ಸಂತೋಷ ಕಾಮಗೌಡ, ಮೌಲ್ಯಮಾಪನ ಕುಲಸಚಿವ ಪ್ರೊ. ಡಿ. ಎನ್. ಪಾಟೀಲ್, ಹಣಕಾಸು ಅಧಿಕಾರಿ ಎಂ.ಎ. ಸಪ್ನಾ, ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಪೀಠದ ನಿರ್ದೇಶಕ ಪ್ರ. ಅಶೋಕ್ ಡಿಸೋಜಾ, ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಡಾ. ಗಜಾನನ ನಾಯ್ಕ ನಿರೂಪಿಸಿದರು. ಡಾ. ಅಶ್ವಿನಿ ಎಂ. ಜಾಮೂನಿ ವಂದಿಸಿದರು.

ಯೋಜನೆ ರೂಪಿಸಿ

ಉತ್ತರ ಕರ್ನಾಟಕದ ವಿಶ್ವವಿದ್ಯಾಲಯಗಳಿಗೆ ಸರ್ಕಾರವು ಹೆಚ್ಚಿನ ಅನುದಾನವನ್ನು ನೀಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಉಪಯುಕ್ತವಾಗುವ ಯೋಜನೆಗಳನ್ನು ರೂಪಿಸಬೇಕು. ಈ ನಿಟ್ಟಿನಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ತರಬೇತಿ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಕಾರ್ಯ ಪ್ರವೃತ್ತಿಯಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ. ಆರ್. ಅಂಬೇಡ್ಕರ್ ತರಬೇತಿ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ, ಡಾ. ಸಾಬಿರ್ ಅಹ್ಮದ್ ಮುಲ್ಲಾ ಹೇಳಿದರು.

ಸರ್ಕಾರಿ ಶಾಲೆಗೆ ಅಪರ ಆಯುಕ್ತರ ಭೇಟಿ

ಚನ್ನಮ್ಮನ ಕಿತ್ತೂರು: ಸ್ಥಳೀಯ ಎಸ್ ಬಿಎಂ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಗೆ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಈಶ್ವರ ಉಳ್ಳಾಗಡ್ಡಿ ಗುರುವಾರ ಭೇಟಿ ನೀಡಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪರಿಕ್ಷಾ ಸಿದ್ದತೆ ಹಾಗೂ ಅಕ್ಷರ ದಾಸೋಹ ಸೇರಿದಂತೆ ಸಮಗ್ರ ಚಟುವಟಿಕೆಗಳ ಬಗ್ಗೆ ಪರಿಶೀಲಸಿದರು. ಇದಕ್ಕೂ ಪೂರ್ವದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನೀಯರ ಜೊತೆಗೆ ಸಂವಾದ ನಡೆಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವೈ.ತುಬಾಕದ, ಮುಖ್ಯ ಶಿಕ್ಷಕ ಮಹೇಶ ಚನ್ನಂಗಿ ಉಪಸ್ಥಿತರಿದ್ದರು.



ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ಯಮಕನಮರಡಿ: ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಯಶಸ್ವಿಯಾಗಿ ಜರುಗಿತು. ಸುಮಾರು ಮಹಿಳೆಯರು ಪುರುಷರು ಸೇರಿದಂತೆ 83 ಜನ ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಡಾ.ಉದಯ ಕುಮಾರ ಮೆಡಿಕಲ್ ಆಫೀಸರ್, ರುಕ್ಮಿಣಿ ಪವಾರ ನರ್ಸಿಂಗ್ ಆಫೀಸರ್, ಶ್ರೀಧರ ಅರಿ ಫಾರ್ಮಸಿ ಆಫೀಸರ್, ಸಂತಾನಿ ದಂಡೆನ್ ರಿಸೋರ್ಸ ಮ್ಯಾನೇಜರ್ ಡಾ.ಶ್ರೀಧರ ಪೂಜಾರಿ ಕೆಎಲ್ಇ ಕ್ಯಾನ್ಸರ್ ಹಾಸ್ಪಿಟಲ್, ಡಾ. ಜ್ಯೋತಿ ಕಲಾವಗಿಮಠ ಕೆಎಲ್ಇ ಕ್ಯಾನ್ಸರ್ ಹಾಸ್ಪಿಟಲ್ ವೈಜಯಂತಿ ಚೌಗಲಾ ಡಬ್ಲ್ಯೂ ಡಬ್ಲ್ಯೂ ಎಸ್ ಗೌರವ ಕಾರ್ಯದರ್ಶಿ ಸುರೇಖಾ ಪಾಟೀಲ, ಅನುರಾಧಾ ಕಾಪಸಿ, ಮೈಲಾರಿ, ಹೋಳಿ ವಿನಯ ಪತ್ತಾರ, ಶಿಲ್ಪಾಹೂಲಿಕಟ್ಟಿ ಹಾಗೂ ವೈದಕೀಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.



ಬೆಳವಡಿ ಮಲ್ಲಮ್ಮ ಜ್ಯೋತಿಗೆ ಸ್ವಾಗತ

ಬೆಳಗಾವಿ: ವೀರರಾಣಿ ಬೆಳವಡಿ ಮಲ್ಲಮ್ಮ ವೀರಜ್ಯೋತಿಗೆ ನಗರದ ಚನ್ನಮ್ಮ ವೃತ್ತದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಬೆಳಗಾವಿ ಮಹಾನಗರ ಪಾಲಿಕೆ ಮಹಾಪೌರರಾದ ಮಂಗೇಶ ಪವಾರ ಅವರು ಮಲ್ಲಮ್ಮನ ತವರೂರಾದ ಶಿರಸಿಯ ಸೋಂದಾದಿಂದ ಹೊರಟ ವೀರಜ್ಯೋತಿಯನ್ನು ಶುಕ್ರವಾರ ವೀರರಾಣಿ ಬೆಳವಡಿ ಮಲ್ಲಮ್ಮ ಜ್ಯೋತಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಮರ್ಪಿಸಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಗಣ್ಯರು, ಮುಖಂಡರುಗಳು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

ಫೆ.28 ಹಾಗೂ ಮಾ.1 ರಂದು ಬೆಳವಡಿ ಮಲ್ಲಮ್ಮ ಉತ್ಸವ ಜರುಗಲಿದೆ. ಈ ಹಿನ್ನಲೆಯಲ್ಲಿ ಬೆಳವಡಿ ಮಲ್ಲಮ್ಮ ವೀರಜ್ಯೋತಿಯು ಮಲ್ಲಮ್ಮಳ ತವರೂರಾದ ಶಿರಸಿಯ ಸೋಂದಾದಿಂದ ಹೊರಟು ಯಲ್ಲಾಪೂರ– ಹಳಿಯಾಳ– ಅಳ್ನಾವರ– ಖಾನಾಪುರ– ಬೆಳಗಾವಿ– ಬೈಲಹೊಂಗಲ ಮಾರ್ಗವಾಗಿ ಅನಗೋಳ, ನಯಾನಗರ, ಸಂಗೋಳ್ಳಿ, ಪಟ್ಟಿಹಾಳ ಕೆ. ಬಿ, ಸಿದ್ದಸಮುದ್ರ ಮಠಕ್ಕೆ ಆಗಮಿಸಿ. ಫೆ.28 ರಂದು ಬೆಳಿಗ್ಗೆ 10 ಗಂಟೆಗೆ ಬೆಳವಡಿಯಲ್ಲಿ ವೀರಜ್ಯೋತಿಯನ್ನು ಬರಮಾಡಿಕೊಳ್ಳಲಾಗುವುದು.



ಮಾ.2ರಿಂದ ಮಾಣಿಕ ಪ್ರಭು ವಿರಕ್ತಮಠದ ಜಾತ್ರೆ ಆರಂಭ

ಅಥಣಿ: ತಾಲೂಕಿನ ಐಗಳಿ ಗ್ರಾಮದ ಮಾಣಿಕ ನಗರ ಐಗಳಿ ಕ್ರಾಸ್‌ದಲ್ಲಿ ಶ್ರೀ ಮಾಣಿಕ ಪ್ರಭು ವಿರಕ್ತ ಮಠದ ಜಾತ್ರೆಯು ಮಾರ್ಚ್ 2 ರಿಂದ 6ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ಜಾತ್ರೆಯ ಯಶಸ್ವಿಗೆ ಪ್ರತಿಯೊಬ್ಬರೂ ತನು ಮನ ಧನ ಸಹಕಾರ ನೀಡಬೇಕು ಎಂದು ಜಾತ್ರಾ ಕಮಿಟಿ ಅಧ್ಯಕ್ಷ ಪ್ರಹ್ಲಾದ ಪಾಟೀಲ ಹೇಳಿದರು.

ಅವರು ದೇವಸ್ಥಾನದ ಆವರಣದಲ್ಲಿ ಮಾಣಿಕ ಪ್ರಭು ವಿರಕ್ತ ಮಠದ ಜಾತ್ರಾ ಮಹೋತ್ಸವದ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.



ಮಾರ್ಚ್ 2ರಿಂದ 6 ರ ವರೆಗೆ ಜರುಗುವ ಬೃಹತ್ ಪ್ರಮಾಣದ ದನಗಳ ಪ್ರದರ್ಶನ, ಆಧ್ಯಾತ್ಮಿಕ ಪ್ರವಚನ, ರಥೋತ್ಸವ, ಜಂಗಿ ಕುಸ್ತಿಗಳು, ಹಾಸ್ಯ ಸಂಜೆ, ಶಿವಾನುಭವಗೋಷ್ಠಿಗಳು ಜರುಗಲಿವೆ. ಈ ಎಲ್ಲ ಕಾರ್ಯಕ್ರಮಗಳು ಶ್ರೀಮಠದ ಉತ್ತರಾಧಿಕಾರಿ ಅಭಿನವ ರಾಚೋಟೇಶ್ವರ ದೇವರು ನೇತೃತ್ವದಲ್ಲಿ ನಡೆಯಲಿವೆ ಎಂದರು.

ಈ ವೇಳೆ ಗ್ರಾಮದ ಹಿರಿಯರಾದ ಎಂ. ಬಿ. ನೇಮಗೌಡ, ಎನ್ ಜಿ ಪಾಟೀಲ, ಎ.ಎಸ್. ನಾಯಿಕ, ಭೀಮಗೌಡ ಬಿರಾದಾರ, ಸಿದರಾಯ ಪಾಟೀಲ, ಬಸಗೌಡ ಬಿರಾದಾರ, ಎಸ್. ಎಂ. ಕುಲಕರ್ಣಿ, ಚೆಟ್ಟೆಪ್ಪ ಗೌಡ ನವರ, ಸುರೇಶ ಬಿಜ್ಜರಗಿ, ದುಂಡಪ್ಪ ದೊಡಮನಿ, ಸುರೇಶ ಬಿರಾದಾರ, ಹಣಮಂತ ಬಿರಾದಾರ, ಭೀಮುಗೌಡ ಬಿರಾದಾರ, ಕಾಡಪ್ಪ ಬಿರಾದಾರ, ಬಾಪುರಾಯ ತಿಕೋಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಾ.2ರಿಂದ ಶ್ರೀಶೈಲಕ್ಕೆ ಭಕ್ತರ ಪಾದಯಾತ್ರೆ

ಗೋಕಾಕ: ನಗರದ ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರೆ ಸೇವಾ ಮಂಡಳಿ ಆಶ್ರಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ 45ನೇ ವರ್ಷದಲ್ಲಿ ಶ್ರೀಶೈಲ ಕ್ಷೇತ್ರಕ್ಕೆ ಪಾದಯಾತ್ರೆಯು ಮಾರ್ಚ್ 2ರಿಂದ ಹೊರಡಲಿದೆ.

ಯಾದವಾಡ, ಕೌಜಲಗಿ ಮಾರ್ಗವಾಗಿ ತೆರಳಿ, ಲೋಕಾಪೂರ, ಕಲಾದಗಿ, ಬಾಗಲಕೋಟೆ, ಹುನಗುಂದ, ಬಳಗಾನೂರ ಪನಗನೂರಗರ ತೆರಳುವುದು ಇಲ್ಲಿಗೆ ಕರ್ನಾಟಕ ಸೀಮೆ ಮುಕ್ತಾಯವಾಗುತ್ತದೆ.

ಇಲ್ಲಿಂದ ಮಂತ್ರಾಲಯ ಮಾರ್ಗವಾಗಿ ಪಾದಯಾತ್ರೆಯು ಮಾರ್ಚ್ 15ರಂದು ಸುಕ್ಷೇತ್ರ ಶ್ರೀಶೈಲ ಕ್ಷೇತ್ರ ತಲುಪಲಿದೆ.

ಮಾ.20ರಂದು ಯುಗಾದಿ ದಿವಸ ಶ್ರೀ ಮಲ್ಲಿಕಾರ್ಜುನ ಜಾತ್ರಾ ನಿಮಿತ್ತ ಭವ್ಯ ರಥೋತ್ಸವ ಜರುಗಲಿದೆ. ಭಕ್ತರಾದ ಬಸವರಾಜ ತೆಲಿಯವರ 25ನೇ ವರ್ಷದ ಯಶಸ್ವಿ ಪಾದಯಾತ್ರೆಯೂ ಇದಾಗಿದೆ. ಪಾದಯಾತ್ರೆಯಲ್ಲಿ ಭಾಗವಹಿಸುವ ಭಕ್ತಾದಿಗಳು ಹೆಚ್ಚಿನ ಮಾಹಿತಿಗಾಗಿ ಬಸವರಾಜ ತೇಲಿ, ಬಸವರಾಜ ಕಾಸ್ತಿ, ಶಂಕರ ಗಡ್ಡಿ, ರಮೇಶ ವಾಳವಿ, ಶಿವಾನಂದ ನಷ್ಟೆ ಇವರನ್ನು ಸಂಪರ್ಕಿಸಲು ಕೋರಲಾಗಿದೆ.

ಹೋಳಿ ಹಬ್ಬದ ಪ್ರಯುಕ್ತ ಶಾಂತಿ ಸಭೆ



ಯಮಕನಮರಡಿ: ಸ್ಥಳೀಯ ಪೊಲೀಸ್ ಠಾಣೆ ವ್ಯಾಪ್ತಿಯ ಎಲ್ಲ ಗ್ರಾಮಗಳ ಗ್ರಾಮಸ್ಥರ ಮುಖಂಡರ ಸಭೆ ಪೊಲೀಸ್ ಠಾಣೆಯ ಆವರಣದಲ್ಲಿ ನಡೆಯಿತು. ಸಿಪಿಐ ಜಾವೀದ್ ಮುಸ್ಸಾಪುರಿ ಮಾತನಾಡಿ, ಹೋಳಿ ಹಾಗೂ ರಂಜಾನ್ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಬೇಕೆಂದು ಸೂಚಿಸಿದರು.ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ 72 ಹಳ್ಳಿಗಳ ಜನರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಮಕ್ಕಳಿಗೆ ಸಂಸ್ಕಾರ ನೀಡಿ: ಶ್ರೀಗಳು



ಕಬ್ಬೂರ: ಜೀವನದಲ್ಲಿ ಎಷ್ಟು ಆಸ್ತಿ ಗಳಿಸಿದ್ದೇವೆ ಎನ್ನುವುದಕ್ಕಿಂತ ಮಕ್ಕಳಿಗೆ ಎಂತಹ ಸಂಸ್ಕಾರ ನೀಡುತ್ತಿದ್ದೇವೆ ಎಂಬುದು ಮುಖ್ಯ ಕ್ಯಾರಗುಡ್ಡ ಅವಜೀಕರ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ ಹೇಳಿದರು. ಸಮೀಪದ ಜಾಗನೂರು ಗ್ರಾಮದ ಕೆನಾಲ್ ಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಯಲ್ಲೇ 7ನೇ ತರಗತಿವರೆಗೆ ಶಿಕ್ಷಣ ಪಡೆದವರಿಗೆ ಮಾತ್ರ ಸರ್ಕಾರಿ ಸೌಲಭ್ಯ ನೀಡುವ ನಿಯಮ ತರಬೇಕು ಎಂದರು.

ಕುಂಚನೂರ ಮಠದ ಮಾಧುಲಿಂಗ ಶ್ರೀ ಮಾತನಾಡಿದರು. ಮಾಳಪ್ಪ ಗೊರಗುದ್ದಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಮಂಗಿ, ಮಲ್ಲೇಶ ಹನುಮಂತಗೋಳ, ಹನುಮಂತ ಕರಿಕಟ್ಟಿ, ಲಕ್ಷ್ಮಣ ಹನಮನ್ನವರ,ಮಹಾಂತೇಶ ಶಿರಗೂರ, ಭೂದಾನಿ ನಕುಲ್ ಕತ್ತಿ,ರಾಮಪ್ಪ ಗುರಗುದ್ದಿ , ಕೆಂಪಯ್ಯ ಕೊಂಗನೊಳಿ, ದುಂಡಪ್ಪ ಕರಿಕಟ್ಟಿ, ರಾಮಚಂದ್ರ ಪುಕಾಟೆ, ಪರಸಪ್ಪ ತಳವಾರ, ಹನುಮಂತ ಹಂಜಿ, ಸಿದ್ದು ಕಿಂಡಿ, ರಾಮಪ್ಪ ಖಾನಾಪುರೆ,ರಮೇಶ ಕರಿಕಟ್ಟಿ ಸೇರಿದಂತೆ ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು. ಅನಿಲ ಹಂಜಿ ಸ್ವಾಗತಿಸಿದರು. ಆರ್. ಎಸ್.ಗುಂಡಪ್ಪಗೋಳ ನಿರೂಪಿಸಿದರು.

ಎಚ್‌ಐವಿ ಹರಡದಂತೆ ಜಾಗೃತಿವಹಿಸಿ

ಮೂಡಲಗಿ: ಎಚ್‌ಐವಿ, ಏಡ್ಸ್ ಹರಡ ದಂತೆ ಅಸುರಕ್ಷಿತ ಲೈಂಗಿಕತೆಯಿಂದ ಯುವ ಜನತೆ ದೂರ ಇರಬೇಕು ಎಂದು ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದ ಆಪ್ತಸ ಮಾಲೋಚಕಿ ಲತಾನಾಯಕ ಹೇಳಿದರು. ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ವಾಣಿಜ್ಯ ಹಾಗೂ ಬಿಸಿಎ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಘಟಕಹಾಗೂ ಬೆಳಗಾವಿ ಜಿಲ್ಲಾ ಏಡ್ಸ ರೋಧಕ ನಿಯಂತ್ರಣ ಘಟಕ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಎಚ್‌ಐವಿ ಏಡ್ಸ ಜಾಗೃತಿ ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಉಪನ್ಯಾಸಕರಾಗಿ ಮಾತನಾಡಿದರು. ರೋಗದ ಬಗ್ಗೆ ಭಯಬೇಡ. ಆದರೆ, ಅದರ ಕುರಿತು ಅರಿವು ಅವಶ್ಯಕ ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತಾಧಿಕಾರಿ ಡಾ.ಎಸ್.ಎಲ್. ಚಿತ್ರಗಾರ ಮಾತನಾಡಿದರು. ಕಾರ್ಯಕ್ರಮವನ್ನು ಮುಖ್ಯ ಅತಿಥಿ ಲತಾ ನಾಯಕ, ಡಾ.ಎಸ್.ಎಲ್. ಚಿತ್ರಗಾರ, ಸುರೇಶ ಮಡಿವಾಳ ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿದರು. ಏಡ್ಸ ಜಾಗೃತಿ ಮೂಡಿಸುವಲ್ಲಿ ಯುವ ಜನತೆಯ ಪಾತ್ರ ವಿಷಯ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಕೃಷ್ಣಾ ಜೋಖಾ ನಟ್ಟಿ ಪ್ರಥಮ ಸುಪ್ರಿಯಾ ಮನ್ನಾಪುರ ಪ್ರಥಮ ಪ್ರಿಯಾಂಕ ಮಾವಿನಹಂಡಿ ದ್ವಿತೀಯ ದೊಡ್ಡವ್ವಾ ನೇಮಗೌಡರ ದ್ವಿತೀಯ ಲಕ್ಷ್ಮಿಪಾಟೀಲ ತೃತೀಯ ಸಹನಾ ಮಾರಾಪೂರ ತೃತಿಯ ಇವರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ಕಾಲೇಜಿನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.



ಶಾಂತಿಯುತವಾಗಿ ಹೋಳಿ, ರಂಜಾನ್ ಹಬ್ಬ ಆಚರಿಸಿ



ಸವದತ್ತಿ: ಹಿಂದೂ– ಮುಸ್ಲಿಂ ಬಾಂಧವರು ಒಂದಾಗಿ ಸೌಹಾರ್ದದಿಂದ ಹೋಳಿ ಹಾಗೂ ರಂಜಾನ್ ಹಬ್ಬ ಆಚರಿಸಿ ಎಂದು ಪಿಐ ಸುರೇಶ ಬೆಂಡೆಗುಂಬಳ ಹೇಳಿದರು. ಪಟ್ಟಣದ ಮಾಮನಿ ಕಲ್ಯಾಣ ಮಂಟಪದಲ್ಲಿ ಹೋಳಿ, ರಂಜಾನ್ ಹಬ್ಬದ ಪ್ರಯುಕ್ತ ಬುಧವಾರ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಹಬ್ಬಗಳೆಂದರೆ ಸಂಭ್ರಮ ಸಹಜ, ನಾವು ಆಚರಿಸುವ ಹಬ್ಬ ಇತರರಿಗೆ ತೊಂದರೆ ಆಗಬಾರದು. ಯಾರ ಮೇಲೆಯೂ ಒತ್ತಾಯ ಪೂರ್ವಕವಾಗಿ ಬಣ್ಣ ಎರಚಬೇಡಿ. ವಾಟ್ಸಾಪ್, ಫೇಸ್‌ಬುಕ್ ಮೂಲಕ ಅನ್ಯರಿಗೆ ನೋವಾಗುವಂತೆ ಫೋಟೋ, ವಿಡಿಯೋ ಹರಿ ಬಿಡಬಾರದು. ಜಿಲ್ಲೆಯಿಂದಲೇ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಲಾಗಿದೆ ಎಂದರು.

ಪಾಲಕರು ತಮ್ಮ ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆಗೆ ಅವಕಾಶ ನೀಡಬಾರದು. ಹಬ್ಬಗಳ ಸಂದರ್ಭಗಳಲ್ಲಿ ರಸ್ತೆಗಳಲ್ಲಿ ಯುವಕರು ವೀಲಿಂಗ್ ಮಾಡುವುದು. ಕರ್ಕಶವಾಗಿ ಶಬ್ದ ಹೊರಡಿಸುವ ಬೈಕ್‌ಗಳನ್ನು ಓಡಿಸುವವರಿಗೂ ಮುಖಂಡರು ತಿಳಿವಳಿಕೆ ನೀಡಬೇಕು. ಕಾಮಣ್ಣನ ದಹನದ ವೇಳೆ ಮಕ್ಕಳ ಬಗ್ಗೆ ಮುಂಜಾಗ್ರತೆ ಇರಲಿ ಎಂದರು. ಸಮಾಜದ ಮುಖಂಡರಾದ ಕೆ.ಕೆ.ಪುಣೆದ, ಲಕ್ಷ್ಮಣ ಕುಲಕರ್ಣಿ, ಫಕ್ರುಸಾಬ ನದಾಫ, ಭರಮಪ್ಪ ಅಣ್ಣಿಗೇರಿ, ಫಕ್ರುಸಾಬ ದೊಡಮನಿ ಮಾತನಾಡಿದರು.

ಈ ಸಂದರ್ಭದಲ್ಲಿ ಅಮೀರ ಗೊರಿನಾಯಕ, ರಾಘವೇಂದ್ರ ಪೂಜೇರ, ಬಾಬುಸಾಬ ನಾಶಿಪುಡಿ, ಹುಸೇನ ಗೊರವನಕೊಳ್ಳ, ಮಲ್ಲು ಬೀಳಗಿ, ಆಸಿಫ್ ಬಾಗೋಜಿಕೊಪ್ಪ, ಮೌಲಾಸಾಬ ತಬ್ಬಲಜ್ಜಿ, ದಿಲಾವರ್ ಸನದಿ, ಅರ್ಜುನ ಅಮೂಗಿ, ಯಲ್ಲಪ್ಪ ಬಡ್ಡಿ, ರಾಜು ಹಳಕಟ್ಟಿ, ಭೀಮಶಿ ಇಳಿಗೇರ ಹಾಗೂ ಪ್ರಮುಖರು ಇದ್ದರು.

ಕುರಿ, ಮೇಕೆ ಘಟಕ ಅನುಷ್ಠಾನ: ಸಹಾಯಧನಕ್ಕೆ ಅರ್ಜಿ ಆಹ್ವಾನ

ಬೆಳಗಾವಿ: 2025–26ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆಗೆ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ವಿಶೇಷ ಘಟಕಯೋಜನೆ/ಗಿರಿಜನ ಉಪಯೋಜನೆ ಅಡಿಯಲ್ಲಿ 10+1 ಕುರಿ, ಮೇಕೆ ಘಟಕ ಅನುಷ್ಠಾನಕ್ಕೆ ಸಹಾಯಧನ ಪಡೆಯಲು ಬೆಳಗಾವಿ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು, ಮತ್ತು ಪಶು ಸಂಗೋಪನೆಯಲ್ಲಿ ತೊಡಗಿಸಿಕೊಂಡ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ಅರ್ಜಿಯನ್ನು ಮಾ.10ರ ಸಂಜೆ 5 ಗಂಟೆಯೊಳಗಾಗಿ ಉಪನಿರ್ದೇಶಕರು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಬೆಳಗಾವಿ ಕಛೇರಿಯಿಂದ ಅಥವಾ ಆಯಾ ತಾಲೂಕಿನ ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ), ಪಶು ಆಸ್ಪತ್ರೆಗಳಲ್ಲಿ ಸಂಪರ್ಕಿಸಿ ಅರ್ಜಿ ನಮೂನೆಯನ್ನು ಪಡೆದು ಖುದ್ದಾಗಿ ಎರಡು ಪ್ರತಿಯಲ್ಲಿ ಅರ್ಜಿಯೊಂದಿಗೆ ಅವಶ್ಯಕ ದಾಖಲೆಗಳನ್ನು ದೃಢೀಕರಿಸಿ ಸಂಬಧಿಸಿದ ತಾಲೂಕಿನ ಮುಖ್ಯ ಪಶುವೈದ್ಯಾಧಿಕಾರಿಗಳು (ಆ), ಪಶು ಆಸ್ಪತ್ರೆ ಕಚೇರಿಗೆ ಸಲ್ಲಿಸಬಹುದಾಗಿದೆ ಎಂದು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಬೆಳಗಾವಿ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಿರುಸುದ್ದಿ

ಆರೋಪಿ ಬಂಧನ: 3 ಟ್ರೇಲರ್ ವಶ

ಬೈಲಹೊಂಗಲ: ತಾಲೂಕಿನ ತಿಗಡಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಟ್ಯಾಕ್ಟರ್ ಟ್ರೇಲರ್ ಕಳ್ಳತನ ಪ್ರಕರಣವನ್ನು ಬೈಲಹೊಂಗಲ ಪೊಲೀಸರು ಚಾಕಚಕ್ಯತೆಯಿಂದ ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ಸುಮಾರು 11 ಲಕ್ಷ ಮೌಲ್ಯದ 1 ಟ್ಯಾಕ್ಟರ್ ಹಾಗೂ 4 ಟ್ರೇಲರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಿಐ ಪ್ರಮೋದ ಯಲಿಗಾರ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡವು ವೈಜ್ಞಾನಿಕ ತನಿಖಾ ವಿಧಾನಗಳನ್ನು ಬಳಸಿ, ಹೊನಗಾ ಗ್ರಾಮದ ಅರ್ಜುನ ಬಸವಂತ ಶೇಂದ್ರಿ (48) ಅವರನ್ನು ಬಂಧಿಸಿದೆ. ಬೈಲಹೊಂಗಲ, ನೇಸರಗಿ, ಕಿತ್ತೂರು ಹಾಗೂ ನಂದಗಡ ಠಾಣಾ ವ್ಯಾಪ್ತಿಯಲ್ಲಿ ಕಳುವಾಗಿದ್ದ ಇನ್ನೂ 3 ಟ್ರೇಲರ್‌ಗಳು ಹಾಗೂ ಕಳ್ಳತನಕ್ಕೆ ಬಳಸಲಾಗುತ್ತಿದ್ದ ಕೆಂಪು ಬಣ್ಣದ ಮಹೀಂದ್ರಾ ಟ್ಯಾಕ್ಟರ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಳ್ಳಭಟ್ಟಿ ನಿರ್ಮೂಲನೆಗೆ ಕ್ರಮಕ್ಕೆ ತಹಶೀಲ್ದಾರ್ ಸೂಚನೆ

ಬೈಲಹೊಂಗಲ: ಕಳ್ಳಭಟ್ಟಿ ನಿರ್ಮೂಲನೆಗೆ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ತಹಶೀಲ್ದಾರ್ ಎಚ್.ಎನ್. ಶಿರಹಟ್ಟಿ ಹೇಳಿದರು.

ನಗರದ ತಹಶೀಲ್ದಾರ್ ಕಚೇರಿಯಲ್ಲಿ ಕಳ್ಳಭಟ್ಟಿ ನಿರ್ಮೂಲನೆ ಕುರಿತು ನಡೆದ ಸ್ಥಾಯಿ ಸಮಿತಿ ಸಭೆ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಕಳ್ಳಭಟ್ಟಿ ನಿರ್ಮೂಲನೆಗೆ ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ, ಪಂಚಾಯತ್ ರಾಜ್, ಸಮಾಜ ಕಲ್ಯಾಣ, ಅರಣ್ಯ ಹಾಗೂ ಕಂದಾಯ ಇಲಾಖೆಗಳು ಕೈಜೋಡಿಸಬೇಕು. ಸಮನ್ವಯದಿಂದ ಕ್ರಮ ಕೈಗೊಂಡಲ್ಲಿ ಕಳ್ಳಭಟ್ಟಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿದೆ. ಎನ್ಡಿಪಿಎಸ್ ಜಾಗೃತಿ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದರು.ಅಬಕಾರಿ ನಿರೀಕ್ಷಕ ಶ್ರೀಶೈಲ ಅಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿ, 'ಎಲ್ಲ ಇಲಾಖೆಗಳ ಸಹಕಾರ ಕೋರಿದರು. ಅಬಕಾರಿ ಉಪ ಅಧೀಕ್ಷಕ ಶಂಕರಗೌಡ ಪಾಟೀಲ ಇಲಾಖೆಗಳ ಪರಸ್ಪರ ಸಹಕಾರ ಅಗತ್ಯವಿದೆ ಎಂದರು. ಡಿವೈಎಸ್ಪಿ ವೀರಯ್ಯ ಹಿರೇಮಠ ಅಬಕಾರಿ ಇಲಾಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.ಡಾ. ಬಾನುಪ್ರಕಾಶ ಜೆ, ತಾಪಂ ಇಒ ಸಂಜೀವ ಜುನ್ನೂರ, ನೇಸರಗಿ ಸಿಪಿಐ, ಬೈಲಹೊಂಗಲ ಪಿಎಸ್ಐ, ವಲಯ ಅರಣ್ಯಾಧಿಕಾರಿಗಳು, ಸಮಾಜ ಕಲ್ಯಾಣ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಪಿಡಿಒಗಳು ಇದ್ದರು.ಅಬಕಾರಿ ಉಪ ನಿರೀಕ್ಷಕರಾದ ವೀರೇಶ ಯರಗೊಪ್ಪ ಎನ್ಡಿಪಿಎಸ್ ಕಾಯ್ದೆಯಡಿ ಶಿಕ್ಷೆಗಳ ಕುರಿತು ಮಾಹಿತಿ ನೀಡಿದರು. ಅಬಕಾರಿ ನಿರೀಕ್ಷಕ ಶ್ರೀಶೈಲ ಅಕ್ಕಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿದರು.ಕಾಲೇಜಿನ ಪ್ರಾಚಾರ್ಯ ಬಿ.ಬಿ. ಬೂದಿಹಾಳ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರು, ಆಡಳಿತ ಮಂಡಳಿ ಸದಸ್ಯರು, ವಿದ್ಯಾರ್ಥಿಗಳು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

ತಲ್ವಾರ್‌ನಿಂದ ದಾಳಿ: ಇಬ್ಬರ ಬಂಧನ

ಸಂಕೇಶ್ವರ: ಪಟ್ಟಣದಲ್ಲಿ ಫೆ.23ರಂದು ರಾತ್ರಿ ದತ್ತಾತ್ರೇಯ ಶ್ರೀಕಾಂತ ಥೋರವತ್ ಎಂಬುವರ ಮೇಲೆ ನಡೆದ ತಲ್ವಾರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಕೇಶ್ವರ ಪೊಲಿಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರು ಮಹಾರಾಷ್ಟ್ರದ ಇಚಲಕರಂಜಿಯ ಬಾಳು ಅನಿಲ ಖಾರತ್ (19) ಮತ್ತು ಇನ್ನೊರ್ವ ಬಾಲಾಪರಾಧಿ ಎಂದು ಗುರುತಿಸಲಾಗಿದೆ. ಈಗಾಗಲೇ ಏಳು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದಡಿ ಬಾಳು ಖಾರತ್ ಹಾಗೂ ಓರ್ವ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸಂಘಟನೆಯ ಮುಂದಾಳತ್ವದ ವಿಚಾರದಲ್ಲಿ ಉಂಟಾದ ವೈಷಮ್ಯವೇ ಹಲ್ಲೆಗೆ ಕಾರಣವಾಗಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಪ್ರಕರಣಕ್ಕೆ ಸಂಬಧಿಸಿದ ಎಲ್ಲಾ ಆಯಾಮಗಳನ್ನು ಪೊಲಿಸರು ಪರಿಶೀಲಿಸುತ್ತಿದ್ದಾರೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲ್ಪಟ್ಟಿದ್ದು, ಬಂಧಿತರ ಸಂಖ್ಯೆ 9ಕ್ಕೆ ಏರಿದೆ, ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸ್ಮರಣ ಸಂಚಿಕೆ ಬಿಡುಗಡೆ

ಬೆಳಗಾವಿ: ತಾಲೂಕಿನ ಯಳ್ಳೂರಿನ ಸರ್ಕಾರಿ ಮರಾಠಿ ಮಾಡೆಲ್ ಶಾಲೆಗೆ 2024ಕ್ಕೆ 150 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಏಪ್ರಿಲ್ 2025ರಲ್ಲಿ ಹಿರಿಯ ನಾಯಕ ಶರದ್ ಪವಾರ್ ಅವರ ಉಪಸ್ಥಿತಿಯಲ್ಲಿ ಅದ್ದೂರಿ ಶತಮಾನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಐತಿಹಾಸಿಕ ಕಾರ್ಯಕ್ರಮದ ಸಮಗ್ರ ವರದಿ ಹಾಗೂ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಅಧ್ಯಕ್ಷತೆಯನ್ನು ರಾಪ್ಜಿ ಮಹಾದೇವ್ ಪಾಟೀಲ್ ವಹಿಸಿದ್ದರು.



ಬೈಲಹೊಂಗಲ: ತಾಲೂಕಿನ ತಿಗಡಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಟ್ಯಾಕ್ಟರ್ ಟ್ರೇಲರ್ ಕಳ್ಳತನ ಪ್ರಕರಣವನ್ನು ಬೈಲಹೊಂಗಲ ಪೊಲೀಸರು ಚಾಕಚಕ್ಯತೆಯಿಂದ ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊರತೆ ಸಾಧನೆಯ ಮೆಟ್ಟಿಲಾಗಲಿ: ಹಿರೇಮನಿ

ತೆಲಸಂಗ: ಸರ್ಕಾರಿ ಶಾಲೆಯಲ್ಲಿ ಓದಿದ ಎಷ್ಟೋ ಸಾಧಕರು ಇಂದು ದೇಶದ ಉನ್ನತ ಹುದ್ದೆಗಳಲ್ಲಿದ್ದಾರೆ. ನಮಗೆ ಸೌಲಭ್ಯಗಳ ಕೊರತೆ ನೆಪವಾಗಬಾರದು, ಬದಲಿಗೆ ಸಾಧನೆಯ ಮೆಟ್ಟಿಲಾಗಬೇಕು ಮುಖ್ಯೋಪಾಧ್ಯಾಯರಾದ ಎಸ್.ವಿ.ಹಿರೇಮನಿ ಹೇಳಿದರು.

ಶುಕ್ರವಾರ ಸಮೀಪದ ಕೊಟ್ಟಲಗಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಇಲ್ಲಿನ ಸರ್ಕಾರಿ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಮೂರು ತಿಂಗಳ ಉಚಿತ ಟ್ಯೂಷನ್ ತರಗತಿಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ಜ್ಞಾನವೇ ಶಕ್ತಿ, ವಿದ್ಯೆಯೇ ಆಸ್ತಿ ಎನ್ನುವ ಮಾತಿನಂತೆ, ಶಿಕ್ಷಣದ ಮಹತ್ವವನ್ನು ಅರಿತು, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇಂತಹ ಜನಪರ ಕಾರ್ಯಕ್ರಮವನ್ನು ಹಮ್ಮಿಕೊಂಡ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ನಾವು ಅಭಿನಂದನೆಗಳನ್ನು ಸಲ್ಲಿಸಬೇಕು ಎಂದರು.

ಯೋಜನಾಽಕಾರಿ ರಜಬ್ ಅಲಿ ಮೇಲಿನಮನಿ ಮಾತನಾಡಿ, ಕೇವಲ ಪುಸ್ತಕ ಓದಿದರೆ ಸಾಲದು, ಓದಿನ ಮೇಲೆ ಗಮನ ಇರಬೇಕು. ಶಿಸ್ತು ಮತ್ತು ನಿರಂತರ ಪ್ರಯತ್ನವಿದ್ದರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನೀವು ಉತ್ತಮ ಅಂಕ ಗಳಿಸುವುದು ಖಂಡಿತ. ವಿದ್ಯಾರ್ಥಿಗಳಾದ ನೀವು ಈ ತರಗತಿಗಳಲ್ಲಿ ಕಲಿತ ಅಂಶಗಳನ್ನು ಪರೀಕ್ಷೆಯಲ್ಲಿ ಯಶಸ್ವಿಯಾಗಿ ಬಳಸಿ, ನಿಮ್ಮ ಪೋಷಕರಿಗೆ ಮತ್ತು ಶಾಲೆಗೆ ಕೀರ್ತಿ ತರಲಿ ಎಂದು ಹಾರೈಸಿದರು. ಹಿರಿಯ ಶಿಕ್ಷಕ ಎನ್.ಡಿ.ಬಾಗೇಳಿ, ಆರ್. ಬಸಗೊಂಡವರ, ವಲಯ ಮೇಲ್ವಿಚಾರಕ ಮಹಾಂತೇಶ್.ಪಿ.ಎಂ ಸೇರಿದಂತೆ ಸೇವಾಪ್ರತಿನಿಽಗಳು, ಸುವಿಧಾ ಸಹಾಯಕರು ಹಾಗೂ ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.



ತೆಲಸಂಗ: ಸಮೀಪದ ಕೊಟ್ಟಲಗಿ ಗ್ರಾಮದಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಇಲ್ಲಿನ ಸರ್ಕಾರಿ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಮೂರು ತಿಂಗಳ ಉಚಿತ ಟ್ಯೂಷನ್ ತರಗತಿಗಳ ಸಮಾರೋಪ ಸಮಾರಂಭ ನಡೆಯಿತು.

ಬೆಳವಡಿ ಮಲ್ಲಮ್ಮ ಉತ್ಸವ ಇಂದಿನಿಂದ

ಬೈಲಹೊಂಗಲ: ವಿಶ್ವದಲ್ಲಿಯೇ ಪ್ರಪ್ರಥಮವಾಗಿ ಮಹಿಳಾ ಸೈನ್ಯವನ್ನು ಕಟ್ಟಿದ ಕೀರ್ತಿಗೆ ಪಾತ್ರವಾದ ವೀರವನಿತೆ ಬೆಳವಡಿ ಮಲ್ಲಮ್ಮ ಅವರ ಉತ್ಸವ-2026 ಫೆ.28ರಿಂದ ಮಾ.1ರವರೆಗೆ ಎರಡು ದಿನಗಳ ಕಾಲ ಬೆಳವಡಿ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಉತ್ಸವಕ್ಕಾಗಿ ರಾಜ್ಯ ಸರ್ಕಾರ 75 ಲಕ್ಷ ಅನುದಾನ ಮಂಜೂರು ಮಾಡಿದ್ದು, ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.

ಎರಡು ಎಕರೆ ಜಾಗದಲ್ಲಿ ಭವ್ಯ ಪೆಂಡಾಲ್ ನಿರ್ಮಿಸಲಾಗಿದ್ದು, ಸುಮಾರು 10 ಸಾವಿರಕ್ಕೂ ಹೆಚ್ಚು ಜನರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಜಂಗೀ ನಿಕಾಲಿ ಕುಸ್ತಿ ಪಂದ್ಯಾವಳಿ, 10 ವಸ್ತು ಪ್ರದರ್ಶನ ಮಳಿಗೆಗಳು ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವದ ಆಕರ್ಷಣೆಯಾಗಿವೆ.

ಗ್ರಾಮದಲ್ಲಿ ರಾಣಿ ಮಲ್ಲಮ್ಮ ಹಾಗೂ ರಾಜಾ ಈಶಪ್ರಭು ಮಹಾದ್ವಾರ ನಿರ್ಮಾಣವಾಗಿದ್ದು, ಅಶ್ವರೂಢ ಮೂರ್ತಿಗೆ ದೀಪಾಲಂಕಾರ ಮತ್ತು ಹೂಮಾಲೆಗಳಿಂದ ಅಲಂಕಾರ ಮಾಡಲಾಗಿದೆ.

- ಉತ್ಸವಕ್ಕಾಗಿ ರಾಜ್ಯ ಸರ್ಕಾರ 75 ಲಕ್ಷ ಅನುದಾನ ಮಂಜೂರು ಮಾಡಿದ್ದು, ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.
- ಸುಮಾರು 10 ಸಾವಿರಕ್ಕೂ ಹೆಚ್ಚು ಜನರಿಗೆ ಆಸನ ವ್ಯವಸ್ಥೆ
- ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಜಂಗೀ ನಿಕಾಲಿ ಕುಸ್ತಿ ಪಂದ್ಯಾವಳಿ, 10 ವಸ್ತು ಪ್ರದರ್ಶನ ಮಳಿಗೆಗಳು ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ

ಬೀದಿಗಳಲ್ಲಿ ತಳಿರು ತೋರಣ, ರಂಗೋಲಿ ಚಿತ್ತಾರಗಳಿಂದ ಹಬ್ಬದ ಸಂಭ್ರಮ ಮನೆಮಾಡಿದೆ.

ವಿದ್ಯುಕ್ತ ಚಾಲನೆ: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆಯುವ ಉತ್ಸವಕ್ಕೆ ಫೆ.28ರಂದು ಬೆಳಗ್ಗೆ 10ಕ್ಕೆ ಮಲ್ಲಮ್ಮ ವೃತ್ತದಲ್ಲಿ ವಿಜಯ ಜ್ಯೋತಿ ಬರಮಾಡಿಕೊಳ್ಳುವ ಮೂಲಕ ಚಾಲನೆ ಸಿಗಲಿದೆ. ಶಾಸಕ ಮಹಾಂತೇಶ ಕೌಜಲಗಿ ಸಂಸ್ಥಾನದ ಧ್ವಜಾರೋಹಣ ನೆರವೇರಿಸಲಿದ್ದು, ವಸ್ತು ಪ್ರದರ್ಶನ ಉದ್ಘಾಟಿಸಲಿದ್ದಾರೆ. ಶಾಸಕ ಬಾಬಾಸಾಹೇಬ ಪಾಟೀಲ ಜಾನಪದ ಕಲಾವಾಹಿನಿಗೆ ಚಾಲನೆ ನೀಡಲಿದ್ದಾರೆ.

ಸಂಜೆ 7ಕ್ಕೆ ವೀರರಾಣಿ ಬೆಳವಡಿ ಮಲ್ಲಮ್ಮ ವೇದಿಕೆಯಲ್ಲಿ ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉತ್ಸವ ಉದ್ಘಾಟಿಸಲಿದ್ದಾರೆ. ಸಚಿವರಾದ ಲಕ್ಷ್ಮೀ ಹೆಬ್ಬಾಳಕರ ಹಾಗೂ ಶಿವರಾಜ ತಂಗಡಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಲಿದ್ದಾರೆ. ರಾಣಿ ಮಲ್ಲಮ್ಮ ಮಹಿಳಾ ಪ್ರತಿಷ್ಠಾನ ಪ್ರಧಾನ ಕಾರ್ಯದರ್ಶಿ ಸವಿತಾ ಪಾಟೀಲ ಅವರಿಗೆ ವೀರರಾಣಿ ಮಲ್ಲಮ್ಮ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಾಹಿತಿ ಯ.ರು. ಪಾಟೀಲ ರಚಿಸಿದ ಧೀರ ಕನ್ನಡತಿ ಬೆಳವಡಿ ರಾಣಿ ಮಲ್ಲಮ್ಮ' ಪುಸ್ತಕ ಬಿಡುಗಡೆಗೊಳ್ಳಲಿದೆ.

ತೋಟದ ಮನೆಗಳ ಬೇಡಿಕೆಗೆ ಸ್ಪಂದನೆ

ಹುಕ್ಕೇರಿ: ವಿದ್ಯುತ್ ಸಹಕಾರಿ ಸಂಘದಿಂದ ಎಲಿಮುನ್ನೋಳಿ ಐ.ಪಿ ಫೀಡರ್ ಮೇಲೆ ಬರುವ 856 ತೋಟದ ಮನೆಗಳಿಗೆ 3.54ಕೋಟಿ ರೂ ವೆಚ್ಚದ ಸಿಂಗಲ್ ಫೇಸ್ ವಿದ್ಯುತ್ ಪರಿವರ್ತಕ ಅಳವಡಿಸಿ ನಿರಂತರ ವಿದ್ಯುತ್ ಸರಬರಾಜು ಮಾಡುವ ಕಾಮಗಾರಿ ಪೂರ್ಣಗೊಳಿಸಿ

ನಂತರ ತಾಲೂಕಿನ ತೋಟದ ಮನೆಗಳ ಬೇಡಿಕೆಗೆ ಸ್ಪಂದಿಸಲು ಕರ್ನಾಟಕ ವಿದ್ಯುತ ಚ್ಛಕ್ತಿ ನಿಯಂತ್ರಣಾ ಆಯೋಗ ತಿಳಿಸಿತು.

ಶುಕ್ರವಾರದಂದು ಸ್ಥಳೀಯ ವಿದ್ಯುತ್ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಕರ್ನಾಟಕ ವಿದ್ಯುತಚ್ಛಕ್ತಿ ನಿಯಂತ್ರಣಾ ಆಯೋಗದವರಿಂದನಡೆದ ಸನ್ 2024-25 ನೇ ಸಾಲಿನ ವಾರ್ಷಿಕ ಕಾರ್ಯ ನಿರ್ವಹಣಾ ಅರ್ಜಿ ಸಂಬಂಧ ಪರಾಮರ್ಶೆ ಆನಲೈನ್ ಸಂವಾದ ಕಾರ್ಯಕ್ರಮದಲ್ಲಿ ಆಯೋಗದ ಅಧ್ಯಕ್ಷ ಪಿ.ರವಿಕುಮಾರ ಹೇಳಿದರು.

ಸಂಘದ ರೆಸಿಡೆಂಟ್ ಇಂಜನೀಯರ ನೇಮಿನಾಥ ಖೇಮಲಾಪೂರೆ ಮಾತನಾಡಿ, ತಾಲೂಕಿನಲ್ಲಿ 15833 ತೋಟದ ಮನೆಗಳಿದ್ದು, ಅವುಗಳಿಗೆ ವಿಶೇಷ ಯೋಜನೆಯಡಿ ನಿರಂತರ ವಿದ್ಯುತ್ ಪೂರೈಸಲು 106 ಕೋಟಿ ರೂ ಅವಶ್ಯಕತೆ ಇದೆ ಎಂದರು. ಆದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಆಯೋಗ ಮೊದಲು ಎಲಿಮುನ್ನೋಳಿ ಕಾಮಗಾರಿ ಯೋಜನೆ ಯಶಸ್ವಿಗೊಳಿಸಿದ ಬಳಿಕ ಉಳಿದ ಬೇಡಿಕೆಗಳಿಗೆ ಸ್ಪಂದಿಸಲು ಸೂಚಿಸಿತು.

ಸಂಘ ಪ್ರಸ್ತುತ ಕೈಗೊಂಡಿರುವ ಯೋಜನೆಗಳು ಸದಸ್ಯರಿಗೆ ಒದಗಿಸುತ್ತಿರುವ ವಿದ್ಯುತ್ ಸರಬರಾಜು ಕಾರ್ಯವನ್ನು ವಿವರಿಸಿದ ಅವರು ಸಂಘ ವಾರ್ಷಿಕ 100 ಟಿಸಿಗಳನ್ನು ಉತ್ಪಾದಿಸುವ ಹಾಗೂ ತಿಂಗಳಿಗೆ 100 ಟಿಸಿಗಳನ್ನು ರಿಪೇರಿ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದರು.

ಸಂಘದ ಗ್ರಾಹಕ ಸದಸ್ಯರು, ರೈತರಾದ ಸುರೇಶ ತೇರಣಿ, ಭೀಮಗೌಡ ಗಿರಿಗೌಡನವರ ಮತ್ತಿತರರು ಮಾತನಾಡಿ ಆದಷ್ಟು ಬೇಗ ತೋಟದ ನಿವಾಸಿಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಲು ಆಯೋಗದವರಿಗೆ ಮನವಿಸಿಕೊಂಡರು. ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಉಪಾಧ್ಯಕ್ಷ ಅಜಿತ ಮುನ್ನೋಳಿ, ನಿರ್ದೇಶಕರಾದ ಕಲಗೌಡ ಪಾಟೀಲ, ಸತ್ತೆಪ್ಪಾ ನಾಯಿಕ, ಕೆಂಪಣ್ಣಾ ವಾಸೇದಾರ, ಶಿವನಗೌಡ ಮದವಾಲ, ಮಹಾದೇವ ಕ್ಷೀರಸಾಗರ, ಶ್ರೀಮಂತ ಸನ್ನಾಯಿಕ, ಬಸವಣ್ಣಿ ಲಂಕೆಪ್ಪಗೋಳ, ಸೋಮಲಿಂಗ ಪಾಟೀಲ, ಮುಖಂಡರಾದ ಗುರು ಕುಲಕರ್ಣಿ, ಶೀತಲ ಬ್ಯಾಳಿ, ಲಾಜಂ ನಾಯಿಕವಾಡಿ ಮತ್ತಿತರರಿದ್ದರು.



ಏಜೆಂಟರ ಹಾವಳಿಗೆ ಕಡಿವಾಣ ಹಾಕಿ

ಹಿರೇಬಾಗೇವಾಡಿ: ಹಿರೇಬಾಗೇವಾಡಿ ನಾಡ ಕಚೇರಿಯಲ್ಲಿ ಏಜೆಂಟ್‌ಗಳ ಹಾವಳಿ ಹೆಚ್ಚಾಗಿದ್ದು, ಸ್ವತಃ ಉಪತಹಶೀಲ್ದಾರರೇ ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆಂದು ಇಲ್ಲಿಯ ರೈತ ಮುಖಂಡ ಸಮಾಜ ಸೇವಕ ಬಸವಣ್ಣೆಪ್ಪ ಗಾಣಗಿ ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.

ಗುರುವಾರ ನಾಡ ಕಚೇರಿಗೆ ಭೇಟಿ ನೀಡಿದ್ದ ಅವರು ಉಪತಹಶೀಲ್ದಾರರು ಕಚೇರಿಯಲ್ಲಿ ಇಲ್ಲದಿರುವುದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರ60-65 ವರ್ಷ ಮೀರಿದ ಹಿರಿಯ ನಾಗರೀಕರಿಗಾಗಿ ಜಾರಿಗೊಳಿಸಿದ ಸಂಧ್ಯಾ ಸುರಕ್ಷಾ ಮತ್ತು ವೃದ್ಧಾಪ್ಯ ವೇತನದ ಮಂಜೂರಾತಿಯನ್ನು ಉಪತಹಶೀಲ್ದಾರರವರು ಏಜೆಂಟ್‌ಗಳ ಮೂಲಕ 25-40 ವರ್ಷದವರಿಗೂ ಮಾಡಿ ಕೊಡಲಾಗುತ್ತಿದೆ. ಹಿರೇಬಾಗೇವಾಡಿ ಸೇರಿದಂತೆ ಸುತ್ತಲಿನ ಗ್ರಾಮಗಳ ಹಲವಾರು ಜನ ಇಲ್ಲಿ ಏಜೆಂಟ್‌ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಚೇರಿಗೆ ಬರುವ ಫಲಾನುಭವಿಗಳಿಗಿಂತಲೂ ಏಜೆಂಟರೇ ಹೆಚ್ಚಿರುತ್ತಾರೆ. ಅಲ್ಲದೇ ಉಪತಹಶೀಲ್ದಾರರು ನಿಯಮಿತವಾಗಿ ಕಚೇರಿಗೆ



ಬರದೇ ಮೇಲಿಂದ ಮೇಲೆ ಚಕ್ಕರ್ ಹೊಡೆಯುತ್ತಾರೆ ಎಂದು ಆರೋಪಿಸಿದರು. ಈ ಬಗ್ಗೆ ಸಂಬಂಽತ ಮೇಲಽಕಾರಿಗಳು ಮುತುವರ್ಜಿ ವಹಿಸಿ ಏಜೆಂಟರ ಮೇಲೆ ಶಿಸ್ತು ಕ್ರಮ ಜರುಗಿಸಿ ಅವರ ಹಾವಳಿ ತಡೆಯಬೇಕು. ಉಪತಹಶೀಲ್ದಾರರು ಸ್ಥಾನಿಕವಾಗಿದ್ದು, ದೂರದ ಗ್ರಾಮಗಳಿಂದ ಕಚೇರಿಗೆ ಬರುವ ಸಾರ್ವಜನಿಕರ ಕೆಲಸಗಳನ್ನು ಮಾಡಿ ಕೊಡಬೇಕಿದೆ ಎಂದಿದ್ದಾರೆ. ಬಸವಣ್ಣೆಪ್ಪ ಗಾಣಗಿ, ಯಲ್ಲಪ್ಪ ಕೊಂಡಗುರಿ, ಶಿವನಗೌಡ ಹಾದಿಮನಿ, ಶೇಖರ ರೊಟ್ಟಿ, ಹುಲಿಕವಿ ಇತರರು ಇದ್ದರು.

ಚಿಕ್ಕೋಡಿ ಮರಾಠಾ ಬಾಂಧವರಿಂದ ಪ್ರತಿಭಟನೆ

ಚಿಕ್ಕೋಡಿ: ಬಾಗಲಕೋಟೆಯಲ್ಲಿ ಶಿವಾಜಿ ಮಹಾರಾಜರ ಜಯಂತಿ ಸಂದರ್ಭದಲ್ಲಿ ಮೆರವಣಿಗೆ ಮೇಲೆ ಕಲ್ಲೂ ತೂರಾಟ ಮಾಡಿದ ಘಟನೆ ಖಂಡನೀಯವಾಗಿದ್ದು, ಕೂಡಲೇ ಇನ್ನುಳಿದ ಆರೋಪಿಗಳನ್ನು ಬಂಧಿಸಬೇಕು. ಕೋಮು ಸೌಹಾರ್ದತೆಯನ್ನು ಕಾಪಾಡಿಕೊಂಡು ಹೋದಲ್ಲಿ ಶಾಂತಿ ನೆಲೆಸುತ್ತದೆ ಎಂದು ಮರಾಠಾ ಸಮುದಾಯದ ಮುಖಂಡ ರಾಮಾ ಮಾನೆ ಹೇಳಿದರು.

ಪಟ್ಟಣದ ಮಿನಿವಿಧಾನಸೌಧ ಎದುರಿನಲ್ಲಿ ಬಾಗಲಕೋಟೆಯಲ್ಲಿ ಈಚೆಗೆ ನಡೆದ ಘಟನೆಯನ್ನು ಖಂಡಿಸಿ ಚಿಕ್ಕೋಡಿ ತಾಲೂಕು ಮರಾಠಾ ಬಾಂಧವರು ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಹಿಂದು ಮತ್ತು ಮುಸ್ಲಿಂ ಬಾಂಧವರು ರಾಜ್ಯದಲ್ಲಿ ಅನ್ಯೋನ್ಯತೆಯಿಂದ ಬಾಳ್ವೆಮಾಡುತ್ತಿದ್ದು, ಕಿಡಗೇಡಿಗಳ ಕೃತ್ಯದಿಂದ ಸೌಹಾರ್ದತೆಗೆ ಮಸಿ ಬಳಿದಂತಾಗಿದೆ. ಕೂಡಲೇ ಈ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಮುಖಂಡ ಬಿ.ಆರ್.ಯಾದವ ಮಾತನಾಡಿ, ಸಮಾಜದಲ್ಲಿ ಶಾಂತಿ ನೆಲೆಸಬೇಕು. ಎಲ್ಲರೂ ಒಂದಾಗಿ ಬಾಳಬೇಕು. ಕಿಡಗೇಡಿಗಳನ್ನು ಹಾಗೆಯೇ ಬಿಟ್ಟಲ್ಲಿ ಸಮಾಜದಲ್ಲಿ ಇನ್ನಷ್ಟು ಇಂತಹ ಕೃತ್ಯಗಳನ್ನು ಎಸಗುವ ಸಾಧ್ಯತೆ ಇದೆ. ಅಂತವರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಘಟನೆಯಿಂದ ಮರಾಠಾ ಬಾಂಧವರು ಹಾಗೂ ಶಿವಾಜಿ ಮಹಾರಾಜರ ಅಭಿಮಾನಿಗಳ ಮನಸ್ಸಿಗೆ ಘಾಸಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಾಗಲಕೋಟೆಯಲ್ಲಿ ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳನ್ನು ಬಂಧಿಸಿ, ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಚಿಕ್ಕೋಡಿ ತಾಲ್ಲೂಕು ಮರಾಠಾ ಬಾಂಧವರು ಉಪವಿಭಾಗಾಧಿಕಾರಿ ಸುಭಾಷ ಸಂಪಗಾವಿ ಹಾಗೂ ತಹಶೀಲ್ದಾರ ರಾಜೇಶ ಬುರ್ಲಿ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮರಾಠಾ ಸಮಾಜದ ಮುಖಂಡರಾದ ಅನಿಲ ಮಾನೆ, ಜ್ಯೋತಿಬಾ ಕಾಮಕರ, ಕರಣಸಿಂಗ ಹವಾಲ್ದಾರ, ರಾಮಚಂದ್ರ ಯಾದವ, ಸುರೇಶ ಜಾಧವ, ಈಶ್ವರ ತೋರ್ಬಲೆ, ವಿಜಯ ನಲವಡೆ, ಶಿವಾಜಿ ಠಾಣೇಕರ, ಮಹಾದೇವ ಭೋಸಲೆ ಇತರರು ಇದ್ದರು.



ಅರ್ಹರಿಗೆ ಗ್ಯಾರಂಟಿ ಸೌಲಭ್ಯ ತಲುಪಿಸಲು ಸಮನ್ವಯ ಅಗತ್ಯ

ಚನ್ನಮ್ಮನ ಕಿತ್ತೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ನಿಜವಾದ ಫಲಾನುಭವಿಗಳ ಮನೆಬಾಗಿಲಿಗೆ ತಲುಪುವಂತೆ ಕಾರ್ಯ ಚಟುವಟಿಕೆಗಳಿಗೆ ವೇಗ ನೀಡಬೇಕು ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಽಕಾರಿ ನಿಂಗಪ್ಪ ಮಸಳಿ ಕಟ್ಟುನಿಟ್ಟಾಗಿ ಸೂಚಿಸಿದರು.



ಗುರುವಾರ ತಾಪಂ ಸಭಾ ಭವನದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿದರು.

ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಗಂಗಪ್ಪ ಹುರಕಡ್ಲಿ ಅವರು, ಜನಜಾಗೃತಿ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಭಾಗದಲ್ಲಿ ಮಾಹಿತಿ ವ್ಯಾಪಕವಾಗಿ ಹರಡಬೇಕು. ಯೋಜನೆಗಳ ಬಗ್ಗೆ ಉಂಟಾಗುವ ಗೊಂದಲಗಳನ್ನು ನಿವಾರಿಸಲು ಅಽಕಾರಿಗಳು ಸಕ್ರಿಯವಾಗಿ ಕೆಲಸ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷ ರುದ್ರಯ್ಯ ಹಿರೇಮಠ ಮಾತನಾಡಿದರು.

ತಾಪಂ ಸಹಾಯಕ ನಿರ್ದೇಶಕರು ಮಹಮ್ಮದ್ ಗೌಸ್ ರಿಸಲ್ದಾರ್, ವಿಜಯ್ ಪಾಟೀಲ್, ಕಚೇರಿ ವ್ಯವಸ್ಥಾಪಕಿ ರಾಜೇಶ್ವರಿ ಪಟ್ಟಣಶೆಟ್ಟಿ ಸೇರಿದಂತೆ ಗ್ಯಾರಂಟಿ ಸಮಿತಿಯ ಸದಸ್ಯರು ಹಾಗೂ ತಾಪಂ ಸಿಬ್ಬಂದಿ ಹಾಜರಿದ್ದರು. ಸಭೆಯಲ್ಲಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮುಂದಿನ ಕಾರ್ಯಯೋಜನೆ ರೂಪಿಸಲಾಯಿತು.

ರಾಸಾಯನಿಕ ಗೊಬ್ಬರ ಬಳಕೆಯಿಂದ ಜೀವ ವೈವಿಧ್ಯಕ್ಕೆ ಹಾನಿ

ಕಕಮರಿ: ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದ ಜೀವ ವೈವಿಧ್ಯ, ಬೆಳೆ ಉತ್ಪಾದನೆ ಮೇಲೆ ದೀರ್ಘ ಪರಿಣಾಮ ಬೀರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಅವರು ಸೋಮವಾರ ಸ್ಥಳೀಯ ಶ್ರೀ ವೇದಾಂತ ಕೇಸರಿ ಮಲ್ಲಿಕಾರ್ಜುನ ಗುರುದೇವಾಶ್ರಮದಲ್ಲಿ ಹಮ್ಮಿಕೊಂಡಿದ್ದ ರೈತಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿಗೆ ಒಂದು ದಿನಕ್ಕೆ 1.50 ಮೆಗಾವ್ಯಾಟ್ ವಿದ್ಯುತ್ ಅವಶ್ಯಕತೆ ಇದೆ. ಅದಕ್ಕೆ ಎರಡು ಸೋಲಾರ್ ಘಟಕಗಳನ್ನು ಕೊಕಟನೂರ ಮತ್ತು ಯಲಿಹಡಲಗಿಗೆ ಮಂಜೂರುಗೊಳಿಸಲು ಪ್ರಯತ್ನಿಸಲಾಗುವುದು ಎಂದರು.

ಬಾಗಲಕೋಟ ಹಣ್ಣುಶಾಸ್ತ್ರ ವಿಜ್ಞಾನಿ ಡಾ.ಸಿದ್ದಣ್ಣ ಠೋಕೆ ಮಾತನಾಡಿ, ಹವಾಮಾನ ಬದಲಾವಣೆಯಿಂದ ನಾವು ಮಾಡುವ ಖರ್ಚು ಜಾಸ್ತಿಯಾಗುತ್ತಿದೆ. ಇಳುವರಿ ಬರುತ್ತಿಲ್ಲ ಎಂದು ರೈತರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಜೈವಿಕ ಕೃಷಿ, ಮಣ್ಣು ಪರೀಕ್ಷೆ, ಮತ್ತು ಸಮತೋಲಿತ ಗೊಬ್ಬರ ಬಳಕೆ , ರೈತರಿಗೆ ಜಾಗೃತಿ ಮೂಡಿಸಿದಾಗ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.



ವಿಜ್ಞಾನಿಗಳಾದ ಚಿಕ್ಕೋಡಿ ಕೃಷಿ ವಿಜ್ಞಾನಿ ಸುರೇಶ ದೇಸಾಯಿ, ತಿಡಗುಂದಿ ಸಸ್ಯ ಶರೀರ ವಿಜ್ಞಾನಿ ಮಲ್ಲಿಕಾರ್ಜುನ ಅವಟಿ, ರಾಘವೇಂದ್ರ ಆಚಾರಿ, ಎಂ.ಎಂ.ನಧಾಫ್, ಶ್ರೀಪಾದ ವಿಶ್ವೇಶ್ವರ ವಿಜ್ಞಾನಿಗಳು ತಮ್ಮ ತಮ್ಮ ಅನಿಸಿಕೆಗಳನ್ನು ರೈತರೊಂದಿಗೆ ಹಂಚಿಕೊಂಡರು.

ಆತ್ಮಾರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅದ್ವೈತಾನಂದ ಸ್ವಾಮೀಜಿ, ಬಾಬುರಾವ್ ಮಹಾರಾಜರು, ಮುತ್ತಣ್ಣಾ ಕಾತ್ರಾಳ, ಮಲ್ಲಿಕಾರ್ಜುನ ಬಿಳ್ಳೂರ, ಸಿದ್ದಣ್ಣ ಮುದಕಣ್ಣವರ, ಸಿದರಾಯ ಯಲಡಗಿ, ಗುರಪ್ಪ ದಾಶ್ಯಾಳ, ಲಕ್ಷ್ಮಣ ಗುರ್ಕಿ, ಗಿರಮಲ್ಲ ಜನಗೌಡ ಇತರರಿದ್ದರು.

ಧ್ವಜ ಸ್ತಂಭ ವಿವಾದ: ಪ್ರಕ್ಷುಬ್ಧ ವಾತಾವರಣ

ರಾಮದುರ್ಗ: ಪಟ್ಟಣದ ತಾಲೂಕು ಪಂಚಾಯತಿ ಎದುರಿನ ಮುಖ್ಯ ರಸ್ತೆ ವಿಭಜಕದಲ್ಲಿ ಬಂಜಾರ ಸಮುದಾಯದ ಧ್ವಜ ಸ್ತಂಭ ನಿರ್ಮಿಸಿರುವುದನ್ನು ವಿರೋಽಸಿ ಮಾದಿಗ ಸಮುದಾಯದ ಜನರು ವಿರೋಧ ವ್ಯಕ್ತಪಡಿಸಿದ್ದಲ್ಲದೆ ರಸ್ತೆ ಮಧ್ಯದಲ್ಲಿಯೇ ಅಂಬೇಡ್ಕರ ವೃತ್ ನಿರ್ಮಾಣಕ್ಕೆ ಅವಕಾಶ ನೀಡಲು ಒತ್ತಾಯಿಸಿ ಶುಕ್ರವಾರ ಬೆಳಿಗ್ಗೆಯಿಂದಲೇ ಪ್ರತಿಭಟನೆ ನಡೆಸಿ ಸಂಜೆ ರಸ್ತೆ ತಡೆ ನಡೆಸಿದರು.



ಕಳೆದ ಮಂಗಳವಾರ ಸೇವಾಲಾಲ ಜಯಂತಿ ಆಚರಣೆ ಸಮಯಕ್ಕೆ ತಾಲೂಕು ಪಂಚಾಯತಿ ಎದುರಿನ ಬೆಳಗಾವಿ ರಸ್ತೆಯ ವಿಭಜಕದಲ್ಲಿ ಸೇವಾಲಾಲ ಚಿತ್ರವಿರುವ ಧ್ವಜ ಹಾರಿಸಿದ್ದರಿಂದ ಗುರುವಾರ ದಲಿತ ಸಂಘಟನೆಗಳ ಕೆಲ ಮುಖಂಡರು ರಸ್ತೆ ಮಧ್ಯದಲ್ಲಿ ಅಂಬೇಡ್ಕರ ವೃತ್ ನಿರ್ಮಾಣಕ್ಕೆ ಮುಂದಾದ ಸಂದರ್ಭದಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ಉಭಯ ಸಮುದಾಯದ ಮುಖಂಡರ ಸಭೆ ನಡೆಸಿ ಸೌಹಾರ್ದಯುತವಾಗಿ ಸಮಸ್ಯೆ ಪರಿಹಾರಕ್ಕೆ ಮುಂದಾಗಿ ರಸ್ತೆ ವಿಭಜಕದ ಎರಡು ಬದಿಗೆ ಎರಡು ಸಮುದಾಯದ ಧ್ವಜಸ್ತಂಭ ನಿರ್ಮಾಣಕ್ಕೆ ಒಪ್ಪಿಕೊಂಡಿದ್ದರು.

ಶುಕ್ರವಾರ ಬೆಳಿಗ್ಗೆಯಿಂದ ಗಡದಕೇರಿ ಕೆಲವು ಯುವಕರು ಮತ್ತು ಮಹಿಳೆಯರು ವೃತ್ತ ನಿರ್ಮಾಣ ಮಾಡಬೇಕು ಇಲ್ಲವಾದರೆ 24ರ ಪೂರ್ವದಲ್ಲಿದ್ದಂತೆ ಯಾವುದೇ ಧ್ವಜಸ್ತಂಭ ಇರಬಾರದು ಎಂದು ಪ್ರತಿಭಟನೆ ನಡೆಸುತ್ತಿದ್ದರು ಸಂಜೆ 4ರ ಸುಮಾರಿಗೆ ಪಕ್ಕದ ತಾಲೂಕಿನ ಕೆಲವು ಮಾದಿಗ ಮುಖಂಡರು ಆಗಮಿಸಿ ರಸ್ತೆ ತಡೆ ಆರಂಭಿಸಿದರು. ಸಂಜೆ 7 ಗಂಟೆ ವರೆಗೆ ಅಽಕಾರಿಗಳ ವಿರುದ್ಧ ಘೋಷಣೆ ಕೂಗುತ್ತ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಕೆಲ ಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.

ಶನಿವಾರ ಬೆಳಗಿನ ಅವಽಯೊಳಗೆ ಧ್ವಜ ತೆರವು ಮಾಡಿ ಯಥಾಸ್ಥಿತಿ ಕಾಪಡಬೇಕು ಇಲ್ಲದಿದ್ದರೆ ರಸ್ತೆ ಮಧ್ಯದಲ್ಲಿ ವೃತ್ ನಿರ್ಮಾಣ ಮಾಡುವದಾಗಿ ಅಽಕಾರಿಗಳಿಂದ ಮಾತು ಪಡೆದು ಪ್ರತಿಭಟನೆ ಹಿಂದಕ್ಕೆ ಪಡೆದರು.

ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಡಿವೈಎಸ್‌ಪಿ ಚಿದಂಬರ ಮಡಿವಾಳರ, ಸಿಪಿಐ ವಿನಾಯಕ ಬಡಿಗೇರ ಸೇರಿದಂತೆ ನೂರಾರು ಪೊಲೀಸರು ಸೇರಿದ್ದರು.

- ಗುರುವಾರ ಉಭಯ ಸಮುದಾಯದ ನಾಯಕರು ಒಪ್ಪಂದದ ಪ್ರಕಾರ ಶಾಂತವಾಗಿತ್ತು. ಆದರೆ ಬಂಜಾರ ಸಮುದಾಯದ ಕಾನೂನು ಸಂಘರ್ಷಕ್ಕೊಳಗಾದ ಯುವಕ ಇನ್‌ಸ್ಟಾಗ್ರಾಂ ಪೋಸ್ಟ್‌ದಿಂದ ಮಾದಿಗ ಸಮುದಾಯದ ಜನರು ಆಕ್ರೋಶ ವ್ಯಕ್ತಪಡಿಸಿ ಶಾಂತವಾಗಿದ್ದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ ಎನ್ನಲಾಗಿದೆ. ಈ ಬಗ್ಗೆ ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸಿದ್ದಾರೆ.

ವಿವಿಧ ಕಾಮಗಾರಿಗಳಿಗೆ ಚಾಲನೆ



ಯಮಕನಮರಡಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ ಹಾಗೂ ಅಪೆಕ್ಸ್ ಮತ್ತು ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ ಅವರು ಯಮಕನಮರಡಿ ಕ್ಷೇತ್ರದ ಪರಕನಹಟ್ಟಿ ಗ್ರಾಮದಲ್ಲಿ ಸಚಿವ ಸತೀಶ ಅಣ್ಣಾ ಜಾರಕಿಹೊಳಿ ಅವರ ವಿಶೇಷ ಆಸಕ್ತಿಯಿಂದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂದಾಜು 72 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಹೆಚ್ಚುವರಿ ಶಾಲಾ ತರಗತಿ ಕೊಠಡಿಗಳನ್ನು ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ ಅಂದಾಜು 20 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಸುಸಜ್ಜಿತ ವಾಲ್ಮೀಕಿ ಸಮುದಾಯ ಭವನವನ್ನು ಸಹ ಉದ್ಘಾಟಿಸಿದರು. 10 ಲಕ್ಷ ವೆಚ್ಚದ ನೂತನ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಗ್ರಾಮದ ಶಿಕ್ಷಣ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಶಾಸಕರು ಸದಾ ಬದ್ಧರಾಗಿ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.

ಈ ವೇಳೆ ಸಚಿವರ ಆಪ್ತ ಸಹಾಯಕರಾದ ಜಂಗ್ಲಿ ಸಾಬ್ ನಾಯಕ್, ವಿನೋದ್ ಡೋಗ್ರೆ, ಶಿಕ್ಷಕರು, ಊರಿನ ಹಿರಿಯರು ಗ್ರಾಮಸ್ಥರು ಮುಖಂಡರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಲಕಪ್ಪ ಅಧ್ಯಕ್ಷ, ಸುನೀತಾ ಉಪಾಧ್ಯಕ್ಷೆ

ಯರಗಟ್ಟಿ: ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಎಸ್ ಡಿ ಎಮ್ ಸಿ ರಚನೆ ಮಾಡಲಾಯಿತು.ಎಸ್ ಡಿಎಮ್ ಸಿ ರಚನಾ ಸಮಿತಿಯಲ್ಲಿ ಅವಿರೋಧವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಆಯ್ಕೆಯಾದರು.

ಅಧ್ಯಕ್ಷರಾಗಿ ಲಕ್ಕಪ್ಪ ಜಗದಾರ, ಉಪಾಧ್ಯಕ್ಷರಾಗಿ ಸುನೀತಾ ಹಿರೇಮಠ ಆಯ್ಕೆಯಾದರು.

ಶಾಲಾ ಪ್ರಧಾನ ಗುರುಗಳಾದ ಎ.ಎ. ಮಕ್ತುಮನ್ನವರ ಮಾತನಾಡಿ, ನಾನು ಈ ಶಾಲೆಯಲ್ಲಿ ಸುಮಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ಸುಮಾರು 3 ಎಸ್ ಡಿಎಂಸಿ ರಚನಾ ಸಭೆಗಳನ್ನು ರಚನೆ ಮಾಡಲಾಗಿದೆ. ಈ ಬಾರಿ ಆಯ್ಕೆಯಾಗಿರುವ ಲಕ್ಕಪ್ಪ ಜಗದಾರ ಹಾಗೂ ಸುನೀತಾ ಹಿರೇಮಠ ಮತ್ತು ಸದಸ್ಯ ರೆಲ್ಲರೂ ಉತ್ಸಾಹಿತರಾಗಿದ್ದಾರೆ ಎಂದರು.

ಸಭೆಯಲ್ಲಿ ಪಪಂ ಮುಖ್ಯಾಽಕಾರಿ ಮಹೇಶ ಭಜಂತ್ರಿ, ಕೆ. ಬಿ. ಬೆಣ್ಣಿ, ಆನಂದ ಬೆಳವಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಹನಮಂತ ಹಾರೂಗೊಪ್ಪ, ನಿಖಿಲ ಪಾಟೀಲ, ಸಲಿಂಬೇಗ ಜಮಾದಾರ, ನೂತನ ಎಸ್ ಡಿಸಿಎಂಸಿ ಸದಸ್ಯರಾದ ದುಂಡಯ್ಯ ಹಿರೇಮಠ, ವಿಜಯ ಬಡಿಗೇರ, ಶಕುಂತಲಾ ಹಡಪದ, ಹುಸೇನ ದಿಲಾವರನಾಯ್ಕ, ಫೀರೋಜ ಖಾದ್ರಿ, ಮದ್ದಕಪ್ಪ ತಡಸಲೂರ, ಮೌನೇಶ ಹಳ್ಳಂಡಿ, ನಿಂಗಪ್ಪ ಗಂಗರಡ್ಡಿ, ಲಕ್ಷ್ಮಣ ಹಣಬರ, ಮೀನಾಕ್ಷಿ ಮದ್ದಾನಿ,ಪ್ರೇಮಾ ಹೂಲಿಕಟ್ಟಿ, ರತ್ನಾ ಹಡಪದ, ಸುಹಾನಾ ಉಗರಗೋಳ, ಶಾಹೀನ ಹುಕ್ಕೇರಿ, ನಾಜಿರೀನ ಮುಲ್ಲಾ ಇದ್ದರು.



ಕಿರುಸುದ್ದಿ

ಜಿಲ್ಲಾ ತರಬೇತಿ ಕೇಂದ್ರದ ಕಟ್ಟಡ ಉದ್ಘಾಟನೆ ಇಂದು

ಬಾಗಲಕೋಟೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕೃಷಿ ಮತ್ತು ಕೃತಿ ಸಂಬಂಧಿತ ಇಲಾಖೆಗಳ ಆಶ್ರಯದಲ್ಲಿ ಫೆ.28ರಂದು ಜಿಲ್ಲಾ ತರಬೇತಿ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ, ಕಬ್ಬಿನಲ್ಲಿ ಮಣ್ಣಿನ ಆರೋಗ್ಯ, ನೀರಿನ ಸಮಗ್ರ ನಿರ್ವಹಣೆ ಹಾಗೂ ಎಣ್ಣೆಕಾಳು ಬೆಳೆಗಳ ನವೀನ ತಾಂತ್ರಿಕತೆಗಳ ಕುರಿತು ತಾಂತ್ರಿಕ ಗೋಷ್ಠಿ ಮತ್ತು ದೇಸಿ ತಳಿಗಳ ಸಂರಕ್ಷಣೆ ಮತ್ತು ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಮಧ್ಯಾಹ್ನ 2 ಗಂಟೆಗೆ ನವನಗರದ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಆವರಣದಲ್ಲಿ ನಡೆಯುವ ಕಾರ್ಯಕ್ರಮ ಉದ್ಘಾಟಿಸಿ ಸಚಿವ ಆರ್.ಬಿ.ತಿಮ್ಮಾಪುರ ಅಧ್ಯಕ್ಷತೆ ವಹಿಸುವರು. ವಿಶೇಷ ಆಹ್ವಾನಿತರಾಗಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಆಗಮಿಸಲಿದ್ದಾರೆ. ಜಿಲ್ಲೆಯ ಎಲ್ಲ ವಿಧಾನ ಸಭಾ, ವಿಧಾನ ಪರಿಷತ್ ಶಾಸಕರು ಹಾಗೂ ಇತರೆ ಗಣ್ಯರು ಆಗಮಿಸಲಿದ್ದಾರೆ.

ಇಂದು ವಿದ್ಯುತ್ ವ್ಯತ್ಯಯ

ಬಾಗಲಕೋಟೆ: ಬಾಗಲಕೋಟೆ ವಿಭಾಗ ವ್ಯಾಪ್ತಿಯ 110 ಕೆವಿ ವಿದ್ಯುತ್ ಕೇಂದ್ರಗಳ 4ನೇ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಪ್ರಯುಕ್ತ ಫೆ.28ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ 110 ಕೆವಿ ವಿದ್ಯುತ್ ಕೇಂದ್ರಗಳಿಂದ ಸರಬರಾಜು ಆಗುವ ಪ್ರದೇಶಗಳಲ್ಲಿ ವ್ಯತ್ಯಯವಾಗಲಿದೆ ಎಂದು ಬಾಗಲಕೋಟೆ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ. 110 ಕೆವಿ ಬಾಗಲಕೋಟೆ ವಿವಿ ಕೇಂದ್ರ ವ್ಯಾಪ್ತಿಯಲ್ಲಿ ಬರುವ ವಿದ್ಯಾಗಿರಿ, ಗದ್ದನಕೇರಿ ಎನ್.ಜೆ.ವಾಯ್, ಗದ್ದನಕೇರಿ ಐಪಿ, ಬಾಗಲಕೋಟೆ ಪಟ್ಟಣ–1, ಯಡಹಳ್ಳಿ ಐಪಿ–2, ವೀರಾಪೂರ, ಕೆಇಬಿ ಕಾಲೋನಿ, ಬಾಗಲಕೋಟೆ ಪಟ್ಟಣ–2 ಸಿಂದಗಿ, 110 ಕೆವಿ ಶಿಗಿಕೇರಿ ಕೇಂದ್ರದ ಎ.ವಿ. ಆಚಿಜನೇಯ ಪ್ರಸಾದ ಸೋಲಾರ, ಗುಂಡನಪಲ್ಲಿ, ಸಂಗಮ ಕ್ರಾಸ್, ಹೊನ್ನಕಟ್ಟಿ, ಬೇವಿನಮಟ್ಟಿ, ಬಾಗಲಕೋಟೆ ನೀರು ಸರಬರಾಜು, ಐಪಿ ಸೆಟ್, ಆರ್.ಸ್ಕೂಲ್ ಎನ್.ಜೆ.ವಾಯ್, ಬಿವಿವಿಎಸ್ ಕ್ಯಾಂಪಸ್, ಕಾಲೋನಿ, ಕೆವಿಕೆ ಮತ್ತು ಶಿಗಿಕೇರಿ ಗ್ರಾಮ ಐಪಿ, 110 ಕೆವಿ ಗುಳೇದಗುಡ್ಡ ವ್ಯಾಪ್ತಿಯ ದೊಡ್ಡಣ್ಣವರ ಇಎಚ್‌ಟಿ, ಆಕೆಮಿ ಸೋಲಾರ ಐಪಿಸಿ, ಶಿರೂರ, ಕಮತಗಿ, ಬೂದಿನಗಡ, ನಾಗರಾಳ, ನಂದಿಕೇಶ್ವರ, ಗುಳೇದಗುಡ್ಡ, ಆಸಂಗಿ, ಹಳದೂರ, ಇಂಜಿನವಾರಿ, ತೋಗುನಾಶಿ ಎನ್‌ಜೆವಾಯ್, ಮುಕೇಶ್ವರಿ ಟೌನ್, 110 ಬೆನಕಟ್ಟಿ ಕೇಂದ್ರದ ಮೆಲ್‌ಬೋ ಶುಗಸ್ಸ್, ಕಿರಸೂರ ಎನ್‌ಜೆವಾಯ್, ಬೆನಕಟ್ಟಿ, ಮಲ್ಲಮ್ಮದೇವಿ, ಮುಸಾರಿ, ಹನುಮಾನ, 110 ಕೆವಿ ನಾಗರಾಳ ಎಸ್ ಕೇಂದ್ರದ ಲಾಯದಗುಂದಿ, ನಾಗರಾಳ, ಚಿಮ್ಮಲಗಿ, ಮಂಗಳಗುಡ್ಡ, ಶಂಕರಲಿಂಗ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಮಹಿಳೆಯರಿಗೆ ವಿವಿಧ ಕ್ರೀಡಾ ಸ್ಪರ್ಧೆ ಮಾ.8ರಂದು

ಬಾಗಲಕೋಟೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾ.8ರಂದು ಬೆಳಗ್ಗೆ 9 ಗಂಟೆಗೆ ನವನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಮಹಿಳೆಯರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬಾಗಲಕೋಟೆ, ದೂರವಾಣಿ ಸಂಖ್ಯೆ 08354–235896, 9945284771 ಅಥವಾ 9739722700 ಸಂಪರ್ಕಿಸಬಹುದಾಗಿದೆ ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಾನಿಗಳಿಂದ ಅರ್ಜಿ ಆಹ್ವಾನ

ಜಮಖಂಡಿ: ಬಾಗಲಕೋಟೆ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವವು 2026ನೇ ಏಪ್ರಿಲ್ ತಿಂಗಳಿನಲ್ಲಿ ನಡೆಯುವ ಸಾಧ್ಯತೆಗಳು ಇರುವುದರಿಂದ ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಗುರುತಿಸಿ ವಿದ್ಯಾರ್ಥಿಗಳಿಗೆ ಸುವರ್ಣ ಪದಕ ದತ್ತಿ ನೀಡಲು, ನಗದು ಪುರಸ್ಕಾರ ನೀಡಲು ಹಾಗೂ ಸರಣಿ ಉಪನ್ಯಾಸಗಳಿಗೆ ದತ್ತಿ ನೀಡಲು ವೈಯಕ್ತಿಕವಾಗಿ, ಹಿರಿಯರ ಹೆಸರಿನಲ್ಲಿ, ಸಂಘ ಹಾಗೂ ಸಂಸ್ಥೆಗಳ ದಾನಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ದತ್ತಿ ನೀಡಲು ಗುರುತಿಸಿರುವ ನಗದು ಹಣ 3 ಲಕ್ಷ, ಚಿನ್ನದ ಪದಕ 5 ಲಕ್ಷ ರೂ, ಎಂಡೋವಮೆಂಟ ಬೋಧನೆಗೆ 10 ಲಕ್ಷ ರೂ.ನಿಗದಿ ಮಾಡಿದ್ದು ಸ್ವ ಇಚ್ಛೆ ಉಳ್ಳವರು ವೈಯಕ್ತಿಕವಾಗಿ ಅಥವಾ ಸಂಘ ಸಂಸ್ಥೆಗಳಿಂದ ತಮ್ಮ ಅರ್ಜಿಗಳನ್ನು ಕುಲಸಚಿವರು ಮೌಲ್ಯಮಾಪನ ಪರೀಕ್ಷೆ ವಿಭಾಗಕ್ಕೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗ ಸಂಪರ್ಕಿಸಲು 6363061606 ಕೋರಿದೆ ಎಂದು ಪ್ರಕಟಣೆಗೆ ಕುಲಸಚಿವರು ಮೌಲ್ಯಮಾಪನ ವಿಭಾಗದ ಮುಖ್ಯಸ್ಥರು ತಿಳಿಸಿದ್ದಾರೆ.



ಬಾದಾಮಿ: ಮಾ.11ರಂದು ನಡೆಯಲಿರುವ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿರುವ ನಗರದ ಖ್ಯಾತ ನ್ಯಾಯವಾದಿ, ಮಾಜಿ ವಕೀಲರ ಪರಿಷತ್ ಅಧ್ಯಕ್ಷ ಎಸ್.ಎಸ್.ಮಿಟ್ಟಲಕೋಡ ಅವರಿಗೆ ಮತ ನೀಡುವಂತೆ ನಿರ್ಣಯಿಸಲಾಯಿತು. ಸ್ಪರ್ಧಾರ್ಥಿ ಎಸ್.ಎಸ್.ಮಿಟ್ಟಲಕೋಡ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಪ್ರಕಾಶ ಕಲಾಲ, ಶಹಾಜನ ಬೀಳಗಿ, ಕೆ.ವಿ.ಕೆರೂರ, ಎನ್.ಎಸ್.ಬೊಮ್ಮನಗೌಡರ, ಜಿ.ಎಸ್.ಸುಂಕದ, ಜಿ.ಎಸ್.ಮುತಾಲಿಕ, ಎಸ್.ಎನ್.ಕತ್ತಿಕೈ, ವೀರಯ್ಯ ಮಣ್ಣೂರಮಠ, ವಿ.ಎಸ್.ಹೋಳಿ, ಯೋಗೇಶ ತೊಗರಿ ಇದ್ದರು.

ವಿದ್ಯಾರ್ಥಿಗಳ ಮನೆ ಮನೆಗೆ ಶಿಕ್ಷಕರ ಭೇಟಿ

ಗುಳೇದಗುಡ್ಡ: ಸ್ಥಳೀಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 10ನೇ ತರಗತಿ ಓದುತ್ತಿರುವ ಗ್ರಾಮೀಣ ಪ್ರದೇಶದ ಹುಲ್ಲಿಕೇರಿ, ಕೆರಿಖಾನಾಪೂರ, ಪಾದನಕಟ್ಟಿ, ಆಲ್ಲೂರ, ಬೂದನಗಡ, ಕಮತಗಿ, ಹಾನಾಪೂರ, ಮುರುಡಿ, ಸುಮಡ್ಡಿ, ರಾಘಾಪುರ, ಹಂಸನೂರ, ಕುಟಕನಕೇರಿ ಸೇರಿದಂತೆ ವಿವಿಧ ಗ್ರಾಮದಿಂದ ಬರುವ 101 ವಿದ್ಯಾರ್ಥಿಗಳು ಹಾಗೂ ಪಟ್ಟಣದ 76 ವಿದ್ಯಾರ್ಥಿಗಳ ಪ್ರತಿ ಮನೆಗಳಿಗೆ ಭೇಟಿ ನೀಡಿ ಮಕ್ಕಳ ಪ್ರಗತಿಯ ಕುರಿತು ಪಾಲಕರೊಂದಿಗೆ ಚರ್ಚಿಸಿದರು. ವಿದ್ಯಾರ್ಥಿಗಳು ಮುಂದಿನ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅತ್ಯಂತ ಮಹತ್ವದ ಘಟ್ಟವಾಗಿದ್ದು, ವಿದ್ಯಾರ್ಥಿಗಳು ನಿತ್ಯ ಬೆಳಗಿನ ಜಾವದಲ್ಲಿ ಅಭ್ಯಾಸ ಮಾಡುವುದನ್ನು ರೂಢಿ ಮಾಡಿಕೊಳ್ಳಬೇಕು ಇದಕ್ಕೆ ಪಾಲಕರು ತಮ್ಮ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಎಂದು ಪಾಲಕರಿಗೆ, ವಿದ್ಯಾರ್ಥಿಗಳಿಗೆ ಶಿಕ್ಷಕರು ತಿಳಿಸಿದರು. ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದುಕೊಂಡು ಪಾಸ್ ಆಗುತ್ತೇವೆ ಮತ್ತು ಈ ನಾಡಿನ ಸಂಸ್ಕೃತಿಯನ್ನು ಅರಿಸಿಕೊಂಡು ಒಳ್ಳೆಯ ಪ್ರಜೆಗಳಾಗಿ ಬಾಳುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಪಾಲಕರ ಸಮ್ಮುಖದಲ್ಲಿ ಶಿಕ್ಷಕ ಚನ್ನಬಸಪ್ಪ ಕುರುಬರ ಶಿಕ್ಷಕರು ಪ್ರತಿಜ್ಞೆಯನ್ನು ಬೋಧಿಸಿದರು. ಉಪಪ್ರಚಾರ್ಯ ಮಲ್ಲಿಕಾರ್ಜುನ ಮಾಗಿ ಅವರ ಮಾರ್ಗದರ್ಶನದಂತೆ, ಶಿಕ್ಷಕರಾದ ಸಂಗಮೇಶ ಖಿಡಿ, ಎಸ್.ಎಸ್.ಬಿರಾದಾರ, ಸಂಗಮೇಶ ಉಳ್ಳೇಗಡ್ಡಿ, ಎಲ್.ಐ.ಅಂಗಡಿ, ಎಸ್.ಎಂ. ಬೇಸರ್ಘರ, ರಮೇಶ ಬಳ್ಳಾ, ಬಿ.ಬಿ.ಪಾಟೀಲ, ಎಂ.ಎಂ.ಓಬಾಲಿ, ದೇವರಾಜ ಅಡ್ಡಿ, ಎನ್.ಕುಚನೂರ, ಎಸ್.ಭಾಗ್ಯಮ್ಮ, ಸಿ.ಪಿ.ಹಲಗಲಿ ಎಸ್.ಎನ್.ದೇವಗಿರಕರ ಇದ್ದರು.



ಗುಳೇದಗುಡ್ಡ: ಸ್ಥಳೀಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳ ಪ್ರತಿ ಮನೆಗಳಿಗೆ ಭೇಟಿ ನೀಡಿ ಮಕ್ಕಳ ಪ್ರಗತಿಯ ಕುರಿತು ಪಾಲಕರೊಂದಿಗೆ ಚರ್ಚಿಸಿದರು.

ಕುಂದುಕೊರತೆ ಸಭೆ | ಶಾಸಕ ಜೆ.ಟಿ.ಪಾಟೀಲ ಹೇಳಿಕೆ

ಗ್ಯಾರಂಟಿ ಯೋಜನೆಗಳು ಯಶಸ್ವಿ

ಬೀಳಗಿ: ಮಹಿಳೆಯರು ಸಮರ್ಥ ಆರ್ಥಿಕ ತಜ್ಞೆಯರು. ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದ ಹಣ ಸದುಪಯೋಗ ಆಗಲೆಂದು ಗ್ಯಾರಂಟಿ ಯೋಜನೆಗಳನ್ನು ಮಹಿಳೆಯರಿಗೆ ನೀಡಿದ್ದು, ತಾಯಂದಿರು ಅನುದಾನ ಸದುಪಯೋಗ ಮಾಡಿಕೊಂಡಿದ್ದರಿಂದ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿವೆ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರು, ಶಾಸಕ ಜೆ.ಟಿ.ಪಾಟೀಲ ಹೇಳಿದರು.

ತಾಲೂಕಿನ ಚಿಕ್ಕಾಲಗುಂಡಿ ಗ್ರಾಮದಲ್ಲಿ ಜಿಪಂ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಬೀಳಗಿ ಹಾಗೂ ಗ್ರಾಪಂ ಚಿಕ್ಕಾಲಗುಂಡಿ ಅವರ ಆಶ್ರಯದಲ್ಲಿ ನಡೆದ ಗ್ಯಾರಂಟಿ ಯೋಜನೆ ಕುಂದುಕೊರತೆಗಳ ಸಭೆ ಉದ್ಘಾಟಿಸಿ ಮಾತನಾಡಿ, ಗ್ಯಾಸ್, ಪೆಟ್ರೋಲ್, ಡಿಜೈಲ್, ವಸ್ತುಗಳ ಬೆಲೆ ಏರಿಕೆ ಮಾಡಿದ್ದೇ ಮೋದಿ ಸರ್ಕಾರದ ಸಾಧನೆ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ರಾಜೀವ ಗಾಂಧಿ ಅವರು ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಕೊಟ್ಟಿರುವರು. ಮಹಿಳೆಯರು ತಾಳ್ಮೆ, ಸಹಿಷ್ಣುತೆಗೆ ಹೆಸರಾಗಿದ್ದು, ಅಲ್ಲದೇ ಉಪಕಾರ ಸ್ಮರಣೆ, ಋಣವನ್ನು ತೀರಿಸುವ ಮನೋಭಾವನೆ ಹೊಂದಿದ್ದು, ಯಾವ ಸರ್ಕಾರ ಹೆಚ್ಚು ಅನುಕೂಲ ಮಾಡಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಸಹಾಯ ಸಹಕಾರ ಮಾಡಬೇಕು. ಬರುವ ದಿನಗಳಲ್ಲಿ ಪ್ರತಿ ಗ್ರಾಮದಲಿ ಗ್ಯಾರಂಟಿ ಯೋಜನೆಗಳ ಕುಂದು ಕೊರತೆಗಳ ಸಭೆ ನಡೆಯಲಿದೆ ಎಂದು ಹೇಳಿದರು.

ಜಿಪಂ ಮಾಜಿ ಅಧ್ಯಕ್ಷ ಎಂ.ಎಲ್.ಕೆಂಪಲಿಂಗಣ್ಣವರ ಮಾತನಾಡಿ, ದೇಶದಲ್ಲಿಯೇ ಮಾದರಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ ಶ್ರೇಯಸ್ಸು ಸಿಎಂ ಸಿದ್ದರಾಮಯ್ಯನವರ ಸರ್ಕಾರಕ್ಕೆ ಸಲ್ಲುತ್ತದೆ. ಅಜಿಂ ಪ್ರೇಮಜಿ ಪೌಂಢೇಶನ್‌ನವರು ಮಹಿಳೆಯರು ಆರ್ಥಿಕವಾಗಿ ಸಭಲರಾಗಿದ್ದು, ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗಿವೆ ಎಂದು ವರದಿ ಸಲ್ಲಿಸಿದ್ದು, ಸಿಎಂ ಆರ್ಥಿಕ ತಜ್ಞರಾಗಿದ್ದರಿಂದ ಗ್ಯಾರಂಟಿ ಯೋಜನೆಗಳನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಹೊರಟಿದ್ದಾರೆಂದು ಹೇಳಿದರು.



> **ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಕೊಟ್ಟ ಮಾತಿನಂತೆ ಸಿಎಂ ಸಿದ್ದರಾಮಯ್ಯನವರು ಅಧಿಕಾರ ವಹಿಸಿಕೊಂಡ ತಕ್ಷಣವೇ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತರುವ ಮೂಲಕ ನುಡಿದಂತೆ ನಡೆದುಕೊಂಡರು. ಅನ್ನಭಾಗ್ಯ ಯೋಜನೆಯಲ್ಲಿ ಪಡೆದ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಬಾರದು. ಪಡಿತರದ ಜೊತೆಗೆ ಸರ್ಕಾರ ಎಪ್ರಿಲ್‌ದಿಂದ ಇಂದಿರಾ ಕಿಟ್ ವಿತರಿಸಲಿದೆ.**
>
> ■ **ಅಣವೀರಯ್ಯ ಪ್ಯಾಟಿಮಠ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ತಾಲೂಕಾಧ್ಯಕ್ಷ**

ಗ್ಯಾರಂಟಿ ಯೋಜನೆ ಫಲಾನುಭವಿ ಕಾಶಿಬಾಯಿ ಕಾಮಶೆಟ್ಟಿ ಮಾತನಾಡಿ, ಕಾಂಗ್ರೆಸ್ ನುಡಿದಂತೆ ನಡೆದ ಪಕ್ಷ. ಸಿದ್ದರಾಮಯ್ಯನವರ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಯಿಂದ ಬದುಕು ಸಾಗಿಸಲು ಬಹಳಷ್ಟು ಅನುಕೂಲವಾಗಿದೆ. ಅವರ ಉಪಕರವನ್ನು ಮರೆಯಲು ಸಾಧ್ಯವಿಲ್ಲವೆಂದು ಹೇಳಿದರು. ಫಲಾನುಭವಿಗಳು 'ಸಿದ್ದರಾಮಯ್ಯ ಹಿಡಿದ ಬಡವರ ಕೈ' ಎಂಬ ಹಾಡು ನೆರೆದ ಮಹಿಳೆಯರ ಗಮನ ಸೆಳೆಯಿತು.

ಬಿವಿವಿಸಂಘದ ಸದಸ್ಯ ರವೀಂದ್ರ ಸಾವಳಗಿಮಠ ಸಾನ್ನಿಧ್ಯ ವಹಿಸಿದ್ದರು. ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಸದಸ್ಯರಾದ ವೆಂಕನಗೌಡ ಪಾಟೀಲ, ರಸೂಲ ಮುಜಾವರ, ನೇಮರಾಜ ದೇಸಾಯಿ, ಮುತ್ತಪ್ಪ ಲಮಾಣಿ, ಸದಾಶಿವ ಜುಂಜೂರಿ, ನಾರಾಯಣ ಕಂಬಾರ, ಎಂ.ಆರ್.ಪಾಟೀಲ, ಶಿವಾನಂದ ಮಾದರ, ರೇಖಾ ಕಟ್ಟೆಪ್ಪನವರ, ಅಧಿಕಾರಿಗಳಾದ ಶ್ರೀನಿವಾಸ ಪಾಟೀಲ, ಬಿ.ಜಿ.ಕವಟೇಕರ, ಮಂಜುನಾಥ ಬೋಕಿ, ಪ್ರಮೋದ ಮುತಾಲಿಕ, ಮಂಜುನಾಥ ಬೋಕಿ, ರಾಧಾ ಬಿರಾದಾರ, ಸಂತೋಷ ರಬಕವಿ ಮತ್ತಿತರಿದ್ದರು.

ಗಂಗಾಧರ ಶ್ರೀಗಳ ಪರಂಪರೆ ಮುಂದುವರಿಕೆ

ಕಲಾದಗಿ: ಮಳೆರಾಜೇಂದ್ರಸ್ವಾಮಿ ಮಠದ ಗಂಗಾಧರ ಸ್ವಾಮಿಗಳು ಹಾಕಿಕೊಟ್ಟ ಅನ್ನದಾಸೋಹ, ಜ್ಞಾನ ದಾಸೋಹ, ಗಾನ ದಾಸೋಹ ಪರಂಪರೆಯನ್ನು ಶ್ರೀಮಠದ ಮೌನೇಶ್ವರ ಸ್ವಾಮಿಗಳು ಮುಂದುವರೆಸಿಕೊಂಡು ಜಾನಪದ, ಶಾಸ್ತ್ರೀಯ ಸಂಗೀತ ಹೀಗೆ ವಿವಿಧ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ವಿಶ್ವನಾಥ ಶ್ರೀಗಳು ಹೇಳಿದರು.

ಮುರನಾಳ ಗ್ರಾಮದಲ್ಲಿ ಮಳೆರಾಜೇಂದ್ರ ಸ್ವಾಮಿ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಸಂಗೀತ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಶ್ರೀಮಠದ ಮೌನೇಶ್ವರ ಸ್ವಾಮೀಜಿ ನೇತೃತ್ವ ವಹಿಸಿ ಮಾತನಾಡಿ, ಸಂಗೀತ ಕೇಳುವುದರಿಂದ ಮನಸ್ಸು ಪರಿವರ್ತನೆಯಾಗುತ್ತದೆ. ಗರ್ಭಿಣಿಯರು ಒಳ್ಳೆಯ ಸಂಗೀತ ಕೇಳುವುದರಿಂದ ಹುಟ್ಟುವ ಮಗುವಿಗೆ ಸಂಸ್ಕಾರ ದೊರೆಯುತ್ತದೆ ಎಂದರು.

ಚಿಕ್ಕಶೆಲ್ಲಿಕೇರಿಯ ಅಡವೇಶ ಶಾಸ್ತ್ರಿ ಮಾತನಾಡಿ, ಮುರನಾಳ ಮಳಿಯಪ್ಪಯ್ಯನ ಮಠದ ಪೂಜ್ಯರು ಮನುಜರು ಹೇಗೆ ನಡೆಯಬೇಕೆಂದು ತೋರಿಸಿಕೊಟ್ಟಿದ್ದು, ಮಹಾತ್ಮರು ಮನುಷ್ಯರಂತೆ ಕಂಡರೂ ಒಳಗಡೆ ದಿವ್ಯ ಶಕ್ತಿ ಅಡಗಿರುತ್ತದೆ ಎಂದು ಹೇಳಿ, ಸಂಗೀತಕ್ಕೆ ಎಂಥವರನ್ನು ತಲೆತೂಗುವಂತೆ ಮಾಡುವ ಶಕ್ತಿ ಇದೆ ಎಂದರು.

ಬೀಳಗಿ ಜ್ಞಾನಯೋಗಿ ಸಿದ್ದೇಶ್ವರ ಪತ್ತಿನ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷರು, ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಎಂ.ಸಾವಕಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಗೀತ ಕಾರ್ಯಕ್ರಮಗಳು ಕೇವಲ ಮನರಂಜನೆಗಲ್ಲದೆ, ಮೆದುಳನ್ನು ಚುರುಕುಗೊಳಿ, ಜ್ಞಾನ ಮತ್ತು ಸಂಸ್ಕೃತಿಯನ್ನು ಹಂಚುತ್ತವೆ ಎಂದು ಹೇಳಿದರು.

ರಾಗ, ತಾಳ, ಭಾವ ಮೈದಳೆದು ನಿಂತಾಗ ಅದರಿಂದ ಹೊರಹೊಮ್ಮುವ ಸಂಗೀತದಿಂದ ತನ್ಮಯತೆ ಉಂಟಾಗುತ್ತದೆ. ಒಳ್ಳೆಯ ಸಂಗೀತ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಈ ನಿಟ್ಟಿನಲ್ಲಿ ಇಂದಿನ ಯುವ ಜನಾಂಗ ತಮ್ಮ ಮನಸ್ಸನ್ನು ಹರಿಬಿಡಬೇಕು ಎಂದು ಹೇಳಿದರು.

ಗಾಯಕರಾದ ಕೃಷ್ಣಾ ರಂಗಣ್ಣವರ, ಸದಾಶಿವ ಆಗೋಜಿ, ಪಾಂಡು ಕನಸಗೇರಿ, ದ್ಯಾಮಣ್ಣ ಬಡಿಗೇರ, ಸಂಗೀತಾ ಮಾಳಗೊಂಡ, ಬಸವರಾಜ ಮಡಿವಾಳರ ಮತ್ತಿತರ ಕಲಾವಿದರು ಸಂಗೀತ ಸುಧೆ ಹರಿಸಿದರು. ಅತಿಥಿಯಾಗಿ ಬಾಗಲಕೋಟೆ ಜ್ಯೋತಿ ಬ್ಯಾಂಕ್ ಸಿಇಒ ಬಾಬು ನಾಡಗೌಡರ, ವಿಶ್ರಾಂತ ಶಿಕ್ಷಕ ಶ್ರೀಶೈಲ ತೆಗ್ಗಿ, ವೆಂಕಣ್ಣ ಸುನಗದ, ಮಂಜುನಾಥ ದೂರನ್ನವರ ಮತ್ತಿತರಿದ್ದರು.



ಇಂದು, ನಾಳೆ ಗುರುವಂದನಾ ಕಾರ್ಯಕ್ರಮ

ಹುನಗುಂದ: ಪಟ್ಟಣದ ವಿಜಯ ಮಹಾಂತೇಶ ಪ್ರೌಢ ಶಾಲೆ ಹಾಗೂ ವಿ.ಮ ಬಾಲಕಿಯರ ಪ್ರೌಢ ಶಾಲೆಯ 1984–85ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ವತಿಯಿಂದ ಫೆ.28ರಂದು ಶನಿವಾರ ಸಂಜೆ 4 ಗಂಟೆಗೆ ಮತ್ತು ಮಾ.1ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 50ರ ಪಕ್ಕದಲ್ಲಿರುವ ಎಂ.ಆರ್.ಫ್ಯಾಮಿಲಿ ರೆಸ್ಟೋರೆಂಟನಲ್ಲಿ ಗುರುವಂದಾಮತ್ತುಸ್ನೇಹಸಮ್ಮೇಲನಕಾರ್ಯಕ್ರಮ ನಡೆಯಲಿದೆ ಎಂದು ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸಂಗಣ್ಣ ಆವಾರಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.1ರಂದು ಬೆಳಗ್ಗೆ 8–30 ಗಂಟೆಗೆ ವಿಜಯ ಮಹಾಂತೇಶ ಪ್ರೌಢಶಾಲೆಯಲ್ಲಿ ಪೋಟೋ ಪ್ರೋಗ್ರಾಮ್, ಬೆಳಗ್ಗೆ 9 ಗಂಟೆಗೆ ಕಲಿಸಿದ ಗುರುಗಳನ್ನು ವಿ.ಮ ಪ್ರೌಢ ಶಾಲೆಯಿಂದ ರಾಷ್ಟ್ರೀಯ ಹೆದ್ದಾರಿ 50ರ ಪಕ್ಕದಲ್ಲಿರುವ ಎಂ.ಆರ್ ಫ್ಯಾಮಿಲಿ ರೆಸ್ಟೋರೆಂಟನವರಗೆ ಸಾರೋಟದಲ್ಲಿ ಭವ್ಯ ಮೆರವಣಿಗೆ ಮೂಲಕ ವೇದಿಕೆಗೆ ಆಗಮಿಸಲಾಗುವುದು. ಆ ವೇದಿಕೆಯಲ್ಲಿ ಗುರುಗಳನ್ನು ಸನ್ಮಾನಿಸಿ ಗೌರವಿಸಲಾಗುವುಂದರು.

ಸಂಗಮೇಶ ಬಂಗಾರಿ ಮಾತನಾಡಿ, ಗುರುವಂದನಾ ಮತ್ತು ಸ್ನೇಹ ಸಮ್ಮೇಲನ ಕಾರ್ಯಕ್ರಮದಲ್ಲಿ ಚಿತ್ತರಗಿ ಸಂಸ್ಥಾನ ಮಠ ಹುನಗುಂದದ ಗುರು ಮಹಾಂತ ಶ್ರೀಗಳು ದಿವ್ಯ ಸಾನ್ನಿಧ್ಯ ವಹಿಸುವರು. ಹುನಗುಂದ ಗಚ್ಚಿನಮಠದ ಅಮರೇಶ್ವರ ದೇವರು ಸಾನ್ನಿಧ್ಯ ವಹಿಸಿಕೊಳ್ಳಲಿದ್ದಾರೆ. ಸಂಗಣ್ಣ ಎಂ ಆವಾರಿ ಅಧ್ಯಕ್ಷತೆ ವಹಿಸಿಕೊಳ್ಳುವರು, ನಿವೃತ್ತ ಮುಖ್ಯ ಗುರುಗಳಾದ ಎಂ.ಎನ್.ತೆನಹಳ್ಳಿ, ಎಸ್.ಎಸ್ ದರಗಾದ, ಎ.ಓ.ಬಿರಾದಾರ ಗೌರವ ಉಪಸ್ಥಿತಿ ವಹಿಸಲಿದ್ದಾರೆ ಎಂದರು.

ಸಂಗಮೇಶ ಬೆನಕನಡೋಣಿ, ಈರನಗೌಡ ಪಾಟೀಲ, ಸಂಗಣ್ಣ ತಪೇಲಿ, ಎಚ್.ಡಿ ಪಾಟೀಲ, ಮಹಾಂತೇಶ ಮುಕ್ಕಣ್ಣವರ, ಬಿ.ಜಿ.ಗೌಡರ, ಅರವಿಂದದಾಧ್ಮಿ ಸೇರಿದಂತೆ ಅನೇಕರು ಇದ್ದರು.



ಫೀಡರ್ ನಿರ್ವಹಣೆ: ವಿದ್ಯುತ್ ವ್ಯತ್ಯಯ ನಾಳೆ

ಬಾಗಲಕೋಟೆ: ಕಾರ್ಯ ಮತ್ತು ಪಾಲನೆ ನವನಗರ–2 ಶಾಖೆಯಲ್ಲಿ ನವನಗರದ 110ಕೆವಿ ಉಪಕೇಂದ್ರದ ಎಫ್–3 ಡಿಸಿ ಕಚೇರಿ ಫೀಡರ್ ವ್ಯಾಪ್ತಿಗೆ ಒಳಪಡುವ ಸೆಕ್ಟರ 46, 32, 33, 25, 19, 18, 5, 10, 24, 6, ಆರ್‌ಟಿಓ ಕಚೇರಿ ಸ್ಥಳಗಳಲ್ಲಿ ಪಿಎಂಆರ್‌ಇಎ ಕಾಮಗಾರಿ ನಿರ್ವಹಿಸುವ ಹಾಗೂ ಫೀಡರ್ ನಿರ್ವಹಣೆ ಕಾರ್ಯಗಳ ಪ್ರಯುಕ್ತ ಮಾ.1ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಈ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಬಾಗಲಕೋಟೆ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಪಪಂ ವಿಶೇಷ ಸಾಮಾನ್ಯ ಸಭೆ: ಹಲವು ವಿಷಯಗಳು ಚರ್ಚೆ

ರನ್ನ ಬೆಳಗಲಿ: ಪಟ್ಟಣ ಪಂಚಾಯತಿ ಕಾರ್ಯಾಲಯದ ಸಭಾಭವನದಲ್ಲಿ ಶುಕ್ರವಾರ ವಿಶೇಷ ಸಾಮಾನ್ಯ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ರೂಪಾ ಸದಾಶಿವ ಹೊಸಟ್ಟಿ ಮಾತನಾಡಿ, ಮಾರ್ಚ್ ತಿಂಗಳಲ್ಲಿ ಜಾತ್ರೆ ನಡೆಯಲಿದ್ದು, ಮೂಲಭೂತ ಅವಶ್ಯಕತೆಗಳಲ್ಲಿ ಕುಂದು ಕೊರತೆಗಳಾಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಸ್ಥಾಯಿ ಸಮಿತಿ ಚೇರಮನ್ ಪ್ರವೀಣ ಬರಮನಿ ಮಾತನಾಡಿ, ಸಾರ್ವಜನಿಕರಿಗೆ ಹೊರೆಯಾಗದಂತೆ ತೆರಿಗೆ ಪರಿಷ್ಕರಣೆಯನ್ನು ನಿಗದಿ ಮಾಡಿ. ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುವಂತೆ ತೆರಿಗೆ ವಸೂಲಿ ಅಧಿಕಾರಿಗಳು ತೆರಿಗೆ ಸಂಗ್ರಹಿಸಬೇಕು. ಸಾರ್ವಜನಿಕರ ಕೆಲಸ ಕಾರ್ಯಗಳು ಸಕಾಲದ ಅವಧಿಯಲ್ಲಿ ಮುಗಿಯುವಂತೆ ನೋಡಿಕೊಳ್ಳಿ ಎಂದು ತಿಳಿಸಿದರು.

ಮುಖ್ಯಾಧಿಕಾರಿ ಈರಣ್ಣ ದಡ್ಡಿ ಮಾತನಾಡಿ, ಪ್ರಸ್ತುತ ವರ್ಷದಲ್ಲಿ ಆಸ್ತಿ ತೆರಿಗೆಯನ್ನು ಶೇ 3ರಿಂದ 5ರ ವರೆಗೆ ಪರಿಸ್ಕರಣೆ ಮಾಡಿ, ನಾಲ್ಕಕ್ಕೆ ನಿಗದಿಗೊಳಿಸುವುದಾಗಿ ಹಾಗೂ ವಿವಿಧ ಶುಲ್ಕಗಳ ದರ ಮಂಜೂರಾತಿ ಕಂದಾಯ ವಿಭಾಗಕ್ಕೆ ಸಂಬಂಧಪಟ್ಟಂತೆ ವಿವಿಧ ಫೀಯನ್ನು ಪರಿಸ್ಕರಣೆ ಮಾಡುವ ವಿಷಯಗಳ ಕುರಿತು ತಿಳಿಸಿದರು.

ಹಾಜರಾದ ಎಲ್ಲಾ ಸದಸ್ಯರು ಒಪ್ಪಿಗೆ ನೀಡಿ, ಪ್ರಮುಖ ವಿಷಯಗಳಿಗೆ ಸಹಿ ಹಾಕಿ ಒಪ್ಪಿಗೆ ಸೂಚಿಸಿದರು. ಸಿದ್ದುಗೌಡ ಪಾಟೀಲ, ಪ್ರವೀಣ ಪಾಟೀಲ, ಸಾವಿತ್ರಿ ರಾಮದುರ್ಗ, ಭೀಮಪ್ಪ ಹೊಸಮನಿ, ಕರೆಪ್ಪ ಕುಂಬಾಳಿ, ಕಾಶವ್ವ ಪುರಾಣಿಕ, ಮುಬಾರಕ ಅತ್ತಾರ, ರೇಣುಕಾ ಬಾಗಲಿ, ಮುತ್ತಪ್ಪ ಸನ್ನಟ್ಟಿ, ಬಸಪ್ಪ ಗೌರಣ್ಣವರ, ಸ್ಥಳೀಯ ವೈದ್ಯಾಧಿಕಾರಿ ಡಾ.ರಶ್ಮಿ ಪೂಜಾರಿ, ಹೆಸ್ಕಾಂ ಎಸ್‌ಓಎಂ ಕಂಬಾರ ಮತ್ತು ಬಾಬು ಜಕಾತಿ, ಉಮಾಶ್ರೀ ನೇಕಾರ, ಮಹಾಲಿಂಗಪ್ಪ ಸವೇರ, ರಾಜು ಮುಗಳಖೋಡ ಪಪಂ ಸಿಬ್ಬಂದಿ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.



ಕನ್ಹೇರಿ ಶ್ರೀಗಳ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಜಮಖಂಡಿ: ಲಿಂಗಾಯತ ಮಠಾಧೀಶರನ್ನು ಮತ್ತು ಬಸವ ಸಂಸ್ಕೃತಿ ನಿಂದಿಸಿ ಮಾತನಾಡಿದ ಕೊಲ್ಹಾಪುರ ಕನ್ಹೇರಿ ಮಠದ ಕಾಡಸಿದ್ದೇಶ್ವರ ಶ್ರೀಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಅವರ ವಿರುದ್ಧ ತಾಲೂಕಾಡಳಿತ ಭವನದ ಆವರಣದಲ್ಲಿ ಬಸವ ಕೇಂದ್ರದ ಪದಾಧಿಕಾರಿಗಳು ಕೆಲಕಾಲ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅನಿಲ ಬಡಿಗೇರ ಅವರಿಗೆ ಮನವಿ ಸಲ್ಲಿಸಿದರು.

ಕನ್ಹೇರಿ ಮಠದ ಕಾಡಸಿದ್ದೇಶ್ವರ ಶ್ರೀಗಳು ಲಿಂಗಾಯಿತ ಧರ್ಮದ ವಿರುದ್ಧ ಹಗುರವಾಗಿ ಮಾತನಾಡುವುದು, ವಿಶ್ವಗುರು ಬಸವಣ್ಣನವರಿಗೆ ಅಪಮಾನ ಮಾಡುವ ರೀತಿಯಲ್ಲಿ ಸಮಾವೇಶ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅಶಾಂತಿ ಹುಟ್ಟು ಹಾಕುತ್ತಿದ್ದು, ಇದರಿಂದ ನಮ್ಮ ಧಾರ್ಮಿಕ ಭಾವನೆಗೆ ನೊವು ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ಹೇರಿ ಸ್ವಾಮಿಗಳಿಗೆ ಕೆಲವು ಜಿಲ್ಲೆಗಳ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಆದರು ಅವರು ತಮ್ಮ ಚಾಳಿ ಮುಂದುವರೆಸಿದ್ದಲ್ಲದೆ ನ್ಯಾಯಾಲಯಗಳು ಸಹ ಇವರ ವರ್ತನೆಗೆ ಬೇಸರ ವ್ಯಕ್ತಪಡಿಸಿವೆ.

ಬಸವ ಕೇಂದ್ರದ ಅಧ್ಯಕ್ಷ, ನ್ಯಾಯವಾದಿ ರವಿ ಯಡಹಳ್ಳಿ, ಲಿಂಗಾಯತ ಮಹಾಸಭಾದ ಅಧ್ಯಕ್ಷ, ನ್ಯಾಯವಾದಿ ಸಿ.ಎಸ್.ಬಾಂಗಿ, ಡಿಎಸ್‌ಎಸ್‌ನ ಜಿಲ್ಲಾ ಸಂಚಾಲಕ ಪರಶುರಾಮ ಕಾಂಬ್ಳೆ, ಮಹಿಳಾ ಘಟಕದ ಭಾಗ್ಯಾ ಕೊಟಿ, ಎಂಡಿ, ಸಂಕ, ಮಹಾಂತೇಶ ಅಂಗಡಿ, ಮರೆಗುದ್ದಿಗಯ ಗುರುಮಹಾಂತ ಶ್ರೀಗಳು ಮಾತನಾಡಿದರು.



ರಮೇಶ ವಾಜಂತ್ರಿ, ರಾನಾಸಾಬ ಚಕ್ಕಪ್ಪನವರ, ಮಹಾಂತೇಶ ಅಂಗಡಿ, ಖಿಚಾಂಚಿ, ಅಣ್ಣಾಸಾಹೇಬ ಜಗದೇ ವ, ಎಂ.ಬಿ.ಕೊಪ್ಪದ, ಎಸ್.ಕೆ. ಬಡ ಚಿ, ವಿ.ಎಂ.ಬಂದ್ರದ, ಎಂ.ಡಿ. ಸಂಕ, ಪಿ.ಬಿ.ನ್ಯಾಮೇಗೌಡ, ಬಿ.ಎಸ್. ನಾಗ ನೂರ, ಎಸ್.ಜಿ.ತೇಲಿ ಇನ್ನಿತರಿದ್ದರು.

ಹಳಪೇಟೆಯ ಗಣೇಶ ಮಿತ್ರ ಮಂಡಳಿ ಪ್ರಥಮ

ಬಾಗಲಕೋಟೆ: ವಿದ್ಯಾಗಿರಿ ವಲಯದ ಗೆಳೆಯರ ಬಳಗದಿಂದ 15ನೇ ವರ್ಷದ ಹೋಳಿ ಆಚರಣೆ ನಿಮಿತ್ತ ಏರ್ಪಡಿಸಿದ್ದ ಹಲಗೆ ಮಜಲಿನ ಸ್ಪರ್ಧೆಯಲ್ಲಿ ಹಲಗೆ ಮಜಲಿನ ಯುವಕರ ಸ್ಪರ್ಧೆಯಲ್ಲಿ ಹಳಪೇಟೆಯ ಗಣೇಶ ಮಿತ್ರ ಮಂಡಳಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು.

ನವನಗರದ ಸೆಕ್ಟರ್ ನಂ.8ರ ಮಾರುತೇಶ್ವರ ಯುವಕ ಮಂಡಳ ದ್ವಿತೀಯ, ಕಿಲ್ಲಾಗಲ್ಲಿಯ ವಿಕ್ರಮ ಯುವಕ ಮಂಡಳಿ ತೃತೀಯ ಸ್ಥಾನವನ್ನು ಪಡೆದುಕೊಂಡಿತು. ವಿವಿಧ ಓಣಿಗಳಿಂದ ಬಾಲಕರ, ಯುವಕರ ಹಾಗೂ ಮಹಿಳೆಯರ ಒಟ್ಟು 11 ತಂಡಗಳು ಹಲಗೆ ಮಜಲಿನಲ್ಲಿ ಭಾಗವಹಿಸಿದ್ದವು.

ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ಹೋಳಿ ಆಚರಣಾ ಸಮಿತಿಯ ಅಧ್ಯಕ್ಷ ಕಳಕಪ್ಪ ಬಾದೋಡಗಿ ಹಾಗೂ ಪ್ರಧಾನ ಕಾರ್ಯದರ್ಶಿ ಮಾಹಾಬಳೇಶ್ವರ ಗುಡಗುಂಟಿ, ಗೆಳೆಯರ ಬಳಗದ ಅಧ್ಯಕ್ಷ ಯಲ್ಲಪ್ಪ ಕ್ಯಾದಿಗೇರಿ, ಉಪಾಧ್ಯಕ್ಷ ಮುತ್ತು ಜೋಳದ, ಶರಣು ಹುರಕಡ್ಲಿ, ಕಾರ್ಯದರ್ಶಿ ವೆಂಕಟೇಶರಾವ್ ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ಶಿವಕುಮಾರ ಮೇಲ್ನಾಡ ನಡೆಸಿದರು

ಸ್ಪರ್ಧೆಯ ನಿರ್ಣಾಯಕರಾಗಿ ವಿಜಯ ಸುಲಾಖೆ ಆಗಮಿಸಿದ್ದರು.

ಹಲಗೆ ಮಜಲಿನ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸಿಇಓ ಶಶಿಧರ ಕುರೇರ, ನಮ್ಮ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಹಬ್ಬಗಳನ್ನು ಪ್ರತಿಯೊಬ್ಬರು ಸಂಭ್ರಮದಿಂದ ಆಚರಿಸಬೇಕು. ಹೋಳಿ ಹಬ್ಬ ಭಾವೈಕ್ಯತೆಯ ಸಂಕೇತವಾಗಿದೆ. ಎಲ್ಲರೂ ಕೂಡಿಕೊಂಡು ಸಂಭ್ರದಿಂದ ಹೋಳಿ ಹಬ್ಬವನ್ನು ಆಚರಿಸಬೇಕು. ಶಾಂತಿಯುತವಾಗಿ ಹಬ್ಬ ಆಚರಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ವಿದ್ಯಾಗಿರಿಯ ಗೆಳೆಯರ ಬಳಗದ ಸದಸ್ಯರು, ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು, ಮಾತೆಯರು, ಮಕ್ಕಳು ಕಾರ್ಯಕ್ರಮದಲ್ಲಿದ್ದರು.



ಕಲಿಕೆಯಲ್ಲಿ ಶಿಸ್ತು, ನಿಯಮ ಮುಖ್ಯ

ಬಾಗಲಕೋಟೆ: ವಿದ್ಯಾಸಂಸ್ಥೆಗಳಲ್ಲಿ ಉತ್ತಮ ಕಲಿಕಾ ವಾತಾವರಣ ಸೃಷ್ಟಿಯೊಂದಿಗೆ ವೃತ್ತಿ ಬದುಕಿನ ಸವಾಲುಗಳಿಗೆ ಪರಿಹಾರ ನೀಡುವಂತಹ ಸಾಮರ್ಥ್ಯವನ್ನು ವಿದ್ಯಾರ್ಥಿಗಳಲ್ಲಿ ತಯಾರು ಮಾಡಬೇಕು. ಕಲಿಕೆಯಲ್ಲಿ ಶಿಸ್ತು, ನಿಯಮಗಳು ಮುಖ್ಯ ಎಂದು ಬಿವಿವಿ ಸಂಘದ ತಾಂತ್ರಿಕ ಶಿಕ್ಷಣ ನಿರ್ದೇಶಕ ಡಾ.ಆರ್.ಎನ್.ಹೆರಕಲ್ ಹೇಳಿದರು. ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಹೊಸದಾಗಿ ನೇಮಕಗೊಂಡ ಶಿಕ್ಷಕರಿಗಾಗಿ 'ಪರಿಣಾಮಕಾರಿ ಬೋಧನಾ ಪದ್ಧತಿಗಳು' ಎಂಬ ವಿಷಯದ ಕುರಿತು ಆಯೋಜಿಸಿದ್ದ ಮೂರು ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಇಂದು ಪಾಠ ಮಾಡುವುದರ ಜೊತೆಗೆ ಔದ್ಯೋಗಿಕ ಕ್ಷೇತ್ರದ ಅಗತ್ಯತೆಯಂತೆ ಪಾಠ ಮಾಡಿದಾಗ ಕಾಲೇಜುಗಳಿಂದ ಹೊರಬರುವ ವಿದ್ಯಾರ್ಥಿಗಳು ಉದ್ಯೋಗ ಪಡೆಯಲು ಅನುಕೂಲವಾಗಲಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಆರ್.ಹಿರೇಮಠ ಮಾತುಗಳನ್ನಾಡಿದರು. ತರಬೇತಿ ಕಾರ್ಯಕ್ರಮದ ಸಂಯೋಜಕ ಇಸಿಇ ವಿಭಾಗದ ಪ್ರಾಧ್ಯಾಪಕಿ ಡಾ.ವಿಜಯಲಕ್ಷ್ಮಿ ಜಿಗಿಜಿನ್ನಿ ಅವರು ಕಾರ್ಯಕ್ರಮದಲ್ಲಿನ ಚರ್ಚಾ ವಿಷಯಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಯೋಜಕ ಮತ್ತು ಮೆಕ್ಯಾನಿಕಲ್ ವಿಭಾಗದ ಡಾ.ಎಸ್.ಎಂ.ಜಿಗಜಿನ್ನಿ ವಂದಿಸಿದರು. ಡಾ.ಕಿರಣ ಬೆಳವಲದ ನಿರೂಪಿಸಿದರು. ಪ್ರೊ.ಸುಪ್ರಿಯಾ ಹರ್ಲಾಪೂರ ಪ್ರಾರ್ಥಿಸಿದರು.



ಸೇವೆಯಲ್ಲಿ ಉತ್ತಮವಾಗಿ ಕೆಲಸ ಮಾಡಿ: ಕುಂಬಾರ

ಬಾದಾಮಿ: ಸೇವೆಯಲ್ಲಿರುವಾಗ ಉತ್ತಮವಾಗಿ ಕೆಲಸ ಮಾಡಿದರೆ ಸೇವೆ ಪಡೆದವರು ಸ್ಮರಿಸುತ್ತಾರೆ. ಇದಕ್ಕೆ ಚನ್ನಬಸಯ್ಯ ಸಾರಂಗಮಠ ಅವರೇ ಸಾಕ್ಷಿಯಾಗಿದ್ದಾರೆ ಎಂದು ಜಿಲ್ಲಾ ಖಜಾನೆ ಇಲಾಖೆಯ ಉಪನಿರ್ದೇಶಕ ಎಸ್.ಬಿ.ಕುಂಬಾರ ಹೇಳಿದರು.

ಶುಕ್ರವಾರ ಸಂಜೆ ನಗರದ ತಾಪಂ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಖಜಾನೆ ಇಲಾಖೆಯ ಸಹಾಯಕ ಖಜಾನೆ ಅಧಿಕಾರಿ ಚನ್ನಬಸಯ್ಯ ಸಾರಂಗಮಠ ಇವರ ವಯೋನಿವೃತ್ತ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಸರಕಾರಿ ನೌಕರರು 60 ವರ್ಷಗಳು ಆದ ನಂತರ ನಿವೃತ್ತಿ ಸಾಮಾನ್ಯ. ಸೇವೆಯಲ್ಲಿರುವಾಗ ಉತ್ತಮವಾಗಿ ಕೆಲಸ ಮಾಡಬೇಕು. ಸಾರಂಗಮಠ ಅವರು ಬಹಳ ಉತ್ತಮವಾಗಿ ಕೆಲಸ ಮಾಡಿ ಜನಮಾನಸದಲ್ಲಿ ಉಳಿದಿದ್ದಾರೆ. ನಿವೃತ್ತಿ ಜೀವನ ಒಳ್ಳೆಯದಾಗಲಿ ಎಂದು ಶುಭ ಕೋರಿದರು.

ಸಹಾಯಕ ಖಜಾನಾಧಿಕಾರಿ ಚನ್ನಬಸಯ್ಯ ಸಾರಂಗಮಠ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ತಹಶೀಲ್ದಾರ್ ಎಸ್.ಎಫ್. ಬೊಮ್ಮನ್ನವರ, ಪಶುಪಾಲನಾ ಇಲಾಖೆಯ ಮುಖ್ಯ ವೈದ್ಯಾಧಿಕಾರಿ ಡಾ.ಶ್ರೀಕಾಂತ ಸಬನೀಸ್, ಖಜಾನೆನೌಕರರಸಂಘದ ಅಧ್ಯಕ್ಷ ಶಿವನಗೌಡ ಬಿರಾದಾರ, ತಾಲೂಕಾ ನೌಕರರ ಸಂಘದ ಅಧ್ಯಕ್ಷ ಡಾ.ಎಂ.ಎನ್.ಸಿದ್ದಲಿಂಗಪ್ಪನ್ನವರ ಮಾತನಾಡಿದರು. ವೇದಿಕೆಯಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅಶೋಕ ತಿರಕನ್ನವರ, ತಾಲೂಕಾ ಆರೋಗ್ಯಾಧಿಕಾರಿ ಡಾ.ಎಂ.ಬಿ.ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಕೇಶವ ವಾಮನ ಪೆಟ್ಲೂರ, ಸಹಾಯಕ ಲೆಕ್ಕಾಧಿಕಾರಿ ಆನಂದಕುಮಾರ ಪೂಜಾರ ಹಾಜರಿದ್ದರು. ರಮೇಶ ಅಥಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಾಶಿವ ಮರಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು, ನೌಕರರು, ಸಿಬ್ಬಂದಿ ಚನ್ನಬಸಯ್ಯ ಸಾರಂಗಮಠ ಅವರನ್ನು ಸನ್ಮಾನಿಸಿ ಗೌರವಿಸಿದರು.



ಕಿರುಸುದ್ದಿ

ಪ್ರಶಿಕ್ಷಣಾರ್ಥಿ ವಿಜಯಲಕ್ಷ್ಮೀ ಕೋಳಿಗೆ ಬೀಳ್ಕೊಡುಗೆ

ಚಡಚಣ: ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮರಡಿ ನಂ–2, ಶಾಲೆಯಲ್ಲಿ ಡಿಇಡಿ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿ ವಿಜಯಲಕ್ಷ್ಮೀ ಕೋಳಿ ಅವರ ನಿಕಟ ಸೇವಾ ತರಬೇತಿ ಅವಧಿ ಪೂರ್ಣಗೊಂಡ ಹಿನ್ನೆಲೆ ಶಾಲಾ ವತಿಯಿಂದ ಸನ್ಮಾನಿಸಿ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಮಹಾಂತೇಶ ಉಮರಾಣಿ ಮಾತನಾಡಿ, ಭಾವಿ ಶಿಕ್ಷಕರು ತಮ್ಮ ವೃತ್ತಿ ಕೇವಲ ಉದ್ಯೋಗವಾಗಿ ನೋಡದೆ, ಸಮಾಜ ನಿರ್ಮಾಣದ ಪವಿತ್ರ ಕರ್ತವ್ಯವಾಗಿ ಸ್ವೀಕರಿಸಬೇಕು. ಶಿಕ್ಷಕರ ಕೈಯಲ್ಲೇ ಮಕ್ಕಳ ಭವಿಷ್ಯ ರೂಪುಗೊಳ್ಳುತ್ತದೆ. ಆದ್ದರಿಂದ ಸಹನೆ, ಶಿಸ್ತು, ಮೌಲ್ಯ ಬೋಧನೆ ಹಾಗೂ ಸೇವಾಭಾವವನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸಬೇಕು,ಮಕ್ಕಳ ಮನಸ್ಸು ಕೋಮಲವಾಗಿದ್ದು, ಅವರನ್ನು ಪ್ರೀತಿ, ಸಹನೆ ಹಾಗೂ ನೈತಿಕ ಮೌಲ್ಯಗಳೊಂದಿಗೆ ರೂಪಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದು ಸಲಹೆ ನೀಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಜಯಲಕ್ಷ್ಮಿ ಕೋಳಿ, ಈ ಶಾಲೆಯಲ್ಲಿ ಪಡೆದ ಅನುಭವ ನನ್ನ ಶಿಕ್ಷಕ ಜೀವನದ ಭದ್ರ ಅಡಿಗಲ್ಲಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತೋರಿದ ಪ್ರೀತಿ–ಮಾರ್ಗದರ್ಶನ ನನ್ನನ್ನು ಉತ್ತಮ ಭಾವಿ ಶಿಕ್ಷಕಿಯಾಗಿ ರೂಪಿಸಲಿದೆ ಎಂದು ಭಾವುಕರಾಗಿ ಹೇಳಿದರು.

ವಿಜಯಲಕ್ಷ್ಮಿ ಕೋಳಿ ಅವರು ಶಾಲೆಗೆ ಸರ್ವಜ್ಞ ಅವರ ಭಾವಚಿತ್ರ ಕಾಣಿಕೆಯಾಗಿ ನೀಡಿ ಗೌರವ ಸಲ್ಲಿಸಿದರು. ಶಿಕ್ಷಕರಾದ ಬಸವರಾಜ ಕರಜಗಿ, ಮಹಾದೇವ ಐಹೊಳ್ಳಿ ಹಾಗೂ ಡಿ.ಎಸ್.ಬಗಲಿ ಮಾತನಾಡಿ, ವಿಜಯಲಕ್ಷ್ಮಿ ಅವರ ಶ್ರದ್ಧೆ, ಸಮಯಪಾಲನೆ ಹಾಗೂ ವಿದ್ಯಾರ್ಥಿಗಳೊಂದಿಗೆ ಹೊಂದಿದ ಆತ್ಮೀಯತೆ ಪ್ರಶಂಸಿದರು. ಎಚ್.ಜೆ. ಲೋಣಿ, ವಿ.ಎಸ್.ಪತ್ತಾರ, ಸುನಂದಾ ಕೋಟಿ, ಜಯಶ್ರೀ ಗೋಟ್ಯಾಳ, ಪ್ರೇಮಾ ಧೋತ್ರೆ ಹಾಗೂ ಅಡುಗೆ ಸಹೋದರಿಯರಾದ ಮಹಾನಂದಾ ಧೋತ್ರೆ, ಸಫೂರಾ ಲಟೋರಿ, ಸವಿತಾ ವಾಲಿಕಾರ, ರಕಮಾ ವಾಘಮೋರೆ, ಕಸ್ತೂರಿ ಸಾಲಮಂಟಪ ಉಪಸ್ಥಿತರಿದ್ದರು.

ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ ಉದ್ಘಾಟನೆ

ದೇವರಹಿಪ್ಪರಗಿ: ತಾಲೂಕಿನ ತಿಳಗೂಳ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಮತ್ತು ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯ ಹಾಗೂ ಗ್ರಂಥಾಲಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು.



ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಗುರು ಬಿ.ಎಸ್.ಗುಂಡಿ, ವಿಜ್ಞಾನವು ಬ್ರಹ್ಮಾಂಡದ ವ್ಯವಸ್ಥಿತ ಅಧ್ಯಯನವಾಗಿದ್ದು, ಪ್ರಾಯೋಗಿಕ ಸಾಕ್ಷ್ಯ, ವೀಕ್ಷಣೆ ಹಾಗೂ ಕಾರಣ–ಪರಿಣಾಮಗಳ ಆಧಾರದ ಮೇಲೆ ಜ್ಞಾನವನ್ನು ಒದಗಿಸುತ್ತದೆ.ನಂಬಿಕೆಗಿಂತ ಹೆಚ್ಚಾಗಿ ಪುರಾವೆ, ಪ್ರಯೋಗ ಹಾಗೂ ವೀಕ್ಷಣೆಗಳ ಮೇಲೆ ವಿಜ್ಞಾನವು ಅವಲಂಬಿತವಾಗಿದೆ ಎಂದು ಹೇಳಿದರು. ಗ್ರಾಮದ ನಿವೃತ್ತ ಶಿಕ್ಷಕ ಎಂ.ಸಿ.ಕಾಸರ ಮಾತನಾಡಿ, ಮಕ್ಕಳಿಗೆ ಸತ್ಯ ಹಾಗೂ ಸುಳ್ಳಿನ ವ್ಯತ್ಯಾಸವನ್ನು ತಿಳಿಸಿ ವಿಜ್ಞಾನವು ಪ್ರಕೃತಿ ಹಾಗೂ ಭೌತಿಕ ಪ್ರಪಂಚದ ಬಗ್ಗೆ ವ್ಯವಸ್ಥಿತವಾಗಿ ತಿಳಿಸಿಕೊಡುತ್ತದೆ ಎಂದರು. ಶಾಲಾ ಮುಖ್ಯಗುರು ಎಸ್.ಕೆ.ನದಾಫ, ಎನ್.ಕೆ.ಬಿದರಕುಂದಿ, ಮಾಜಿ ಸೈನಿಕ ಕಾಶೀಲಿಂಗ ಕುಂಬಾರ, ಸಹಶಿಕ್ಷಕರಾದ ಆರ್.ಬಿ.ನಾಯ್ಕೋಡಿ, ಮಂಜುಳಾ ಪೂಜಾರಿ, ಸುಜಾತಾ ಬಿರಾದಾರ, ಅವಿನಾಶ ಚಿಗರಿ, ದಾನೇಶ್ವರಿ ಹಿರೇಮಠ ಸೇರಿದಂತೆ ಅಕ್ಷರ ದಾಸೋಹದ ಸಿಬ್ಬಂದಿ, ಪಾಲಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

ಮಾ.2ರಂದು ಫೋನ್ -ಇನ್ ಕಾರ್ಯಕ್ರಮ

ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮೂಲಕ ಪ್ರಯಾಣಿಕರ ಅನುಕೂಲಕ್ಕಾಗಿ ಅಹವಾಲು ಮತ್ತು ಕುಂದು– ಕೊರತೆಗಳನ್ನು ಆಲಿಸಲು ಮಾ.2ರಂದು ಮಧ್ಯಾಹ್ನ 3.30ರಿಂದ 4.30ರ ವರೆಗೆ ಫೋನ್–ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ (ಮೊ. 6366423887) ಸಂಖ್ಯೆಗೆ ಸಾರ್ವಜನಿಕರು ಕರೆ ಮಾಡಿ, ತಮ್ಮ ಕುಂದು– ಕೊರತೆಗಳನ್ನು ಪರಿಹರಿಸಿಕೊಳ್ಳಬಹುದಾಗಿದ್ದು, ಸಾರ್ವಜನಿಕರು ಫೋನ್–ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸದುಪಯೋಗ ಪಡೆದುಕೊಳ್ಳಬೇಕೆಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ತಿಳಿಸಿದ್ದಾರೆ.



ಚಡಚಣ: ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮರಡಿ ನಂ–2, ಶಾಲೆಯಲ್ಲಿ ಡಿಇಡಿ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿ ವಿಜಯಲಕ್ಷ್ಮೀ ಕೋಳಿ ಅವರ ನಿಕಟ ಸೇವಾ ತರಬೇತಿ ಅವಧಿ ಪೂರ್ಣಗೊಂಡ ಹಿನ್ನೆಲೆ ಶಾಲಾ ವತಿಯಿಂದ ಸನ್ಮಾನಿಸಿ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು. ಮುಖ್ಯ ಶಿಕ್ಷಕ ಮಹಾಂತೇಶ ಉಮರಾಣಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಬಸವರಾಜ ಕರಜಗಿ, ಮಹಾದೇವ ಐಹೊಳ್ಳಿ ಹಾಗೂ ಡಿ.ಎಸ್.ಬಗಲಿ ಇದ್ದರು.

ಯಡಿಯೂರಪ್ಪ ನಾಡು ಕಂಡ ಶ್ರೇಷ್ಠ ನಾಯಕ

ವಿಜಯಪುರ: ಬಿಜೆಪಿ ರಾಜ್ಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನೋತ್ಸವವನ್ನು ಸಮಾಜಮುಖಿ ಹಾಗೂ ಆಧ್ಯಾತ್ಮಿಕವಾಗಿ ಪೂಜೆ ಸಲ್ಲಿಸುವ ಮೂಲಕ ಆಚರಿಸಿದರು. ಬಿಜೆಪಿ ಹಿರಿಯ ಕಾರ್ಯಕರ್ತರಾದ ರಮೇಶ ಬಿದರನೂರ, ರವಿಕಾಂತ ಬಗಲಿ, ರವೀಂದ್ರ ಲೋಣಿ ನೇತೃತ್ವದಲ್ಲಿ ನಗರದ ಶ್ರೀಚಕ್ರಾಂಕಿತ ಸುಂದರೇಶ್ವರ ದೇವಾಲಯದ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ರಾಜ್ಯದ ಅಜಾತಶತ್ರು ನಾಯಕರಲ್ಲಿ ಒಬ್ಬರಾಗಿರುವ ಬಿ.ಎಸ್. ಯಡಿಯೂರಪ್ಪ ನಾಡು ಕಂಡ ಶ್ರೇಷ್ಠ ನಾಯಕ, ಜನರಿಂದಲೇ ನಾಯಕನಾಗಿ, ಮುಖ್ಯಮಂತ್ರಿಯಾಗಿ ಈ ನಾಡಿಗೆ ಅಪೂರ್ವ ಸೇವೆ ಸಲ್ಲಿಸುತ್ತಿರುವ ಬಿ.ಎಸ್.ಯಡಿಯೂರಪ್ಪ ಅವರ ಕರ್ತವ್ಯನಿಷ್ಠೆ ಯುವ ಕಾರ್ಯಕರ್ತರಿಗೆ ಮಾದರಿ ಎಂದರು. ಪಾಲಿಕೆ ಮಾಜಿ ಸದಸ್ಯ ರವೀಂದ್ರ ಲೋಣಿ ಮಾತನಾಡಿ, ಭಾಗ್ಯಲಕ್ಷ್ಮೀಯಂತಹ ಜನಪ್ರಿಯ ಯೋಜನೆಗಳ ಮೂಲಕ ಹೆಣ್ಣು ಮಕ್ಕಳಿಗೆ ಅಭಯ ನೀಡಿದ ಬಿ.ಎಸ್.ಯಡಿಯೂರಪ್ಪ ಮಾತೃ ಹೃದಯದ ನಾಯಕ, ಸದಾ ಜನರ ಒಳಿತಿಗಾಗಿ ಯೋಚಿಸುವ ಜನಪರ ನಾಯಕ ಬಿ.ಎಸ್. ಯಡಿಯೂರಪ್ಪ ಎಂದರು. ಪಾಲಿಕೆ ಮಾಜಿ ಸದಸ್ಯ ರವಿಕಾಂತ ಬಗಲಿ, ಕರ್ನಾಟಕ ಸಾವಯವ ಬೀಜ ಪ್ರಮಾಣ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ ಮಾತನಾಡಿದರು. ಮಾಜಿ ಶಾಸಕ ರಮೇಶ ಭೂಸನೂರ, ಚಂದ್ರಶೇಖರ ಕವಟಗಿ, ಭೀಮಾಶಂಕರ ಹದನೂರ ಮಾತನಾಡಿದರು. ಪರಶುರಾಮಸಿಂಗ್ ರಜಪೂತ, ಉಮೇಶ ಕೋಳಕೂರ, ಸಂಜೀವ ಐಹೊಳಿ, ಮಲ್ಲಿಕಾರ್ಜುನ ಜೋಗೂರ, ಮಲ್ಲಮ್ಮ ಜೋಗೂರ, ಸಂದೀಪ ಪಾಟೀಲ ಇದ್ದರು.



ವಿಜಯಪುರ: ಬಿಜೆಪಿ ರಾಜ್ಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನೋತ್ಸವವನ್ನು ಸಮಾಜಮುಖಿ ಹಾಗೂ ಅಧ್ಯಾತ್ಮಿಕವಾಗಿ ಪೂಜೆ ಸಲ್ಲಿಸುವ ಮೂಲಕ ಆಚರಿಸಿದರು. ಸಿದ್ದನಗೌಡ ಬಿರಾದಾರ, ಉಮೇಶ ವಂದಾಲ, ಕೃಷ್ಣಾ ಗುನ್ಹಾಳಕರ, ವಿಜಯ ಜೋಶಿ, ರಾಘವ ಅಣ್ಣಿಗೇರಿ, ಶಿವಾನಂದ ಭುಯ್ಯಾರ, ಮಹೇಶ ಒಡೆಯರ, ಬಸವರಾಜ ಬೈಚಬಾಳ, ವಿಜಯಲಕ್ಷ್ಮೀ ಹಮಿತಖಾನೆ, ಸುಮಂಗಲಾ ಕೋಟಿ, ಮಲ್ಲು ಕುಂಬಾರ, ಗಿರೀಶ ಕುಲಕರ್ಣಿ, ರವಿ ಕುಲಕರ್ಣಿ, ವಿನಾಯಕ ದಹಿಂಡೆ, ಬಸು ಹಳ್ಳಿ, ರಾಜೇಶ ತಾವಸೆ, ರಾಜು ಬಿರಾದಾರ, ಹಣಮಂತ ಬಿರಾದಾರ, ರಾಜಕುಮಾರ ಸಗಾಯಿ, ಪ್ರಕಾಶ ಮಿರ್ಜಿ, ಸಂಗಮೇಶ ಹೌದೆ, ಮಂಜು ದಲಾಲ, ಮಹೇಶ ಬಿದನೂರ, ವಿಕಾಸ ಪದಕಿ, ನಂದು ಗಡಗಿ ಇದ್ದರು.

ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್‌ಗೆ ಕೃಷ್ಣೆ ನೆನಪು: ನಿಖಿಲ್ ಕುಮಾರಸ್ವಾಮಿ

ವಿಜಯಪುರ: ಸಾರ್ವತ್ರಿಕ ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್‌ನವರಿಗೆ ಕೃಷ್ಣೆ ನೆನಪಾಗುತ್ತಾಳೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಸಿಂದಗಿ ಬೈಪಾಸ್ ರಸ್ತೆಯ ಬಳಿ ಶುಕ್ರವಾರ ಹಮ್ಮಿಕೊಂಡ ಜೆಡಿಎಸ್ ಬೆಳ್ಳಿ ಹಬ್ಬದ ಸಂಭ್ರಮ ಹಾಗೂ ಕಿತ್ತೂರ ಕರ್ನಾಟಕ ಭಾಗದ ಜಿಲ್ಲೆಗಳ ಸಂಘಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.

ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುವ ಮೂಲಕ ಮಾಜಿ ಪ್ರಧಾನಿ ದೇವೆಗೌಡರೇ ನಾಡಿನ ಆಧುನಿಕ ಭಗೀರಥ, ಅಂದು ಜಲಸಂಪನ್ಮೂಲ ಸಚಿವರಾಗಿ ಅಂದು ಗುತ್ತಿಗೆದಾರರ ಸಮಸ್ಯೆಯನ್ನು ಅತಂತ್ಯ ಚಾಣಕ್ಷಾತನದಿಂದ ನಿವಾರಣೆ ಮಾಡಿ ಯೋಜನೆಗಳು ಸರಾಗವಾಗಿ ಸಾಗುವಂತೆ ಮಾಡಿದರು, ಆಲಮಟ್ಟಿ ಆಣೆಕಟ್ಟೆಗೆ ಜೀವ ತುಂಬಿದರು, ಪರಿಣಾಮವಾಗಿ ಲಕ್ಷಾಂತರ ಜಮೀನುಗಳಿಗೆ ನೀರಾವರಿ ಸಾಧ್ಯವಾಗಿ ಹಸಿರು ಕ್ರಾಂತಿ ಸೃಜನೆಯಾಗಿದೆ ಎಂದರು.

ಕಿತ್ತೂರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಪಕ್ಷ ಸುಭದ್ರವಾಗಿದ್ದು ಗಟ್ಟಿಯಾಗಿ ನೆಲೆಯೂರಿದೆ, ಜೆಡಿಎಸ್ ಒಂದೇ ಜಾತಿಗೆ ಸೀಮಿತವಾದ ಪಕ್ಷ ಎಂಬ ಸುಳ್ಳು ಅಪಪ್ರಚಾರ ಮಾಡುವ ಪ್ರಯತ್ನ ನಡೆಯಿತು, ಜೆಡಿಎಸ್ ಒಂದು ಧರ್ಮ, ಸಮುದಾಯ, ಜಾತಿಗೆ ಎಂದೂ ಸೀಮಿತವಾಗಿಲ್ಲ ಎಂದರು.

ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಕುದರಿಸಾಲೋಡಗಿ ಮಾತನಾಡಿ, ಬಿಹಾರ ಚುನಾವಣೆಯಲ್ಲಿ ಎನ್‌ಡಿಎ–ಜೆಡಿಎಸ್ ಮೈತ್ರಿಕೂಟದ ಸರ್ಕಾರ ಭರ್ಜರಿ ಬಹುಮತದೊಂದಿಗೆ ಗೆಲುವು ಸಾಽಸಿದಂತೆ ಕರ್ನಾಟಕದಲ್ಲಿಯೂ ಜೆಡಿಎಸ್–ಬಿಜೆಪಿ ಮೈತ್ರಿಕೂಟ ಗೆಲುವು ಸಾಽಸಲಿದೆ, ಅಲ್ಲಿ ನಿತೀಶಕುಮಾರ ಅವರು ಮುಖ್ಯಮಂತ್ರಿಯಾದಂತೆ ಕರ್ನಾಟಕದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.

ಮಾಜಿ ಶಾಸಕ ಡಾ.ದೇವಾನಂದ ಚವ್ಹಾಣ ಮಾತನಾಡಿ, ರೈತರ ಸಾಲಮನ್ನಾ, ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುವ ಮೂಲಕ ಮನೆಮಾತಾಗಿರುವ ಎಚ್.ಡಿ. ಕುಮಾರಸ್ವಾಮಿ ಅವರ ನಾಯಕತ್ವ ಈ ರಾಜ್ಯಕ್ಕೆ ಬೇಕಿದೆ, ಹೀಗಾಗಿ ಕುಮಾರಣ್ಣನವರು ಮುಂದೆ ರಾಜ್ಯದ ಮುಖ್ಯಮಂತ್ರಿಯಾಗಿ ಮತ್ತೊಮ್ಮೆ ಚುಕ್ಕಾಣಿ ಹಿಡಿಯಬೇಕು ಎಂದರು.

ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ ಬಾಬು, ಶರಣಗೌಡ ಕಂದಕೂರ, ಮಾಜಿ ಸಚಿವರಾದ ಬಂಡೆಪ್ಪ ಕಾಶಂಪೂರ, ಆಲ್ಕೋಡ ಹನುಮಂತಪ್ಪ, ವೆಂಕಟರಾವ ನಾಡಗೌಡ, ಮಾಜಿ ಶಾಸಕ ಬಿ.ಜಿ. ಪಾಟೀಲ ಹಲಸಂಗಿ, ಮುಖಂಡರಾದ ನಾನಾಗೌಡ ಬಿರಾದಾರ, ಬಿ.ಡಿ.ಪಾಟೀಲ ಹಂಜಗಿ, ಅಪ್ಪುಗೌಡ ಪಾಟೀಲ ಮನಗೂಳಿ, ಬಸವರಾಜ ಹೊನವಾಡ, ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ ಸೇರಿದಂತೆ ಕಾರ್ಯಕರ್ತರು, ಇತರರು ಇದ್ದರು.



ತ್ವರಿತ ಕಾಮಗಾರಿ ಮುಗಿಸಲು ಸೂಚನೆ

ಇಂಡಿ: ಮುಂಬರುವ ಬೇಸಿಗೆಯಲ್ಲಿ ನಗರ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲೂ ಕುಡಿಯುವ ನೀರಿನ ತೊಂದರೆಯಾಗದಂತೆ ಮುಂಜಾಗ್ರತ ಕ್ರಮಕೈಗೊಳ್ಳಬೇಕು. ಜಲಧಾರೆ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದು. ಆ ನಿಟ್ಟಿನಲ್ಲಿ ತ್ವರಿತ ಕಾಮಗಾರಿ ಮುಗಿಸಲು ಆಯಾ ಗುತ್ತಿಗೆದಾರರಿಗೆ ಅಧಿಕಾರಿಗಳು ಸೂಚಿಸಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರಿಗಳಿಗೆ ಹೇಳಿದರು.

ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕುಮಟ್ಟದ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಧೂಳಖೇಡ ಬ್ಯಾರೇಜ್ ಹತ್ತಿರ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಇದರಿಂದ ನಗರದ ಜನತೆಗೆ ಕುಡಿಯುವ ನೀರಿನ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಮಹಾರಾಷ್ಟ್ರದ ಸರ್ಕಾರದ ಜೊತೆ ಸಂಪರ್ಕ ಸಾಧಿಸಿ ಉಜನಿ ಜಲಾಶಯದಿಂದ 4100 ಕ್ಯೂಸೆಕ್ ನೀರು ಹರಿಸಲಾಗಿದೆ. ಅಲ್ಲದೆ ಲೋಣಿ ಕೆರೆಯಲ್ಲಿನ ನೀರಿನ ಲಭ್ಯತೆ ಬಗ್ಗೆ ನಿಗಾವಹಿಸಬೇಕು ಎಂದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿ ಹಂತದಲ್ಲಿರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಆದಷ್ಟು ಬೇಗ ರಸ್ತೆ ಕಾಮಗಾರಿ ಮುಗಿಸಲು ಕ್ರಮಕೈಗೊಳ್ಳಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಉಪವಿಭಾಗದ ಅಭಿಯಂತರ ಮಠ ಅವರಿಗೆ ಹೇಳಿದರು.

ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಶೀಲ್ದಾರ್ ಬಿ.ಎಸ್.ಕಡಕಬಾವಿ, ತಾಪಂ ಇಒ ಡಾ.ಭೀಮಾಶಂಕರ ಕನ್ನೂರ, ಪಿಡಬ್ಲ್ಯುಡಿ ಅಧಿಕಾರಿ ದಯಾನಂದ ಮಠ, ತೋಟಗಾರಿಕೆ ತೋಟಗಾರಿಕೆ ಅಧಿಕಾರಿ ಎಸ್.ಎಚ್.ಪಾಟೀಲ, ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ, ಪೌರಾಯುಕ್ತ ಶಿವಾನಂದ ಪೂಜಾರಿ, ಯುಕೆಪಿ ಅಧಿಕಾರಿ ಮನೋಜಕುಮಾರ ಗಡಬಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಯಿದಾ ಅನೀಸ ಮುಜಾವರ, ಚಡಚಣ ಇಒ ಸಂಜಯ ಖಡಗೇಕರ, ಸಮಾಜ ಕಲ್ಯಾಣಾಧಿಕಾರಿ ಉಮೇಶ ಲಮಾಣಿ, ಎಸ್ಸ್.ಎಲ್‌ಸಿ ನೋಡಲ ಅಧಿಕಾರಿ ಎ.ಓ ಹೂಗಾರ, ತಾಪಂ ಯೋಜನಾಧಿಕಾರಿ ನಂದೀಪ ರಾಠೋಡ ಸೇರಿದಂತೆ ಜಿಲ್ಲಾ ಹಾಗೂ ತಾಲೂಕುಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.



ಮಕ್ಕಳಿಗೆ ಸಂಸ್ಕಾರ ಕಲಿಸಿ: ಸಾಹಿತಿ ಬೈಚಬಾಲ

ಆಲಮೇಲ: ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರದ ಅವಶ್ಯಕತೆ ಇದೆ. ಮಕ್ಕಳಲ್ಲಿ ಸಂಸ್ಕಾರ ಮರೆಯಾಗುತ್ತಿದೆ. ಅದನ್ನು ಹೋಗಲಾಡಿಸಲು ಶಾಲೆಗಳಲ್ಲಿ ಸಂಸ್ಕಾರ ನೀಡುವಂತಹ ಕಾರ್ಯಕ್ರಮಗಳು ಮಾಡುವ ಮೂಲಕ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಬೇಕಾದ ಅನಿವಾರತೆ ಬಂದಿದೆ ಎಂದು ಸಾಹಿತಿ ಶಂಕರ ಬೈಚಬಾಲ ಹೇಳಿದರು.

ಶುಕ್ರವಾರ ಪಟ್ಟಣದ ವಿಶ್ವೇಶ್ವರ ಬಾಲಭಾರತಿ ಪ್ರಾಥಮಿಕ ಶಾಲೆಯಲ್ಲಿ ಯಮ್ಮಿಕೊಂಡ ಮಾತಾ ಪಿತೃ ಪಾದ ಪೂಜೆ ಮತ್ತು ಅಮ್ಮನ ಕೈತುತ್ತು ಹಾಗೂ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೋಡುವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿ ಮೊಬೈಲ್ ಬಳಕೆ ಅತಿಯಾಗಿದ್ದು, ಇದರಿಂದ ನಮ್ಮ ಪುರಾತನ ಸಂಪ್ರದಾಯ ಸಂಸ್ಕಾರ, ತಂದೆ ತಾಯಿ, ಗುರು ಹಿರಿಯರಿಗೆ ಗೌರವಿಸುವಂತ ಸಂಸ್ಕಾರ ಮರೆಯಾಗುತ್ತಿದೆ ಎಂದರು. ಬಸವಣ್ಣನವರಂತ ಶರಣ ವಚನಗಳು, ಮಹಾನ ನಾಯಕರ ಜೀವನ ಚರಿತ್ರೆ, ವೈಚಾರಿಕತೆಯ ಮಕ್ಕಳುಗೆ ಕಲಿಸಬೇಕಾಗಿದೆ. ಈ ಶಾಲೆಯ ಮಕ್ಕಳು ಮುಂದಿನ ವರ್ಷ ಅತಿ ಹೆಚ್ಚು ವಚನಗಳು ಹೇಳಿದ ಮಗುವಿಗೆ 2 ಸಾವಿರ ನಗದು ಬಹುಮಾನ ಕುಡುವುದಾಗಿ ಘೋಷಿಸಿದರು.

ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಮಾತನಾಡಿ ತಾಯಿಯ ಋಣ ಯಾವತ್ತು ತಿರಿಸಲಾಗದು. ಮಕ್ಕಳು ತಮ್ಮ ತಂದೆ ತಾಯಿ ಇರುವರೆಗೂ ಪ್ರೀತಿ ಅಕ್ಕರೆಯೊಂದಿಗೆ ತಂದೆ ತಾಯಿಯರ ಆರೈಕೆ ಮಾಡಿದರೆ ಮಾತ್ರ ತಂದೆ ತಾಯಿ ಋಣ ತೀರಿಸಲು ಸಾದ್ಯ ಎಂದರು.

ಸಂಸ್ಥೆಯ ಅಧ್ಯಕ್ಷ ಎಸ್.ಐ.ಜೋಗೂರ, ಇಂಡಿ ಕಾಲೇಜಿನ ಪ್ರಾಚಾರ್ಯ ಶ್ರೀಶೈಲ ಸಣ್ಣಕ್ಕಿ, ಸಿಂದಗಿ ಎಸ್.ಜಿ.ಕಾಲೇಜಿನ ಉಪನ್ಯಾಸಕಿ ಹೇಮಾ ಹಿರೇಮಠ ಮಾತನಾಡಿದರು. ಕಾನಿಪ ಅಧ್ಯಕ್ಷ ಅವಧೂತ ಬಂಡಗಾರ ಅವರಿಗೆ ವಿಶೇಷ ಸನ್ಮಾನಿಸಿ ಅಭಿನಂದಿಸಿದರು. ತಾಲೂಕು, ಜಿಲ್ಲಾಮಟ್ಟದ ವಿವಿದ ಪರೀಕ್ಷೆ, ಸಂಸ್ಕೃತಿಕ ಕಾರ್ಯಕ್ರಗಳಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿದರು.

ಶಿಕ್ಷಣ ಸಂಯೋಜಕ ಎಂ.ಪಿ.ಭಿಸೆ, ಸಂಸ್ಥೆಯ ಕೋಶಾಧ್ಯಕ್ಷ ಅರವಿಂದ ಕುಲಕರ್ಣಿ, ನಿರ್ದೇಶಕರಾದ ಅಶೋಕ ವಾರದ, ಶಿವಾನಂದ ಮಾರ್ಸನಳ್ಳಿ, ಅಲೋಕ ಬಡದಾಳ, ಪಾಲಕ ಪ್ರತಿನಿದಿಗಳಾದ ಪಾರ್ಶ್ವನಾಥ ಶೆಟ್ಟಿ, ಮುಖಂಡರಾದ ಕಾಮಣ್ಣ ಕಲ್ಲೂರ, ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ, ಶಿಕ್ಷಕರಾದ ಚಂದ್ರಕಾಂತ ದೇವರಮನಿ, ಪ್ರಶಾಂತ ಗಡದೆ, ಸುವರ್ಣ ಸಾರಂಗಮಠ, ಲಕ್ಷ್ಮೀಬಾಯಿ ಹಳೇಮನಿ, ಸೀತಾ ಆರೇಶಂಕರ ಮುಂತಾದವರು ಇದ್ದರು.



ಕಲ್ಲು ತೂರಾಟ: ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮನವಿ

ಬಸವನಬಾಗೇವಾಡಿ: ಬಾಗಲಕೋಟಿ ನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ನಿಮಿತ್ತ ಮೆರವಣಿಗೆ ಸಂದರ್ಭದಲ್ಲಿ ಕಲ್ಲು ಮತ್ತು ಚಪ್ಪಲ ಎಸೆದ ಗುಂಡಾಗಳನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್, ಬಜರಂಗಳದ ನೇತೃತ್ವದಲ್ಲಿ ಪಟ್ಟಣದ ಅಂಬಾ ಭವಾನಿ ದೇವಸ್ಥಾನದಿಂದ ಪ್ರತಿಭಟನೆ ಮೂಲಕ ಆಗಮಿಸಿ ನಂತರ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಶಿರಸ್ತೆದಾರ ಅವರ ಮುಖಾಂತರ ಪ್ರಧಾನಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

ಸಂಗಮೇಶ ಓಲೇಕಾರ, ಅಶೋಕ ಹಾರಿವಾಳ, ಶ್ರೀಶೈಲ ಗಂಗೂರಿ, ಸಿದ್ರಾಮ(ಮುದಕಣ್ಣ) ಹೊರ್ತಿ ಮಾತನಾಡಿ, ಬಾಗಲಕೋಟೆ ನಗರದಲ್ಲಿ ಶಿವಾಜಿ ಮಹಾರಾಜರ ಜಯಂತಿಯ ಮೆರವಣಿಗೆ ನಡೆದಿದ್ದ ಸಂದರ್ಭದಲ್ಲಿ ಪಂಕಾ ಮಸೀದಿಯ ಮುಂಭಾಗದಲ್ಲಿ ಮೆರವಣಿಗೆ ಹೋಗುವಾಗ ಮಸೀದಿಯ ಒಳಗಿನಿಂದ ಕಲ್ಲು ಮತ್ತು ಚಪ್ಪಲ ಎಸೆದ ಗುಂಡಾಗಳನ್ನು ತಕ್ಷಣವೇ ಗಡಿಪಾರು ಮಾಡಬೇಕು. ರಾಜ್ಯದ ಕಾನೂನು, ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸಿ ದುಷ್ಕೃತ್ಯ ಎಸಗಿದ ಗುಂಡಾಗಳನ್ನು ಬಂಧಿಸಿ ಕಠಿಣ ಶಿಕ್ಷೆ ಆಗಬೇಕು ಮತ್ತು ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.

ವಿಶ್ವ ಹಿಂದೂ ಪರಿಷತ್ ಬಜರಂಗಳದ ಅಧ್ಯಕ್ಷ ಮಹೇಶ ಸಾಲವಾಡಗಿ, ಕಾರ್ಯದರ್ಶಿ ಅಶ್ವಿನಕುಮಾರ ಪಟ್ಟಣಶೆಟ್ಟಿ, ವೀರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ವಿನುತ ಕಲ್ಲೂರ, ದಯಾನಂದ ಸಾರವಾಡ, ಸೀತಾರಾಮ ಭಂಜತ್ರಿ, ಬಸವರಾಜ ಬಿಜಾಪುರ, ಅನೀಲ ಪವಾರ, ಬಾಬು ನಿಕ್ಕಂ, ಪ್ರವೀಣ ಪವಾರ, ಕಲ್ಲು ಸೊನ್ನದ, ಸಂತೋಷ ಗಂಜಾಳ, ಗುರು ಕುಂಟೋಜಿ, ಸಂತೋಷ ನಾಯಕ, ಯೋಗೇಶ ಜಾಧವ, ರವಿ ಕಾಡಾ, ಅನೀಲ ಮುಳವಾಡ, ಅಶೋಕ ಬಾಗೇವಾಡಿ, ಮಹಾತೇಂಶ ಹಡಪದ, ಅಮರ ಗಾಯಕವಾಡ, ರೂಪಾ ಜಾಧವ, ಸ್ವರೂಪರಾಣಿ ಬಿಂಜಲಬಾವಿ, ಪ್ರಿಯಾಂಕ ರಜಪೂತ, ಶಕುಂತಲಾ ಬಿಜಾಪುರ, ತುಳಸಾ ಮನಗೂಳಿ, ಗೀತಾ ಪವಾರ, ಶೋಭಾ ಜಗತಾಪ, ಲಕ್ಷ್ಮೀ ಜಗದಾಳೆ, ಪುತ್ರವ್ವ ಬಿದರಕುಂದಿ, ಶಕುಂತಲಾ ನಿಕ್ಕಂ, ಭಾರತಿ ನಿಕ್ಕಂ ಇದ್ದರು.



ಉದ್ಯೋಗ ನೇಮಕಾತಿಯಲ್ಲಿ ರಾಜ್ಯ ಸರ್ಕಾರ ವಿಳಂಬ: ಖಂಡನೀಯ

ಸಿಂದಗಿ: ಕರ್ನಾಟಕ ರಾಜ್ಯದಲ್ಲಿ 2.73 ಲಕ್ಷ ಹುದ್ದೆಗಳು ಖಾಲಿ ಇದ್ದು, ಲಕ್ಷಾಂತರ ಉದ್ಯೋಗಿಗಳು ಉದ್ಯೋಗ ನೇಮಕಾತಿಯ ಎದುರು ನೋಡುತ್ತಿದ್ದಾರೆ. ಆದರೆ ಸರ್ಕಾರ ಈ ವಿಷಯದಲ್ಲಿ ಯಾವ ಗಂಭೀರ ಹೆಜ್ಜೆ ಇಡದೇ ಇರುವುದು ಬೇಸರ ತಂದಿದೆ ಎಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ವಕ್ತಾರ ಚನ್ನಪ್ಪಗೌಡ ಬಿರಾದಾರ ಹೇಳಿದರು.

ಸಿಂದಗಿ ಜಯ ಕರ್ನಾಟಕ ತಾಲೂಕು ಘಟಕದ ವತಿಯಿಂದ ನೇಮಕಾತಿಗಾಗಿ ಒತ್ತಾಯಿಸಿ ತಹಶೀಲ್ದಾರ್ ಅವರ ಮೂಲಕ ಸಿಎಂ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಉದ್ಯೋಗ ಭರ್ತಿಗಾಗಿ ಸಾವಿರಾರು ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲಿ ಉದ್ಯೋಗಾಕಾಂಕ್ಷಿಗಳು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಆದರೆ ಈ ನ್ಯಾಯಯುತವಾದ ಬೇಡಿಕೆ ಈಡೇರಿಸಬೇಕಾದ ಸರ್ಕಾರ ಈ ವಿಷಯದಲ್ಲಿ ಗಂಭೀರವಾದ ಹೆಜ್ಜೆಯನ್ನೇ ಇಡುತ್ತಿಲ್ಲ ಎಂಬುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಾಧ್ಯಕ್ಷ ಸಂತೋಷ ಮನಗೂಳಿ ಮಾತನಾಡಿ, ರಾಜ್ಯದಲ್ಲಿ 2.73 ಲಕ್ಷ ಹುದ್ದೆಗಳು ಖಾಲಿ ಇವೆ. ಅದರಲ್ಲಿ ಶಿಕ್ಷಣ ಇಲಾಖೆಯಲ್ಲಿ 69,800, ಆರೋಗ್ಯ ಇಲಾಖೆಯಲ್ಲಿ 34,908, ಗೃಹ ಇಲಾಖೆಯಲ್ಲಿ 23,580 ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಉದ್ಯೋಗಗಳು ಖಾಲಿ ಇದ್ದು, ಖಾಲಿ ಹುದ್ದೆಗಳಿಂದಾಗಿ ಆಡಳಿತ ಸುಸುತ್ರವಾಗಿ ನಡೆಯದೆ ಸಾರ್ವಜನಿಕರಿಗೆ ತೊಂದರೆ ಉಂಟಾಗಿ ಕೆಲಸ ಕಾರ್ಯಗಳಲ್ಲಿ ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸುಕಾ ಸುಮ್ಮನೆ ಕಾಲಹರಣ ಮಾಡದೇ ಉದ್ಯೋಗ ಭರ್ತಿಗೆ ಆದ್ಯತೆ ನೀಡಬೇಕು ಎಂದರು.

ದೇವರ ಹಿಪ್ಪರಗಿ ತಾಲೂಕಾಧ್ಯಕ್ಷ ಸಿದ್ದರಾಮಪ್ಪ ಅವಟಿ, ಆಲಮೇಲ ತಾಲೂಕಾಧ್ಯಕ್ಷ ಭೀಮಾಶಂಕರ ಹೇರ, ನಾಗಣ್ಣ ಪಡೇಕನೂರ, ತಾಲೂಕು ಉಪಾಧ್ಯಕ್ಷ ಸಿದ್ದನಗೌಡ ಅಂಬಳನೂರ, ತಾಲೂಕು ಸಂ.ಕಾರ್ಯದರ್ಶಿ ಅಶೋಕ ಪಾಟೀಲ, ಕಾಶಿನಾಥ ಬಿರಾದಾರ, ಚಟ್ಟರಕಿ ಗ್ರಾಮ ಘಟಕ ಮುಸ್ತಫ್ ಭಾಗವಾನ, ಅಪ್ಪು ಬಾವಿಕಟ್ಟಿ ಇದ್ದರು.



ನಾಲ್ಕನೇ ದಿನಕ್ಕೆ ಕಾಲಿಟ್ಟ ಅನಿರ್ದಿಷ್ಟಾವಧಿ ಧರಣಿ

ತಾಳಿಕೋಟೆ: ತಾಲೂಕಿನ ಮೇಲೆಶ್ವರ ಗ್ರಾಮದ ಹತ್ತಿರ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ, ತಾಳಿಕೋಟೆ ಪಟ್ಟಣದಲ್ಲಿಯೇ ಪ್ರಜಾಸೌಧ ಕಟ್ಟಡ ನಿರ್ಮಿಸುವಂತೆ ಒತ್ತಾಯಿಸಿ ತಾಳಿಕೋಟೆ ತಾಲೂಕು ಹೋರಾಟ ಸಮಿತಿ ವತಿಯಿಂದ ಪಟ್ಟಣದ ಬಸವೇಶ್ವರ ವೃತ್ತದ ಬಳಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ಶುಕ್ರವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಮೂರನೇ ದಿನ ದಲಿತ ಸಂಘರ್ಷ ಸಮಿತಿ ಹಾಗೂ ಶಿವಶರಣ ಮಾದರ ಚನ್ನಯ ಸಮಾಜದ ವತಿಯಿಂದ ಈ ಹೋರಾಟಕ್ಕೆಸಂಪೂರ್ಣ ಬೆಂಬಲಿಸಿ ಸತ್ಯಾಗ್ರಹ ನಡೆಸಿದರು. ಶುಕ್ರವಾರ ಧರಣಿ ಸ್ಥಳಕ್ಕೆ ತಹಶೀಲ್ದಾರ್ ವಿನಯಾ ಹೂಗಾರ ಭೇಟಿ ನೀಡಿ ಹೋರಾಟಗಾರರ ಬೇಡಿಕೆ ಆಲಿಸಿದರು. ಹೋರಾಟ ಸಮಿತಿಯ ಅಧ್ಯಕ್ಷ ದಶರಥಸಿಂಗ್ ಮನಗೂಳಿ ಮಾತನಾಡಿ, ನೀವು ಈಗಾಗಲೇ ಪ್ರಜಾಸೌಧಕ್ಕೆ ನಿಗದಿ ಪಡಿಸಿರುವ ಸ್ಥಳ ತಾಳಿಕೋಟಿ ಪಟ್ಟಣದಿಂದ ನಾಲ್ಕೈದು ಕಿಮೀ ದೂರವಿದ್ದು ಕಾರಣ ವೃದ್ಧರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ಅಂಗವಿಕಲರಿಗೆ, ರೈತಾಪಿ ಜನರಿಗೆ ತುಂಬಾ ದೂರ ಹಾಗೂ ಅನಾನುಕೂಲವಾಗಿರುವುದರಿಂದ ಪಟ್ಟಣದಲ್ಲಿಯೇ ಸಾಕಷ್ಟು ಸರ್ಕಾರಿ ಜಮೀನುಗಳು ಇದ್ದು ಅವುಗಳಲ್ಲಿಯೇ ಪ್ರಜಾಸೌಧ ನಿರ್ಮಾಣ ಮಾಡಬೇಕು ಹಾಗೂ ಈಗ ನಿಗದಿ ಪಡಿಸಿರುವ ಸ್ಥಳ ರದ್ದುಪಡಿಸಬೇಕು ಎಂದು ಆಗ್ರಹಿಸಿದರು. ಜಿಲ್ಲಾಡಳಿತ, ಮತ್ತು ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಬಗೆಹರಿಸಬೇಕು. ನಮಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದರು.

ಎಸ್.ಬಿ.ಕಟ್ಟಿಮನಿ, ಆರ್.ಎಸ್.ಪಾಟೀಲ(ಕೂಚಬಾಳ), ಮುತ್ತಪ್ಪ ಚಮಲಾಪುರ, ಕಾಶಿನಾಥ ಮುರಾಳ, ಮಸೂಮಸಾಬ್ ಕೆಂಬಾವಿ. ಮೆಹಬುಬ ಚೋರಗಸ್ತಿ, ಪ್ರಕಾಶ ಹಜೇರಿ, ಮುದಕಪ್ಪ ಬಡಿಗೇರ,ನಾಗೇಶ್ ಕಟ್ಟಿಮನಿ, ಅಮಿತ್ ಹಜೇರಿ, ಮಹೇಶ ಚಲವಾದಿ, ಯಮನಪ್ಪ ಕಟ್ಟಿಮನಿ, ಗೋಪಾಲ ಕಟ್ಟಿಮನಿ, ರಾಮಣ್ಣ ಕಟ್ಟಿಮನಿ, ಬಸವರಾಜ ಮಾದರ,ನಾಗಪ್ಪ ಕಟ್ಟಿಮನಿ, ಹುಲಗಪ್ಪ ಕಟ್ಟಿಮನಿ, ಕಾಶಿನಾಥ ಕಟ್ಟಿಮನಿ, ಯಲ್ಲಪ್ಪ ಚಾಲಹಳ್ಳಿ, ಶೇಕಪ್ಪ ನಾಗೂರ್, ನಿಂಗಪ್ಪ ಶಿರೋಳ, ಕಾಶೀನಾಥ ಕಪನೂರ, ಮುತ್ತಪ್ಪ ಆಲೂರ, ರಾಮು ಮಾದರ ಸಂಜು ಬರದೇನಳ , ಪರಶುರಾಮ ಮಾದರ್ ನಿಂಗನಗೌಡ ದೇಸಾಯಿ, ಸಮಾಜದ ಗಣ್ಯರು ಉಪಸ್ಥಿತರಿದ್ದರು.



ಮೂಲ ಸೌಲಭ್ಯಗಳಿಗೆ ಸ್ಪಂದಿಸಿ: ಮನಗೂಳಿ

ಸಿಂದಗಿ: 2006ರಂದು ಸರ್ಕಾರಿ ಶಾಲೆ ಸ್ಥಾಪನೆಯಾಗಿದ್ದು, ಇಲ್ಲಿ 1, 7ನೇ ತರಗತಿವರೆಗೆ ಮಕ್ಕಳು ಅಕ್ಷರಭ್ಯಾಸ ಮಾಡುತ್ತಿದ್ದಾರೆ. ಪ್ರಸ್ತುತ ಕೇವಲ 3ಕೊಠಡಿಗಳಿದ್ದು, ಅದರಲ್ಲಿ 1 ಕೊಠಡಿ ಶಿಥಿಲಾವಸ್ಥೆಯಲ್ಲಿದೆ. ಸು.170ಕ್ಕೂ ಅಧಿಕ ಮಕ್ಕಳಿಗೆ ತೊಂದರೆಯಾ ಗುತ್ತಿದೆ. ಹಾಗಾಗಿ ಕೂಡಲೇ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸಬೇಕು ಎಂದು ತಾಲೂಕಾಧ್ಯಕ್ಷ ಸಂತೋಷ ಮನಗೂಳಿ ಆಗ್ರಹಿಸಿದ್ದಾರೆ. ತಾಲೂಕಿನ ಹಂದಿಗನೂರ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಗೆ ಮೂಲ ಸೌಕರ್ಯದ ಒದಗಿಸುವ ಕುರಿತಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಮನವಿ ಸಲ್ಲಿಸಿ ಮಾತನಾಡಿದ ಅವರು, ಹಂದಿಗನೂರ ಗ್ರಾಮದ ಶಾಲೆಗೆ ಮೂಲಭೂತ ಸೌಲಭ್ಯ ಮತ್ತು ಸಮಸ್ಯೆಗಳ ಕುರಿತು ಅನೇಕ ಬಾರಿ ಮನವಿ ಸಲ್ಲಿಸಿದರೂ ಇಲಾಖೆಯು ಇದುವರೆಗೂ ಸ್ಪಂದಿಸಿರುವುದಿಲ್ಲ, ಕಾರಣ ಮಾ.3ರಂದು ಜಯ ಕರ್ನಾಟಕ ಸಂಘಟನೆ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ವಕ್ತಾರ ಚನ್ನಪ್ಪಗೌಡ ಬಿರಾದಾರ, ದೇವರ ಹಿಪ್ಪರಗಿ ತಾಲೂಕಾಧ್ಯಕ್ಷ ಸಿದ್ದರಾಮಪ್ಪ ಅವಟಿ, ಆಲಮೇಲ ತಾಲೂಕಾಧ್ಯಕ್ಷ ಭೀಮಾಶಂಕರ ಹೇರ, ನಾಗಣ್ಣ ಪಡೇಕನೂರ, ತಾಲೂಕು ಉಪಾಧ್ಯಕ್ಷ ಸಿದ್ದನಗೌಡ ಅಂಬಳನೂರ, ತಾಲೂಕು ಸಂ.ಕಾರ್ಯದರ್ಶಿ ಅಶೋಕ ಪಾಟೀಲ, ಕಾಶಿನಾಥ ಬಿರಾದಾರ, ಚಟ್ಟರಕಿ ಗ್ರಾಮ ಘಟಕ ಮುಸ್ತಫ್ ಭಾಗವಾನ, ಅಪ್ಪು ಬಾವಿಕಟ್ಟಿ ಇತರರು ಇದ್ದರು.



ಸ್ವಾವಲಂಬಿ ಕೃಷಿ ಮಾಹಿತಿ ತಿಳಿಯಿರಿ: ಬಿರಾದಾರ

ಮುದ್ದೇಬಿಹಾಳ: ಸಾಧನೆ ಮಾಡಿದರೆ ಸ್ವಂತ ಊರಿನಲ್ಲಿ ಜಮೀನಿನಲ್ಲಿ ಸಾವಯುವ ಕೃಷಿಯಲ್ಲಿ ಸಾಧನೆ ಮಾಡಿ. ನೀವು ಶಿಕ್ಷಣ ಯಾವ ವಿದೇಶದಲ್ಲಿ ಮಾಡಿದರು ಕೂಡಾ ಕೊನೆಗೆ ನೀವು ಸ್ವಂತ ಊರಿನಲ್ಲಿ ಕೃಷಿ ವ್ಯವಸಾಯ ಮಾಡಿ ಸಾಧನೆ ಮಾಡಿ ಎಂದು ಕೃಷಿ ವಿಜ್ಞಾನಿ ಡಾ.ಚಂದ್ರಶೇಖರ ಬಿರಾದಾರ ಹೇಳಿದರು.

ತಾಲೂಕಿನ ಢವಳಗಿ ಸಮೀಪದ ರೂಡಗಿ ಗ್ರಾಮದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ಆಹಾರ,ಆರೋಗ್ಯ, ವಿಜ್ಞಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾವು ಯಾವುದೇ ಪದವಿ ಮಾಡಿದರು ನಮಗೆ ಕೃಷಿಯ ಬಗ್ಗೆ, ಕೃಷಿಯ ಮೂಲದ ಬಗ್ಗೆ ತಿಳಿದುಕೊಳ್ಳಬೇಕು. ನಮಗೆ ಆರೋಗ್ಯದ ಸಮಸ್ಯೆ ಇದೆ. ಮತ್ತು ವೈದ್ಯರ ಅವಶ್ಯಕತೆ ಇದೆ. ಒಣ ಬೇಸಾಯದಲ್ಲಿ ಬೆಳೆಯುವ ಪದಾರ್ಥಗಳಲ್ಲಿ ಒಳ್ಳೆಯ ಪೌಷ್ಟಿಕಾಂಶ ಇರುತ್ತದೆ. ಟ್ರಾಕ್ಟರ್ ಸಗಣಿ ಹಾಕಲ್ಲ. ಎತ್ತು ಸಾಕಿ, ಮರ ಬೆಳೆಸಿ, ಮಣ್ಣು ಉಳಿಸಿ ಎಂದು ತಿಳಿಸಿದರು.

ಪ್ರಗತಿ ಪರ ರೈತರಾದ ಪ್ರಭುಗೌಡ ಬಿರಾದಾರ, ಶ್ರೀಶೈಲ ದೊಡಮನಿ, ಕುಮಾರ ಸೂಳಿಬಾವಿ ಅಕ್ಷರ ದಾಸೋಹ ಅಧಿಕಾರಿ ಎಂ.ಎಂ.ಬೆಳಗಲ್, ಕ್ಷೇತ್ರ ಸಮನ್ವಯ ಅಧಿಕಾರಿ ಆರ್.ಬಿ.ದಮ್ಮೂರಮಠ, ಎಸ್‌ಡಿಎಂಸಿ ಅಧ್ಯಕ್ಷ ಅಶೋಕ ಮೆಣಸಿನಕಾಯಿ, ಸೇವಾಲಾಲ ರಾಠೋಡ, ಸಂಗಮೆಶ ಹಾರಿವಾಳ, ಆನಂದ ರಾಠೋಡ, ಎ.ಜಿ.ದಖನಿ, ಮುಖ್ಯಗುರು ಶಿವಾನಂದ ಬೇಲಾಳ, ಬಿ.ಎಚ್.ನಾಯಕರ, ಶಿವಾನಂದ ಕೋರಿ, ಯಮನಪ್ಪ ಮಾದರ, ಸಂಜುಕುಮಾರ ಚವ್ಹಾಣ, ರಮೇಶ ದೊಡಮನಿ ಸೇರಿದಂತೆ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು, ಪಾಲಕರು ಇದ್ದರು. ವಿದ್ಯಾರ್ಥಿಗಳು ಹಳೆ ಕಾಲದ ಆಹಾರ ಪದ್ದತಿ ಪದಾರ್ಥ, ಸಿರಿ ದಾನ್ಯಗಳನ್ನು ಪ್ರದರ್ಶಿಸಿದನ್ನು ಅಧಿಕಾರಿಗಳು ಮತ್ತು ಗಣ್ಯರು ವಿಕ್ಷಿಸಿ ಮಾಹಿತಿ ಪಡೆದುಕೊಂಡರು.



ಕಿರುಸುದ್ದಿ

ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲು ಶ್ರಮ: ಗೌರಾ

ಕುಕನೂರ: ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರವಂತೆ ಶ್ರಮಿಸಲಾಗುವುದು ಎಂದು ಬಿಜೆಪಿ ರಾಜ್ಯಕಾರ್ಯಕಾರಣಿ ಸದಸ್ಯ ಬಸವರಾಜ ರಾಜೂರು (ಗೌರಾ) ಹೇಳಿದರು. ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ದಿನಮಾನಗಳಲ್ಲಿ ರಾಜ್ಯಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಪಕ್ಷವನ್ನು ಕೆಳಮಟ್ಟದಿಂದ ಸಂಘಟನೆ ಮಾಡಲಾಗುವುದು. ಮತ್ತೆ ರಾಜ್ಯದಲ್ಲಿ ಆಡಳಿತ ಹಿಡಿಯುವಂತೆ ಪಕ್ಷವನ್ನು ಸಂಘಟನೆ ಮಾಡಲಾಗುವುದು. ಗ್ರಾಮೀಣಮಟ್ಟದ ಕಾರ್ಯಕರ್ತರನ್ನು ಒಗ್ಗೂಡಿಸುವ ಕಾರ್ಯ ಮುಂದಿನ ದಿನಗಳಲ್ಲಿ ನಡೆಯುತ್ತದೆ ಎಂದರು. ನಂತರ ಜೆಡಿಎಸ್ ಪಕ್ಷದ ವಕ್ತಾರ ಮಲ್ಲನಗೌಡ ಕೋನನಗೌಡ ಮಾತನಾಡಿ, ಬಸವರಾಜ ರಾಜೂರ್ ಅವರು ಒಬ್ಬ ಒಳ್ಳೆಯ ನಿಷ್ಠಾವಂತ ಕಾರ್ಯಕರ್ತರು. ಬಿಜೆಪಿಯಲ್ಲಿ ಅಂತಹ ವ್ಯಕ್ತಿಗೆ ಗುಣಮಟ್ಟದ ಜವಾಬ್ದಾರಿ ನೀಡಿರುವುದು ನಿಜಕ್ಕೂ ಸಂತೋಷ ವಿಷಯ. ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಅವರ ಸಂಘಟನೆ ಬೆಳೆಯಲಿ ಎಂದು ಹೇಳಿದರು. ಶರಣಪ್ಪ ರಾಂಪುರ, ಸಿದ್ದಲಿಂಗಯ್ಯ ಬಂಡಿ ಇತರರಿದ್ದರು.

ಸದ್ಭಾವನ ರಾಷ್ಟ್ರೀಯ ಭಜನಾ ಸಿರಿ ಪ್ರಶಸ್ತಿ



ಹನುಮಸಾಗರ: ಪಟ್ಟಣದ ಐವರು ಭಜನಾ ಕಲಾವಿದರು 'ಶ್ರೀಗುರು ಪುಟ್ಟರಾಜ ಕವಿ ಗವಾಯಿಗಳವರ ಸದ್ಭಾವನ ರಾಷ್ಟ್ರೀಯ ಭಜನಾ ಸಿರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಗದಗದಲ್ಲಿ ಮಾ.3ರಂದು ಆಯೋಜಿಸಿರುವ ಡಾ.ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ 112ನೇ ಜಯಂತ್ಯುತ್ಸವ ಸಮಾರಂಭದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಾ.ವಿ.ಬಿ.ಹಿರೇಮಠ ಮೊಮೋರಿಯಲ್ ಪ್ರತಿಷ್ಠಾನ, ಗದಗ ಹಾಗೂ ಅಶ್ವಿನಿ ಪ್ರಕಾಶನದ ವೇದಿಕೆ ವತಿಯಿಂದ ವಿರುಪಣ್ಣ ನಾಗಪ್ಪ ಹಡಪದ, ಶರಣಪ್ಪ ಬಸಲಿಂಗಪ್ಪ ಪಡಿ, ಗಂಗಪ್ಪ ಬಾಳಪ್ಪ ಹಲಗಿಹೊಲದ, ಮಲ್ಲೇಶಪ್ಪ ಸಂಗನಬಸಪ್ಪ ಕಟಗಿ, ಬಸವರಾಜ ಬುಡ್ಡಪ್ಪ ಮಡಿವಾಳರ ಈ ಐದು ಕಲಾವಿದರು ಸತತ ಒಂದೂವರೆ ದಶಕದಿಂದ ಭಜನಾ ಸೇವೆ ಮಾಡುತ್ತಿದ್ದಾರೆ. ಇವರ ಸೇವೆ ಪರಿಗಣಿಸಿ ಐವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಸಂಸ್ಥಾಪಕ ಅಧ್ಯಕ್ಷ ಡಾ.ವಿ.ವಿ.ಹಿರೇಮಠ ತಿಳಿಸಿದ್ದಾರೆ.

ನಾಗರಾಜ್ ಬಿಲ್ಗರ್ ಆಯ್ಕೆ



ಮುನಿರಾಬಾದ್: ಬೆಂಗಳೂರಲ್ಲಿ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯ ಸದಸ್ಯರಾಗಿ ನಾಗರಾಜ್ ಬಿಲ್ಗರ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ವೇಳೆ ಮಾತನಾಡಿದ ಅವರು, ಪಕ್ಷದ ಹಿರಿಯ ರಾಜಕಾರಣಿಗಳನ್ನು ಒಗ್ಗೂಡಿಸಿಕೊಂಡು ಕೊಪ್ಪಳ ಜಿಲ್ಲಾದ್ಯಂತ 5 ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಲು ಶ್ರಮ ವಹಿಸುತ್ತೇನೆ. ಈ ಭ್ರಷ್ಟ ಕಾಂಗ್ರೆಸ್ ತೊಲಗಿಸಬೇಕು. ಕಾಂಗ್ರೆಸ್ ಸರ್ಕಾರದಿಂದ ಜನರು ರೋಷಿ ಹೋಗಿದ್ದಾರೆ. ನಮ್ಮ ಪಕ್ಷದಿಂದ ಆಂತರಿಕವಾಗಿ ಸಣ್ಣಮಟ್ಟ ಮನಸ್ತಾಪದಿಂದ ದೂರವಾದಂತಹ ಬಸನಗೌಡ ಯತ್ನಾಳ್ ಅವರನ್ನು ವರಿಷ್ಠರು ಮನವೊಲಿಸಿ ಮರಳಿ ಕರೆ ತರಬಹುದು ಎಂಬ ಆತ್ಮವಿಶ್ವಾಸ ನಮ್ಮಲ್ಲಿದೆ. ಯತ್ನಾಳ್ ಅವರು ಒಂದೇ ಕುಟುಂಬವನ್ನು ಟಾರ್ಗೆಟ್ ಮಾಡಿ ಮಾತಾಡುವುದು ಸ್ವಲ್ಪ ಕಡಿಮೆ ಮಾಡಿದರೆ ಒಳ್ಳೆದಾಗುವುದೆಂಬುದು ನಮ್ಮ ಅಭಿಲಾಷೆಯಾಗಿದೆ. ಯಾರನ್ನೇ ಆಗಲಿ ದ್ವೇಷದಿಂದ ಗೆಲ್ಲಲಾಗುವುದಿಲ್ಲ ಪ್ರೀತಿ, ವಿಶ್ವಾಸದಿಂದ ಯಾರನ್ನು ಬೇಕಾದರೂ ಗೆಲ್ಲಬಹುದು ಹಾಗೂ ಅವರಿಗೆ ಮುಂದೊಂದು ದಿನ ದೊಡ್ಡ ಅವಕಾಶ ಸಿಕ್ಕರೂ ಸಿಗಬಹುದು ಎಂದು ಹೇಳಿದರು.

ಸೂಗಮ್ಮ ಗಣಾಚಾರಿ ನಿಧನ



ಮಸ್ಕಿ: ಪಟ್ಟಣದ ಜಂಗಮ ಸಮಾಜದ ಸೂಗಮ್ಮ ಗಂ. ಮಹಾದೇವಮ್ಮ ಸರ್ ಗಣಾಚಾರಿ (90) ವಯೋ ಸಹಜದಿಂದ ಶುಕ್ರವಾರ ಲಿಂಗೈಕ್ಯರಾಗಿದ್ದಾರೆ. ಮೃತರಿಗೆ ಮೂರು ಪುತ್ರಿಯರು, ಪುತ್ರ, ಮೊಮ್ಮಕ್ಕಳು ಕುಟುಂಬಸ್ತರು ಇದ್ದಾರೆ.



ಕುಕನೂರ: ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಬಸವರಾಜ ರಾಜೂರು (ಗೌರಾ) ಆಯ್ಕೆಯಾದ ಹಿನ್ನೆಲೆಅವರನ್ನು ಸನ್ಮಾನಿಸಲಾಯಿತು. ಜೆಡಿಎಸ್ ಪಕ್ಷದ ವಕ್ತಾರ ಮಲ್ಲನಗೌಡ ಕೋನನಗೌಡ,ಶರಣಪ್ಪ ರಾಂಪುರ, ಸಿದ್ದಲಿಂಗಯ್ಯ ಬಂಡಿ ಹಾಗೂ ಇತರರು ಇದ್ದರು.

ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಮಾನ್ವಿ: ಪಟ್ಟಣದ ಕಲ್ಮಠ ವಿದ್ಯಾ ಸಂಸ್ಥೆಯ ಆವರಣದಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಯಿತು.

ನೀರಮಾನ್ವಿ ಸರ್ಕಾರಿ ಪ್ರೌಢಶಾಲೆಯ ಪ್ರಭಾರಿ ಮುಖ್ಯಗುರು ಮಕ್ಬೂಲ್ ಅಹ್ಮದ್ ಮಾತನಾಡಿ, ನಮ್ಮ ಸುತ್ತಮುತ್ತ ನಡೆಯುವ ಹಲವು ವಿದ್ಯಾಮಾನಗಳಲ್ಲಿ ವೈಜ್ಞಾನಿಕ ಕ್ರೀಯೆಗಳು ಅಡಗಿರುತ್ತವೇ ವಿದ್ಯಾರ್ಥಿಗಳು ಅವುಗಳನ್ನು ವೃಜ್ಞಾನದ ದೃಷ್ಟಿಕೋನದಲ್ಲಿ ನೋಡಿದಾಗ ಮಾತ್ರ ನಮ್ಮಗೆ ನಿಜವಾದ ಸತ್ಯ ತಿಳಿಯುತ್ತದೆ. ಆದ್ದರಿಂದ ನಮ್ಮ ಸುತ್ತ ಮುತ್ತಲಿನಲ್ಲಿ ನಡೆಯುವ ಮೂಢನಂಬಿಕೆಗಳು, ಕಂದಾಚರಗಳನ್ನು ಎಂದಿಗು ಕೂಡ ಪಾಲಿಸಬಾರದು ಹಾಗೂ ಮೋಸಹೋಗಬಾರದು ಎಂದು ತಿಳಿಸಿದರು.

ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಅಶೋಕ್ ಮಳ್ಳಿ, ಕಲ್ಮಠ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ನರಸಿಂಹಲು ಬಿ. ಮಾತನಾಡಿದರು. ಶಾಲೆಯ ಮಕ್ಕಳಿಗೆ ವಿಜ್ಞಾನ ದಿನಾಚರಣೆಯ ಪ್ರತಿಜ್ಞಾ ವಿಧಿಯನ್ನು ಶಿಕ್ಷಕ ರವಿಹುಲಿಯಾಪೂರ್ ಬೋಧಿಸಿದರು. ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳು ಮೂಢನಂಬಿಕೆ ಕುರಿತು ಕಿರು ನಾಟಕ ಪ್ರದರ್ಶನ ನೀಡಿದರು. ಕಲ್ಮಠ ಕಾಲೇಜಿನ ಪ್ರಾಚಾರ್ಯರಾದ ಎಸ್.ಎಸ್.ಪಾಟೀಲ, ಕಲ್ಮಠ ಪದವಿ ಕಾಲೇಜಿನ ಪ್ರಾಂಶುಪಾಲ ಸಿದ್ದನಗೌಡ ಪಾಟೀಲ, ಕಲ್ಮಠ ಪ್ರಾಥಮಿಕ ಶಾಲೆಯ ಮುಖ್ಯಗುರು ಮಂಜುನಾಥ್ ಕಮತರ, ಪ್ರೌಢಶಾಲೆ ಮುಖ್ಯ ಗುರು ಪ್ರಭಯ್ಯಸ್ವಾಮಿ, ಶಿಕ್ಷಕರಾದ ಪವಿತ್ರ, ಎಂ.ಎಂ.ಹಿರೇಮಠ, ರೂಪ,ಶಿಕ್ಷಕಿ ಜಯಶ್ರೀ, ಮಹಾಂತಮ್ಮ, ಸೌಮ್ಯಾ, ರಿಜ್ವಾನ ಬೇಗಂ, ಪ್ರಭಾವತಿ, ಭ್ರಮರಾಂಭ, ರಾಘವೇಂದ್ರ, ಶಾಂತಯ್ಯ ಸ್ವಾಮಿ ಇತರರಿದ್ದರು.



ಮಾನ್ವಿ: ಪಟ್ಟಣದ ಕಲ್ಮಠ ವಿದ್ಯಾ ಸಂಸ್ಥೆಯ ಆವರಣದಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಯಿತು. ಕಲ್ಮಠ ಕಾಲೇಜಿನ ಪ್ರಾಚಾರ್ಯರಾದ ಎಸ್.ಎಸ್.ಪಾಟೀಲ, ಕಲ್ಮಠ ಪದವಿ ಕಾಲೇಜಿನ ಪ್ರಾಂಶುಪಾಲ ಸಿದ್ಧನಗೌಡ ಪಾಟೀಲ, ಕಲ್ಮಠ ಪ್ರಾಥಮಿಕ ಶಾಲೆಯ ಮುಖ್ಯಗುರು ಮಂಜುನಾಥ್ ಕಮತರ, ಪ್ರೌಢಶಾಲೆ ಮುಖ್ಯ ಗುರು ಪ್ರಭಯ್ಯಸ್ವಾಮಿ, ಶಿಕ್ಷಕರಾದ ಪವಿತ್ರ ಇದ್ದರು.

ಕೊಪ್ಪಳದಲ್ಲಿ 60 ಸಾವಿರ ನೂತನ ಸದಸ್ಯತ್ವ ನೋಂದಣಿ ಗುರಿ: ಸಿವಿಸಿ

ಕಾಂಗ್ರೆಸ್ ವೈಫಲ್ಯ ಜನರಿಗೆ ತಿಳಿಸಿ

ಕೊಪ್ಪಳ: ಅಧಿಕಾರ ಲಾಲಸೆಯಲ್ಲಿ ತೊಡಗಿ ಆಡಳಿತವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವ ಕಾಂಗ್ರೆಸ್ ಪಕ್ಷದ ವೈಫಲ್ಯವನ್ನು ಜನರ ಬಳಿ ಕೊಂಡೊಯ್ಯಿರಿ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ್ ಭೂಮರಡ್ಡಿ ಕಾರ್ಯಕರ್ತರಿಗೆ ಕರೆ ನೀಡಿದರು.

ನಗರದಲ್ಲಿ ನಡೆದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರಮುಖರ ಸಭೆಯಲ್ಲಿ ಮಾತನಾಡಿದರು.

ನಾಯಕತ್ವ ಬದಲಾವಣೆ ವಿಷಯ ಬೀದಿಯಲ್ಲಿ ಚರ್ಚೆಯಾಗುತ್ತಿದೆ. ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಹುದ್ದೆಯ ಘನತೆಯನ್ನು ಮಣ್ಣು ಪಾಲು ಮಾಡಿದ್ದಾರೆ. ಅಧಿಕಾರಿಗಳ ಮೇಲಿನ ನಿಯಂತ್ರಣವನ್ನು ಸರಕಾರ ಕಳೆದುಕೊಂಡಿದು ಎಲ್ಲಾ ರಂಗಗಳಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ. ಇದರ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಾವು ಕೊನೆಯ ಘಳಿಗೆಯಲ್ಲಿ ಜೆಡಿಎಸ್ ಸೇರ್ಪಡೆಗೊಂಡಾಗ 10,000 ಮತ ಪಡೆದರೆ ಹೆಚ್ಚು ಎಂದು ವಿರೋಧಿಗಳು ಕುಹಕವಾಡಿದರು. ಆದರೆ ಸಿ.ವಿ.ಚಂದ್ರಶೇಖರ್ ಸುಮಾರು 46,000 ಮತ ಪಡೆದು ತಮ್ಮ ಶಕ್ತಿಯನ್ನು ಸಾಬೀತುಪಡಿಸಿದರು. ಪಕ್ಷಕ್ಕೆ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಶಕ್ತಿ ತುಂಬಿದಾಗ ನಾಯಕರಿಗೆ ಬಲ ಬರುತ್ತದೆ. ಪದಾಧಿಕಾರಿಗಳು ಪ್ರತಿನಿತ್ಯ ಕೆಲಸ ಮಾಡಿ ಪಕ್ಷಕ್ಕೆ ಜನ ಬೆಂಬಲ ದೊರಕಿಸಿಕೊಡಬೇಕು ಎಂದರು.

ದುರಾಡಳಿತದಲ್ಲಿ ತೊಡಗಿರುವ ಕಾಂಗ್ರೆಸ್ ಪಕ್ಷಕ್ಕೆ ಕಣ್ಣು ಕಿವಿ ಇಲ್ಲದಾಗಿದೆ. ಕಳೆದ 13 ವರ್ಷ ಶಾಸಕ ಸ್ಥಾನದಲ್ಲಿರುವ ರಾಘವೇಂದ್ರ ಹಿಟ್ನಾಳ್ ಮತದಾರರಿಂದ ಗೇಟ್ ಪಾಸ್ ಪಡೆದು ಇನ್ನೆರಡು ವರ್ಷಗಳಲ್ಲಿ ಮನೆಗೆ ಹೋಗಲಿದ್ದಾರೆ. ಆದ್ದರಿಂದ ಅವರ ಬಗ್ಗೆ ಮಾತನಾಡದಿರುವುದೇ ಉತ್ತಮ. ಈಗಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ಕಾಂಗ್ರೆಸ್ ಪಕ್ಷ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದು ಅನುಮಾನ ಎಂದರು.

ಜೆಡಿಎಸ್ ತಾಲೂಕ್ ಗೌರವಾಧ್ಯಕ್ಷ ಈಶಪ್ಪ ಮಾದನೂರ, ಜಿಲ್ಲಾ ಜೆಡಿಎಸ್ ಗೌರವ ಅಧ್ಯಕ್ಷ ದೇವಪ್ಪ ಕಟ್ಟಿಮನಿ, ಜಿಲ್ಲಾ ಸಂಸ್ಕೃತಿ ವಿಭಾಗದ ಅಧ್ಯಕ್ಷ ಮಂಜುನಾಥ್ ಸೊರಟೂರ ಇದ್ದರು.



ಭೂಮರಡ್ಡಿಗೆ ಸನ್ಮಾನ

ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಿಸಲಾಯಿತು. ಜಿಲ್ಲಾಧ್ಯಕ್ಷರಾಗಿ ಮರು ಆಯ್ಕೆಯಾಗಿರುವ ಸುರೇಶ್ ಭೂಮರೆಡ್ಡಿ ಅವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಕೊಪ್ಪಳ ವಿಧಾನಸಭಾ ಕ್ಷೇತ್ರದ ವಿಶೇಷ ಸಮಗ್ರ ಪರಿಷ್ಕರಣೆ ಬಿಎಲ್ಎ-2 ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಶಿವಶಂಕರ ರೆಡ್ಡಿ ವಿಶೇಷ ಸಮಗ್ರ ಪರಿಷ್ಕರಣೆಯ ಮಹತ್ವ, ಅದರ ಉದ್ದೇಶಗಳನ್ನು, ಕಾನೂನು ಚೌಕಟ್ಟುಗಳನ್ನು ಹಾಗೂ ಅನುಸರಿಸಬೇಕಾದ ವಿಧಾನಗಳ ಕುರಿತು ತರಬೇತಿ ನೀಡಿದರು.

> **ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 60,000 ಸದಸ್ಯತ್ವ ನೋಂದಣಿ ಗುರಿ ಹಾಕಿಕೊಳ್ಳಲಾಗಿದೆ. ಮಹಿಳಾ ವಿಭಾಗ ಸತಕ್ತವಾಗಿದ್ದು 500 ಜನ ಮಹಿಳೆಯರ ವಿವಿಧ ತಂಡಗಳು ರಚನೆಯಾಗಿವೆ.**
> ■ ಸಿ.ವಿ.ಚಂದ್ರಶೇಖರ್, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ

> **ಪಕ್ಷ ನಿಷ್ಠೆ, ಸತ್ಯ ಮತ್ತು ಪ್ರಾಮಾಣಿಕತೆಯನ್ನು ಪದಾಧಿಕಾರಿಗಳು ಎತ್ತಿ ಹಿಡಿಯಬೇಕು. ಇನ್ನು ಎರಡೇ ವರ್ಷಗಳಲ್ಲಿ ಸಿ.ವಿ.ಚಂದ್ರಶೇಖರ್ ಶಾಸಕರಾಗಿ ಮತ್ತು ಸಚಿವರಾಗಿ ಕಾರ್ಯನಿರ್ವಹಿಸುವುದು ಶತಸಿದ್ಧ. ಅದಕ್ಕಾಗಿ ನಾವೆಲ್ಲ ಈಗಿನಿಂದಲೇ ಪ್ರಯತ್ನ ಪಡಬೇಕು.**
> ■ ಮಲ್ಲನಗೌಡ ಕೋಣನಗೌಡ್ರು, ಜಿಲ್ಲಾ ವಕ್ತಾರ

ಕಳಪೆ ಕಾಮಗಾರಿ: ಹೊಂಡದಂತಾದ ರಸ್ತೆ

▸ಸಂಗಮೇಶ ಹೇಮಗುಡ್ಡ

ಮುನಿರಾಬಾದ್: ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಬರುವಂತಹ ಪ್ರತಿಯೊಂದು ಹಳ್ಳಿಗಳಲ್ಲಿ ಮೂಲಸೌಕರ್ಯವಿಲ್ಲದೆ ಜನರು ಪರದಾಡುವಂತಾಗಿದೆ.

ಬೂದುಗುಂಪ ಪಂಚಾಯಿತಿ ವ್ಯಾಪ್ತಿಗೆ ಬರುವಂತಹ ನಾಗೇಶನಹಳ್ಳಿ, ಎಡೆಹಳ್ಳಿ ಹಳೆ ಕುಮುಟ ಮತ್ತು ಚಂದ್ರಗಿರಿ ಈ ಗ್ರಾಮಗಳಿಗೆ ನೂರಾರು ಟಿಪ್ಪರ್ ಲಾರಿಗಳು ಓಡಾಡುತ್ತಿದ್ದು, ತುಂಬಾ ತೊಂದರೆಆಗುತ್ತಿದೆ ಹಾಗೂ ಈ ಮುಖ್ಯ ರಸ್ತೆಯ ಕಳಪೆ ಕಾಮಗಾರಿ ಯಿಂದ ಸಾರ್ವಜನಿಕರ ಸಂಕಷ್ಟಕ್ಕೆ ಎಡೆ ಮಾಡಿಕೊಟ್ಟಂತಾಗಿದೆ. ಪ್ರತಿದಿನ ಧೂಳಿನಿಂದ ಕೂಡಿದ ರಸ್ತೆ ಮೇಲೆ ಓಡಾಡುವಂತಹ ಪರಿಸ್ಥಿತಿ ಬಂದೊದಗಿದೆ. ಇಲ್ಲಿನ ಜನರು ದಿನವೂ ಕಷ್ಟ ಅನುಭವಿಸುತ್ತಿದ್ದಾರೆ.

ಗುಣಮಟ್ಟದ ರಸ್ತೆ ನಿರ್ಮಾಣ ಮಾಡುವಲ್ಲಿ ವಿಫಲವಾಗಿದ್ದರ ಪರಿಣಾಮ ಕೆಲವೆಡೆ ಕಬ್ಬಿಣದ ರಾಡ್‌ಗಳು ತುಂಡಾಗಿ ಹೊರಗೆ ಕಾಣಿಸಿಕೊಂಡಿದ್ದು, ವಾಹನ ಸವಾರರಿಗೆ ಅಪಘಾತದ ಭೀತಿ ಉಂಟಾಗಿದೆ ಎಂದು ಗ್ರಾಮಸ್ಥರ ಆರೋಪವಾಗಿದೆ.

ಕಾಮಗಾರಿ ಬಳಿಕವೂ ದೋಷಗಳನ್ನು ಸರಿಪಡಿಸದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂಬಆರೋಪಕೇಳಿಬಂದಿದೆ. ಗ್ರಾಮಸ್ಥರು ಬಳಸಿದ ಚರಂಡಿ ನೀರು ರಸ್ತೆ ಮಧ್ಯೆಯೇ ಹರಿಯುತ್ತಿದ್ದು, ವಾಹನ ಸವಾರರಿಗೆ ಗುಂಡಿಗಳು ಕಾಣದಾಗಿದೆ. ಒಂದಡೆ ನೀರು ಸೇರಿ ಜಮಾವಣೆಗೊಂಡಿದ್ದು, ದುರ್ವಾಸನೆ ಹಾಗೂ ಅಸ್ವಚ್ಛತೆ ಹೆಚ್ಚಾಗಿದೆ. ಇದರಿಂದ ಮಾರಕ ರೋಗ ಹರಡುವ ಭೀತಿ ಇದೆ. ಜನರು ಸಂಚಾರಕ್ಕೆ ತೊಂದರೆ ಉಂಟಾಗಿದೆ. ಜೀವಕ್ಕೆಯಲ್ಲಿ ಹಿಡಿದುಕೊಂಡೇ ಗಾಡಿ ಓಡಿಸುವಂತಾಗಿದೆ. ಅಪಘಾತದ ಆತಂಕದ ನಡುವೆ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

> **ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ರಸ್ತೆ ದುರಸ್ತಿ ಮತ್ತು ನೀರು ನಿಲುವು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.**
> ■ ಕಾಶಿಂ ಕೆ.ಎನ್ .ನಾಗೇಶನಹಳ್ಳಿ, ಯುವ ಹೋರಾಟಗಾರ



ಕುಡುಕರ ತಾಣವಾದ ಉಪ್ಪಲದಿನ್ನಿ ಬಸ್ ನಿಲ್ದಾಣ

ಯಲಬುರ್ಗಾ: ತಾಲೂಕಿನ ಉಪ್ಪಲದಿನ್ನಿ ಗ್ರಾಮದಲ್ಲಿ ದಶಕದ ಹಿಂದೆ ಸಾವಿರಾರು ರೂ. ವೆಚ್ಚದಲ್ಲಿ ನಿರ್ಮಿಸಲಾದ ಬಸ್ ನಿಲ್ದಾಣದ ಅವ್ಯವಸ್ಥೆಯ ಕಥೆ.

ನಿಲ್ದಾಣದಲ್ಲಿ ಕುಡುಕರು ಸಾರಾಯಿ ಕುಡಿದು ಮೂಲೆಯಲ್ಲಿ ಬಿಸಾಕಿರುವ ಸಾರಾಯಿ ಪೌಚ್‌ಗಳು ಪ್ರಯಾಣಿಕರನ್ನು ನಾಚಿಸುತ್ತಿವೆ. ಸಂಬಂಧಿಸಿದ ಅಧಿಕಾರಿಗಳು ಮಾತ್ರ ಬಸ್ ನಿಲ್ದಾಣದ ಅಧೋಗತಿ ತಮಗೆ ಏನು ಸಂಬಂಧ ಇಲ್ಲದಂತೆ ಮೌನವಹಿಸಿರುವುದು ಅವರ ನಿರ್ಲಕ್ಷ್ಯ ಹೇಳುತ್ತಿದೆ.

ಗ್ರಾಮದ ಕೆಲವರಿಗೆ ಇದು ಬಸ್ ನಿಲ್ದಾಣ ಎಂಬುದೇ ಮರೆತು ಹೋಗಿದೆ. ಉಪ್ಪಲದಿನ್ನಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಸುತ್ತಾ ಹತ್ತಾರು ಹಳ್ಳಿಗಳ ಜನರು ಸೇರುವ ಜನರಿಗೆ ಕಿರಾಣಿ ಅಂಗಡಿಗಳ ಮುಂದೆ ಹಾಗೂ ಹೋಟೆಲ್ ಮುಂದೆ ಅಥವಾ ಮರಗಳ ನೇರಳಡಿ ಅಲ್ಲಲ್ಲಿ ಕುಳಿತು ಬಸ್‌ಗಾಗಿ ಕಾಯುವ ಸ್ಥಿತಿ ಎದುರಾಗಿದೆ. ಉಪ್ಪಲದಿನ್ನಿ ಬಸ್ ನಿಲ್ದಾಣದ ಮುಂದೆ ಕಟಿಂಗ್ ಶಾಪ್ ಹಾಗೂ ಎಗ್ ರೈಸ್ ಅಂಗಡಿಗಳ ಶೆಡ್ ನಿರ್ಮಾಣ ಮಾಡಿ ಕೊಂಡಿರುವದರಿಂದ ಬಸ್ ನಿಲ್ದಾಣ ಜನರಿಗೆ ಕಾಣದೆ ಮಾಯವಾಗಿದೆ. ಮಳೆ ಗಾಳಿ ಬಂದಿತೆಂದರೆ ಹೋಟೆಲ್ ಅಥವಾ ಕಿರಾಣಿ ಅಂಗಡಿಗಳಲ್ಲಿ ನಿಂತುಕೊಳ್ಳುವದು ಪ್ರಯಾಣಿಕರದ್ದಾಗಿದೆ ಅಂಗಡಿಯಲ್ಲಿ ಜನ ಜಂಗುಳಿ ಯಾದರೆ ನಮ್ಮ ಅಂಗಡಿಯ ಬಳಿ ನಿಲ್ಲಬೇಡಿ ಬಸ್ ನಿಲ್ದಾಣಕ್ಕೆ ಹೋಗಿ ಎಂದು ಅಂಗಡಿಗಳ ಮಾಲಿಕರು ಗಧರಿಸುತ್ತಾರೆ. ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳೋಣ ವೆಂದರೆ ಬರಿ ಕುಡುಕರ ಹಾವಳಿಯಿಂದ ಸಾರಾಯಿ ಬಾಟಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಗ್ಲಾಸ್ ನಿಲ್ದಾಣದ ತುಂಬೆಲ್ಲ ತುಂಬಿಕೊಂಡು ಬಿಟ್ಟಿವೆ ಸ್ಥಳಿಯ ಹಿರೇವಂಕಲಕುಂಟಾ

ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರು ಏನು ಪ್ರಯೋಜನವಿಲ್ಲದಂತಾಗಿದೆ. ಆದ್ದರಿಂದ ಇದಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳೀಯ ಗ್ರಾಪಂ ಪಿಡಿಒ ಅಂಗಡಿಗಳನ್ನು ತೆರವುಗೊಳಿಸಿ ಬಸ್ ನಿಲ್ದಾಣ ಸ್ವಚ್ಛಮಾಡಿ ಸಾರ್ವಜನಿಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು. ಬಸ್ ನಿಲ್ದಾಣದ ಮುಂದೆ ಒಂದು ಸಣ್ಣ ಕಿರು ನೀರು ಸರಬರಾಜು ತೊಟ್ಟಿ ಇದೇ ಅದರ ಸುತ್ತ ಮುತ್ತಲು ಸ್ವಚ್ಛ ಗೊಳಿಸಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಸ್ಥಳೀಯ ಗ್ರಾಪಂ ಪಿಡಿಒ ಮಾಡಿಕೊಡಬೇಕು ಎಂಬುದು ಪ್ರಯಾಣಿಕರ ಒತ್ತಾಯವಾಗಿದೆ.



ರಾಜ್ಯ ಮಟ್ಟದ ಶೈಕ್ಷಣಿಕ ಮಹಾ ಸಮ್ಮೇಳನ ಇಂದು

ಕುಷ್ಟಗಿ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕ, ಶಿಕ್ಷಕಿಯರು ಬೆಂಗಳೂರಿನಲ್ಲಿ ನಡೆಯುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಮಟ್ಟದ ಶೈಕ್ಷಣಿಕ ಮಹಾ ಸಮ್ಮೇಳನ ಹಾಗೂ ಸಂಘದ ಸುವರ್ಣ ಮಹೋತ್ಸವ, ಧನ್ಯತಾ ಸಮಾರಂಭ ಫೆ-28ಕ್ಕೆ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಐತಿಹಾಸಿಕ ಕಾರ್ಯಕ್ರಮ ಜರುಗಲಿದೆ ಎಂದು ತಾಲೂಕು ಘಟಕದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಿಂಗಪ್ಪ ಗುನ್ನಾಳ ಹಾಗೂ ಪ್ರಧಾನ ಕಾರ್ಯದರ್ಶಿ ಬೀರಪ್ಪ ಕುರಿ ಕರೆ ನೀಡಿದ್ದಾರೆ.

ಇಲ್ಲಿನ ಗುರುಭವನದಲ್ಲಿ ತಾಲೂಕಿನ ಎಲ್ಲ ಶಿಕ್ಷಕ ಹಾಗೂ ಶಿಕ್ಷಕಿಯರ ಪರವಾಗಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮ್ಮೇಳನದಲ್ಲಿ ಅಂದಾಜು ಒಂದು ಲಕ್ಷ ಶಿಕ್ಷಕರು ಭಾಗವಹಿಸುವ ನಿರೀಕ್ಷೆ ಇದೆ.

ಶಿಕ್ಷಕರಿಗೆ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅವಕಾಶವಾಗುವಂತೆ ಇಲಾಖೆ ವತಿಯಿಂದ ಒ.ಒ.ಡಿ ಸೌಲಭ್ಯ, ವಸತಿ ಸೌಲಭ್ಯ, ಉಪಹಾರ ಹಾಗೂ ಭೋಜನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕುಷ್ಟಗಿ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಭಾಗವಹಿಸುವ ಮೂಲಕ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಕುಷ್ಟಗಿ ತಾಲೂಕು ಘಟಕದ ಶಿಕ್ಷಕ ಸಂಘದ ಪದಾಧಿಕಾರಿಗಳಾದ ಮಹೇಶ ಪಡಿ,ಯಲ್ಲನಗೌಡ ಪಾಟೀಲ, ವಿದ್ಯಾ ಕಂಪಾಪೂರಮಠ, ಮುರ್ತುಜಾಬಿ, ರುದ್ರೇಶ ಬೂದಿಹಾಳ, ಹೊನ್ನಪ್ಪ ಡೊಳ್ಳಿನ, ಮಂಜಪ್ಪ ಪೂಜಾರ, ಯಮನಪ್ಪ ಲಮಾಣಿ, ಸಿದ್ರಾಮಪ್ಪ ಅಮರಾವತಿ, ಮಲ್ಲಪ್ಪ ಕುದರಿ, ಹೈದರಲಿ ಜಾಲಿಹಾಳ,ಚಂದಪ್ಪ ಹಕ್ಕಿ ಶರಣಪ್ಪ ತೆಮಿನಾಳ,ಮಲ್ಲಪ್ಪ ಕಿರಗಿ,ಅಯ್ಯಪ್ಪ ಸುರುಳ, ಶಿವಪ್ಪ ವಾಗ್ಮೋರೆ, ಇಮಾಮಸಾಬ ಮುಲ್ಲಾ, ಕಳಕಮಲ್ಲೇಶ ಭೋಗಿ, ಸಂಗಪ್ಪ ಬೆಲ್ಲದ, ಕಲ್ಪನಾ ಹೆಂಡೆಗಾರ, ಗೌರಮ್ಮ ತಳವಾರ, ರುದ್ರಮ್ಮ ಗುತ್ತೂರ ಸೇರಿದಂತೆ ಇತರರು ಇದ್ದರು.

ವಿವಿಧ ಗ್ರಾಮಗಳ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣೆ

ಸಿಂಧನೂರು: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ 2024-25ನೇ ಸಾಲಿನ ತಾಲೂಕಿನ ವಿವಿಧ ಗ್ರಾಮಗಳ 22 ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳ ಯೋಜನೆ ಅಡಿಯಲ್ಲಿ ಕ್ಷೇತ್ರದ ಶಾಸಕ ಹಂಪನಗೌಡ ಬಾದರ್ಲಿ ಅವರ ಅನುದಾನದಿಂದ ನಗರದ ಶಾಸಕರ ಕಾರ್ಯಾಲಯದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬುಗೌಡ ಬಾದರ್ಲಿ ವಿತರಣೆ ಮಾಡಿದರು.

ಈ ವೇಳೆ ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಂಜುನಾಥ, ತಾಲೂಕು ಅಭಿವೃದ್ಧಿ ಅಧಿಕಾರಿ ಶಿವಕುಮಾರ, ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯ ಖಾಜಿ ಮಲ್ಲಿಕ್ ವಕೀಲರು, ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಅನಿಲ್‌ಕುಮಾರ್ ವೈ., ಸ್ತ್ರೀಶಕ್ತಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗಪ್ಪ ಎಂ., ಮಾಜಿ ಜಿಪಂ ಸದಸ್ಯ ಶಿವನಗೌಡ ಎಲೆಕೂಡ್ಲಿಗಿ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.



ಉತ್ತಮ ಚಿಕಿತ್ಸೆ ನೀಡುವಲ್ಲಿ ಜಯದೇವ ದಾಪುಗಾಲು: ಸಚಿವ

ಕಲಬುರಗಿ: ಜಿಲ್ಲೆಯ ಜಯದೇವ ಆಸ್ಪತ್ರೆಯು ಕಳೆದ ಒಂದು ವರ್ಷದಿಂದ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಬಡ ಜನರಿಗೆ ವರದಾನವಾಗಿದ್ದು, ಈ ವರ್ಷ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ದ್ವಿಗುಣಗೊಂಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.

ನಗರದಲ್ಲಿ ಜಯದೇವ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಯೋಗಕ್ಷೇಮ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ನೀಡುತ್ತಿರುವುದರಿಂದ ಕಲಬುರಗಿ ಜಿಲ್ಲೆಯಷ್ಟೇ ಅಲ್ಲದೆ, ವಿಜಯಪುರ ಸೇರಿದಂತೆ ಸುತ್ತಮುತ್ತಲಿನ ವಿವಿಧ ಜಿಲ್ಲೆಗಳಿಂದಲೂ ಬರುವ ರೋಗಿಗಳಿಗೆ ಸೇವೆ ಒದಗಿಸುತ್ತಿದೆ.ಆಸ್ಪತ್ರೆ ಬಡವರ ಆಶಾಕಿರಣವಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಫಾರ್ಮಸಿ ಕಾಲೇಜು ಮತ್ತುಕಲಾಮತ್ತುವಿಜ್ಞಾನಕಾಲೇಜುಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈ ಸಂಸ್ಥೆಗಳಿಗೆ ಆಗತ್ಯವಿರುವ ಅನುದಾನ ಮತ್ತು ಟೆಂಡರ್ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಶೀಘ್ರವೇ ಕಾಮಗಾರಿಗಳು ವೇಗ ಪಡೆಯಲಿವೆ. ಜಿಲ್ಲಾ ಕೇಂದ್ರ ಮತ್ತು ತಾಲೂಕು ಮಟ್ಟದಲ್ಲಿ ಆಸ್ಪತ್ರೆಗಳು, ಡಯಾಬಿಟಾಲಜಿ ಇನ್‌ಸ್ಟಿಟ್ಯೂಟ್ ಸೇರಿದಂತೆ ಹಲವು ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಕೆಲವು ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು, ಉಳಿದವುಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.

ಬಳ್ಳಾರಿಯಲ್ಲಿ ಸ್ಕಿಲ್ ಪಾರ್ಕ್ ಯೋಜನೆಯ ಸಂಡೂರಿನಲ್ಲಿ 50 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಈ ಯೋಜನೆಗೆ ಕೆಎಂಆರ್‌ಸಿಯಲ್ಲಿ ಅನುಮೋದನೆ ದೊರೆತಿದೆ. ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಸ್ಕಿಲ್ ಸೆಂಟರ್ ಈಗಾಗಲೇ ತರಬೇತಿ ನೀಡುತ್ತಿದ್ದು, 25 ಎಕರೆ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದೆ. ಈ ಕೇಂದ್ರದ ಸ್ಥಾಪನೆಯು ಕಲಬುರಗಿ ಯುವಕರಿಗೆ ಕೌಶಲ್ಯ ಆಧಾರಿತ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಎಂದರು.

ಪ್ರಭಾರಿ ವೈದ್ಯಕೀಯ ಅಧೀಕ್ಷಕ ಡಾ.ವೀರೇಶ್ ಪಾಟೀಲ್, ಆಡಳಿತಾಧಿಕಾರಿ ಡಾ.ರುದ್ರಪ್ಪ ಗುಗ್ವಾಡ್, ವೈದ್ಯ ಡಾ.ಅರುಣ್ ಕುಮಾರ್ ಹರಿದಾಸ್, ಲೈಸನ್ ಅಧಿಕಾರಿ ಸಂತೋಷ್ ಉಪಸ್ಥಿತರಿದ್ದರು.



> **ಸರ್ಕಾರ 58,000 ಹುದ್ದೆಗಳ ಭರ್ತಿಗೆ ನಿರ್ಧರಿಸಿದ್ದು, ಕ್ಯಾಬಿನೆಟ್‌ನಲ್ಲಿ ಈ ಕುರಿತು ಒಪ್ಪಿಗೆ ಸಿಕ್ಕಿದೆ. ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲು ಸರ್ಕಾರ ಬದ್ಧವಾಗಿದೆ. ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದ ನೇಮಕಾತಿಗಳಿಗೆ ಸಂಬಂಧಿಸಿದಂತೆ ಇಲಾಖೆಗಳು ನೇರವಾಗಿ ಕ್ರಮ ಕೈಗೊಳ್ಳಲು ಅಧಿಕಾರ ನೀಡಲಾಗಿದೆ. ಹಣಕಾಸು ಇಲಾಖೆಯ ವಿಶೇಷ ಅನುಮೋದನೆಯ ಅಗತ್ಯವಿಲ್ಲ.**
> ■ ಡಾ.ಶರಣಪ್ರಕಾಶ್ ಪಾಟೀಲ, ವೈದ್ಯಕೀಯ ಶಿಕ್ಷಣ ಸಚಿವ

ನರೇಂದ್ರಾಚಾರ್ಯಜಿ ಪಾದುಕೆ ದರ್ಶನ

ಕಲಬುರಗಿ: ಮಹಾರಾಷ್ಟ್ರದ ದಕ್ಷಿಣ ಪೀಠ ನಾಣೀಜಧಾಮ ಮಠದ ಜಗದ್ಗುರು ನರೇಂದ್ರಾಚಾರ್ಯಜಿ ಅವರ ಪಾದುಕೆ ದರ್ಶನ ಕಾರ್ಯಕ್ರಮವನ್ನು ನಗರದ ಗಂಜ್ ಪ್ರದೇಶದಲ್ಲಿರುವ ಎಸ್‌ಆರ್‌ಕೆ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಯಿತು.

ಹುಮನಾಬಾದರಿಂಗ್ ರಸ್ತೆದಿಂದ ಕಲ್ಯಾಣ ಮಂಟಪದವರೆಗೆ ಪಾದುಕಾಗಳ ಭವ್ಯ ಮೆರವಣಿಗೆ ನಂತರ ಪಾದುಕಾಗಳ ಹಾಗೂ ಗುರು ಪೂಜಾ ಸಮಾರಂಭ, ಸಾಮಾಜಿಕ ಉಪಕ್ರಮ, ಗುರುಪೂಜಾ, ಆರತಿ ಸಮಾರಂಭ, ಪ್ರವಚನ, ಉಪಾಸಕ ದೀಕ್ಷಾ, ದರ್ಶನ, ಪುಷ್ಪವೃಷ್ಟಿ, ಇತರ ಕಾರ್ಯಕ್ರಮಗಳು ಜರುಗಿತು. ಈ ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲೆಯ ಎಲ್ಲ ತಾಲೂಕಿನ ಭಕ್ತಾದಿಗಳು ಆಗಮಿಸಿ ಪುನಿತರಾದರು.

ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ, ಸತೀಶ್ ಗುತ್ತೇದಾರ್, ಮಲ್ಲಿಕಾರ್ಜುನ್ ಮರತೂರ, ಲೋಚನ ರಾವೂತ, ಚೇತನ ಗಿರಿಮೆ, ಸಂಜುಕುಮಾರ ಬಿರಾದರ್, ಚೇತನ್ ಮಾನೆ, ತಾನಾಜಿ ಪವಾರ್, ಸೋಮನಾಥ ನಾಗಭುಜಂಗೆ, ನಾಗೇಶ ಗೋಬ್ಬುರ್, ವಿನೋದ್ ಮಾನೆ, ಕಿರಣ ಸುಗಂಧಿ, ಶ್ರದ್ಧಾ ಪವಾರ್, ಅನಿತಾ ಜಮಾದಾರ್, ವಿಠ್ಠಲರಾವ್ ಕಾಳೆ, ಗಣೇಶ್ ಏರ್ವಲ್, ಸೋಮು ಕಾಂಬ್ಳೆ ಸೇರಿದಂತೆ ಮೂರು ಸಾವಿರ ಭಕ್ತಾದಿಗಳು ಇದ್ದರು.



ಬಿಎಸ್‌ವೈ ಜನ್ಮದಿನ: ಅನ್ನದಾಸೋಹ



ಕಲಬುರಗಿ: ನಗರದ ಕಿವುಡ ಮತ್ತು ಬುದ್ಧಿ ಮಾಂದ್ಯ ಮಕ್ಕಳ ಶಾಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನ್ಮದಿನದ ನಿಮಿತ್ತ ಚಂದು ಪಾಟೀಲ ಅಭಿಮಾನಿ ಬಳಗದ ವತಿಯಿಂದ ಶಾಲೆಯ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಅನ್ನದಾಸೋಹ ಮಾಡಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ಉಮೇಶ ಪಾಟೀಲ, ವರದಾ ಶಂಕರ ಶೆಟ್ಟಿ, ಶಿವಾನಂದ ಪಿಸ್ತಿ, ಮಂಜುನಾಥ ಚೆಲ್ಲಶೆಟ್ಟಿ, ಅಶೋಕ ಮಾನಕರ್, ಚನ್ನವೀರ ಲಿಂಗನವಾಡಿ, ಶಾಂತಕುಮಾರ ದುಧನಿ, ಮಂಜುನಾಥ ಕಳಸ್ಕರ, ಸಚಿನ್ ಕಡಗಂಚಿ, ಸಂಗಮೇಶ ಮುನ್ನಳ್ಳಿ, ಕೃಷ್ಣ ನಾಯಕ, ಶರಣು ಸೀಗಿ, ವಿಕಾಸ್ ಕರಾಣಿಕ್, ಬಸವರಾಜ ಮುನ್ನಳ್ಳಿ, ಜಗದೀಶ್ ಗುತ್ತೇದಾರ್, ಅಂಬರೀಶ್, ಶಿವು ಕಾಳಗಿ, ಸವಿತಾ ಪಾಟೀಲ, ಸುನಂದ ಪಾಟೀಲ್, ಸಾರಿಕಾ, ವಿಜಯಲಕ್ಷ್ಮೀ, ಮೀನಾಕ್ಷಿ ಸೇರಿದಂತೆ ಮುಖಂಡರು ಅಭಿಮಾನಿ ಬಳಗದವರು ಇದ್ದರು.

ಕಿರುಸುದ್ದಿ

ಬಿ.ಎಸ್.ಯಡಿಯೂರಪ್ಪ ಜನ್ಮದಿನ: ವಿಶೇಷ ಪೂಜೆ

ಬಳ್ಳಾರಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನ್ಮ ದಿನಾಚರಣೆ ನಿಮಿತ್ತ ಇಲ್ಲಿನ ಬಿಜೆಪಿ ಕಾರ್ಯಕರ್ತರು, ಶುಕ್ರವಾರ ನಗರದ ಅಧಿದೇವತೆ ಶ್ರೀಕನಕ ದುರ್ಗಮ್ಮ ದೇವಿ ದೇಗುಲದಲ್ಲಿ ವಿಶೇಷ ಪೂಜೆ, ಅರ್ಚನೆ ಸಲ್ಲಿಸಿ, ಕೇಕ್ ಕತ್ತರಿಸಿ, ಸಿಹಿ ಹಂಚಿ ಹಂಚಿ ಸಂಭ್ರಮಿಸಿದರು.

ಬಿಜೆಪಿ ನಗರ ಅಧ್ಯಕ್ಷ ಜಿ.ವೆಂಕಟರಮಣ, ರಾಜ್ಯ ಕಾರ್ಯದರ್ಶಿ ಕೆ.ಎಸ್.ದಿವಾಕರ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗಣಪಾಲ್ ಐನಾಥ್ ರೆಡ್ಡಿ ಅವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು, ಶ್ರೀಕನಕ ದುರ್ಗಮ್ಮ ದೇವಿ ದೇಗುಲಕ್ಕೆ ತೆರಳಿ ಮಾಜಿ ಸಿ.ಎಂ. ಬಿ.ಎಸ್.ಯಡಿಯೂರಪ್ಪ ಅವರ ಹೆಸರಿನಲ್ಲಿ ವಿಶೇಷ ಪೂಜೆ, ಅರ್ಚನೆ ಸಲ್ಲಿಸಿದರು. ನಂತರ ದೇಗುಲದ ಎದುರು ಬೃಹತ್ ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಿ, ಹಿರಿಯ ಮುತ್ಸದ್ದಿ ರಾಜಕಾರಣಿ ಯಡಿಯೂರಪ್ಪ ಅವರು ನೂರು ಕಾಲ ಬಾಳಲಿ ಎಂದು ಪ್ರಾರ್ಥಿಸಿದರು.ರಾಜ್ಯ ಕಾರ್ಯದರ್ಶಿ ಕೆ.ಎಸ್.ದಿವಾಕರ್ ಮಾತನಾಡಿ, ಹಿರಿಯ ಮುತ್ಸದ್ದಿ ರಾಜಕಾರಣಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಅವಧಿಯಲ್ಲಿ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿ ದೇಶದಲ್ಲೇ ಮಾದರಿಯಾಗಿದ್ದಾರೆ. ದೇವರು ಅವರಿಗೆ ಇನ್ನಷ್ಟು ಶಕ್ತಿ, ಆರೋಗ್ಯ ನೀಡಿ ಕಾಪಾಡಲಿ ಎಂದು ಪ್ರಾರ್ಥಿಸಿದರು.ನಗರ ಅಧ್ಯಕ್ಷ ಜಿ.ವೆಂಕಟರಮಣ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗಣಪಾಲ್ ಐನಾಥ್ ರೆಡ್ಡಿ ಮಾತನಾಡಿದರು.ಪಾಲಿಕೆ ಸದಸ್ಯೆ ಸುರೇಖಾ ಮಲ್ಲನಗೌಡ ಅವರು ಮಾತನಾಡಿದರು.ಹಿರಿಯ ಮುಖಂಡ ಡಾ.ಮಹಿಪಾಲ, ಸಿರುಗುಪ್ಪದ ಧರಪ್ಪ ನಾಯಕ್, ಮಹಿಳಾ ಘಟಕದ ನೂತನ ಅಧ್ಯಕ್ಷೆ ಹಂಪಿ ರಮಣ, ಶ್ರೀನಿವಾಸ್ ಪಾಟೀಲ, ರಾಮಚಂದ್ರಪ್ಪ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಈಶ್ವರ್‌ಗೆ ಡಾಕ್ಟರೇಟ್ ಪದವಿ ಪ್ರದಾನ



ಕುರುಗೋಡು: ಸಿರುಗುಪ್ಪ ತಾಲೂಕಿನ ಶಿರಿಗೇರಿ ಗ್ರಾಮದ ನಿವಾಸಿ ದಿ.ಸಿ.ತಿಪ್ಪಣ್ಣ ಹಾಗೂ ಸಿ.ಹುಲಿಗೆಮ್ಮ ದಂಪತಿಯ ಹಿರಿಯ ಪುತ್ರ, ಬೆಂಗಳೂರು ವಿಶ್ವವಿದ್ಯಾಲಯ ಸಂವಹನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಈಶ್ವರ್ ಅವರಿಗೆ ಪಿಎಚ್‌ಡಿ ಪದವಿ ಲಭಿಸಿದೆ.

ಬೆಂಗಳೂರು ವಿಶ್ವವಿದ್ಯಾಲಯ ಸಂವಹನ ವಿಭಾಗದ ಹಿರಿಯ ಪ್ರಾಧ್ಯಾಪಕರು ಹಾಗೂ ಪ್ರಸ್ತುತ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ (ಕೋಲಾರ) ಕುಲಪತಿ ಪ್ರೊ.ಬಿ.ಕೆ.ರವಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ 'ಕನ್ನಡ ಚಿತ್ರರಂಗಕ್ಕೆ ಹಂಸಲೇಖ ಅವರ ಕೊಡುಗೆ: ಒಂದು ಅಧ್ಯಯನ'' ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ನೇಮಕ



ಬಳ್ಳಾರಿ: ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಸ್.ಗುರುಲಿಂಗನ ಗೌಡ್ರು, ಸೇರಿದಂತೆ ಜಿಲ್ಲೆಯ ನಾಲ್ವರು ನಾಯಕರು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಡಾ.ಅರುಣಾ ಕಾಮಿನೇನಿ, ಯರಂಗಳಿ ತಿಮ್ಮಾರೆಡ್ಡಿ, ಕೆ.ರಾಮಲಿಂಗಪ್ಪ, ಎಸ್. ಗುರುಲಿಂಗನ ಗೌಡ ಅವರು ನೇಮಕಗೊಂಡಿದ್ದಾರೆ. ಈ ಕುರಿತು ಹಿರಿಯ ಮುಖಂಡರಾದ ಯರಂಗಳಿ ತಿಮ್ಮಾರೆಡ್ಡಿ ಅವರು ಮಾತನಾಡಿ, ಪಕ್ಷದ ವರಿಷ್ಠರು ನಮ್ಮನ್ನು ಗುರುತಿಸಿ ಜವಾಬ್ದಾರಿ ಸ್ಥಾನವನ್ನು ನೀಡಿದ್ದು, ಪಕ್ಷದ ನಮ್ಮ ಎಲ್ಲ ನಾಯಕರಿಗೂ ಅಭಿನಂದನೆ ಸಲ್ಲಿಸುವೆ ಎಂದರು.

ಮಾ.7ರಂದು ದ್ವೈಮಾಸಿಕ ಸಭೆ

ವಿಜಯನಗರ: ನಗರದ ನ್ಯಾಯಾಲಯದ ಆವರಣದಲ್ಲಿ ಮಾರ್ಚ್ 7 ರಂದು ಸಂಜೆ 5ಗಂಟೆಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಪ್ರಸಕ್ತ ಸಾಲಿನ ತಾಲೂಕು ಕಾನೂನು ಸೇವಾ ಸಮಿತಿಯ ದ್ವೈಮಾಸಿಕ ಸಭೆ ಆಯೋಜಿಸಲಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಬಳ್ಳಾರಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನ್ಮ ದಿನಾಚರಣೆ ನಿಮಿತ್ತ ಇಲ್ಲಿನ ಬಿಜೆಪಿ ಕಾರ್ಯಕರ್ತರು, ಶುಕ್ರವಾರ ನಗರದ ಅಧಿದೇವತೆ ಶ್ರೀಕನಕ ದುರ್ಗಮ್ಮ ದೇವಿ ದೇಗುಲದಲ್ಲಿ ವಿಶೇಷ ಪೂಜೆ, ಅರ್ಚನೆ ಸಲ್ಲಿಸಿ, ಕೇಕ್ ಕತ್ತರಿಸಿ, ಸಿಹಿ ಹಂಚಿ ಹಂಚಿ ಸಂಭ್ರಮಿಸಿದರು.

ರಾಗಿ, ಜೋಳ ಖರೀದಿ ಕೇಂದ್ರಕ್ಕೆ ಚಾಲನೆ

ಕೊಟ್ಟೂರು: ಸರ್ಕಾರ ಬೆಂಬಲ ಬೆಲೆ ಯೋಜನೆ ಅಡಿ ರೈತರು ಬೆಳೆದಂತಹ ರಾಗಿ ಮತ್ತು ಜೋಳವನ್ನು ಬೆಂಬಲ ಬೆಲೆಗೆ ಖರೀದಿ ಮಾಡಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಎಪಿಎಂಸಿ ನಿರ್ದೇಶಕ ಎಸ್.ಕೊಡದಪ್ಪ ತಿಳಿಸಿದರು.

ಸಮೀಪದ ಉಜ್ಜಯಿನಿ ಗ್ರಾಮದಲ್ಲಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರವು ನಿಗದಿಪಡಿಸಿದ ನಿಯಮದಂತೆ ರೈತರು ನೋಂದಣಿ ಮಾಡಿ ವಂದನೆ ಮಾಡಿದ ರಸೀದಿಯೊಂದಿಗೆ ಖರೀದಿ ಕೇಂದ್ರಕ್ಕೆ ತರಬೇಕೆಂದು ಹೇಳಿದರು.

ರಾಗಿ ಮತ್ತು ಜೋಳ ಖರೀದಿ ಕೇಂದ್ರದ ಅಧಿಕಾರಿಗಳಾದ ಡಿ.ಕೆ. ಕಾವ್ಯ ಅವರು ಮಾತನಾಡಿ, ಮಾ.31ರವರೆಗೆ ರಾಗಿ ಮತ್ತು ಜೋಳ ಖರೀದಿಗೆ ಅವಕಾಶವಿದ್ದು ಉಜ್ಜಯಿನಿ ಹಾಗೂ ಸುತ್ತಮುತ್ತಲಗಳ ಗ್ರಾಮದ ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು. ಉಜ್ಜಯಿನಿ ವ್ಯಾಪ್ತಿಯಲ್ಲಿ ಸುಮಾರು 991 ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಸರ್ಕಾರವು ಒಂದು ಕ್ವಿಂಟಲ್ ರಾಗಿಗೆ ರೂಪಾಯಿ 4,886 ನ್ನು ಹಾಗೂ ಜೋಳಕ್ಕೆ ರೂ 3,699 ರೂಪಾಯಿಗಳ ದರ ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.ಬಿ.ಬಸಣ್ಣ, ಕಾನಾ ಹೊಸಹಳ್ಳಿಯ ಶೇಂಗಾ ಉತ್ಪಾದಕರ ಸಂಘದ ಅಧ್ಯಕ್ಷ ವಿಜಯಕುಮಾರ್ ಗೌಡ, ಉಪಾಧ್ಯಕ್ಷ ಟಿ.ಲೋಕೇಶ್, ಸಿದ್ದನಗೌಡ, ಎಚ್. ಲೋಕೇಶ, ವಕೀಲರಾದ ಅಳವರ ಮರುಳಸಿದ್ದಪ್ಪ, ಎಸ್.ಸಿದ್ದೇಶ ಇತರರಿದ್ದರು.



ಕೊಟ್ಟೂರು: ಸಮೀಪದ ಉಜ್ಜಯಿನಿ ಗ್ರಾಮದಲ್ಲಿ ಖರೀದಿ ಕೇಂದ್ರಕ್ಕೆ ಎಪಿಎಂಸಿ ನಿರ್ದೇಶಕ ಎಸ್.ಕೊಡದಪ್ಪ ಚಾಲನೆ ನೀಡಿ ಮಾತನಾಡಿದರು. ರಾಗಿ ಮತ್ತು ಜೋಳ ಖರೀದಿ ಕೇಂದ್ರದ ಅಧಿಕಾರಿಗಳಾದ ಡಿ.ಕೆ. ಕಾವ್ಯ,ಬಿ.ಬಸಣ್ಣ, ಕಾನಾ ಹೊಸಹಳ್ಳಿಯ ಶೇಂಗಾ ಉತ್ಪಾದಕರ ಸಂಘದ ಅಧ್ಯಕ್ಷ ವಿಜಯಕುಮಾರ್ ಗೌಡ, ಉಪಾಧ್ಯಕ್ಷ ಟಿ.ಲೋಕೇಶ್, ಸಿದ್ದನಗೌಡ, ಎಚ್.ಲೋಕೇಶ, ವಕೀಲರಾದ ಅಳವರ ಮರುಳಸಿದ್ದಪ್ಪ, ಎಸ್.ಸಿದ್ದೇಶ ಇತರರಿದ್ದರು.

ಪೊಲೀಸ್, ಪ್ರತಿಭಟನಾಕಾರರ ಮಧ್ಯೆ ವಾಗ್ವಾದ, 20 ಜನ ವಶಕ್ಕೆ

ಮಾದಕ ವಸ್ತುಗಳ ಬಳಕೆ: ಪ್ರತಿಭಟನೆ

ಬಳ್ಳಾರಿ: ಸಮೀಪದ ಶ್ರೀಧರಗಡ್ಡೆ ಗ್ರಾಮದ ಬಳಿಯ ಪ್ಯೂಪಲ್ ಟ್ರೀ ಶಾಲೆ ಹಾಗೂ ಕಾಲೇಜಿನಲ್ಲಿ ಗಾಂಜಾ, ಡ್ರಗ್ಸ್, ಮಾದಕ ವಸ್ತುಗಳಿಗೆ ವಿದ್ಯಾರ್ಥಿಗಳು ದಾಸರಾಗುತ್ತಿದ್ದು, ಕೂಡಲೇ ಮಕ್ಕಳ ಹಿತದೃಷ್ಟಿಯಿಂದ ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಇಲ್ಲಿನ ಎಬಿವಿಪಿ ಕಾರ್ಯಕರ್ತರು ಶುಕ್ರವಾರ ಕಾಲೇಜು ಎದುರು ಪ್ರತಿಭಟನೆ ನಡೆಸಿದರು.

ಕಾಲೇಜು ಎದುರು ಕಾರ್ಯಕರ್ತರು ಜಮಾಯಿಸಿದ ಬಳಿಕ ಮನವಿ ಸ್ವೀಕರಿಸಲು ಮುಖ್ಯಸ್ಥರು ತಡವಾದ ಹಿನ್ನೆಲೆ, ಕೆಲ ಕಾಲ ಕಾಲೇಜು ಎದುರು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಪೊಲೀಸರು ಹಾಗೂ ಕಾರ್ಯಕರ್ತರ ಮಧ್ಯೆ ಕೆಲಕಾಲ ವಾಗ್ವಾದ ನಡೆಯಿತು.

ಆಕ್ರೋಶಗೊಂಡ ಕಾರ್ಯಕರ್ತರು ಶಾಲೆ ಮುಖ್ಯದ್ವಾರ ಪ್ರವೇಶಿಸಿ, ಅಲ್ಲಿನ ಹೂವಿನ ಕುಂಡ್ಲ, ಗಾಜಿನ ಕೆಲ ಕಿಟಕಿ ಧ್ವಂಸಗೊಳಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಕಾಲೇಜು ಮುಖ್ಯಸ್ಥರ ಹಾಗೂ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದು, ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸರು 20ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದರು.

ನಮ್ಮ ಕಾಲೇಜಿನಲ್ಲಿ ಮಾದಕ ವಸ್ತುಗಳ ಬಳಕೆ ಸತ್ಯಕ್ಕೆ ದೂರವಾದದ್ದು, ಶಾಲೆಗೆ ಕೆಟ್ಟ ಹೆಸರು ತರುವ ಪ್ರಯತ್ನ ಇದಾಗಿದೆ ಎಂದು ಕಾಲೇಜಿನ ಮುಖ್ಯಸ್ಥರು ಸ್ಪಷ್ಟಪಡಿಸಿದರು. ಆದರೆ, ಕಾರ್ಯರ್ತರು ಇದಕ್ಕೆ ಒಪ್ಪದೇ ಆಡಳಿತ ಮಂಡಳಿ ವಿರುದ್ಧ ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಎಬಿವಿಪಿ ಬಳ್ಳಾರಿ ವಿಭಾಗ ಸಂಘಟನಾ ಕಾರ್ಯದರ್ಶಿ ನಾಗರಾಜ್ ಬೆಟಗೇರಿ ಮಾತನಾಡಿ, ಪ್ಯೂಪಲ್ ಟ್ರೀ ಕಾಲೇಜಿನಲ್ಲಿ ಡ್ರಗ್ಸ್, ಗಾಂಜಾ, ಮಾದಕ ವಸ್ತುಗಳು ಬಳಕೆಯಾಗುತ್ತಿದೆ, ಅದು ಎಲ್ಲಿಂದ ಬರಲಿದೆ, ಯಾರು ಸೇವನೆ ಮಾಡಲಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಕೂಡಲೇ ಮಕ್ಕಳ ಹಿತ, ಮಕ್ಕಳ ಭವಿಷ್ಯ ಕಾಪಾಡಬೇಕು ಎಂದು ಎಬಿವಿಪಿ ಮೂಲಕ ಮನವಿ ಸಲ್ಲಿಸಲಾಗಿತ್ತು. ಹೀಗಿದ್ದರೂ ಪೊಲೀಸರು, ಕಾಲೇಜಿನವರು ಇದಕ್ಕೆ ಕ್ಯಾರೇ ಎಂದಿಲ್ಲ, ಕಾಲೇಜು ಆವರಣದಲ್ಲೇ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಗಾಂಜಾ ಸೇವನೆ ಮಾಡುತ್ತಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ, ಇದು ಮಕ್ಕಳಿಗೆ, ಪಾಲಕರಲ್ಲಿ ಆತಂಕ ಮನೆ ಮಾಡಿದೆ. ಇದಕ್ಕೆ ಕಡಿವಾಣ ಹಾಕಿ ಎಂದು ಮನವಿ ಮಾಡಿದರೆ, ಪೊಲೀಸರು ನಮ್ಮ ಮೇಲೆ ಲಾಠಿಚಾರ್ಜ್ ಮಾಡ್ತಾರೆ, ವಶಕ್ಕೆ ಪಡೀತಾರೆ ಅಂದ್ರೆ, ಏನರ್ಥ, ಘಟನೆಯಲ್ಲಿ ನಮ್ಮ ಸುಮಾರು ಕಾರ್ಯಕರ್ತರಿಗೆ ಗಾಯಗಳಾಗಿವೆ, ಅಕ್ರಮವನ್ನು ಪ್ರಶ್ನಿಸಿದ್ದು, ತಪ್ಪಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕರ್ತರು, ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.



> ಬಳ್ಳಾರಿ ಜಿಲ್ಲೆಯ ತಾಳೂರು ರಸ್ತೆಯ ಪ್ಯೂಪಲ್ ಟ್ರೀ ಶಾಲೆಯ ಮೇಲೆ ಸುಳ್ಳು ಆರೋಪ ಹೊರಿಸಿ, ಎಬಿವಿಪಿ ಕಾರ್ಯಕರ್ತರು ಶಾಲೆಯಲ್ಲಿ ಪಿಯುಸಿ ಪರೀಕ್ಷೆ ನಡೆಯುತ್ತಿದ್ದರು ಉದ್ದೇಶಪೂರ್ವಕವಾಗಿ ದೌರ್ಜನ್ಯ ನಡೆಸಿರುವುದು ಅತ್ಯಂತ ಖಂಡನೀಯ. ಕೂಡಲೇ ಈ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು
> ■ ಅಲ್ಲಂ ಪ್ರಶಾಂತ್, ಡಿಸಿಸಿ ಅಧ್ಯಕ್ಷ

> ಬಳ್ಳಾರಿಯ ಪ್ಯೂಪಲ್ ಟ್ರೀ ಶಾಲೆ, ಕಾಲೇಜಿನಲ್ಲಿ ಗಾಂಜಾ, ಡ್ರಗ್ಸ್ ಬಳಕೆಯಾಗುತ್ತಿದೆ ಎಂದು ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಈ ಕುರಿತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಸ್ಥಳದಲ್ಲಿ ಅಂತಹದೇನು ಕಂಡು ಬಂದಿಲ್ಲ. ಯಾರೇ ಆಗಲಿ ಕಾನೂನು ಕೈಗೆ ತೆಗೆದುಕೊಳ್ಳಬಾರದು, ಕಾರ್ಯಕರ್ತರು ಶಾಲೆಯ ಕಿಟಕಿಗಳನ್ನು ಧ್ವಂಸಗೊಳಿಸಿದ ಹಿನ್ನೆಲೆ 20 ಜನರನ್ನು ವಶಕ್ಕೆ ಪಡೆಯಲಾಗಿದೆ. ಎರಡು ಕಡೆಯಿಂದಲೂ ವಿಚಾರಣೆ ನಡೆಸಿ, ಕಾನೂನು ಕ್ರಮ ಜರುಗಿಸಲಾಗುವುದು.
> ■ ಡಾ.ಸುಮನ್ ಡಿ.ಪೆನ್ನೇಕರ್, ಎಸ್ಪಿ

ಮಕ್ಕಳ ಮೇಲೆ ಶೈಕ್ಷಣಿಕ ಒತ್ತಡ ಹೇರಬೇಡಿ

ಯಾದಗಿರಿ: ಆಧುನಿಕತೆಯ ಈ ಒತ್ತಡದ ಬದುಕಿನಲ್ಲಿ ಪಾಲಕರು ಮಕ್ಕಳ ಮೇಲೆ ಶೈಕ್ಷಣಿಕತೆಯ ಹೊರೆ ಹಾಕದೆ, ಅವರಲ್ಲಿನ ಪ್ರತಿಭೆ ಹೊರ ತರಲು ಪ್ರಯತ್ನಿಸುವಂತೆ ಗುರಮಠಕಲ್ ಶಾಸಕ ಶರಣಗೌಡ ಕಂದಕೂರ ಸಲಹೆ ನೀಡಿದರು.

ಗುರುವಾರ ಸಂಜೆ ನಗರದ ಮಾತಾ ಮಾಣಿಕೇಶ್ವರಿ ಕಾಲೋನಿಯಲ್ಲಿನ ಶ್ರೀರಕ್ಷಾ ವಿದ್ಯಾ ಮಂದಿರದ 6ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿನಿತ್ಯ ನಾವು ಒತ್ತಡದಲ್ಲಿ ಜೀವನ ಸಾಗಿಸುತ್ತಿದ್ದೇವೆ. ಅದೇ ಒತ್ತಡವನ್ನು ಮಕ್ಕಳ ಮೇಲೆ ಹಾಕುತ್ತಿದ್ದೇವೆ. ಪಕ್ಕದ ಮನೆಯ ಬಾಲಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಾಗ ನಮ್ಮ ಮಗುವಿಗೆ ಬೈಯುತ್ತೇವೆ ಇದು ಸರಿಯಲ್ಲ ಎಂದರು.

ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ ಮುದ್ನಾಳ್ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ನೈತಿಕತೆ ಹಾಗೂ ಸಂಸ್ಕಾರ ಬಿತ್ತುವ ಕೆಲಸ ಇಂದಿನ ದಿನಗಳಲ್ಲಿ ಅವಶ್ಯವಾಗಿದೆ. ಮಾನವೀಯ ಸಂಬಂಧಗಳ ಬಗ್ಗೆ ನಮ್ಮ ಮಕ್ಕಳಿಗೆ ತಿಳಿ ಹೇಳಬೇಕು ಎಂದು ಸಲಹೆ ನೀಡಿದರು.

ಸಂಸ್ಥೆಯ ಸಂಸ್ಥಾಪಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿ, ನಾನು ಸಂಸ್ಥೆ ಕಟ್ಟಿರುವುದು ವ್ಯಾಪಾರಕ್ಕಲ್ಲ, ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕು ಎಂಬ ಉದ್ದೇಶನಮ್ಮದು. ಎಷ್ಟೇ ಅಡೆತಡೆಗಳು ಬಂದರೂ ಸಂಸ್ಥೆಯನ್ನು ಮುನ್ನೆಡೆಸಿಕೊಂಡು ಹೋಗುತ್ತಿದ್ದೇನೆ. ಇದರಲ್ಲಿ ಪಾಲಕರ ಸಹಕಾರ ಹೆಚ್ಚಿದೆ ಎಂದರು.

ಗುರಮಠಕಲ್ ಖಾಸಾ ಮಠದ ಶ್ರೀಶಾಂತವೀರ ಗುರು ಮರುಘಾರಾಜೇಂದ್ರ ಸ್ವಾಮಿಗಳು, ಪಂ.ನರಸಿಂಹಾಚಾರ್ ಪುರಾಣಿಕ ಸಾನಿಧ್ಯ ವಹಿಸಿದ್ದರು.

ಕಾಂಗ್ರೆಸ್ ಮುಖಂಡ ಬಸ್ಸುಗೌಡ ಬಿಳ್ಹಾರ, ನಗರಸಭೆ ಸದಸ್ಯ ಸ್ವಾಮಿದೇವ ದಾಸನಕೇರಿ, ಪ್ರಮುಖರಾದ ಶಾಂತಗೌಡ ಮೊಗಲಾಪುರ, ಮರೆಪ್ಪ ಚೆಟ್ಟೇರಕರ್, ಬಿಇಒ ಈರಪ್ಪ ಕನ್ನೆಳ್ಳಿ, ಕಿಶನ್ ಪವಾರ, ರಾಮು ರಾಠೋಡ, ಶಂಭುಲಿಂಗಪ್ಪ ಆರುಣಿ ಗಾಜರಕೋಟ,ವೆಂಕಟೇಶ ಹಿಂದಪೂರ, ಹಣಮಂತ್ರಾವ್ ಕುಲಕರ್ಣಿ ಇದ್ದರು.

ಇದೇ ವೇಳೆ ಎಜು ರೋಬೋಟಿಕನ್ನು ಗಣ್ಯರು ಉದ್ಘಾಟಿಸಿದರು.ಕಲಾವಿದ ಮಹೇಶ ಶಿರವಾಳ ಪ್ರಾರ್ಥಿಸಿದರು. ಗುರುಪ್ರಸಾದ ವೈದ್ಯ ನಿರೂಪಿಸಿ, ವಂದಿಸಿದರು. ನಂತರ ಶಾಲಾ ಮಕ್ಕಳಿಂದ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೆಳೆದವು.



ಬಿಎಸ್‌ವೈ ಜನ್ಮದಿನ: ಬ್ರೆಡ್, ಹಣ್ಣು ವಿತರಣೆ

ಹಗರಿಬೊಮ್ಮನಹಳ್ಳಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 84ನೇ ಜನ್ಮ ದಿನಾಚರಣೆ ನಿಮಿತ್ತ ಶುಕ್ರವಾರ ಬಿಜೆಪಿ ನಗರ ಘಟಕ ವತಿಯಿಂದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಬ್ರೆಡ್, ಹಣ್ಣು ವಿತರಿಸಲಾಯಿತು.

ಬಿಜೆಪಿ ಪಕ್ಷದ ಮಂಡಲ ಅಧ್ಯಕ್ಷ ಬೆಣಕಲ್ಲು ಪ್ರಕಾಶ್ ಮಾತನಾಡಿ, ಹಿರಿಯ ಮುತ್ಸದ್ದಿ ರಾಜಕಾರಣಿ ಯಡಿಯೂರಪ್ಪನವರು ಸೈಕಲ್ ತುಳಿಯುವ ಮೂಲಕ ರಾಜ್ಯದಲ್ಲಿ ಪ್ರತಿ ಹಳ್ಳಿ, ಹಳ್ಳಿಗೂ ಹೋಗಿ ಬಿಜೆಪಿ ಬೇರು ಮಟ್ಟದಿಂದ ಕಟ್ಟಿಸಂಘಟನೆಯನ್ನು ಬಲಪಡಿಸಿಶೂನ್ಯದಿಂದ ಸಾಧನೆ ಮಾಡಿ ರಾಜ್ಯದಲ್ಲಿ 110 ಸೀಟ್ ಗೆಲ್ಲಿಸಿ ದಕ್ಷಿಣ ಭಾರತದಲ್ಲಿಯೇ ಮೊದಲ ಬಿಜೆಪಿ ಸರ್ಕಾರ ರಚಿಸಿ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ರೈತರಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಿದರು ಎಂದು ಹೇಳಿದರು.

ಪುರಸಭೆ ಸದಸ್ಯ ಜೋಗಿ ಹನುಮಂತಪ್ಪ ಮಾತನಾಡಿ, ಯಡಿಯೂರಪ್ಪನವರು ಬಿಜೆಪಿ ಪಕ್ಷದ ಬೆಳವಣಿಗೆಗಾಗಿ ಅಂದಿನಿಂದ ಇಂದಿನವರೆಗೂ ಶ್ರಮಿಸಿದ ರೀತಿ ಮಾದರಿಯಾಗಿದೆ 84 ವರ್ಷ ದಾಟಿದರೂ ಅವರಲ್ಲಿರುವ ಉತ್ಸಾಹ ಯುವಕರಿಗೆ ಸ್ಫೂರ್ತಿದಾಯಕವಾಗಿದೆ ಎಂದರು.

ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಮಲ್ಲಿಕಾರ್ಜುನ, ಮಕ್ಕಳ ತಜ್ಞ ವೈದ್ಯರಾದ ಡಾ.ತಿಪ್ಪೇಸ್ವಾಮಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕನಕಪ್ಪ, ಎಸ್ಸಿ ಮೋರ್ಚಾದ ಮರಿಯಪ್ಪ, ಉಪ್ಪಾರ ಗಟ್ಟಿ ಬುಳ್ಳಪ್ಪ, ಯುವ ಘಟಕದ ಅಧ್ಯಕ್ಷ ಗಜಾಪುರದ ಮಂಜುನಾಥ, ನಗರ ಘಟಕದ ಮಲ್ಲಯ್ಯ ಸ್ವಾಮಿ, ಶಿವಯೋಗಿ ಅಂಗಡಿ ರಾಚಪ್ಪ, ಗೋಣೆಪ್ಪ ಸುರೇಶ್, ಕಾಳೇಶ್ ಇತರರಿದ್ದರು.

> ಹೆಣ್ಣು ಮಕ್ಕಳ ಮತ್ತು ಬಡ ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸಲು ಉಚಿತವಾಗಿ ಸೈಕಲ್‌ಗಳನ್ನು ನೀಡಿದ ಹೆಣ್ಣು ಮಕ್ಕಳ ಜೀವನ ಭದ್ರತೆಗಾಗಿ ಭಾಗ್ಯಲಕ್ಷ್ಮೀ ಬಾಂಡ್‌ಗಳನ್ನು ವಿತರಿಸಿದ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ.
> ■ ಮಂಜುನಾಥ ಹಿರೇಮಠ, ನಗರ ಘಟಕದ ಅಧ್ಯಕ್ಷ



ತಹಶೀಲ್ದಾರ್ ಕಚೇರಿಗೆ ಡಿಸಿ ಭೇಟಿ

ಸಿರುಗುಪ್ಪ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೆಲ ಕಾರ್ಯಗಳಿಗೆ ನಿಯಮಾನುಸಾರವಾಗಿ ವಿಳಂಬವಾಗದಂತೆ ಗ್ರಾವೆಲ್ ನೀಡಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗೆ ಸೂಚಿಸಲಾಗಿದೆ. ಮಾರ್ಚ್ ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳ್ಳಿಸಲಾಗುತ್ತದೆ ಎಂದು ಡಿಸಿ ನಾಗೇಂದ್ರ, ಪ್ರಸಾದ್ ಕೆ.ತಿಳಿಸಿದರು.

ಗುರುವಾರ ನಗರದ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ, ಕಡತಗಳ ವಿಲೇವಾರಿ, ಸಾರ್ವಜನಿಕ ಸೇವೆಗಳು ಮತ್ತು ಕಚೇರಿಯ ವಿವಿಧ ವಿಭಾಗಗಳ ಕಾರ್ಯನಿರ್ವಹಣೆಯ ಕುರಿತು ಪರಿಶೀಲಿಸಿದರು. ಕಚೇರಿಯಲ್ಲಿ ಬಾಕಿ ಇರುವ ದೂರುಗಳನ್ನು ತ್ವರಿತವಾಗಿ ಬಗೆಹರಿಸಲು ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸೇವೆಗಳನ್ನು ಒದಗಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಹಶೀಲ್ದಾರ್ ಕಚೇರಿಯ ಕಟ್ಟಡ ಶಿಥಿಲವಾಗಿದ್ದು, ನೂತನ ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಸಲು ತಿಳಿಸಲಾಗಿದೆ. ಸಿರುಗುಪ್ಪ ಸಮಗ್ರ ಅಭಿವೃದ್ಧಿಗೆ ಕೆಎಂಆರ್‌ಸಿ ಅನುದಾನ ತರುವ ಯೋಜನೆ ರೂಪಿಸಲು ಕ್ರಮಕೂಗೊಳ್ಳಲಾಗಿದೆ. ಸಾರ್ವಜನಿಕ ನೂತನ ಆಸ್ಪತ್ರೆ ನಿರ್ಮಾಣಕ್ಕೆ ತಯಾರಿ ನಡಸಲಾಗಿದೆ. ಸಂಬಂಧಪಟ್ಟದ ಅಧಿಕಾರಿಗಳು ಜೊತೆ ಚರ್ಚಿಸಿ ತ್ವರಿತಗತಿಯಲ್ಲಿ ಕ್ರಮಕೈಗೊಳ್ಳಲಾಗುವುದು.

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕವಾಗಿ ಸರ್ಕಾರಿ ಬೋರ್‌ವೆಲಗಳು ಮತ್ತು ಖಾಸಗಿ ಬೋರವೆಲಗಳ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು, ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ. ಕಚೇರಿಯ ಮೇಲಿರುವ ಭೂಮಾಪನ ಇಲಾಖೆಯ ವೀಕ್ಷಣೆ ಹೋಗುವಾಗ ಮೆಟ್ಟಿಲ ಮೇಲೆ ಕುಳಿತ ಸಾರ್ವಜನಿಕರನ್ನು ವಿಚಾರಿಸಿದರು.

ನಂತರ ಕಚೇರಿಗೆ ತಮ್ಮ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರಿಗೆ ಕಚೇರಿಯ ಮುಂಭಾಗದಲ್ಲಿ ಕುಳಿತುಕೊಳ್ಳುವ ಆಸನಗಳ ವ್ಯವಸ್ಥೆ ಮಾಡುವಂತೆ ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದರು.ನಗರಸಭೆಯ ಕಾರ್ಯಾಲಯದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸ್ಥಳೀಯ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು. ತಹಶೀಲ್ದಾರ್ ಗೌಸಿಯಾ ಬೇಗಂ, ಪೌರಾಯುಕ್ತ ಗಂಗಾಧರ ಇದ್ದರು.



ಭೂ ಕಬಳಿಕೆಗೆ ಯತ್ನ: ಅಧಿಕಾರಿಗಳ ವಿರುದ್ಧ ಆಕ್ರೋಶ

ಬೀದರ್: ನಗರದ ಹಳೆಯ ಭಾಗದ ಭೋವಿಗಲ್ಲಿಯಲ್ಲಿ ದೇವಿ ದೇವಸ್ಥಾನ ಇದೆ. ನಗರಸಭೆಯಿಂದ ಈ ಮುಂಚೆ ನೀಡಲಾದ ಡಿಜಿಟಲ್ ಖಾತೆಯ ಪ್ರಕಾರ ಈ ಜಮೀನು ದೇವಸ್ಥಾನಕ್ಕೆ ಸೇರಿದ್ದು ಎಂಬುದಾಗಿದೆ.

ನಗರ ಪಾಲಿಕೆ ಮಹಾನಗರ ಪಾಲಿಕೆ ಆಗಿ ಪರಿವರ್ತನೆ ಆದ ನಂತರ ದೇವಿ ದೇವಸ್ಥಾನಕ್ಕೆ ಸೇರಿರುವ ಜಮೀನನ್ನು ವಕ್ಫ್ ಆಸ್ತಿ ಎಂದು ಬದಲಾಯಿಸಲಾಗಿದೆ. ಈ ಕುರಿತು ಕಳೆದ ದಿವಸ ನಡೆದ ಮಹಾನಗರ ಪಾಲಿಕೆಯ ಸಭೆಯ ವೇಳೆ ಸದಸ್ಯರಾದ ಶಶಿ ಹೊಸಳ್ಳಿ ಈ ವಿಷಯ ಪ್ರಸ್ತಾಪಿಸಿ ಅಧಿಕಾರಿಗಳು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ದೇವಸ್ಥಾನ ಕಳೆದ ಐವತ್ತು ವರ್ಷಗಳಿಂದ ಇದೆ ನೀರಿಗೆ ಸಭೆಯಿಂದ ನೀಡಲಾದ ಹಿಂದಿನ ಡಿಜಿಟಲ್ ಖಾತಾ ಪ್ರಸ್ತುತ ಪಡಿಸಿದ ಅವರು ಅಧಿಕಾರಿಗಳಿಂದ ಆದ ಪ್ರಮಾದವನ್ನು ಕೂಡಲೇ ಸರಿಪಡಿಸಲು ಆಗ್ರಹಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಮುಸ್ಲಿಂ ಸಮುದಾಯದ ಇನ್ನೊಬ್ಬ ಸದಸ್ಯ ಜಮೀನು ವಕ್ಫ್ ಆಸ್ತಿ ಎಂದು ಹೇಳಲಾರಂಭಿಸಿದರು. ಇದಕ್ಕೆ ಬಿಜೆಪಿ ಸದಸ್ಯರೆಲ್ಲರೂ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಐವತ್ತು ವರ್ಷಗಳಿಂದ ದೇವಸ್ಥಾನ ಇದೆ ಈ ಹಿಂದೆ ಯಾವತ್ತೂ ಈ ಕುರಿತು ವಕ್ಫ್ ಆಸ್ತಿ ಎಂಬ ಪ್ರಶ್ನೆಯೇ ಉದ್ಭವಿಸಿಲ್ಲ ಇದೀಗ ಈ ಕುರಿತು ಯಾವುದೇ ಗೊಂದಲಗಳಿಗೆ ಅವಕಾಶ ನೀಡದೇ ಪೌರಾಯುಕ್ತರು ವಕ್ಫ್ ಆಸ್ತಿ ಎಂದು ಅರ್ಜಿ ಸಲ್ಲಿಸಿದವರ ವಿರುದ್ಧ ಭೂಕಬಳಿಕೆಗೆ ಯತ್ನಿಸಿದ್ದಕ್ಕೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆದೇಶ ಹೊರಡಿಸಲು ಆಗ್ರಹಿಸಿದರು. ಈ ವೇಳೆ ಪೌರಾಯುಕ್ತರು ದಾಖಲೆಗಳ ಪರಿಶೀಲನೆ ನಡೆಸಿ ಜಮೀನು ದೇವಸ್ಥಾನಕ್ಕೆ ಸೇರಿದ್ದರೆ ಯಾವುದೇ ರೀತಿಯ ಗೊಂದಲ ಸೃಷ್ಟಿ ಆಗದಂತೆ ತಡೆಯಲು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಲಾಡ್ ಜನ್ಮದಿನ: ಹಣ್ಣು ಹಂಪಲು ವಿತರಣೆ

ಬಳ್ಳಾರಿ: ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ಅವರ 51ನೇ ಜನ್ಮದಿನವನ್ನು ನಗರದ ಕಂಟೋನ್ಮೆಂಟ್ ಪ್ರದೇಶದ ಶಾಂತಿಧಾಮದ ನಿರಾಶ್ರಿತರ ಕೇಂದ್ರದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಸಾಗರ) ಬಣ ಜಿಲ್ಲಾ ಘಟಕದಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕೇಂದ್ರದಲ್ಲಿರುವ ನಿರಾಶ್ರಿತರಿಗೆ ಸಿಹಿ ಮತ್ತು ಹಣ್ಣ ಹಂಪಲು ವಿತರಿಸಲಾಯಿತು.

ಇದೇ ವೇಳೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಹಾಗು ಮಾಜಿ ಜಿಪಂ ಸದಸ್ಯ ಎ. ಮಾನಯ್ಯ ಮಾತನಾಡಿ, ಸಚಿವ ಸಂತೋಷ್ ಲಾಡ್ ಅವರು ರಾಜ್ಯದಲ್ಲಿ ಬಡವರ ಪರ ಕಾಳಜಿ ವಹಿಸಿ, ಅಧಿಕಾರ ಇದ್ದರೂ ಇಲ್ಲದಿದ್ದರೂ ಸಂತೋಷ್ ಲಾಡ್ ಫೌಂಡೇಷನ್ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಬಡವರ ಪರವಾಗಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಬಡವರ ಸೇವೆ ಮಾಡುತ್ತಿದೆ ಎಂದರು.

ಪಾಲಿಕೆ ಮೇಯರ್ ಪಿ.ಗಾದೆಪ್ಪ, ಮಾಜಿ ಎಂಎಲ್‌ಸಿ ಕೆ.ಎಸ್.ಎಲ್. ಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಸರಗು ನಾಗರಾಜ, ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಸಿ. ನರಸಪ್ಪ ಮಾತನಾಡಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಸರಗು ನಾಗರಾಜ್, ವಿಜುಕುಮಾರ್ ಸಂಗನಕಲ್ಲು, ಕೊಳಗಲ್ಲು ಮಲ್ಲಯ್ಯ, ಎಚ್.ಅಂಜನೇಯ, ಬಿ.ರಮೇಶ್, ಟಿ.ಎಂ.ಎರ್ರಿಸ್ವಾಮಿ, ಜಿ.ಪಂಪಾಪತಿ, ಎಚ್.ಶಂಕರ್ ಬಾಪೂಜಿ ನಗರ, ಗಂಗಾಧರ ವೇಣಿ ವೀರಾಪುರ, ದುರ್ಗಾದಾಸ್ ಡಿ., ಬತ್ರಿ ಮಹೇಶ್, ಭೀಮಾಶಂಕರ್, ಹನುಂಮತ, ರಾಜಣ್ಣ, ತಿರುಮಲ, ಕುಡುತಿನಿ ಹನುಂಮತ, ಗಾದಿಲಿಂಗ ಹರಗಿನದೋಣಿ, ಗಂಗಾಧರ ಚೇಳ್ಳಗುರ್ಕಿ, ಹಲಕುಂದಿ ಶೇಷಪ್ಪ, ಸೋಮಸಮುದ್ರದ ತಿಪ್ಪಯ್ಯ, ಎತ್ತಿನಬೂದಿಹಾಳ್ ಹನುಂಮತ, ಉಪೇಂದ್ರ, ಸುರೇಂದ್ರ ಇಬ್ರಾಹಿಂಪುರ, ಸಿದ್ಧಾರ್ಥ, ಸಾಗರ್, ಮಣಿಕಂಠ, ಪೃಥ್ವಿ, ಬೆಂಜಿ ಸೇರಿದಂತೆ ಇತರರಿದ್ದರು.



ಚಿಲಕನಹಟ್ಟಿ ಅಂಗನವಾಡಿಗೆ ಉಮಾ ಮಹಾದೇವನ್ ಭೇಟಿ

ವಿಜಯನಗರ: ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪಂಚಾಯತ್ ರಾಜ್ ಮತ್ತು ಕೌಶ್ಯಾಭಿವೃದ್ಧಿ ಇಲಾಖೆಯ ಅಭಿವೃದ್ಧಿ ಆಯುಕ್ತೆ ಉಮಾ ಮಹಾದೇವನ್ ಅವರು ಹೊಸಪೇಟೆ ತಾಲೂಕಿನ ಚಿಲಕನಹಟ್ಟಿ ಗ್ರಾಮದ ಅಂಗನವಾಡಿಗೆ ಭೇಟಿ ನೀಡಿದರು.

ಬೆಂಗಳೂರಿನಿಂದಕೊಪ್ಪಳಕ್ಕೆ ತೆರಳುತ್ತಿದ್ದ ಅವರು ಮಾರ್ಗಮಧ್ಯೆ ಚಿಲಕನಹಟ್ಟಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದರು. ಕೇಂದ್ರದಲ್ಲಿರುವ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು. ಶಾಲಾ ಪೂರ್ವ ಮಕ್ಕಳ ಕಲಿಕೆ ಕುರಿತು ಪೂರ್ವ ಮಾಹಿತಿ ಪಡೆದ ಅವರು, ಮಕ್ಕಳೊಂದಿಗೆ ಕೆಲಹೊತ್ತು ಕಾಲ ಕಳೆದ ಅವರು, ಚಿಣ್ಣರ ಮಾತುಗಳಿಗೆ ಮನಸೋತರು. ಶಾಲೆಯ ವಾತಾವರಣ ಹಾಗೂ ಮಕ್ಕಳ ಶಾಲಾ ಪೂರ್ವ ಕಲಿಕೆಗೆ ಮೆಚ್ಚುಗೆ ಸೂಚಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಗಂಗಪ್ಪ, ಸಿಡಿಪಿಒ ಸಿಂಧು ಅಂಗಡಿ, ಕಲಿಕಾ ಸಂಸ್ಥೆಯ ಪ್ರಮುಖ ಕೊಟ್ರೇಶ ಹಾಗೂ ಅಂಗನವಾಡಿ ಶಿಕ್ಷಕಿ ಇದ್ದರು.



ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶಿಕ್ಷಕ ಸುರೇಶ ಪಣ

ಹೂವಿನಹಡಗಲಿ: ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹಾಗೂ ಶಾಲೆಯ ಫಲಿತಾಂಶ ಸುಧಾರಣೆಗಾಗಿ ಹಗಲಿರುಳು ದಣಿವರಿಯದೆ ನಿರಂತರ ಶ್ರಮವಹಿಸಿ ಶಿಕ್ಷಣದ ಕ್ರಾಂತಿಯನ್ನು ತುಂಗಭದ್ರಾ ಪ್ರೌಢಶಾಲೆಯ ಶಿಕ್ಷಕ ಸುರೇಶ್ ಅಂಗಡಿ ಮಾಡುತ್ತಿದ್ದಾರೆ.

ಮಾ.18ರಂದು ಆರಂಭವಾಗಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಮನೆಯಲ್ಲಿ ಅಭ್ಯಾಸ ಮಾಡುತ್ತಾರೋ ಅಥವಾ ಇಲ್ಲವೋ ಎಂದು ಪಟ್ಟಣದಲ್ಲಿರುವ ವಿವಿಧ ವಾರ್ಡ್‌ಗಳಿಗೆ ಹಾಗೂ ಅಕ್ಕ ಪಕ್ಕದಲ್ಲಿರುವ ಹಳ್ಳಿಗಳಲ್ಲಿ ಇರುವ ಮಕ್ಕಳ ಪಾಲಕರ ಮನೆಗಳಿಗೆ ತೆರಳಿ ಹತ್ತನೇ ತರಗತಿ ಮಕ್ಕಳು ಕಠಿಣ ಅಭ್ಯಾಸವನ್ನು ಮಾಡಿ, ಬೆಳಗ್ಗೆ ಸರಿಯಾದ ಸಮಯಕ್ಕೆ ಎದ್ದು ಅಭ್ಯಾಸ ನಡೆಸಬೇಕು ಎಂದು ಶಾಲೆಯ ಮುಖ್ಯ ಶಿಕ್ಷಕ ಸುರೇಶ್ ಅಂಗಡಿ ಪಾಲಕರಿಗೆ ಮಾಹಿತಿ ತಿಳಿಸುವುದರ ಜೊತೆಗೆ ಮಕ್ಕಳ ಜವಾಬ್ದಾರಿ ತಿಳಿಸುವ ಕಾರ್ಯ ಮಾಡುತ್ತಿದ್ದಾರೆ.



ಫೋನ್ ಮೂಲಕ ಜಾಗೃತಿ: ಶಿಕ್ಷಕರು ವಿದ್ಯಾರ್ಥಿಗಳ ಪೋಷಕರ ಫೋನ್‌ಗಳಿಗೆ ಪ್ರತಿನಿತ್ಯ ಬೆಳಗಿನ ಜಾವ ಐದು ಗಂಟೆಗೆ ಮತ್ತು ರಾತ್ರಿ 10.30ಕ್ಕೆ ಕರೆ ಮಾಡಿ ಮಕ್ಕಳು ಓದಿಕೊಳ್ಳುತ್ತಿದ್ದಾರೆಯೇ ಇಲ್ಲವೆಂದು ಖಾತರಿಪಡಿಸಿಕೊಳ್ಳುವುದು ಮತ್ತು ಓದದೇ ಇದ್ದರೆ ಪೋಷಕರಿಗೆ ಸಲಹೆ ನೀಡುತ್ತಿದ್ದಾರೆ.

ಪೋಷಕರ ಸಭೆ ಮತ್ತು ಪ್ರತಿ ಶನಿವಾರ ಮುಖ್ಯ ಶಿಕ್ಷಕರ ಸಭೆ, ಪ್ರತಿ ಶುಕ್ರವಾರ ಥಟ್ ಅಂತ ಹೇಳಿ ರಸಪ್ರಶ್ನೆಗಳು, ತಾಯಂದಿರ ಸಭೆ, ಶಾಲೆಗಳಲ್ಲಿ ತಿಂಗಳಿಗೆ ಎರಡು ಬಾರಿ ಪೋಷಕರ ಸಭೆಯನ್ನು ಕರೆದು ಮಕ್ಕಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಲೆಹಾಕುವುದು ಮತ್ತು ವಿದ್ಯಾರ್ಥಿಗಳಿಗೆ ಓದಿನ ಕಡೆ ಗಮನ ಹರಿಸುವುದು, ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಫಲಿತಾಂಶ ಬರಬೇಕೆಂದು ದಿನನಿತ್ಯ ಎಡಬಿಡದೆ ಹೋರಾಟ ನಡೆಸಿ, ಒಬ್ಬ ಮುಖ್ಯ ಶಿಕ್ಷಕ ಎಂದರೆ ಹೀಗಿರಬೇಕು ಎಂದು ತಾಲೂಕಿನ ಎಲ್ಲಾ ಜನತೆ ಪ್ರಶಂಸೆ ವ್ಯಕ್ತಪಡಿಸಿ ಅವರಿಗೆ ಗೌರವ ಪೂರ್ವಕವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.